

TIGHT BINDING BOOK

BROWEN BOOK ONLY

UNIVERSAL  
LIBRARY

OU\_200316

UNIVERSAL  
LIBRARY



**OSMANIA UNIVERSITY LIBRARY**

Call No

Accession No.

Author

Ti<sup>11</sup>

This book should be returned on or before the date  
last marked below.

---



# ಹೊಲ್-ಮನೆ

ಶ್ರೀಕೃಷ್ಣ ಪಾಟೀಲ್

ವಾಂನಿ ಪ್ರಕಾಶನೆ  
ಜಯಚಾಮರಾಜ ರಸ್ತೆ, ಬೆಂಗಳೂರು-೨

ಮೊದಲನೆಯ ಮುದ್ರಣ : ೧೯೬೪

ಎಲ್ಲ ಹೆಚ್ಚು ಗಳೂ ಲೇಖಕರಾದು

ಮುಖಿತ್ತಃ

ಎಸ್. ಎಸ್. ಕುಕ್ಕೆ

ಮುದ್ರಕರು :

ಎಂ. ಎಸ್. ಚಿಂತಾಮನಿ, ಬಿ. ಎಸ್. ಸಿ.,  
“ಕಾನ್ಸ್‌ನ್‌ ಪ್ರೈಸ್”, ಜಯಕಾಮರಾಜ ರಸ್ತೆ,  
ಬೆಂಗಳೂರು-೨.

## ಮೊದಲ ಮಾತು

‘ಹೊಲ-ಮನೆ’ ಬ್ರಹ್ಮಣ ಸಮಾಜಕ್ಕೆ ಸಂಬಂಧಿಸಿದ ಕಾದಂಬರಿ.

ಇಂದಿನ ಬ್ರಹ್ಮಣ ಸಮಾಜವು ತೀರ ಅವನತಿಯ ಸ್ಥಿತಿಗೆ ಬಂದಿದೆ. ಅದಕ್ಕೆ ಅನೇಕ ಕಾರಣಗಳಿವೆ. ಬ್ರಹ್ಮಣ್ಯದಿಂದಲೇ ಬ್ರಹ್ಮಣರು ಹಾಳಾದುದು ವಿಷಾದದ ಸಂಗತಿ. ಅಲ್ಲದೆ ಸಮಾಜ ಮತ್ತು ಸರಕಾರವು ಸಹ ಅವರನ್ನು ಹತ್ತಿಕ್ಕುತ್ತೆ. ಬಂದಿರುವವು. ಹೆಚ್ಚಿಯಲ್ಲಿಯ ಬ್ರಹ್ಮಣರ ಸ್ಥಿತಿಯು ಇನ್ನೂ ಕೀಳು. ಹೊಟ್ಟಿಯ ಪಾಡಿಗೆ ಗುಳೇ ಕಿತ್ತುಕೊಂಡು ತಾಲೂಕಿಗೋಡೆ ಜಿಲ್ಲೆಗೋಡೆ ಬಂದು ನವಕರಿ-ಚಾಕರಿ ಮಾಡಿ ಹೇಗೋಡೆ ಉಪಜೀವಿಸುತ್ತಿರುವ ಬ್ರಹ್ಮಣ ಕುಟುಂಬಗಳು ಬಹೇಳ. ಇದರಿಂದ ಹೆಚ್ಚಿಯೊಳಗಿನ ಬ್ರಹ್ಮಣರಲ್ಲಿ ಪಟ್ಟಣವನ್ನು ಸೇರಿರುವರು. ಈಗ ಅಲ್ಲಿ ಉಳಿದವು ಒಂದೋಡೆ, ಎರಡೋಡೆ ! ಅವು ಸಹ ಇಂದಿನ ಮುಗ್ಗಿಟ್ಟನಲ್ಲಿ ಶಿಲವಾಗಿವೆ. ಒಕ್ಕಿಟ್ಟಿಗಂತ ಪರಸ್ಪರರಲ್ಲಿ ವೈಮನಸ್ಸೇ ಹೆಚ್ಚು. ಅವರ ಮಕ್ಕಳು ಅಶ್ವಿನಿತರ ಸಹವಾಸದಿಂದ ಕುಟುಂಬ ಘಾತಕರಾಗುವುದು ಆಶ್ಚರ್ಯವೇನು? ಹೀಗಾಗಿ ಅನೇಕ ಮನೆಗಳು ಹೀನಸ್ಥಿತಿಗೆ ಬಂದಿವೆ.

ಉತ್ತರ ಕರ್ನಾಟಕದಲ್ಲಿ ಈ ರೀತಿ ಹಾಳಾದ ಮನೆತನಗಳು ಹೆಲವಾರು ಸಿಕ್ಕುವವು. ಪ್ರತಿ ಹೆಚ್ಚಿಯಲ್ಲಿಯೂ ಕಾಣಬಹುದು. ಇಂಥವುಗಳನ್ನು ನಾನು ನೋಡಿರುವೆ. ವಿಷಾದ ಪಟ್ಟಿರುವೆ. ನಾನು ಕಂಡ ಸಂಗತಿಗಳ ಸಂಕೀರ್ಣ ವಸ್ತುವೇ ಈ ಕಾದಂಬರಿ. ಇಲ್ಲಿ ಕಲ್ಪನೆಗಂತ ಸತ್ಯ ಸಂಗತಿಗಳಿಗೆ ಹೆಚ್ಚು ಆಸ್ಪದ ಕೊಟ್ಟಿರುವೆ.

ಈ ನನ್ನ ಕೃತಿ ಓದುಗರಲ್ಲಿ ವಿಚಾರ ಜಾಗೃತಿಗೆ ಪ್ರಚೋದನೆ ಯಾದಿತೆಂದು ನಂಬಿರುವೆ.

ಕೋನವಾಳಗಲ್ಲಿ }  
ಬೆಳಗಾವಿ }

ಶ್ರೀಕೃಷ್ಣ ಪಾಟೀಲ



## ೮

ಅವ್ಯಾರಾಯರ ದರ್ಶ, ಅಭಿಮಾನ, ಗೌರವ, ಕೀರ್ತಿ, ಐಶ್ವರ್ಯ, ದೇವಭಕ್ತಿ ಮುಂತಾದ ಸಾತ್ವಿಕ-ರಾಜಸ ಗುಣಗಳಿಗೆ ಅವರ ನಂಬಿಗೆಯ ನಾಯಿಯಾದ ಮೋತ್ಯಾ ಪ್ರತೀಕವಾಗಿದ್ದಿತು. ರಾಯರು ರಾಮದುರ್ಗ ದರಬಾರಕ್ಕೆ ಹೋದಾಗ ಅಲ್ಲಿಯ ಯಜ ಮಾನರಿಂದ ನಜರಾಟಿಯಾಗಿ ಸಿಕ್ಕಿದ್ದಿತು. ರಾಯರು ಅದನ್ನು ಬಹಳ ಪ್ರೀತಿಸುತ್ತಿದ್ದರು. ತಮ್ಮ ನಂಬಿಗೆಯ ಗೆಳೆಯನನ್ನಾಗಿ ಮಾಡಿಕೊಂಡಿದ್ದಿರು. ತಮ್ಮ ಜೀವದ ಸೇಳಲೆಂದೇ ಬಗೆದಿದ್ದಿರು ಮೋತ್ಯಾನಾದರು ರಾಯರ ಅಂಗರಕ್ಷಕನಾಗಿ, ಪ್ರಾಣರಕ್ಷಕನಾಗಿ ಅವರ ಸೇವೆಯನ್ನು ಸಲ್ಲಿಸುತ್ತಿದ್ದಿತು.

ಮೋತ್ಯಾನ ಮೈಬಣ್ಣ ಒಂದೇ ಬಗೆಯದಾಗಿರಲಿಲ್ಲ. ದೈತ್ಯರ ತತ್ವದಂತಿ ಕರಿ-ಬಿಳಿಯ ಸಂಗಮವಾಗಿದ್ದಿತು. ಬಿಳಿಯ ಬಣ್ಣದ ಮುಖದ ಮೇಲೆ ಎದ್ದು ಕಾಣುವ ಕರಿಯ ಗೆರೆಯ ರಾಯರ ವೈಷ್ಣವ ತೀಜದ ಶ್ರೀಪುಂಡ್ರನಾಮಗಳಲ್ಲಿಂದರ ಗುರುತಾಗಿದ್ದಿತು. ಸೂಲದ ಹೆಳ್ಳಿಗಳು ರಾಯರ ದರ್ಶದ ಸಾಕ್ಷಿಯಾಗಿದ್ದವು. ಅದರ ತೀರದ ಬಾಯಿಯು ರಾಯರ ವಾಚಾಳತನವನ್ನು ಉದಾಹರಿಸುತ್ತಿದ್ದಿತು. ಜೋಲುಬಿದ್ದು ಹಸಿಯಿಕ್ಕುವ ನಾಲಗೆಯು ರಾಯರ ಸುರುಚಿಯ ಮಹಾಕ್ಷಯನ್ನು ಪ್ರದರ್ಶಿಸುತ್ತಿದ್ದಿತು. ಅದರ ಏರು

ಎದೆಯು ರಾಯರ ಗಂಡುತನದ ಸಂಗ್ರಹವಾಗಿದ್ದಿತು. ಅದರ ಹೆಸಿಯು ಮೂಗು ರಾಯರ ಜರರಾಗ್ನಿಯ ದೈತ್ಯತಕವಾಗಿದ್ದಿತು. ಅದರ ವೇಗ ರಾಯರ ಕಲ್ಪನಾ ವೇಗವನ್ನು ಅನುಮೋದಿಸುತ್ತಿದ್ದಿತು. ಅದರ ಸಣ್ಣ ನಡು ರಾಯರ ಜಿಗುಟುತನವನ್ನು ಪ್ರಶಂಸಿಸುತ್ತಿದ್ದಿತು. ಅದರ ಮಡಿಚಿದ ಕೆವಿಗಳು ರಾಯರ ಬಗ್ಗೆ ಅಪರೋಕ್ಷದಲ್ಲಿ ನಡೆವ ಸಂಗತಿಗಳಿಗೆ ಮುಚ್ಚ ಇವಾಗಿದ್ದಿತು. ಅದರ ಗಂಭೀರ ನಡಿಯು ರಾಯರ ಗಾರವವನ್ನು ಅಳ್ಳಿಯುವ ಸಾಧನವಾಗಿದ್ದಿತು. ಅದರ ಡೊಂಕು ಬಾಲ ರಾಯರ ಹಟವನ್ನು ತಿಳಿಸುತ್ತಿದ್ದಿತು. ಚಿಕ್ಕ ಇಲಿಯ ಸಪ್ಪಳಕ್ಕೆ ಹೆದರುವ ಅದರ ಸ್ವಭಾವವು ರಾಯರ ಧರ್ಮಭಿರು ತನದ ನಿದರ್ಶನವಾಗಿದ್ದಿತು. ಗಾಳಿಯ ಛಟಕ್ಕೆ ಅದರ ಚೊಗಳು ವಿಕೆಯು ರಾಯರ ಪಾಂಡಿತ್ಯಕ್ಕೆ ಸಮನಾಗಿದ್ದಿತು. ಈ ಸಮಸ್ಯೆಯ ಸುಂಗಳಿಂದಲೇ ಮೋತ್ಯಾ ರಾಯರ ಪ್ರೀತ್ಯಾದರಕ್ಕೆ ಪಾತ್ರವಾಗಿ ತೈಂದರೂ ಸರಿ.

ಉಂಗಿ ತಂದ ದಿನ ಆದು ಚಿಕ್ಕದಿದ್ದಿತು. ಅದರ ಪಾಲನ ಶೈವಣಣೆಯ ಹೊರಿಯನ್ನು ರಾಯರು ತಾವೇ ಹೊತ್ತಂತೆ ಮಾಡಿದರು. ಆ ವರುಷ ತಮ್ಮ ಕೊಡಿಯ ಹೊಲದ ಹತ್ತಿಯನ್ನು ಬೆಳಗ ಸ್ವಲ್ಪಿಯೆ ಬಿಡಿಸಿ ತರಿಸಿದರು. ಬಿಸಿಲಲ್ಲಿ ಒಣಗ ಹಾಕಿದರು. ತಮ್ಮ ಮನೆಯ ತೋಟದ ಆಳ್ಳಿಪ್ಪನ ಹೆಂಡತಿ ಸಣ್ಣವ್ಯಾನಿಂದ ಆರಿಸಿದರು. ಹಿಂಜಾರ ಫಕೀರನಿಂದ ಹೊಡಿಸಿದರು. ಮೊದಲೇ ತಂದು ಸಿದ್ಧಪಡಿಸಿದ ಶುತ್ತನಿಯ ಅರಿವೆಯಲ್ಲಿ ತುಂಬಿಸಿ ಚಿಕ್ಕದೊಂದು ಗಾದಿಯನ್ನು ಮಾಡಿಸಿದರು. ಅದನ್ನು ಹಾಸಿ ಮೋತ್ಯಾನನ್ನು ಅದರ ಮೇಲೆ ಕುಳಿರಿಸಿ ಕಣ್ಣದಣಿ, ಮನದಣಿ ಸೊಡಿ ಸಂತನ ಮಣಿ.

ಇಷ್ಟೇ ಅಲ್ಲ. ಅದರ ಆರಯಿಕೆಗೆ ಮತ್ತೆ ಕೆಲವು ಘ್ರನಣಿಯನ್ನು ಮಾಡಿದರು. ಹಾಲು ಕುಡಿಯಲು ಒಂದು ಹರಿವಾಣ, ಅನ್ನ ತಿನ್ನಲು ಒಂದು ತಬಕ, ನೀರು ಕುಡಿಯಲು ಕಲಾಯ ಮಾಡಿದ ಒಂದು

ಬಟ್ಟೆಲು, ಕೊರಳಿಗೆ ಒಂದು ಚನುದ ಪಟ್ಟಿ, ಒಂದು ಕೆಬ್ಬಿಣಿದ ಸರಪಳಿ, ಚಳಿಗಾಲದಲ್ಲಿ ಚಳಿಹತ್ತೆ ಬಾರದೆಂದು ಒಂದು ಜೂಲು ತಮಗೆ ತಿಳಿದವು ಅನುಕೂಲತೆಯನ್ನು ಮಾಡಿದರು.

ತಮ್ಮ ಗೆಳೆಯು ಇಟ್ಟಪ್ಪ ನಾಯಿಯ ವೈಯಲ್ಲಿ ಚಿಕ್ಕಾಡುಗಳಾಗುವವು! ಎಂದು ಹೇಳಿದ್ದಕ್ಕೆ ಸಬಕಾರ ಹಚ್ಚಿ ವೈ ತೊಳೆಯುವ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮುಂಜಾನೆಯ ಉಟ್ಟಿ ಇಂಥದು, ಮಧ್ಯಾದ್ಯೇದ ಉಟ್ಟಿ ಇದು, ಸಂಜಿಗೆ ಇದನ್ನು ಹಾಕಬೇಕು. ಎಂದು ನುನೆಯವರನ್ನು ಎಚ್ಚರಿಸಿದರು. ದ್ವಾದಸಿಗೆ ಒಮ್ಮೆ ಮಾಂಸವನ್ನು ಹಾಕಲು ಮನೆಯ ಆಳಿಗೆ ಒಮ್ಮೆಸಿದರು, ಸಾಲೆ ಬಿಟ್ಟೆ ಮೇಲೆ ಒಂದಿವ್ಯು ತಿರುಗಾಡಿಸಿಕೊಂಡು ಬರಲು ಹಿರಿಯ ಮಗ ರಾಜಣ್ಣನಿಗೆ ಆಜ್ಞೆಯಾಯಿತು. ಈ ಸೇವೆ – ಪ್ರೋಫೆಸಿಯಿಂದ ಕೆಲದಿನಗಳಲ್ಲಿಯೇ ಆದು ಹೆಷ್ಟು-ಪುಷ್ಟವಾಗಿ ಬೆಳೆಯಿತು. ಇನ್ನುಷ್ಟು ದೊಡ್ಡ ದಾದರೆ ಒಂದು ಕತ್ತೆ ಕಿರುಬನ್ತಾಗುವದೆಂದು ಜನರಾಡುವ ಮಾತಿಗೆ ಪ್ರತ್ಯೇಕ ಉದಾಹರಣೆಯಾಗಿ ನಿಂತಿತು.

ಆದರೆ ಈ ಅತಿದಕ್ಕತೆ, ಅತಿಸ್ವೀಮು, ಅತಿ ಮನುತೆ ಮನೆಯ ವರಿಗೆ ಅನೇಕ ಸಲ ಬೇಜಾರಕ್ಕಿಟ್ಟುಕೊಂಡಿತು. ರಾಯರ ಮುಂದೆ ಅದರ ಗುಣಗಾನ ಮಾಡಿದ ಬಾಯಿಗಳೇ ಅವರ ಆಪರೋಕ್ಷದಲ್ಲಿ ಈ ಪೀಡಾ ಎಲ್ಲಿಯದೋ ಸುಟ್ಟಬರಲಿ. ಅಡಿಗೆಯ ಮನೆಯ ವರಿಗೆ ನುಗ್ಗಿಬರುವುದು. ಧಾಬಳಿಯ ಮೇಲೆ ಮಲಗುವದು. ಉಟ್ಟಕ್ಕೆ ಕುಳಿತಾಗ ಚಿತ್ರಾವತಿಗಳನ್ನು ಎತ್ತಿಕೊಂಡು ಹೋಗುವದು. ಎಲ್ಲರ ತಾಟಿಗೆ ಬಾಯಿ ಹಾಕುವದು. ಏನು ಗಂಟುಬಿದ್ದಿತೇ! ಎಂದು ಹಾಳಾಗುವದೋ! ಎಂದು ಶಸ್ತಿದ್ದರು.

ಆದರೆ ರಾಯರ ಮಾತುಗಳು ಇದಕ್ಕೆ ವಿವರಿತವಾಗಿದ್ದವು. ಮೋತ್ತಾ ನನ್ನ ಮನೆಗೆ ಬಂದ ಮೇಲೆ ನನ್ನ ಭಾಗ್ಯದ ಕಣ್ಣ ತೆರೆಯಿತು. ಆದು ಮನೆಗೆ ಬಂದ ವರುಷವೇ ಮೂಲಿಯ ಹೂಲದ ಜೊಳಿದ ರಾಸಿಯನ್ನು ನೋಡಿ ಜನರು ಬೆರಳು ಕಚ್ಚಲಿಲ್ಲವೇ?

ఐదు చిఱల జోళక్కు గతిగాణద హొలదల్లి పవత్తు చిఱల  
జోళవాగువదేందరీను సామాన్యవే ! అదే వరుష ఇక్కో  
తొట్టిద మేణినకాయియు మారాటింద సావిర రూపాయి  
గళన్న ఎణికోళ్లిల్లవే ! నమ్మ రాజణ్ణనంతక ఆక్షర  
తత్తువిగి ఆ గారువుద సావుకార తమ్మాజియువరు తమ్మ నసక్కు  
దంతక మగళన్న సోసేయాగి కోడల్లిల్లవే ! ఇదెల్ల మోత్యాన  
కాలగుణవల్లది మత్తేను ? పీగే ఒందోఏ ఎరడో ఎణిసుత్తు  
కుళితరి నమ్మ హళ్లిదొళగిన లుసుకిన కణగళు సాలలారవు  
ఎందు జోల్లు జిగుటాగువవరిగే వణ్ణసుత్తిద్దరు. మనెయవరు  
రాయర ముందే ఇనెప్పివుగళిగే ఒప్పి హౌదెందు కౌలెత్తినంతి  
తలేకాశిదరూ నాయియింద ఇష్టేల్లి భాగ్య బెళ్లియితెంబ  
సిదాంతకై మనదల్లియేఁ నగుత్తిద్దరు. హౌరగే ప్రతంసే, ఒళగే  
ఆవహేళన బెళ్లిదుబరలు నాయియు కాల\_గుణ సుషృష్టివెందు  
ఎల్లరూ ఆరితిద్దరు. ఇదర ప్రదక్షినపూ ఆగాగ నడియుత్తిద్ది త.

ಅಪ್ಪಾರಾಯರು ಅಕ್ಷಿಸ್ತೀಕರಿಸಿದ ಬಹೋಮೈ ತಾಲೂಕಿಗೆ  
ಹೊಗಬೇಕಾಗುತ್ತಿದ್ದಿತು. ಕೆಲಸದ ಮಹಡಿವನ್ನು ಅವಲಂಬಿಸಿ  
ತಾಲೂಕಿನಲ್ಲಿ ಒಂದರಡು ದಿನಗಳ ವರೆಗೂ ಸ್ಥಿರಬೇಕಾಗುತ್ತಿದ್ದಿತು.  
ಆಗ ನಾಯಿಯ ವ್ಯವಸ್ಥೆಯಲ್ಲ ಅಸ್ತಿವ್ಯಾಸ. ಅದು ಮುಂಜಾನೆ ತನ್ನ  
ಜಲಬಾಧೆಗಳಿಗಾಗಿ ಕಿರುಗುಡುತ್ತಿದ್ದಿತು. ಬೋಗಳುತ್ತಿದ್ದಿತು. ಕಟ್ಟಿದ  
ಕಬಿಣದ ಸರಪಳಿಯನ್ನು ಕಡಿಯುತ್ತಿದ್ದಿತು. ನೆಲ-ಗೂಡೆಯನ್ನು  
ಕೆದರುತ್ತಿದ್ದಿತು. ಗೂಟಿದ ಸುತ್ತು ನೂರಾರು ಪ್ರದಕ್ಷಿಣಗಳನ್ನು  
ಹಾಕುತ್ತಿದ್ದಿತು. ಕುತ್ತಿಗೆಗೆ ಉರುಲು ಬೀಳಲು ಸಾಯುವನವರಂತೆ  
ಬೋಬ್ಬಿ ಹೊಡಿಯುತ್ತಿದ್ದಿತು. ಅಕಸ್ಮಾತ್ ಯಾರಾದರೂ ಕೇಳಿದರೆ  
ಅದನ್ನು ಬಿಡಿಸಿ ಹೊರಗೆ ಹಾಕುತ್ತಿದ್ದರು. ಅದು ತನ್ನ ಪ್ರಾತನೀಫಿಧಿ  
ಯನ್ನು ಅವಸರದಿಂದ ಮನೆಯ ಒಳಗೇ ಬಹಳ ಸಾರೆ - ಹೊರಗೆ  
ತೇರಿಸಿ ಹೆಸಿದ ಹೊಟ್ಟಿಗೆ ಇಲ್ಲಿ ಅಲ್ಲಿ ಹುಡುಕುತ್ತಿದ್ದಿತು. ಮನೆಯವರು

ಸಿಟ್ಟಿಗೆದ್ದು ಕಲ್ಲಿನಿಂದ ಒಗೆಯುತ್ತಿದ್ದರು. ಆಗ ಮನೆಯು ಹೊರಗೆ ಓಡಿಹೋಗಿ ಅಲೆದಾಡುತ್ತಿದ್ದಿತು. ಮನೆಯವರು ತಮ್ಮ ಮಕ್ಕಳು ಮರಿ, ಆಳುಹೋಳುಗಳ ಆರಯಿಕೆಯಲ್ಲಿ ಇದರ ಹಿಸಿವು, ನೀರದಿಕೆಯು ಕಡೆಗೆ ಲಕ್ಷ್ಯ ಕೊಡಲು ವೇಳೆಯೇ ಉಳಿಯುತ್ತಿರಲಿಲ್ಲ. ಆಗ ಮೋತ್ತಾ ತನ್ನ ಹಿಸಿದ ಹೊಟ್ಟಿಗೆ ಒಂದರೆಡು ಅಗುಳನಾ೦ದರು ತುಂಬಿ ಕೊಳ್ಳಬೇಕೆಂದು ತಿಪ್ಪಿಯ ಮೇಲಿನ ಎಂಜಲ ಪತ್ತಾವಳಿಯನ್ನು ಎಳಿದು ತಂದು ತನ್ನ ಗಾದಿಯ ಪಕ್ಕದಲ್ಲಿ ಇಟ್ಟುಕೊಂಡು ನೆಕ್ಕುತ್ತಿದ್ದಿತು. ಹಳೆಯ ಎಲುಬಿನ ತುಂಡುಗಳನ್ನು ಉಪ್ಪಿನಕಾಯಿಯಂತೆ ನಡುನಡುವೆ ಬಾಡಿಸಿಕೊಳ್ಳುತ್ತಿದ್ದಿತು. ಇದನ್ನು ಕಂಡ ಮನೆಯ ಹೆಂಗಸರು ರೇಗಿಬಿಡುತ್ತಿದ್ದರು. ನೂರು ಶಾಪಗಳನ್ನು ತೂರಿ, ಸಾವಿರ ಕಡೆಗೆ ನೀರು ಬಿಟ್ಟು ಪತ್ತಾವಳಿಯನ್ನು ಮತ್ತು ಎಲುವನ್ನು ಹೊಡಿಗೆ ಹಾಕಿಸಿ, ಗೋಮಯನಾಡಿ ಪರಿಶುದ್ಧಗೊಳಿಸುವವರಿಗೆ ಮೋತ್ತಾನ ಸಪಿಂಡ ಪಿತ್ತರೆಲ್ಲ ಸ್ವರ್ಗ ನರಕಗಳನ್ನು ಸುತ್ತುವರಿಯಬೇಕಾಗುತ್ತಿದ್ದಿತು.

ಈ ಸುಖ-ದುಃಖಗಳನ್ನು, ನಿಂದಿ-ಪ್ರಶಂಸೆಗಳನ್ನು, ಸ್ವೀತಿ-ಅಸ್ವೀತಿಗಳನ್ನು, ಉಟ್ಟಿ - ಉಪವಾಸಗಳನ್ನು ಸಮದ್ವಿಷಯಿಂದ ಕಾಣುವ ಮೋತ್ತಾನು ಮನೆಯವರು ಯಾರೇ ಬರಲಿ ಬಾಲವನ್ನು ಅಲುಗಾಡಿಸಿ, ತನ್ನ ಕರ್ತವ್ಯ ಕರ್ಮವನ್ನು ಒಪ್ಪಿಸುತ್ತಿದ್ದಿತು. ನಿನ್ನ ಹೊಡಿದವರು, ನಾಳೆ ಹೊಡಿಯುವವರು, ನಿನ್ನ ಬಯಸ್ಸಿನರು, ನಾಳೆ ಬಯಸ್ಸಿನವರು ಅದರ ಕಣಳಿ ಸಮಾನರು. ಆದರೆ ಅಪ್ಪಾರಾಯರನ್ನು ಕಂಡರೆ ಈ ಗುಣಗಳಿಗೆ ಮಹಾಪೂರ. ಆವರ ಮೇಲಿನ ತನ್ನ ಅತಿಶಯ ಭಕ್ತಿ, ಪ್ರೇಮ, ವಿಶ್ವಾಸ, ಸೇವಾಧರ್ಮದ ಪರಾಕಾಷ್ಟ್ಯಯನ್ನು ತೋರಿಸುವಂತೆ ಅವರ ಸುತ್ತು ಸ್ವತ್ಯಾವಾಡುವದು. ಎರಡು ಕಾಲಿನ ಮೇಲೆ ಎದ್ದು ನಿಲ್ಲಿಸಿದು, ದೂರಹೋಗಿ ನೆಲದ ಸಂಗಡ ನೆಲವಾಗಿ, ಧೂಳಿಯ ಮೋಡವನ್ನು ಹಿಂದೆ ಹಾಕುತ್ತ ಓಡಿ ಬರುವದು. ಹೊನೆಗೆ ಅವರ ಕಾಲಮೇಲೆ ಉರುಳಾಡುವದು. ಆವರ ಹಳೆಯ ಚಪ್ಪಲಿ

ಗಾಲನ್ನು ಮೂಸಿಸೋಡುವದು. ಇದು ಎಲ್ಲರ ಕುತ್ತಾಹೆಲಕ್ಕೆ ಕಾರಣ ವಾಗಿದ್ದಿತು. ಮಾತಿಲ್ಲದಿದ್ದರೂ ಮನುಷ್ಯರಂತೆ ಎಲ್ಲವನ್ನು ಮಾಡುವ ದಲ್ಲಿ ಎಂದು ಉದಾರ ತೆಗೆಯುತ್ತಿದ್ದರು.

ಅದು ಏನೇಷರಲಿ. ಮೋತ್ತಾನ ವೈಮಾಟ, ಕೂದಲು, ಬಣ್ಣ, ಈ ಭಕ್ತಿ ಎಲ್ಲರ ಹೀಚಿಗೆಯ ವಿನಯವಾಗಿದ್ದಿತು. ಅದು ತಮ್ಮ ಕುಟುಂಬದಲ್ಲಿಯ ಒಂದು ಪ್ರಾಣಿಯೆಂದೇ ತಿಳಿದಿದ್ದರು.

ಗುಳ್ಳವ್ವನ ತೋಟದ ಅಣ್ಣಪ್ಪನ ಮೇಲೆ ಅಪ್ಪಾರಾಯರಿಗೆ ಮೊದಲಿನಿಂದಲೂ ಸಂಶಯ. ಅವನು ತೋಟದೊಳಗಿನ ಗೆಣಸು—ಗಜ್ಜರಿಗಳನ್ನು, ಕಾಯಿ—ಪಲ್ಲೆಯನ್ನು, ಮೇವು—ಮಿಡಿಚಿಯನ್ನು ಕದ್ದು ಕೊಂಡು ಹೋಗಿ ಮಾರುವನೆಂದೂ, ತಾನು ಉಪಯೋಗಿಸಿಕೊಳ್ಳುವ ನೆಂದೂ ಅನೇಕ ಜನದಿಂದ ಚಾಡಿಯ ಮಾತುಗಳು ರಾಯರ ಕಿವಿಯ ವರೆಗೆ ಬಂದಿದ್ದವು. ಮೊದ ಮೊದಲು—ಹೆಚ್ಚೆಯ ಒಕ್ಕೆಲಿಗೆ, ಅಜ್ಜಾ ಆರು ತಲೆಯಿಂದ ಆ ತೋಟದಲ್ಲಿ ದುಡಿದವರು, ನಂಬಿಕ್ಕೆ ರು ಎಂದೇ ತಿಳಿದಿದ್ದರು. ಈ ತಿಳಿವಳಿಕೆಯೇ ಪ್ರಬಲವಾಗಿ ಈವರೆಗೆ ಲಕ್ಷ್ಯವನ್ನು ಕೊಟ್ಟಿರಲಿಲ್ಲ. ಅಣ್ಣಪ್ಪನವರೆಗೂ ಆ ನಂಬಿಗೆಯ ಬಳ್ಳಿ ಹೆಚ್ಚಿ ಬಂದಿದ್ದಿತು. ಹಾಗೆ ನಂಬಲು ಸಾಕಷ್ಟು ಪುರಾವೆಗಳಿದ್ದವು.—ತೋಟದ ಮೂಲಿಗೆ ಹೆಚ್ಚಿದ ಮಾವಿನ ಗಿಡಗಳು ಕಾಯಾಗಲು ಮಂಗಗಳು ಕಡಿದು ಬಗೆದವುಗಳನ್ನು, ಗಾಳಿಗೆ ತಾವಾಗಿ ಬಿದ್ದವುಗಳನ್ನು ರಾಯರ ಮನೆಗೆ ಸಕಾರಣವನ್ನು ಒಪ್ಪಿಸಿ ಮುಟ್ಟಿಸುತ್ತಿದ್ದನು. ಬಲಿಯಲು ಗಳಿಗಳು ಕಡಿದು ಬಗೆದ ಪಾಡುಗಾಯಿಗಳನ್ನು ಮುಟ್ಟಿಸುತ್ತಿದ್ದನು. ಯಾತದ ದಂಡಿಗೆ, ಕಾವಲಿಯ ಮಗ್ಗುಲಿಗೆ ಹೆಚ್ಚಿದ ಗುಳಾಬಿಯ ಕಂಟಿಗೆ ಹೂ ಬಿಡಲು ಹರಿದು ತಂದು ಕೊಡುತ್ತಿದ್ದನು. ಇತ್ಯಾದಿಗಳು ಆಶನು ಒಕ್ಕೆಯವನೆಂದು ತಿಳಿಯಲು ಪ್ರಮಾಣಗಳಾಗಿದ್ದವು. ಕಷ್ಟ

ಪಟ್ಟ ತಾನೂ ತನ್ನ ಹೆಂಡತಿಯೂ ಮಕ್ಕಳೂ ದುಡಿದು ಹೊಟ್ಟಿ ತುಂಬಿಕೊಳ್ಳುವದು ಉಂಟಾಗಿ ಸರಿಬಾರದೆ ರಾಯಿ ರಿಗೆ ಮತ್ತೆ ಕೆಲವು ನಂಬಿಗೆಯು ಹೊಟ್ಟುವಂತಹ ಸಂಗತಿಗಳನ್ನು ಹೇಳಿ ಅವರ ವಿಶ್ವಾಸದ ಸ್ಥೇತ್ರದಲ್ಲಿ ಕೆಲವು ಕರಿಕೆಯ ಬೇರುಗಳನ್ನು ಚೆಲ್ಲಿದರು. ಅವೇ ಬೆಳಿದು ಈಗ ಹೆಬ್ಬಿ ಕೊಂಡು ನಿಂತು ಪರೀಕ್ಷೆಸಬೇಕೆನ್ನುತ್ತಿದ್ದವು. ಅದಕ್ಕಾಗಿ ಒಂದು ದಿನವನ್ನು ಮುದುಕುತ್ತಿದ್ದರು.

ಅಂದು ಶನಿವಾರ. ರಾಯರು ಯಾರಿಗೂ ಹೇಳಿದೆ ಬೆಳಗಿನಲ್ಲಿ ಎದ್ದರು. ಹೋತ್ಯಾನನ್ನು ಸಂಗಡ ಕರೆದುಕೊಂಡರು. ಗುಳ್ಳವ್ವನ ತೋಟದ ಹಾದಿಯನ್ನು ಹಿಡಿದರು. ತೋಟಕ್ಕೆ ಒಂದು ಮುಷ್ಟಿದಾಗ ಶುಕ್ರನು ಇನ್ನೂ ಕಾಣುತ್ತಿದ್ದನು. ಬಾನಿಯ ಕಟ್ಟಿಯ ಮೇಲೆ ನಿಂತು-ಅಣ್ಣವ್ವ ಎಂದು ಕೂಗಿದರು. ಗುಡಿಸಲಲ್ಲಿ ಮುಲಗಿದ ಅಣ್ಣವ್ವನು ಶಾವರಿಸಿಕೊಂಡು ಹೊರಗೆ ಬಂದು-ಯಾರು? ಎಂದು ಕೇಳಿದನು.

“ನಾನೋ! ” ಎಂದು ರಾಯರು ನುಡಿದರು.

“ಬರಿ ದೇವರು. ಇಷ್ಟ ಬೇಗ ಬಂದಿರಿ! ”

“ಎನೋ ತೋಟದ ಮೂಡಲ ದಿಕ್ಕಿನ ಗೊಂಜಾಳದ ಬೆಳೆಯು ಹಾಳಾಗಿದೆ. ದಂಟು ಹಾಗೇ ನಿಂತಿವೇ. ಒಂದು ತೇನೆ ಇಲ್ಲ.” ಅಂದಿಷ್ಟು ಬಿರುಸಾಗಿ ನುಡಿದರು.

“ಹೋದರಿ. ಮೊನ್ನೆ ಸಂತೆಗೆ ಹೋದಾಗ ರಾತ್ರಿ ತೋಟ ಹೊಕ್ಕು ಯಾರೋ ಮುರಿದುಕೊಂಡು ಹೋಗಿರುವರು. ನಿನ್ನ ಜಿಕ್ಕು ಯಜಮಾನರು ತೇನೆ ತಿನ್ನಲಿಕ್ಕೆ ಬಂದಾಗ ಅವರಿಗೆ ಹೇಳಿರುವೆ.”

“ಯಾರು ಯಾರು ಬಂದಿದ್ದರು?”

“ಕುದರಿ ಭೀಮ, ಉಂಗುರಿ ನಿಂಗ, ತುಬಾಕಿ ತಮ್ಮಾ, ಹೇಳೇ ವೇನಿ ಹಿಟಿಲರ ಇಷ್ಟ ಜನರು ಬಂದಿದ್ದರು.”

ಕೇಳಿ ಅಪ್ಪಾರಾಯರು ವಿವಾದದಿಂದ ಮುಖವನ್ನು ಮುದುಡಿಸಿದರು. ಆದರೂ ತೋರಗೊಡಿ ವೋದಲಿನ ಮಾತಿನ ಎಳಿಯನ್ನು ಹೊಡಿದು “ಬೇಲಿ ಇಷ್ಟ ಬಂದೊಬಸ್ತು ಇದ್ದ ಮೇಲೆ ಕಳ್ಳಿರು ಹೇಗೆ

ತೋಟವನ್ನು ಹೊಕ್ಕರು ?” ಎಂದರು.

“ಕಳಪು ಮಾಡಲಿಕ್ಕೆ ನಿಂತರೆ ಬೇಲಿಯು ಎಷ್ಟು ಕಾವಲು ಮಾಡಬಹುದು ರಾಯರೇ !”

“ಆ ಕಳಪು ತೋಟದೊಳಗೇ ಇದ್ದರೆ ಕಾಯುವವರಾರೋ ?” ಎಂದು ಬಾಣಬಿಟ್ಟುಂತೆ ನುಡಿದೇ ಬಿಟ್ಟರು.

ಅಣ್ಣಪ್ಪನೆ ಮನಸಿಗೆ ಮಾತ್ರ ತಾಕಿತು. ಇಂಥ ಸಾವಿರ ನಿಂದೆ, ಅಪ್ಪೇ ಅವವಾದಗಳನ್ನು ಕೇಳಿ ಜೀರ್ಣಸಿಕೊಂಡ ಒಕ್ಕಲ ಮಗನು ಕ್ಷಣ ಹೊತ್ತು ನಿಂತು—“ಬೇಲಿಯೇ ಎದ್ದು ಹೊಲ ಮೆಯಿದರೆ ಕಾಯುವವರಾರು ! ಖರೇ ಬಿಡರಿ. ಗುಡಿಸಲದೊಳಗಾದರು ಬರ್ದಿ. ಯಾತದ ಕಟ್ಟಿಯ ಮೇಲೆಯೇ ನಿಂತು ಮಾತಾಡ ಹತ್ತಿರುವಿರಿ” ಎಂದು ವಿನಯದಿಂದ ಕರೆದನು.

ಅಪ್ಪಾರಾಯರು ಬೆದರ ಎತ್ತಿನಂತೆ ಮುಸುಗುಡುತ್ತೆ ಲೇ ಗುಡಿ ಸಲವನ್ನು ಹೊಕ್ಕರು.. ಅಣ್ಣಪ್ಪನು ಕಂಬಳಿಯನ್ನು ಹಾಸಿ ಕುಳ್ಳಿರಿಸಿದನು, ರಾಯರು ತೀವಿಯಿಂದ ಕುಳಿತರು. ವೀರಸೆಯನ್ನು ತಿಕ್ಕಿದರು. ಮೋತ್ತಾನ ಮೇಲೆ ಕೈಯಾಡಿಸಿದರು. ಅಣ್ಣಪ್ಪನು ಒಂದು ಕಡೆಗೆ ಒಟ್ಟಿದ ಹುಲ್ಲ ಮೇಲೆ ಕುಳಿತು— “ಉಂಟಾಗಿನ ನಾಲ್ಕು ಜನ ಘಟಿಂಗರು ತನೆ ಬಯಿದರೆ ನನ್ನ ಮೇಲೆ ಸಂಶಯ ಪಟ್ಟಿರಿ. ಇದೆಲ್ಲ ಕಲಿಕಾಲ ನೋಡಿರಿ. ಅಜ್ಞ ಆರು ತಲೆಯಿಂದ ನಿಮ್ಮ ಸೇವೆಯನ್ನು ಮಾಡ ಹತ್ತಿರುವೆನು. ನನ್ನ ಮೈ ಮಾಂಸ ಎಲುವು ನಿಮ್ಮ ತೋಟದ ಮಣ್ಣ—ನೀರಿನಿಂದ ತಯಾರಿ ಆಗಿರುವವು. ಹುಟ್ಟಿದ ಶಾಡಲೆ ನನ್ನ ಹೆಸರಿನ ಮುಂದೆ ನಿಮ್ಮ ಹೆಸರನ್ನು ನಮ್ಮ ಆವೃತ್ತಿನಲ್ಲಿ ಹಚ್ಚಿದ್ದರೆ ನಿಮ್ಮ ಉತ್ತೇನ್ನದೊಳಗೆ ಪಾಲುಬೇದಬಹುದಿತ್ತು. ಆಗ ನಾನು ಈ ತೋಟಾ ಎಂದೂ ಬಿಡುತ್ತಿರಲಿಲ್ಲ. ನೀವು ನನ್ನ ಸತ್ತ ತಂಡೇ ಹಾಗೆ ಇದ್ದು ನನ್ನ ಮೇಲೆ ಸಂಶಯ ತಕ್ಕೊಳ್ಳುವಿರಿ. ನಾನು ಇದಕ್ಕೆ ಏನು ಹೇಳಲಿ ರಾಯರೇ !” ಎಂದು ಉಸಿರುಗರೆದು ಸುಮ್ಮನಾದನು.

ಅಪ್ಪಾರಾಯರ ಚಿತ್ತ ಫಲಕದ ಮೇಲೆ ಒಮ್ಮೆಲೆ ಪ್ರಕಾಶ

ಬಿದ್ದಿತು. ಅಣ್ಣಿಪ್ಪನ ಮಾತು ಆ ಹಳೆಯ ಸಂಗತಿಯನ್ನು ಎತ್ತಿ ಹಿಡಿದು ಚಕ್ರವಾಡಿಸ ಹತ್ತಿದಂತಾಯಿತು.

ತಮ್ಮ ದೂರದ ರೈತನೊಬ್ಬನ ಹೆಂಡತಿ ಬಾಳವ್ವ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದಳು. ಸತ್ತು ಸ್ವರ್ಗವನ್ನು ಕಂಡ ರೈತನ ಹೆಂಡತಿಯನ್ನು ರಕ್ಷಿಸಬೇಕೆಂಬ ಒಳಗಿನ ಸೆಳತ ಮಿಡಿಯುತ್ತಿದ್ದಿತು. ಬಾಳವ್ವ ಇನ್ನೂ ಚಿಕ್ಕವಳ್ಳು. ಜೀವನದ ಸೀ-ಕಹಿಗಳನ್ನು ಕಂಡಿರಲಿಲ್ಲ. ಬಾಳಬೀಕು, ಬದುಕಬೀಕು ಎಂಬ ಹಂಬಲವು ಅವಳ ಮುಖದಲ್ಲಿ ಮಡುವುಗಟ್ಟಿ ಸಿಂತಿದ್ದಿತು. ಹಳ್ಳಿಯ ಒಕ್ಕಲಿ ಮಕ್ಕಳ ಹೆಣ್ಣಿದರು ದುಂಡನೆಯ ಕರಿಯ ಮುಖ, ತಿದ್ದಿ ತೀಡಿದ ಹುಬ್ಬಿ, ಸುಣ್ಣಿದಂತಹ ಬಣ್ಣಿದ ಹಲ್ಲು, ಹೊಳೆಯುವ ಕೆನ್ನೆ ಜೀವನದ ಮಾರ್ಗ ದರ್ಶನದ ಮೈಲಿಗಲ್ಲಿಗಳಾಗಿದ್ದವು. ಅವಳ ಮಿಂಚುವ ನೇರಿಲ ಬಣ್ಣಿದ ಕಣ್ಣಿ, ಬೀಲಿಯ ಬಳ್ಳಿಗೆ ತೂಗುಬಿದ್ದು ಕಳಿತ ಶೋಂಡಿಯ ಹಣ್ಣಿನಂತಹ ತುಟಿ ಶೃಂಗಾರ ಚೈಪೈಗೆ ಆಹಾರನಿಸುತ್ತಿದ್ದವು. ಮುಗ್ಗಿ ಸಾಂದರ್ಯವನ್ನು ಬಳಸಿನಿಂತ ಮೈಮಾಟ, ಅದನ್ನು ಅಂಗ ಪ್ರತ್ಯೇಂಗಿಗಳಲ್ಲಿ ಪ್ರದರ್ಶಿಸುವ ಒಯ್ಯಾರ ಪುರುಷ ಧರ್ಮವನ್ನು ಕಣಕುತ್ತಿದ್ದವು. ಅಪ್ಪಾರಾಯರ ಮನಸು ಎಂದೋ ಆಕಡೆಗೆ ಓಡಿದ್ದಿತು. ಸೆರೆಯಾಳಾಗಿದ್ದಿತು. ಬೀಕುಬೀಕೆಂದು ಹಂಬಲಿಸುತ್ತಿದ್ದಿತು. ಅದರ ಫಲಸಿದ್ದಿಗೆ ಕೃತಿಕ ವೇಷವನ್ನು ತೊಡಬೀಕಾಗಿದ್ದಿತು. ಆದಕ್ಕೆ ಅವಳನ್ನು ನೋಡಿ ಮರಮರನೆ ಮರುಗಿದರು. ಅವಳ ಗಂಡನ ಗುಣಗಾನವನ್ನು ಮಾಡಿದರು. ಕೆಲ ಕಾಳುಕಡಿಗಳನ್ನು ಕೊಟ್ಟಿರು. ಹಿಂದಿನ ವರುಷದ ಹಣವನ್ನು ಬಿಟ್ಟಿರು. ನಡೆಯುವ ವರುಷದ ಖಂಡವನ್ನು ವಜಾ ಮಾಡಿದರು. ಉಪಕಾರದ ಹೊರೆಯಲ್ಲಿ, ದಯೆಯ ಭಾರದಲ್ಲಿ, ಸಾಂತ್ವನದ ಸೆರೆಯಲ್ಲಿ ಬಿಗಿದುಹಾಕಿದರು. ಬಾಳವ್ವ ಅಪ್ಪಾರಾಯರ ಆಶ್ರಯದ ನೀರಳಲ್ಲಿ ಬದುಕುವ ಪ್ರಾಣಿಯಾದಳು. ಇದೇ ಸಂದಿಗೆ ಅಣ್ಣಿಪ್ಪನ ತಂದೆ ವಿಧುರನಾಗಿದ್ದನು. ಆ ಕತ್ತಿಯಂತೆ ಮುಡಿಯುವ ಕುಂಭಕರ್ಣನಂತೆ ಮಲಗುವ, ಅನ್ತಷ್ಟಿನ್ತು ಪ್ರಾಣಿಯ ಲಗ್ನವಾಗು

ವುದೂ ಕಷ್ಟದ ಸಂಗತಿಯಾಗಿದ್ದಿತು. ಬಾಳವೈನನ್ನು ಅವನಿಗೆ ಲಗ್ನದ ಶಾಸ್ತ್ರದಿಂದ ತಾಳಿಯನ್ನು ಕಟ್ಟಿಸಿದರು. ತಾಳಿಯನ್ನು ತಾವೇ ತಂದಿದ್ದರಿಂದು ಬಾಳವೈನೂ ಬಲ್ಲಬಳ್ಳ.

ಆ ಎಲ್ಲ ಉಪಕಾರದ ಹೊರೆಯಿಂದ ಬಾಳವೈನು ತನ್ನ ಕೃತೆಜ್ಞತೆಯನ್ನು ಅಪ್ಪಾರಾಯಿರಿಗೆ ಸಲ್ಲಿಸಿದಳು. ರಾಯರನ್ನು ನೇವಿಸಿದಳು. ಸುಖಸಂತೋಷಪಡಿಸಿದಳು. ತನ್ನಂತಹ ಒಂದು ಹೆಣ್ಣಿಯ ಹೆಣ್ಣಿನ್ನು ಅಶ್ವಿತಳನ್ನು, ಅನಾಥಳನ್ನು, ಕರಿಯ ಕಾಗೆಯಿಂತಹ ಮುಖದವ ಳನ್ನು, ಬೀಸುವುದು, ಕುಟ್ಟಿಪುದು, ಕಲ್ಲು ಮಣ್ಣು ಹೊರುವುದು ಇತ್ಯಾದಿ ಬೆವರಿನ ಸ್ವಾನದಲ್ಲಿ ಮುಳುಗೇಳುವ ಬಬ್ಬ ನಿರ್ಗತಿಕಳನ್ನು ಅಪ್ಪಾರಾಯರಂತಹ ದರ್ಶಕದವರು, ಅಧಿಕಾರದವರು, ಶ್ರೀಮಂತರು, ಕುಲೀನರು, ಉರಹಿರಿಯರು ಕೃಪಾದೃಷ್ಟಿಯಿಂದ ಕಂಡುದ್ದು, ಕೈಹಿಡಿದು ಕರೆದುದು ಮಹಾಭಾಗ್ಯವೆಂದು ತಿಳಿದಳು. ಆ ಭಾಗ್ಯಕ್ಕೆ ಅನುಗುಣವಾಗಿ ರಾಯರ ಹತ್ತಾ ಇಂದ್ರಿಯಗಳು ಸಂತಸದ ಶಿಖರಕ್ಕೆ ಮುಟ್ಟುವಂತೆ ನೇವೆಗ್ಗೆದಳು.

ಆ ಹೆಣ್ಣಿನ ಕೃತೆಜ್ಞತೆಯ ನೂರಾರು ಸವಿಸವಿಯಾದ ಚಿತ್ರಗಳು ರಾಯರ ಕಣ್ಣು ಮುಂದೆ ಕುಟೆದು, ಕಳೆದುಹೊಂದ ತಾರುಣ್ಯದ ಕೋಲ್ಯಿಂಚು ಮೈತುಂಬ ಮತ್ತೊಂದು ಮೂಡಿ ಮೂಡಿ ಹರಿದಾಡಿತು. ಮುಖವು ಅರಳಿತು. ಮೂಗು ಹಿಗಿತು. ಕಣ್ಣು ಕೀಸಿಯಿತು. ತಲೆಯು ಶಾಂತವಾಯಿತು. ದಸರ್ಯು ಭಾರವಾಗ — “ಹಾಗೇನಿಲ್ಲ ಅಣ್ಣಿಪ್ಪ. ನನ್ನ ಮಗನಿಗೂ, ನಿನಗೂ ಒಂದೇ ವಾರ ಹೆಚ್ಚು ಕಡಿಮೆ. ನಾನು ಬಲ್ಲಿ. ಜನರು ಏನೇನೋ ಹೇಳಿದರು. ಒಂದೇ ಇಷ್ಟೇ. ನೀನು ತಿಂದರೂ ಕೇಡಿಲ್ಲ. ರಾಜಣ್ಣ ತಿಂದರೂ ಕೇಡಿಲ್ಲ. ಅಜೀಣ ಆಗ ಬಾರದು. ಇಷ್ಟೇ!” ಎಂದು ಕಲಬೆರಕಿಯ ಮಾತು ಮುಗಿಸಿ ಕಿಲಕಿಲನೆ ನಕ್ಕರು.

ಅಣ್ಣಿಪ್ಪ ಚಿಕ್ಕವನಾದರೂ ರಾಯರ ಸ್ವಭಾವ, ನಡತೆ ಎಲ್ಲವನ್ನು ಬಲ್ಲವನಾಗಿದ್ದನು. ಅವರ ದೇಹದಲ್ಲಿಯ ಮೈತ್ರಿ ನೆಯ ಸ್ಥಳವು ಯಾವು

ದೆಂದೂ ಬಲ್ಲವನಾಗಿದ್ದನು. ಅದಕ್ಕೆ ಗುರಿಯಿಟ್ಟು ಒಂದು ಮಾತ್ರ ಎಸೆದರೂ ತಗಲುವುದೆಂದು ಬಲ್ಲವನಾಗಿದ್ದನು. ಈಗ ರಾಯರ ಸಿಟ್ಟೊ ಇಳಿಯಿತು. ಹೆಂಡತಿಯು ಹಾಲತೆಂದು ಇಟ್ಟಳು. ಅಣ್ಣಪ್ಪ ರಾಯರ ಮುಂದಿ ಸರಿಸುತ್ತು. ಇದನ್ನು ಕುಡಿಯಿರಿ ಎಂದು ವಿನಂತಿ ಸಿದನು. ನೋತ್ಯಾನಿಗೂ ಒಂದು ಗಂಗಾಳದಲ್ಲಿ ಹಾಲು ಸುರುವಿ ಇಟ್ಟನು. ನಾಯಿಯು ಲೊಚಗುಡುತ್ತ ಪರಿಷೇಚನೆಮಾಡುತ್ತ ಕುಡಿಯ ಹತ್ತಿತು. ರಾಯರೂ ಗುಟ್ಟಿಕರಿಸಹತ್ತಿದರು.

ಕೈ-ಬಾಯಿ ತೊಳಿದು ರಾಯರು ಮೇಲಿದ್ದರು. ಅಣ್ಣಪ್ಪನು ತುಳಿಸಿಯನ್ನು ಹರಿದುಬಂದು ಚೈಡಲ ಎಲೆಯಲ್ಲಿ ಸುತ್ತಿ ರಾಯರ ಕೈಗೆ ಕೊಟ್ಟಿನು. ರಾಯರು ಗುಡಿಸಲ ಹೊರಗೆ ಬಿಡ್ಡರು. ದೂರದಿಂದ ಯಾರೋ ಕರೆದಂತಾಯಿತು.

ಎತದ ಕಟ್ಟಿಯನ್ನು ಏರಿ ಕುತ್ತಿಗೆಯನ್ನು ಎತ್ತಿರಿಸಿ ರಾಯರು ದಾರಿಯ ಕಡೆಗೆ ನೋಡಿದರು. ಎದುರು ದೊಡ್ಡ ಮನೆಯ ಪುಟ್ಟಪ್ಪ ನವರು ಕಂಡರು.

“ಇಷ್ಟಬೇಗ, ಇಷ್ಟ ಅವಸರದಿಂದ ಇಲ್ಲೇಕೆ ಪುಟ್ಟಪ್ಪನವರೇ?” ರಾಯರು ಆಶ್ಚರ್ಯದಿಂದ ಕೇಳಿದರು.

“ಅವಸರದ ಕೆಲಸವಿದೆ. ತಾಲೂಕಿಗೆ ಹೋಗಬೇಕು. ನೀವಿಲ್ಲದೆ ನಡೆಯಿದು. ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿರುವೆ. ನೀವು ಬರಲೇಬೇಕು.” ಆಗ್ರಹ ಮಾಡ ಹತ್ತಿದರು.

“ಅದೇನು?”

“ದಾರಿಗುಂಟೆ ಎಲ್ಲವನ್ನು ಹೇಳುವೆ.”

“ಅಲ್ಲ. ಮನೆಯಲ್ಲಿ ಹೇಳಬೇಡವೇ?”

“ನಾನು ಎಲ್ಲ ಹೇಳಿರುವೆ. ನಿಮ್ಮ ಮನೆಯ ಮುಂದಿನಿಂದಲೇ ಹಾಯಿದು ಬಂದೆ. ತೊಟಕ್ಕೆ ಹೋಗಿರಬೇಕೆಂದು ತಿಳಿಯಿತು. ಈ ಕಡೆಗೆ ಧಾವಿಸಿಬಂದೆ.”

“ಉಂಟವನ್ನಾದರು ಮಾಡಿ ಹೋಗುವ.”

“ನಾನು ಎಲ್ಲ ಸಿದ್ಧ ತೆಯನ್ನ ಮಾಡಿರುವೆ. ಚಕ್ಕಡಿಗೆ ಸವಾರಿ ಬಿಗಿಸಿರುವೆ. ಕಣಿಕೆ ಹಾಕಿಸಿ ಮೇಲೆ ಗಾಡಿಯನ್ನ ಹರವಿರುವೆ. ದಿಂಬು ಗಳನ್ನು ಇಡಿಸಿರುವೆ. ಒಂದು ವಿಚ್ಚಿ ತಿನ್ನುವ ಎಲೆ ತಂದಿರುವೆ. ಅಡಿಕೆ ಕಾಚು, ಸುಣ್ಣ, ತಂಬಾಕು ಎಲ್ಲ ಇದೆ. ಉಟ್ಟಿ-ಜಳಕಕ್ಕೆ ನಮ್ಮ ಮನೆಯಿದೆ. ಮತ್ತೀನುಬೇಕು. ನೀವು ಬರಲೇಬೇಕು.”

ಅಪ್ಪಾರಾಯರು ಸುಮ್ಮನೆ ನಿಂತರು.

“ಏಕೆ, ಏನು ವಿಚಾರಿಸುತ್ತಿರುವಿರಿ? ಗಾಡಿಯನ್ನ ಇಲ್ಲಿಗೆ ತರಹೇಳಲಾ?” ಎಂದರು ಪುಟ್ಟಪ್ಪನವರು.

“ನಡೆಯಿರಿ.” ಎಂದು ನಾಯಿಯ ಕಡೆ ನೋಡಿದರು.

“ಅಣ್ಣಪ್ಪ ನೀನು ಮನೆಯಲ್ಲಿ ಹೇಳಿ. ರಾಯರು ತಾಲೂಕಿಗೆ ಹೋದರು. ಅವರ ಉಟ್ಟಿದ ದಾರಿಯನ್ನ ನೋಡಬೇಡಿರಿ” ಎಂದು ತಿಳಿಸು.

“ನಡೆಯಿರಿ ಕೊಟ್ಟು ಆರಂಭವಾಗುವುದರೊಳಗೆ ನಾವು ವಕ್ಕೆಲ ರನ್ನ ಕಂಡು ಎಲ್ಲ ವ್ಯವಸ್ಥೆಯನ್ನ ಮಾಡಿಕೊಳ್ಳಬೇಕು.”

“ನಡೆಯಿರಿ. ಅಣ್ಣಪ್ಪ, ಈ ನಾಯಿಯನ್ನ ಉರವರೆಗೆ ಮುಟ್ಟಿಸು. ಮೋತ್ತಾ ಮನೆಗೆ ಹೋಗು!” ಎಂದು ಮೈ ಮೇಲೆ ಕೈಯಾಡಿಸಿ ಚಕ್ಕಡಿಯ ಕಡೆಗೆ ನಡೆದರು. ಅಣ್ಣಪ್ಪನು ನಾಯಿಯನ್ನ ಹಿಡಿದುಕೊಂಡು ಬಾಲವನ್ನ ತೀಡ ಹತ್ತಿದನು. ರಾಯರು ಚಕ್ಕಡಿಯನ್ನ ಏರಿ ಕುಳಿತರು. ಎತ್ತುಗಳು ತಾಲೂಕಿನ ಕಡೆಗೆ ಓಡುತ್ತೇ ಎಳೆದುಕೊಂಡು ನಡಿದವು.

ಅಪ್ಪಾರಾಯರ ಗಾಡಿಯು ಕಟ್ಟು ಮರೆಯಾಗುವವರಿಗೆ ಅಣ್ಣಾಪ್ಪನು ಗುಡಿಸಲಿನ ಮುಂದುಗಡೆಯಲ್ಲಿ ನಿಂತು ನೋಡಿದನು. ಎತ್ತುಗಳ ವೈಯೇಲೆ ವಾಕಿದ ಜೂಲನ ಹಾರಾಟ, ಕೊರಳಿಗೆ ಕಟ್ಟಿದ ಹೆರಿಗೆಜ್ಜೆಯ ನಾದ, ಚಕ್ಕಡಿಯ ಧಡಕ್-ಫಡಕ್ ಸಪ್ಪಳ ಇನ್ನೂ ಕೇಳಿಸುತ್ತಿದ್ದವು. ನಡುನಡುವೆ ತಾಳಿ, ತಾಳಿ ಎಂದು ಒದರಿ ಎತ್ತಿ ಕಟ್ಟಿಯುವ ಬಾರಕೊಲಿನ ಚಟಕು ತಾಳಿದಂತೆ ಬರುತ್ತಿದ್ದವು. ಕೊನೆಗೆ ಗಿಡದ ಗುಂಪಿನಲ್ಲಿ, ದಿನ್ನೆಗಳ ಏರುಗಳಲ್ಲಿ ಚಕ್ಕಡಿಯು ಮರೆಯಾಯಿತು. ಅಣ್ಣಾಪ್ಪನು ನಿರೀಕ್ಷಣಾ ಲೋಕದಿಂದ ತನ್ನ ತೋಟಕ್ಕೆ ಮರಳದನು. ಬಳಿಯಲ್ಲಿ ಮೋತ್ತಾ ನಿಂತುಕೊಂಡಿದ್ದಿತು. ಗುಡಿಸಲಿನ ಬಾಗಿಲಲ್ಲಿ ಹೆಂಡತಿ ಸಣ್ಣವೈ ತಲೆತುರಿಸುತ್ತ ಸಿಂತಿದ್ದಳು. ಅಣ್ಣಾಪ್ಪನು ಹೆಂಡತಿಯನ್ನು ನೋಡಿದನು. ಸಣ್ಣವೈನೂ ಗಂಟನನ್ನು ನೋಡಿದಳು. ಕಟ್ಟುಗಳು ಕೂಡಿದವು. ಮುಗುಳು ನಗೆಯಿಂದ—

“ಯಜಮಾನರು ಹೋದರು. ಇನ್ನು ನಡಿ” ಎಂದಳು.

“ಯಜಮಾನರು ಹೋದರು. ಆದರೆ ಈ ಡೊಂಕು ಬಾಲದ ನಾಯಕರು ಇರುವರಲ್ಲ !”

“ಅವರನ್ನೇನು—ಮಾಡುವುದು. ಬೇಲಿಯ ಹೊರಗೆ ಒಯಿದು ಹೆಚ್ಚು ಆನ್ನು. ಮನೆಗೆ ಹೋಗುವದು.”

“ಉರವರೆಗೆ ಮುಟ್ಟಿಸಿ ಬಾ ಅಂದಿರುವರು. ಮತ್ತೆ ಅವರ ಮನೆಯಲ್ಲಿಯೂ ಒಂದು ಮಾತು ಹೇಳುವದಿದೆ.”

“ಬಿಸಿಲೇರಿದ ಮೇಲೆ ಸುದ್ದಿಯನ್ನು ಮುಟ್ಟಿಸಿದರಾಯಿತು.”

“ಈ ನಾಯಿ ?”

ಆದರೆ ಸಣ್ಣಪ್ಪನಿಗೆ ಇದು ಮನಸಿಗೆ ಬರಲಿಲ್ಲ. ಅವಳ ಆಭಿಪ್ರಾಯವೇ ಬೇರೆ ಇದಿತು. ಅದನ್ನು ತೋರ್ವಡಿಸಲಿಕ್ಕೆ—“ನಾಯಿಗೆ ಮನೆಯನ್ನು ತೋರಿಸುವದು, ಮೀನಿಗೆ ನೀರಲ್ಲಿ ಈಸು ಕಲಿಸುವುದು ಯಾರೂ ಮಾಡುವದಿಲ್ಲ. ಒಂದು ತಾನೇ ಹುಡುಕಿಕೊಳ್ಳುವುದು, ಇನ್ನೊಂದು ತಾನೇ ಕಲಿಯುವುದು. ನಿನಗೆ ಅಷ್ಟು ನಂಬಿಕೆ ಇರದಿದ್ದರೆ ಮುಂದಕ್ಕೆ ಕರೆದುಕೊಂಡು ಹೋಗಿ ಉರ ಕಡೆಗೆ ಬೆರಳುವಾಡಿ ಹೆಚ್ಚಾ ಅನ್ನು. ಹೋಗುವದು. ಹೋಗಲಿಲ್ಲವೆಂದರೆ ಒಂದು ಕಲ್ಲು ತೆಗೆದುಕೊಂಡು ಬಗೆ. ತಾನೇ ರಪಾಟಿ ಓಡುವುದು.” ಎಂದು ಖಂಪದೇಶಿಸಿದಳು.

ಅಣ್ಣಪ್ಪನು ಸುನ್ನನೆ ನಿಂತನು.

“ಇಂದು ಮೇಣಸಿನ ಗಿಡಗಳಿಗೆ ನೀರು ಹಾಯಿಸಬೇಕು. ವೇಲಿನ ಮುಡಿಗೆ ಗೊಬ್ಬರ ಹರವಬೇಕು. ಪೇಟಿಗೆ ಹೋಗಿ ಉಪ್ಪು, ಬೆಲ್ಲ ತರಬೇಕು. ನಾಯಿಯ ಸಂಗಡ ತೋಡಗಿದರೆ ಕೆಲಸವೆಲ್ಲ ಸಿಲ್ಲಿವವು.”

ಅಣ್ಣಪ್ಪನಿಗೆ ಈ ಮಾತುಗಳು ಸರಿ ಎನಿಸಿದವು. ಹೋತ್ತಾನನ್ನು ಸಂಗಡ ಕರೆದುಕೊಂಡು ತೋಟದಿಂದ ಹೋರಬಿದ್ದನು. ಅಡ್ಡದಾರಿಯಿಂದ ದೊಡ್ಡದಾರಿಗೆ ಬಂದನು. ಮುಂದೆ ಹತ್ತಿಪ್ಪತ್ತು ಹೆಚ್ಚಿ ಹೋಗುವಷ್ಟರಲ್ಲಿ ಅಯ್ಯಪ್ಪನ ಮಗ ಚಿನ್ನನು ಕೂಗಿಕೊಂಡು ಹತ್ತಿರ ಬಂದನು.

“ಎಲ್ಲಿಗೆ ಹೋಗಿದ್ದೆ ಚಿನ್ನ ?” ಅಣ್ಣಪ್ಪನು ಕುತ್ತಾಹಲದಿಂದ ಕೇಳಿದನು.

“ನಿನ್ನ ರಾತ್ರಿ ಅಪ್ಪನ ಸಂಗಡ ಹೊಲಕ್ಕೆ ಹೋಗಿದ್ದೆ. ರಾತ್ರಿಯು

ಬಹೆಳವಾಯಿತು. ಅಲ್ಲಿಯೇ ಮಲಗಿದ್ದೆ. ಈಗ ಮನೆಗೆ ನಡೆದಿರುವೆ”

“ನಿಮ್ಮಪ್ಪ ಹೊಲದಲ್ಲಿಯೇ ಇರುವನೇನು ? ”

“ಅಹುದು.”

“ಈಗ ನೀನು ಮನೆಗೆ ನಡೆದಿ ಏನು ? ”

“ಹೂ, ಸಾಲೆ ಇರುವದು.”

“ಹಾಗಾದರೆ ಈನಾಯಿಯನ್ನು ಉರವನರೆಗೆ ಕರೆದುಕೊಂಡು ಹೋಗು.”

“ಅದೇಕೆ ! ಅದಕ್ಕೆ ಮನೆ ಸಿಗುವದಿಲ್ಲವೇನು ? ”

“ಮನೆ ಸಿಗುವದು. ನಿನ್ನ ಜತಿಗೆ ಕರೆದುಕೊಂಡು ಹೋಗು.”

“ಕಡಿದಿತು. ಬಿಡು ಮಾರಾಯಾ ! ”

“ಗೊಡರ ನಾಯಿ ಎಂದಾದರು ಕುಡಿಯುವದೇನೋ ? ”

“ಕಡಿಯುವದಿಲ್ಲ ! ” ಎಂದು ಅದರ ವೈ ಮೇಲೆ ಕೈಯಾಡಿಸಿ ದನು. ಅದು ಬಾಲವನ್ನು ಅಲ್ಲಾಡಿಸಹತ್ತಿತು.

“ಒಯ್ಯಿವೆನು ಬಿಡು.” ಎಂದು ಆಶ್ಚರ್ಯಸನವನ್ನಿತ್ತನು.

ಅಣ್ಣಪ್ಪನು ನಾಯಿಯನ್ನು ಒಪ್ಪಿಸಿದನು. ಜಿನ್ನನು “ನಡೆ ವೋತ್ತಾ ! ” ಎಂದು ನುಡಿದು ಮುಂದೆ ಸಾಗಿದನು. ನಾಯಿಯು ಮುಂದೆ ಮುಂದೆ ಎಡಬಲದ ಚೇಲಿಗಳನ್ನು ಮೂಸುತ್ತೇ ಸಾಗಿತು. ಜಿನ್ನನು ಹಿಂದಿನಿಂದ ದಾರಿಯನ್ನು ಒಡಿದು ಸಾಗಿದನು. ಅಣ್ಣಪ್ಪನು ತೋಟದ ದಾರಿಯನ್ನು ಹಿಡಿದನು.

ಉರ ಅಗಸೆಗೆ ಬಂದಾಗ ನಾಯಿಯು ಅಗಸೆಯ ಮುಂದಿನ ಚೋರಗಲ್ಲವೇಲೆ ಜಲಾಭಿಸೇಚನ ಮಾಡಿ ಒಳಗೆ ಕಾಲಿಟ್ಟಿತು. ಜಿನ್ನನು ಹಿಂದಿನಿಂದ ಬರುತ್ತೇಲೇ ಇದ್ದನು. ಎದುರು ಒಂದು ಹಾಳು ನಾಯಿಯು ಬಂದಿತು. ಹುಡುಗ ಬುದ್ಧಿ, ಎದುರಿನ ನಾಯಿಯನ್ನು ಕಡಿಯಲೆಂದು ಜಿನ್ನನು ವೋತ್ತಾನಿಗೆ ಭೂ ಎಂದನು. ಅದು ಒಮ್ಮೆಲೆ ವವ್ವಡ ಎಂದು ಚೋಗಳ ಮೇಲೆ ಹೋಯಿತು. ಹಾಳು ನಾಯಿ ಅಪಜಯದ ಪತ್ರವನ್ನು ಒಪ್ಪಿಸುವಂತೆ ಬಾಲವನ್ನು ಮುದುಡಿಸಿ

ಕಿಸ್-ಪಿಸ್ ಎಂಬ ನಾದೆದ ಶಿವಧೋ...ಹರಿಧೋ ಮಂತ್ರವನ್ನು ಪರಿಸ ಹತ್ತಿತು. ಈ ಬೋಗಳಾಟಕ್ಕೆ ಚಿನ್ನಯ್ಯ ಸಾವುಕಾರನ ಕರಿಯ ನಾಯಿಯು ಎಚ್ಚತ್ತ ಗುಡುಗುತ್ತ ಬಂದಿತು. ಆ ನಾಯಿಯ ಮಿಂಚನ ಕರಿಯ ಬಣ್ಣ, ಬಿಂಕಿಯಂತಹ ಕಣ್ಣ, ನಿಮಿರಿಸಂತ ಬಾಲ, ಕುಣಿದಾಟಕ್ಕೆ ತೂಗಾಡುವ ಕಿವಿಯ ಹಾಲೆ, ಬಿಸಿಲಲ್ಲಿಟ್ಟ ನಗಾರಿಯನ್ನು ಬಾರಿಸಿದಂತಹ ಬೋಗಳುವಿಕೆಗಳನ್ನು ಕಂಡು, ಕೇಳಿ ಹುಡುಗನು ಅಂಜಿ ನೇರಿಮನೇಯನ್ನು ಸೇರಿದನು.

ಚಿನ್ನಯ್ಯನ ನಾಯಿ ಹುಲಿಯಂತೆ ಹಾರಿತು. ಬೋಗಳಲ್ಲಿ. ಹಿಂಜರಿಯಲ್ಲಿ. ಮುಂದೆ ಓಡಿದ್ದೀ ಗೊತ್ತು. ಮೋತ್ತಾನನ್ನು ತಡೆದದ್ದೀ ಕಂಡುದು. ಅದನ್ನು ಉರುಳಾಡಿಸಿ ಕಡಿದದ್ದೀ ಅರಿತುದು.

ಮೋತ್ತಾ ಹಾಳೆ ನಾಯಿಯ ಪೇಪನ್ನು ತಾನು ತೋಟಿತು. ಬಾಲವನ್ನು ಮುದುಡಿಸಿತು. ಹಲ್ಲು ಕಿರಿಯಿತು. ಕಿಸ್-ಪಿಸ್ ಮಂತ್ರವನ್ನು ನುಡಿಯಿತು. ಕಂಜಾಕಂಜಾ ರಾಗವನ್ನು ಮಾಡಿತು. ತನ್ನ ನಾಲ್ಕು ಶೂಲದ ಹೆಲ್ಲಿಗಳನ್ನು ತೋರಿಸಿತು. ರಾಯರನ್ನು ನೇನೆಯಿತು. ಮನೆಯನ್ನು ಸ್ತೃಂಜಿತು. ಮೆತ್ತನ್ನು ಗಾಡಿಯನ್ನು ಚಿಂತಿಸಿತು. ಜಯಪತ್ರನನ್ನು ಬರೆದು ಒಪ್ಪಿಸಿತು. ಆದರೆ ಚಿನ್ನಯ್ಯ ಸಾವುಕಾರನ ನಾಯಿ ಇವಾವುದನ್ನು ಲೇಕ್ಕಿಸದೆ ತನ್ನ ಶೂಲದ ಹಲ್ಲಿಗಳ ರುಚಿಯೇರುವಂತೆ ಕಡಿಯಿತು. ಕಡಿಯಿತು. ಮತ್ತೂ ಕಡಿಯಿತು. ಉರುಳಾಡಿಸಿತು. ಹೊರಳಾಡಿಸಿತು. ದಸರೆಯ ಬೇಟಿಗಾಗಿ ಮೋತ್ತಾನ ಗಡುತರವಾದ ಎಲುವುಗಳ ಮೇಲೆ ರಕ್ತದ ನೀರನ್ನು ಹಸಿಸಿ ತನ್ನ ಹಲ್ಲಿಗಳನ್ನು ಮನೆದುಕೊಂಡಿತು.

ನಾಯಿಯ ಆಕ್ರಂದನ ಹೆಚ್ಚಾಗಲು ಕೂಡಿದವರು ಓಡಿ ಬಂದು ಹುಯಿಲೆಬ್ಬಿಸಿದರು. ಚಿನ್ನಯ್ಯನವರ ನಾಯಿ ಥೂ ಥೂ ಎನ್ನತ್ತ ನಾಲಗಿಗೆ ಅಂಟಿಕೊಂಡ ಮೋತ್ತಾನ ಕೂದಲುಗಳನ್ನು ಉಗುಳಿತ್ತ ಮನೆಯನ್ನು ಸೇರಿ ಹೊಸ್ತಿಲಿನ ಮೇಲೆ ತನ್ನ ಮುಂದಿನ ಕಾಲುಗಳನ್ನು ಉರಿ ಜನರ ಉತ್ತರ ಪೂಜೆಯ ನಾಟಕವನ್ನು ನೋಡ ಹತ್ತಿತು.

ಮೋತ್ತಾ ಹೆಂಗಸಿನಂತೆ ಇನ್ನೂ ಅಳುತ್ತಿದ್ದಿತು. ನೆರೆದವರು ಅದನ್ನು ಹಿಡಿದು ಪೈಸ್ ಸವರಿದರು. ರಕ್ತ ಬರಸಿದರು. ಮನೆಯ ವರಿಗೆ ಮುಟ್ಟಿಸಿದರು.

ಮೋತ್ತಾ ಮನೆಯಲ್ಲಿ ತನ್ನ ಗಾದಿಯ ಮೇಲೆ ನರಳುತ್ತ ಅಡ್ಡಾಯಿತು. ಅದರ ಅವಸ್ಥೆಯನ್ನು ನೋಡಲು ಅನೇಕರು ಶರದಿಯ ಸಾಲಿನಂತೆ ಬಂದರು.

ಸಂಜೀಗೆ ಮನೆಗೆ ಬಂದ ಮೇಲೆ ರಾಜಣ್ಣಿಗೆ ಇಷ್ಟ ಸಂಗತಿ ತಿಳಿಯಿತು—

ಮೋತ್ಯಾ ತೊಟೆದಿಂದ ಬರುತ್ತಿದ್ದಿತು. ಚಿನ್ನಯ್ಯನು ತನ್ನ ನಾಯಿಯನ್ನು ಭೂ ಬಿಟ್ಟುನು. ಅದು ಮೋತ್ಯಾನನ್ನು ಉರುಳಿಸಿ ಹೊರಳಿಸಿ ಕಡಿಯಿತು. ಆಗ ಅವನು ಕಟ್ಟಿಯ ಮೇಲೆ ನಿಂತು ಎಲ್ಲವನ್ನೂ ನೋಡುತ್ತಿದ್ದನು. ಮೋತ್ಯಾನ ಮೇಲೆ ಬಹೆಳ ದಿನಗಳಿಂದ ಇದ್ದ ವೈರವನ್ನು ಸಾಧಿಸಿದನು. ಅದನ್ನು ಕಡಿಸಿ ಗೊಡರ ಮನೆಯ ಅವಮಾನವನ್ನು ಮಾಡಿದನು. ಆಗಿನ ಅವನ ನುಖದ ಮೇಲಿನ ಮುಗುಳು ನಗೆಯಿಂದ ಇದನ್ನು ಯಾರಾದರೂ ಅರಿಯಬಹುದು. ಹಾರುವನ ನಾಯಿ ಅರಳಹಿಟ್ಟ ತಿನ್ನಬಹುದೇ ಹೊರತು ಬೇಟಿಯನ್ನು ಎಂದೂ ಆಡಲಾರದು.

ರಾಜಣ್ಣಿನು ಕಡಿಕಿಯಾದನು. ಅವನ ತಲೆಯಲ್ಲಿ ಸಾರಾಸಾರ ವಿಚಾರಗಳು ಹೊಳೆಯಲಿಲ್ಲ. ಈ ಸೇಡನ್ನು ಹೇಗೆ ತೀರಿಸಬೇಕು ? ಈ ಅವಮಾನದ ಪರಿಮಾಣನೆಯನ್ನು ಹೇಗೆ ಮಾಡಬೇಕು ? ಇವೇ ತಾಳಭಾರಿಸಿ ತಂಬಾರಿಯನ್ನು ಮಿಳಿ ರುದ್ರ ಸಂಗೀತವನ್ನು ನುಡಿಸಿದವು. ನಾಯಿಯ ಬಳಗೆ ಹೋದನು. ಮೋತ್ಯಾ ತನ್ನ ತೊಡೆಯ ಮೇಲಿನ ತೊಂಡಲುಕೂದಲಿನಲ್ಲಿ ಸಿಕ್ಕು ಒಣಗಿದ ನೆತ್ತು ರವನ್ನು

ನೇಕ್ಕುತ್ತಿದ್ದಿತು. ಕುತ್ತಿಗೆಯ ಹತ್ತಿರ ಸಹ ರಕ್ತ ಕಾಣುತ್ತಿದ್ದಿತು. ಅಲ್ಲಿಯ ಕೂಡಲು ಜಡಿ ಗಟ್ಟಿದೆಂತಾಗಿದ್ದಿತು. ವೈಯೆಲ್ಲ ಮಣ್ಣ ಮಣ್ಣಾಗಿದ್ದಿತು. ಬಿಳಿಯ ಬಟ್ಟಿಯನ್ನು ಬೂದಿಯಲ್ಲಿ ಮುಳ್ಳಿಗಿ ಸಿದಂತೆ ಕಾಣುತ್ತಿದ್ದಿತು. ನಾಯಿಯು ರಾಜಣ್ಣನನ್ನು ನೋಡಿ ಓ! ಎಂದು ಒದರಿತು. ಬಾಲವನ್ನು ನೆಲಕ್ಕೆ ಬಡಿಯ ಹತ್ತಿತು. ಅದರ ಅವಸ್ಥೆ ಮತ್ತು ಇಂಥ ಅವಸ್ಥೆಯಲ್ಲಿಯೂ ತೋರಿಸುವ ಭಕ್ತಿಯನ್ನು ಕಂಡು ರಾಜಣ್ಣನ ರೋಷ ಇನ್ನುಡಿಯಾಯಿತು. ಸಂಜೆಯ ಅದರ ಉಟವನ್ನು ಇಡಿಸಿ, ತಾನೂ ಒಂದೆರಡು ತುತ್ತು ನುಂಗಿ ನೇರವಾಗಿ ಹಳೇಮನ್ನಿ ಹಿಟಲರನ ಮನೆಗಿ ಬಂದನು.

“ಯಾರು? ಏಕೆ ರಾಜಣ್ಣ ಇಷ್ಟು ಬೇಗ ಬಂದಿರಿ?” ಎಂದು ಹಿಟಲರನು ಬಾಗಿಲಿಗೆ ಬಂದು ಕೇಳಿದನು.

“ಒಂದು ಅವಸರದ ಕೆಲಸವಿದೆ. ನಿನ್ನ ಉಟವಾಯಿತೇನು?”  
ಎಂದು ಒಂದೇ ಉಸಿರಿನಲ್ಲಿ ಕೇಳಿದನು.

“ಈಗ ಮುಗಿಸುವೆನು? ವಿಶೇಷವೇನು?”

“ಉಟ ಮಾಡು.”

“ಅವಸರವೇನು?”

“ಮೋದಲು ಉಟಮಾಡು. ಮತ್ತು ಕೂಡಲೇ ಕುಮರೀ ಭೀಮನನ್ನು, ಉಂಗುರ ನಿಂಗನನ್ನು, ತುಬಂಕಿ ತಪ್ಪಾನನ್ನು ಕರೆದು ಕೊಂಡು ಬಾ. ಇಂದು ರಾತ್ರಿಯೇ ಒಂದು ಮಹತ್ವದ ಕೆಲಸನನ್ನು ಮಾಡಬೇಕಾಗಿದೆ.”

“ಈಗ! ರಾತ್ರಿ ಏನರಿ?”

“ಅಹುದು.”

“ಮಧ್ಯಾಹ್ನ ಹೇಳಿದ್ದೇ?”

“ಏನು?”

“ಹೊವಿನ ತೋಟದ ನಿಂಗಿಯ ಮನೆಗೆ ಹೋಗುವುದು!”

“ಆದು ಇನೊಮ್ಮೆಗಿರಲಿ. ಬೇರೆ ಇದೆ.”

“ಆದರೆ ನಿಂಗವ್ವ ಎನ್ನು ಹೇಳಿದರೂ ಒಪ್ಪುತ್ತೊಲ್ಲಳು. ಇವ್ವಾಗಿ ನಾವು ಜಬರ ಮಾಡಿದರೆ ಎಣ್ಣೀ ಬಸವ್ವನಂತೆ ತಟ್ಟಲಿಯ ಬಡಿತ ತಿನ್ನಬೇಕಾಗುವದು.”

“ಇಮ್ಮು ಜಬರ ಇದ್ದರೆ ಆಕೆಯು ಮಾತ್ರೆಬೇದ. ಪ್ರಸಂಗ ಬಿದ್ದರೆ ತಾನೇ ಕ್ಯಾಕಾಲು ಬಿದ್ದು ಬಂದಾಳು. ಆದರೆ ಇಂದಿನ ಕೆಲಸ ಬೇರೆ ಇದೆ. ಸೀನು ಉಟ್ಟಿಷ್ಟಾಡು. ಅವರನ್ನು ಕರೆದುಕೊಂಡು ಬಾ. ನಾನು ಎಭ್ಯಾಸಾನ್ನಾ ಹೇಳುವೇನು.”

“ಆಗಲಿ.”

ಹಿಟಲರನು ಉಟಕ್ಕೆ ಹೋದನು. ರಾಜಣ್ಣನು ಪಡಸಾಲೆಯಲ್ಲಿಯ ಬೈಡಲ ಎಣ್ಣೀಯ ಪೆಣತೆಯ ಮುಂದೆ ಕುಳಿತು ಬೀಡಿಯನ್ನು ಹೊತ್ತಿಸಿದನು. ತಲೆಯಲ್ಲಿ ನೂರಾರು ವಿಚಾರಗಳು ಸುಳಿದಾಡ ಹತ್ತಿದವು. ವೋತ್ತಾನ ಅಳುವ ಮುಖ, ಆದರ ತೋಡಿಯ ಕೂದಲಿಗೆ ಹತ್ತಿದ ರಕ್ತ, ತಂದೆಯವರ ಉರಿಮುಖ, ತಾನು ಚಿನ್ನಯ್ಯನ ನಾಯಿಯ ಮೇಲೆ ತೀರಿಸುವ ಹೈರ, ಆದರ ಲಟಪಟ ಒದ್ದಾಟು, ತನ್ನ ಗೆಳೆಯರು ಸಹಾಯ ಮಾಡುವ ಕ್ರಮ ಬಂದೊಂದಾಗಿ ಬಂದು ಬಂದು ಬ್ಯಾಲಾದವು. ಕ್ಯಾರ್ಯಲ್ಲಿಯ ಆರಿದ ಕರಿಯ ಮುಖದ ಬೀಡಿಯ ನೆತ್ತಿಗೆ ಕಡ್ಡಿಯನ್ನು ಕೊರೆದು ಬೆಂಕಿಯನ್ನು ಹಚ್ಚಿದನು. ಬಂದು ಜಾರುಕು ಎಳೆದನು. ಹೊಗೆಯು ಎದೆಯ ಗೂಡು, ಬಾಯಿ ಯನ್ನು ತುಂಬಿತು. ಆದರ ಸಂಗಡ ತಂಬಾಕಿನ ಸಣ್ಣ ಸಣ್ಣ ಸುಟ್ಟಿ ಕಣಗಳು ಬಾಯಲ್ಲಿ ಇಳಿದು ನಾಲಗೆಗೆ ಅಂಟಿಕೊಂಡವು. ವೇಗದಿಂದ ಮತ್ತೊಮ್ಮೆ ಹೊಗೆಯನ್ನು ಎಳೆಯಲು ಬೀಡಿಯು ಚಿಟ್ಟಪುಟಗುಡ ಹತ್ತಿತು. ಬೀಡಿಯ ಉಡುದಾರದವರಿಗೆ ಬೆಂಕಿಯು ಬಂದುದು ತಿಳಿಯಿತು. ಒಗೆದು ಬೇರೊಂದು ಬೀಡಿಯನ್ನು ತೆಗೆದುಕೊಂಡು ಹೊತ್ತಿಸಿದನು. ಹಿಟಲರನು ಆ ಮಾವರು ಗೆಳೆಯರನ್ನು ಕರೆದು ತಂದನು.

“ವರೆ ರಾಜಣ್ಣನವರೇ ಅವಸರದಿಂದ ಕರೆದಿರಂತೆ ?” ಉಂಗುರ

ನಿಂಗನು ಕೇಳಿದನು.

“ಇಲ್ಲಿ ಬನ್ನಿರಿ. ಒಂದು ಅವಸರದ ಕೆಲಸವಿದೆ. ಇಂದು ನಾವು ಅದನ್ನು ಮಾಡಲೇಬೇಕು.” ರಾಜಣ್ಣ ಬೀಡಿಯ ಕಟ್ಟನ್ನು ಎಲ್ಲರ ಮುಂದಿಟ್ಟು ನುಡಿದನು.

“ವನು?” ಕುದುರೀ ಭೀಮನು ಒಂದು ಬೀಡಿಯನ್ನು ಎಳೆದು ಕೊಂಡು ನುಡಿದನು.

“ಮೋದಲು ಎಲ್ಲರೂ ಎಲೆ ತಿನ್ನಿರಿ. ಒಂದೊಂದು ಬೀಡಿಯನ್ನು ಸೇದಿರಿ. ತಲೆಯು ಹಗುರಾಗುವದು. ಮುಂದೆ ನಾನು ಹೇಳುವೆ.” ಚೆಂಚಿಯನ್ನು ಬಿಚ್ಚಿ ಇಟ್ಟನು. ಕಿಸೆಯೊಳಗಿನ ಕಡೆಯ ಪಟ್ಟಿಗೆ ಯನ್ನು ಅಲುಗಾಡಿಸುತ್ತೇ ದೇವಪೂಜಾಪೂರ್ವದ ಫಂಟಾನಾದವನ್ನು ಮಾಡುವಂತೆ ಕೊಟ್ಟುನು.

ಎಲ್ಲರೂ ಎಲೆ ತಿಂದು ಕೆಂಪಾದರು. ಬೀಡಿಯನ್ನು ಹೊತ್ತಿಸಿ ಗಲ್ಲವನ್ನು ಉಬ್ಬಿಸಿದರು.

“ವನು?” ತುಬಾಕಿ ತಮ್ಮಾನು ಪ್ರಶ್ನಿಸಿದನು. ಗುಂಡು ಹಾರಿದ ತುಬಾಕಿಯ ಬಾಯಿಂದ ಹೊರಡುವಂತೆ ಹೋಗೆಯು ಹೊರಡು ತ್ತಿದ್ದಿತು.

ರಾಜಣ್ಣನು ತುಟಿಗಳನ್ನು ಕೂಡಿಸಿ, ಬೆರೆಳುಗಳನ್ನು ಲಂಬವಾಗಿ ಒಂದಿಷ್ಟು ಆಗಲಿಸಿ ಹಿಡಿದು ತಂಬಾಕಿನ ರಸವನ್ನು ಸಿಚಕ್ಕೊಂದು ಉಗುಳಿ “ಇಂದು ಸಮ್ಮಾನಾಯಿಯು ತೊರ್ಪಿದಿಂದ ಬರುತ್ತಿದ್ದಿತು. ಯಾರ ಗೊಡವೆಗೆ ಹೋಗದೆ ಸುಮ್ಮನೆ ಬರುತ್ತಿದ್ದಿತು. ಆ ಚಿನ್ನಯ್ಯನ ಕರಿಯ ನಾಯಿ ಸ್ವೇತಂಬ ಕಡಿದಿದೆ. ತೊಡಿಯ ಮೇಲಿನ ಕೂದಲೆಲ್ಲ ಬಣ್ಣದಲ್ಲಿ ಆದ್ದಿದ ಹಂಚಿಗಳಂತೆ ರಕ್ತವಯ. ಕುತ್ತಿಗೆಯ ಮೇಲೆಯೂ ದೊಡ್ಡ ಗಾಯ. ತಂದೆಯವರಿಗೆ ಇದು ತಿಳಿದರೆ ಉರಲ್ಲಿ ದೊಡ್ಡಿ ಜಗತ್ತಿನೇ ಆಗುವದು. ಅದಕ್ಕೆ ಇಂದು ರಾತ್ರಿ ಆ ನಾಯಿಯನ್ನು ಮುಗಿಸುವದು. ನೀವು ಇದನ್ನು ಮಾಡಲೇಬೇಕು. ಏನು ಬೀಡಿ ದರೂ ಕೊಡುವೆ. ನಾನು ಸಿದ್ದನೀರುವೆ” ಎಂದು ನಾತು ಮುಗಿಸಿ

ಸುಮೃದ್ಧಾದನು.

ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ಸೋಡಹತ್ತಿದರು-  
ಕೆಲಹೊತ್ತು ಹೂನದಲ್ಲಿ ಕಳೆಯಿತು. ಕೊನೆಗೆ ರಾಜಣ್ಣನು  
“ಭೀಮಾ ನಿಸ್ನಿಂದ ಆಗುವದಿಲ್ಲವೇ ?” ಎಂದನು.

ಭೀಮನು ಬೀಡಿಯ ಹೊಗೆಯನ್ನು ಬಿಡುತ್ತೇ ಸುಮೃದ್ಧಿ  
ಕುಳಿತ್ತನು.

“ನಿಂಗು ನೀನು ?”

ಅವನು ಸಹ ಅದನ್ನೇ ಜಪಿಸಿದನು.

“ತಮಾ ನಿನಗೆ ?”

“ಆ ನಾಯಿ ಬಹಳ ಕೆಟ್ಟಿದೆ.”

“ಹಿಟ್ಟೆಲರ?”

“ಮಾಡಬೇಕೆಂದರೆ ಇದೇನು ಅಸಾಧ್ಯವಲ್ಲ. ಆದರೆ.....”

“ಅದೇನು ಆದರೆ ?” ರಾಜಣ್ಣನ ಪೂತಿನ ದ್ವಿ ಏರಿದ್ದಿತು.

“ಜಿನ್ನೆಯ್ಯ ಕಾಯದೆಯವ.”

“ಕಾಯದೆ ಏನು ಮಾಡುವದು. ಕಾಯದೆಗೆ ಜೀವ ಬರ  
ಬೇಕಾದರೆ ಸಾಕ್ಷಿಯು ಬೇಕು. ಸಾಕ್ಷಿಯು ಇಲ್ಲದಿದ್ದರೆ ಕಾಯದೆಯು  
ವುಸ್ತ ಕಡಲ್ಲಿ ವುಲಗಿರುವದು. ಏನೆಂದಿರಿ ?”

ಯಾರೂ ಮಾತಾಡಲಿಲ್ಲ.

“ಬೇಡಿದ ಹೆಣ್ಣು ತರುವೆನೆಂದು ಪಣತೊಟ್ಟಿ ನಿಮಗೆ ಬಂದು  
ನಾಯಿಯು ಜಡವಾಯಿತೇ ?” ರಾಜಣ್ಣನೆಂದ.

“ಹೆಣ್ಣಿಗೆ ಶತೀಯು ಇರುವದು. ಬಾಯಿ ಇರುವದು-  
ಅಂಜಿಕೆಯೂ ಇರುವದು.”

“ನಾಯಿಗೆ ನನ್ನ ಪರೆಂಬ ನಂಬಿಗೆ ಇರುವದು.”

“ತಮಾ, ಆ ನಾಯಿ ನಿನಗೆ ಈಲು ಅದೆ. ನೀನು ಈ ಕೆಲಸವನ್ನು  
ಪಕೆ ಮಾಡಬಾರದು ?” ನಿಂಗನೆಂದನು.

“ಆ ನಾಯಿಯನ್ನು ಏನು ಮಾಡುವದು ?”

“ಕೊಂದು ಹಾಕುವದು” ರಾಜಣ್ಣ ಸುಡಿದನು.

“ಕೊಲ್ಲುವದೇ?”

“ಹೋದು. ಅದನ್ನು ಹೇಗಾದರೂ ಮಾಡಿ ಇಂದು ರಾತ್ರಿ ಕೊಲ್ಲುವದು. ಕೊಲ್ಲಲೇಬೇಕು. ಎರಡು ಮಾರ್ಗಗಳಿವೆ. ಅದರ ಕೊರಳಿಗೆ ಹಗ್ಗಿ ಕಟ್ಟಿ ಒಂದು ಗಿಡಕ್ಕೆ ತೂಗುಹಾಕಿ ಬಡಿಗೆಯಿಂದ ಕೊಲ್ಲುವದು. ಇಳ್ವನೇ ಚೀಲದಲ್ಲಿ ಹಾಕಿ ಒಂದು ಕಲ್ಲುಕಟ್ಟಿ ಕೆರೆಯಲ್ಲಿ ಮುಳುಗಿಸುವದು. ಗಿಡಕ್ಕೆ ತೂಗುಹಾಕಿ ಕೊಲ್ಲಬೇಕೆಂದು ನನ್ನ ಮನಸಿನಲ್ಲಿದೆ. ಅಂದರೆ ನನ್ನ ಸಿಟ್ಟು ಶಾಂತವಾಗುವದು. ಮೋತ್ಯಾನ್ ಸೇಡು ತೀರಿಸಿದುತಾಗುವದು. ಏನೆಂದಿರಿ?” ರಾಜಣ್ಣನು ಹೇಳಿದನು.

“ಗಿಡಕ್ಕೆ ತೂಗು ಹಾಕಿ ಕೊಂಡರೆ ನಾಯಿಯು ಒದರಾಟಪ್ಪಿಂದ ಉರಿವರಿಗೆ ತಿಳಿಯುವದು. ನನ್ನ ಹೆಸರು ಬೈಲಿಗೆ ಬರುವದು. ಕೆರೆಯಲ್ಲಿ ಮುಳುಗಿಸಿ ಕೊಲ್ಲುವದು ಸರಿಯಾದುದು. ತಮ್ಮಾ ಸಿನ್ನ ಮತ್ತೆ ವೇನು?” ಹಿಟ್ಟಲರನು ಸುಡಿದನು.

“ಕೊಲ್ಲುವದಾದರೆ ಕೆರೆಯಲ್ಲಿ ಕೊಲ್ಲುವದೇ ಒಳ್ಳಿಯದು. ಯಾರು ಕೊಂಡರೋ? ಎನಿಸುವದು” ನಿಂಗ ಅನುಮೋದಿಸಿದನು.

“ಅಲ್ಲದೆ ಇಂದು ಮುಳುಗಿಸಿದರೆ ನಾಳೆಯೇ ಗೊತ್ತಾಗು ವಂತಿಲ್ಲ” ಭೀಮನು ಪ್ರಸಂಗಾವಧಾನವನ್ನು ಹೇಳಿದನು.

ಚಚೆಯಾಗಿ ಕೆರೆಯಲ್ಲಿ ಮುಳುಗಿಸುವದೇ ಒಪ್ಪಿಗೆಯಾಯಿತು.

“ತಮ್ಮಾ, ನೀನು ನಾಯಿಯನ್ನು ತಂದರೆ ಮುಂದಿನ ಕೆಲಸ ನನ್ನದು.” ಹಿಟ್ಟಲರನು ಕೆಲಸವನ್ನು ಒಪ್ಪಿಸಿಕೊಂಡನು.

“ನಾಯಿಯನ್ನು ತಮ್ಮಾ ತರಲು ಯೋಗ್ಯನು. ಅವನಿಗೆ ಸಾಕಷ್ಟು ಪರಿಚಯವಿದೆ.”

“ಅದರೆ ಅದನ್ನು ಹಿಡಿದುಕೊಂಡು ಬರುವದು ಹೇಗೆ?”  
ತಮ್ಮಾ ಪ್ರಶ್ನಿಸಿದನು.

“ದೂರ ಕರೆದುಕೊಂಡು ಬಾ. ಅನ್ನದ ಸಂಗಡ ನಾಯಿಯ ಪುಡಿಯನ್ನು ತಿನ್ನಿಸು. ಮುಂದಿನ ಕೆಲಸ ಸುಲಭವಾಗುವದು.”

ರಾಜಣ್ಣನು ಹೇಳಿದನು.

“ಅದು ತಿನ್ನಬಹುದೇ?” ಶಂಕಿಸಿದನು.

“ಇದೋ ನೀವು ಈ ಐದು ರೂಪಾಯಿ ತಿನ್ನಿರಿ. ಅಂದರೆ ಅದು ತಿಂದೇಬಿಡುವದ್ಯ” ಎಂದು ರಾಜಣ್ಣನು ಕಿಸೆಯಿಂದ ಐದು ರೂಪಾಯಿ ನೋಟು ತೆಗೆದು ಅವರ ಮುಂದಿಟ್ಟಿನು.

ಎಲ್ಲರ ಕಣ್ಣು ಆ ಪ್ರೇಡಲ ಎಣ್ಣೆಯ ಹಣತೆಯ ಬೆಳಕಿನಲ್ಲಿ ವಿಂಚಿದನ್ನು.

ಹಿಟಲರನು ನೋಟು ಕೈಯಲ್ಲಿ ತೆಗೆದುಕೊಂಡು “ಕೆಲಸವು ನಮಗೆ ಒಪ್ಪಿತು. ಏನೆಂದೆ ತಮ್ಮಾ?” ಎಂದು ಪ್ರಶ್ನಿಸಿದನು.

ತಮ್ಮಾನು ತಲೆಕೊಡಹಿದನು.

ರಾಜಣ್ಣನ ಮುಖದ ಮೇಲೆ ಹುಸಿಸಗೆ ಮೂಡಿತು.

“ತಮ್ಮಾ, ನೀನು ಹೀಗೆ ಸಪ್ಪೆಯಾಗಿ ಮಾತಾಡಬೇಡ. ನಿನ್ನ ಕೈಯಿಂದ ಆಗದಿದ್ದರೆ ನಾನೇ ಹಾಡುವೆ. ಆ ನಾಯಿಯನ್ನು ನಾನೂ ಬಲ್ಲಿ” ಹಿಟಲರ ನುಡಿದನು.

“ನಿನ್ನಿಂದಲೇ ಸಾಧ್ಯ!” ತಮ್ಮಾ ನುಡಿದನು.

“ರಾಜಣ್ಣ ನಾಯಿಯನ್ನು ತರುವೆ. ಒಪ್ಪಿತು.”

“ಹಿಟಲರ ನೀನೇ ನನ್ನ ನಿಜವಾದ ಗಳಿಯ!” ಎಂದು ರಾಜಣ್ಣ ಹಿಟಲರನ ಬಿನ್ನು ಚಕ್ಕರಿಸಿದನು.

ಕುದರಿ ಭೀಮನಾಗಲಿ, ಉಂಗುರ ಸ್ವಿಂಗನಾಗಲಿ, ತುಬಣಕಿ ತಮ್ಮನಾಗಲಿ, ಹೆಳೇಮನಿ ಹಿಟ್ಲರನಾಗಲಿ ರಾಜಣ್ಣನ ಪೂತನ್ನು ಮಿರುವಂತಿರಲ್ಲ. ಅವರೆಲ್ಲ ಬಾಲ್ಯದ ಗಳೆಯರು. ಕೂಡಿ ಆದಿದ ವರು. ಕೂಡಿ ಕಲೆತವರು. ಕೂಡಿ ಇನ್ನೊಬ್ಬರ ಶೋಟವನ್ನು ನುಗ್ಗಿ ಹಣ್ಣು ತಿಂದವರು. ಕೂಡಿ ಸಾಲೆಯನ್ನು ತಪ್ಪಿಸಿ ಹೆತ್ತಿಯೆ ಹೊಲದ ಹೆತ್ತಿಯನ್ನು ಬಿಡಿಸಿ ತಂದು, ಅಂಗಡಿಗೆ ಮಾರಿ ಕರಿದಂಟು ತಿಂದವರು. ಹೊದಲಿನ ನಾಲ್ಕರು ಬೇಗನೆ ಸಾಲೆಯನ್ನು ಬಿಟ್ಟರು. ಮನೆತನದ ಉದ್ಯೋಗಕ್ಕೆ ಹೆತ್ತಿಕೊಂಡರು. ರಾಜಣ್ಣನು ತಂದೆಯ ಆಗ್ರಹಕ್ಕೆ ಒಳಗಾಗಿ ವರ್ಷಂಪ್ರತಿ ಸಾಲೆಯ ಕಟ್ಟಿಯನ್ನು ಏರುತ್ತಿದ್ದನು. ಗುರುಗಳ ಇಚ್ಛೆಯಂತೆ ಮುಂದಿನ ವರ್ಗಕ್ಕೆ ಸಾಗುತ್ತಿದ್ದನು. ಏಳನೆಯ ವರ್ಗಕ್ಕೆ ಬಂದಿದ್ದರೂ ಶ-ಷಗಳಾಗಲಿ, ಸ-ಣಗಳಾಗಲಿ ಗುರುತಿಸುವದು ಕಷ್ಟದ ಸಂಗತಿಯಾಗಿದ್ದತ್ತ. ತಂದೆಯವರು ಮಗನು ಜಾಣನಾಗಲೆಂದು ಓದಿಸುತ್ತಿದ್ದರು. ಲೆಕ್ಕಿಗಳನ್ನು ಸ್ವತಃ ತಿಳಿಸುತ್ತಿದ್ದರು. ಆದರೆ ಶರಸ್ವತಿಯು ಅವನಿಗೆ ಒಲಿಯಲ್ಲ. ಕನ್ನಡ ಆಕ್ಷರಗಳನ್ನು ಕಲಿಯುವ ಮುಂದೆ ಉಂಡಿಯಂತೆ ರ, ಬಳಿಂಜಾರಿನಂತೆ ಲ, ಬಣಬೆಯಂತೆ ಗ ಎಂದು ಗುರುಗಳು ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟಿದ್ದನು. ಉಂಡೆ, ಬಳಿಂಜಾರು, ಬಣಬೆಗಳು ಜಾಳಿ ಪಕ್ಷದಲ್ಲಿದ್ದನೇ ವಿನಹ ಆಕ್ಷರಗಳು ಉಳಿದಿರೆ

ಲಿಲ್ಲ. ಮುಲ್ಲಿಯಲ್ಲಿ ಇಂಳ ವರುಷ ಗೋತ್ತ ಹಾಕಿದ ಮೇಲೆ ತಂಡೆಯವರು ಮಗನ ಶಿಕ್ಷಣದ ಬಗ್ಗೆ ತಾತ್ಕಾರ ಮಾಡಿದರು. ರಾಜಣ್ಣನೂ ಸಾಲೀಗೆ ಶರಣ ಹೊಡಿದನು.

ಮನೆಯಲ್ಲಿ ಉಟ್ಟಿಗೆ ಕೊರತೆಯಿರಲ್ಲ. ಉದ್ದೇಶೀಗೆ ವಂತೂ ಮೊದಲೇ ಇರಲಿಲ್ಲ. ತುಂಡು ಗೆಳೆಯರ ಸ್ನೇಹ ಹೇಚಾಯಿತು. ಈ ಏವರ ಕೂಟ ಉಡಿಗೆ ಭಾರಿಯಾಯಿತು. ಆ ನಾಲ್ಕುರು ಅನೆಂಷ್ಟು ತ ಅಕ್ಷರ ತತ್ತ್ವಗಳು ರಾಜಣ್ಣನು ತಮಗಿಂತ ಉಗ್ರ ವರುಷ ಹೆಚ್ಚು ಸಾಲೀಯಲ್ಲಿ ಓದಿರುವನೆಂದು ಮುಖಿಂಡನನ್ನಾಗಿ ಮಾಡಿಕೊಂಡಿದ್ದರು. ರಾಜಣ್ಣನಲ್ಲಿ ಮುಖಿಂಡತ್ತೆಕ್ಕೆ, ಬೇಕಾಗುವ ದುಡ್ಡ, ಹಂಚಿಕೆ, ಮನೆ ತನೆ, ಅಪ್ಪಾರಾಯಗೌಡರ ಪುಗ ಇಷ್ಟ ಪ್ರಶ್ನಿ ಪತ್ರಗಳು ಸಾಕಾಗಿ ದ್ವಾರಾ ಅಳ್ಳಿದೆ ಮುಖಿಂಡನಲ್ಲಿ ಸ್ವಭಾವತಃ ಇರುವ ದುರಾಗ್ರಹ, ದೈಹಿಕ-ಮಾನಸಿಕ ದುರ್ಬಲತೆ, ಉದ್ದೀಶ ಪಳ್ಳಟದ ಪ್ರಭುತ್ವ, ವಾಚಾಳಿತನ, ಗಂಡುದನಿ, ಅಂಚಿಕೆ, ಪಲಾಯನ ಪ್ರವೃತ್ತಿ ಮುಂತಾದ ದೌರ್ಬಲ್ಯ ಜನ್ಮಿಸುತ್ತಿರುತ್ತಾರೆ ಅಂಬಿದ್ದವು. ಈ ದುರ್ಬಲತೆ ಕಾಯ್ದಿಸಿದಿಗಾಗಿ ಇನ್ನೊಬ್ಬರನ್ನು ಪ್ರೇರೇಸಿಸುತ್ತಿದ್ದಿತು. ಥೀ ಹಾಕುತ್ತಿದ್ದಿತು. ಆಮಿವ ಗಳನ್ನು ತೋರಿಸುತ್ತಿದ್ದಿತು. ಮುಖಿಂಡತ್ತದ ಪೀರವನ್ನು ಇನ್ನಾಂ ಗಟ್ಟಿಯಾಗಿ ಹಿಡಿದುಕೊಳ್ಳಲು ಯಂತ್ರಿಸುತ್ತಿದ್ದಿತು. ಹೀಗಾಗಿ ರಾಜಣ್ಣನು ನಾಲ್ಕುರ ಮುಖಿಂಡನು, ಮುಂದಾಳು. ನಾಯಿಯು ಸಾಯೆ ಬೇಕೆಂಬುದು ರಾಜಣ್ಣನ ಹೆಚ್ಚಿ. ಉಳಿದವರು ಕೂಡಿ ಕೊಲ್ಲಿವದು ಪ್ರಶ್ನೆಕ್ಕೆ ಕಾಯ್.

ಹಿಟ್ಟಿಲರನು ರಾಜಣ್ಣನ ಮಾತನ್ನು ಕೃತಿಯಲ್ಲಿ ತರಲು ಆವನ ಒಂದು ಮಾತು ಸಾಕಾಯಿತು. ಒಪ್ಪಿದನು. ಇದನ್ನು ಹಿಡಿದು ತರಲು ಹಂಚಿಕೆಯನ್ನು ಹಾಕಿಹುತ್ತಿದನು. ಇತ್ತು ರಾಜಣ್ಣನು ಉಳಿದವರನ್ನು ಕೂಡಿಕೊಂಡು ಕೆರೆಯ ಕಡೆಗೆ ಸಾಗಿದನು.

ಹಿಟ್ಟಿಲರನಿಗೆ ಆ ನಾಯಿಯನ್ನು ಹಿಡಿಯುವದು ಕಷ್ಟದ ಕೆಲಸ ವೆನಿಸಹತ್ತಿತು. ಈ ನೇಡಲು ರಾಜಣ್ಣನ ಹೇಳಿಕೆಯಂತೆ ನೂರಾರು

ಕೆಲಸಗಳನ್ನು ಮಾಡಿದ್ದನು. ಒಂದು ಇನ್ನೊಂದಕ್ಕೆಂತಲೂ ಭಯಂಕರ ವಾಗಿದಿತು. ಹೋದವರುಪ ಮೇಲಿನ ಮನೆಯ ಅಜ್ಞಪುನ ಜೋಳದ ಗೂಡಿಗೆ ಬೆಂಕಿ ಹೆಚ್ಚಿದುದು, ಬಾಳೆಯ ತೋಟದ ಸಕ್ಕರೆವೈನನ್ನು ಬೆದರಿಸಿ ರಾಜಣ್ಣನಿಗೆ ಅನುಕೂಲಮಾಡಿಕೊಟ್ಟುದು, ಸಾವುಕಾರ ರಂಗಯ್ಯನ ಎಸ್ಟೇಟ್‌ಯನ್ನು ಕದ್ದು ನಾರಿದುದು ಇತ್ಯಾದಿಗಳು ಕಣ್ಣ ಮುಂದೆ ಸುಳಿದಾಡಿದವು. ಅಂದಿನ ಧೈಯರ್ವೇ ಇಂದು ಕಾರ್ಯ ಪ್ರವೃತ್ತಿನನ್ನಾಗಿ ಮಾಡಿತು. ಆದರೂ ಜೆದರಿಕೆ. ನಾಯಿಯನ್ನು ಹೇಗೆ ಹಿಡಿಯುವದು? ಅದು ಹಿಂಸ್ರ ಪರು; ಮೇಲಾಗಿ ಒದರಬಡಕ. ಜನರಿಗೆ ತಿಳಿಯದೆ ಆದನ್ನು ಹಿಡಿದುಕೊಂಡು ಹೋಗಬೇಕು! ತಲೆ ಯಲ್ಲಿ ನೂರು ನೂರು ವಿಚಾರಗಳು ಹರಿದಾಡಿದವು. ಆದರೆ ಅವಲ್ಲಿ ವಿಫಲತೆಯ ಫಲಿತಾಂಶನ್ನೀ ಬರೆದವು. ಕೊನೆಗೆ ಏನೋ ನಿರ್ಧರಿಸಿ ಎದ್ದನು. ಬಟ್ಟೆ ಬರಿಗಳನ್ನು ತೊಟ್ಟುಕೊಂಡು ಒಡರ ರುಕ್ಕನ ಮನೆಗೆ ಬಂದನು. ದೂರದಿಂದಲೇ ರುಕ್ಕನನ್ನು ಕಾಗಿ ಎಬ್ಬಿಸಿದನು. ರುಕ್ಕನು ಹೋರಗೆ ಬಂದು—

“ಯಾಕೆ ಒಟ್ಟಿಲರ ಇಲ್ಲಿಗೆ?” ಎಂದು ಕೇಳಿದನು.

“ಒಂದು ಕೆಲಸ ಈಚೆಗೆ ಭಾ.” ಎಂದು ಕರೆದನು.

ರುಕ್ಕ ಹೋರಗೆ ಬಂದನು. “ಏನು?” ಎಂದು ಕೇಳಿದನು. ಹಿಟ್ಟಿಲರನು ತಾನು ಮಾಡಬಯಸಿದ ಕೆಲಸನನ್ನು ಹೇಳಿದನು.

“ಇದಕ್ಕೆ ಬಂದಿದ್ದೀರೂ?”

“ಹೆ! ನಾಯಿಯು ಬಹೆಳ ಚಲಾಕ ಇರುವದು.”

“ಇರಲಿ.”

“ಒಂದಿಷ್ಟು ಕೆಟ್ಟೂ ಇರುವದು.”

“ಇರಲಿ ಬಿಡು. ನನ್ನಲ್ಲಿ ನಾಯಿಯ ಮಕಾಡು ಇರುವದು. ಒಂದು ಗಟ್ಟಿಯಾದ ಮಕಾಡು ಕೊಡುವೇ. ಬಿಗಿದುಕೊಂಡು ಹೋಗು.”

“ಆಗಲಿ, ಕೊಡು.” ಎಂದನು.

ರುಕ್ಕನು ಒಂದು ಮಕಾಡು ತಂದು ಕೋಟ್ಟಿನು ಹಿಟಲರನು ಅವನ ಕೈಯಲ್ಲಿ ಒಂದು ದೂಪಾಯಿ ಇಟ್ಟು ಸಾಗಿದನು. ನಾಲ್ಕು ಹೆಚ್ಚಿ ಹೋಗುವಷ್ಟು ರಲ್ಲಿ ಏನೋಽ ಹೊಳೆದು ರುಕ್ಕನನ್ನು ಪುನಃ ಕರೆದನು. ರುಕ್ಕನು ಗುಡಿಸಲನ್ನು ಸೇರಿರಲಿಲ್ಲ. ತಿರಂಗಿ ಬಂದನು.

“ನೋಡು ರುಕ್ಕನ್ನು, ಮರಿತೆ. ಈ ಕೆಲಸದಲ್ಲಿ ನೀನೂ ಒಂದಿಷ್ಟು ಸಹಾಯಮಾಡು.”

“ಮಾಡಿರುವೆನ್ನಲ್ಲ.”

“ಇಡಾಗದು. ಅದು ನನಗೆ ಮಕಾಡ ಹಾಕಗೊಡಲಿಕ್ಕಿಲ್ಲ. ನೀನೂ ನನ್ನ ಸಂಗಡ ಬಾ. ಇದನ್ನು ಪ್ರಯ ಬಿಗಿದುಕೊಂಡು ಮುಂದೆ ನೀನು ಮನೆಗೆ ಬಾ. ನಾನು ಹೊತ್ತುಕೊಂಡು ಹೋಗುವೆನು. ಇಷ್ಟ ಸಹಾಯಮಾಡು” ಎಂದು ಅಂಗಭಾಷಿದನು.

“ನನ್ನನ್ನು ನೋಡಿ ಬೊಗಳಿದರೆ !”

“ನೀನು ಆ ಡಬ್ಬಿಗಳ್ಯಯ ಹಿಂದಿನ ದುರಗವ್ವನ ಗುಡಿಯಲ್ಲಿ ಕುಳಿತಿರು. ನಾನು ಸಾಯಿಯನ್ನು ಕರೆದು ತರುವೆ. ಅಲ್ಲಿ ಕೊಡಿಸಿ ಕೊಳ್ಳುವೆ. ಆದಿಸುತ್ತು ಮಕಾಡು ಹಾಕುವೆ. ನೀನು ಬಂದುಬಿಡು. ಒಂದು ಸಿಳ್ಳುಹಾಕುವೆ. ಏನೆಂದೆ ?”

“ನಿನ್ನ ಸಂಗಡ ಬರುವದೇ ?”

“ಇ ! ಒಂದು ಕೋಳಿಯನ್ನು ಕೊಂಡು ಮಾಂಸದ ತುಂಡು ಮಾಡಿಸಿ ಚೀಲದಲ್ಲಿ ತುಂಬಿಕೊಂಡು ಬಂದಿರುವೆ. ಒಂದೊಂದು ತುಣುಕು ಅದನ್ನು ನಡಿಸಹಚ್ಚುವದು; ಮತ್ತು ಕುಣಿಸ ಹತ್ತುವದು.”

“ಹೆ, ಸರಿಯಾದ ಹಂಚಿಕೆ.”

“ಮತ್ತು ಅದು ನಮ್ಮ ಕಟ್ಟಿಯ ಮೇಲೆಯೇ ಮಲಗುವದು. ಓಣಿಯ ಕಾವಲು ಮಾಡುವದು. ನಾನೂ ಅಲ್ಲಿಯೇ ಮಲಗುವೆ. ತರುವದು ತಡವಾಗದು. ನಡೆ.” ಎಂದನು.

ರುಕ್ಕನು ಗುಡಿಯ ಕಡೆಗೆ ನಡೆದನು. ಹಿಟಲರನು ಮನೆಯ ಕಡೆಗೆ ಬಂದನು.

ಅದರೆ ನಾಯಿಯು ಅಂದು ಬಹೇಳ ಹೊತ್ತಿನವರಿಗೆ ಹೊರಗೆ ಬರಲಿಲ್ಲ. ತಾಸೆರಡು ತಾಸು ಕಳೆದ ಮೇಲೆ ಹೊರಗೆ ಬಂದಿತು. ಹಿಟ್ಟಲರನು ಅದರ ದಾರಿಯನ್ನೇ ನೋಡುತ್ತಿದ್ದನು. ಕಟ್ಟಿಯ ಮೇಲೆ ಮಲಗಿದಂತೆ ಮಾಡಿದನು. ನಾಯಿಯು ಅತ್ತಿತ್ತ ತಿರುಗಾಡಿ ಮೇಲೆ ಬಂದಿತು. ಹಿಟ್ಟಲರನ ಕಾಲದೆಸೆಯಲ್ಲಿ ಆಡ್ಡಾಯಿತು. ಒಂದಧ್ರ್ಯ ತಾಸು ಮತ್ತೆ ಕಳೆಯಿತು. ಜನರ ಸುಳಿದಾಟ ಕೆಡಿನೆಯಾಯಿತು. ಹಿಟ್ಟಲರನು ಹಾಸಿಗೆಯ ಮೇಲೆ ಎದ್ದು ಕುಳಿತನು. ಕಂಬಳಿಯನ್ನು ಹೆಗಲಿಗೆ ಹಾಕಿದನು. ಇವನ ಸಪ್ಪಳಕ್ಕೆ ನಾಯಿಯು ಎದ್ದು ನಿಂತಿತು. ತುಚು ಎಂದು ಕರೆದನು. ಆ ನಂಬಿಗೆಯ ಪ್ರಾಣ ಬಾಲ ಅಲ್ಲಾಡಿ ಮತ್ತೆ ಬಳಿಗೆ ಬಂದಿತು. ಮೈ ಮೇಲೆ ಕೈಯಾಡಿಸಿದನು. ಬಾಲ ವನ್ನು ಸರಳಮಾಡಿ ಬಿಟ್ಟನು. ನಾಯಿಯು ಅವನ ಮೈ ಮೇಲೆ ಕಾಲಿಟ್ಟು ನಿಂತಿತು. ಮತ್ತೆ ಕೈಯಾಡಿಸಿದನು. ನಾಯಿಯೂ ತನ್ನ ಪ್ರೇಮವನ್ನು ವ್ಯಕ್ತ ಪಡಿಸಿತು. ಒಂದು ಮಾಂಸದ ಚೂರನ್ನು ಚೆಲ್ಲಿದನು. ಅದು ಗಬಕ್ಕನೆ ಹಿಡಿದು ನುಂಗಿತು. ಇನ್ನೊಂದು ಒಗೆದನು. ಆದನ್ನು ಶಹ ಅದೇ ಅವಸರದಿಂದ ನುಂಗಿತು. ಮೂರನೆಯ ತುಂಡನ್ನು ಕೈಯಲ್ಲಿ ಹಿಡಿದು ತೋರಿಸಿದನು. ನಾಯಿಯು ಕಣ್ಣಿಟ್ಟು ನೋಡ ಹೆತ್ತಿತು. ಹಿಟ್ಟಲರನು ಎದ್ದನು. ಮುಂದೆ ಸಾಗಿದನು. ಮಾಂಸ ಇನ್ನೂ ಕೈಯಲ್ಲಿದ್ದಿತು. ನಾಯಿಯು ಬೆನ್ನುಹೆತ್ತಿತು. ದಾರಿಯಲ್ಲಿ ಒಗೆದನು. ನಾಯಿಯು ಹಾರಿ ಹಿಡಿದು ಕಬುಳಿಸಿ ಮತ್ತೆ ಬೆನ್ನು ಹೆತ್ತಿತು. ದಾರಿಗುಂಟ ಮತ್ತೆ ನಾಲ್ಕಾರು ತುಂಡುಗಳನ್ನು ತಿನ್ನಿ ಮತ್ತೆ ಗುಡಿಯವರಿಗೆ ಬಂದನು. ಗುಡಿಯಲ್ಲಿ ರುಕ್ಕನು ಮಲಗಿದ್ದನು. ನಾಯಿಯನ್ನು ಹಿಡಿದುಕೊಂಡು ಎಬ್ಬಿಸಿದನು. ರುಕ್ಕನು ಏಳಲು ನಾಯಿಯು ಒಮ್ಮೆಲೇ ಅವನ ಮೇಲೆ ಹಾರಬಯಸಿತು. ಆದರೆ ಹಿಟ್ಟಲರನು ಹಿಡಿದುಕೊಂಡು ಮತ್ತೊಂದು ಮಾಂಸದ ತುಂಡನ್ನು ಹಿಗೆದನು. ಮೈ ಮೇಲೆ ಕೈ ಎಳಿದನು. ಸ್ತ್ರೀತಿಯ ಮಾತುಗಳನ್ನು ಅಡಿದನು. ಸಮದಾಯಿಸಿದನು. ರುಕ್ಕನನ್ನೂ ಮಾತಾಡಿಸಿದನು

ಅವನೂ ಒಂದೆರಡು ಉತ್ತರಗಳನ್ನು ಕೊಟ್ಟಿನು. ರುಕ್ಷನು, ಅವನ ದಸಿಯು ಪರಿಚಿತದ್ದಾಯಿತು. ನಾಯಿಯ ಮುಂದೆ ಮಾಂಸದ ತುಂಡುಗಳು ಒಂದಾದನೇಲೇ ಒಂದರಂತೆ ಕ್ರಮದಿಂದ ಬೀಳಹೆತ್ತಿದವು. ಹಿಟಲರನ ಪ್ರೀತಿಯು ಅಧಿಕವಾಗುತ್ತ ನಡೆಯಿತು. ಎತ್ತಿಕೊಂಡನು. ತೊಡೆಯನೇಲೇ ಕುಳಿರಿಸಿಕೊಂಡನು. ಹೆಗಲ ಮೇಲೆ ಹೊತ್ತು ನಾಲ್ಕುರು ಹೆಚ್ಚೆ ನಡೆದನು. ಇಳಿಸಿದನು. ನಾಲ್ಕು ಕಾಲು ಕೂಡಿಸಿ ಹಿಡಿದು ತೂಗಾಡಿದನು. ಬಾಯಿಯನ್ನು ಕೈಯಿಂದ ತಟ್ಟಿದನು. ಮುದ್ದು ಕೊಟ್ಟನು. ಒಂದು ದೋಡ್ ಮಾಂಸದ ಕರಣೆಯನ್ನು ಕೈಮೇಲೆ ಇಟ್ಟಿಕೊಂಡು ತಿನಿಸಿದನು. ಮತ್ತೆ ಪ್ರೀತಿಯು ಅಧಿಕವಾಯಿತು. ರುಕ್ಷನು ಮಕಾಡವನ್ನು ಸಿದ್ದಮಾಡಿ ಕೊಟ್ಟನು. ಹಿಟಲರನು ಪ್ರೀತಿ, ಮನುತೆ, ನಂಬುಗರ್ಯ ಅತ್ಯಧಿಕದಲ್ಲಿ ಮಕಾಡವನ್ನು ನಾಯಿಯ ಮುಖಕ್ಕೆ ಏರಿಸಿದನು. ಹಿಂದೆ ಕೊರಳಿಗೆ ಸುತ್ತಿ ಗಂಟು ಹಾಕಿದನು. ರುಕ್ಷನು ಮುಂದೆ ಬಂದು ತಾನು ಸಹ ಮತ್ತಿರಡು ಗಂಟು ಹಾಕಿದನು. ಮೊದಲಿನ ಗಂಟುಗಳನ್ನು ಪರೇಕ್ಕಿಸಿದನು. ಸರಿಯಾಗಿದ್ದವು. ನಾಯಿಯ ಕುಂಜಾಸಪ್ಪಳ ಸಹ ಹೊರಬೀಳಿದಂತೆ ಬಿಗಿಯಾಯಿತು. ನಾಲ್ಕು ಕಾಲುಗಳನ್ನು ಬಿಗಿದರು. ಈಗ ಪ್ರಾಣಿಯು ಒದ್ದಾಡಹತ್ತಿತು. ಮುಖವನ್ನು ನೆಲಕ್ಕೆ ಇವ್ವಳಿಸ ಹತ್ತಿತು. ಬಾಲವನ್ನು ನೇಗದಿಂದ ಅಲುಗಾಡಿಸಹತ್ತಿತು. ಕುಂಜಾ ಕುಂಜಾ ಗಂಟಲಲ್ಲಿ ನುಡಿಯಹತ್ತಿತು. ಕುತ್ತಿಗೆಗೆ ಮತ್ತಿರಡು ಗಂಟು ಬಿಡ್ಡವು. ಬಾಯಿಯ ಮೇಲೂ ಹಗ್ಗದ ಸುತ್ತುಗಳು ಬಿಡ್ಡವು. ದಸಿಯು ಮುಖುಗಿತು ಒದ್ದಾಟ ಹೆಚ್ಚಾಯಿತು.

“ಕೆಲಸವಾಯಿತೇ ಹಿಟಲರ?” ರುಕ್ಷ ಕೇಳಿದನು.

“ನೀನಿದ್ದೆಯೆಂದು ಆಯಿತು. ನನಗೆ ಹೆದರಿಕೆ. ಮಕಾಡ ಸರಿಯಾಗಿ ಕೂಡಲಿಲ್ಲವೆಂದರೆ ಕೆಲಸವೆಲ್ಲ ಕೆಡುವ ಆಟ. ನಿನ್ನ ಉಪಕಾರ ರುಕ್ಷ ಎಂದು ಮಾಲೆಗಂಬಳಿಯನ್ನು ಹಿಡಿದನು. ರುಕ್ಷ ಆದರಲ್ಲಿ ನಾಯಿಯನ್ನು ಚಲ್ಲಿದನು. ಒದ್ದಾಡಬಾರದಿಂದು ನಾಲ್ಕು ಕಡೆಯಿಂದ

ಹೆಗ್ಗವನ್ನು ಬಿಗಿದರು. ದ್ವಿಯೂ ಇಲ್ಲ, ಒದ್ದಾಟವೂ ಇಲ್ಲ. ಹಾಳು ಅರಿವೆಯ ಗಂಟಿನಂತೆ ಶಾಂತ !

“ಇನ್ನು ನಾನು ಹೋಗುವೆ !” ರುಕ್ಕು ನುಡಿದನು.

“ಒಳ್ಳೀದು. ಹಿಡಿ.” ಎಂದು ಒಂದು ರೂಪಾಯಿ ಕೊಡ ಹೋದನು.

“ಏತಕ್ಕೆ ಬಿಡು ಹಿಟ್ಟಲರ !”

“ಹಿಡಿ. ಹಿಡಿ. ಇದೆಲ್ಲ ರಾಜಣ್ಣನ ರೊಕ್ಕು.” ಎಂದು ಕೊಟ್ಟನು. ರುಕ್ಕು ಮನೆಯ ಕಡೆಗೆ ನಡೆದನು. ಹಿಟ್ಟಲರ ಕೆರೆಯ ಕಡೆಗೆ ನಡೆದನು.

## ೬

ಮರುದಿನ ಯಾರಿಗೂ ಈ ಸಂಗತಿಯು ತಿಳಿಯಲ್ಲ. ನಾಯಿ ಇಲ್ಲಿಂದು ಉರಿಗೇ ಉರೆ ಅರಿಯಿತು. ರಾಜಣ್ಣನ ಕಾರಸ್ಥಾನ, ಅವರ ವಿಧಾಯಕ ಕಾರ್ಯ ಅಪ್ಯ ಗೌಪ್ಯವಾದುದು. ಅದು ಹೀಗಾದುದು—

ಹಿಟಲರನು ಅದನ್ನು ಹೊತ್ತುಕೊಂಡು ಕೆರೆಯ ದಂಡಿಗೆ ಹೋಗುವವನ್ನು ರಲ್ಲಿ ಮಧ್ಯರಾತ್ರಿಯು ಸರಿದುಹೋಗಿದ್ದಿತು. ಭೂಮಿಯ ನೇರಿ ಕತ್ತಲೆಯ ಪರದೆ ಹಬ್ಬಿ ನಿಂತಿದ್ದಿತು. ಮುಗಿಲ ತುಂಬ ಚಲ್ಲವರಿದು ನಕ್ಕತ್ರಗಳು ಮಿನುಗುತ್ತಿದ್ದವು. ದೇವತೆಗಳು ಕಣ್ಣಿಟ್ಟು, ನೋಡಿದರೂ ಕಾಣದಂತೆ ಹಿಟಲರನು ಮೆಲ್ಲಗೆ ಹೆಚ್ಚೆಯನ್ನು ಇಡುತ್ತೇ ಸಾಗಿದನು. ಒಂದು ಆಲದ ಗಿಡದ ಕೆಳಗೆ ರಾಜಣ್ಣನು, ಆ ಮೂಳರು ಗೆಳಿಯರು ಕುಳತುಕೊಂಡು ನೂರು ಬೀಡಿಗಳನ್ನು ಸುಟ್ಟುಹಾಕಿದ್ದರು. ಕವಳಕೆಯವ್ಯಾಲಿಗಳನ್ನು, ಸೇರು ಅಡಿಕೆಯನ್ನು, ಅಥ ಸೇರು ತಂಬಾಕು ತಿಂದು ಉಗುಳಿದ್ದರು. ಹಿಟಲರನು ಇನ್ನೂ ಬರಲಿಲ್ಲ ಏಕೆಂದು ಅವರ ಚಡವಡಿಕೆ. ಅವನಿಂದ ಈ ಕೆಲಸ ಆಗದೆಂದು ಹಿಂಜರಿದನೋ! ಬಡ್ಡಿಮಾನನು ಒಂದು ನಾಯಿಯನ್ನು ಹಿಡಿಯದವ ನಾದನೇ! ಕೊಟ್ಟಿದ್ದನ್ನು ಗಳಂ ಎಂದು ನುಂಗಬಲ್ಲ. ಮಾಡೆಂದು ಹೇಳಿದರೆ ಇಷ್ಟು ನೇನೆಗುದಿ. ಬರಲಿ. ನೋಡುವ, ಎಂದು ರಾಜಣ್ಣನು

ಸಿದಿಮಿಡಿಗೊಂಡಿದ್ದನು.

“ರಾಜಣ್ಣ, ನೀವು ನಾಯಿಯ ಪ್ರಡಿಯನ್ನು ಕೊಟ್ಟಿದ್ದರೆ ಕೆಲಸವು ಸುಲಭವಾಗಬಹುದಿದ್ದತು.” ಭೀಮು ದನಿಯೇಳಿದನು.

“ನಿಂತ ಕಾಲ ಮೇಲೆ ಹೇಗೆ ಸಿಗಬೇಕು ಭೀಮಾ!” ರಾಜಣ್ಣ ನುಡಿದನು.

“ಆ ಪ್ರಡಿಯು ಹುಣಸೆಯ ಗಡದ ನಿಂಗಿರಲಿ. ಹಿಟಲರನು ಈಗ ಬಂದಾನು. ಒಂದಿವ್ಯ ತಡೆಯಿರ” ನಿಂಗನೆಂದನು.

ಕೊನೆಗೆ ಹಿಟಲರನು ಬಂದನು. ಕಂಬಳಿಯ ಗಂಟನ್ನು ಕೆಳಗೆ ಒಗಿದನು. ನಾಯಿಯು ಗಂಟನೊಳಗೇ ಒದ್ದಾಡಿತು. ಉಸ್ಪವ್ ಎಂದು ಹತ್ತರ ಕುಳಿತು ಗಂಟುಬಿಚ್ಚಿ ನಾಯಿಯನ್ನು ಹಿರಿದೆಳಿದನು. ಅದು ಇನ್ನೂ ಒದ್ದಾಡುತ್ತಿದ್ದತು. ರಾಜಣ್ಣನು ತುಂಬಿಬಂದ ಸಿಟ್ಟಿನಿಂದ ತನ್ನ ಚಪ್ಪಲಿಯ ಕಾಲಿನಿಂದ ಬಂದೆರಡು ಒದೆತಗಳನ್ನು ಹೊಟ್ಟಿಗೆ ಗುರಿಯಿಟ್ಟು ಕೊಟ್ಟನು. ನಾಯಿಯು ಪುಟ್ಟಪುಟ್ಟು ಬಿದ್ದಿತು. ಅದರ ಒದ್ದಾಟ, ಉರುಳಾಟಗಳನ್ನು ನೋಡಿ ರಾಜಣ್ಣನ ಸಿಟ್ಟು ಬಂದಿವ್ಯ ಕಡವೆಯಾಯಿತು.

“ಇನ್ನು ತಡಮಾಡಬೇಡಿರಿ. ಜನರು ಬರಬಹುದು. ಮುಂದಿನ ಕೆಲಸ ನಡೆಯಲಿ.” ರಾಜಣ್ಣ ಕೊನೆಗೆ ಆಜ್ಞಾ ಪಿಸಿದನು.

ಭೀಮನು ಚೀಲ ತಂದನು. ನಿಂಗನು ಒಂದು ಕಲ್ಲು ತಂದನು. ತಮ್ಮ ನಾಯಿಯನ್ನು ಚೀಲದಲ್ಲಿ ತುರುಕಿದನು. ಹಿಟಲರನು ಚೀಲದ ಬಾಯಿಯನ್ನು ಕಟ್ಟಿ ಬೀಡಿಯನ್ನು ಹೊತ್ತಿಸಿದನು.

“ಕೆರೆಯ ನಡುವೆ ಬೀಳುವಂತೆ ಮಾಡಿರಿ. ದಂಡೆಯಲ್ಲಿ ಬೇಡ.” ರಾಜಣ್ಣ ನುಡಿದನು.

“ಅಹುದು. ಇಬ್ಬರೂ ಕೂಡಿ ಜೀಕ ಆಡಿಸಿ ತೂರಬಿಡುವ.” ಭೀಮನು ವಿಚಾರ ಹೇಳಿದನು.

ಮಾತು ಎಲ್ಲರಿಗೂ ಸರಿಯೆಸಿತು. ನಿಂಗ, ತಮ್ಮ ಗಟ್ಟಿಗರು ಇದ್ದರು. ಮುಂದಾದರು. ಚೀಲದ ಕೆಳಗಿನ ಮತ್ತು ಮೇಲಿನ ತುದಿ

ಗಳನ್ನು ಹಿಡಿದು ಜೋಕಾಲಿಯನ್ನು ಆಡಿಸುತ್ತೇ ಒಂದು, ಎರಡು, ಮೂರು ಎಂದು ತೂರಿದರು. ದಂಡೆಯಿಂದ ಒ-ಒ ಗಜ ಅಂತರದ ಮೇಲೆ ಬಿಡ್ಡಿತು. ಧುಡುಗಂ ಸಪ್ಪಳದಿಂದ ಮುಳುಗಿ ಬುಳುಬುಳು ಗುಳ್ಳೆಗಳು ಏಳಹೆತ್ತಿದವು. ಇ-ಇ ನಿಮಿಷದ ಮೇಲೆ ಗುಳ್ಳೆಗಳು ಎದ್ದುದು ಕೇಳಬರಲಿಲ್ಲ. ಮುಗಿಯಿತೆಂದು ತಿಳಿದರು. ರಾಜಣ್ಣನು ಎದ್ದು ಕೈ ಬಾಯಿ ತೊಳೆದುಕೊಂಡನು. ಗುಳುಗುಳು ಮಾಡುತ್ತೇ ಬಾಯಿಯನ್ನು ಮುಕ್ಕುಳಿಸಿದನು. ಹಸಿಯ ಕೈಯನ್ನು ಹಿಟಲರನ ಕಂಬಳಗೆ ಒರಸಿ ಬಣಗಿಸಿಕೊಂಡನು.

ರಾಜಣ್ಣನ ಮುಖದ ಮೇಲೆ ಗೆಲವಿನ ಸಂತಃಪು ಚಿಮ್ಮೆತ್ತಿದ್ದಿತು. ಅವರೆಲ್ಲರನ್ನು ಪ್ರಶಂಸಿಸುವಂತೆ, ನನ್ನ ಗೆಳಿಯರಿಂದರೆ ಸಾಮಾನ್ಯರಲ್ಲ. ಮಾಡೆಂದು ಹೇಳುವದೊಂದೇ ತಡ; ಕಾರ್ಯವನ್ನು ಪೂರ್ತಿಗೊಳಿಸುವರು. ಒಂದು ಸಾಮಾನ್ಯವಾದ ನನ್ನ ಇಚ್ಛೆಯನ್ನು ಕೊನೆಗಾಣಿಸಲು ನಿಷ್ವ ಬಹು ಶ್ರಮವಹಿಸಿದಿರಿ. ಇದನ್ನು ನಾನು ಮರೆಯಲಾರಿಸು. ಗೆಳಿಯರಿದ್ದರೆ ನಿಮ್ಮಂತಹ ವರಿರಬೇಕು. ನಿಮಗಾಗಿ ನಾನು ಪ್ರಾಣವನ್ನು ಸಹ ಕೊಡಬಲ್ಲೆ. ಹೇಳಿರಿ. ಇದರ ಪ್ರತಿಫಲವನ್ನು ಸಂತೋಷದಿಂದ ಮುಟ್ಟಿಸಬೇಕೆಂದಿರುವೆನು. ನಿಮ್ಮ ಇಚ್ಛೆ ಏನಿದೆ ಹೇಳಿರಿ.” ಎಂದು ಪ್ರಶ್ನಿಸಿದನು.

ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡಹೆತ್ತಿದರು. ಯಾರೂ ಮಾತಾಡಲಿಲ್ಲ. ಎಲ್ಲರ ವತಿಯಿಂದ ಹಿಟಲರನು ಮಾತಾಡುವಂತೆ ಕೊನೆಗೆ — “ಹೋಟ್ಟಿ ತುಂಬ ಮಸಾಲೆಯ ಅನ್ನ, ಮೇಲಿ ಒಂದೊಂದು ಬಾಟಲಿ; ಇಷ್ಟಾದರೆ ನಮ್ಮ ದಣವು ಮುಗಿಯತು. ನಿಷ್ವ ಒಪ್ಪುವಿರಾ?” ಆ ಮೂವರ ಮುಖ ನೋಡಿದನು.

“ಒಪ್ಪಿತು!” ಮೂವರೂ ನುಡಿದರು.

“ಮಸಾಲೆಯ ಅನ್ನ!” ರಾಜಣ್ಣ ಪ್ರಶ್ನಿಸಿದನು.

ನಗ ಹತ್ತಿದರು.

“ಮಸಾಲೆಯ ಅನ್ನವೆಂದರೆ ಮಾಂಸದ ಉಟ್ಟಿ. ಹಾರುವರು

ಹೋಳಿಗೆಯನ್ನು ತಿಂದಂತೆ ನಮಗೆ ಸಂತೋಷ!” ನಿಂಗ ನುಡಿದನು.

“ಆಗಲಿ. ಅದರ ವ್ಯವಸ್ಥೆಯನ್ನು ನಾಳೆಯೇ ಮಾಡಿರಿ. ಅದಕ್ಕೆ ಬೇಕಾದವು ಖಚು ಬರಲಿ. ನಾನು ಕೊಡುವೆನು. ಅದರೆ ಅದು ನಮ್ಮ ಹಾಳು ಉರಳಲ್ಲಿ ಸಿಗುವದೇ?”

“ನಾನು ಸಾಯಕ್ಕೂ ಹತ್ತಿ ನಾಳೆಯೇ ತಾಲೂಕಿನಿಂದ ತರುವೆ. ನಬಿಸಾಬನಿಗೆ ಹೇಳಿದರೆ ಸಾಕು. ಅಧ್ಯ ತಾಸಿನಲ್ಲಿ ತಾಜಾ ಕೊಡುವನು. ಅದರೆ ಬಾಟಲಿಯ ವ್ಯವಸ್ಥೆ?” ಭೀಮು ಪ್ರಶ್ನಿಸಿದನು.

“ಹೊಲೆಯರ ದುರಗನಿಗೆ ಹೇಳಿದರೆ ಸಿಗಬಹುದು.”

“ಅವನಲ್ಲಿ ಸಿಗುವದಿಲ್ಲ. ನೊನ್ನೆ ಶಿಕ್ಷೆಯಾದಂದಿನಿಂದ ಆ ದಂಧೆಯನ್ನು ಬಿಟ್ಟಿರುವನಂತೆ!” ತಮ್ಮಾ ಹೇಳಿದನು.

“ದಂಧೆಯನ್ನು ಬಿಟ್ಟಿರಬಹುದು. ಅದರೆ ಕಲೆಯನ್ನು ಮರೆಯ ಬಹುದೇ!” ರಾಜಣ್ಣನೆಂದನು.

“ಅದೂ ನನಗೆ ಒಪ್ಪಿತು.” ಹಿಟಲರನು ನುಡಿದನು.

“ಅದರೆ ರಾಜಣ್ಣ, ನಿಸ್ತೂ ಬರಬೇಕು ಪಾಲುಗಾರರಾಗಿ.”

“ನಾನು!”

“ಹೌದು. ಒಂದರ ರುಚಿಯು ನಿಮಗೆ ಗೊತ್ತಿದೆ. ಇನ್ನೊಂದರ ರುಚಿಯನ್ನು ನೋಡುವದು ಉಳಿದಿದೆ.” ಭೀಮಸೆಂದನು.

“ಹೌದು ರಾಜಣ್ಣ. ಈಗಿನ ಹಾರವರೂ ಉತ್ತರ ಜನರು ತಿನ್ನುವ ರೆಂದು ಹೇಳಲಿ. ಲೆಕ್ಕ ಮಾಡಿದರೆ ಹತ್ತು ಅಂಕಿಗಳು ಸಾಲುವದಿಳ್ಳ” ಹಿಟಲರನು ಆನುಮೋದಿಸಿದನು.

“ಅದು ಮನುಷ್ಯರ ಬಾದ್ಯವಾದನೇಲಿ ತಿನ್ನತ್ತಿರಬಹುದು. ಯಾಕೆಂದರೆ ಹೊರುವರೂ ಮನುಷ್ಯರು.”

“ಅದಕ್ಕೇ ನಿಮ್ಮದೂ ಆಗಲಿ.”

“ನೀವು ತಿಂದರೆ ನಮ್ಮ-ನಿಮ್ಮ ಉಗಿನ ಭೇದ ಕಡಿಮೆಯಾಗುವದು. ಗೆಳತನಕ್ಕಿ ಕೇರು ಬರುವದು. ನಿಮ್ಮ ಪ್ರಾಣಕ್ಕಿ ನಮ್ಮ

ಜೀವ ಅಡವು ಆಗುವದು. ಏನೆಂದಿರಿ ರಾಜಣ್ಣಿ ?”

“ನಿಮ್ಮ ಗೆಳಿತನವು ನನಗೆ ಬೇಕು. ನಿಮ್ಮ ಸಹವಾಸವು ನನಗೆ ಬೇಕು. ನಿಮ್ಮ ವಿಚಾರ, ಸೆರವು, ಹಂಚಿಕೆ, ಮಾತು ನನಗೆ ಬೇಕಾದ ಮೇಲೆ ನಾನು ನಿಮ್ಮ ಮಾತು ಕೇಳಬೇಕು.”

“ಹಾಗಾದರೆ ನಾಳೆ ಆಗಲಿ.” ಹಿಟ್ಟಲರನು ಅಂದನು.

“ಹೂ.....”

ಎಲ್ಲರ ನುಖವೂ ಕೆಲ್ಲುಪರಟೆಯಪ್ಪು ಆಗಲವಾದವು.

ದೂರದ ತೋಟದಲ್ಲಿಯ ಒಂದು ಕೋಳಿ ಕೂಗಿತು. ಕಾಗೆಗಳು ಕಾಕಾ ಎನ್ನಹತ್ತಿದವು. ಚೆಲಿಗಾಳಿ ಬೀಸದತ್ತಿತು. ಸಂತೋಷಗೊಂಡ ಐವರು ಬೇರೆ ಬೇರೆ ದಿಕ್ಕನ್ನು ಹಿಡಿದು ಹೊರಬರು.

ಯಾರಿಗೂ ಈ ಸಂಗತಿಯು ತಿಳಿಯಲ್ಲಿ. ನಾಯಿಯು ಇಲ್ಲ ವೆಂದು ಉರಿಗೆ ಉರೆ ಅರಿಯಿತು. ರಾಜಣ್ಣನ ಕಾರಸ್ಥಾನ, ಅವರ ವಿಧಾಯಕ ಕಾಯ್ದ ಅಪ್ಪು ಗೊಷ್ಠವಾದುದು.

ಅವ್ಯಾರಾಯರು ತಾಲೂಕಿನಿಂದ ಕಟ್ಟಿಗೆಯ ಹೊರೆಯವನನ್ನು ಇದಿರುಗೊಂಡು ಉರಿಗೆ ಬಂದರು. ಮನೆಯಲ್ಲಿ ಕಾಲಿಡುವದೊಂದೇ ತಡ ಮೋತ್ತಾನ ಕತೆಯು ಬಣ್ಣಬಣ್ಣಿಗೊಂಡು ಕಿವಿಗೆ ಬಿದಿತು. ರಾಜಣ್ಣನು ಉರಲ್ಲಿಯ ಕೆಲವ್ವೊಷಣಿ ಬಲ್ಲವರಿಂದ ಓಷಣಿ ತೊಡೆ ಸಿದ್ಧನು. ಬೇರು—ವಲೆಗಳನ್ನು ಕುಟ್ಟಿ ಅರಿವೆಯಲ್ಲಿ ಕಟ್ಟಿಸಿದ್ದನು. ಮಂತ್ರವಾದಿಗಳಿಂದ ಮಂತ್ರಹಾಕಿಸಿ ಪಂಚಲೋಹದ ತಾಯತನನ್ನು ಕಟ್ಟಿಸಿದ್ದನು. ಆದರೆ ಗಾಯಗಳು ಮಾಯುವ ಲಕ್ಷಣದಲ್ಲಿರಲಿಲ್ಲ. ನಾಯಿಯು ದಿನಂಪ್ರತಿ ಅವುಗಳನ್ನು ನೇಕ್ಕೆ ನೇಕ್ಕೆ ಮೊದಲಿನ ಗಾಯದ ವಿಸ್ತಾರವನ್ನು ಆಳವನ್ನು ಮಾಡುತ್ತಿದ್ದಿತು. ಹೆಚ್ಚು ಆರಯಿಕೆ, ಉಪಚಾರ ಮಾಡ ಹೊದರೆ ಕಡಿಯುವ ಪ್ರಯತ್ನ ಮಾಡ ಹತ್ತಿತು. ಒಬ್ಬಬ್ರಂಧ ಅದರ ಹಲ್ಲಿನ ತೀಕ್ಷ್ಣ ರುಚಿಯನ್ನು ಉಂಡಿದ್ದರು. ಕೆಂಪಗಿನ ಗಾಯವು ಒಂದಿಮ್ಮೆ ಬಿಳಿಯ ಬಣ್ಣಕ್ಕೆ ತಿರುಗುತ್ತ ನಡೆಯಿತು. ಬಾಯಿಂದ ಆಗಾಗ ಜೊಲ್ಲಿನ ಹಸಿಗಳು ಬೀಳ ಹತ್ತಿದ್ವೈ. ಮೊದಲಿನ ವಿಕೃತಸ್ತರದ ಕೂಗು ಸಂಪೂರ್ಣ ನಿಂತಿತು. ಹೀಗಾಗಿ ಅದನ್ನು ಕಟ್ಟಿದ ಸರಪಳಿಯಿಂದ ಬಿಂಬಿತ್ತಿರಲಿಲ್ಲ. ಹೆಚ್ಚು ಪ್ರೀತಿಯಿಂದ ಮೈಮೇಲೆ ಕೈಯಾಡಿಸಿದರೆ ಕೂದಲುಗಳು ಉದುರಿ ಹಾರ ಹತ್ತಿದ್ದು ಕಾಣ ಹತ್ತಿತು. ಬಫ್ಫದ ಮುದ್ದೆಯಂತೆ ಮಿರುಗಿದುವ

ನಾಯಿ ಸಂಡಿಗೆಯನ್ನು ಹಾಕಿದ ದೋತರದಂತೆ ಅಸಹ್ಯವಾಗಿ ಕಾಣ ಹತ್ತಿತು. ಇದೆಲ್ಲವನ್ನು ಕಂಡು ಅಪ್ಪಾರಾಯರು ಮನ್ಯಲ ಮರುಗಿದರು. ಚಿಂತೆ ಪಟ್ಟರು. ನಾಯಿಯ ಮೇಲೆ ತನ್ನ ಮನೆತನದೆ ಭಾಗ್ಯ ಮಂದಿರವನ್ನು ನಿಲ್ಲಿಸಿದ ರಾಯರಿಗೆ ಏನೇನೋ ಎನಿಸಿತು. ಆ ಭಾಗ್ಯದ ಗಂಟು ಎಲ್ಲಿ ನೆಲಕ್ಕೆ ಉರುಳುವದೋ ಎಂದು ಶಂಕಿಸಿದರು. ಮನೆಯಲ್ಲಿಯೂ ವ್ಯವಸ್ಥೆಯಿರಲಿಲ್ಲ. ಇದ್ದುದು ಇದಲ್ಲಿಯೇ! ಬಿದ್ದುದು ಬಿದ್ದಲ್ಲಿಯೇ! ಮೇಡುದು ತಿರುಗಿ ಬರುತ್ತಿರಲಿಲ್ಲ. ಬಂದುದು ಲಕ್ಷ್ಯದಲ್ಲಿರುತ್ತಿರಲಿಲ್ಲ. ತಾವು ಮನೆಯಲ್ಲಿದ್ದ ಸಮಯದಲ್ಲಿ, ಪರೀಕ್ಷೆಯ ಕಣ್ಣಿನ್ನು ತುಂಬ ಆಡಿಸಿದಾಗ ಉಟ್ಟ-ಉಡಿಗೆಯಾಗಲಿ, ಕೊಡು ಕೊಂಬುವದಾಗಲಿ, ಧನುರ್ಜಕವು-ಗಳಾಗಲಿ, ತೆಗೆದಿದು-ಮುಚ್ಚಿಡುವದಾಗಲಿ ಸರಳವಾಗಿ ನಡೆಯುತ್ತಿದ್ದರೆ. ಇಲ್ಲದ ಸಮಯದಲ್ಲಿ ಯೋರಿಗೆ ಯಾರೋ, ಯಾವುದು ಏನೋ! ತಿಳಿಯುತ್ತಿರಲಿಲ್ಲ. ಮತ್ತು ಮನೆಯಲ್ಲಿ ಒಂದು ಆಕಸ್ಯಾತ್ರ ಪ್ರಸಂಗವು ಎದ್ದು, ಕೋಪ-ವಿಕೋಪ-ಪ್ರಕೋಪಗಳವರಿಗೆ ಹೋಗಿ ಮನೆಯನ್ನು ಸೃಶಾನ ಸದ್ಯಶವನ್ನಾಗಿ ಮಾಡಿಬಿಡುತ್ತಿದ್ದಿತು. ಬಂದ ಮೇಲೆ ಆದರ ವಿಕೃತ ನಿರ್ಣಯವು ಒಂದಿಷ್ಟು ಕಿನಿಗೆ ಬ್ರಥುತ್ತಿದ್ದಿತು. - ಆಗ ಉಭಯ ಪಕ್ಷದವರನ್ನು ಗದರಿಸಿ, ಥೀ ಹಾಕಿ ಶಾಂತ ಮಾಡುತ್ತಿದ್ದರು. ಆದರೆ ಇದು ಒಳಗೊಳಗೇ ಗೊಬ್ಬರದ ಬೆಂಕಿಯಂತೆ ಹೊತ್ತುತ್ತಿದ್ದಿತೆಂದು ತಿಳಿದು ಬರುತ್ತಿದ್ದಿಲ್ಲ. ಈಗ ಒಂದೇ ವಿಚಾರ, ನಾಯಿಯ ಅವಸ್ಥೆಯು ಹೀಗೇಕಾಯಿತು? ಅದು ಮುಪ್ಪಾಗಿ ಮನೆಯಲ್ಲಿ ಬಿದ್ದ ಸಾಯಲೆಂದು ಅವರ ವಿಚಾರವಿದ್ದಿತು. ಆದರೆ ಇಂದು ವೈಯಲ್ಲಿ ಹೆಳುಬಿದ್ದು, ಹುಚ್ಚು ಹಿಡಿದು ಸಾಯಬೇಕಾಯಿತೇ! ದೇವಾ ಎಂಥ ಸ್ಥಿತಿ ತಂಡೆ! ಎಂದು ಚಡವಣಿಸಿದರು. ತಾಲೂಕಿನ ವರಿಗೆ ಕಳಿಸಿ ಪಶುವೈದ್ಯರಿಂದ ಪರೀಕ್ಷೆಸಿದರು. ಆದರೆ ಅವರು ಇದನ್ನು ಕೊಲ್ಲುವದೇ ಸರಿ ಎಂದರು. ಅದು ಅಪ್ಪಾರಾಯರ ಮನಸಿಗೆ ಬರಲಿಲ್ಲ. ಏನಾದರೂ ಮಾಡಿ ಗುಣವಡಿಸಿರಿ ಎಂದು ಆಗಲಾಚಿ

ದರು. ಹೈದ್ರೋರು ನುಗುಳು ನಗೆ ನಕ್ಕರು. ಅದರಿಂದ ತಾಲೂಕಿನ ಹಾಡಿಯನ್ನು ಬಿಟ್ಟೇರು.

ಕಳೆದೆ ಎರಡು ದಿನಗಳಿಂದ ನಾಯಿಯು ಅವಸ್ಥೆ ಚಿಂತಾಜನಕ ವಾಯಿತು. ಯಾರನ್ನೂ ಹೆತ್ತಿರ ಬರಗುಡದಾಯಿತು. ಗಾಯ ದೊಳಗೆ ದಂಡೆಗುಂಟ ಹರಿದಾಡುವ ಹುಳುಗಳ ಸಾಲು ಸ್ವಷ್ಟವಾಗಿ ಕಾಣಹೆತ್ತಿತು. ಅವುಗಳ ಕಡಿತ ಹೆಚ್ಚಾಗಲು ಗಾಯವನನ್ನು ಗಪ ಗಪನೆ ನೆಕ್ಕುವದು. ಬಾಯಿಗೆ ಬಿದ್ದಿ ಹುಳುಗಳನ್ನು ಕಟ್ಟಿಕಟನೆ ಕಡಿಯುವದು. ಹುಚ್ಚಿದ್ದು ಸರಪಳಿಯನ್ನು ಕೀಳುವದು. ಕಟ್ಟಿದ ಗೂಟದ ಸುತ್ತು ತೀರುಗುವದು. ಚಂಗನೇಳುವದು. ಧೋಪ್ಪನೆ ಬೀಳುವದು. ಗುಡುಗುಡು ಉರುಳುವದು. ಓ! ಎಂದು ಒದರು ವದು. ಹೆತ್ತಿರ ಸಿಂತವರನ್ನು ನೋಡಿ ಧಾವಿಸುವದು. ಹಿಂಗಾಲ ಮೇಲೆ ಎದ್ದು ಸ್ವಲ್ಪಿವದು, ಹಾಗೆಯೇ ಉರುಳುವದು. ಅಪ್ಪಾ ರಾಯರು ನೋಡದಾದರು. ಕಣ್ಣಿಂದ ನೀರು ಹರಿದವು. ದೂರ ನಿಂತು—“ಮೋತ್ತಾ!” ಎಂದು ಒಂದು ದಿನ ಒದರಿದರು.

ಆನಂಬಿಗೆಯ ಪಾರ್ಶ್ವ ಅನ್ನದಾತನ ದೈವಿಯನ್ನು ಗುರುತಿಸಿ ಪಿಳಪಿಳನೆ ಕಣ್ಣಿ ಬಿಟ್ಟು ಬಾಲವನನ್ನು ಅಲಾಡಿಸಿತು. ಓ! ಎಂದು ಒದರಿ ಎರಡು ಕಾಲುಗಳ ಮೇಲೆ ನಿಂತಿತು. ಗಾಯದ ವೇದನೆ ಯಾಗಲು ಪಟಕ್ಕನೆ ಮಲಗಿ ನೆಕ್ಕ ಹೆತ್ತಿತು. ಎದ್ದು ಗೂಟದ ಸುತ್ತು ಗರಗರನೆ ತಿರುಗಿತು. ಇದೆಲ್ಲವನ್ನು ನೋಡಿ ಅಪ್ಪಾರಾಯರು ಮೋನಿಯಾದರು. ಮುಂದಿನ ಕಟ್ಟಿಯ ಮೇಲೆ ವಿಚಾರ ಮಗ್ಗರಾಗ ಕುಳಿತರು.—ನನ್ನ ನಾಯಿಯ ಈ ಅವಸ್ಥೆಗೆ ಚಿನ್ನಯ್ಯನ ನಾಯಿಯೇ ಕಾರಣವಲ್ಲವೇ? ಆ ನಾಯಿಯನ್ನು ಏನು ಮಾಡಲಿ? ನಿಲ್ಲಿಸಿ ಸುಡಿಸಬಹುದೇ! ಗುಂಡಿಕ್ಕಿ ಕೊಲ್ಲಿಸಲೆ? ಏನು ಮಾಡಲಿ? ಎಂದು ದನಡಿಯನ್ನು ಬಿಗಿದರು. ಏನೋ ನೇನಪಾಗಿ “ರಾಜಣ್ಣಾ!” ಎಂದರು.

ಹೆತ್ತಿರ ಬಂದು “ಏನು?” ಎಂದು ಕೇಳಿದನ್ನು.

“ಆ ಚಿನ್ನನ ನಾಯಿಯನ್ನು ಹಿಡಿತರಿಸು.”

“ಅವನ ನಾಯಿ ಉರಲ್ಲಿಲ್ಲ.”

“ಇಲ್ಲ !”

“ಅಹುದು. ನಮಗೆ ಅಂಜಿ ಎಲ್ಲಿಯೋ ಸಾಗಿಸಿರುವನು ಕಳಿದ ಹಣನ್ನೇದು ದಿನಗಳಿಂದ ಹುಡುಕುತ್ತಿರುವೆ. ನನಗೆ ಸಿಕ್ಕಿಲ್ಲ. ಕಣ್ಣಿಗೂ ಬಿದ್ದಿಲ್ಲ.”

“ನೀನು ಹೋಗು. ಹೆಚ್ಚಿನನ್ನು ಕಳಿಸು.”

“ಹು.” ರಾಜಣ್ಣನು ಹೋಗಿ ಹೆಚ್ಚಿನನ್ನು ಕಳಿಸಿದನು. ಅವನು ಬಂದು ರಾಮರಾಮ ಮಾಡಿ ನಿಂತನು.

“ಚಿನ್ನಯ್ಯನನ್ನು ಕರೆದು ತಾ. ಅವನು ಈ ನಾಯಿಯ ಅವಸ್ಥೆಯನ್ನು ನೋಡಲಿ.”

“ಅವರು ಉರಲ್ಲಿ ಇಲ್ಲರಿ, ಭಕ್ತಿದ ಸುಗ್ಗಿಗೆ ಹೋಗಿರುವರು.”

“ಎಂದು ಬರುವನು ?”

“ಗಂ-ಗಳ ದಿನ ಬೇಕಂತೆ.”

“ಹೋಗು.”

ಹೆಚ್ಚಿನು ಹೋದನು. ಉಭಯತರೂ ಗಾಡರ ಸಿಟ್ಟಿಗೆ ಹಾಜರಾಗಲಿಲ್ಲ. ಪಾರಾಗಿದ್ದರು. ಮನದಲ್ಲಿಯ ಸಿಟ್ಟಿ, ದ್ವೇಷ, ಸಂತಾಪ ಕಡಮೆಯಾಗಲಿಲ್ಲ. ಚಿನ್ನಯ್ಯನ ಮೇಲೆ ಯಾವದೇ ಬಗೆಯ ಸೇಡುತ್ತಿರಿಸಬೇಕಂದು ಉತ್ತರವ್ತ ಮನಸು ಹೆವಣಿಸುತ್ತಿದ್ದಿತು.

ನಾಯಿಯ ಸ್ಥಿತಿ ಇನ್ನೂ ಕೆಟ್ಟಿತು. ಅಪ್ಪಾರಾಯರ ಕೋಪ ಮತ್ತೂ ಹೆಚ್ಚಾಯಿತು.

ಒಂದು ದಿನ ಹೊಲದಿಂದ ತಿರುಗಿ ಬರುವಾಗ ಹೊಡ್ಡಿ ಮನೆಯ ತಂಗವ್ಯ ಇದಿರಿಗೆ ಬಂದಳು. ಆ ಹೆಂಗಸು ಗಾಡರು ಬಂದರೆಂದು ನೇರಿಮನೆಯ ಕಟ್ಟಿಯ ಕಡೆಗೆ ನಿಂತು ದಾರಿಯನ್ನು ಬಿಟ್ಟಳು. ಅಪ್ಪಾರಾಯರು “ಆಕೆಯನ್ನು ನೋಡಿದರು. ಘಕ್ಕನೇ ವಿಚಾರಹೊಳೆಯಿತು.

ಗಂಡ ಸತ್ತು ಮೇಲೆ ರಾಯರ ಕಣ್ಣ ತಂಗವ್ಯನ ಮೇಲೆ

ಬಿದ್ದಿದ್ದಿತು. ಅನುಕೂಲ ಮಾಡಿಕೊಳ್ಳಬೇಕೆಂದು ಇಚ್ಛಿಸಿದ್ದರು. ಪ್ರಯೋಗಿಸಿದ್ದರು. ಆದರೆ ಅವಳು ಬಗ್ಗಿರಲಿಲ್ಲ. ಬೆನ್ನು ಹತ್ತಿದ ಭೀತಾಳದಂತೆ ರಾಯರು ಮತ್ತೂ ಕಾಡಿದರು; ಅವಳು ರಾಯರ ಮಾತುಗಳನ್ನು, ಮಂಗ ಚೈಪ್ಪೆಗಳನ್ನು ಚಿನ್ನುಯ್ಯನ ಮುಂದೆ ಹೇಳಿ ರಕ್ಖಿಕವಚನನ್ನು ಪಡೆದಿದ್ದಳು. ತಾವು ಕಣ್ಣಿಟ್ಟ ಹೆಣ್ಣಿನ ಮೇಲೆ ಚಿನ್ನುಯ್ಯನು ಕಾವಲಿದ್ದುದು ಅವಮಾನವೆಂದು ಬಗೆದರು. ಕಿಡಿಕಿಡಿ ಯಾದರು. ಆ ಕಿಡಿಯನ್ನು ಕೃತಜ್ಞ ಇಂದ ಬಾಳಪ್ಪನು ತನ್ನ ದೇಹದ ಅಮೃತ ಜಲಧಾರೀಯನ್ನು ಸುರಿದು, ಶಾಂತಮಾಡಿದ್ದಳು. ಆದರೂ ಅಂದಿನ ಕೋವ ಮನಸಿನ ಯಾವದೋ ಮೂಲೆಯಲ್ಲಿ ಅಡಗಿ ಕುಳಿತಿದ್ದಿತು. ಇಂದು ತಂಗವ್ಯಾನನ್ನು ಕಾಣಲು ಮತ್ತೆ ಭುಗಿಲೆಂದಿತು. ಅದರ ಪರಾಮರ್ಶಿಗೆ ಒಂದು ಹಂಚಿಕೆಯು ಹೊಳೆಯಿತು.

ಮಧ್ಯಾಹ್ನ ಉಟವಾದ ಮೇಲೆ ಚಾವಡಿಗೆ ಒಂದು ಕುಳಿತರು. ಕೆಲವು ಪ್ರತಿಷ್ಠಿತರೂ ಒಂದು ಕುಳಿತರು. ಆ ಸುದ್ದಿ ಈ ಸುದ್ದಿ ನಡೆಯಿತು. ರಾಯರು ನಡೆದ ಮಾತನ್ನು ನಡುವೆ ನಿಲ್ಲಿಸಿ ಹೆಳಬನನ್ನು ಕರೆದರು. ಅನನು ಒಂದು ಮುಜುರೆಯನ್ನು ಮಾಡಿದನು.— “ಹೋಗಿ ದೊಡ್ಡಮನೆ ತಂಗವ್ಯಾನನ್ನು ಕರೆದು ತಾ!” ಎಂದು ಆಜ್ಞಾಪಿಸಿದರು. ಹೆಳಬನು ಹೋಗಿ ತಂಗವ್ಯಾನನ್ನು ಕರೆದು ತಂದನು. ಅವಳು ಅಂಜುತ್ತಲೇ ಒಂದು ಮರೆಯಲ್ಲಿ ನಿಂತಳು. ಅವ್ಯಾರಾಯರು ತಂಬಾಕಿನ ರಸವನ್ನು ಪಿಚಕ್ಕುನೇ ಉಗುಳಿ ಮೀಸೆಯ ಎಡ ಬಲಕ್ಕೆ ತೀಡಿ—“ಏನವ್ಯಾ, ಮಳೆ ಬೆಳೆಯಾಗಿ ಎರಡು ದಿನ ನಾವು ಸುಖದಿಂದ ಬಾಳುವದು ನಿನಗೆ ಬೇಡಾಗಿದೆ ಏನು?” ಎಂದು ನುಡಿದರು.

ತಂಗವ್ಯಾನು ಗಾಬರಿಯಾಗಿ ಗೌಡರ ಮುಖವನ್ನು ನೈತಾದಿದಳು.

“ನಿನ್ನ ಕೆಟ್ಟ ಕೆಲಸದಿಂದ ದೇವರು ಸಿಟ್ಟಾದರೆ ನಾವು ಬದುಕುವದೆಂತು? ಹೀಗೆ ಮಾಡುವದು ದೊಡ್ಡ ಮನೆಯ ಮನೆತನದ ವರಿಗೆ ಭೂಷಣವಲ್ಲ.” ಏರು ದಸಿಯಲ್ಲಿ ನುಡಿದರು.

ಯಾರಿಗೂ ಈ ಮಾತಿನ ಚಮತ್ವಾರ ತಿಳಿಯಲ್ಲಿ.

“ನಾನು ಏನು ಮಾಡಿರುವೆ ಗೂಡರೆ ?” ತಂಗನ್ನು ಕೇಳಿದಳು.

“ಬೆಕ್ಕು ಕಣ್ಣು, ಮುಚ್ಚಿ ಹಾಲು ಕುಡಿದರೂ ಜನರು ಅದನ್ನು ಸೋಡುವರು.” ಪುರಾಣಿಕರಂತೆ ನುಡಿದರು.

ತಂಗನ್ನು ಮಾತಾಡಲಿಲ್ಲ.

“ನಿನ್ನ ಹೊಲಿಮೈಲಿಗೆ ನಿಂತು ಎಷ್ಟು ದಿನಗಳಾದವು ?”  
ಗುಂಡು ಹಾರಿದಂತೆ ನುಡಿದರು.

ತಂಗನ್ನನು ಗಾಬರಿಯಾದಳು. ಯಾವ ಸ್ತುಳದಲ್ಲಿ ಯಾವ ಪ್ರಶ್ನೆ ! ಕುಳಿತ ಉಂಟ ಹಿರಿಯರು ಕೆಕ್ಕಾಬಿಕ್ಕೆಯಾದರು.

“ಹೇಳು ಎಷ್ಟು ದಿನವಾಗಿದೆ. ಹೀಗೆ ಕೆಟ್ಟಿ ಕೆಲಸಮಾಡಿ ಅದರಂದ ಪಾರಾಗಲು ಯಾವ ಯಾವ ಹಂಚಿಕೆಗಳನ್ನು ಹಾಕಿರುವೆ. ನಿನ್ನ ಗಂಡ ಸತ್ತು ಆರುವರುವಾಗಿದೆ. ನೆನಪಿನಲ್ಲಿರಲಿ.”

ತಂಗನ್ನನು ಭೂಮಿಗೆ ಇಳಿದಳು. ಮುಖುವು ಸುಟ್ಟು ಬದನೆಯ ಕಾಳಿಯಂತೆ ಕೆಪ್ಪಿಟ್ಟಿತು.

“ಹೇಳು. ಹೇಳಿದ್ದರೆ ಪರಿಣಾಮ ನೆಟ್ಟಿಗಾಗದು.”

“ಹೇಳು ತಂಗನ್ನು. ಮಾಡಿದ ಪಾಪ ಹೊರಗೆ ಬರಲೇಬೇಕು. ಪರೀಕ್ಷೆ ಮಾಡಲು ತಾಲೂಕಿಗೆ ಕಳಿಸಿದರೆ ನಮ್ಮವರ ಹೊಲೆಗೇರಿಯು ಅಲ್ಲಿಯೂ ಪ್ರಸಿದ್ಧವಾಗುವದು. ಅದಕ್ಕೆ ಇಲ್ಲೇ ಮುಗಿಸುವದು ಒಳ್ಳೆಯದು. ಸತ್ಯವಾದ ಮಾತು ಹೇಳು. ನಿನು ಹೆಂಗಸು. ಹೆದರುವ ಕಾರಣವೇನು ? ಹೇಳಬಿಡು.” ಒಬ್ಬ ಹಿರಿಯ ನುಡಿದನು.

“ಗುಳ್ಳವೇನ ಅಮಾವಾಸ್ಯೆಗೇ....”

“ಇಂದಿಗೆ ಇ-ಇ ತಿಂಗಳಾಯಿತು. ಏನುಮಾಡ ಬೇಕೆಂದಿರುವೆ ? ಈ ಸಾರೆಯೂ ಪಂಥರಪುರ ಜಾತ್ರೆಗೆ ಹೋಗುವೆಯೇನು ? ” ರಾಯರು ಪ್ರಶ್ನಿಸಿದರು.

“ಜಾತ್ರೆ ಮುಗಿದು ಹೋಗಿದೆ.” ಇನೊಬ್ಬ ಹಿರಿಯನೆಂದನು.

“ಒಂದು ಜಾತ್ರೆ ಮುಗಿದರೆ ಇನೊಷ್ಟುಂದು ! ನಮ್ಮ ದೇಶದಲ್ಲಿ ಕಥಿಗೊಂಡು ಜಾತ್ರೆಯ ಸ್ತುಳಗಳಿವೆ. ಪಾಪ ತೊಳೆದುಕೊಳ್ಳಲು

ಬಹಳ ಅನುಕೂಲ. ಮತ್ತೆ ಅವನು ಯಾರು? ಹೆಸರು ಹೇಳುವೆ ಏನು?”

“ಯಾರೆಂದು ಹೇಳುವದು ನನ್ನ ಕರ್ಮಕ್ಕೆ!” ತಂಗನ್ನು ಸುಡಿದಳು.

“ಕರ್ಮಕ್ಕೆ ನೀನು ಪಾಲುಗಾರಳು ಸರಿ. ಆದರೆ ಧರ್ಮಕ್ಕೆ ಇನ್ನೊಬ್ಬನಿರುವನು.”

“ಹತ್ತು ಜನರ ಹೆಸರು ಹೇಳಿದರೆ ಇದ್ದವನೊಬ್ಬನೂ ಕ್ಯಾ ಬಿಡಬಹುದು. ನಿನ್ನ ಇಚ್ಛೆ ಇದ್ದರೆ ಅವನ ಹೆಸರು ಹೇಳು. ನುಂದೆ ಇದರಿಂದ ಪ್ರಸಂಗದಲ್ಲಿ ನಿನಗೆ ಉಪಯೋಗವಾಗುವದು.”

“ಚೇರೆ ಯಾರು ಇರುವರು!”

“ಚಿನ್ನಯ್ಯನೇನು?” ಒಬ್ಬ ಕೇಳಿದನು.

“ಹಿ!”

ಅಪ್ಪಾರಾಯರು ಮೀಸೆಯ ಮೇಲೆ ಕ್ಯಾ ಎಳೆದರು. ತಂಬಾಕು ಉಗುಳಿ “ನಿನ್ನ ಸಲುವಾಗಿ ಒಂದು ಮೂಕ ಅರ್ಚಿ ಬಂದಿರುವದು. ನೀನು ಬಸಿರಿದ್ದ ಅದನ್ನು ಹೊರಗೆ ಹಾಕಿ ಕೊಳ್ಳುವ ಎತ್ತುಗಡಿಯಲ್ಲಿ ಇರುವೆಯಂತೆ. ಹೀಗೆ ಮಾಡುವದು ಅಪರಾಧವೇ. ಇದು ಭೂತಣ ಹತ್ತೀಯನ್ನು ಮಾಡಿದಂತೆ. ಇದಕ್ಕೆ ದೊಡ್ಡ ಶಿಕ್ಷೆಯಿದೆ. ಈಗ ನಾನು ನಿನ್ನ ಹೆರಿಗೆ ಆಗುವವರಿಗೆ ಕಾಯಲೇಬೇಕು. ನೀನು ತುಂಟಕನ ಮಾಡಿದರೆ ನಿನ್ನನ್ನು ಸರಕಾರಕ್ಕೆ ಒಪ್ಪಿಸುವೆನು. ನೀನಾಗಿಯೇ ಅದನ್ನು ಸಂರಕ್ಷಿಸುವೆನೆಂದು ವಚನ ಕೊಟ್ಟರೆ, ಗಟ್ಟಿಯಾದ ಎರಡು ಜಾಮಿನು ಕೊಟ್ಟರೆ ಬಿಡುವೆ. ಇಲ್ಲಿದಿದ್ದರೆ ನುಂದಿನ ಪರಿಣಾಮಕ್ಕೆ ಸಿದ್ಧಿಂಭಾಗು. ಏನೆಂದೆ?” ಎಂದು ಬೆದರಿಸಿದರು.

ತಂಗನ್ನನ ತಲೆಯ ಮೇಲೆ ನುಗಿಲು ಹರಿದು ಬಿದ್ದಂತಾಯಿತು. ಜೀವನದಲ್ಲಿ ಇಂಥ ಅವಮಾನ, ಅದೂ ತುಂಬಿದ ಬೀದಿಯಲ್ಲಿ, ಇನ್ನು ಜನರ ಇದರು ಆದುದು ಇನ್ನೂ ಹೆಚ್ಚಿನ ಅವಮಾನವೆಂದೆನಿಸಿತೆ ಆದರೆ ಏನು ಮಾಡುವದು? ಒಂದುದನ್ನು ನುಂಗಬೇಕು? ಹೊ

ತನದ ಪರಮಾವಧಿಯ ಧೈಯರವನ್ನು ತೋರಿಸಬೇಕು ಎಂದು ಧೈಯರವನ್ನು ಪಡೆದುಕೊಳ್ಳಬೇಕು.

“ಏನೆಂದೆ?” ಗೌಡರು ಪುನಃ ಕೇಳಿದರು.

“ಅದನ್ನು ಸಂರಕ್ಷಿಸುವೆ, ಬೇಕಾದರೆ ಜಾಮಿನು ಕೊಡುವೆ.” ಎಂದು ನುಡಿದೆಳು.

ಗೌಡರಿಗೆ ಈ ಉತ್ತರವು ಅಪಧ್ಯಾವಾಯಿತು. ದವಡೆಯಲ್ಲಿ ಹಿಡಿದ ಚರ್ಚತ ತಂಬಾಕದ ಮುದ್ದೆಯರಸವು ಕಹಿಯಾಯಿತು. ಕ್ಷೇತ್ರಲ್ಲಿ ಉಗುಳಿಕೊಂಡು ದೂರ ಚಲ್ಲಿದರು.

## ೫

ಮುಖಕ್ಕೆ ಮುಖವಿಟ್ಟು ಮುದ್ದುಕೊಡುವ, ಸಬಕಾರ ಹಚ್ಚಿ  
ದಿನಂಪ್ರತಿ ಉಗುರು ಬೆಳ್ಳಿನ್ನು ನೀರಿನಿಂದ ವ್ಯೇ ತೊಳೆವ, ತೊಡೆಯ  
ಮೇಲೆ ಕುಳತುಕೊಂಡು ವ್ಯೇ ಮೇಲೆ ಕೈಯಾಡಿಸಿಕೊಳ್ಳುವ,  
ಹಾಸಿಗೆಯ ಪಕ್ಕದಲ್ಲಿ ಕುಳತು ತೀಕುತ್ತಿರುವ, ರತ್ನಗಂಬಳಿಯ ಮೇಲೆ  
ಮಲಗುವ, ತ್ರಿಕಾಲ ಸೇವೆಗೊಳ್ಳುವ, ಹದಿನ್ನೆಡು ದಿನಕೊಳ್ಳುವ್ಯೇ  
ಒಂದು ಕೋಳಿಯನ್ನು ನುಂಗುವ, ಪುಣ್ಯದ ಅಂಶದಿಂದ ಪೈಷ್ಟಿವರ  
ಸಹವಾಸದಲ್ಲಿ ಬೆಳೆದು ಬದುಕಿರುವ, ಅಪ್ಪಾರಾಯರಂತಹ ಪ್ರತಿಷ್ಠಿ  
ತರ ರಕ್ಷಣೆಯಲ್ಲಿರುವ, ಅವರಷ್ಟೇ ಮಾನ-ಮಯಾದಿಯನ್ನು ಪಡೆ  
ಯುತ್ತಿರುವ, ಹೆಲಿಯಂತೆ ಬೆಳೆದಿರುವ, ಗೌಡ ಮನೆಯ ಭಾಗ್ಯ  
ಪತ್ರವನ್ನು ಹೊತ್ತು ನಿಂತಿರುವ ಮೋತ್ಯಾ ಇಂದು ಎಲ್ಲರ ಹೇಣಿಗೆಯ,  
ತಿರಸ್ತೂರದ, ಅಪ್ಪಿಶ್ವ ಪಾಣಿಯಾಗಿದೆ. ಮುಟ್ಟುವದೊತ್ತಿಟ್ಟಿ  
ಗಿರಲಿ ಕಣ್ಣಿಂದ ನೋಡಿದರೆ ಓಕರಿಕೆ ಬರಬೇಕು. ಅಪ್ಪು ಅಸಹ್ಯ  
ವಾಗಿದೆ. ಅದರ ಕೂಗಾಟ, ನರಭಾಟ ಮನೆಯವರೆಲ್ಲರ ನಿದ್ರಾ  
ಭಂಗಕ್ಕೆ ಕಾರಣವಾಗಿದೆ. ಅದರ ಹುಳು ಬಿದ್ದ ಗಾಯದ ದರ್ಶನವು  
ಉಟಿದ ಸಮಯದಲ್ಲಿ ನೆನಪಾಗಿ ವಾಂತಿಮಾಡಿಕೊಳ್ಳಲು ಕಾರಣ  
ವಾಗಿದೆ. ಅದರ ಕೋಣೆಯ ದರ್ಶನ ನರಕದ ನೆರಳಾಗಿದೆ. ಎಲ್ಲರ  
ಭಾಯಲ್ಲಿ ಅದು ಸಾಯಬೇಕು, ಶಾಂತಿಯನ್ನು ಪಡೆಯಬೇಕು.

ಎಂಬ ಚಿಂತನೆಯ ಮಂತ್ರವಾಗಿದೆ. ಅಪ್ಪಾರಾಯರು ಆದರ ಬದುಕಿನ ಆಶೀಯನ್ನು ಬಿಟ್ಟರು. ಸತ್ತರೆ ಒಳ್ಳೆಯದೆಂದು ದುಃಖದಿಂದ ಜಪಿಸ ಹತ್ತಿದರು. ಕಳೆದ ೩-೪ ದಿನಗಳಿಂದ ಆದರ ಬಳಗೆ ಹೋಗಿರಲಿಲ್ಲ. ಹೋಗಬೇಕೆಂದೂ ಇಚ್ಛಿಸಿರಲಿಲ್ಲ. ಸತ್ತ ಸುದ್ದಿಯನ್ನು ಮುಟ್ಟಿಸಿದರೆ ಸಾಕೆಂದು ದೂರದಲ್ಲಿ ಇರುತ್ತಿದ್ದರು.

ರಾಜಣ್ಣನೇ ಆದರ ವೈವಸ್ಥಿಯ ಹೊಣೆಯನ್ನು ಹೊತ್ತನು. ಆ ಹೊಣೆಯಲ್ಲಿ ಅವನ ಗೆಳೆಯರೂ ಸಹಕಾರಿಯಾಗಿದ್ದರು. ಅವರಿಗೆ ಆದರ ಸಾವು ಒಂದು ಸಾಮಾನ್ಯ ಸಂಗತಿಯಾಗಿದ್ದಿತು.

ನಾಯಿಯ ಆರಯಿಕೆಯಿಂದ ರಾಜಣ್ಣನ ನೂರಾರು ಆಗತ್ಯದ ಕೆಲಸಗಳಿಗೆ ಅಡ್ಡಿಯಾಯಿತು. ಮನೆಯಲ್ಲಿ ಹೆಚ್ಚು ಕಾಲ ಕುಳಿತಿರುವದು, ಅದನ್ನು ಆಗಾಗ್ಗೆ ಸತ್ತಿತೇ ಎಂದು ನಿರೀಕ್ಷಿಸುವದು, ಹೆಚ್ಚು ಕೂಗಾಟ ಮಾಡ ಹತ್ತಿದರೆ ಗದರಿಸುವದು, ಅನ್ನ ಹಾಕುವದು, ದೂರದಿಂದ ಆದರ ಹೊಲಸನ್ನು ತಿಗೆಯಿಸುವದು ಕಷ್ಟಕ್ಕಿಟ್ಟು ಕೊಂಡಿತು. ಇದರಿಂದ ಅವನ ಹಿರಿದಾದ ಬಯಕೆಯ ಕಾರ್ಯಗಳು ಹಾಗೇ ಉಳಿದವು. ಮನಸು ಚಡವಡಿಸ ಹತ್ತಿತು. ನಿಂಗಿಯ ಪಾರುವತ್ಯಕ್ಕೆ ಜೀವ ಹಂಬಲಿಸುತ್ತಿದ್ದಿತು. ತಾಳೂಕಿಗೆ ಹೋಗಿ ನಾಲ್ಕುರು ದಿನ ವಿನೋದದಲ್ಲಿ ನೇರಿಳಿ ಕಳೆಯುವದು ಇನ್ನೂ ಉಳಿದಿದ್ದಿತು. ಕಳೆದ ೫-೬ ದಿನಗಳಿಂದ ಇಸ್ಪೇಟ್ಟು ಆಡಿರಲಿಲ್ಲ. ಹಿಟ್ಟ ಉರನ್ ಮಂಸಾಲೆಯ ಅನ್ನಕ್ಕೆ ರುಚಿಗೊಂಡ ನಾಲಗೆಯು ಜೊಲ್ಲಿನ್ನು ಹಾಗೆಯೇ ಸುರಸುತ್ತಿದ್ದಿತು. ಈ ಎಲ್ಲ ಕೆಲಸಗಳಿಗೆ ಮನಸು ಹೊರಗಿ-ಬಳಗೆ ಎಡತಾಕುತ್ತಿದ್ದಿತು. ಆದರೆ ಆ ಹಾಳು ನಾಯಿ, ತಂದೆಯು ನಿಷ್ಪೂರ ಅಜ್ಞೆ ಕಟ್ಟಿ ಹಾಕಿದ್ದವು. ಇವುಗಳಿಂದ ಪಾರಾಗಲು ನಾಯಿಯ ಸಾವು ಆಗತ್ಯವಿದ್ದಿತು. ಆದು ತಾನಾಗಿ ಸಾಯಂಬ ಗಡವು ದಿನದಿನಕ್ಕೆ ಮುಂದೆ ಮುಂದೆ ಸಾಗಹತ್ತಿತು. ಸಾಯಿವದು ನಿಶ್ಚಯ. ಸಾಯಲೇಬೇಕು. ಸತ್ತರೆ ಆದಕ್ಕೂ ಒಳ್ಳೆಯದು. ನಮಗೂ ಅನಂದ. ಎಲ್ಲರಿಗೂ ಹಿತ. ಇಂದ ನೇರೆ ಸಾಯಲಿಕ್ಕೆ

ಅನುಕೂಲಿಸಬಾರದೇಕೆ ? ನಾವು ಪ್ರಯತ್ನಿಸಬಾರದೇಕೆ ? ಎಂಬ ಆಲೋಚನೆಯು ರಾಜಣ್ಣನ ತಲೆಯಲ್ಲಿ ಮಿಂಚಿನಂತೆ ಸುಳಿಯಿತು. ಅದರ ಕೊನೆಯು ಎಳ್ಳಿ ತಲೆಯಿಂದ ಹೊರ ಬೀಳುವದೊಂದೇ ತಡ ಜೀವದ ಗೆಳೆಯನಾದ ಕುದರೀ ನಿಂಗನು ತನ್ನ ಕಿಸೆಯಲ್ಲಿಯ ನಾಯಿಯ ಪುಡಿಯನ್ನು ಹೊರದಿಗೆಯುತ್ತ “ರಾಜಣ್ಣನವರೇ, ನಿಮ್ಮ ಗೊಳಾಟ ವನ್ನು ನೋಡಲಾರೆ.” ಎಂದು ಪ್ರೋಟ್ಟಿಂವನ್ನು ಹಿಡಿದುಕೊಂಡನು.

“ಅಹುದು ನಿಂಗ. ಏನು ಮಾಡಬೇಕು ?” ಎಂದು ಒಣಿಗದ ಮೀಸೆಯ ಮೇಲಿ ಕೈಯಾಡಿಸುತ್ತ ಕೇಳಿದನು.

“ಉಗಂ ದಿನಗಳಾದವು. ಗೌಡರು ಈ ಕಡೆಗೆ ಬಂದಿಲ್ಲ. ಬರುವಂತೆಯೂ ಇಲ್ಲ. ಇನ್ನೂ ಸತ್ತಿಲಿವೇ ? ಎಂದು ನಿನ್ನೆಯೇ ನುಡಿದಿರುವರು. ಅದಕ್ಕೆ ಇಂದು ಸತ್ತಿ ತೆಂದು ಏಕೆ ಹೇಳಬಾರದು ? ”

“ಇನ್ನೂ ಜೀವದಿಂದಿದೆ. ಹೇಗೆ ಹೇಳುವದು ? ”

“ಸತ್ತೆ ಮೇಲೆಯೇ ಹೇಳುವ.”

“ಹು”

“ಇದೋ ! ಈ ಪುಡಿಯನ್ನು ಹಾಕಿದರೆ ಅರ್ಥತಾಸಿನಲ್ಲಿ ಉಟ್ಟ ಪಟ್ಟ.” ಎಂದು ಪ್ರೋಟ್ಟಿಂವನ್ನು ತೋರಿಸಿದನು.

“ಏನಿದೆ ? ”

“ನಾಯಿಯ ಪುಡಿಯು ! ”

ಯಾವ ಪುಡಿಯು ಚಿನ್ನಯ್ಯನ ನಾಯಿಗೆ ಮೀಸಲಾಗಿದ್ದಿತೋ, ಯಾವ ಪುಡಿಯು ನಿಂಗಿಯ ಹಾರುವತ್ಯಕ್ಕೆ ಮುಡಿಪಾಗಿದ್ದಿತೋ ಅದೇ ಪುಡಿಯು ಇಂದು ಸ್ವಂತದ, ಸ್ವೀತಿಯ, ಗೃಹಲಷ್ಟುಗೆ ಸಮಾನವಾದ ನಾಯಿಯ ಮೇಲಿ ಪ್ರಯೋಗಿಸಲು ನಿಂತಿದೆ. ಮಾನವನ ಬಯಕೆಗೂ ದೈವದ ಅಟಕ್ಕೂ ಎಷ್ಟು ಅಂತರ ! ಕುದರೀ ನಿಂಗನು ತನ್ನ ಮಾತನ್ನು ಮುಂದುವರೆಸಿ “ರಾಜಣ್ಣನವರೇ, ಈ ಪುಡಿಯಿಂದ ಚಿನ್ನಯ್ಯನ ನಾಯಿಯನ್ನು ಕೊಲ್ಲಿಲು ಮನಸು ಮಾಡಿದೆನು. ಆದರೆ ನಿಮ್ಮ ಮುಂದಾಲೋಚನೆಯಿಂದ ಅವನ ನಾಯಿಯು ಸತ್ತಿತು.

ಮುಂದೆ ನಿಂಗಿಗೆ ಉಳಿಯಿತು. ಇಂದು ನಿಂಗಿಯು ನಮ್ಮ ದಂಡಕ್ಕೆ ಅಂಜಿ ಒಪ್ಪಿದಂತೆ ಮಾಡಿರುವಳು. ಇಲ್ಲದಿದ್ದರೆ ಆ ಪ್ರಾಡಿಯು ನಿನ್ನೇ ರಾತ್ರಿಯೇ ಅವಳ ಹೊಟ್ಟಿಯನ್ನು ಸೇರುತ್ತಿದ್ದಿತು. ಒಪ್ಪಿ, ನಮ್ಮ ಪ್ರಾಡಿ ನಮ್ಮ ಹತ್ತರವೇ ಉಳಿಯಿತು. ಈಗ ಈ ಪ್ರಾಡಿಯನ್ನು ಈ ನಾಯಿಗೆ ಉಪಯೋಗಿಸಿ ಮುಕ್ತ ಮಾಡುವ. ಹಾಗೆ ಉಳಿಯಿತನ್ನೂರಿ. ಮುಂದೆ ಅದು ಯಾರನೇಲೇ ಪ್ರಯೋಗಿಸಲಾಗುವದೂ ಹೇಳುವಂತಿಲ್ಲ. ಉರವರು ಮೊದಲೇ ನಮ್ಮ ಮೇಲೆ ಬೆಂಕಿಯನ್ನು ಕಾರಹತ್ತಿರುವರು. ನಮ್ಮಲ್ಲಿ ಭೇದವನ್ನು ಹುಟ್ಟಿಸಹತ್ತಿರುವರು. ಆ ಪ್ರಾಡಿಯು ನಮ್ಮ ನಮ್ಮೊಳಗೇ ಪ್ರಯೋಗವಾದಿತು! ಅಲ್ಲದೆ ಹಾವ, ಈ ನಾಯಿಯು ಗೋಳಾಟವನ್ನು ಇನ್ನೂ ಎಷ್ಟು ದಿನ ನೋಡುವದು! ನಿಮ್ಮ ಕ್ಯಾರೀಂದ ತಿನ್ನಿಸಿ ಸ್ವರ್ಗಕ್ಕೆ ಕಳಿಸಿರಿ. ಹಾರುವರ ಕ್ಯಾರೀಂದ ಸಾಯಂತ್ರೀಕಾದರೆ ಪುಣಿಬೇಕು. ನಾನು ಸಿದ್ಧ ಮಾಡಿಕೊಡುವೆ. ಏನೆಂದಿರಿ?" ಎಂದು ನುಡಿದು ಉತ್ತರದ ದಾರಿಯನ್ನು ನಿರೀಕ್ಷಿಸದೆ ಆನ್ನದಲ್ಲಿ ಕಲಿಸಿರಾಜಣ್ಣನ ಮುಂದೆ ಇಟ್ಟನು. ರಾಜಣ್ಣನು ಸುಮ್ಮನೆ ಕುಳಿತು ಆನುಮೋದಿಸಿದನು. ನಿಂಗನು ಅದನ್ನು ಕೈಗೆ ತೆಗೆದುಕೊಂಡು ರಾಜಣ್ಣನ ಎರಡು ಕೈಗೆ ತಗಲಿಸಿ ನಾಯಿಯ ಮುಂದೆ ಸರಿಸಿ—"ಹೋತ್ತೌ, ತಿಂದು ಸ್ವರ್ಗದ ಹಾದಿ ಯನ್ನು ಹಿಡಿ" ಎಂದು ತಮ್ಮಲ್ಲಿ ಬಯಕೆರುನ್ನು ಉಚ್ಚಿರಿಸಿದನು.

ಹಾವ, ನಾಯಿಗೆ ಹೊಟ್ಟಿಯಲ್ಲಿ ತಳಮಳ, ಮೈಯಲ್ಲಿ ವೇದನೆ ಕಣ್ಣಲ್ಲಿ ಉರಿ, ಗಾಯಗಳಲ್ಲಿ ಬೆಂಕಿ, ಗಪಗಪನೆ ತಿಂದು ನಾಲ್ಕಿಯಿಂದ ತುಟಿಗಳನ್ನು ಸವರಿಕೊಂಡಿತು. ಒಂದುಸಾರೆ ಮಲಗಿತು. ಎರಡು ಸಾರೆ ಎದ್ದೂ ನಿಂತಿತು. ಮೂರು ನಿಮಿಷಗಳು ಕಳೆದವು. ಮತ್ತೆ ಎದ್ದಿತು. ಆತ್ಮತ್ತೆ ನಾಲ್ಕೆಪ್ಪುದು ಸುತ್ತು ಸುತ್ತಾಡಿತು. ಖದಾರು ನಿಮಿಷ ನೆಲ ಮುಗಿಲುಗಳನ್ನು ಕಣ್ಣಿನಿಂದ ಅಳೆಯಿತು. ಆರೇಳು ಕ್ಷಣ ತನ್ನಲ್ಲಿ ತಾನು ಧ್ಯಾನಿಸಿತು. ಏಳಿಂಟು ಬಾರಿ ಕಣ್ಣ ರೆಪ್ಪೆಗಳನ್ನು ಬಡಿದು ಸ್ವಚ್ಛ ಮಾಡಿಕೊಂಡಿತು. ಎಂಟು ಒಂಬತ್ತು ಸಲ ಗೋಡೆಯನ್ನು ನೋಡಿತು. ಒಂಬತ್ತು ಹತ್ತು ಸಾರೆ ರಾಜಣ್ಣನನ್ನು ತಪ

ಲೋಕಿಸಿತು. ಹತ್ತು ಹದಿನ್ಯೆದು ಸಲ ಗಾಯದ ಕಡೆಗೆ ಬಾಯಿ ಹಾಕಿತು. ಹತ್ತಿಪ್ಪತ್ತು ಸರದಿ ಸರಪಳಿಯನ್ನು ಕಡಿಯಿತು. ಗಾದಿಯ ಮೇಲೆ ಮುಗ್ಗಿಸಿತು. ಮತ್ತೆ ತುಟ್ಟ ನೇಕ್ಕಿತು. ತಲೆಯು ಭಾರವಾಗಿ ಲಾಗ ಯಾಕಿತು. ಮತ್ತು ಕಂಪಿಸುತ್ತು ಎದ್ದಿತು. ತನ್ನ ತಲೆಯು ಸುತ್ತು ತಾನೇ ಪ್ರದಕ್ಷಿಣೆಯನ್ನು ಹಾಕಿತು. ಕಣ್ಣ ಮುಚ್ಚಿತು. ತೆರಿಯಿತು. ಕಾಲುಗಳು ತೊಡಕು ತೊಡಕಾದವು. ಮುಂದಿನ ಅನ್ನದ ತಟ್ಟಿಯನ್ನು ಮೂಸಿತು. ಕಣ್ಣ ಮುಂದೆ ಕತ್ತಲೆಯು ಸುಳಿಯಿತು. ರೀಪ್ಪೇಗಳು ಹೊಲಿದುಕೊಂಡವು. ಜೀವನು ಹೈದರಯಕ್ಕೆ ಓದಿ ಬಂದಿತು. ಅವರುವರಗಳ ಶಕ್ತಿ ರಕ್ತಶರದ ಬಣಿತದಲ್ಲಿ ಕೇಂದ್ರಿಕೃತವಾಯಿತು. ಭೂಮಿಯ ಅಸ್ತಿತ್ವವನ್ನು ಮರೆಯಿತು. ಮನೆಯ ಮಣಾನುಬಂಧನದ ಕೊಳತೆ ಎಳೆಗಳು ಹರಿಯ ಹತ್ತಿದವು. ತಾನು ನಾಯಿ ಎಂಬ ಪ್ರಜ್ಞಾ ಜೀವದಲ್ಲಿ ಅಡಗಿತು. ಶರೀರದ ಆಭಿವಾನ ಮರೆಯಾಯಿತು. ನೇದನೆ ಶಾಂತವಾಯಿತು. ಭೂಮಿತಾಯಿಗೆ ಕೊನೆಗೊಮ್ಮೆ ನಮಸ್ಕರಿಸಿ ಆಡ್ಡಿಯಿತು. ದೇಹದ ಚ್ಯಾತನ್ಯ ಹೊರಟು ಹೊಗುವ ಮುಂದೆ ಒಂದಿನ್ನು ಲಟಪಟಿಸಿತು. ಮೈಯಲ್ಲಿಯ ಉಳಿದ ಕಾವು ಆಕಾಶಕ್ಕೆ ಹಾರಿತು. ಘುಪ್ಪನಗಳಲ್ಲಿ ತುಂಬಿದುಹನೆಯು ವಾಯುದೇವನಲ್ಲಿ ಲೀನವಾಯಿತು. ವಸುಂಧರಿಗೆ ತನ್ನ ಮೈಯ ಮಣಿನ್ನು ಸ್ನೇಹದ್ಯವೆಂದು ಉದ್ದಕಾಲು ಚಾಚಿ, ಗಡ್ಡಿ ತಲೆ ಚಿಲ್ಲಿ ಮರೆವಾಗಿ, ಕಟ್ಟಿಗೆಯ ತುಂಡಾಗಿ ಮಲಗಿತು. ದೇಹವೆಂಬುವದು ಭೂಮಿಯ ಒಂದು ಹಿಡಿಮಣ್ಣ! ಎಂಬ ಅದ್ಭುತ ನೇದಾಂತ ತತ್ವವನ್ನು ಸಾರುವಂತೆ ಪಾರಣಬಿಟ್ಟು. “ವಾಸಾಂಸಿ ಜೀಣಾಂಸಿ” ಎಂಬ ಶ್ರೀಮತ್ ಭಗವಂತನ ದಿವ್ಯವಾದ ಅಮರವಾದ ವಾಣಿಗೆ ಪ್ರತ್ಯೇಕ ಉದಾಹರಣೆ ತಾನೆಂದು ಚಿರಮೌನದಲ್ಲಿ ಮಲಗಿತು.

ರಾಜಣ್ಣನು ಅದರ ಪಾರಣಗತದ ಚಿತ್ರವನ್ನು ಸೋಡಿ ಮರುಗಿದನು. ಅಶ್ವಯರ್ಥವಟ್ಟನು. ಸಾವಂಬುವದು ಇಷ್ಟ ವಿಚಿತ್ರವಾದುದೇ; ಇಷ್ಟ ಅದ್ಭುತವಾದುದೇ ಎಂದು ದಿಗ್ಭೂತಂತನಾದನು.

ಭೀಮನು ಕಟ್ಟಿಗೆಯಿಂದ್ದಿಷ್ಟಿಷ್ಟಿದ್ದನು: ಆ ಕಡೆಗೆ ಉರುಳಿಸಿದನು.

ಈ ಕಡೆಗೆ ಎಳೆದನು. ಕಣ್ಣಿನ ಮೇಲೆ ಚುಚ್ಚಿದನು. ಮೋತ್ತಾಯಿ ಮಿಸು ಕಾಡಲಿಲ್ಲ. ಸತ್ತಿ ತೆಂದು ನಿಂಬಯಿಸಿ “ರಾಜಣ್ಣ, ನಾಯಿಯು ಸತ್ತಿತು” ಎಂದು ಹೇಳೋದ್ದಾರ ತಿಗೆದನು.

“ಅಹುದು.” ರಾಜಣ್ಣ, ಮೇಲ್ಮೆಗೆ ಸುಡಿದನು.

ಅವನಿಗೆ ಸಾವಿನ ಭಯಾನಕ ಚಿತ್ರ ಇನ್ನೂ ಕಾಣುತ್ತಿದ್ದಿತು. ನಾಯಿಯುನ್ನೇ ಕಣ್ಣಿಟ್ಟು ನೋಡುತ್ತಿದ್ದನು.

“ರಾಜಣ್ಣ, ಒಂದು ಮಾತು ಮರೆಯಬಾರದು.” ಹಿಟಲರನು ಸುಡಿದನು.

“ಏನು?” ಎಚ್ಚುತ್ತವನ್ನಂತೆ ಕೇಳಿದನು.

“ನಾಯಿ ಸತ್ತಿತು.”

“ಹು.”

“ಬಿಡುವು ಸಿಕ್ಕಂತಾಯಿತು.”

“ಹು.”

“ಇಂದು ನೀವು ತಂಗಸ್ವನಿಗೆ ಸಮಾಧಾನವನ್ನು ಹೇಳಲೇಬೇಕು.”

“ಏಕೆ?”

“ಆ ಪ್ರಾಣಿಯ ಆವಶ್ಯಾನ ಶಾಂತವಾಗಬೇಕಾದರೆ ನಿಮ್ಮ ನೀರವು ಅವಶ್ಯ. ಚಿನ್ನಯ್ಯನವರಿದ್ದಿದ್ದರೆ ಏನಾಗುತ್ತಿದ್ದಿತೋ ನಾನು ಹೇಳಲಾರೆ. ನೀವು ಬನ್ನಿರಿ. ನಾನು ಅವಳನ್ನು ಕಂಡು ಮಾತಾಡಿರುವೆ.”

“ಅಲ್ಲ, ನಮ್ಮ ತಂದೆಯನ್ನು ತಿರಸ್ಸುರಿಸಿದವಳು! ಅಂಥ ಅಭಿಮಾನಿ! ನನ್ನ ಮಾತನ್ನು ಕೇಳುವಳೇ?”

“ಅಂದಿನ ಅಭಿಮಾನವೆಲ್ಲ ಇಂದು ಸುಖ್ಯ ಸುಣ್ಣಾವಾಗಿದೆ. ಅವಳಿಗೆ ಇನ್ನೂ ಎರಡು ಹೊತ್ತು ಬದುಕಬೇಕೆಂಬ ಆಶೆಯಿದೆ. ನೀವು ಬನ್ನಿರಿ. ನಾನು ಪೂರ್ವ ಸೀರಿಕೆಯನ್ನು ಮಾಡುವೆ.”

“ಆಗಲಿ.”

“ಒಳ್ಳೀದು. ನಾವು ಹೋಗುವೆವು.” ಎಂದು ಎಲ್ಲರೂ ಹೊರಟು ನಿಂತರು.

ರಾಜಣ್ಣನು ಅಪ್ಪಣಿಯನ್ನು ಕೊಟ್ಟಿನು. ಎಲ್ಲರೂ ತಮ್ಮ ಮನಸಿಗೆ ಹೊದರು. ನಾಲ್ಕು ದು ನಿಮಿಷಗಳು ಹೊನದಲ್ಲಿ ಕಳೆದವು. ರಾಜಣ್ಣ ಹೊರಗೇ ಬಂದನು. ತನ್ನ ಕಣ್ಣಲ್ಲಿ ಮೂಡಿನಿಂತೆ ಮೋತ್ತಾನ ಕಳೇಖರವೆ ಚಿತ್ರೆನನ್ನು ಇಲ್ಲಿಸಿಕೊಂಡನು. ಸ್ವಚ್ಛ ಮಾಡಿಕೊಂಡು ತಂಗನ್ನನ ತಂಬುಲದುಕೊಂಡೆ, ಚಿತ್ರೆನನ್ನು ಕೊರೆದುಕೊಂಡು ಅವ ಲ್ಯಾಕ್ ಸೆಹಿತಿದನು.

ಅಹಹ! ಏನು ರೂಪು! ಎಂಥ ಚೆಲುವು! ಎಷ್ಟು ಮೋಹ ಕತ್ತೆ! ಹೆಚ್ಚಿಯಲ್ಲಿ ಇಂಥ ಹೆಣ್ಣು ಸಿಕ್ಕುವುದು ಅವರೂವೆ! ಮೈ ಬಾಳಿ ಗೇರುಹೆಣ್ಣು ಸಂತಿದ್ದರೂ ಹೊಳಪಿದೆ. ತುಂಬಿದ ಕೆನ್ನೆ. ಹರ ಹಾದ ಹಣೆ. ದುಂಡನ್ನ ಮೂಗು. ಮೂಗಿನ ತುದಿಗೆ ಜೋತಾಡುವ ಮೂರು ಮುತ್ತಿನ ಮೂಗುಬಟ್ಟು. ಕಿವಿಯಲ್ಲಿ ಬಂಗಾರದ ಬಟ್ಟಿನ ಬೆಂಡೋಲೆ. ಗುಂಗಿಯ ಹೆಳದಂತೆ ಕಪ್ಪಾದ ಉದ್ದವಾದ ಎಳ ಯಂತಹ ಕೂಡಲು. ಹೊಸ ಕೊಡದಂತಹ ಶುತ್ತಿಗೆ. ಉಬ್ಬೀರಿದ ಎದೆ. ದೇಹವು ನೋಡಲು ಗಡುತ್ತರವಲ್ಲ. ಹಿಡಿಯಲು ಸೀರಲ್ಲ. ನಯಸ್ಸಿಗೆ ತಕ್ಕುಂತೆ ಎತ್ತಿ. ಅಂಥ ಹೆಣ್ಣುನ್ನು ನೋಡುವದು, ಮಾತಾಡುವದು, ಕೂಡುವದು ಪುರುಷನ ಏಳು ಜನ್ಮದ ಭಾಗ್ಯ. ತಂಗವ್ವನನ್ನು ಕಾಣಬೇಕು, ರಕ್ಷಿಸಬೇಕು, ಉಳಿಸಬೇಕು, ಬದುಕಿನ ಬೇಕು; ಅವಳಿಗಾದ ಅವವಾನವನನ್ನು ತೊಡಿದು ರಾಕಬೇಕು. ಹಿಟಲರನು ನೇರವಾದರೆ ಯಾವ ಕೆಲಸ ಇಸಿಂಥ್ಯಾ! ಎಂದು ಮುಂತಾಗಿ ರಾಜಣ್ಣನು ಸ್ವಪ್ನಚಿತ್ರಗಳನ್ನು ಕಣ್ಣ ಮುಂದೆ ಕುಣಿಸಿಕೊಂಡು ಸಂತೆಸಪ್ಪಿಸು.

ಆದರೆ ಅವಳು ಉಡಿಯಲ್ಲಿ ಕಲ್ಲು ಕಟ್ಟಿಕೊಂಡು ಕೆರೆಯು ತಳದಲ್ಲಿ ಆ ರಾತ್ರಿಯೇ ಸೇರಿ, ಸುಖವಾಗಿ ಮಲಗಳಿದ್ದಿಳಿಂದು ರಾಜ್ಯಾಂಶ ನಿಗೇಂತಿಗಳಿ, ಅವನ ಗೆಳೆಯಿರಿಗಾಗಲಿ ಗೊತ್ತಿರಲಿಲ್ಲ. ಗಂಗಾದೇವಿಯು ಆ ಬದವಿಯ ಕಷ್ಟವನನ್ನು ನಿರಾರಜಿಸಿದ್ದಾದೆ, ತನ್ನಲ್ಲಿ ಅಡಗಿಸಿಕೊಳ್ಳಲು ಸ್ಥಳವನ್ನಿಟ್ಟಿದ್ದಳು. ಅವಳಿಂಬ್ಬಿಗೇ ಗೊತ್ತು.

## ೬

ನಾಯಿಯ ಸಂಪನ್ಮೂಲಕ್ಕೆ ಅವ್ಯಾರಾಯರು ಬಹುಜಂಜಿಗಳ ದುಃಖ ಪಟ್ಟಿರು. ಕಲ್ಲು ಚೊಲದಲ್ಲಿ ಹರಿಟ್ಯಾ ಕಟ್ಟಿಸಬೇಕ್ಕಿದ್ದರು. ನಡೆದು ಬಂದರೋ, ಒಂಟಿಬಂದರೋ, ಕುದುರೆಯ ವೇಗಲಂದ ಬಂದರೋ, ಜಕ್ಕೆಡಿಯಂದ ಬಂದರೋ ಎಂಬುದಕ್ಕೇ ಅರಿಯರು. ಮನೆಗೆ ಬಂದುಮೊಂದು ಗೂತ್ತು. ಏಿನನೆಡಲ್ಲಿ ಇಂಥ ದುಃಖ ಸಂತಾಪ ವನ್ನು ಇಮ್ಮು ತೀವ್ರತರವಾಗಿ ಅನುಭವಿಸಿದುದು ಇದೇ ಮೊದಲು. ಈ ಹೆಳ್ಳಿಯಲ್ಲಿ ತಂದೆ ಸತ್ತನೆಯೇಲೆ ಹೊಲ-ಮನೆಯನ್ನು ಮಾಡಹತ್ತಿ, ಗೌಡಕೆಯನ್ನು ಸ್ವೀಕರಿಸಿದೆಂದಿನಿಂದ ಸೋಲು, ದುಃಖ, ಬಿಂತಿಗಳನ್ನು ಬಂದು ದಿನ ಕೊಡ ಅನುಭವಿಸಿರಲಿಲ್ಲ. ಹೊಲಗಳು ವರ್ಷಣಪ್ರತಿ ಬೆಳ್ಳಿಯನ್ನು ಕೊಡುತ್ತಿದ್ದವು. ತೋಟಪಟ್ಟಿಗಳು ಕೈತುಂಬ ಹಣ ವನ್ನು ಒದಗಿಸುತ್ತಿದ್ದವು. ಗೌಡಕೆಯು ಉಂಟಿ ಅಧಿಕಾರ, ಅಧಿಕಾರಿ ಗಳಲ್ಲಿ ಸಾಜನ್ಯವನ್ನು ತಂದುಕೊಡುತ್ತಿದ್ದವು. ತಮ್ಮಲ್ಲಿದ್ದ ವಿಷ್ಯೆ ಹಿರಿತನಕ್ಕೆ ಮನ್ನಣಿಯ ಸ್ವಾನವಾಗಿದ್ದಿತು. ಶತ್ರುಗಳನ್ನು ಬಾಯಿ ಕಟ್ಟಿವ, ಸೀಳಿ ಒಗೆನ ಸಾಧನವಾಗಿದ್ದಿತು. ಅವರ ಬಾಯಿಯ ಶಬ್ದಕ್ಕೆ ಎಂಜಲತನನಿರಲಿಲ್ಲ. ಲೇಖಣಿಯೆ ತುದಿಗೆ ತುಕ್ಕ ಹಿಡಿದಿರಲಿಲ್ಲ. ಮನಿಯ ಕುಡಿಕೆಯು ಬರಿದಾಗಿರಲಿಲ್ಲ. ಈ ಸರ್ವಮಾನ್ಯದಿಂದ ಅಧಿಕಾರಿಗಳೂ ಇವರ ಮಾತನ್ನು ನಡೆಸುತ್ತಿದ್ದರು. ತಲೆಯ

ಮೇಲೆ ಪಗಡಿಯಿಲ್ಲದಿದ್ದರೂ ಹೇಶವಾಯಿಯ ಅಮಲು ಸಾಗಿದ್ದಿತು. ಆದರೆ ಒಂದು ನಾಯಿ, ಯಃಕ್ಷತ್ತಿತ ಒಂದು ವಾರಣೆ ಅವರ ಜೀವನ ದಲ್ಲಿ ಹುಳಿ ಹಿಂಡಿತು. ಈ ಮೋದಲು ಅಡೆಷ್ಟೋ ನಾಯಿಗಳನ್ನು ಸಾಕಿದ್ದರು. ಕೆಲವು ಸತ್ತಿದ್ದವು. ಕೆಲವು ಬಾಡಿಯೋಗಿದ್ದವು. ತಾವಾಗಿ ಕೆಲವನ್ನು ಹೊಲಿಗೇರಿಗೆ ಅಟಿದ್ದರು. ದುಃಖವಟ್ಟಿರಲಿಲ್ಲ. ಹಳಹಳಿಸಿರಲಿಲ್ಲ. ಹಳಹಳಿಯ ನಾಯಿಯು ಸತ್ತು ಮೇಲೆ ಹೊಸದೊಂದು ಮರಿನಾಯಿಯು ಆ ಸ್ಥಳನನ್ನು ಅಲಂಕರಿಸಿ ಬರಿದಾದ ಸ್ಥಾನವನ್ನು ತುಂಬಿ ತೆಗೆಯುತ್ತಿದ್ದಿತು. ಆದರೆ ಮೋತ್ತಾನೆ ಸಾವು ಸಾಮಾನ್ಯ ವೆನಿಸಲಿಲ್ಲ. ಆದು ದೇಸಾಯರ ಕಾಣಿಕೆ, ತಮ್ಮ ಮಾನಮರ್ಮದೆಯ, ಬುದ್ಧಿಯ ಬೆಳವಣಿಗೆಯು, ಪ್ರತೀಕವೆಂದುಕೊಂಡಿದ್ದರು. ಆದರ ಮೇಲೆ ತಮ್ಮ ಸುನೆಯ ಕೀರ್ತಿಯ ಕಳಶವನ್ನು, ಭಾಗ್ಯಶ್ರೀರ್ಯಾಯನ್ನು ಹೇರಿದ್ದರು. ಆದಕ್ಕೆ ಕಾರಣವೇನಿದಿ ತೇಣೇ ತಿಳಿಯದು. ಗೆಳೆಯರು ಕೇಳಿದರೆ, ನನ್ನ ಮನಸ್ಸಾಪ್ತಿ; ಇಷ್ಟೇ ಸುಂದರ್ಯತ್ತಿದ್ದರು. ಈ ಸುರುತ್ತು ರದಿಂದ ಜನರು ಬಾಯಿಕಟ್ಟಿಕೊಂಡು ಸುಮೃದ್ಧಿರುತ್ತಿದ್ದರು. ಆದರೆ ಇಂದು ಮೋತ್ತಾ ಸತ್ತಿತ್ತರು.

ಮನೆಗೆ ಧಾರಿಸಿ ಬಂದರು. ಸತ್ತು ಮಲಗಿದ, ಕೊಳೆತು ನಾರುವ ನಾಯಿಗಳನ್ನು ಕಂಡರು. ದುಃಖವು ಉಕ್ಕೆ ಬಂದಿತು. ಕಣ್ಣಂಚಿನಿಂದ ಹಸಿಗೆಲು ಉದುರಿದವು. ದೂರ ಸಿಂತು ಪಲ್ಲಿಯಿಂದ ಕಣ್ಣಿರಸಿಕೊಂಡರು. ರೈಕು ಹೋತ್ತು ಸಿಲ್ಲದೆ ಹೊರಗೆ ಬಂದರು. ಪಲ್ಲಿಯನ್ನು ಮುಖಕ್ಕೆ ರಾಕಿಕೊಂಡು ಬಿಕ್ಕೆಹತ್ತಿದರು. ಸೆರೆದವರು ಅಸೇಕ ಬಗೆಯಿಂದ ಸಂಘಾಧಾನ ಹೇಳಿದರು. ಕೆಲವರು ಸುಗಿಬಂದ ಸಗೆಯನ್ನು ಬಿಗಿದ ಹೆಲ್ಲಿಗಳಲ್ಲಿ ಬಂಧಿಸಿದರು. ಕೊನೆಗೆ ಕಣ್ಣಿರಸಿ ಕೊಂಡು ಸಂಘಾಧಾನವನ್ನು ಹೊಂದಿ ರಾಜಣಾನನ್ನು ಕರೆದರು. ಮಗನು ಬಳಗೆ ಬಂದು ತಂಡೆಯ ಮುಖವನ್ನು ನೋಡಿದನು.

“ಹೋಗು ಮನೆಯ ಮುಂಬಿನ ಕೈದೊಳಿದಲ್ಲಿ ಒಂದು ತೆಗ್ಗು ತೆಗೆಯಲು ಆಳಿಗೆ ಹೇಳು.” ಎಂದು ಆಜ್ಞಾ ಸಿಗಿದರು.

ರಾಜಣ್ಣನು ಹಾಗೆಯೇ ನಿಂತನು.

“ವಕೆ ನಿಂತೆ ? ಹೋಗು ರಾಜಣ್ಣ.”

“ಅಲ್ಲ. ಅದು ನಮ್ಮ ಮನೆಯ ನಾಯಿ. ಸುಟ್ಟಿರೆ ಒಳ್ಳೆಯ ದಲ್ಲವೇ ?” ಎಂದು ಬುದ್ಧಿಯನ್ನು ಖಚುವಾಡಿ ಕೇಳಿದನು.

“ಅದೇಕೆ ರಾಜಣ್ಣ ?”

“ನಾವು ಬ್ರಾಹ್ಮಣರು. ಹುಗಿಯಬಾರದು. ಸುಡಬೇಕು.”

ಅಪ್ಪಾರಾಯರು ದುಃಖದಲ್ಲಿದ್ದರೂ ನಿರ್ಸೇಯಲ್ಲಿ ಸಣ್ಣ ನಗೆಯನ್ನು ತಂಡು—“ಹಾಗೂ ಮಾಡಬಹುದು. ಆದರೆ ಹುಗಿಸುವದೇ ಒಳ್ಳೆಯದು. ಆಳುಗಳಿಗೆ ಹೇಳಿ ತೆಗೆಯಿಸು.” ಎಂದರು.

ರಾಜಣ್ಣನು—“ಆಗಲ್.” ಎಂದು ಹೋದನು.

ಅಪ್ಪಾರಾಯರ ಮನಸಿಗೆ ಕೇವಲ ದಫನದಿಂದ ಶಾಂತವಾಗುವಂತಿರಲ್ಲಿ. ಅವರ ಆಂತರಿಕ ಮನಕು ಬೀರೆಂದನ್ನು ಚಿಂತಿಸುತ್ತಿದ್ದು—

ಕೈದೋಟದಲ್ಲಿ ಆದನ್ನು ಹುಗಿಸೇಕು. ಆದರ ನೇರೆಲ್ಲಿ ಒಂದು ಸುಂದರವಾದ ಸರ್ಕಾರಿಮನನ್ನು ಕಟ್ಟಿಬೇಕು. ಸವಾರಿಗೆ ತಾಬಾದಿಯು ಕಂಡುಗಳನ್ನು ಉಪಯೋಗಿಸಬೇಕು. ಕಲ್ಪನ್ಯಗಳಿಗೆ ಹೂಳಿಸು ಯಾಕಿಸಬೇಕು. ಮೇಲೆ ಒಂದು ದುಂಡನ್ನು ಬಾಹಿಯನ್ನು ರಚಿಸಿ ಆದರಲ್ಲಿ ರಕ್ತಗುಳಾಬಿಯ ಟೊಂಗೆಯನ್ನು ಸೆಡಬೇಕು. ನಾಲ್ಕು ಮೂಲೆಗಳಲ್ಲಿ ನಾಲ್ಕು ದುಂಡನ್ನು ಕಟ್ಟಿಯನ್ನು ಕಟ್ಟಿಸಿ ದುಂಡುವುಲ್ಲಿಗೆಯೇ ಕಂಟಿಯನ್ನು ಹೆಚ್ಚಿಬೇಕು. ಒಂದು ಮಂಟಪವನ್ನು ಕಟ್ಟಿ, ಆದರ ಮೇಲೆ ಬಳ್ಳಿಯನ್ನು ಹಾಕಿಸಬೇಕು. ಟೊಂಗೆಯನ್ನು ದಿನ ಆ ಮೂಲೆಗೆಯ ಹೂಗಳು ಸಮಾಧಿಯ ಮೂಲೆ ಬೀಳಿಸೇಕು. ಒಂದಿನ್ನು ಆಂತರದ ಮೇಲೆ ತುಳಿಸಿಯ ತೋಟವನ್ನು ಹೆಚ್ಚಿ ನಿತ್ಯ ನೀರು ಹನಿಸುವ ಸ್ವಾಸ್ಥ್ಯಯನ್ನು ಮಾಡಬೇಕು. ಅದಕ್ಕಾಗಿ ಒಂದು ಹೊಲವನ್ನು ನಿರ್ಸೇಳು ತೆಗೆದಿಟ್ಟಿರೂ ಸರಿ. ಅಂದರೆ ನೋತ್ವಾನ ಆತ್ಮಕ್ಕೆ ಶಾಂತಿ. ನನ್ನ ಜೀವಕ್ಕೆ ಸಮಾಧಾನ ಎಂದು ಎಣಿಕೆ ಯಾಕಿದರು.

ಇದು ಕಾರ್ಯರೂಪಕ್ಕೆ ಬರುವದು ತಡವಾಗಲಿಲ್ಲ.

ನಾಯಿಯನ್ನು ತೆಗ್ಗಿಸಲ್ಪಿ ಇರಿಸಿ ಮೂರು ಬೋಗಸೆ ಮಣ್ಣ  
ಚೆಲ್ಲಿದರು. ಇದು ಹಸಿ ಕಟ್ಟಿರು ಉದುರಿಸಿದರು. ಕೈತೊಳೆದು  
ಕೊಂಡು ಸ್ವಾನವಾಡಿ ಉಪ್ಪಾರನನ್ನು ಕರೆಸಿದರು. ಎಲ್ಲವನ್ನೂ  
ಹೇಳಿದರು. ಅಳತೆಯನ್ನು ಮಾಡಿಕೊಟ್ಟಿರು. ಸಂಚು ಹಣವನ್ನೂ  
ಕೊಟ್ಟಿರು. ಅವನು ಎಲೆ ತಿಂದು ಮನೆಗೆ ಹೋದನು.

ರಾಯರು ಅಂದು ಬರೇ ನೀರು ಕುಡಿದರು. ಉಂಟ ಮಾಡಲಿಲ್ಲ.

ರಾಯರ ಮನೆಯ ಮುಂದೆ ಶಾಬಾದಿಯ ಸುಂದರವಾದ ಕಲ್ಲುಗಳು, ಚುಜ್ಜಿಗೆಹೆಚ್ಚುದ ಸುಣ್ಣನ್ನು ಉಸುಕು, ಯಾದೆನಾಡದ ಸುಣ್ಣನ್ನು ಹರಳುಗಳು ನೋತ್ತಾನ ಸ್ತಾರಕೆಕ್ಕಾಗಿ ಬಂದ ಸಂತಸದ ಸುದ್ದಿಯನ್ನು ತಿಳಿಸುವಂತೆ ನೇಲಕ್ಕೆ ಹೊಂದಿ ನಿಂತುಕೊಂಡವು. ಒಂದು ಮಗ್ಗಲಿಗೆ ಪದ್ಮಾಸನಪನ್ನು ಹಾಕಿ ಕುಳಿತ ಸುಣ್ಣದಭಟ್ಟೆಯು ಹೊಟ್ಟೆಯಲ್ಲಿ ಹರಳುಗಳನ್ನು ತುಂಬಿಕೊಂಡು ಹೊತ್ತಿದ ಜರರಾಗ್ನಿಯಿಂದ ಹರಳುಗಳನ್ನು ಹೊವಾಗಿ ರೂಪಾಂತರಿಸುತ್ತ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಈ ಸುದ್ದಿಯನ್ನು ಡಂಗುರ ಹೊಯಿದು ಸಾರುವಂತೆ ಹೊಗೆಯ ಕೈಗಳನ್ನು ಮೇಲೆ ಮೇಲೆ ಎತ್ತಿ ಮುಂದೆ ಮುಂದೆ ಸಾಗಿದ್ದಿತು. ಉಪ್ಪಾರಟ್ಟಿಯ ಉಪ್ಪಾರರು ಚಾಣಗಳನ್ನು ಕುಲುಮೇಗಳಲ್ಲಿ ಕಾಯ ಹಾಕಿದ್ದರು. ಗಚ್ಚಿನವರು ಗಾಣದಲ್ಲಿ ಉಸುಕು ಸುಣ್ಣ ಬೆರಸಿ ಎತ್ತು ಗಳನ್ನು ಹೊಡಿದ್ದರು. ನೇಲವನ್ನು ಅಳಿದದ್ದಾಗಿಯಿತು. ಬೂದಿಯಿಂದ ಗರೆ ಹಾಕಿದ್ದಾಗಿಯಿತು. ಘೂಜೆಯಾಯಿತು. ಕಾಯಿ ಒಡೆದು ಕಪ್ಪುರ ಹಚ್ಚಿದಾಗಿಯಿತು. ಚುರಮರಿ ತಿಂದರು. ನೇಲವನ್ನು ಗಟ್ಟಿಮಾಡುವ, ತೆಗ್ಗ ತೆವರುಗಳನ್ನು ಸರಿಪಡಿಸುವ ಕೆಲಸ ಭರದಿಂದ ಸಾಗಿತು. ಅಪ್ಪಾರಾಯರ ಒಂದು ಕಣ್ಣಲ್ಲಿ ಹನಿ, ಇನ್ನೊಂದು ಕಣ್ಣಲ್ಲಿ ಸಂತಸ. ಒಂದು ಕೆಸ್ತೆಯ ಮೇಲೆ ಚಿಂತೆಯ ಗರೆ, ಇನ್ನೊಂದರ ಮೇಲೆ

ಸಂತೋಷದ ಉಬ್ಬ. ಒಂದು ತುಟಿ ಸಪ್ಪಗೆ, ಇನ್ನೊಂದರ ಮೇಲೆ ಅನಂದಾತೀರೇಕದ ಕೆಂಪು ಭಾಯಿ. ಒಮ್ಮೆ ಬಾಯಿಂದ ಹೆ! ಇನ್ನೊಮ್ಮೆ ಹೂ! ಸಾಗಲಿ! ಎಂಬ ಉಭಯ ಭಾವನೆಗಳಿಂದ ಮನಸನ್ನ ಹೆರಿಬಿಟ್ಟು ಕೆಲಸವನ್ನು ಒತ್ತರಿಸುತ್ತಿದ್ದರು.

ಮನೆಯಲ್ಲಿಯ ಮನುತ್ಯವರ ನೋಡಲಿನ ಸಾವಿನಿಂದ ಎಲ್ಲರ ಜೀವನದಲ್ಲಿ ಇಂಥ ತಳಮಳವು ಹುಟ್ಟಿವದೇ? ಎಂದು ಕೇಳಿಕೊಳ್ಳುವರು. ಆಗ ಸ್ನೇಹದ ಸೆಲೆಯು, ಪ್ರೀತಿಯ ನೆರೆಯು ಉಕ್ಕನದು. ಕರ್ತವ್ಯದ ರುಕ್ಷವಾದ ಗಾಳಿಯು ಬೀಸಲು ಕಾರ್ಯಕ್ರೆ ಮತ್ತೆ ಇಳಿಯುವರು, ಎಂದೂ ಅಥ ಮಾಡುವರು. ಕೆಲಸದವರು ಕೆಲಸವನ್ನು ಸಾಗಿಸಿದ್ದರು. ಕಲ್ಲಿನ ಕಟಕಟಿ ಸಪ್ಪಳ, ಗಾಣದ ಸುರುಸುರುನಾದ, ಭಟ್ಟಿಯ ಚಟ್ಟಪಟಿ ಧ್ವನಿ ನಡೆದಿದ್ದ ತು. ರಾಯರು ದವಡೆಯಲ್ಲಿ ತಂಬಾಕಿನ ನುಡ್ಡಿಯನ್ನು ಹಿಡಿದು ತುಟಿಗಳನ್ನು ಹೊಲಿದು ಕೊಂಡು ಸರೀಕ್ಕೆಹುಟ್ಟು ನಡೆಸಿದ್ದರು. ಒಬ್ಬ ಹಳೆಬನು ಬಂದು ರಾಪುರಾನು ಸಾಧಿದನು.

“ಏನ್ನೋ! ” ಎಂದು ಸುಡಿದರು.

“ಕೆರೆಯಲ್ಲಿ ಒಂದೆ ದೇಣ....”

“ದೇಣ!”

“ಅದುದು. ದೆಂಗಸಿನದು.”

“ಯಾರದೇನ್ನೇ?”

“ದೆಂಗಸಿನದು ತೀಳಿಯದು. ನುಱಿಸು ನೀರಲ್ಲಿ ಸುಖಗಾದೆ. ಅದಕ್ಕೆ ಬಂದಿರುಸೇ.” ಎಂದು ಸಾತು ನುಗಿಸಿದನು.

“ಬಂದೆ ನಡೆ. ಕರೆಯು ದಂಡೆಯ ಮೇಲೆ ಸೀನಿರು.” ಎಂದು ಆಜ್ಞಾ ಸಿಸಿ ಕಳಿಸಿದರು.

“ಗೌಡರು ವಿಚಾರದಲ್ಲಿ ಮುಗ್ಗುರಾದರು. ಯಾರದಾಗಿರಬೇಕು? ತೀಳಿಯಲ್ಲಿ. ಹಳ್ಳಿಯಲ್ಲಿ ಇಂಥ ದೆಂಗಸರ ಸಾವು ಅಧಿಕವಾಗಿದ್ದುತ್ತು. ಗಂಡ-ಹಂಡರ ಬಡಿದಾಟವಿಂದ ವರುಷಕ್ಕೆ ಪ್ರಜೆಂಟ್ ಹೆಣಗಳು

ಕೆರೆಯಲ್ಲಿ ತೇಲುತ್ತಿದ್ದವು. ಸುಗ್ರಿಯಕಾಲಕ್ಕೆ, ಮಾನೋಮಿ, ದೀವ  
ಳಗೆ, ಹೋಳಿ ಹೆಚ್ಚು ಮೆ, ಓಕಳಿಯ ಸುಮಾರಿಗೆ ಗಂಡಸರ ಕೊಲೆಯಾ  
ನಡೆಯುತ್ತಿದ್ದಿತು. ಬಡತನದ ಕಾಟಕ್ಕೆ ಮನೆಯ ತೊಲೆಗೆ, ಉರ  
ಹೊರಿನ ಗಿಡಕ್ಕೆ ಗಂಡಸರ, ಹೆಂಗಸರ, ತರುಣರ ಹೊಗಳಾ  
ತೂಗಾಡುತ್ತಿದ್ದವು. ಅಲ್ಲದೆ ಬಣಬಿಗಳನ್ನು ಸುಡುವದು, ಬೆಳಿಗಳಿಗೆ  
ಉರಿ ಹಚುವದು, ಹಗೆವುಗಳಿಗೆ ನಿರು ಬಿಡುವದು, ಮನೆಗಳನ್ನು  
ಒಡೆಯುವದು ಸಾಮಾನ್ಯವಾಗಿದ್ದವು. ಮೂಗು, ಕಿನಿ, ಕ್ಕೆ ಕಾಲು  
ಗಳ ಬೆರಳುಗಳನ್ನು ಕತ್ತಲಿಸುವದು ಹೆಂಗಸರು ತಲೆಯೊಳಗಿನ ಹೇನು  
ಗಳನ್ನು ಒರೆದಂತೆ ಅಲಕ್ಕಿತ ಸಂಗತಿಗಳಾಗಿದ್ದವು. ಇವು ಸಮಾಜ  
ಘಾತಕ ವಿದ್ಯೋಹದ ಕಾರ್ಯಗಳೇನೋ ನಿಜ. ಆದರೆ ಅಪ್ಪಾ  
ರಾಯಿರಿಗೆ ಇವೆಲ್ಲ ಕುಟುಂಬ ರಕ್ಷಣೆಯ ಮಾರ್ಗಗಳಾಗಿದ್ದವು. ಈ  
ಅನಾರ್ಥಿಗಳು ಅಭಾಧಿತವಾಗಿ ಸಾಗಲೆಂದು ಅವರ ಇತ್ತೀರು ಇರ  
ಲಿಲ್ಲ. ಬಂದ ಪ್ರಸಂಗನನ್ನು ವ್ಯಘಾವಾಗಿ ಬಿಡುತ್ತಿರಲಿಲ್ಲ. ಅಧಿ  
ಕಾರಿಗಳೂ ಈ ತತ್ವವನನ್ನು ಅನುವೋದಿಸುತ್ತಿದ್ದರು. ಹೆಂಗಸು  
ಸತ್ತುದು ದುಃಖದ ಮಾತ್ರ. ಅದನ್ನು ಒಪ್ಪುತ್ತಿದ್ದರು. ಆದರೂ  
ಅದನ್ನು ಸುಧಾರಿಸಿಕೊಂಡು ಹೋಗುವಲ್ಲಿ ಅವರ ಬುದ್ಧಿ ಚಕ್ರದ  
ಆನ್ಯೇಕ ಹೆಲ್ಲಾಗಳು ಮೊಂಡನಾಗಬೇಕಾಗುತ್ತಿದ್ದವು. ಆ ವೇಗಂಡ  
ಹೆಲ್ಲಾಗಳನ್ನು ಮನೆದುಕೊಂಡು ನುಂಬಿನ ನೀಟಿಗೆ ಹೋಗುತ್ತಿದ್ದರು.  
ಚುಚ್ಚಿಯನ್ನು ಬಿಡ್ಡಿದರು. ಬಿಳಿಯ ಶದಕೆಯನ್ನು ಕಾಗದದಂತೆ  
ಕತ್ತಲಿಸಿದರು. ಕೆಂಗರೆಯ ಎಶಿಗಳನ್ನು ತೆಗೆದು ಸುಣ್ಣ ಕೆದರಿ  
ತೀಡಿದರು. ಬಾಯಲ್ಲಿ ರಾಕಿಕೊಂಡು ಮೇಲುಕಾಡಿಸ ಹತ್ತಿದರು.  
ಕಾಚು ಒವುಟಿಕೊಂಡು ಬಾಯಿಗೆ ಒಗಿದರು. ಏಕರಸವಾಗಿ ರಕ್ತದ  
ಪಾಕಾಗಲು ಒಂದು ಗುಟುಕು ಸಿಚಕ್ಕುಂದು ಉಗಾಳಿದರು. ಚಿನ್ಮಟಿ  
ತಂಬಾಕು ತೆಗೆದು ಎಡಗ್ಗೆ ಅಂಗ್ರೇಯಲ್ಲಿ ಇಟ್ಟು ಮೆದಿ ಪ್ರದಿ ನಾಡಿ  
ದರು. ಪಟ್ಟಿಂದು ನಾಲ್ಕು ಬೆರಳುಗಳಿಂದ ಬಡಿದರು. ಅಂಗ್ರೇ ತಳ  
ದಲ್ಲಿ ಏಕೇಕ್ಕುತ್ತವಾಗುವಂತೆ ಸುತ್ತಲಿನ ಏರುಗ್ಗೆ ತಳವನನ್ನು ತಜ್ಞನಿ

ಯಿಂದ ಹೊಡಿದರು. ಬಾಯಿಗೆ ಹಾಕಿಕೊಂಡರು. ದವಡಿಯಲ್ಲಿ ನಾಲಗೆಯಿಂದ ಸರಿಸಿ ಹಿಡಿದರು. ಕೈ ತಳವನ್ನು ಉದಿ ಹತ್ತಿದ ತಂಬಾಕಿನ ಸಣ್ಣ ಕುಡಿಯನ್ನು ಹಾರಿಸಿದರು. ಶಂಬಾಕಿನ ಅಪ್ಪತದ ರುಚಿಯು ನಾಲಗೆಗೆ ಇಳಿಯ ಹತ್ತಿತು. ನಾಲಗೆಯ ಜ್ಞಾನತಂತುಗಳು ರಸಮಾಧುಯುವನ್ನು ತಲೆಗೆ ತಿಳಿಸಿದವು. ತಲೆಯು ಹೊಧುಯುವನ್ನು ಸವಿದು ಶಾಂತವಾಯಿತು. ಕೂಡಿದ ರಸವನ್ನು ಉಗುಳಿ “ನ ಹಳಬರೆಲ್ಲಿ ?” ಎಂದರು.

ಒಬ್ಬನು ಬಂದು ಸಿಂತನೆ.

“ಹೋಗು, ಮೇಲೂಮನೆಯು ಸಿದರಾಯಿ, ಕೆಳಮನೆಯು ಮುಕುಂದಪ್ಪ, ಸಾವುಕಾರ ಸಿದ್ದಪ್ಪು, ಒಂಟಿಯ ಮಲ್ಲಿಪ್ಪ, ಬರಿಗಾಲಿ ಭೂಪಾಲ ಇವರನ್ನು ಕರೆದುಕೊಂಡು ಬಾ, ನಾನು ಆ ಕಡೆಗೆ ಹೋಗಿ ರುವೆ. ಹೋಗು.” ಎಂದು ಆಜ್ಞಾ ಪಿಸಿದರು.

ದೆಳಬನು ಹೋದನು. ರಾಯರು ಕೆರೆಯು ದಂಡೆಯ ಹಾದಿಯನ್ನು ಬಿಡಿದರು. ದಾರಿಯಲ್ಲಿ ಎಲ್ಲ ಪಿರಿಯರು ಕೂಡಿದರು. ಸತ್ತುವಳ ಸುದ್ದಿಯನ್ನೇ ಮಾತಾಡುತ್ತ ಕೆರೆಗೆ ಬಂದರು. ಕೆಲಸನಿಲ್ಲದ ಜನ ಹಿಂಡುಗಟ್ಟಕೊಂಡು ಬಂದಿದ್ದಿತು. ಗೌಡರು, ಉರ ಹಿರಿಯರು ಬರಲು ಸ್ಥಳ ಮಾಡಿಕೊಟ್ಟಿತು. ರಾಯರು ದಂಡೆಯು ಮೇಲಿನ ಒಂದು ಗಿಡದ ನೇಳಲಲ್ಲಿ ವಿರಮಿಸಿದರು. ಪಂಚರೂ ಕುಳಿತರು. ಉಳಿದವರು ಇವರನ್ನು ಬಳಸಿ ನಿಂತರು. ಕೆರೆಯ ಪೃಷ್ಟಾಭಾಗ ನಿಚ್ಚಳವಾಗಿ ತಾಣುತ್ತಿದ್ದಿತು. ಸತ್ತುವಳೂ ನೀರ ಮೇಲೆ ತೇಲು ತ್ತಿದ್ದಳು.

ಸತ್ತುವಳು ತಂಗನ್ನೆಂದು ನೂರಾರು ತರ್ಕಮಾಡಿ ಸಿದ್ಧಾಂತಕ್ಕೆ ಬಂದ ಕೆಲವು ಜನರು ಗೌಡರಿಗೆ ನಿವೇದಿಸಿದರು.

“ಸಾಯಲಿಕ್ಕೆ ಏನಾಗಿದ್ದಿತು ಆ ಚೆಲುವೆಗೆ ?” ರಾಯರೆಂದರು. ಜನರು ಮಾತಾಡಲಿಲ್ಲ.

ಹೆಡ್ ಕ್ವಾರ್ಟ್ ರದಿಂದ ಪ್ರೋಲೀಸ ಅಧಿಕಾರಿಯು ಬರಲು ಒಂದಿನ್ನು

ತಡವಾಯಿತು. ಆವರೆಗೆ ರಾಯರ ಚಂಚಿ ಬರಿದಾಯಿತು. ಹೆಳಬ ನನ್ನ ಮನಿಗೆ ಕಳಿಸಿ ಮತ್ತೆ ತುಂಬಿಸಿ ತರಿಸಿದರು. ಆಗಲೆ ಪೋಲೀಸೆ ಅಧಿಕಾರಿಯು ಬಂದನು. ಎಲ್ಲರೂ ಕೂಡಿ ಹೆಣವನ್ನು ತೆಗೆಯಲು ಆಜ್ಞಾ ಸಿದರು. ಹೊಲೆಯರು ನೀರಲ್ಲಿ ಇಳಿದು ಹೆಣವನ್ನು ಜಗ್ಗಿದರು. ಹೆಣವು ತಿರ ದಂಡಿಗೆ ಬಂದಿತು. ಇನ್ನು ಆದನ್ನು ಎತ್ತಿ ಮೇಲೆ ತೆಗೆಯಬೇಕು. ಒಬ್ಬನು ಕಾಲ ಕಡೆಗೆ ಕೈ ಹಾಕಿದನು. ಇನ್ನೊಂದು ಬ್ಬನು ತಲೆಯ ಕಡೆಗೆ ಕೈ ಹಾಕಿದನು. ಒಂದಿಪ್ಪು ಮೇಲೆತ್ತಿದರು. ಹೆಣದ ಇಳಿಬಿದ್ದ ಕೈಯಿಂದ ಒಂದು ವಸ್ತುವು ಜಾರಿ ನೀರಲ್ಲಿ ಬಿದ್ದ ಮುಳುಗಿತು. ಹೆಣ್ಣು ಹೆಣವು ಮುಂದೆ ಬಂದಿತು. ಜಾರಿ ಮುಳುಗಿದ ವಸ್ತು ಮೇಲೆದ್ದಿತು. ಒಬ್ಬ ಹೊಲೆಯನ ಕೈಗೆ ತಾಕಿತು. ಹೌಹಾರಿ ಹಿಂದೆ ಸರಿದನು. ಏನೆಂದು ನೋಡಿದನು. ಕೊಳಿತ ಚೀಲದ ಒಂದು ಭಾಗದಿಂದ ಕೊಳಿತು ನಾರುವ ನಾಯಿಯ ಮುಖವು ಕಂಡಿತು.

“ಅವ್ವಾ ಇವರೇ, ಒಂದು ನಾಯಿ ಇದೆ.” ಎಂದು ಕೂಗಿದನು.

“ನಾಯಿ!” ರಾಯರು ಪ್ರಶ್ನಿಸಿದರು.

“ಹೌದು.”

“ಆದನ್ನೂ ತೆಗೆಯಿರಿ.”

ಎರಡೂ ಹೆಣಗಳು ಮೇಲೆ ಬಂದವು. ಒಂದು ತಂಗವ್ವನ ಹೆಣ. ಇನ್ನೊಂದು ಚಿನ್ನಯ್ಯನ ಪ್ರೀತಿಯ ಕರಿಯ ನಾಯಿಯ ಹೆಣ. ಒಂದು ತಾಜಾ ಇದ್ದಿತು. ಇನ್ನೊಂದು ಕೊಳಿತು ವಿಕೃತ ವಾಗಿದ್ದಿತು.

ಪಂಚನಾಮೆಯ ಕೆಲಸ ಇರಂಭವಾಗಲು ನಾಯಿಯ ಸಾವು ಎಳ್ಳಷ್ಟೂ ಉಪಯೋಗಕ್ಕೆ ಬರಲಿಲ್ಲ. ಅದರ ಹೆಸರನ್ನು ಪಂಚ ನಾಮೆಯಲ್ಲಿಯೂ ಸೇರಿಸಲಿಲ್ಲ. ತಂಗವ್ವನ ಸಾಮೇ ಮುಖ್ಯ ಸಂಗತಿ ಯಾಗಿ ನಿಂತಿತು. ಜನರ ನೂರು ತಕ್ರ, ಸಾವಿರ ಹೇಳಿಕೆ, ಅಷ್ಟೇ ಉದ್ದೇ ಸಿರುಪಯೋಗಿಯಾಗಿ—ಗೊಡರು ಮತ್ತು ಆ ಪಂಚರು ಹೇಳಿದ

ಒಂದೆರಡು ಮಾತುಗಳು ಮುಕ್ತಾಯಕ್ಕೆ ಕಾರಣವಾದವು—

ತಂಗವೈ ವಿಧವೇ. ಗಂಡ ಸತ್ಯ ಇಲ ವರುವಗಳಾಗಿರಬೇಕು. ಅಂದಿಸಿಂದ ವ್ಯಭಿಚಾರ ಮಾಡುತ್ತಿರುವಳು. ಈವರೆಗೆ ಹೇಗೋ ಮುಕ್ತಿಕೊಂಡು ಬಂದಳು. ಈಗ ಇವಳು ಗಭ್ರವತಿ. ಉಃ ತಿಂಗಳು ಆಗಿರಬೇಕು. ನಮಗೆ ತಿಳಿದು ಬಂದಿತು. ಕರೆಸಿ ಕೇಳಿದ್ದೆವು. ಒಪ್ಪಿದಳು. ರಕ್ಷಿಸುವೆನೆಂದು ವಚನವಿತ್ತಳು. ಇದು ಈ ಪಂಚರಿಗೆಲ್ಲ ಗೊತ್ತು. ತನ್ನ ಆಟ ಬೈಲಿಗೆ ಬಂದಿತೆಂದು ಕೆರೆಗೆ ಹಾರಿ ಪ್ರಾಣ ಕೊಟ್ಟಿರುವಳು ಎಂದು ಗೌಡರು ಸಂಕ್ಷೇಪವಾಗಿ ಪೋಲೀಸ ಅಧಿಕಾರಿಗೆ ತೋಸಿದರು.

ಇದು ಸತ್ಯವೆಂದು ಪಂಚರು ಒಪ್ಪಿದರು.

ಪೋಲೀಸ ಅಧಿಕಾರಿಗೆ ಹೆಚ್ಚಿನ ಕಿತ್ತಾಪತಿಯು ಅನವಶ್ಯ ಪೆನ್ನಿತು. ವಾಗೆಯೇ ಬರೆದುಕೊಳ್ಳುಹತ್ತಿದನು. ಅಪ್ಪಾರಾಯರು ತಮ್ಮ ಮಾತು ಪೋಲೀಸ ಅಧಿಕಾರಿಯ ಮನಸಿಗೆ ನಾಟುವಂತೆ ‘ನಮ್ಮ ಹೆಣ್ಣಿಯ ನೂರಾರು ತರುಂಬರ ಕೈಯಲ್ಲಿ ಪರಬೀಯನ್ನು ಕೊಟ್ಟಿ ಹತ್ತಿಪ್ಪತ್ತು ಗರತಿಯರ ಸಂಸಾರದಲ್ಲಿ ಮಣ್ಣಹೊಯಿದು, ಉರಬ ಬಸವಿಯಾಗಿ ಹೆರೆದು ಇಂದು ಅಭಿಮಾನಧನರಂತೆ ಸತ್ತಿರುವಳು. ರಾಂಸರೆ, ಉರಳ್ಲಿ ಇವಳ ಕುಣಿತವೇನು; ಬಯಾರವೇನು! ಬಿಡಗೇನು! ಒನ್ನಾಣವೇನು! ಸಿನೇಮಾ ನಟಿಯರು ಈಕೆಯ ಮುಂದೆ ಮೂಗು ತಿಕ್ಕಿದರು. ಉಟ್ಟಿದ್ದನ್ನು ಉಡುತ್ತಿರಲ್ಲ. ತೊಟ್ಟಿದ್ದನ್ನು ತೊಡುತ್ತಿರಲ್ಲ. ಕಣ್ಣಾಲ್ಲಿ ಮೂಡಿದವನನ್ನು ಕಾಲಲ್ಲಿ ತುಳಿಂಧಳು. ಕರೆದವನನ್ನು ಟೀಮಾರಿ ಮಾಡಿವಳು. ಹಾಡಿ ಹರಸಿದವ ನನ್ನು ಓಡಿಸಿದಳು. ಒಂದು ರೂಪದಿಂದ, ಒಂದು ಬಯಾರದಿಂದ, ಒಂದು ಬಡಿವಾರದಿಂದ ಎಷ್ಟೊಂದು ಗಂಡುಗಳನ್ನು ಆಳಿದಳು! ಗುದ್ದಲೀಯಿಂದ ಬದುಕುವನ ಗುದ್ದಲಿಯನ್ನು ಮಾರಿಕೊಂಡ, ಕೊಡಲಿಯಿಂದ ಬಾಳಿದನ ಕೊಡಲಿಯನ್ನು ಅಡವಿಟ್ಟಿ; ನೇಗಿಲದಿಂದ ಜೀವಿಸಿದವ ನೇಗಿಲನ್ನು ಕಳೆದುಕೊಂಡ. ಕ್ಲೋನೆಗೆ ಪ್ರಾಣವನನ್ನು

ಕಳೆದುಕೊಂಡರು. ನಮ್ಮೀರ ವಿಷ ಹೋರಿಯಿತು.” ಎಂದು ಬಾಯಿ ತುಂಬ ಆಕೆಯನ್ನು ಹೇಳಿದರು.

ಬರೆಯುವದಾದ ಮೇಲೆ ಅಧಿಕಾರಿಯು ಆಕೆಯ ಕೈಕಾಲು ಸೊಂಡಿದ. ಅಲ್ಲಿಲ್ಲ ಪರಿಸ್ಥಿತಿ. ಆದರೆ ಬಡಿದು ಕೊಂಡುದಾಗಲ್, ಕತ್ತು ಹಿಸುಕಿ ಚಲ್ಲಿದುದಾಗಲಿ ಅವನವನಟ್ಟಿಗೆ ಕಂಡು ಬರಲಿಲ್ಲ. ಅಲ್ಲದೆ ಆಕೆಯ ಉಗುರಿನ ಕಣ್ಣಲ್ಲಿ ನೀಲವನ್ನು ಕೆದರಿದ ಗುರುತು, ಕೈತ್ತಿದ, ಬೆರಳು ತರಿದ ಸಣ್ಣ ಗಾಯಗಳು ಕಂಡವು. ಇದು ಆತ್ಮಹತ್ಯವೆಂದು ನಿರ್ಧರಿಸಿದನು. ‘ವ್ಯಭಿಚಾರವು ಬೈಲಿಗೆ ಬಂದುದಕ್ಕೆ ಸತ್ತಿರುವಳು.’ ಎಂದು ಬರಿದು ಮುಗಿಸಿದನು. ಆದರೆ ಅಂದು ರಾಯರ ಬಾಯಿ ತುಂಬಲಿಲ್ಲ. ಕೈಚೆಚೆ ಗಾಗಲಿಲ್ಲ. ಕೆರಿಯ ತಣ್ಣೀರಲ್ಲಿ ಕೈತೊಳೆದು ಕೊಂಡು ಬಂದರು.

ಅಧಿಕಾರಿಯು ಮೇಲೆದ್ದನು. ಗೌಡರೂ ಪಂಚರೂ ಎದ್ದರು.

“ಸಿದರಾಯಿಯವರೇ, ಅವಳ ಆಂತ್ಯ ವಿಧಿ?” ಗೌಡರು ಕೇಳಿದರು.

“ಯಾರು ಮಾಡಬೇಕು?” ತಿರುಗಿ ಪ್ರಶ್ನಿಸಿದರು.

“ಅವರ ಬಳಗದವರಿರುವರಲ್ಲ.”

“ಇರುವರು.”

“ಅವರು ಮಾಡುವದಿಲ್ಲವೇ ?”

“ಜೀವದಿಂದಿರುವವರಿಗೆ ಅವರೆಲ್ಲ ಈಕೆಯ ಶತ್ರುಗಳು.”

“ಈಗ ಸತ್ತಿರುವಳು.”

“ನಮಗೆ ಹೇಗೆ ತಿಳಿಯಬೇಕು.”

“ಇವಳು ಸತ್ತಿರುವಳೆಂದು ತಿಳಿದಾಕ್ಷಣವೇ ಏಲೀರೂ ಗಾಬರಿ ಯಾಗಿ ತಾಲೂಕಿಗೆ ಹೋಗಿರುವರಂತೆ !” ಮುಕುಂದನೆಂದ.

“ತಾಲೂಕಿಗೇನಿಲ್ಲ. ಏಲೀಯೋ ಹೋಗಿರುವರು.” ಮಲ್ಲಪ್ಪ ನುಡಿದನು.

“ಯಾರಾಡರೂ ಮಾಡುವವರಿದ್ದರೆ ಮುಂದೆ ಬಂದಾರು.” ಎಂದು ಗೌಡರು ನುಡಿದರು. ಆದರೆ ಯಾರೂ ಬರಲಿಲ್ಲ. ಬರುವ ಲಕ್ಷ್ಯವೂ

ಕಂಡು ಬರಲಿಲ್ಲ. ಕಡೆಗೆ “ಒಂದರ್ಥ ತಾಸು ನೋಡಿರಿ. ಅವರ ಮನೆಯವರು ಯಾರಾದರೂ ಒಂದರೆ ಒಪ್ಪಿಸಿರಿ. ಇಲ್ಲದಿದ್ದರೆ ನೀವೇ ಆಕೆಯನ್ನು ಹೊಳಿ ಬಿಡಿರಿ.” ಎಂದು ಹೊಲೆಯಿರಿಗೆ ಹೇಳಿ ಮನೆಯ ಕಡೆಗೆ ಸಾಗಿದರು.

ಪಾಪ! ನಮ್ಮಾರ ತರುಣರ ಕಣ್ಣಲ್ಲಿ ರಂಭಿಯಾಗಿ ಮೆರೆದ, ಉವರ್ಷಿಯಾಗಿ ಕಂಡ, ಮೇನಕೆಯಾಗಿ ತಿರುಗಾಡಿದ ತಂಗನ್ನನು ಹೊಲೆಯಿರಿಂದ ನಾಲ್ಕು ಹಿಡಿ ಮಣಿನ್ನು ಎರಚಿಕೊಳ್ಳಬೇಕಾಯಿತು.

ನಾಯಿಯನ್ನು ಎಳೆದು ತಂದು ಬೇಲಿಯ ಕಡೆಗೆ ಒಗೆದರು. ತಂಗನ್ನನು ತನ್ನ ಮೂರು ಮೊಳದ ನೇಲದ ಕಡೆಗೆ ಸಾಗಿದಳು. ಉರವರು ಮನೆಯ ಹಾದಿಯನ್ನು ಹಿಡಿದರು.

ನಾಯಿಯ ಸುತ್ತುಮುತ್ತು ಹದ್ದು, ರಣ ಹದ್ದುಗಳು ಕುಳಿತು ಈ ಅಮೋಲ್ಯ ಪಂಚಾಮ್ಯತನನ್ನು ಯಾವ ಕಡೆಯಿಂದ ತಿನ್ನಲು ಆರಂಭಿಸುವ! ಎಂದು ಆಲೋಚಿಸುತ್ತಿದ್ದವು.

‘ಚಿನ್ನಯ್ಯನು ಭತ್ತವನ್ನು ಹೇರಿಸಿಕೊಂಡು ಉರಿಗೆ ಬಂದನು. ಅದರೆ ಬರುವ ಮುಂದಿನ ಸಂತೋಷ ಉರು ಸೇರಿ ಎರಡು ತಾಸಿನಲ್ಲಿ ಮಾಯವಾಯಿತು.

ಹತ್ತು-ಇಪ್ಪತ್ತು ದಿನಗಳಿಂದ ನಿಮ್ಮರ ಬ್ರಹ್ಮಚರ್ಯೆಯಿಂದ ಕಳೆದ ಚಿನ್ನಯ್ಯನು ಇಂದೂ ಆ ವ್ರತವನ್ನು ಯಥಾ ಸಾಂಗವಾಗಿ ನೀರವೇರಿಸಬೇಕಾಯಿತು. ಮಲೆನಾಡಿನ ವಾಸದ ಅಷ್ಟು ದಿನಗಳನ್ನು ನಿತ್ಯದ ಕರ್ತವ್ಯದಲ್ಲಿ ಕಳೆದಿದ್ದನು. ಒಮ್ಮೊಮ್ಮೆ ರಾತ್ರಿ ತಂಗವ್ಯನ ಸಹವಾಸವನ್ನು ಜೀವವು ನೇನೆಯುತ್ತಿದ್ದಿತು. ಅವಳ ಮುಖವನ್ನು ಕಣ್ಣ ಮುಂದೆ ಕೊರೆದು ಮುತ್ತಿಡುತ್ತಿದ್ದಿತು. ಅವಳ ರೂಪವನ್ನು ನಿಮಿಫಿಸಿಕೊಂಡು ದೃಷ್ಟಿ ಸಂತಸ ಪಡುತ್ತಿದ್ದಿತು. ಅವಳು ಕೊಟ್ಟ ಕರವಸ್ತು, ಅದರ ಮೇಲಿನ ಗುಲಾಬಿಯ ಬಳ್ಳಿ ಸ್ವರ್ಶಸುಖವನ್ನೀ ಯುತ್ತಿದ್ದಿತು. ಈ ಭಾವೋನಾದ ಸುಖದಲ್ಲಿ ದಿನಗಳೆಂದು ಇಂದು ಪ್ರತ್ಯೇಕ ಸ್ಪಷ್ಟಯಲ್ಲಿ ಕಾಲಿಟ್ಟಿರುವನು. ಶರೀರದ ಇಂದ್ರಿಯಗಳು, ಅವುಗಳ ವಾಸನೆಗಳು ನೂರು ಬಗೆಯ ಆಶಾ ಚಿತ್ರಗಳನ್ನು ಹೆಚ್ಚಿದಿವೆ. ಅವುಗಳ ಸಿದ್ಧಿಗೆ ಸಾಧನಗಳನ್ನು ಅಳವಡಿಸಿವೆ. ತ್ವರ್ತ ಸುಖದ ಬಟ್ಟಲನ್ನು ತುಂಬಿಕೊಂಡಿವೆ. ಅದರೆ ತಂಗವ್ಯ ಇಂದಿಗೆ ಸತ್ತು ವಾರದ ಮೇಲಾಗಿದೆ. ಪರಮತದ ಮೇಲಿಂದ ನೊಕೆದಂತೆ ಸುಸನ್ನ

ಕರ್ತೃರವಾಯಿತು. ಕಲ್ಲಾಯಿತು. ಅತ್ಯಪ್ತ ಜೀವ, ಅತ್ಯಪ್ತ ಭಾವನೆ, ಅತ್ಯಪ್ತ ವಾಸನೆಗಳು ಭುಗಿ ಭುಗಿಭುಗಿತೆಂದು ಉರಿದೆದ್ದವು.

ರಾತ್ರಿ ಉಟ ಮಾಡಿ ಮಂಚದ ಹೇಳಿಗೆ ಮಲಗದನು. ನೇರೆ ಮನೆಯು ಸಿದ್ದಯ್ಯ ಮೆಲ್ಲಿಗೆ ಬಂದನು. ಜಿನ್ನಯ್ಯನನ್ನು ಕಂಡು ನಮಸ್ಕರಿಸಿದನು. ಅಯ್ಯನು ಕರೆದು ಬರಮಾಡಿಕೊಂಡನು.

“ನೀವು ಈಗ ಎಂಟು ದಿನಗಳ ಹಿಂದೆಯೇ ಬರುವವರಿದ್ದಿರಿ ಜಿನ್ನಯ್ಯನವರೇ, ತಡವೇಕಾಯಿತು?” ಸಿದ್ದಯ್ಯ ಕೇಳಿದನು.

“ರಾಸಿಯು ಬೀಗನೆ ಆಗಲಿಲ್ಲ. ಏಳಂಟು ದಿನಗಳು ಹೆಚ್ಚಿಗೆ ಹಿಡಿದವು.” ಜಿನ್ನಯ್ಯ ಬೇಡಾಗಿ ನುಡಿದನು.

“ನೀವು ಬಂದಿದ್ದರೆ ಪ್ರಸಂಗಪು ಹೀಗಾಗುತ್ತಿರಲ್ಲಿ.”

ಜಿನ್ನಯ್ಯ ಮಾತಾಡಿಲ್ಲ.

“ಹೋಗಲಿ ಬಿಡಿರಿ. ನೀವು ಜಿಂತಿನಚೇಡಿರಿ.”

ಜಿನ್ನಯ್ಯ ಒಂದು ಉನಿಪುಗರೆದನು.

“ನಿಮ್ಮ ಹೈಭಾ, ಸ್ವತಂತ್ರ ಇರುವ ಆ ಗಾಡಸಿಗೆ ಹೊಡಲಿ ನಿಂದಲೂ ಸೇರದು. ಖಾರ ಮಾನ, ಸನ್ಯಾಸ, ಕೀರ್ತಿ, ದುಡ್ಡ ತನ್ನ ಮನೆಗೇ ಸೇರಬೇಕೆಂದು ಅತ್ಯಾಸೆ. ಹೊಡು ಅವಸ್ಥೆ ರಾನು ರಾನು ಹೊಡಿದು ಆ ಎಂಜಲು ಕ್ಯಾಯನ್ನು ಮತ್ತೆತ್ತುಬ್ಬಿಗೆ ಹೊಡಿಯು ಬೇಕಂತೆ. ನಿಮಗೇನು! ನೀವೂ ದೊಡ ಪರು ಅರೂ ದೊಡ ವರು. ನಿಮ್ಮಿಬ್ಬರ ದೊಡ ಸ್ತಿಕೆಯಲ್ಲಿ ಯಾರು ಹೆಚ್ಚಿಸಬೇಕೆಂದು ನಾವು ಹೇಗೆ ತಿಳಿಯುವದು? ವಿಚಾರಿಸಿದರೆ ನಿಮ್ಮ ಕುಲಕ್ಕೆ ನೀವು ಸಮೀಕ್ಷಾಗಿ ಬರುವಿರಿ, ನಿಮ್ಮ ಮನೆಯ ಹುಟ್ಟು-ಸಾವಿನಲ್ಲಿ, ಕೆಲಸ-ಕಾರ್ಯದಲ್ಲಿ ಲಗ್ಗು-ಉಡಿಯಕ್ಕೆಯಲ್ಲಿ ನಾವು ಹೊಡಬಹುದು. ಉಟ ಮಾಡ ಬಹುದು. ನೀರಿನ ಬಳಕೆಯಾಗಬಹುದು. ಆದರೆ ಗಾಡರ ಮನೆಯ ಯಾವ ಕಾರ್ಯಕ್ಕೆ ನಾವು ಉಪಯೋಗ? ಅವರ ಮನೆಯ ಹಂಡರ ಹಾಕಬಹುದು, ಸುಣ್ಣ ಬಳಯಬಹುದು. ಉಂಡ ಎಲೆಯನ್ನು ಉಡುಗಿ ಚೆಲ್ಲಬಹುದು. ಇಂಥ ಕೂಲಿಗಳಿಂದ ನಾವು ಇರುವದು.

ದೊಡ್ಡವರ ನಿಂದೆಯನ್ನು ಮಾಡಬಾರದು. ಅದರೆ ತಂಗನ್ನನನ್ನು ಹೀಗೆ ಗದರಿಸಬೇಕೇ? ಪಾಪ....”

“ಇನ್ನು?”

“ನಿಮ್ಮಗೆ ಇನ್ನೂ ಶಿಳಿದಲ್ಲವೇ?”

“ಇಲ್ಲ.”

“ನೀನು ಬಸವಂತಿ ಇರುವೆ. ಯಾರಿಂದ ಆಯಿತು. ಹೇಳಿ, ಇಲ್ಲದಿದ್ದರೆ ಪೋಲೀಸರಿಗೆ ಒಪ್ಪಿಸುವೆ. ತಾಲೂಕಿಗೆ ಕಳಿಸುವೆ. ಕಾವಲಲ್ಲಿಡುವೆ. ಎಂದು ಬೆದರಿಕೆ ಹಾಕಿದರು.”

“ಆಗ....”

“ಅವಳು ನಿಮ್ಮ ಹೆಸರನ್ನು ಹೇಳಿದಳು.”

“ನನ್ನದೇ?”

“ಅಹುದು. ಪಂಚರ ಮುಂದೆ ಚೇಳಿದಷ್ಟು. ಹೇಳಿದ ಮರು ದಿವಸವೇ ಸತ್ತಳು.”

“ತನ್ನ ಸಂಗಡ ನನ್ನ ಅವಶ್ಯಾನವನ್ನು ಮಾಡಿದಳೇ! ಅವಳು ಜೀವದಿಂದಿದ್ದರೆ ಸುವಿಸುತ್ತಿದ್ದೆ. ಡಾಂಡ ಹೆಂಗಸು. ತಾನು ಮಾಡಿದ ಪಾಪಕ್ಕೆ ನನ್ನನನ್ನ ಗುರುತ್ವಾಸುವದಿಂದರೆ! ಏನೋ ಅನಾಧಿಂದು ತಿಳಿದು ಅಲ್ಲ ಸ್ವಲ್ಪ ಸವಾಯ ಮಾಡುತ್ತಿದ್ದೆ. ಅದರ ಪ್ರತಿಫಲವನ್ನು ಈರಿತಿ ಮುಟ್ಟಿಸಿದಳು” ಎಂದು ಕೃತಕ ಕೋಪವನ್ನು ತೋರಿಸಿದನು.

“ಮತ್ತು....”

“ಅವಳು ಸಾಯಲಿ ಸಿದ್ದಿಯ್ಯ. ನನ್ನ ಮನೆಯ ಕಾಳು ಕಡ್ಡಿಗಳು ಉಳಿದವು. ಶ್ರಮ ಉಳಿಯಿತು. ಅದರೆ ನನ್ನ ನಾಯಿಯನ್ನೂ ಹೀಗೆ ಆಮಾನುಷವಾಗಿ ಕೊಂಡವರಾರು? ಪಾಪ ಅದು ಮಾಡಿದತ್ತವೇನು?”

“ಇದೊಂದು ಗೊಡ ಬಂಗಾಲಿಯೆ ನೋಡಿರಿ. ಕೆರಿಯಲ್ಲಿ ಯಾರು ಮುಳುಗಿಸಿದರೋ ತಿಳಿಯಿದು.”

“ಮತ್ತು ರಿರುವರು! ಆ ಪುಂಡರೀ ಇರಬೇಕು”

“ನನುಗೂ ಅದೇ ಸಂಶಯ. ಅದರೆ ಬಾಯಿಂದ ಆಡುವಂತಿಲ್ಲ. ಇಂದು ಬಾಯಿಬಿಟ್ಟರೆ ನಾಳೆಯೇ ಮನೆಯ ಲಾಟಿ, ಬಣಬಿಗೆ ಬೆಂಕಿ.”

“ಸಿದ್ದಯ್ಯ, ಆ ಯಾರುವನ ಸೋಕ್ಕು ಮುರಿಯುವದು ತಡವಿಲ್ಲ. ನಾನು ಆದರೂಗಿ ಬೀಕಾದಷ್ಟು ಹೆಣವನ್ನು ವೆಚ್ಚು ಮಾಡಬಿಲ್ಲ. ನಾನು ಸಾಮಾನ್ಯಸೆಂದು ತಿಳಿಯಬೇಡ. ನಮ್ಮ ಹಳ್ಳಿಯ ಸುತ್ತಲಿನ ಎಲ್ಲ ದೇಸಾಯಿರನ್ನು ಬಲ್ಲೆ. ಅಪರಿಂದ ನಾನು ಅನೇಕ ಕೆಲಸಗಳನ್ನು ಮಾಡಿಕೊಂಡು ಬಂದಿರುವೆ. ನನ್ನಿಂದಲೂ ಅನೇಕ ಸಹಾಯಗಳನ್ನು ಪಡೆದಿರುವರು. ಅದರೆ ನಿಮ್ಮಲ್ಲಿ ತಾಳವಿಲ್ಲ. ಒಮ್ಮತವಿಲ್ಲ. ನನ್ನ ಮುಂದೂ ಹೌದೆನ್ನುವಿರಿ. ಅವನ ಮುಂದೂ ಹೌದೆನ್ನುವಿರಿ. ಕೊನೆಗೆ ಅವನು ಹೇಳಿದ್ದೇ ಮುಖ್ಯ. ಹೊಽಿದ ಶಲ ಓಕಳಿಗೆ ನಾನು ನಿಮ್ಮಲ್ಲಿ ರನ್ನೂ ಕೂಡಿಸಿ ಆಡಲು ಪರವಾನಗಿಯನ್ನು ತಂದೆನು. ನಿಮಗೆ ಗೊತ್ತಿದೆ. ಅದರೆ ಅವನು ಹೊಜದಾರನಿಂದ ಹರಕತ್ತು ಮಾಡಿಸಿದನು. ಮೇಲೆ ತಕರಾರು ಒಯ್ಯಿವಾ ಬಿನ್ನಿರೆಂದರೆ ಒಬ್ಬರೂ ಬರಲಿಲ್ಲ. ಉರಲ್ಲಿ ಇಬ್ಬರು ಶ್ರೋಲೀಸರು ಬಂದರೆ ಅಂಜಿ ಮನೆ ಸೇರುವಿರಿ. ಆಗ ಅವನ ಮಾತಿನಂತೆ ನಡಿದ. ಮುಂದಿನ ಹೊಸ್ತೆಮೆಗೆ ಆಚರಿಸಿದಿರಿ. ಇದರಿಂದ ಯಾರ ಅಪಮಾನ? ”

ಸಿದ್ದಯ್ಯನು ಮಾತಾಡಲಿಲ್ಲ. ಸುಮ್ಮನೆ ಕುಳಿತ್ತಿದ್ದನು.

“ಓಕಳಿಗೆ ಕೊಜಲಿಗಿ ನಿಂಗಿಯ ಆಟವನ್ನು ತರೋಣ ಎಂದು ನಾನು ನಿಮಗೆ ಹೇಳಿದೆ. ನೀನೂ ಒಸ್ಸಿದಿರಿ. ಅಂಥಾವಾಗಿ ಸಂಚಾರಿ ಹೆಣವನ್ನು ನನ್ನಿಂದ ಪಡೆದುಕೊಂಡು ಹೊಗಿ ನೀವೇ ಕೊಟ್ಟಿ ಬಂದಿರಿ. ಅದರೆ ಅದನ್ನು ಮುರಿದು ಅವನು ಹೇಳಿದಂತೆ ತವಗದ ಬಾಳಪ್ಪನ ಆಟವನ್ನು ಆಡಿಸಿದಿರಿ. ಇದೇನು? ನಿಮಗೆ ತಿಳಿಯದು. ನಮ್ಮಲ್ಲಿ ಒಡಕು ಹುಟ್ಟಿಸಿ, ನಮ್ಮ ಶಕ್ತಿಯನ್ನು ಮುರಿದು ತನ್ನ ಹೊಳಿಗೆ ತುಪ್ಪದಲ್ಲಿ ಬೀಳಿನಂತೆ ಮಾಡುತ್ತ ನಡೆದಿರುವನು. ನೀನೂ ಸ್ತೋಂಬರಿ ನಡೆದಿರುವಿರಿ.”

ಇದ್ದಯ್ಯನು ತಲೆತ್ತುಗೂತ್ತ ಕುಳಿತ್ತಿದ್ದನು.

“ನೀವು ಅವನಿಗೆ ಅನುಕೂಲವಾಗಿ ಇರುವವರಿಗೆ ಆ ಹಾರುವನ ಚೆಲ್ಲಾಟ ಹೀಗೆಯೇ ಸದೆಯುವದು.”

“ಅವನಲ್ಲಿ ಅಂತಹ ಹಿನ್ನತ್ವ ಇರುವದು. ಇನರಿಗೆ ಹೇಳಿದಂತೆ ಮಾಡಿ ತೋರಿಸುವನು. ಮುರಿಯಬೇಕಾದುದನ್ನು ಮುರಿದೇ ಬಿಡುವನು.”

“ನೀವೆಲ್ಲರು ಒಂದಾದರೆ ನಾನೂ ಮಾಡಿ ತೋರಿಸುವೇನು. ಅವನ ಜುಟ್ಟಿಗೆ ಒಂದು ಹೈ ಎಣ್ಣೆ ಹಿಗದಂತೆ ಮಾಡುವೇನು.”

“ಎಣ್ಣೆ ಸಿಗದಂತೆ ಮಾಡಿದರೆ ಉರಸನ್ನು ಬಿಟ್ಟು ಹೋಗುವನು.”

“ಹೋಗಲಿ. ಉರೋಳಿನ ಫಡಗಳ್ಳಿ ಹೋಯಿತೆಂದು ತಿಳಿಯಿರಿ.”

“ಈಗ ನಾಲ್ಕು ವರುಷದ ಹಿಂದೆ ಫಡಗಳ್ಳಿಗೆ ಹೆಳುಹತ್ತಿ ಎಷ್ಟು ಹಾಸಿಯಾಗಿದೆ ಎನ್ನುವಿರಿ? ಸಿಮಾಗೇನು ಗೊತ್ತು ಇದು. ಹೊಲದ, ತೋಟದ, ಹಿತ್ತಲಿನ ಬೇಲಿಯೇ ಹೋಗಿ ಎಲ್ಲವೂ ಏಕಾಕಾರವಾಗಿ ನಿಂತಿವೆ. ಒಕ್ಕುಲಿಗರು ತಂತೀ ಬೇಲಿಯನ್ನು ಕಟ್ಟಲಾದಿತೆ? ಮುಕ್ಕು ಜೋಳ ಬರುವ ಹೊಲಕ್ಕೆ ನೂರು ರೂಪಾಯಿಯ ತಂತಿಯ ಬೇಲಿಯನ್ನು ಯಾರು ಕಟ್ಟಬೇಕು? ಫಡಗಳ್ಳಿ ಇರಬೇಕು. ಹೆಚ್ಚು ಮುಂದೆ ಒಂದರೆ ಕಡಿದು ಸುಡಬೇಕು. ಅಂದರೆ ನಮ್ಮ ಸೀಮೆ, ಫಸಲು ಬಚಾವು ಆಗಿ ಉಳಿಯುವುವು.” ಎಂದು ಫಡಗಳ್ಳಿಯ ಮಹಾತ್ಮೆಯನ್ನು ಹೇಳಿದನು ಸಿದ್ದಿಯ್ಯ.

“ನಿಮ್ಮಂತಹವರಿಂದಲೇ ಅವನ ಚೆಲ್ಲಾಟ.”

“ನಮಗೆ ನಿಜವಾದದ್ದು ಯಾವದೆಂಬುವದೇ ತಿಳಿಯದು. ನಿಮ್ಮ ಮುಂದೆ ನೀವೇ ಖರೇ. ನಿಮ್ಮ ಮಾತೇ ಖರೆ ಎನಿಸುವದು. ಅವನ ಮುಂದೆ ಅವನದೆಲ್ಲವೂ ಖರೇ ಎನಿಸುವದು. ನಮಗೆ ನಿಜವಾದದ್ದು ಯಾವದೆಂಬುವದೇ ತಿಳಿಯದು.”

“ಖರೇವು ಒಂದು ದಿನ ಬ್ಯಾಲಿಗೆ ಬರುವದು.”

“ಈ ಮಾತು ಖರೇವು.”

ಬೇಸಗೆಯ ಸುಮಾರಿಗೆ ಹಳ್ಳಿಯಲ್ಲಿ ನಾರಿನ ಹಾವಳಿ ಬಹಳ ನಾರುಹುಣು ಒಕ್ಕೆಲ ಮಕ್ಕಳಿಗೇ ಹೆಚ್ಚು. ಈ ಹುಟ್ಟಿಗೆ ದೇವಿಯ ಕೋಪನೆಂದೇ ಅವರೆ ನಂಬಿಗೆ. ಕೆಲವು ಹಿರಿಯರು “ಬೇಸಗೆಯಲ್ಲಿ ಹಳ್ಳಿನು ಹರಿಗಡಿಯುವದು. ಅಗ ನೀವು ನಿಂತ ನಿರಿನಲ್ಲಿ ಪುಂಡಿ-ಗಾದೇರಿಗಳನ್ನು ಕೊಳ್ಳಿಯಿಡುವಿರಿ. ಮುಂದೆ ನಾರು ಬಡಿದುಕೊಂಡು ಮನಿಗೆ ತರುವಿರಿ. ಆ ನೀರು ಕುಡಿದರೆ ನಿರಿನ ಸಂಗಡ ನಾರಿನ ಸಣ್ಣ ಸಣ್ಣ ಎಳಿಗಳು ಹೊಟ್ಟಿಯೋಳಗೆ ಹೊಗುವವು. ಅವೇ ಬೆಳೆದು ದೊಡ್ಡ ವಾಗುವವು.” ಎನ್ನುವರು.

“ಆ ಎಳಿಗೆ ಜೀವ ಹೇಗೆ ತುಂಬುವದು?” ಎಂದು ಕೆಲವು ತರುಣರು ಕೇಳುವರು.

ಹಿರಿಯರು ಹುಳುಕುಹೆಲ್ಲಿನ ಬಾಯಿ ತೆರಿದು ಗಡೆಗುಸಿ ನಗುತ್ತು — “ನಿಜೀರವ ರೊಟ್ಟಿ, ನುಚ್ಚು, ನೀರು, ಗಜ್ಜರಿ, ಗೆಣಸು ಮುಂತಾದುವುಗಳು ಹೊಟ್ಟಿಯನ್ನು ಸೇರಿ ಜೀವಧಾರಣ ಮಾಡುವ ದಿಲ್ಲವೇ? ನಾರೇಕೆ ಜೀವವನ್ನು ವಡೆಯಬಾರದು? ಮೇಲಿನವು ಸಪ್ಯೆಯಾಗಿ ಹೊರಗೆ ಬರುವವು. ಆದರೆ ನಾರಿನ ಎಳಿಯು ಕರುಳಿಗೆ ಸುತ್ತಿ ಕೊಂಡು ಬೆಳೆಯುವದು. ಮೃಯಿಂದ ಮುಂದೆ ಹೊರಬರುವದು.”

“ಹೊಟ್ಟಿಯೋಳಗಿದ್ದ ನಾರಿನ ಹುಳು ಬೆನ್ನಿನಮೇಲೆ, ಶೊಡಿ

ಯಲ್ಲಿ, ಕಾಲುಗಳ ಹಿಮ್ಮಡದಲ್ಲಿ, ಕೃಯಲ್ಲಿ ಏಕೆ ಬರಬೇಕು” ಎಂದು ಸವಾಲು ಹಾಕುತ್ತಿದ್ದಿರು.

“ಏ ಹೆದ್ದಾ, ಆ ದುಳು ಸೂಜಿಗಿಂತ ಸಣ್ಣ. ಅರಳಿಯ ಎಳೆಗಿಂತ ಚಿಕ್ಕದು. ಕೂಡಲ್ಲಿನ ಬೇರಿನ ಸಂಗಡ ಬೇಕಾದಂತೆ, ಬೇಕಾದಲ್ಲಿ ಹರಿದಾಡಬಹುದು. ಆದಕ್ಕೆ ಸಮ್ಮ ಶರೀರನೇ ಬೈಲಾಟಿ. ಹೊರಗೆ ಬರುವ ಮುಂದೆ ತೋಗಲನ್ನು ಕೊರಿದು ಬರುವದು. ನಾರಿನ ನೀರು ಕುಡಿಯಿದ್ದರೆ ನಿನುಗೆ ನಾರೀಕೆ ಬರುವದು. ಹಾರುವರು ಅಂಥ ನೀರು ಕುಡಿಯುವದಿಲ್ಲ. ಅದಕ್ಕೆ ಅವರಿಗೆ ಕಡವೆ.”

“ಅದೇಕೆ! ರಾಜಣ್ಣನಿಗೆ ಹೋದ ವರುವ ಆಗಿರಲ್ಲಿವೇನು? ಎರಡು ನಾರುಗಳನ್ನು ನಾವಲಿಗರ ಹನುಮನ್ನ ತೆಗೆದನು.”

“ಆವನೀತಹ ಹಾರುವರಿಸನು! ತಲೈಯಾವೀಲೆ ಜುಟ್ಟಿ ಇಲ್ಲ. ಕೊರಳೈಳಗೆ ಜನಿವಾರವಿಲ್ಲ. ಹನೆಯಾವೀಲೆ ಗುಧವಿಲ್ಲ. ಅಲ್ಲದೆ ಅವನು ಬಾಯಿಹಾಕದ ನೀರು ಯಾವರು? ಕುಡಿಯದ ಉಚ್ಚಲು ಯಾವದು? ಉಳ್ಳದ ಮನ್ನನೆ ಯಾವರು? ಸಿಳ್ಳದ ಹೆಲ ಯಾವದು? ನನೋ ಗೌಡರ ಹೆಚ್ಚಿಯಿಂದ ಹೊರಿಸಿದ್ದಂದು ಯಾರುವನೆನ್ನು ಹೇಳಿಕೊಂಡು. ಸರ್ವಾಂತೀಳಿಗೆ, ನಮ್ಮೆಂಜಿಗೆ ಸಂತರಿ ಇವನು ಯಾರಾವಿಸೆಂದು ಹೇಳಿಕೊಂಡೆ ಹನುಮಂತದೆವರ ಆನೆ ದಾಕೇಕೇಕು.”

ಎಲ್ಲರು ಹೊಳ್ಳಿಂದು ನಕ್ಕಿರು.

ಈ ತತ್ವವು ಸುಳ್ಳಿಂಧ್ಯೇ ಸುತ್ತುವ್ಯೋ ಯಾರೂ ನಿಂಬಿಯಿಸಲಕ್ಕೆ ಹೊಗಲ್ಪಾ. ಏನೇನೇಯ ಆರಂಭಕ್ಕೆ ಎಲ್ಲಿರಿಗೂ ನಾಡುಬುಣ್ಣ ಯರುತ್ತಿದ್ದುದು ಸಿಂಹನ್ನುತ್ತಾ. ಪ್ರಕೃತಿಯ ಕೋವರಂದು ತಿಳಿದವರೇ ಬರೆಳ ಜನ್ಮಿದ್ದೇರು.

ನಾರು ಹೆಚ್ಚಿದ ವರುವ ನಾವಲಿಗಿಗೆ ಬಿದುವೇ ಇರುತ್ತಿದ್ದಿಲ್ಲ. ಅದೊಂದು ಸಾಮಾಜಿಕ ಉತ್ತರಣ್ಣದ ಬಾಬು ಆಗಿಬಿಡುತ್ತಿದ್ದಿತು. ಒಂದು ನಾರು ತೆಗೆಯಲು ಒಂದು ರೂಪಾಯಿ ಹೇಳಿಯ ದರವಾಗು

ತ್ತಿದ್ದಿತು. ಒಪ್ಪೆಬ್ಬಿನು ಒಂದೊಂದು ದಿನದಲ್ಲಿ ನಾಲ್ಕೆಪ್ಪು ದು ನಾರು ಗಳನ್ನು ತೆಗೆದು ನಾಲ್ಕೆಪ್ಪು ದು ರೂಪಾಯಿ ಗಳಿಸಿ ಏಳೆಂಟು ಸೇರು ಕಾಳು ಗಳನ್ನು ಸೀದಾ ಎಂದು ಎತ್ತುತ್ತೀದ್ದನು. ಆಗ ರೈತರಿಗೆ ಕವ್ವ.

ಉರಲ್ಲಿ ಸಾವಲಿಗರ ಸಂಕ್ಷೇಪ ಕಡವೆ. ಎರಡು ಸುವಿರ ವಸತಿಯ ಆಹ್ಲಾಗೆ ಕೇವಲ ನಾಲ್ಕರೇ ನಾವಲಿಗರು. ಅದರಲ್ಲಿ ಒಬ್ಬ ಹೆಚ್ಚಿಯ ಕಾಲದ ಮುದುಕ ಗರುಡಪ್ಪ. ಕತ್ತಿಯನ್ನು ಆಡಿಸುವ ಮುಂದೆ ಕೈ ನಡುಗುತ್ತಿದ್ದಿತು. ಬೇಡರ ಕೆಂಚಪ್ಪನ ತಲೆಯನ್ನು ಬೋಳಿಸುವ ಮುಂದೆ ಅವನ ಕಿವಿಯನ್ನು ಕೊಯಿದ ಮೇಲೆಯೇ ಅವನಿಗೆ ಪೆನಕನ್ ಆಯಿತು. ಈಗ ಅವನು ರೈತರ ಗೋಡಿಗೆ ಹೋಗುವದಿಲ್ಲ. ಬ್ರಾಹ್ಮಣ ವಿಧವೆಯರು ಅತನಡ್ಡೇ ನಂಬಿಕೆಂದಿರುವರು. ಆ ಸನ್ಯಾಸಿಗಳು ಮುದುಕ ಗರುಡಪ್ಪನು ತಮ್ಮ ಕಿವಿಯನ್ನು ಕೊಯಿದರೂ ಸರಿ, ಮೂಗು ಕೊಯಿದರೂ ಸರಿ, ಕೊನೆಗೆ ತಮ್ಮ ಕುತ್ತಿಗೆಯನ್ನು ಕೊಯಿದರೂ ಸರಿ ಎಂಬ ಪೈರಾಗ್ಗೆದ ಉದಾತ್ತ ದ್ಯುಯವನ್ನು ನಂಬಿ ಅವಸ್ಥಿತಿ ತಮ್ಮ ತಲೆಯ ಹೊಲಷನ್ನು ತೆಗೆಸುತ್ತಿದ್ದರು. ಗರುಡಪ್ಪನಾದರೂ ಬೇಡರ ಕೆಂಚಪ್ಪನ ದುರಂತದಿಂದ ಸುಧಾರಿಸಿಕೊಂಡು ಆ ಪೈರಾಗ್ಗೆ ಮೂರ್ತಿಗಳ ದಯಿಗೆ ಪಾತ್ರನಾಗಿದ್ದನು.

ಮುಂಜಾನೆ ಇವರ ಮನೆಯ ಮುಂದೆ ಉದ್ದಗಡ್ಡದ ರೈತರ ಹಿಂಡೆ ಸೆರೆಯುತ್ತಿದ್ದಿತು. ಅವರು ಪಟ್ಟಣಿಗರಂತೆ ವಾರದಲ್ಲಿ ಮೂರು ಸಾರೆ ಮಾಡಿಸಿದವರಲ್ಲ. ಒಮ್ಮೆ ಮಾಡಿಸಿದ ಮೇಲೆ ಎರಡನೆಯ ಬಾರಿಯು ಬರಲು ದಿನಗಳ ಗಡುವನ್ನು ಇಟ್ಟುಕೊಂಡಿರಲಿಲ್ಲ. ಅದಕ್ಕಾಗಿ ಒಂದು ಸಾಮಾನ್ಯ ನಿಯಮವನ್ನು ಮಾಡಿಕೊಂಡಿದ್ದರು. ಕೂದಲು ಬೆಳೆದ ಮೇಲೆ ತಜ್ಞನಿ ಮತ್ತು ಮಧ್ಯಮಾ ಬೆರಳುಗಳನ್ನು ಕೂಡಿಸಿ ಗಡುವನ್ನು ಹಿಡಿಯುತ್ತಿದ್ದರು. ಆ ಜೋಡಿಸಿದ ಬೆರಳುಗಳ ಕೆಳಗೆ ಮತ್ತೊಂದು ಕೈಯ ಅಂಗ್ಗೆ ಬೆನ್ನುನ್ನು ಆಡಿಸುತ್ತಿದ್ದರು. ಆಗ ಅಂಗ್ಗೆ ಬೆನ್ನುಗೆ ಚೂಪಾದ ಕೂದಲಿನ ತಿಕಾಂಟದಿಂದ ವೇದನೆ ಎನಿಸಿದರೆ ನಾವಲಿಗನ ಮನೆಯನ್ನು ಹುಡುಕುತ್ತಿದ್ದರು. ಎಲ್ಲರೂ

ಇದೇ ಕ್ರಮವನ್ನಿಟ್ಟಿದ್ದರೂ ಸರದಿಯ ಸಾಲನ್ನು ಕಾಯಬೇಕಾಗುತ್ತಿದ್ದಿತು. ಆದರೆ ಇತ್ತೀಲಾಗಿ ಹೊನ ತರುಣರು ಈ ಗದ್ದಲವನ್ನು ಕಡವೆ ಮಾಡಿದ್ದರು. ಅವರು ಹೆಚ್ಚಿಯ ನಾವಲಿಗರ ಕೈಯಲ್ಲಿ ತಲೆಯನ್ನು ಕೊಡುವದನ್ನು ನಿಲ್ಲಿಸಿದರು. ಕೇಳಿದರೆ ಒಂದು ಮಾತನ್ನು ಹೇಳುತ್ತಿದ್ದರು. ಅದು ರಾಜಣ್ಣನ ಮಾತೇ ಸರಿ.

ರಾಜಣ್ಣನು “ಗರುಡಪನ ಕೈಯಲ್ಲಿಯ ಕತ್ತಿ ಅವನ ಅಜ್ಞನ ದೆಂದು ಕೇಳಿರುವೆ. ಅವನ ಅಜ್ಞನಿಡ್ದರೆ ಅನನ್ನಾ ಹೇಳಬಹುದಿದ್ದಿತು ಅದು ನಮ್ಮ ಅಜ್ಞನದೆಂದು. ಈ ತಲೆ ತಲಾಂತರದಿಂದ ಒಂದ ಕತ್ತಿಯನ್ನು ಒಂದು ದಿನ ಮಾಸದಂತೆಲ್ಲ. ಸಾಣೆ ಹಿಡಿದಂತೆಲ್ಲ. ಮೋಳಕಾಲ ಮುಂದುಗಡೆ ಚಟುವಟಿ ತಿಕ್ಕಿ ತಲೆಯನ್ನು ಕೆರೆಯು ಹತ್ತಿದನೆಂದರೆ ತೊಗಲು ಸುಲಿಯುವನನೇನೋ ಎನ್ನುವನ್ನು ವೇದನೆ. ನಮ್ಮ ಕೂಡಲನ್ನು ಕತ್ತರಿಸುವದು ಅದೇ ಕತ್ತರಿ. ಎಮ್ಮೆಯ ಕರುವಿನ ಕೂಡಲನ್ನು ಕತ್ತರಿಸಲೂ ಅದೇ. ಕುದುರೆಗೂ ಅದೇ! ಹೊಗಲಿ. ಒಂದು ದಿನ ಸಬಕಾರ ಹಚ್ಚುವನನೇ! ಕೊಬ್ಬರಿ ಎಣ್ಣೆ ಒರಿಸಿದವನನೇ! ಒಂದು ರೂಪಾಯಿಯನ್ನು ತಲೆಯನ್ನು ಬೋಳಿಸೆ ಬೇಕಾದರೆ ಮೂರು ಕಡೆಗೆ ರಕ್ತ. ಇದಕ್ಕೆಂತಲೂ ಕಿತ್ತಿ ತಿಗೆದರೆ ಕಷ್ಟವೇನು? ನನಗೆ ಅವನಿಂದ ಸಾಯುವದು ಸಾಕಾಯಿತು. ತಾಲೂಕಿಗೆ ಹೋಗಿ ನಾಲ್ಕುಣಿ ಬಗಿದರೆ ಸರಿ. ಕೂಡಲ ಕತ್ತರಿ ಸುವರೋ ತಲೆಯ ಮೇಲೆ ಶುಮ್ಮನೆ ಕೈಯಾಡಿಸುವನೋ! ತಿಳಿಯು ವದಿಲ್ಲ. ಅಷ್ಟು ನಯವಾಗಿ ಮಾಡುವರು. ಒಮ್ಮೆನಾನು ಇವನಿಂದಲೇ ಮಾಡಿಸಿದೆ. ಕತ್ತಿ ಕಡಿದಂತೆ ಅಸಹ್ಯ. ತಾಲೂಕಿನಲ್ಲಿ ಎಣ್ಣೆ ಹಚ್ಚಿ ಮಾಲೀಸು ಮಾಡುವರು. ತಲೆಯನ್ನು ತೊಳಿದು ತಿಗೆಯುವರು. ಸೋಣ ಹಚ್ಚುವರು. ಪಾವಡರ ಬಳಿಯುವರು. ಕೊನೆಗೆ ತಲೆ ಮತ್ತು ಮುಖದ ಮೇಲೆ ತುಂತುರ ಮುಳಿಯನ್ನು ಬಿಡುವರು. ಇದೆಲ್ಲ ಇವರಿಗೇನು ಗೊತ್ತು! ಎಮ್ಮೆಯನ್ನು ಬೋಳಿಸುವವರ ಕೈಯಲ್ಲಿ ತಲೆಯನ್ನು ಕೊಡುವದುಂಟೇ!” ಎಂದು ಹೆಚ್ಚಿಯ ನಾವಲಿ

గరన్న బీళుగళిదే తాలూకిన నావలిగరన్న కణరసాయన వాగువంతి పణిసిద్దిను. తరుణరిగే అపన మాత్ర సరి ఎని సిద్దితు. హెచ్చాగి సంతేయ దిన తాలూకిగే హోగి తలెయన్న అలంకరిసికొండు బరుత్తిద్దరు.

ಹೆಚ್ಚೆಯಲ್ಲಿ ಈ ಬಗೆಯು ಕಾರ್ಯಂತಿಯಾದರೂ ನಾವಲಿಗರಿಗೆ ಅವರ ಆಯೋ, ಸೀದಾ ತಪ್ಪುತ್ತಿರಲ್ಲ. ನಾರು ಹೊಣ್ಣಿನ ಸಾಂಕ್ರಾನಿಕದಲ್ಲಿ ಈ ಹೊಸ ಉತ್ಸವನ್ನು ಬರುತ್ತಿದ್ದಿತು. ಆದರೆ ರಾಜಣ್ಣನು ತರುಣರನ್ನು ಕರೆಳಿಸಿ ತಾಲುಕೆನ ಘಾಡಿಯನ್ನು ಪುಡಿಸಿದ್ದರಿಂದ ಅವನ ಹೇಳಿ ಸಿಟ್ಟಿದ್ದರು. ಒಳಗೊಳಿಸಿದ್ದೇ ಮೇಷಸುತ್ತಿದ್ದರು.

చీసగెరు ముగియబందరూ ఒబ్బర కాలిగ్ నారు  
ముణ్ణన పట్టి చండు బరల్లు. యుద్ధ భూమియల్లియ రెడ్డ  
క్రూస్ సంస్థ లు ఉబరదంతే కాణువ డెళ్లి ఈ వరుష స్వభూ  
వాగిద్దితు. ఇదరింద జనరు సంతోష భరికరాదెరు. సుగ్గియు  
ముగిదూ ఒందెరడు తింగలాగిద్దితు. జనర మనిగళల్లి కాళు  
శడిగళు నాకణ్ణిద్దప్ప. ఏరుషద అంబలిగ్ కాళజిరుస్తుప్పఁడు  
వయుసామ్మద ముదుకరు గాసీయ కట్టయు మోల్చి చుళ్లతు దురటీ  
యన్న ప్రండెయుత్తిద్దరు. ఈ సంతసద భరదల్లి ఓకియు  
సేనవాయుతు. ఒందు కాపింటొస్సు రాణిదెరు. ఓకింపొపి  
సువదు, చుస్తిగాళస్సు పింగలువాడు, స్టింగు వూరిజతు  
నేనోడువదు ఎందు కాయుఫ్రెసువస్సు స్టిల్సిచు. ఎల్లిగ్  
ఒందు గ్రామయు, స్టేగప్పు ఇచ్చెరువాయు, చుప్పగ్ ఒందు  
రూహాయుగు కడమీయల్లిదశ్శు పట్టి ఎందు స్థి సంగ్రమచ  
సియుమువస్సు ప్రచయించి గొడుడ స్టార్కుతిగ్ తువర చుసయు  
వాదియుస్సు ప్రందెరు.

ಚಿನ್ನಯ್ಯನು ಹೆಲ್ಲು ಮಸೆದು ತೀಕ್ಕು ಮಾಡಿಕೊಂಡಿದ್ದನು. ಕೂಡಲು ಈತ್ತಿ ಬುದ್ಧಿಯನ್ನು ನೋಯಿಸಿಕೊಂಡಿದ್ದನು. ಅದರೆ ಗಾಡರು ಅವನ ಹೆಲ್ಲಿಗೂ ಸಿಕ್ಕಲಿಲ್ಲ. ಕೈಗೂ ದೊರಕಲಿಲ್ಲ. ಅವರ ವೈಭವ, ಮಾನ ಬೆಳೆಯು ತ್ತೆಲೇ ನಡೆಯಿತು. ಓಕಳಿಯ ಸ್ಥಾರ್ಯದಿಂದ ಚಿನ್ನಯ್ಯನವರಿಗೆ ಹೋಸ ಅವಮಾನವಾಯಿತು.

ತನಗೆ ಈನರಿಗೆ ಆದ ಅವಮಾನಗಳ ಒಂದು ಯಾದಿಯೇ ತಲೆಯಲ್ಲಿ ಸುರುಳಿಯಾಗಿ ಮಲಗಿದ್ದಿತು. ಇಂದಿನ ಹೋಸ ಪ್ರಸಂಗ ದಿಂದ ಮತ್ತೆ ಜೀವಕಳೆ ತುಂಬಿ ಚಿಕ್ಕವಾಡಹತ್ತಿದವು.

ದವರಿಯ ದಿನ ಬೇಟಿಯಾಡಿಕೊಂಡು ಹೇಡರು ಉರಲ್ಲಿ ನೇರಿಸುತ್ತೇ ಬರುವದು ಅಲ್ಲಿಯು ಜನರ ಸಾಂಪ್ರದಾಯವಾಗಿದ್ದಿತು. ಬೇಟಿಯಲ್ಲಿ ಹೊಲಗಳೇ ಹೆಚ್ಚು. ಚಿಗರಿಗಳು ಕಡಿಮೆ. ಉರೋಳಿಗೆ ಹೊಕ್ಕು ದೇವರಿಗೆ ಸಮನ್ವಯಿಸಿ ತಮ್ಮ ಪಾರುಷ ಪ್ರದರ್ಶನವನ್ನು ಮೂಕವಾಟಿಯಿಂದ ಒಷ್ಟಿಸುತ್ತಿದ್ದರು. ಮುಂದೆ ಹಾಜು ಬಿದ್ದಿ ದೇಸಾಯರ ವಾಡಿ, ಗಾಡ-ಕುಲಕಣಿಯರ ಮನೆ ಮತ್ತು ಉರ ಪ್ರತಿಷ್ಠಿತರ ಮನೆಗಳ ಮುಂದೆ ನಿಂತು “ಟೆಂಗನ ಕುಡುಕು” ಎಂದು ಬಾರಿಸಿ, ನಮಸ್ಕಾರಿಸಿ, ತಮ್ಮ ಬೇಟಿಗಳನ್ನು ತೋರಿಸಿ ತಾರತಮ್ಯದ

ರೀತಿಯನ್ನು ಪಾಲಿಸುತ್ತಿದ್ದರು. ಕುರುಬರು ಅಂದು ಚಿನ್ನಯ್ಯನ ಹೆಸರನ್ನು ಸನ್ನಾನ್ಯ ಗೃಹೇಸಿರ ಸಾಧನದಲ್ಲಿ ಸೇರಿಸಿ ಅವನ ಮನೆಯ ಮುಂದೆ ಬಾರಿಸಿ ಪಾಪುಡವನ್ನು ಮೆಚ್ಚು ಪಡೆದುಕೊಂಡು ಬಂದರು. ಗೌಡರಿಗೆ ಇದು ತಿಳಿಯಿತು. ಕೆಡಿಕೆಡಿಯಾಗಿ ಆ ಛಿಲಗದವರ ವಾಡ್ಯಗಳನ್ನು ಕಸಿದುಕೊಂಡು ಚಾವಡಿಯಲ್ಲಿ ಕುಳ್ಳಿರಿಸಿ “ನಿನ್ನ ಈ ಕೆತ್ತೆದಿಂದ ಉರಲ್ಲಿ ದಂಗೆಯಾಗುವಂತೆ ಕಾಣಾತ್ತದೆ. ಜಾವೀನು ಕೊಟ್ಟಿ ಮನೆಗೆ ಹೋಗಿರಿ” ಎಂದು ಗದರಿಸಿ ಕಾವಲಿಗೆ ಬಿಚ್ಚು ಗತ್ತಿಯ ಹಳಬನನ್ನು ನಿಲ್ಲಿಸಿ ಮನೆಗೆ ಬಂದರು. ಬಂಧಿತರು ಗಾಬರಿ ಯಾದರು. ಅಪ್ಪಾರಾಯರ ದರ್ಶ ಅಂಥದು. ಉರ ಕೆಲ ಹಿರಿಯರು ಫೀಯಾಕೆ ಗೌಡರ ಕ್ಷಮಾಯಾಚನೆಯನ್ನು ಮಾಡಿಸಿ ಬಿಡಿಸಿದರು. ಅಂದಿನಿಂದ ಚಿನ್ನಯ್ಯನ ಮನೆಯ ಮುಂದೆ ಛಿಲಗದವರ ಸಪ್ಪಳ ತಪ್ಪಿತು.

ಹೇದಲನೆಯ ಚುನಾವಣೆಯಲ್ಲಿ ಚುನಾವಣಿಗೆ ನಿಂತ ಸ್ವತಂತ್ರ ಪಕ್ಷದ ರಾವಬಹದ್ದೂರರು ಚಿನ್ನಯ್ಯನ ವೆರೆವೆರಿಕ್ಕು ಮತಪ್ರಚಾರಕ್ಕೆ ಬಂದಿದ್ದರು. ಗೌಡರು ಗಾಂಧಿಜಿಯವರ ಕಾಂಗ್ರೇಸ್ ಪಕ್ಷದವರು. ಕಾಂಗ್ರೇಸದವರಿಗೇ ಮತಕೊಡಬೇಕೆಂದು ತನ್ನ ಸ್ವಂತ ಹೊಣೆಯ ನೀಲಿ ಡಂಗುರ ಹೊಡಿಸಿ ಉರ ಮುಂದಿನ ಅಗಸೆಯ ಭಾಗಿಲದೆ ಎದುರು ಹೊಡಿದ ಜೋಡಿತ್ತಿನ ಭವ್ಯಚಿತ್ರವನ್ನು ನಿಲ್ಲಿಸಿ ನಿತ್ಯಪೂಜನು ತ್ತಿದ್ದರು. ರಾವಬಹದ್ದೂರರು ಬಂದ ಸುದ್ದಿಯು ತಿಳಿಯಿತು. ಗೌಡರು ಯಾವ ಮಂತ್ರವನ್ನು ಉದಿದರೋ! ಉರಿಗೆ ಉರೇ ಮೋನವಾಯಿತು. ಚಿನ್ನಯ್ಯನು ನಾಲ್ಕೆಂದು ಮನೆಗಳನ್ನು ಸುತ್ತಾಡಿ ದನು. ಆದರೆ ಮತದಾರರು ಅಡಿಗೆಯ ಮನೆಯಲ್ಲಿ ಕುಳಿತು ಮನೆಯ ವರಿಂದ ಹೊಲಕ್ಕೆ ಹೋಗಿರುವರೆಂದು ಹೇಳಿಕಳಿಸಿದರು. ಅಂದು ಸಂಜಿಗೆ ರಾವಬಹದ್ದೂರರ ಸಭಿಯೂ ಆಗಲೀಲ್ಲ. ಮತದ ಆಶ್ವಸನವೂ ಸಿಕ್ಕಿರಲಿಲ್ಲ, ತಿರುಗಿ ಹೋಗುವ ಮುಂದೆ ಅವರ ಮೋಟಾರಿನ ಹಿಂದುಮುಂದೆ ಕತ್ತಿಯ ದಂಡನ್ನು ಬಿಡಿಸಿ ಹೇಹೇ!

ಎಂದು ನಗಿಸಿ ಅವರೂ ಮಾಡಿ ಕಳಿಸಿದರು.

ಹಕ್ಕೆದ ದಂಡೆಯ ಮೇಲಿನ ಲೋ. ಬೋ. ಭಾವಿಗೆ ನಾಲ್ಕು ಗಡಗಡಿಗಳನ್ನು ಹೆಚ್ಚಿದರು. ಅಪ್ಪಾರಾಯರು ಉರ ನಾಲ್ಕು ಭಾಗದ ವರಿಗೆ ನಾಲ್ಕು ಗಡಗಡಿಗಳನ್ನು ಹಂಚಿಕೊಟ್ಟಿದ್ದರು. ತಮಗಾಗಿ ಇಟ್ಟಕೊಂಡ ಗಡಗಡಿ ಉರ ಕಡೆಗಿದಿತು. ತಮ್ಮ ಮನೆಯನ ರಾಗಲಿ, ಉರಲ್ಲಿಯ ಬೇರಾವ ಬಾಹ್ಯಣರಾಗಲಿ ನೀರು ಸೇದ ಬಂದರೆ ಅನ್ನರು ಬಿಟ್ಟುಕೊಡುತ್ತಿದ್ದರು. ಒಮ್ಮೆ ಚಿನ್ನಯ್ಯನ ಮನೆಯ ಆಳು ಅವಾಸ್ತವವಾಗಿ ಆ ಗಡಗಡೆಯನ್ನು ಹಿಡಿದು ವೇಳಿ ಗಳಿದನು. ಗೌಡರು “ನೀನು ನೀರಿಗೆ ಬರಬೇಡ. ಬಂದೆ ಎಂದರೆ, ಕೊಡನನ್ನು ಒಡೆದುಹಾಕುವೆನು” ಎಂದು ಗದರಿಸಿದರು. ಅಂದಿನಿಂದ ನೀರು ಸೇದಗೊಡಲಿಲ್ಲ. ಚಿನ್ನಯ್ಯನು ಮೇಲೆ ಅರ್ಜಯನ್ನು ಹಾಕಿದನು. ಚವಕಣಿಗೆ ಬರಲು “ಗಂಜಲು ತುಂಬುವ ಬಿಂದಿಗೆಯನ್ನು ನೀರಲ್ಲಿ ಬಿಡುವದುಂಟೇ! ಆ ಹೊಲಿಸಿನಿಂದ ಉರಲ್ಲಿ ಕಾಲರಾ ಹಬ್ಬಿ ಸರ್ವನಾಶವಾದರೆ ಗತಿಯೇನು? ಅದಕ್ಕೇ ಅಡಿಯನ್ನು ಮಾಡಿದೆ!” ಎಂದು ಖಾಂಡಿಯಾಗಿ ನುಡಿದರು. ಅದರಿಂದ ಬಾವಿಯ ಪಕ್ಕದಲ್ಲಿ ಒಂದು ಬೋಡು ನಿಂತಿತು. ಬೋಡಿನ ಆಧಾರದಮೇಲೂ ಅವರಿಗೆ ಮುಂದೆ ತಿಂಗಳ ವರೆಗೆ ನೀರು ಸಿಕ್ಕುವಂತೆ ಮಾಡಲಿಲ್ಲ. ಕೆಲ ಹಿರಿಯರು ದೇಳಲು ನುಂದೆ ಬಿಟ್ಟಿರು.

ಹೀಗೆ ಒಂದಲ್ಲಿ ಎರಡಲ್ಲಿ ಅನೇಕ ಸಂಗತಿಗಳು ಚಿನ್ನಯ್ಯನ ಕಣ್ಣ ಮುಂದೆ ಹಾದುಹೋದವು. ಎಲ್ಲವುಗಳಲ್ಲಿ ಗೌಡರ ಕೈಯೇ ಮೇಲು.

ಈಗ ನಾಯಿಯ ಸಾವು, ತಂಗವ್ವನ ಆತ್ಮಹತ್ಯೆ ಬಿಸಿಬಿಸಿಯಾದ ಅವಪೂರ್ವ. ಆ ಹಾರುವನನ್ನು ಏನು ಮಾಡಲಿ, ಏನು ಮಾಡಲಿ? ಎಂದು ನುಡಿಯುತ್ತು ಪಡಸಾಲೆಯಲ್ಲಿ ಶತವರ್ಷ ಹಾಕಹತ್ತಿದನು.

ಗೌಡರ ದರ್ಷ, ಅಧಿಕಾರ, ಜನಸಂಗ್ರಹದ ಮುಂದೆ ತನ್ನ ಆಟ ಸಾಗದೆಂದು ಆಂತರಿಕ ಮನಸು ನುಡಿಯುತ್ತಿದ್ದರೂ ಹಟವು ಏಕೆ ಅನನನ್ನು ಮುರಿಯಬಾರದು? ಎಂದು ಸಿಸುಗುಟ್ಟುತ್ತಿದ್ದಿತು. ಆದ ರೀ

ಬುದ್ಧಿಯು, ತಾಳ್ಳೆಯು, ಅನುಭವವು ಇದಾಗದೆಂದು ಹೇಳುತ್ತಿದ್ದವು. ಈ ಮಾತ್ರಿಗೆ ಇನ್ನುದಿನದ ಪ್ರಸಂಗಗಳು, ಸ್ವನಹಾರಗಳು ಉದಾಹರಣೆಯಾಗಿ ನಿಂತು ಗೋಕಾವಿಯ ಕಡೆ ಸವತೆಯುಕಾಯಿಯನ್ನು ತಿಂದಂತೆ ಮೇರೆಯನ್ನು ಕಿರುಚಿ, ಹಲ್ಲುಗಳನ್ನು ತೆಗೆದು, ನಾಲಗೆಯನ್ನು ಜೊಲುಬೀಟ್ಟು ಹೇಳಿದವು. ಹಬ್ಬವು ಹಂದೆ ಸರಿಯಿತು. ಬುದ್ಧಿಯು ಸ್ಥಿರಿಕೆಕ್ಕೆ ಬಂದಿತು.

ಕೃಯೋಳಗಿನ ಬ್ಯಾಟಿರಿಯನ್ನು ಹಿನುಕಿ ಒಳಗಿನ ಕೋಣಿಯು ಗೋಡೆಯು ಮೇಲೆ ಬೆಳ್ಳಕಷ್ಟನ್ನು ಕೆಡವಿದ. ತಂಗವ್ವನಿಗಾಗಿ ತಂದ ರಸಕೀರ್ಣಯ ವಸ್ತುಗಳು ಕಣ್ಣಲ್ಲಿ ಮೂಡಿದವು.

ಅದು ತೋಪಸೆರಿಗಿನ ತನಿಸಿತ್ತರುವಿನ ಶಹಪೂರ ಸೀರಿಯು. ಯಾವಾಸೆ ಬಳ್ಳಾದ ಪ್ರೇ. ನಡುಸದುವೆ ಜರದ ಕಡ್ಡಿ. ಅಂಚಿನಲ್ಲಿ ಗೋಮುಗನ್ ನಾಲು. ಕೆಂಬಣ್ಣದ ಸರೆಗು. ಬಣ್ಣದಿಂದೆಲೂ, ಮೆರುಗಿ ಸಿಂದಲೂ ಮಾರ್ಗೋದರವಾಗಿ ಚಾಳುವದು. ಅದನ್ನು ತಂಗವ್ವನಿಗೆ ಉಡಿಸಿ ರೂಪುಯನ್ನಾಗಿ ಹಾಡಿ ಕಣ್ಣದೇರಿ, ಮನದಣಿ ಹೋಡಿ, ಕೂಡಬೇಕೆಂದು ಮಾಡಿದ ಬುರುಕೆ ಇಂದು ಹೊಟಿಕಾಗಿ ನಿಂತಿದೆ.

ಮಗ್ಗುಲಲ್ಲಿಯೇ ಕೆಂಪು ಬಣ್ಣದ ಸ್ಯಾಟಿಸ್ಟಿನ ರ್ಯಾಂಪರು. ಮತ್ತಿನಾಡಿಗೆ ಹೋಗುವ ಮುಂದೆ ಅವಳ ಕೃತ್ಯಾತ್ಮಕಿ, ಕುತ್ತಿಗೆಯ ಅಳತೆ, ಪೆಸ್ಸುಳತೆ, ಎದೆಯುಕತೆಯನ್ನು ಬರೆದುಕೊಂಡಿದ್ದರು. ಸಿಂಹಿಗಿನಿಗೆ ಹೇಳಿ, ಕುಳಿತು ಹೊಲಿಸಿ ತಂದಿದ್ದರು. ಸ್ವತಃ ತಂಗವ್ವನಿಗೆ ಹೊಡಿಸಿ, ಗುಂಡಿಗಳನ್ನು ಕಟ್ಟಿ ಎದೆಯೆಯನ್ನು ತಟ್ಟಬೇಕೆಂದು ಮಾಡಿದ ಆಶೆ ಇಂದು ಗಾಷಿಯಾಗಿದೆ.

ಹತ್ತರದ ಕಪಾಟಿನಲ್ಲಿ ಮೂಗುಬಟ್ಟಿನ ಕರಡಿಗೆ ಪಜ್ಜದ ಹೆರಳು ಕೆತ್ತಿದೆ. ಮೂಗಿಗೆ ಕೂಡಿಸಿ ಕೆಸ್ಸಿಗೆ ನೂರು ಮುತ್ತು ಕೊಡ ಬೇಕೆಂದು ಮಾಡಿದ ಲವಲವಿಕೆ ಇಂದು ಲವಿಲವಿಯಾಗಿದೆ. ಕೃಯೋಳಗಿನ ಮೂರು ಸೆಲ್ಲಿನ ಬ್ಯಾಟಿರಿಯಿಂದ ಅವಳ ಅಂಗ ಪ್ರತ್ಯೆಂಗ ಗಳ ಮೇಲೆ ಬೆಳ್ಳಕು ಕೆಡವಿ ಸೂರ್ಯನಾರಾಯಣನೂ ಹೋಡಿದ

ಸೌಂದರ್ಯ ಪ್ರದೀಪಗಳನ್ನು ಸೋಽಪೆಕೇಕೆಂದು ಮಾಡಿದ ಕಣ್ಣಾಗೆ ಇಂದು ಕುರುತಾಗಿದೆ. ಈ ಕಾಮ ಭಾವನೆಯ ನಿರಾಶೆಯ ಉದ್ದಿಗ್ನಿತೆ ನಂರು ಉರಿ ನಾಲಗೆಯಾದ ಎದ್ದು ನೀತಿತು. ಗೊಡರನ್ನು ಮುತ್ತಿ ಕೆಲಂಡಿತು. ನನು ಮಾಡಲ್ಪಿ? ಏನು ಮಾಡಲ್ಪಿ? ಎಂದು ಅಲೋಚಿಸಿತು. ಅದರ ಗೊಡರ ಜನಸಂಸ್ರದ್ದ, ಧನುರಕ್ಷೆ ಅವರನ್ನು ಎದೆ ಒಂದಿದ್ದು ನಿಲ್ಲಿಸಿತು. ಸೋತು ಹಂಡಿ ಸರಿದರು. ಎದರು ಸಿಂತು ಸೋಲಿಸುವುದು ಅನಾಧ್ಯಾತ್ಮಿಸಿತು. ಮುಂದೆ? ಹಂಡಿ? ಬುದ್ಧಿಯ ವಿಕೃತ ರೂಪವು ಹೈದಾಳಿ ಬೇರೋಂದು ದಾರಿಯನ್ನು ಹಿಡಿಲಿಂತು. ದಾರಿಯಾ ಸಾಗಿತು, ಬೆಳಕೂ ಕಂಡಿತು. ಕೃತಿಯು ಸಿದ್ಧಿಸುವಂತೆ ಕಂಡಿತು. ಜಟ್ಟರ ಧೂಮನನ್ನು ಕರೆಕೆಂಬಿದರು. ಅವನು ಲ-ಗಂ ನಿಮಿಷದಲ್ಲಿ ಬಂದು ಸಲಾಹು ಮಾಡಿದನು.

“ಧೂಮ, ಸೀನು ಮುಕ್ಕೆಯಲ್ಲಿ ಇರುತ್ತೇನೋ ಎಂದು ತಿಳಿಂಬಿ.” ಎಂದು ಸುದಿಯುತ್ತೇ ಒಂದು ಸಿಗರೆಟ್‌ನು ಸೇಡಲು ಕೊಟ್ಟಿನು.

“ನುರುಟ್ಟು ತಂಬಾಕದ, ಮುಕ್ಕೆ ಜಿಲುಕೆಯು ಭಕ್ತನಾದ ಧೂಮನುಗೆ ಸಿಗರೆಟ್‌ನ ಆದರ್ವು ಘೋಸಿಸಾರೆಯಾಗಿತ್ತು.

“ಅದೇಕೆ ಅಪ್ಪಾ ತಿನರೇ? ರಾತ್ರಿ ಮನೆ ಬಿಟ್ಟು ಎಲ್ಲಿ ಹೊಗೆನದು?”

“ಹೆಗಲು ಕೆಲಸವಿಲ್ಲ. ರಾತ್ರಿ ಉದ್ದೇಶ್ಯಗವಿಲ್ಲ. ಜೀವನವನ್ನು ಸುಖಿದಿಂದ ಕಳೆಯುವಿರಿ ಎಂದರೆ ಯಾರಾದರು ನಂಬಬಹುದೇ?” ಎಂದು ಮೂರು ಮಂಗನ ಕಡಿಯ ವೆಟ್ಟಿಗೆಯನ್ನು ಚೆಲ್ಲಿದನು.

“ನೀವೂ ಹೀಗೆ ಅನ್ನು ಪತ್ತಿದರೆ ನಾವು ಬದುಕುವದೆಂತು!” ಎಂದು ಕಡಿಯನ್ನು ಕೆರದು ಸಿಗರೆಟ್‌ನು ಹೊತ್ತಿಸಿದನು.

“ನನ್ನದೊಂದು ಕೆಲಸವನ್ನು ಮಾಡುವೆ ಏನು?” ಸಿಗರೆಟ್‌ನ ಹೊತ್ತಿಸುತ್ತೇ ಕೇಳಿದ ಚಿನ್ನಯ್ಯ.

“ಏನರಂ?” ಹೊಗೆಯ ಬಾಯಿಂದ ಕೇಳಿದನು.

“ನೀನು ಬೇಡಿದನ್ನ ಹಣ ಕೊಡುವೆ.” ಬಾಯಿಂದ ಹೊಗೆಯೇ ಬಂದಿತು. ಬೆಂಕಿಯು ಇಲ್ಲವೇ ಉರಿಯು ಬರಲಿಲ್ಲ ಇನ್ನು.

“ಎನು ಹೇಳಿರಿ.”

“ಸಮೀಪಕ್ಕೆ ಬಾ.” ಎಂದು ಕರೆದು ಗೊಡರ ಮನೆಯನ್ನು ಒಡೆದು ಇದ್ದುದೆಲ್ಲವನ್ನು ದೋಚಿಕೊಂಡು ಹೋಗಲು ನಿವರವಾಗಿ ತಿಳಿಸಿದನು.

“ಗೊಡರ ಮನೆ!”

“ನಾನು ಒಂದು ದಿನ ಹೇಳುವೆ. ನೀನೂ ವಿಚಾರದಲ್ಲಿರು.”

“ಹೆದರಿಕೆ ಅವ್ವಾ ಅವರೇ !”

“ಹೆದರಬೇಕಿಲ್ಲ.”

“ಅವರು ಉರಗೊಡರು. ನಮ್ಮ ಗಂಡಸರನ್ನೇಲ್ಲ ಬೇಡಿಯಲ್ಲಿ ಕೂಡಿಸಬಹುದು.”

“ಹೆದರಬೇಡ. ಅದರಲ್ಲಿ ಜಯವಾದರೆ ತಂದುದೆಲ್ಲ ವಶ್ಚ - ಒಡವೆಗಳು ನಿಮ್ಮವೇ ! ಮೇಲೆ ನನ್ನ ಇನಾಮು.”

“ಸಿಕ್ಕರೆ !”

“ಹಣವನ್ನು ರಾಸಿಯಾಗಿ ಸುರಿದು ಬಿಡಿಸಿ ತರುವೆ.”

“ತುರಂಗ !”

“ಎಲ್ಲರೂ ಸಿಗುವೆವೆಂದು ಹೆದರಿದರೆ ನಿಮಗೆ ಜಟ್ಟರೆಂದು ಯಾರು ಕರೆಯುವರು. ನೀವು ಸಿಕ್ಕುವದೇ ಇಲ್ಲ. ನಾಲ್ಕುರಲ್ಲಿ ಒಬ್ಬನು ಸಿಕ್ಕನೆಂದು ತಿಳಿಯಿರಿ. ಅವನೊಬ್ಬನು ತುರಂಗ ಸೇರಿದರಾಯಿತು. ಬಿಡಿಸಲು ನಾನು ಪ್ರಯತ್ನಿಸುವೆ. ತುರಂಗವೇ ನಿಕ್ಕಯವಾಯಿತ್ತಿನ್ನು. ನಾನು ಅವನ ಮನೆಯವರಿಗೆ ತಿಂಗಳೂ ಸಾಲುವನ್ನು ಹಣವನ್ನು ಕೊಡುವೆ. ಇದು ನಿಕ್ಕಯ. ನನ್ನ ಮಾತಿಂದರೆ ವಚನವೆಂದು ತಿಳಿಯಿರಿ. ನನ್ನಿಂದ ಆದಾಗದೆನ್ನುವಿರಾ ?”

“ಹಾಗೇನಿಲ್ಲ ಬಿಡರಿ.”

“ಮಾಡಿರಿ. ಮಾಡುವೆನೆಂದು ವಚನ ಕೊಡಿರಿ.”

“ವಿಚಾರಿಸುವೆವು.”

“ಇದೋ ನೂರು ರೂಪಾಯಿ.” ಎಂದು ಹೆಸಿರು  
ನೋಟೊಂದನ್ನು ಅವನ ಮುಂದೆ ಒಗಿದನು.

“ನೋಡಿ ಹೇಳುವೆವು.”

“ಹಾಗೇ ಆಗಲಿ. ನೋಟು ತೆಗೆದುಕೊಇ!”

“ಆ ಮೇರೆ ಒಯ್ಯಿವೆವು.”

“ತೆಗೆದುಕೊಇ! ಆಗಲಿಲ್ಲವೇಂದರೆ ಬಂದು ಹೇಳುವಿರಿ. ಆಗ  
ತಂದುಕೊಡು. ತೆಗೆದುಕೊಇ!”

ಧೂಮನು ಅನುಮಾನಿಸಹಕ್ತಿದನು.

“ತೆಗೆದುಕೊಇ. ಹೆದರಬೇಡ.”

ಧೂಮನು ನೋಟನ್ನು ತೆಗೆದುಕೊಂಡು ಎದ್ದು ನಿಂತನು.

“ಆದರೆ ಇನ್ನೊಂದು....” ಚಿನ್ನಯ್ಯನು ನುಡಿದನು.

“ಅದೇನು ?”

“ಕಡೆಯ ಮಾತು....”

“ಅದು ನಮ್ಮಿಂದ ಆಗದು.”

“ಅದೇ ಮುಖ್ಯ.”

“ಅದು ನಮಗೆ ಸಲ್ಲಿದ ಮಾತು. ಮನೆಯಲ್ಲಿ ನಮಗೆ ಹೆಂಡತಿ  
ಯಾರಿರುವರು. ಕಳವು ಮಾಡುವೆವು. ಹೊಲಸು ಕೆಲಸ ಮಾಡುವದಿಲ್ಲ  
ಅವ್ವಾ ಅವರೀ....ದೇವರು ಮೇಚ್ಚಲಾರ.”

“ಧೂಮ ನನ್ನ ಮುಖ್ಯ ಕೆಲಸ ಅದೇ ಇದ್ದಿತು !”

“ಉಹು....ಹೋಗುವೆನು.” ಎಂದು ಮುಜುರೆಯನ್ನು ಮಾಡಿ  
ಸಿಗರೇಟೆನ ತುದಿಯ ಬೆಂಕಿಯನ್ನು ನಂದಿಸಿ ತುಂಡು ಸಿಗರೇಟೆನ್ನು  
ಕಿಸೆಯಲ್ಲಿಟ್ಟುಕೊಂಡು ಮನೆಯ ಹಾದಿಯನ್ನು ಹಿಡಿದನು.

ಚಿನ್ನಯ್ಯನು ತೂಗುಬಿದ್ದ, ತಂಗವ್ವೆನಿಗಾಗಿ ತಂದ ಸೀರೆಯನ್ನು  
ಮುದ್ದೆಯನ್ನಾಗಿ ಮಾಡಿ ಎದೆಗೆ ಒತ್ತಿಕೊಳ್ಳು ಹತ್ತಿದನು. ಗಂಗಾನನ  
ವನ್ನು ಮುಖದ ಮೇರೆ ಆಡಿಸಿಕೊಳ್ಳು ಹತ್ತಿದನು.

ಓಕಳಿಯೊಳಗೆ ಜನರ ತುಳಿದಾಟಿದಿಂದ ಮುಗಿಲವರಿಗೆ ಎಡ್‌  
ಪಾದ ಧೂಳಿಯು ಒಮ್ಮೆ ನೇಲಕ್ಕೆ ಬಂದು ಕುಳಿತಿತು. ನಾಲ್ಕುರು  
ದಿನ ಹುಚ್ಚು ಹೊಳೆಯಾಗಿ ಹರಿದ ಸಂತಸ ಒಮ್ಮೆಲೆ ಹರಿಗಡಿಯಿತು.  
ಜನರು ಪುನಃ ತಮ್ಮ ಉದ್ಯೋಗ-ವ್ಯವಸಾಯಗಳಿಗೆ ತೊಡಗಿದರು.  
ಕೆಲವು ನಿರುದ್ಯೋಗಿ ಮುದುಕರು, ಅವರ ಎದುರು ಬೀಡಿಯನ್ನು  
ಸೇದುವ ಕೆಲವು ಕುಚೋರ್ಡ್ಯ ತರುಣರು ಓಕಳಿಯ ಸಂಭ್ರಮದ  
ಹರಟಿಯನ್ನು ಕಟ್ಟಿಯ ಮೇಲೆ ಕುಳಿತು ಇನ್ನೂ ಹೊಡಿಯುವರು.  
ಓಕಳಿಯ ಹೊಂಡದ ತಳದಲ್ಲಿ ಉಳಿದ ಶೇಷ ಜಲದಲ್ಲಿ ಸಾಲೆಯ  
ಮಕ್ಕಳು ಕೈ ಅಡ್ಡಿ ಎದುರು ನಿಂತವರಿಗೆ ಚಿಮುಕಿಸುವರು. ಇಲ್ಲವೇ  
ಕಲ್ಲು ಒಗೆದು ನೀರು ಜಿಸುವರು. ಮತ್ತು ಶೇಲಿ ಬಿಟ್ಟ ನಾವೆಗಳಲ್ಲಿ  
ಮಣ್ಣು-ಕಲ್ಲು ತುಂಬಿ ಮುಳುಗಿಸಿ ಕೇಕೆ ಹೊಡಿಯುವರು. ಓಕಳಿ  
ಯಲ್ಲಿ ಹೋಳಿಗೆ-ಹುಗಿ ಗಳನ್ನು ತಿಂದು ಹುಳಿಯೇರಿದ ನಾಲಗೆಯು  
ಬಿಳಿ ಜೋಳದ ರೊಟ್ಟಿ-ನುಚ್ಚನ್ನು ಬೇಡುತ್ತಿದೆ. ಇಂಥ ಸಮಯ  
ದಲ್ಲಿ ಅಪ್ಪಾರಾಯರು ಪಡಸಾಲೆಯಲ್ಲಿ ಕುಳಿತು ಚಂಚಿಯನ್ನು ಬಿಟ್ಟ  
ಅಡಕೆಯನ್ನು ಕತ್ತಲಿಸುತ್ತಿದ್ದರು. ಮನಸಿಗೆ ಅಂದು ಬೇಜಾರು.  
ಕೈ ಕಾಲುಗಳು ಸೋತಿದ್ದವು. ವಯೋಮಾನಕ್ಕನುಸರಿಸಿ ಮನಸೂ  
ಮುದುಡಿದ್ದಿತು. ಓಕಳಿಯಲ್ಲಿ ಓಡಾಡಿದ ದಣವೆಂದೇ ಅವರ ಭಾವನೆ.

ಹಿರಯ ಮಗನಾದ, ವಯಸಿಗೆ ಬಂದ ರಾಜಣ್ಣ ಓಕೆಳಿಯು ಉಲ್ಲ ದಿನ ಕಟ್ಟಿಗೆ ಬಿಡ್ಡಿರಲಿಲ್ಲ. ಮಗನ ದಿನಚರಿಯ ಕಡಿಗೆ ಈವರಿಗೆ ಲಕ್ಷ್ಯ ಹಾಕಿರಲಿಲ್ಲ. ಶೋಟ-ಪಟ್ಟ, ಹೊಲ-ಗದ್ದೆಗಳನ್ನು ತಾವೇ ಸುತ್ತಾಡಿ ಬರಬೇಕಿದ್ದಿತು, ರೈತರ ಖಂಡ, ಲಾವಣಿಗಳನ್ನು ತಾವೇ ನಿರ್ಧರಿಸಬೇಕಾಗಿದ್ದಿತು. ಅದರ ವಸಾಲಿಗಾಗಿ ತಾವೇ ಹೆಣಗಾಂಡುತ್ತಿದ್ದರು. ಮನೆಯಲ್ಲಿ ಈ ವರುವ ಬಂದ ಜೋಳವೆಮ್ಮು, ಕಡಲೆ ಎಮ್ಮು, ನವಕೆ ಎಮ್ಮು, ಸೆಜೆ ಎಮ್ಮು, ಕುಸುಬೆ ಎಮ್ಮು, ಇವುಗಳ ಲೆಕ್ಕವನ್ನು ತಾವೇ ಇಡುತ್ತಿದ್ದರು. ಶೋಟದಲ್ಲಿಯ ಫಸಲೆಮ್ಮು? ಯಾವ ಫಸಲಿಗೆ ಯಾವ ಬೆಲೆ? ಈಗ ಮಾರಬಹುದೇ? ತಿಂಗಳವರಿಗೆ ನಿಲ್ಲಬಹುದೇ? ತಾಲೂಕಿನಲ್ಲಿ ಅದರ ಬೆಲೆ ಏನು? ಧಾರಣೆ ಏರಿತೇ? ಇಳಿಯು ವದೇ? ದಲಾಲ ಚೌಡಪನನ್ನು ಎಂದು ಕಾಣುವದು? ಮಾಲನ್ನು ಅಡತಿಯ ಅಂಗಡಿಗೆ ಎಂದು ಹಚ್ಚುವದು? ಮಾರಿ ಬಂದ ಹಣದಿಂದ ಆಕ್ಷಯನ್ನು ಎಷ್ಟು ತರುವದು? ಅರವಿಗೆ ಎಷ್ಟು ಹಣ ಇಡುವದು? ಉಪ್ಪು, ಮಸಾಲೆಗಾಗಿ ಹಣವೆಮ್ಮು? ಇದನ್ನೂ ವಿಚಾರಿಸಬೇಕಾಗಿದ್ದಿತು. ಅಲ್ಲದೆ ಹೊಲದ ಒಡು-ಬಡಕಲುಗಳಿಗೆ ಹಣವೆಮ್ಮು, ಯಾವ ಹೊಲದ ಕರಿಕೆಯನ್ನು ಕೆಡಿಸಬೇಕು, ಎಂಟು ಎತ್ತಿನ ನೇಗಿಲನ್ನು ಯಾವ ಹೊಲಕ್ಕೆ ಹೊಡೆಯಿಸಬೇಕು, ಆಲಿನವರ ಕೂಲಿ, ಗಂಡಾಳು ಹೆಣ್ಣಳು ಎಷ್ಟು? ತಮ್ಮ ಖಾಸಗಿ ವಿಚೀರಿಗೆ ಎಷ್ಟು ಹಣವನ್ನಿಷ್ಟುಕೊಳ್ಳಬೇಕು. ಇತ್ಯಾದಿಗಳನ್ನು ತಾವೇ ಲೆಕ್ಕಹಾಕಿಗೊತ್ತು ಮಾಡಬೇಕಾಗಿದ್ದಿತು. ರಾಜಣ್ಣನು ಲೋಕಾಭಿರಾಮನಂತೆ ಉಟ್ಟ, ಬೀಟು ಇವೆರಡನ್ನೇ ಇಟ್ಟುಕೊಂಡಿದ್ದನು. ತಂಡಿಗೆ ಬಹುಶಃ ಭೀಟ್ಟಿಯಾಗುತ್ತಿರಲಿಲ್ಲ. ಅವ್ವಾರಾಯರಿಗೆ ಇಷ್ಟೆಲ್ಲ ಸಂಗತಿಗಳು ಕಣ್ಣ ಮುಂದೆ ಮೂಡಿ ಮೂಡಿ ಮರೆಯಾದವು. ಇದು ತಮ್ಮ ವೃದ್ಧಾರ್ಥದ್ವಾರಾ ಪೂರ್ವಸೂಚನೆಯಿಂದು ತಿಳಿದರು. ರಾಜಣ್ಣನ ನೆರವು ಬೇಕು! ಅಧವಾ ಇಡೆಲ್ಲವನ್ನು ಅವನೇ ಸಾಗಿಸಿಕೊಂಡು ಹೋಗಬಾರದೇಕೆ? ಎಂದೂ ವಿಚಾರಿಸಿದರು. ಮನಸು ನಾಲ್ಕಾರು ವರುವ ಮಾರ್ಗದರ್ಶಕ

ರಾಗಿ ಸೀಂತು ಮಗನ ಪ್ರಪಂಚ ನಿರೀಕ್ಷೆ ಮಾಡಬೇಕೆಂದು ಆಶೀಕು ತ್ತಿದ್ದಿತು. ಅದಕ್ಕಾಗಿ ರಾಜಣ್ಣನನ್ನು ಕರೆದರು. ಆದರೆ ಉಟ್ಟದ ಮನೆಯಲ್ಲಿ ಎಲೆಗಳಲ್ಲಿ ಬೆಲ್ಲದ ಕೆನ್ನೆ ಮೋಸರಿನ ಅನ್ನ ಮತ್ತು ಬೆಣ್ಣ ಯನ್ನು ಸವರಿದ ರೊಟ್ಟಿಗಾಗಿ ಎರಡು ಗಂಡು ಬೆಕ್ಕುಗಳು ಹುಚ್ಚಿದ್ದ ಬಡಿದಾಡುತ್ತಿದ್ದವು. ಅವುಗಳ ಕರ್ಕರ ಧ್ವನಿಯು ಅಶೀಕ್ಕಿತರ ಮನೆಯಲ್ಲಿಯ ಸಾವಿನ ಅಳುವನ್ನು ಜಾಳ್ಳಿಸಿಸಿಕೊಡುತ್ತಿದ್ದಿತು. ರಾಜಣ್ಣ ಎಷ್ಟು ‘ಉಸ್’ ಎಂದರೂ ಹೋಗಿರಲಿಲ್ಲ. ಕೂಡಲಿನ ಬಾಲವನ್ನು ನಿಗರಿಸಿ, ಸೂಲದ ಹಲ್ಲಾಗಳನ್ನು ಹಿರಿದು, ಪಂಜರದ ಉಗುರುಗಳನ್ನು ಹೊರದಿಗೆದು, ಮೀಸೆಯ ಕೂಡಲನ್ನು ತಿರುವುತ್ತೆ, ವ್ಯಾಯುಭ್ರಿಸಿ, ದನಿ ಹೆಚ್ಚಿಸಿ ಇನ್ನೂ ಬಡಿದಾಡುತ್ತಿದ್ದವು. ಎರಡರಲ್ಲಿ ಒಂದು ಸಾಯಲೇಬೇಕು ಎಂಬ ಸಂಕಲ್ಪದಿಂದ ಯಾರಿಗೂ ಹೆದರದೆ ನಿಂತಿದ್ದವು. ರಾಜಣ್ಣನು ಒಣಹಾಕುವ ಕೋಲನ್ನು ತಂದು ಒಂದರ ಮೇಲೆ ಹೇರಿದನು. ಒಂದು ಓಡಿಹೋಯಿತು. ಬಡಿತ ತಿಂದುದು ಸೊಂಟವನ್ನು ಎಳೆಯುತ್ತ ಪಾರಾಯಿತು. ಈವರಿಗೆ ಅವ್ಯಾರಾಯರು ರಾಜಣ್ಣನನ್ನು ಉ-ಇ ಸಾಲೆ ಹಾಗಿದ್ದರು. ಕೊನೆಗೊಮ್ಮೆ ಗಟ್ಟಿಯಾಗಿ “ರಾಜಣ್ಣ !” ಎಂದರು. ರಾಜಣ್ಣನು ಕೃಯೋಳಗಿನ ಬೀಡಿಯನ್ನು ಮಾಡದಲ್ಲಿಟ್ಟು ಓಡುತ್ತ ಒಂದು—“ಏನು” ? ಎಂದನು.

“ಕೆವಿ ಇಲ್ಲವೇನೋ ಮುಟ್ಟಾಳಾ !” ಎಂದು ಬಿರುಸಾಗಿ ನುಡಿದರು.

“ಬೆಕ್ಕಿನ ಕೂಗಾಟದಲ್ಲಿ ಕೇಳಿಸಲಿಲ್ಲ.” ಎಂದು ನುಡಿದು ತಂದೆಯ ಬಳಿಯಲ್ಲಿ ಉತ್ತೀರ್ಣಕನಂತೆ ಕೃತಕ ನಿನಪುತೆಯಿಂದ ಕುಲಿತನು.

ಅವ್ಯಾರಾಯರು ಕತ್ತರಿಸಿದ ಎಲೆಯನ್ನು ಅಂಗ್ರೇಯಲ್ಲಿ ತಿಕ್ಕಬಾಯಿಗೆ ಹಾಕಿಕೊಂಡು, ರಾಜಣ್ಣನನ್ನು ಆಪಾದಮನ್ತಸ್ತಕದವರಿಗೆ ಸೋಡಿ—“ನೀನು ಮೋಡ್ಡಿನನಾಡೆ ರಾಜಣ್ಣ !” ಎಂದು ನುಡಿದರು.

ರಾಜಣ್ಣನು ಮಾತಾಡಲಿಲ್ಲ.

“ನನಗೂ ಪಯಸಾಗಿಯಿತು ರಾಜಣ್ಣ.”

ರಾಜಣ್ಣನು ತಂದೆಯ ಮುಖವನ್ನು ಸೋಡಿದನು.

“ ಈ ಹೊಲ ಮನೆಯ ಭಾರ ನಿನ್ನ ಮೇಲೆ ಹಾಕಿ ಎರಡು ದಿನ ಕಾಯಾಗಿ ಇರಬೇಕೆನ್ನುವೆನು. ಏನೆಂದೆ ರಾಜಣ್ಣ ?”

“ನೀವಿರುವ ವರೆಗೆ ಒಪ್ಪಿಸಬೇಡಿರಿ.”

“ಅದೇಕೆ ಮಗನೇ ?”

“ನಿಮ್ಮನ್ನು ಸೋಡಿ ಆ ಹೊಲತಾಯಿ ಕಾಳು ಕೊಡುವಳು.”

“ನೀನಾದರೆ ?”

“ನನಗೆ ಅವಳನ್ನು ಒಲಿಸಿಕೊಳ್ಳುವದು ತಿಳಿಯದು.”

“ಎಲ್ಲ ತಿಳಿಯುವದು ರಾಜಣ್ಣ.”

ರಾಜಣ್ಣನಿಗೆ ಮುಂದೆ ಮಾತಾಡುವದು ತಿಳಿಯಲ್ಲಿ. ಮುಖ ಕನ್ನು ಕೆಳಗೆ ಹಾಕಿ ಕುಳಿತೆನು.

ಮಗನ ಮಾತಿನಿಂದ, ಮಾತಿನ ಚಮಕ್ಕೆ ತಿಖಿಂದ ಅವ್ವಾರಾಯ ಗೆ:ಹಣವಾಗಿದ್ದಿತು. ಇಂಥ ವಿವೇಕಯುಕ್ತ, ಬುದ್ಧಿಗಮ್ಯವಾದ, ಸುಂದರವಾದ ಮಾತನ್ನು ಆಡಬಹುದೆಂದು ತಿಳಿದಿರ್ಲಿಲ್ಲ. ಆ ಮುದುಕನು ಕಣ್ಣಲ್ಲಿ ಇಳಿದುಬಂದ ಎರಡು ಹೆನ್ನಿ ನೀರನ್ನು ವಲ್ಲಿಯಿಂದ ಶರ್ಶಿಕೊಂಡು—“ಸುಣ್ಣಿದಕಾಯಿಯಲ್ಲಿ ಸುಣ್ಣಿವನ್ನು ತುಂಬಿ ತಾ !” ಎಂದು ಹೇಳಿದರು. ರಾಜಣ್ಣನು ಕಾಯಿಯನ್ನು ತಿಗೆದುಕೊಂಡು ಸೊರಗೆ ಬಂದನು. ಕಿಟಕಿಯಿಂದ ಹಿಟಲರನ ಸಿಳ್ಳು ಕೇಳಿಸಿತು. ಬಂದೆ ನಡೆ! ಎಂದು ಸನ್ನೇಯನ್ನು ಮಾಡಿ ಕಳಿಸಿ ಸುಣ್ಣಿವನ್ನು ಕುಂಬಿ ತಂದಿಟ್ಟೆನು.

“ನಿಮ್ಮ ಹೊಲ - ತೋಟಗಳನ್ನಾದರೂ ಸೋಡಿರುವೆಯಾ?”  
ಉಲೆಗೆ ಸುಣ್ಣಿ ತೋಡೆಯುತ್ತೆ ಕೇಳಿದರು.

“ಸೋಡಿರುವೆ.”

“ಯಾವವು ?”

“ಗೊತ್ತಿವೆ.” ನಗುತ್ತೆ ನುಡಿದನು.

“ಆ ಮಾಡದಲ್ಲಿಯ ನಕಾಶವನ್ನು ತಾ. ಎಲ್ಲವನ್ನು ತೋರಿಸುವೆ”

ಎಂದರು.

ರಾಜಣ್ಣನು ನಕಾಶದ ಮೇಲಿನ ಧೂಳನ್ನು ಜಾಡಿಸುತ್ತ ತಂದು ಇಟ್ಟನು. ಅಪ್ಪಾರಾಯರು ನೇಲದ ಮೇಲೆ ಅದನ್ನು ಹರಹಿ ಒಂದು ಮೂಲೆಯ ಮೇಲೆ ಚಂಚಿ, ಇನ್ನೊಂದರ ಮೇಲೆ ಅಡಕೊತ್ತು, ಮೂರನೆಯದರ ಮೇಲೆ ಸುಣ್ಣದಕಾಯನ್ನು ಇಟ್ಟರು. ನಾಲ್ಕನೆಯ ಮೂಲೆಯ ಮೇಲೆ ತಮ್ಮ ಎಡಗೈಯನ್ನು ಉರಿ, “ಇದು ನಮ್ಮ ಉರು” ಎಂದು ತೋರಿಸಿದರು.

ರಾಜಣ್ಣನು ಹೂ ಎಂದನು.

“ನಮ್ಮ ಮನೆಯು ಉರ ದಕ್ಷಿಣಕ್ಕೆ ಇದೆ. ಸುಮಾರು ಇಲ್ಲಿ ಬರುವದು.”

“ಅಹುದು.”

“ಇದು ಗುಳ್ಳಪ್ಪನ ತೋಟ. ಉರ ಆಗ್ನೇಯ ದಿಕ್ಕಿಗಿಡೆ. ಇ ಎಕರೆ ಆಗುವದು. ಬಾವಿಯನ್ನು ನಾನೇ ಕಡಿಸಿ ತೋಟ ಮಾಡಿರುವೆ. ವರುಷಕ್ಕೆ ಒಂಂ-ಒಂಂ ರೂ. ಹ್ರಾಸ್ತಿ ಇದೆ. ಹೊಲ ವಿದ್ದಾಗ್ಗೆ ಇ-ಗಂ ಚೀಲಕ್ಕೂ ಗತಿಯಿರಲಿಲ್ಲ.”

“ನಾನು ನೋಡಿದ್ದೇರೆ.”

“ಬಾವಿಯ ನೀರು ಕಬ್ಬಿನ. ರಸದಂತಿ ಸಿ.”

“ಅಹುದು, ನನಗೆ ಗೊತ್ತು. ಅನೇಕ ಸಲ ಕುಡಿದಿರುವೆ.”

“ಇದು ಎಕ್ಕು ತೋಟ. ಇ ಎಕರೆ ಒಂ ಗುಂಟಿ ಇದೆ.”

“ಹೇ.” ಬೆನ್ನು ತುರಿಸುತ್ತ ನುಡಿದನು.

“ತೋಟದ ಕಾಲು ಭಾಗ ನೇಲ ಗರಸು. ಮತ್ತು ಯಾತದಿಂದ ಎತ್ತರ. ಇನ್ನೂರು ರೂಪಾಯಿಗೆ ಸಾವಿಲ್ಲ.”

“ಹೇ! ನನಗೆ ಗೊತ್ತು. ನಿಮ್ಮ ಸಂಗಡ ಅನೇಕ ನಾರೀ ಬಂದಿರುವೆ. ಹೋದ ವರುವ ಉಮ್ಮೆಗೆಯನ್ನು ತಿಂದು ಆ ತೋಟದ ಮೇಲಿಂದ ಬಂದಿರುವೆವು.”

“ಇದು ಸೀಮೇ ಹೊಲ. ಇ ಎಕರೆ ಒಂ ಗುಂಟಿ. ಇದು

ಕುಂಟಿನ ಹೊಲ ಇ ಎಕರೆ ೨೦ ಗುಂಟಿ. ಇದು ಕೋಡಿ೧ ಹೊಲ ಇ ಎಕರೆ. ಇದು ಮೂಲೀ ಹೊಲ ಇ ಎಕರೆ ೩೦ ಗುಂಟಿ. ಕೊನೆಯದು ಇದು ಕಲ್ಲು ಹೊಲ ಇ ಎಕರೆ ೨೨ ಗುಂಟಿ. ಇದೆಲ್ಲಿ ಎರಡು ನಂಬರುಗಳಿವೆ. ಮೇಲ್ಭಾಗವು ಹೊಲ. ಕೆಳಭಾಗದಲ್ಲಿ ಮಾವಿನ, ಹುಣಿಸೆಯ ಗಡಗಳಿವೆ. ಉತ್ತರ ಜಾತಿಯ ಮಾವಿನ ಗಡಗಳನ್ನು ನಮ್ಮ ಅಜ್ಞಂದಿರು ಹಚ್ಚಿರುವರು. ನಮ್ಮ ಬನದ ಹಣ್ಣಿನಂತಹ ಹಣ್ಣಿಗಳು ಸಮೀಪದಲ್ಲಿ ಸಿಕ್ಕುವದಿಲ್ಲ. ಬಾಳಿಮಾವಿನ ಸೀಕರಣಿ ಬಾಳಿಯ ಹಣ್ಣಿನ ರಸದಂತೆ, ಜೇನು ಮಾವಿನ ಸೀಕರಣಿ ಜೇನು ತುಪ್ಪದಂತೆ, ಕರಿ ಗಡದ ಹಣ್ಣಿ ರಕ್ತದಂತೆ ಕೆಂಪು. ಈ ಹಣ್ಣಿಗಳ ಸೀಕರಣಿಗೆ ಸಕ್ಕರೆ, ಬೆಲ್ಲ ಸೇರಿಸುವ ಅವಶ್ಯಕತೆಯಿಲ್ಲ. ಏಲಕ್ಕೆ ಮಾನು ಪಲಕ್ಕಿಯಂತೆ ವಾಸನೆಯಾಗ್ಳಿದು. ಹುಣಿಸೆಯ ಹಣ್ಣಾದರೆ ಈ ಕಡೆಗೆ ತಿನ್ನಲಿಕ್ಕೆ ಜನರಿಲ್ಲ. ಅಪ್ಪ ಹಣ್ಣಿ. ಅಪ್ಪ ದೊಡ್ಡ ದೊಡ್ಡ ಮರಗಳು. ಪ್ರೋವರ್ ಕಡೆಯ ಗಡಗಳನ್ನು ನಾನೇ ಹಚ್ಚಿರುವೆನ್ನೇ. ಹಚ್ಚಿದ ನೀರನ್ನು ಎತ್ತಿ ತಂದು ಹಸಿಸಿ ನಾನೇ ಬೆಳೆಸಿರುವೆನ್ನೇ. ಇಷ್ಟು ನಿನ್ನ ಉತ್ಪನ್ನ. ಈ ಕಡೆಯ ಎರಡು ಹೊಲಗಳನ್ನು ನನ್ನ ಸ್ವಂತ ಕರಂತಮತಿಯಿಂದ ಗೋಸಿರುವೆನ್ನೇ. ನೀನು ಇವುಗಳನ್ನು ಜೆನ್ನಾಗಿ ನೋಡಿಕೊಂಡು ಹೊದರೆ ಭೂದೇವಿ ನಿನಗೆ ಏನೂ, ಯಾವ ಬಗೆ ಯಾಂದಲೂ ಕೊರತೆ ಮಾಡಬು. ಹೊಲಗಳಿಂದ ಬೇಕಾದಷ್ಟು ಕಾಳು ಕಡಿಗಳು ಬರುವವು. ತೋರ್ಟಿಗಳಿಂದ ಮೇಲ್ಭಾಗ ಖಚಿತ ಹಣವು ಬರುವದು. ಒಂದಿಷ್ಟು ಬುದ್ಧಿಯನ್ನು ತೋರಿಸಿದರೆ ಉರಿಂದ ಮಾನ-ಸನ್ನಾನ ಸಿಕ್ಕುವದು. ಇದು ನಿನ್ನ ವಿನ್ಯೇಕ ರಕ್ತಿಯನ್ನು ಅವಲಂಬಿಸಿದೆ. ನೋಡು!” ಎಂದು ನುಡಿದು ತುಂಬಿದ ಬಾಯು ರಸವನ್ನು ಉಗುಳಲು ಎದ್ದಿರು.

ರಾಜಣ್ಣನು ತಂದೆಯ ಮಾತನ್ನು ಕೇಳುತ್ತಿದ್ದನು.

ಅಪ್ಪಾರಾಯರು ತಿರುಗಿ ಬಂದು—“ರ್ಯಾತರು ಮಹಾ ಘಟಿಂಗರು. ಯಜನೂನನ ಕಣ್ಣ ತಪ್ಪಿಸಿ ಬೇಕಾದಂತೆ ನಡೆಯುವರು. ಅವರನ್ನು

ನೂರು ಕಣ್ಣಗಳಿಂದ ಪರೀಕ್ಷೆಸಬೇಕು. ಒಮ್ಮೆ ಗದರಿಸಬೇಕು. ಒಮ್ಮೆ ಉಬ್ಜಿಸಬೇಕು. ಒಬ್ಜನ ಬೆನ್ನು ತಟ್ಟಿ ಒಬ್ಜನನ್ನು ತುಳಿದು ನಿಲ್ಲಬೇಕು. ಮುಂದೆ ಅವನನ್ನೂ ತುಳಿಯಬೇಕು. ಒಳ್ಳೆಯವನ ಕೂಡ ಒಳ್ಳೆಯವನಾಗಿ ಇರಬೇಕು. ಮೊಂಡ ರೈತನನ್ನು ಪೇಚಿನಲ್ಲಿ ಹಿಡಿಯಬೇಕು. ಅವನ ಗೋಳಾಟನನ್ನು ಹತ್ತು ಜನರಂತೆ ನಿರೀಕ್ಷೆಸಬೇಕು. ಅವನು ಅಸಹಾಯನಾದನೆಂದು ಕಂಡು ಬಂದ ಮೇಲೆ ಧರ್ಮದೇವತೆಯಂತೆ ಅವನ ಬಳಿಗೆ ಹೋಗಿ ಸಹಾಯಮಾಡಿ ಉಳಿಸಬೇಕು. ಅಂದರೆ ಯಜಮಾನನನಲ್ಲಿ ಭಕ್ತಿ, ಭಯ ಎರಡೂ ಉಳಿಯುವು." ಒಂದಿಷ್ಟು ಆರೋಸವಾಗಲು ನಿಂತರು.

ರಾಜಣ್ಣನು ಎಲ್ಲವನ್ನು ಗ್ರಹಿಸುವಂತೆ ಸುಮೃಸಿದ್ದನು.

"ಆಡವಿಯಲ್ಲಿ ಇಷ್ಟು ಹೊಲವಾದರೆ ಉರಲ್ಲಿ ಇದೊಂದು ಮನೆ. ಸಿನ್ನಜ್ಞ ಇಷ್ಟು ದೊಡ್ಡ ಮನೆಯನ್ನು ಕಟ್ಟಿಸಿರಲಿಲ್ಲ. ಪ್ರಪಂಚ ಚೆಳಿದಂತೆ ನಾನೇ ವಿಸ್ತುರಿಸಿರುವೆನೆ. ಇಷ್ಟು ದೊಡ್ಡ ಮನೆ ಉರಲ್ಲಿ ಮತ್ತಾರದಿಲ್ಲ. ತಾಲೂಕಿನ ಪೌಜದಾರರು, ಮೂರುತೆ ದಾರರು, ಒಂದು ಸಲ ಕಲೆಕ್ಕರರು ಇಲ್ಲಿಯೇ ನಿಂತು ಉಟ ಮಾಡಿರುವರು. ಹಾಲು ಕುಡಿದಿರುವರು. ಹಣ್ಣು ತಿಂದಿರುವರು. ಉತ್ತರಾದಿ ಮತದ ಸ್ವಾಮಿಗಳು ಇದೇ ನಮ್ಮ ಮನೆಯ ಅಂಗಳದಲ್ಲಿ ತಮ್ಮ ರತ್ನ ಮಂಟಪವನ್ನು ಕೂಡಿಸಿ ಮೂರು ದಿನ ಒಂದೇ ಸವನೆ ಪೂಜೆ ಮಾಡಿ ತೀರ್ಥ-ಪ್ರಸಾದ ಸೇವಿಸಿರುವರು. ನಮ್ಮೂರು ಖಾದಿಯ ಕೇಂದ್ರ ಎದ್ದ ಸಮಯದಲ್ಲಿ ದೇಶಭಕ್ತರಾದ, ಮಹಾತ್ಮಾ ಗಾಂಧಿಜಿಯವರ ಪಟ್ಟ ಶಿವ್ಯರಾದ ಜಮಾನಾಲಾಲ ಬಜಾಜರು ಉರ ಪ್ರತಿಷ್ಠಿತರ ಸಂಗಡ ಇಲ್ಲಿಯೇ ಉಟ ಮಾಡಿ, ಅಂದಿನ ರಾತ್ರಿಯನ್ನು ಇಲ್ಲಿಯೇ ಕಳೆದಿರುವರು. ಇಷ್ಟು ಮರ್ಯಾದೆಯ ಮನೆಯಲ್ಲಿ ನೀನು ಹುಟ್ಟಿರುವೆನೆ. ಆ ಮನೆಯು, ಕುಲದ ಮರ್ಯಾದೆಯನ್ನು ಕಾಯ್ದು ಕೊಂಡು ಹೋಗುವದು ನಿನ್ನ ಕೆಲಸ." ಎಂದು ಉಪದೇಶವನ್ನು ಮುಗಿಸಿ ಸುಮ್ಮನಾದರು.

ರಾಜಣ್ಣನು ತಂದೆಯು ಉಪದೇಶವನ್ನು ಕೇಳುತ್ತ ಕುಳಿತಿದ್ದನು.

“ರಾಜಣ್ಣ ಏನೆಂದೆ ?”

“ನಿನ್ನ ಸಹಾಯದಿಂದ ಎಲ್ಲವನ್ನು ಕಲಿತು ನೀವು ಹೇಳಿದಂತೆ ನಡೆಯುವೆ.”

“ನಿನ್ನ ಸಂಬಂಧ ಕೆಲವು ಇಲ್ಲದ-ಸಲ್ಲದ ಮಾತುಗಳನ್ನು ಕೇಳಿರುವೆ.”

“ಅವೇಲ್ಲ ಹುಟ್ಟಿಸಿದ ಮಾತುಗಳು. ನೀವು ನಂಬಬೇಡಿರಿ.”

“ಹಾಗೆ ಹುಟ್ಟಿಸದಂತೆಯೇ ನಡೆಯಬೇಕು.”

“ನಮ್ಮ ವೇತೆ ಕೆಲವರು ಬೇಕೆಂತಲೇ ಬೆಂಕಿಯನ್ನು ಕಾರುವರು.”

“ಕಾರಲಿ ಒಂದಿಲ್ಲೊಂದು ದಿನ ಅವರ ಬೆಂಕಿ ತಣ್ಣಾಗಾಗುವದು.”

“ನಾನು ನೀವು ಹೇಳಿದಂತೆ ಕೇಳುವೆ.”

“ಇದೇ ಬೇಕು ರಾಜಣ್ಣ.”

ಒಳಗಿನಿಂದ “ರಾಜಣ್ಣ. ರಾಜಣ್ಣ !” ಎಂದು ಕೂಗಿದರು.

“ಏನು ? ಸೋಽದು.” ಅಪ್ಪಾರಾಯರು ನುಡಿದರು.

ರಾಜಣ್ಣನು ಒಳಗಿ ಹೊಗಿ, ತಿರುಗಿ ಒಂದು ನಿಂತನು.

“ಏನು ?” ಎಂದು ಕೇಳಿದರು.

“ಏನಿಲ್ಲ.” ಮುಖವನ್ನು ಹೊರಳಿಸಿದನು

“ಅದೇನು ?”

“ಅವ್ವನು ಬಂದಳು.”

“ಸ್ತ್ರೀ ರತ್ನ. ಹೆಣ್ಣಾಮರಿ. ಕೊನೆಗೆ ಅಕ್ಕಾಮರಿಯು ಪಾರಾದಳು. ಬೆಳಗಿನಿಂದ ಗೋಳಾಡುತ್ತಿದ್ದಳು. ದೇವರು ಪಾರು ಮಾಡಿದನು. ಎಂಥ ಸುಂದರ ಕೂಸು. ಅಕ್ಕಾಮರಿಯ ಬಾಯಿಂದ ಕಳಚಿ ಬಿದ್ದಂತಿದೆ. ಬಹು ಮುದ್ದು ! ಬಹು ಮಾಟ ! ಪಿಟ್ಟೇದ ಗೊಂಬೆಯಾಗಿದೆ.” ಎಂದು ರಾಜಣ್ಣನ ತಾಯಿಯಾದ ಅವ್ವಕ್ಕನು ಒಂದೇ ಉಸಿರಿನಿಂದ ನುಡಿದಳು.

ರಾಜಣ್ಣನು ಮೀಸೆಯಲ್ಲಿಯೇ ನಕ್ಕನು.

“ಇಂದು ನೀನು ತಂಡೆಯಾದೆ ರಾಜಣ್ಣ !”

“ಅಹುದು ರಾಜಣ್ಣ. ಅಪ್ಪನ ಸಿಂಹಾಸನವನ್ನು ಇಂದು ನೀನು ತೆಗೆದುಕೊಂಡೆ.” ಎಂದು ಅಪ್ಪಾರಾಯರು ನಗ ಹತ್ತಿದರು.

“ಅಪ್ಪಾ ಬಾ....!” ಅವ್ವಕ್ಕನೂ ನಗ ಹತ್ತಿದಳು.

“ಇರಲಿ ಬಿಡು ಅವ್ವಾ....”

“ನೀವು ಬಾಳಂತಿಯ ಸಾಮಾನುಗಳನ್ನು ಇನ್ನೂ ತಂದಿಲ್ಲ. ಸೋಸೆಯು ತಾಯಿಯಾದಳು. ನಿಮ್ಮ ಕೆಲಸದ ದರಭಾರದಲ್ಲಿ ಮನೆಯವರನ್ನು ನೋಡಲು ವೇಳೆಯೇ ಉಳಿಯುವದಿಲ್ಲ. ಇನ್ನಾದರೂ ತೆಗೆದುಕೊಂಡು ಬನ್ನಿರ್ಲ.” ಅವ್ವನು ನುಡಿದಳು.

“ಹೋದ ಸಂತೆಗೆ ತರಿಸಿರುವೆ. ನೀನೇ ತೆಗೆದು ಇಟ್ಟಿರುವೆ.”

“ಹೋದ ಸಂತೆಯ ಗಂಟಿನಲ್ಲಿ ಬಾಳಂತಿಯ ಸಾಮಾನು ಗಳರುವವೇ ! ಇನ್ನೂ ನಾನು ಬಿಚ್ಚಿಯೇ ಇಲ್ಲ.”

“ನಿನ್ನುಂತಹ ಮರವ ಗೇಡಿ ನೀನೇ ಶರಿ. ಇದು ಹಿಡಿ ಕಸ್ತೂರಿಯ ಬಾಟಲಿ. ವಿಳ್ಳದ ಎಲೆಗಳು ಬಚ್ಚಲ ಮನೆಯ ಉಸುಕೆನಲ್ಲಿರುವವು” ಎಂದು ಕಸ್ತೂರಿಯ ಬಾಟಲಿಯನ್ನು ಕೊಟ್ಟಿರು. ಅವ್ವಕ್ಕನು ತೆಗೆದುಕೊಂಡು ಬಳಗೆ ಹೋದಳು.

“ರಾಜಣ್ಣ ಇಂದು ರಾತ್ರಿ ಆಚಾರ್ಯರಿಗೆ ಬರಬೇಳು.”

“ಏಕೆ ?”

“ರಾತ್ರಿ ಸೂಕ್ತಕ್ಕೆ. ಹೆಸರಿಡುವ ದಿನ ಸಕ್ಕಿನಾರಾಯಣನ ಪೂಜೆಯಾಗಲಿ. ಸಕ್ಕಿರೆಯನ್ನು ಹಂಚಿರಿ. ಏನೇ ಒಳಗೆ ಹೋದೆ ಏನು ?”

“ಅವ್ವಾ ಇಲ್ಲಿ ಬಾ.”

ಅವ್ವಕ್ಕನು ಬಂದಳು.

“ರಾಜಣ್ಣ ನೀನು ಹೋಗು. ಕೊಟ್ಟಿಗೇರವನ ಅಂಗಡಿಯಿಂದ ಒಂದು ಮಣ ಸಕ್ಕಿರೆಯನ್ನು ತೆಗೆದುಕೊಂಡು ಬಾ.”

“ಒಂದು ಮಣಿ !”

“ಹೋದು. ಉರೋಳಗಿನ ನಮ್ಮೆ ಪರಿಚಯದ ಎಲ್ಲರ ಮನೀಗೆ ಮುಟ್ಟಿಸಬೇಕು. ನೀನುಹೋಗು.”

ರಾಜಣ್ಣನು ಒಬ್ಬ ಹೆಳಬನನ್ನು ಕರೆದುಕೊಂಡು ಹೋದನು.

“ಏಕೆ ಕರೆದಿರಿ ?” ಅವನ್ನರ್ವ ಕೇಳಿದಳು.

“ನಾನು ಕೂಸನ್ನು ನೋಡಲೇನು ? ಬಹೆಳ ದಿನಗಳಿಂದ ಮನೀಯಲ್ಲಿ ಸಣ್ಣ ಮಕ್ಕಳು ಇರಲಿಲ್ಲ.”

“ಇನ್ನೊಂದಿಷ್ಟು ನಿಲ್ಲಿರಿ. ಅಲ್ಲಿಯ ಹೊಲಸು ತೆಗೆಯು ಚೇರಾಗಿದೆ.”

“ಏನೇ ದನಿಯೇ ಕೇಳಿನೊಳ್ಳದು ! ಅತ್ಯಿತೋ ಇಲ್ಲಶೋ ?”

“ಅಳದೇನು ? ಬಾಯಿಯನ್ನು ಆಡಿಸುವದು ನಿಲ್ಲಿಲಿ. ಎಲ್ಲವೂ ಕೇಳುವದು. ಕೇಳಿರಿ. ಕೇಳಿರಿ....”

ಅಪ್ಪಾರಾಯರು ದವಡಿಗಳನ್ನು ಕೂಡಿಸಿದರು. ಕಿವಿಗಳನ್ನು ಅರಳಿಸಿದರು. ಲಾಲಿಸುತ್ತೆ “ಅಹುದೆಲ್ಲ ! ಎಷ್ಟು ಕೋನುಲನಾಗಿದೆ. ಎಲ್ಲಮೃಷಣ ಕಾಲಗೆಜ್ಜೆಯಂತೆ ಎಷ್ಟು ಕೋನುಲ !” ಎಂದು ವೀಸೆಯಲ್ಲಿ ಮುಗುಳುನಗೆಯ ಮಲ್ಲಿಗೆಯನ್ನು ಚಿನ್ನಿದರು.

ಚಿನ್ನಯ್ಯನ? ತೇಜೋವಧೀಯು ಸರದಿಯ ಸಾಲಿನಂತೆ ಸಾಗಿತ್ತು. ಅನನ್ತಲ್ಲಿ ಹಣವಿದ್ದಿತು. ಕೆಲಜನರ ಬೆಂಬಲವಿದ್ದಿತು. ತಾಲೂಕಿನವರೆಗೂ ಹಣವನ್ನು ಸುರಿದು ಹಿಡಿದ ಕೆಲಸವನ್ನು ಮಾಡೇನೆಂಬ ಹೆಮ್ಮೆ ಇದ್ದಿತು. ನ್ಯೆಯಲ್ಲಿ ಇನ್ನೂ ಬಿಸಿರಕ್ತವಿದ್ದಿತು. ಆದರೆ ಪ್ರತಿ ಸ್ವಧಿರ್ಯಾಗಿ ಗೊಡರು ಬಂದರೆ ಚಲವಿಟಲಿತನಾಗು ಶ್ರೀದ್ದನು. ಗೊಡರಿಗೆ ಉರಲ್ಲಿ ಪ್ರತಿಷ್ಠೆ. ತಾಲೂಕಿನಲ್ಲಿ ವಸೀಲಿ. ಹೆಚ್ಚಿ ಕಚೇರಿಯಲ್ಲಿ ತಮ್ಮ ಜಾತಿಯ ಒಬ್ಬಿಬ್ಬರು ಸಣ್ಣ ಪುಟ್ಟ ಅಧಿಕಾರಿಗಳು. ಅವರಿಗೆ ಕಾಯದೆಯಂತೆಯೇ ನಡೆದು ಕೆಲಸವನ್ನು ಸಾಧಿಸಿ ಕೊಳ್ಳುವ ಪೂರ್ವಾನುಭವದ ಹತ್ತೋಟಿ. ಇದರಿಂದ ಒಕ್ಕುಲ ಮಕ್ಕಳಲ್ಲಿ ಅವರ ಬಗ್ಗೆ ಇದ್ದ ಪೂಜ್ಯ ಭಾವನೆ ಕಡವೆಯಾಗಿರಲಿಲ್ಲ. ಚಿನ್ನಯ್ಯ, ಗೊಡರ ಪಾರುವತ್ತೆಕ್ಕೆ ವಾಮ ಮಾರ್ಗವನ್ನು ಹಿಡಿಯ ಬೇಕಾಯಿತು. ಬೇರೆದಾರಿ ಇರಲಿಲ್ಲ. ಅದಕ್ಕಾಗಿ ಜಟ್ಟರನ್ನು ಹುರಿದುಂಬಿಸಿದ್ದನು. ನಾಲ್ಕಾರು ಸಾರೆ ಕರೆಸಿ ತಿನಿಸಿದ್ದನು. ಕೈ ಬೆಳ್ಳಿಗೆ ಮಾಡಿದ್ದನು. ಮಾತನಿಂದ ಅವರ ಗಡ್ಡ-ತುಟಿಗಳನ್ನು ಹಿಡಿದಿದ್ದನು. ಆದರೆ ಅವರು ಕೆಲದಿನ ನಿಲ್ಲಿರಿ. ಇನ್ನೇರದು ದಿನ ಹೊಗಲಿ. ಗೊಡರು ಎಚ್ಚರದಿಂದ ಇರುವವರಿಗೆ ಈ ಕೆಲಸ ಆಗದು. ಅವರು ನ್ಯೆ ಮರಿಯಲಿ. ಎಲ್ಲ ಮಾಡುವೆವು. ನಿಮಗೆ ವಚನ ಕೊಟ್ಟು

ಮೇಲೆ ಮಾಡಿಯೇ ತೀರುವೆವು. ಎಂದು ನುಡಿಯತ್ತಿದ್ದು ರು.

“ನೀವು ಒಪ್ಪಿ ಈಗ ಮೂರು-ನಾಲ್ಕು ತಿಂಗಳಾಯಿತು.”  
ಚಿನ್ನಯ್ಯ ಕೇಳಿದನು.

“ಅಹುದು. ಇದೇನು ದೊಡ್ಡ ಮಾತು.”

“ನಾಲ್ಕು ತಿಂಗಳೊಂದರೆ ಕಡೆನೇಯೇ ?”

“ರಾಯರೇ ಬಗರನಾಳದ ಗುಜ್ಜರ ಮನೆಯನ್ನು ಲಾಟಿ  
ಮಾಡಲು ಆ ತಿಂಗಳ ಹಾದಿಯನ್ನು ನೋಡಿದೆವು. ಇಂದು ರಾತ್ರಿ  
ತಲೆಯಲ್ಲಿ ವಿಚಾರ ಬಂದರೆ ನಾಳೆ ರಾತ್ರಿಯೇ ಹೊರಡಬಹುದೇ !  
ಮನೆಯನ್ನು ಒಡೆಯುವ ಪೂರ್ವದಲ್ಲಿ ಎಲ್ಲ ದಿಕ್ಕುಗಳಿಂದ ಅದರ  
ಪರೀಕ್ಷೆ ಮಾಡಬೇಕಾಗುವದು.”

“ಅಂದರೆ !”

“ನಾವು ಒಡೆಯುವ ಮನೆಯ ಕಲ್ಲುಗಳನ್ನು ಎಣಿಸುವೆವು.  
ಗೋಡೆಯನ್ನು ಅಳೆಯುವೆವು. ಬಾಗಿಲುಗಳ ಲೆಕ್ಕ ಹಾಕುವೆವು. ಅಕ್ಕೆ  
ಪಕ್ಕದ ಮನೆಗಳನ್ನು ನೋಡುವೆವು. ಅವುಗಳಲ್ಲಿ ವಾಸಿಸುವ ಗಂಡು-  
ಹೆಣ್ಣುಗಳ ಸ್ವಭಾವವನ್ನು ತಳಿಯುವೆವು. ಮನೆಯ ಕಿಂಡಿ-ಕಿಡಿಕಿಗಳ  
ಎಣಿಕೆ ಹಾಕುವೆವು. ಅಲ್ಲಿ ಮಲಗುವ ಕೊಲಿ-ನಾಲಿಗಳ ಮುಖವನ್ನು  
ನೋಡಿಕೊಳ್ಳುವೆವು. ಬಾಗಿಲುಗಳ ಚಿಲಕ-ಕೊಂಡಿಗಳ ಕ್ರಮವನ್ನು  
ತಳಿಯಬೇಕು. ಕಳವು ಮಾಡುವ ಮನೆಯ ಹೆಬ್ಬಿ-ನೋಬಾನಗಳನ್ನು  
ನೆನಪಿನಲ್ಲಿಡಬೇಕು. ಕೊನೆಗೆ ನಾವೆಲ್ಲರೂ ಕೂಡಿ ನಿರ್ಬಯಿಸಬೇಕು.  
ದಿನವನ್ನು ಗೊತ್ತು ಮಾಡಬೇಕು. ಒಳಗೆ ಹೋಗುವವರು ಯಾರು,  
ಹೊರಗೆ ನಿಲ್ಲುವವರು ಯಾರು, ದೂರ ಇರುವವರು ಯಾರು ? ಓಡಿ  
ಹೊಗುವವರು ಯಾರು, ಯಾವ ದಿಕ್ಕಿಗೆ ಹೋಗಬೇಕು, ಪುನಃ ಎಲ್ಲಿ  
ಕೂಡಬೇಕು ? ಇಷ್ಟೇಲ್ಲ ಆದನೇಲೆ ಕಳವು, ತುಡುಗು, ದರವಡೆ !  
ಗುಂಡು ಹಾರಿದಂತೆ ಕೆಲಸವಾದರೆ ಉರಲ್ಲಿ ಬದುಕುವುದುಂಟೇ !”  
ಎಂದು ನುಡಿದನು.

ಅವನು ಒಪ್ಪಿಕೊಂಡ ಕೆಲಸದ ಹಿಂದೆ ಇನ್ನು ಆಲೋಚನೆ,

ತಂತ್ರ, ಮಂತ್ರ ಇರುವದೆಂದು ಚಿನ್ನಯ್ಯನು ತಿಳಿದಿರಲಿಲ್ಲ ಅವನೆ ಸುದೀರ್ಘ ಭಾವಣವನ್ನು ಕೇಳಿ “ಬೇಗನೆ ಮುಗಿದು ಸಂತೋಷ ಪಡಬೇಕೆಂದಿರುವೆನು ಧೂಮ !” ಎಂದು ಮೇಲ್ಲಿಗೆ ನುಡಿದನು.

“ಇನ್ನಪ್ಪು ದಿನ ತಾಳಿರಿ. ಮಾಡುವೆವು.” ಎಂದು ನುಡಿಮುನಮಸ್ಕರಿಸಿ ಹೋದನು ಧೂಮ.

ವಿಕೃತಮಾರ್ಗದಿಂದ ಹರಿವ ಚಿನ್ನಯ್ಯನ ವಿಚಾರಧಾರೆ ಮತ್ತೆ ಶಲೋಚಿಸಹತ್ತಿತು. ಅದರೆ ಕೊನೆಮೊದಲಿಲ್ಲ. ಸಾಗಿಸಾಗಿ ಮತ್ತೆ ತಿರುಗಿ ಬಂದಿತು. ಅದರೂ ಕೆಲದಿನಗಳ ಹಿಂದೆ ಒಂದು ಕೆಲಸವನ್ನು ಮಾಡಹೇಳಿದ್ದನು. ಅದರ ಫಲಿತಾಂಶವನ್ನು ನಿರೀಕ್ಷಿಸಬೇಕೆಂದು ಫಕ್ಕನೇ ನೆನಪಾಯಿತು. ಸೂರ್ಯನು ಪಕ್ಕಿಮಕ್ಕೆ ಇಳಿಯುತ್ತಿದ್ದನು. ಬಟ್ಟೆಬರಿಗಳನ್ನು ತೊಟ್ಟುಕೊಂಡನು. ಕುದುರೆಗೆ ಧಡಿಯನ್ನು ಏರಿಸಿದನು. ಸಂದಿಯ ಹಾದಿಯನ್ನು ಹಿಡಿದನು. ತಾಸೆರಡು ತಾಸಿನಲ್ಲಿ ಹಳ್ಳಿಯನ್ನು ಮುಟ್ಟಿದನು. ದೊಡ್ಡಪನ ಮನೆಯ ಮುಂದೆ ಕುದುರೆಯನ್ನು ನಿಲ್ಲಿಸಿ—

“ಇರುವನೇ ?” ಎಂದು ಕೂಗಿದನು.

ದೊಡ್ಡಪನು ಹಿತ್ತಿಲಲ್ಲಿ ಹಗ್ಗವನ್ನು ಹೊಸೆಯುತ್ತಿದ್ದನು. ಕುದುರೆಯನ್ನು ಕಂಡು, ನಾರುಪಾಚಿಗಳನ್ನು ಹಿಡಿದುಕೊಂಡು ಹೊರಗೆ ಬಂದು ನಮಸ್ಕಾರವನ್ನು ಹೇಳಿ ಸಾಪ್ತಗತಿಸಿದನು. ಚಿನ್ನಯ್ಯನು ಇಳಿದು ಒಳಗೆ ಪಡೆಸಾಲೆಯಲ್ಲಿ ಹಾಸಿದ ಕಂಬಳಯ ಮೇಲೆ ಮಂಡಿಸಿದನು. ದೊಡ್ಡಪನು ಕುದುರೆಯನ್ನು ಕಟ್ಟಿ ಹೆಲ್ಲು ಹಾಕಿ, ಧಡಿ ಇಳಿಸಿ ಎದುರು ಬಂದು ಕುಳಿತನು.

“ದೊಡ್ಡಪ್ಪ ರೂಪಾಯಿಯನ್ನು ಕೂಡಿಸಿದೆಯೋ ಇಲ್ಲವೋ ?”

“ಬಳ್ಳಾಳ್ಳಿಯನ್ನು ಮಾರಿ ನಿಮ್ಮ ಹಣ ಕೊಡುವೆ. ಇನ್ನೊಂದು ಹೆಡಿಸ್ಯೆದು ದಿನಗಳು ಹೋಗಲಿ.”

“ಅಲ್ಲ. ನನ್ನ ಹಣದ ಅಡಚಣೆಯನ್ನು ನೀನು ನೋಡಬೇಕು ದೊಡ್ಡಪ್ಪ !”

“ನೇರೆಡಿರುವೆ ಸಾವುಕಾರರೇ ! ಬಳ್ಳಾಟ್ ಮಾರಿದ ಮೇಲೆ  
ನಿಮ್ಮ ಹೆಣದಲ್ಲಿಯು ಒಂದು ದುಡ್ಡ ಇಟ್ಟುಕೊಳ್ಳುವದಿಲ್ಲ. ನಿಮ್ಮ  
ಮನೆಯವರಿಗೆ ತಂದು ಮುಟ್ಟಿಸುವೆ”

— “ನೋಡು !”

“ನಿಜವಾಗಿ. ಬಸವಣ್ಣನ ಆಜೆ ಎಂದರೂ ಮುಟ್ಟಿಸುವೆ.”

“ಆಗಲಿ. ಪುಟ್ಟಪ್ಪನ ಹೆಣಕ್ಕೆ ಏನು ಮಾಡಿದೆ ?”

“ಈ ವರುವ ಆಗುವದಿಲ್ಲವೆಂದು ಸ್ವಷ್ಟ ಹೇಳಿರುವೆ.”

“ಅದಕ್ಕೆ ಅವಳು ಏನೆಂದಳು ?”

“ನೀನು ಕೊಡದಿದ್ದರೆ ನಿನ್ನ ಹೊಸ್ತಿಲ ಮುಂದೆ ಉಪವಾಸ  
ಬಿದ್ದ ಸಾಯುವನೆಂದು ಹೇಳಿರುವಳು.”

“ಹೋಗಲಿ. ನೀನು ಕೊಡಲೇಬೇಡು.”

“ಕೊಡುವದುಂಟೇ !”

“ಸಾಯಲಿ ಒಂದು ಪೀಡಿಯಾದರೂ ಹೋಡಿತು.”

“ನೋಡಿರಿ ! ಒಂದು ಕಾಸು ಕೊಡುವದಿಲ್ಲ.”

“ಒಳ್ಳೀದು ನಾನು ಹೋಗುವೆ.”

“ಹಾಲು ಕಾಯಲಿಕ್ಕೆ ಇಟ್ಟಿರುವೆನು.”

“ಬೇಡ. ನನಗೆ ಬೇರೆ ಕೆಲಸವಿದೆ.” ಎಂದು ನುಡಿದು  
ಕುದುರೆಯನ್ನು ಹತ್ತಿ ಮೆಳ್ಗಾಗಿ ಸಾಗಿದನು. ಒ-ಉ ಹೆಚ್ಚಿ ನಡೆದಿತ  
ಬೇಕು. ಒಂದು ಹೆಡುಗಿಯು ಓಡುತ್ತ ಒಂದು ಕುದುರೆಯ  
ಮುಂದೆ ನಿಂತಿತು.

“ನೀನು ಯಾರು ! ಕುದುರೆಯ ಕಾಲಲ್ಲಿ ಸಿಕ್ಕು ಸಾಯ  
ಬೇಕೆಂದಿರುವೆ ಏನು ?” ಎಂದು ಗದರಿಸಿದನು.

“ಪುಟ್ಟಪ್ಪನವರು ನಿಮ್ಮನ್ನು ಕಾಣಬೇಕೆಂದಿರುವರು. ನಿಮಗೆ  
ವೇಳ ಇದೆಯೇ ? ಎಂದು ಕೇಳಿರುವರು.” ಎಂದು ಚಿನ್ನಯ್ಯನವರನ್ನು  
ಉದ್ದೇಶಿಸಿ ನುಡಿಯಿತು.

“ಅವರಿಗೆ ನಾನು ಒಂದುದು ಹೇಗೆ ಗೊತ್ತು ?”

“ಹೆಳ್ಳಿದಿಂದ ನೀರು ತರುವ ಮುಂದೆ ನಿಮ್ಮ ಕುದುರೆಯನ್ನು ನೋಡಿದರಂತೆ.”

“ಈಗ ಅವರು ಎಲ್ಲಿರುವರು?”

“ಇದೇ ಓಟೆಯ ತುದಿಯಲ್ಲಿರುವರು? ನೋಡಿರಿ. ಅಲ್ಲಿ ನಿಂತಿರುವರು.”

“ನಾನು ಬರುವೆನೀಂದು ಹೇಳು.”

ಹುದುಗಿಯು ಹೋದಳು.

ಚಿನ್ನಯ್ಯನ ಕುದುರೆ ಮುಂದೆ ಸಾಗಿತು. ‘ಏನು ಕೆಲಸ ವಿರಬೇಕು?’ ಎಂದು ಆಲೋಚಿಸುತ್ತೇ ಫಕೀರನ ಮನಿಗೆ ಬಂದನು. ಫಕೀರನು ಬರಮಾಡಿಕೊಂಡನು.

“ಪುಟ್ಟವ್ವನವರು ನಿಮ್ಮನ್ನು ಹುಡುಕುತ್ತಿದ್ದರು.”

“ಅಹೆದು.”

“ಹೋಗಿ ಬಸ್ಸಿರಿ. ಏನು ಅಡಚಣೋ? ಇಲ್ಲಿ ಒಬ್ಬರ ಮುಂದೂ ಬಾಯಿ ತೆಗೆದವರಲ್ಲ. ಕೈ ಮುಂದೆ ಮಾಡಿದವರಲ್ಲ.”

“ಮತ್ತೆ ನಿರುವದು! ಹೋದ ವರುವ ಇಸಿದುಕೊಂಡ ನೂರು ರೂಪಾಯಿಗಳನ್ನು ಇನ್ನೂ ಮುಟ್ಟಿಸಿಲ್ಲ. ಈಗ ಮತ್ತೆ ಹೆಣಬೇಕಾಗಿದ್ದೀತು!”

“ದೊಡ್ಡಪ್ಪ ಹೋದ ವರುವದಿಂದ ಲಾವಣೆಯ ಹೆಣವನ್ನು ಕೊಟ್ಟಿಲ್ಲ. ಇಲ್ಲಿಯ ಆಕೆಯ ಬಳಗದವರು ನೋಡುವದಿಲ್ಲ. ಪಾಪ ಹೇಗೆ ಬದುಕಬೇಕು! ಆದರೂ ನಿಮ್ಮ ಸಾಲದ ಹೆಣದಿಂದ ಇನ್ನೂ ಜೀವದಿಂದ ಇರುವಳ್ಳು.”

“ಹಾರುವರ ಹೆಂಗಸರು ನಿಮ್ಮಂತೆ ರೋಟ್ಟಿ, ನೂಜ್ಜಿ ತಿನ್ನು ವದಿಲ್ಲ. ಅವರಿಗೆ ಅಕ್ಕಿಬೇಕು. ತುಪ್ಪಬೇಕು. ಬೇಕೆಬೇಕು. ಬೆಲ್ಲಬೇಕು. ಹೆಬ್ಬಿ-ಹೆಣ್ಣಿನೆಗೆ ಹೋಳಿಗೆ-ಕಡಬುಬೇಕು. ಅವರು ಒಂದು ಹೋತ್ತು ತಿಂದರೂ ನಿಮ್ಮ ನಾಲ್ಕು ದಿನದಷ್ಟು ಉಣಿ ವರು. ಅದಕ್ಕೆ ಅವರ ಮುಖದ ಮೇಲೆ ಬಿಳಕಿರುವದು. ಮಾತಿನಲ್ಲಿ ಸಕ್ಕರೆ

ಇರುವದು. ನಿಮ್ಮಂತೆ ಕತ್ತಲೆಯ ; ತಿಯಾಗಲಿ, ಒಣಿದ ಬರಟು ಮಾತುಗಳಾಗಲಿ ಇರುವದಿಲ್ಲ. ತಿಂದರೆ ಅದನ್ನೇ ತಿನ್ನುವರು. ಇಲ್ಲದಿದ್ದರೆ ಉಪವಾಸ ಸಾಯುವರು.”

“ಅವರದು ಅವರಿಗೆ. ನಮ್ಮದು ನಮಗೆ ಚಿನ್ನಯ್ಯನವರೇ !”

ಚಿನ್ನಯ್ಯನು ಅಲ್ಲಿಂದ ಹೊರಟು ಪುಟ್ಟವ್ವನ ಮನೆಯ ಕಡೆಗೆ ಸಾಗಿದನು. ಪುಟ್ಟವ್ವನು ಕಟ್ಟಿಯಮೇಲೆ ಕುಳಿತ್ತಿದ್ದಳು. ಅಯ್ಯನವರ ಬರವನ್ನು ಕಂಡು ಸಾವರಿಸಿಕೊಂಡು ಎದ್ದುಸಿಂತು ಒಳಗೆ ಬರಲು ಹೇಳಿದಳು. ಚಿನ್ನಯ್ಯನು ಹಾಸಿದ ಹುಲ್ಲಿನ ಚಾಪೆಯ ಮೇಲೆ ಕುಳಿತ್ತನು. ದೂರದಲ್ಲಿ ಎದುರು ಪುಟ್ಟವ್ವನು ಕುಳಿತ್ತಳು.

“ನೀವು ಬಂದುದು ನನಗೆ ಗೊತ್ತಾಯಿತು. ಅದಕ್ಕೆ ಕಾಣಬೇಕೆಂದು ಹೇಳಿಕಳಿಸಿದ್ದೆ.”

“ಗೊತ್ತಾಯಿತು. ಅದಕ್ಕೆ ಬಂದಿರುವೆ. ಏನು ?”

“ಏನು ಹೇಳಬೇಕು ! ನನ್ನ ಬನಣಿಯನ್ನು ಕೇಳಲು ನೀವೊಬ್ಬ ರಾದರೂ ಇರುವಿರಿ. ಇದೇ ನನ್ನ ಸುದ್ದೆವ.”

“ನಿಮ್ಮ ಭಾವ-ಮೈದುನರು ಇರುವರು.”

“ಇರುವರು. ನನ್ನ ಸಾವಿನ ದಿನಗಳನ್ನು ಎಣಿಸುತ್ತಿರುವರು.”

“ಹೀಗೇ ?”

“ಅದನ್ನೇನು ಮಾಡುವಿರಿ. ಇಂದಿಗೆ ಅವರು ನನ್ನ ಕಡುವೈರಿಗಳು.”

“ಹಾಗಾದರೆ ಮತ್ತೀನು ?”

“ದೊಡ್ಡವು ನನ್ನ ರೈತ. ನೀವು ಬಲ್ಲಿರಿ. ಗಂಡ ಸತ್ತಮೇಲೆ ಭಾವ-ಮೈದುನರ ಮನೆಯಲ್ಲಿಯೇ ನಿಂತೆನು. ಆದರೆ ಅವರ ಹೆಂಡರ ಕಾಟ ವಿತ್ತಿವಿರಿತು. ನಾನು ಅಡಿಗಿಯವಳಿಂದೇ ತಿಳಿದರು. ಮಕ್ಕಳು ಮರಿಗಳು ಸಹ ನನ್ನನ್ನು ಹಾಗಿಯೇ ಕರಿಯ ಹತ್ತಿದವು. ನನ್ನ ಕಾಟವನ್ನು ಭಾವ ಮೈದುನರು ಕಾಣತ್ತಿರಲಿಲ್ಲ. ಕೇಳುತ್ತಿರಲಿಲ್ಲ. ಮಗಳ ಮನೆಯಲ್ಲಿ ಹೋಗಿ ನಿಲ್ಲಲು ನನಗೆ ಮನಸುಬಾರದು. ನಾನು

ಬೇರೆ ನಿಲ್ಲಬೇಕೆಂದೆ. ಉತ್ತನ್ನವನ್ನು ಅವರೇ ಬಳಿದುಕೊಂಡರು. ನನ್ನ ಹೊಟ್ಟಿಗೆ ಒಂದು ಹೊಲವನ್ನು ಬಿಟ್ಟೆರುವರು. ಇದು ಅಪ್ಪಾರಾಯನ ಪುಣ್ಯ. ನಾನು ಕೊಟ್ಟ ಮಗಳಿಗಾಗಿ ಅವರು ಕೊರಿದ ಕೃಪೆ. ಅದರಿಂದ ಬರುವ ಹಣದಲ್ಲಿ ಏನೋ ಗಂಜಿಯನ್ನು ಕುಡಿದು ಬದುಕಿರುವೆ. ಈಗ ಮೂರು ನರುಷದಿಂದ ಅಪ್ಪಾರಾಯನು ಬೇರೆಯಾಗಿರುವನು. ಇದೆಲ್ಲ ಅವರ ಕುಚೋಡ್ಯವೇ ಇರಬೇಕು. ಆಚೆಯ ವರುಷ ನೂರು ರೂಪಾಯಿ ಕೊಟ್ಟನು. ಹೊಽದ ವರುಷ ಐವತ್ತು ಕೊಟ್ಟನು. ಈ ವರುಷ ಬಿಳಿಗೇಡು ಎನ್ನುತ್ತಿರುವನು. ಭಾವನ್ಯೆದುನರಿಗೆ ಹೇಳುವಂತಿಲ್ಲ. ಹೇಳಿದರೆ ಮುಣ್ಣ ತಿನ್ನು ಹೊಲ ಇಟ್ಟುಕೊಂಡಿರುವೆ, ಎನ್ನುವರು. ಹೆಚ್ಚು ಕೇಳುವಂತಿಲ್ಲ. ಆ ಗಯ್ಯಾಳಿ ನಾದಿನಿಯ ಮಾತುಗಳಿಂದ ಅವರು ನನ್ನನ್ನು ಅಸ್ವಲ್ಶಿಳಿಸ್ತಾಗಿ ಮಾಡಿರುವರು. ಅವರ ಶಾರ್ಥವನ್ನು ಮಾಡುವರೆಂದು ಕೇಳಿರುವೆ. ಉಟಕ್ಕೆ ಸಹ ಕರೀಯುವದನ್ನು ಬಿಟ್ಟೆರುವರು. ಈಗ ನನಗೆ ಯಾರೂ ಇಲ್ಲ. ನನ್ನ ಹೊಲ ಮುಸೆಯು ವ್ಯವಹಾರವನ್ನು ನಾನೇ ಮಾಡಬೇಕಾಗಿದೆ ಅದಕ್ಕಾಗಿ ಅವರಿವರನ್ನು ಕಾಣಬೇಕಾಗುವದು. ಮಾತಾಡಬೇಕಾಗುವದು. ಬೇಡು\_ಹೊಡುವದಾಗುವದು. ಇದರಿಂದ ಹಾಸಿನು? ಹೆಂಗಸು ಅಲ್ಲಲ್ಲಿ ಹೊಗುವದು ಅಪವಾದದ ಮೂಲವಂತೆ! ಇದು ದೇವರ ವರೆಗೂ ಸರದಿ. ಅದನ್ನು ತೆಗೆದುಕೊಂಡು ಮಾಡುವದೇನು? ಈಗ ಸಿಮಗೆ ಶರಣ ಬಂದಿರುವೆನು. ನನ್ನ ಉಪಜೀವನದ ಮಾರ್ಗ ಸಿಮ್ಮು ಕ್ಯಾಂಪಲ್ಲಿದೆ. ನೀವು ಪ್ರಯತ್ನಿಸಿದರೆ ನಾನು ಎರಡು ತುತ್ತು ತಿನ್ನುವೆನು. ಇದೆಲ್ಲವನ್ನು ತೋಡಿಕೊಳ್ಳಬೇಕೆಂದು ಸಿಮ್ಮನ್ನು ಕಾಣಬೇಕೆಂದಿದ್ದೆ.” ಎಂದು ಕಣ್ಣೊರಸಿಕೊಂಡಳು.

“ಸಿಮ್ಮ ಭಾವ-ಮ್ಯಾದುನರು ಸಿಮಗೆ ನೀರವಾಗಬೇಕು.”

“ಅವರು ನನ್ನ ವಾಲಿಗೆ ಸತ್ತಿ ರುವರು. ನಾನು ಸಾಯುವ ಹಾದಿಯನ್ನು ನೋಡುತ್ತಿರುವರು. ನನಗೂ ಬದುಕಬೇಕೆಂಬ ಆಶೆ ಇಲ್ಲ. ಹ್ಯಾಣ ಹೊಗಬೇಕಷ್ಟೇ! ದುರುರಣಿದಿಂದ ಸತ್ತು ಇಲ್ಲಿಯು

ಕಷ್ಟಕ್ಕಿಂತಲೂ ಅಧಿಕವಾದ ಕಷ್ಟವನ್ನು ಯಮದೂತರ ಕೈಯಿಂದ  
ಶಿನ್ನಬೇಕೇ ?” ಕಂಪಿಸುತ್ತ ಮಾತಾಡಿದಳು

“ನಿಮ್ಮ ಜಾತಿಯವರಿರುವರಲ್ಲ !”

“ಇರುವರು ಹುಟ್ಟಿದಾಗ. ಸತ್ಯಾಗ, ಹೆಬ್ಬಿ-ಹೆಚ್ಚಿ ವೇಗಿ  
ಮೃಷಣ್ಣನ್ನು ಭೋಜನಕ್ಕೆ, ಕೈ ತುಂಬ ದಷ್ಟಿಗೆ, ಬಾಯಿ ತುಂಬ  
ತಾಂಬಾಲಕ್ಕೆ ಮೇಲೆ ಬಿದ್ದು ಬರುವರು.”

“ಅಲ್ಲ, ನೀವು ಬ್ರಾಹ್ಮಣರು, ಸುಸಂಸ್ಕೃತರು, ತಿಳಿದವರು,  
ಜ್ಞಾನಿಗಳು, ಒಬ್ಬರು ಇನ್ನೊಬ್ಬರಿಗೆ ಕಷ್ಟದಲ್ಲಿ ನೆರವಾಗುವದಿಲ್ಲವೇ ?”

“ಈ ನಿಮ್ಮ ಮಾತುಗಳು ಪುರಾಣಯುಗದ ಬ್ರಾಹ್ಮಣರಿಗೆ  
ಅನ್ವಯಿಸುವವು. ಇಂದಿನ ಬ್ರಾಹ್ಮಣರೂ ಹಾಗೇ ಎಂದರೆ,  
ಬ್ರಾಹ್ಮಣನು ಮಹಾತ್ಮ ಗಾಂಥಿಯವರನ್ನು ಕೊಳ್ಳುತ್ತಿದ್ದನೇ ?”

“ನಿಮ್ಮ ವಂಶವಾದರೂ ಶ್ರೀಕೃಷ್ಣವಲ್ಲವೇ ?”

“ಹೌದು. ಅದಕ್ಕಾಗಿಯೇ ಗಂಡ ಸತ್ಯಮೇಲೆ ನನ್ನ ತಲೆಯನ್ನು  
ಕೊಳಿಸಿ ಅಮಂಗಳನ್ನಿಂಬಾಗಿ ಮಾಡಿರುವರು. ಇದರಿಂದ ಇತ್ತು  
ಧರ್ಮಕ್ಕೂ ಬಾಹಿರಳು, ಸಮಾಜಕ್ಕೂ ಬಾಹಿರಳು. ಕನ್ನಡಿಯಲ್ಲಿ  
ನನ್ನ ಮುಖವನ್ನು ನೋಡಿದರೆ ನನಗೇ ಯೇಸಿಕೆ ಎನಿಸುವದು. ಅದಕ್ಕೆ  
ನಾವು ಕನ್ನಡಿಯಲ್ಲಿ ಮುಖ ನೋಡಬಾರದೆಂದು ಶಾಸ್ತ್ರ ಹೇಳುವರು.”

“ನನಗೆ ಕೆಡಕೆಸಿಸುವದು”

“ಚಿನ್ನಯುನವರೇ, ಅವರು ತೀರಿಕೊಂಡ ಮೇಲೆ ನನ್ನ ಪ್ರಕೃತಿ  
ಯಲ್ಲಿ ಆದ ಬದಲಾವನೆ ಏನು ? ಹನಿವೆ ವೊದಲಿನಂತೆಯೇ ಇದೆ.  
ಎದೆಯು ನೊದಲಿನಂತೆಯೇ ಇದೆ. ನಿದ್ದೆ, ನಿರಡಿಕೆ, ಆಶಿ, ಆಕಾಂಕ್ಷೆ  
ಯಾವದರಲ್ಲಿ ಲೋಪ ! ಜೀವ ಬದುಕಿಯೇಕೆಂದು ಇನ್ನೂ ಆಶಿಸುವದು.  
ನಾಳೆ ಹೇಗೆ ಎಂದು ಇಂದೇ ಆಶೋಚಿಸುವದು. ಮಾನವನ ಸಾಮಾಜಿಕ  
ವಾದ ಬಯಕೆಗಳು—ಭಾವನೆಗಳು ಇನ್ನೂ ಇವೆ. ಅದರೆ ಸಮಾಜವು  
ತಲೆ ಕೊಯಿದು, ಬಳಿ ಒಡಿದು, ಕುಂಕುಮ ಅಳಿಸಿ, ಮಂಗಳಸೂತ್ರ  
ಹರಿಯಿತು. ಹೆಂದು ತೆಗೆದರೂ ಒಳಗಿನ ಒಂದು ಕಿಡಿಯನ್ನು ಸಹೆ

ನಂದಿಸಲಿಲ್ಲ. ಹಾಗೇ ಇವೆ, ಅಚ್ಚು ಲಿಯಡೆ ಇವೆ. ದಿನಂಪ್ರತಿ ಹೊಸ ಹೊಸದಾಗಿ ಹುಟ್ಟುವವು.” ಒಂದಿನ್ನು ತಡೆದು ಮತ್ತೆ—“ಇದೆಲ್ಲ ಏನು ಮಾಡುವದು! ನೀವು ಒಂದು ಕೆಲಸ ಮಾಡಿರಿ” ಎಂದು ಮಾತು ಮುಗಿಸಿದಕ್ಕು.

ಜಿನ್ನೆಯ್ಯನು ಈ ಬ್ರಾಹ್ಮಣಿಯ ಮಾತುಗಳನ್ನು ಕೆವಿಯರಳಿಸಿ ಕೇಳುತ್ತಿದ್ದನು. ಅವಳ ವಾದ, ಅವುಗಳಿಗೆ ಕೊಟ್ಟ ಪ್ರಮಾಣ, ತನ್ನ ಆಂತರಿಕ ಭಾವನೆಗಳ ಉದ್ದೀಪನ, ಅವುಗಳ ಅಸಾಧ್ಯ ಸಿಬಂಧನೆ, ತನ್ನ ಸಮಾಜವು ನಡಿಸಿಕೊಂಡ ಅರ್ಥಶೋನ್ಯ ಪರಂಪರಾಗತ ಕ್ರಾಯ, ಆ ಕೌಯಿದ ಅಶಾಂತಿಗೆ ತನ್ನವರು ತೋರಿಸುವ ಅವಹೇಳನ ಇತ್ಯಾದಿಗಳನ್ನು ಅರಿತುಕೊಂಡನು. ಬಾರಹ್ಯಣರಲ್ಲಿ ಏನಿಲ್ಲದಿದ್ದರೂ ನಾಲಗೆಯ ಮೇಲೆ ಪ್ರಸಂಗಕ್ಕೆ ಉಚಿತವಾಗಿ ಮಾತು ನಾಡುವ ಶಬ್ದ ಶಕ್ತಿಯಿದೆ, ಅರ್ಥ ಶಕ್ತಿಯಿದೆ, ಭಾವ ಶಕ್ತಿಯಿದೆ, ಇನ್ನೊಂದು ಜೀವವನನ್ನು ತನ್ನ ಅಭಿಪ್ರಾಯಕ್ಕೆ ಪರಿವರ್ತಿಸುವ ಮತ್ತ ಸಾಮಧ್ಯವಿದೆ ಎಂದು ತಿಳಿದುಕೊಂಡನು. ಪುಟ್ಟವ್ಯವನು ಅನಾರ್ಥಿಕಾದರೂ, ಅಸಹಾಯಣಾರೂ, ಹೆಂಗಸಾದರೂ ಒಂದು ಬಗೆಯ ಗೌರವಕ್ಕೆ ಪಾತ್ರಕ್ಕಿಂದು ಸ್ವಷಟ್ಟವಾಯಿತು. ಸಹಾಯಮಾಡುವದು ಕರ್ತವ್ಯವೆಂದು ಕೊನೆಗೆ “ನಿಮ್ಮ ಕೆಲಸವೇನು ಹೇಳಿರಿ?” ಎಂದು ಕೇಳಿದನು.

“ದೊಡ್ಡಪ್ಪನು ನಿಮ್ಮ ರೀತ. ನಿಮ್ಮ ಮಾತನ್ನು ಕೇಳುವನನು. ನಿಮ್ಮ ಹೆಡರಿಕೆಯೂ ಇದೆ. ಅವನಿಂದ ನನ್ನ ಹಣವು ಬರುವಂತೆ ಮಾಡಿದರೆ ನಿಮ್ಮ ಉಪಕಾರವನನ್ನು ಸೃಂಸುತ್ತ ಉಟ ಮಾಡುವೇ. ಈ ಬಾರಹ್ಯಣ ವಿಧವೆಯು ನಿಮಗೆ ಹೇಳಿಕೊಳ್ಳುವದು ಇಷ್ಟೇ!” ಎಂದು ನುಡಿದು ತನ್ನ ಹೆಸಿಯಾದ ಕಣ್ಣಾಗಳನ್ನು ಒರಸಿಕೊಂಡಳು.

“ನಾನು ಮಾಡುವೇ. ಇನ್ನು ಮುಂದಿ ನಿಮ್ಮ ಹೊಲದ ಹಣವನ್ನು ನಾನೇ ಮುಟ್ಟಿಸುವೇನು.” ಎಂದು ಹೇಳಿದನು.

ಈ ಆಶ್ವಾಸನದಿಂದ ಆ ವಿಧವೆಯ ಮುಖದ ಹೇಳಿ ಸಂತೋಷದ

ಮುಂಚು ಮೂಡಿದಂತಾಯಿತು. ಮುಖವು ಚೆಂಬಣಿಕ್ಕೆ ತಿರುಗಿತು.

ಪುಟ್ಟಪ್ಪನು ಮೋಡಲೇ ರೂಪನತಯು. ದೇಹದ ಮಾಟೆ ಚಿಕ್ಕದು. ಬಣ್ಣ ನಸುಗಿಂಪು. ಮುಂಚುನ ಕೆಣ್ಣ, ಉಬ್ಬಿದ ಕೆನೆ, ಸೀಳವಾದೆ ಮುಖ, ತೀಡಿದ ಹುಬ್ಬ, ಉಬ್ಬಿದ ಎದೆ, ಅವಳು ತಾಯಿಯಾಗಿರುವಳಿಂಬ ಮಾತಿಗೆ ಸಂತರುವನ್ನುಂಟು ಮಾಡು ತ್ರೀದಿವು. ಅಲ್ಲದೇ ಗಂಡ ಸತ್ತ ಮೇಲಿನ ಒಂದು ಹೊತ್ತಿನ ಉಟ್ಟಿದಿಂದ ಮುತ್ತೀಲ್ಲದೆಯ ಕಾಲದಲ್ಲಿಯ ಕೊಜ್ಜೆಲ್ಲ ಕರಗಿ ಈಗ ಹುರಿಹಾಕಿದ ಹಗ್ಗದಂತಾಗಿದ್ದಿತು. ಚಿನ್ನಯ್ಯ ಆಪಾದಮುಸ್ತ ಕದವರಿಗೆ ಸೋಡಿ ಬೆರಗಾದನು.

“ಇನ್ನು ನೀವು ಹೆದರೆಬೇಕಿಲ್ಲ. ಸುಗ್ಗಿಮುಗಿಯೆಲು ನಾನೇ ಹೆಣಪನ್ನು ತಂದು ಒಪ್ಪಿಸುವೆನು.” ಪುತ್ತಿ ಸುಡಿದೆನು.

“ನಿಮ್ಮ ಉಪಕಾರವನ್ನು ಪುರೀಯಲಾರೆ.” ಎಂದು ಎದ್ದು ಒಳಗೆ ಹೋಗಿ ಬಂದು ತಟ್ಟಿಯಲ್ಲಿ ಉಂಡೆ, ಅವಲಕ್ಷ್ಯ, ಚಕ್ಕಲಿಯನ್ನು ತಂದಿಟ್ಟಳು.

“ಇದೇನು ಪುಟ್ಟಪ್ಪನವರೇ ?”

“ಏನೋ ಅಲ್ಲೋಪಹಾರ. ತೆಗೆದುಕೊಳ್ಳಿರು.” ಎಂದು ಆಗ್ರಹ ಮಾಡಿದಳು.

ಚಿನ್ನಯ್ಯನು ಅವಳನ್ನೇ ಸೋಡ ಹತ್ತಿದನು.

“ಏನೋ ಸಂತೋಷವೇನಿಸಿ ಕೊಟ್ಟಿರುವೆ. ತೆಗೆದುಕೊಳ್ಳಿರು.” ಎಂದು ವಿನಂತಿಸಿದಳು.

ಚಿನ್ನಯ್ಯನು ಒಂದೊಂದಾಗಿ ತಿನ್ನ ಹತ್ತಿದನು.

“ಬಾರಹ್ಯಣಿರ ಅಡಿಗೆ ಬಹೆಳ ರುಚಿ. ನನಗೆ ಗೊತ್ತಿದೆ. ನಮ್ಮ ಜಾತಿಯವರು ಇಂಥ ತಿಂಡಿ ಮಾಡಬೇಕಾದರೆ ನೂರು ವರುಷ ಬೇಕು.” ಎಂದು ವೆಲುಕಾಡಿಸುತ್ತ ವರ್ಣಿಸಿದನು.

“ಅದೇಕೆ ನಿಮ್ಮಲ್ಲಿಯ ಹೆಂಗಸರೂ ಮಾಡಬಲ್ಲರು.”

“ಇಲ್ಲ ಬಿಡಿರಿ ! ನಿಮ್ಮ ಅಡಿಗೆ ಬಹೆಳ ರುಚಿ.”

“ಹಾಗಾದರೆ ಇಂದು ಇಲ್ಲೇ ಉಟ್ಟಮಾಡಿರಿ. ನಾನು ಮಾಡಿ  
ಹಾಕುವೇ.”

“ಮರಕ್ಕೆ ಹೇಳಿಕಳಿಸಿರುವೆನು.”

“ಕಳಿಸಿದರೇನಾಯಿತು! ಈಗ ಬರುವದಾಗುವದಿಲ್ಲವೆಂದು  
ಹೇಳಿಕಳಿಸಿರಿ.”

“ಅಲ್ಲ.....”ಅನುಮಾನಿಸ ಹತ್ತಿದನು.

“ನೀವು ಇಂದು ಇಲ್ಲೇ ಉಟ್ಟಮಾಡಿರಿ. ಅಧ್ಯತಾಸಿನಲ್ಲಿ  
ಮಾಡಿ ಹಾಕುವೇ.”

“ಈಗಲೇ ಹೊಟ್ಟಿ ತುಂಬಿತು. ಇನ್ನೆಲ್ಲಿಯ ಹಿನೆ.”

“ಹೊಡೆವ್ವು.....”

ಆ ವರುಷ ನಾರು ಬೇನೆಯು ಹೆಬ್ಬಿದಿರಲು ಒಕ್ಕುಲಿಗರು ಬಹಳ ಸಂತೋಷ ಪಟ್ಟಿರು. ದೇವರು ತನ್ನ ಮೇಲೆ ದಯೆ ತೋರಿಸಿದನೆಂದು ತಿಳಿದರು. ಪ್ರತಿ ವರುಷಕ್ಕೆಂತಲೂ ಹೆಚ್ಚು ವೈಭವದಿಂದ ಬಸವಣ್ಣನ ಜಾತ್ರೆಯನ್ನು ಮಾಡಬೇಕೆಂದು ನಿರ್ಣಯಿಸಿದರು. ಅದಕ್ಕಾಗಿ ಒಂದು ಉತ್ಸವ ಮಂಡಳವನ್ನು ಮಾಡಿದರು. ಅಧ್ಯಕ್ಷರು ಅಪ್ಪಾ ರಾಯರಾದರು. ಕೊಶಾಧ್ಯಕ್ಷರು ಒಬ್ಬರಾದರು. ನಿಧಿ ಸಂಗ್ರಹದ ಮುಖ್ಯರು ಇನ್ನೊಬ್ಬರಾದರು ಕಾರ್ಯಕ್ರಮಕ್ಕೆ ಮೂವರನ್ನು ಗೊತ್ತು ಮಾಡಿದರು. ಉತ್ಸವ ಕರ್ಮಾಂಶಲ್ಲಿ ಇವರನ್ನು ಸೇರಿಸಿದರು. ಆದರೆ ಕಾರ್ಯಕ್ರಮವನ್ನು ನಿರ್ಣಯಿಸುವಲ್ಲಿ ಒಂದಿಷ್ಟು ಮಾತು ಕತೆಯಾಯಿತು. ವಾದ ಪ್ರತಿನಾದದಿಂದ ಕೊನೆಗೆ ಹೆಲಕುಂದ ತಮ್ಮಾನ ಆಟ, ಒಂದು ಜಂಗೀಕುಸ್ತಿ, ಕಲ್ಲಿತ್ತುವದು. ಎತ್ತುಗಳ ಶಯಿತ್ತು, ಟಿಗರಿನ ಘಿಕ್ಕೆ, ಹುಂಜದ ಕಾದಾಟ, ಮುಕುಂದನ ಕಿಳ್ಳಿ ಕೇತದ ಭಾರತದ ಆಟ, ಮಣ್ಣಿರ ಪಾರುತಿಯ ಗೀಗಿವದ ಇಷ್ಟನ್ನು ಇಡುವದೆಂದು ಗೊತ್ತಾಯಿತು. ಅಪ್ಪಾರಾಯರಿಗೆ ಹೇಳಿ ಅವರ ಅಪ್ಪಣೆಯನ್ನು ಪಡೆದುಕೊಂಡು ಉರಲ್ಲಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಡಂಗುರ ಹೊಡಿಸಿದರು.

ಈ ನಾನಾವಿಧದ ಕಾರ್ಯಗಳಿಂದ, ಚಿತ್ರ ನಿಚಿತ್ರವಾದ

ವಿನೋದ ತಮಾಸೆಗಳಿಂದ ಜಾತ್ರೆಗೆ ಸುತ್ತಲಿನ ಎಲ್ಲ ಹೆಚ್ಚಿಯವರು ನೇರಿದರು. ಅವರ ಪ್ರಮಾಣಕ್ಕೆ ಹೊಂದಿಕೆಯಾಗುವಂತೆ ಕಿರಾಣಿ ಅಂಗಡಿಯವರು. ನಿತಾಯಿಗಾರರು, ಬಳಿಗಾರರು, ಹೊಟೀಲಿ ನವರು, ಜಾನುಗಾರರು ಬಹಳವಾಗಿ ಕೂಡಿದರು. ಹೆಚ್ಚಿದ ದಂಡೆಯ ಮೇಲಿನ ದಾರಿಯ ಇಕ್ಕೆಲದಲ್ಲಿ ತಮ್ಮ ನುಳಿಗೆಳನ್ನು ಸಿಲ್ಲಿಸಿ ಪ್ರಚಾರ ವ್ಯಾಪಾರ ಮಾಡಹೆತ್ತಿದರು. ಬಸೆಷಣ್ಣನ ಜಾತ್ರೆ ನೈಭವದಿಂದ ಸಾಗಿತು. ಕುಸ್ತಿಯ ಜಟ್ಟಿಗಳು ಪ್ರತಿಸ್ವಧ್ಯಯನ್ನು ಒಗೆದು ಬೆಳ್ಳಿಯ ಕಡಗಗಳನ್ನು ಪಡೆದುಕೊಂಡು ಹೊಡಿತು. ಗೆದ್ದ ಎತ್ತುಗಳಿಗೆ ಬೊಲುಗಳಾದವು. ನೋತ ಟಿಗರು ಕರ್ಬ್ರೋಡೆಡುಕೊಂಡು ಹೊಯಿತು. ಹಿಂದೆ ಸರಿದ ಕೊಳೆ ಇನ್ನಾನುಸಾರಿಯು ಖಾದ್ಯವಾಯಿತು. ಇದು ದಿನದ ಜಾತ್ರೆಯಲ್ಲಿ ಎಲ್ಲರಿಗೂ ಕೆಲಸ, ಎಲ್ಲರಿಗೂ ಉತ್ಸುಕತೆ, ಎಲ್ಲರಿಗೂ ಆಶಂದ, ಎಲ್ಲರಿಗೂ ಹೆಸರ್. ಕೊನೆಗೆ ಜಾತ್ರೆಯ ಗಜಬಿಜಯು ಮುಗಿಯಿತು. ಈ ವದು ದಿನದ ಹೊಲಸನ್ನು ತೆಗೆಯಲು ಗೌಡಿಗೆ ಮತ್ತೆ ವದು ದಿನ ಹಿಡಿಯಿತು. ಜಾತ್ರೆಯಲ್ಲಿ ಗೌಡರ ಮಾತು ವೇದವಾಕ್ಯ. ಅವರ ಹೆಸ್ತ ಕೃಪಾಹಸ್ತ. ಅವರ ದೃಷ್ಟಿ ದಯಾದಷ್ಟಿ ಇಷ್ಟೋಂದು. ದೊಡ್ಡ ಜಾತ್ರೆಯನ್ನು ತಮ್ಮ ಆನುಭವ, ಬುದ್ಧಿ ಮತ್ತೆ, ಸಮರ್ಥೋಲ ಭಾವನೆಯಿಂದ ಸಾಂಗಗೊಳಿಸಿದು ಎಲ್ಲರ ಸ್ವಿತ್ಯಾದರಗಳಿಗೆ ವಾತ್ರವಾಯಿತು.

ಚಾವಡಿಯ ಮುಂದೆ ಗಡೆಯ ಕಟ್ಟಿಯ ಮೇಲೆ ಅಪ್ಪಾರಾಯರು, ಕೆಲವು ಪ್ರತಿಷ್ಠಿತರು, ಉಂರ ಹಂಚರು ಹರಟಿಯನ್ನು ಹೊಡಿಯುತ್ತಿ ಕುಳಿತಿದ್ದಿರು. ಹರಟಿಯ ವಿಷಯವು ಈ ಸಾರೆ ಜೊಳಕ್ಕೆ ಕಾಡಿಗೆಯ ರೋಗ ತಗಲಿದುದು, ಗೋಧಿಗೆ ಕುಂಕುಮ ರೋಗ ಹತ್ತಿದುದು, ಅಕ್ಕಡಿ ಕಾಳುಗಳಿಗೆ ಕೀಡಿಗಳು ಹತ್ತಿದುದು ಇದೇ ಅಗಿದಿತು. ಒಕ್ಕಲ ತನದ ಶಾಖೆಯವರು ತಮಗೆ ಮುಂಜಾಗ್ರತೆಯನ್ನು ವಹಿಸಿ ಸಹಾಯ ಮಾಡಿದ್ದರೆ ಮರುವರುಷದ ಗೋಧಿಯ ಬಿತ್ತಿಗೆ ಬೀಜ ಸಿಗುವದು ದುಸ್ತರವಿದ್ದಿಕೆಂದು ನುಡಿಯುತ್ತಿದ್ದರು.

“ಚಿಟ್ಟಿಯ ಹಾನಳಿಯೂ ಈ ವರುವ ಹೆಚ್ಚಾಯಿತು!” ಒಬ್ಬ ಪಂಚನೆಂದನು.

“ಗುಡ್ಡದ ಕಡೆಗೆ ಹುಲಬನ್ನಿ ಇದೆ. ಅಲ್ಲಿಯೇ ಚಿಟ್ಟ ಒಂದಿಷ್ಟು ಕಂಡವು. ಸ್ರೋವದ ಭಾಗಕ್ಕೆ ಚಿಟ್ಟ ಇರಲಿಲ್ಲ.” ಗೌಡರೆಂದರು.

“ಮತ್ತು ಚಿಟ್ಟಿಯ ಪುಡಿಯು ಸಕಾಲಕ್ಕೆ ಒದಗಿಲಿಲ್ಲ. ಅದ ರಿಂದಲೇ ಬಹೆಳ ಹಾನಿಯಾಯಿತು.” ಎಂದು ಮತ್ತೊಬ್ಬ ಪಂಚ ನೆಂದನು.

“ಮುಳ್ಳಿಗಳ್ಳಿ ಹೋಗಿ ನಮಗೆ ಬಹೆಳ ಹಾನಿಯಾಗಿದೆ ಗೌಡರೇ! ಹೊಲಕ್ಕೆ, ತೇನಿಟಕ್ಕೆ ವೆಚ್ಚಿವಿಲ್ಲದೆ ಬೇಲಿಯಾಗುತ್ತಿದ್ದಿತು. ಆ ಜಪಾನಿ ಹೆಳುಗಳನ್ನು ತಂದು ಕಳ್ಳಿಯು ಪಂತವನ್ನೇ ದಾಳುಮಾಡಿದರು. ತಂತಿಯು ಬೇಲಿಯನ್ನು ಕಟ್ಟಿಪಡು ಒಕ್ಕುಲಿಗಸೆಂದ ಸಾಧ್ಯಾಗೇ? ಕಳ್ಳಿಯು ಸಾಯುವ ಮುಂದೆ ಸಂತೋಷಪಟ್ಟಿನ್ನು. ಈಗ ಅಷ್ಟೇ ದುಃಖ ವಡಬೇಕಾಗಿದೆ.” ಒಬ್ಬ ರೈತನೆಂದನು.

“ಕಳ್ಳಿಯು ನಮ್ಮ ಮಕ್ಕಳ ಕೆಮ್ಮಿಗೆ ಹೊಷಧವಾಗಿದ್ದಿತು. ಹೊಲದ ಕಾವಲಾಗಿದ್ದಿತು. ಬಡವರ ಉರುವಲಪಾಗಿದ್ದಿತು. ಕಂಗಾಲರ ಅನ್ನವಾಗಿದ್ದಿತು. ಅದು ಹಾಳಾಗಿ ನಮಗೆ ಬಹೆಳ ಹಾನಿ ಯನ್ನು ತಂದಿತು.” ಒಬ್ಬ ಮುದುಕನೆಂದನು.

“ಕಳ್ಳಿಯ ಹಣ್ಣ ಕಾಗೆಯ ಅನ್ನ! ಅದನ್ನು ಯಾರಾದರು ತಿನ್ನಬಹುದೇ! ಒಬ್ಬ ಪ್ರತಿಷ್ಠಿತನೆಂದನು.

“ಅದೇಕೆ ಯಜಮಾನರೇ! ಹೋದ ಬರಗಾಲದಲ್ಲಿ ನಾನೇ ತಿಂದು ನೀರು ಕುಡಿದಿರುವೆ. ಕಳ್ಳಿಯಿಂದ ಹಣ್ಣನ್ನು ಉದುರಿಸಿ ಎಲೆಯುಳ್ಳ ಟೊಂಗೆಗಳಿಂದ ಅದನ್ನು ಮೆಲ್ಲಿಗೆ ಬಡಿಯಬೇಕು. ಅದರ ಮೇಲಿನ ಸುಂಕದಂತಹ ಮುಳ್ಳಿಗಳು ಹೋಗುವನ್ನು. ಉದ್ದೇವಿದ್ದ ಮುಳ್ಳಿಗಳನ್ನು ಕಿತ್ತಿ ತೆಗೆಯಬೇಕು. ಆಗ ಅದನ್ನು ಹಾಗೇ ತಿನ್ನು ಬಹುದು. ಇಲ್ಲವೇ ಒಂದಿಷ್ಟು ಹುಲ್ಲಿನಲ್ಲಿ ಸುಟ್ಟು ತಿನ್ನುಬಹುದು. ಹೇರಲ ಹಣ್ಣನಂತೆ ರುಚಿಯಾಗಿರುವದು. ಬರಗಾಲದಲ್ಲಿ ಏದಾರು ದಿವಸ

ತಿಂದು ಬದುಕಿರುವೆ. ಇದೆಲ್ಲ ವಿಧೀ ನಿಮಗೆ ಹೇಗೆ ಗೊತ್ತಾಗಬೇಕು. ಕಾಗೆಯ ಅನ್ನ ! ಎನ್ನುವಿರಿ !”

ಮುದುಕನ ಮಾತಿಗೆ ಎಲ್ಲರು ಜೋಡಿಂದು ನಗಹೆತ್ತಿದರು.

ಈ ಹೆರಟಿಯು ಹೀಗೆಯೇ ಸಾಗಿರುವ ಸಮಯದಲ್ಲಿ ಕುರುಬರ ಕೇರಿಯಂದ ಒಬ್ಬನು ಧಾವಿಸಿಬಂದು “ಕುರುಬರ ಕೆಂಚಪ್ಪನನ್ನು ಮಾರೆವ್ಯಾನು ಹಿಡಿದುಕೊಂಡಿರುವಳು !” ಎಂದು ನುಡಿದನು.

“ಯಾವ ಕೆಂಚಪ್ಪ ?” ಒಬ್ಬ ಪಂಚನು ಕೇಳಿದನು.

“ಹಿತ್ತುಲಮನಿ ಕೆಂಚಪ್ಪ !”

ಒನರಿಗೆ ತಿಳಿಯಲಿಲ್ಲ. ಅವನ ಮುಖವನ್ನು ನೋಡಹೆತ್ತಿದರು.

“ಮೊನ್ನೆಯ ಬಸವಣ್ಣನ ಜಾತ್ರೀಯೋಳಗಿನ ಸೋತ ಟಿಗರಿನ ಕೆಂಚಪ್ಪ. ಬಿಳೀ ಕಲ್ಲೀ ಮೀಸೆಯ, ಕರಿಗಿಡ್ಡ ! ಅವನೇ ಕುರುಬರ ಕೆಂಚಪ್ಪ !”

ಎಲ್ಲರೂ “ಹ !” ಎಂದರು.

“ಮಾರೆವ್ಯಾನು ಹಿಡಿದಿರುವಳು !” ಒಬ್ಬ ಆಶ್ಚರ್ಯದಿಂದ ಕೇಳಿದನು.

“ಆಕೆಗೆನು ಜಾತ್ರೀಯಲ್ಲಿ ಕಡವೆ ಮಾಡಿರುವೆವು. ಏದು ಕುರಿಯ, ಹತ್ತು ಕೊಳಿಯ ಬಾನವನ್ನು ಸ್ನೇಹಿತ್ಯವಿಂದು ಕಳಿಸಿರುವೆಲ್ಲ !” ಒಬ್ಬ ಹಿರಿಯ ರೈತನು ನುಡಿದನು.

“ಎನಾಯಿತು ? ಹೇಗಾಯಿತು ?” ಇನ್ನೊಬ್ಬ ಕೇಳಿದನು.

“ಗುಡ್ಡದಿಂದ ಕುರಿಗಳನ್ನು ಹೊಡಿದುಕೊಂಡು ಬೇಗ ಬಂದನಂತೆ. ಆಗ ಸೂರ್ಯನು ಇನ್ನೂ ಪಡುವಣಕ್ಕೆ ಇಳಿದಿರಲಿಲ್ಲ. ಕುರಿಗಳನ್ನು ದೊಡ್ಡಿಯಲ್ಲಿ ಹೊಗಿಸಿ ಬಾಗಿಲಿಗೆ ಈಡುಇಟ್ಟು ನಡುವುನೆಯಲ್ಲಿ ಅಡಾದನಂತೆ. ಹೊಟ್ಟಿಯಲ್ಲಿ ಏನೋ ಆಗಿ ಎರಡುಸಾರೆ ಕಾರಿಕೊಂಡನು. ಅದೇಕ್ಕಣ ಬಂದೆರಡುಸಾರೆ ಬ್ಯಳಿಕಡಿಗೆ ಕುಳಿತನು. ಈಗ ಮಾತಿಲ್ಲ. ಕತೆಯಲ್ಲ. ಕಣ್ಣ ಒಳಗೆ ಸೇರಿವೆ. ಮೈ ಮೇಲೆ ಎಚ್ಚರವಿಲ್ಲ. ಕೈಕಾಲು ಶಣ್ಣಗಾಗುತ್ತ ನಡೆದಿವೆ. ಸಂಜಿಗೆ ಬದುಕುವನೋ ಇಲ್ಲವೋ !

ದೇವರಾಟ !” ಎಂದು ಸಂಕ್ಷೇಪಿಸಿ ನುಡಿದು ಸುಮೃತಾದನು.

ಗೌಡರು ಹೆಚ್ಚಬನನ್ನು ಕೆಳಸಿದರು. ಅವನು ಹೋಗಿ ೫-೬ ಶೈವಪದಲ್ಲಿ ತಿರುಗಿಬಂದನು. ಅಹುದೆಂದು ವರದಿಯನ್ನು ಒಪ್ಪಿಸಿದನು. ಗೌಡರು ಹೊಸದೊಂದು ಸಂಕಟದಲ್ಲಿ ಬಿದ್ದಂತೆ ಚಡವಡಿಸಿದರು. ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ “ಸೀರನ್ನು ಕಾಸಿ ಕುಡಿಯಿರಿ. ತಂಗುಳಿ-ಮುಂಗುಳವೆನ್ನ ಬೇಡಿರಿ. ಅನ್ನ-ಸೀರನ ಬಗೆ ಎಚ್ಚರದಿಂದಿರಿ” ಎಂದು ಉರಲ್ಲಿ ಡಂಗುರವನ್ನು ಹೊಯಿಸಿದರು. ಅಲ್ಲದೆ ತಾಲೂಕಿಗೆ—“ತನ್ನಲ್ಲಿ ಕಾಲರಾದ ಪಿಡುಗು ಕಾಣಹತ್ತಿದೆ. ಬೇಗನೇ ಬಂದು ಚುಚ್ಚುಮುದ್ದು ಹಾಕಬೇಕು.” ಎಂದು ಜರೂರಿಯ ಅಜ್ಞಿಯನ್ನು ಒರೆದರು.

ಅಂದಿನ ರಾತ್ರಿ ಕೆಳೆದು ಬೆಳಗು ಕಾಣುವಷ್ಟರಲ್ಲಿ ಕುರುಬರ ಕೇರಿಯಲ್ಲಿ ಖವರಿಗೆ ತಗುಲಿ ನಾಲ್ಕುರು ಸತ್ತರು. ಮರುದಿನ ಕೆಳಗಿನ ಷಣ್ಯಯಲ್ಲಿ ಮೂವರಿಗೆ ತಗುಲಿ ಒಬ್ಬನು ಸತ್ತನು. ಮುಂದೆ ಎರಡು ದಿನಗಳವೇಲೆ ಮೇಲಿನ ಷಣ್ಯಯಲ್ಲಿ ಒಬ್ಬನಿಗೆ ತಗುಲಿ ಒಬ್ಬನೇ ಸತ್ತನು. ಅದೇದಿನ ಹೆಚ್ಚಿದ ಕಡೆಗೆ ಇಬ್ಬರಿಗೆ ತಗುಲಿ ಇಬ್ಬರೂ ಸತ್ತರು. ಉರ ನಡುವಿನ ಭಾಗದಲ್ಲಿ ಮೂವರಿಗೆ ತಗುಲಿ ಇನ್ನೂ ನಿರ್ಣಯವಾಗಿರಲಿಲ್ಲ.

ಗೌಡರು ಗಾಬರಿಯಾದರು. ಮನೆಯಲ್ಲಿ ನೀರು ಕಾಸಲು ಹೇಳಿದರು. ತಂಗುಳಿ ಉಳಿಸದಿರಲು, ತಿನ್ನದಿರಲು ಕಡಕ ಎಚ್ಚರಿಕೆಯನ್ನು ಕೊಟ್ಟಿರು.

ಮಾರೆಮೃತಾರತುಂಬ ಕಾಲಿಟ್ಟಿದ್ದಳು. ಬಂದು ಭಾಗವನ್ನು ಸದೆ ಬಿಟ್ಟಿರಲಿಲ್ಲ. ‘ಯಾವ ಷಣ್ಯಯಲ್ಲಿ ಹೊಸದೊಂದು ಆಹುತಿಯನ್ನು ತೆಗೆದುಕೊಳ್ಳಬೇಕೋ ? ಯಾರ ಮನೆಯನ್ನು ಇಂದು ಹೊಗುವಳೋ ? ಯಾರನ್ನು ಎಳೆಯುವಳೋ ?’ ಎಂದು ಜನರು ಬಾಯಲ್ಲಿ ಎಳ್ಳು ಹಿಡಿದು ಕುಳಿತಿದ್ದರು. ಮಕ್ಕಳು ಅಜ್ಞಾದಿಂದ “ಬಾ !” ಎಂದರೆ ‘ಮಾರೆಮೃತ ಬಂದಳು, ಹೊಟ್ಟೆಯಲ್ಲಿ ಜಂತು ಆಗಿ ಬಾ ! ಎಂದರೆ ಮಾರೆಮೃತ !’ ಎಂದು ಮಾರೆಮೃತ ಕಾಮಣೆಯಿಂದ ಕರ್ಕಾಬಿಕ್ಕೆ

ಯಾಗಿದ್ದರು.

ಕೆಳಿದ ಒಂದು ವಾರದಲ್ಲಿ, ಎರಡು ಸಾವಿರ ವಸತಿಯು, ನಾಲ್ಕು ದು ನೂರು ಮನೀಗಳುಳ್ಳ ಆಚಿಕ್ಕೆಹೆಳ್ಳಿಯಲ್ಲಿ ಮಾರೆಮ್ಮೆ ದೇವತೆಯು ಇಪ್ಪತ್ತೆ ನೂರು ಜನರನ್ನು ಬಲಿಯಾಗಿ ನುಂಗಿದ್ದಳು. ಅವಳ ಕುಂಭಕರ್ಣ ಹೊಟ್ಟಿ ಇನ್ನೂ ತುಂಬಿರಲಿಲ್ಲ. ಬೇಕು, ಇನ್ನೂ ಬೇಕು ಎಂದು ಹೊಸಹೋಸ ಓಟಿ, ಹೊಸಹೋಸ ಮನೀಗಳಲ್ಲಿ ಸುಳಿಯು ತ್ತಿದ್ದಳು. ಗಂಡಸರು, ಹೆಂಗಸರು, ಸಣ್ಣನರು, ದೊಡ್ಡನರು, ಶ್ರೀಮಂತರು-ಬಡನರು ಎಂಬ ಯಾವ ಭೇದ ಭಾವವಿಲ್ಲದೆ ಅನೆರನ್ನು ಹೊಟ್ಟಿ ಏಂಕಿ ಕಕ್ಕಿಸಿ, ಬೆನ್ನುಸೀಳಿ ಭೇದಿರೂಡಿಸಿ ನೀರನಗಳನ್ನು ತೊಳೆದೆಂತೆ ತೊಳೆದು ಸ್ವಷ್ಟಿಸಾಡಿ ತಿನ್ನುತ್ತಿದ್ದಳು. ಮನೆಯ ಹಿರಿಯ ಸತ್ಯದಕ್ಕೆ ಅಳುವರ್ತರ ಸಂಪ್ರೇಶಿಸಿ ಕಡಿಮೆಯಿರಲಿಲ್ಲ. ನಾಯುಹನನೆಂದು ಹೆದರಿ ಅಳುವವರ ಸಂಖ್ಯೆಗೂ ಕಡಿಮೆಯಿರಲಿಲ್ಲ. ಒಂದು ದೇಣವನ್ನು ಸೃಶಾನ ಕಟ್ಟಿಗೆ ನುಟ್ಟಿಸಿ ಬರುವಷ್ಟರಲ್ಲಿ ಇನ್ನೊಂದು ಓಟಿಯಲ್ಲಿ ಸಾಗಿಸುವ ಸಿದ್ಧತೆ ಸಂಪೂರ್ಣವಾಗಿದ್ದಿತು. ಸೃಶಾನ ವಾದ್ಯಗಳಿಗೆ ಬಿಡುವೇ ಇರುತ್ತಿದ್ದಿಲ್ಲ. ಅದಕ್ಕೆ ಅವುಗಳನ್ನು ಕಾಸುತ್ತಿರಲಿಲ್ಲ. ಜನರ ದುಃಖದ ಧ್ವನಿಯ ಸಂಗಡ ತಮ್ಮ ಅಪಸ್ಪರವನ್ನು ಎತ್ತುತ್ತಿದ್ದವು.

ಅಪ್ಪಾರಾಯರು ರಾಜಣ್ಣನ ಬಗ್ಗೆ ಮನೆಯಲ್ಲಿ ವಿಚಾರಿಸಿದರು.

ಅವನು ಮನೆಯಲ್ಲಿಲ್ಲವೆಂದು. ಅವುಕ್ಕೆ ಹೇಳಿದಳು.

“ಎಲ್ಲಿ ಹೋಗಿರುವು?”

“ದೇವರಿಗಾದರು ಗೊತ್ತಿದೆಯೋ ಇಲ್ಲವೋ?”

“ಇಂದು ಉಟಕ್ಕೆ ಬಂದಿದ್ದನೇ?”

“ಇಲ್ಲ”

“ನಿನ್ನ ರಾತ್ರಿ ಇಲ್ಲಿಯೇ ಮಲಗಿದ್ದನೇ?”

“ನಿನ್ನ ರಾತ್ರಿ ಉಟವನ್ನು ಮಾತ್ರ ಮಾಡಿಲ್ಲ.”

“ಮಲಗಿದ್ದನೇ?”

“ಅದು ಹೇಗೆ ತಿಳಿಯಬೇಕು!”

“ಆಕ್ಷಮರಿಯನ್ನು ಕೇಳು.”

“ನಾನು ಕೇಳಿರುವೆ. ಇಲ್ಲವಂತಿ” ಮಾತು ಮುಗಿಸಲು  
ಹೇಳಿದ್ದರು.

ಅಪ್ಪಾರಾಯರು ಹಣೆಯನ್ನು ಹಿಡಿದುಕೊಂಡರು. ಚಿಂತೆಯು  
ದಸಿಯಲ್ಲಿ ‘ಎಂಥ ಮಗ! ದೇವರು ಇಂಥ ಅವಿನೇಚ ಮಗನನ್ನು  
ಕೊಡದೆ ನಿಷ್ಟತ್ವಕನ್ನಾಗಿ ಇಟ್ಟದ್ದರೆ ಎಷ್ಟೋ ಹಿತವಿದ್ದಿತು. ಒಂದು  
ದಿನ ಮನೆಯಲ್ಲಿರುವದಿಲ್ಲ. ಮನೆಯ ಬಗ್ಗೆ ಕಾಳಜಿ ಇಲ್ಲ. ನನಗೆ ನೀರ  
ವಾಗಬೇಕೆಂಬ ಬುದ್ಧಿ ಯಿಲ್ಲ. ನಾಲ್ಕು ಜನ ಉಡಾಳರನ್ನು ಕಟ್ಟಿಕೊಂಡು  
ವ್ಯಧರ ಕಾಲಹರಣ ಮಾಡುವನು. ಗೌಡರ ಮನೆಯನ, ಬ್ರಾಹ್ಮಣರ  
ಹೊಟ್ಟಿಯಿಂದ ಹುಟ್ಟಿದವ, ಪ್ರತಿಷ್ಠಿತ ಮನೆಯ ಭಾವೀ ಯಜಮಾನ  
ಇವುಗಳ ಕಡೆಗೆ ಲಕ್ಷ್ಯವಿದೆಯೇ? ತನ್ನ ಕುಲವೇನು? ಜಾತಿ ಏನು?  
ಮಯಾರ್ಥದೆ ಏನು? ಸ್ಥಿತಿ ಏನು? ಗತಿ ಏನು? ಮುಂದೇನು?  
ಯಾವದರ ಪರವೆ ಇಲ್ಲ. ಹಸಿದಲ್ಲಿ ಉಣ್ಣಿವನು, ಹಾಸಿದಲ್ಲಿ ಮಲಗು  
ವನು, ಕರೆದಲ್ಲಿ ಹೋಗುವನು, ಕೇಳರ ಬೆನ್ನುಹೆತ್ತಿ ಅತಿ  
ಕೀಳಾಗಿರುವನು. ಅವನಿಗೆ ಎಂದು ವಿನೇಕ ಬರುವದೋ? ಹೊಲ  
ಮನೆಯ ಕಡೆಗೆ ಲಕ್ಷ್ಯ ಹಾಕೆಂದು ಆನೇಕ ಸಾರೆ ಹೇಳಿದೆನು.  
ಹೊಲಗಳನ್ನು ತೋರಿಸಿಕೊಟ್ಟಿ, ರೈತರನ್ನು ಪರಿಚಯ ಮಾಡಿಸಿದೆ,  
ಹೊಲಗಳ ಗುಣಧರ್ಮಗಳನ್ನು ಹೇಳಿದೆ, ಅವುಗಳನ್ನು ನೋಡಿಕೊಂಡು  
ಹೋಗುವ ಕಲೆಯನ್ನು ತಿಳಿಸಿಕೊಟ್ಟಿ, ಆದರೆ ಅವನ ಲಕ್ಷ್ಯವೇ ಇಲ್ಲ.  
ಇತ್ತು ಓದು ಬರೆಹ ಕಲಿತು ನವಕರಿಯನ್ನು ಹಿಡಿಯಲಿಲ್ಲ. ಹೊಲ  
ಮನೆಗಳನ್ನು ತೂಗಿಸಿಕೊಂಡು ಹೋಗುವ ವ್ಯವಹಾರವನ್ನು  
ಅರಿಯಲಿಲ್ಲ. ಮುಂದೆ ಇವನ ಬಾಳುವೆಯು ಹೇಗೆ ಸಾಗಬೇಕು?  
ಬ್ರಾಹ್ಮಣರು ನವಕರಿಯ ಕೂಲಿಯವರಾಗಬೇಕು. ಆಜನ್ನ  
ಶ್ರೀಮಂತರಿರಬೇಕು. ಇಲ್ಲವೇ ಒಕ್ಕಲಿಗರಾದರೂ ಆಗಬೇಕು. ಇವು  
ಗಳನ್ನು ಬಿಟ್ಟರೆ? ಬಿಟ್ಟರೆ ಮುಂದೇನು? ಭಿಕ್ಷುಕರು! ಬ್ರಾಹ್ಮಣರು  
ಭಿಕ್ಷುಕ ಸಮಾಜದವರೆಂದು ಸಮಾಜವು ನಾಮಕರಣವನ್ನು ಮಾಡಿತು.

ಅದರಿ ನೇಡಲೂ ಭಿಕ್ಕೆ ಹಾಕಲಿಲ್ಲ. ಈಗ ಹಾಕುವಂತೆಯೂ ಇಲ್ಲ. ಹೆಸರು ಮಾತ್ರ ಭಿಕ್ಕುಕರೆಂದು ಉಳಿಯಿತು. ಅವನ ಪಾಲಿಗೆ ಭಿಕ್ಕೆಯೇ ಇದ್ದರೆ ಇಂದ್ರಾಂದು ಜಿಡಿಸಬೇಕು. ಇಂಥ ಮಗನನ್ನು ದೇವರೇ ಕಾಪಾಡಿದರೆ ಸರಿ ಎಂದು ನಾನಾ ಬಗೆಯಾಗಿ ತಾವೇ ಮಾತಾದಿಕೊಂಡರು.

ಇಂದು ರಾತ್ರಿಯ ಉಣಿಕ್ಕೂ ರಾಜಣ್ಣನು ಬರಲಿಲ್ಲ. ಅವ್ಯಾ ರಾಯರು ಕಾದು ಕಾದು ಬೇಸತ್ತೆ ರು. ಕೊನೆಗೆ ತಾಮೋಬೃಹತೀ ಅಡಿಗೆಯ ಮುತ್ತೆಯಲ್ಲಿ ಕುಳಿತು ಉಣಿ ಮುಗಿಸಿದರು. ಕ್ಯೆ ಬಾಯಿ ಶೈಲಿದೇಶಕೊಂಡು ಪಡಸಾಲೆಯ ಮುಂದಿನ ಕಟ್ಟಿಯ ಮೇಲೆ ಕುಳಿತು ಕೊಂಡರು. ಒಬ್ಬಿಬ್ಬ ರೈತರೂ ಬಂದು ಕುಳಿತ್ತದ್ದರು. ಎಲೆ-ಅಡಕೆ ಯನ್ನು ತಿಂದು ತಂಬಾಕಿನ ಜಿಮಂಟಿಗೆಯನ್ನು ಎತ್ತಿ ಎಡಗೈಯ ಅಂಗ್ರೀ ಯಲ್ಲಿ ಇಂಟ್ಟುಕೊಂಡು ಚಂಚಿಯನ್ನು ಸುತ್ತಿ ರೈತರ ಮುಂದೆ ಬಗೆದರು. ರೈತರು ಚಂಚಿಯನ್ನು ಬಿಚ್ಚಿ ಅಡಕೆಯನ್ನು ಕತ್ತಲಿಸಹಿತಿದರು. ಅವ್ಯಾರಾಯರು ತಂಬಾಕನ್ನು ಬಾಯಿಗೆ ತೂರಿಕೊಂಡು ಕ್ಯೆಜಾಡಿಸಿ ಕುಳಿತ್ತರು.

“ಗೌಡರೇ ಹಾರೆಮೃನನ್ನು ನಮ್ಮೆ ಉರಿಂದ ಹೇಗೆ ಹೊರಗೆ ಹಾಕುವದು? ತಿಂಗಳೊಮ್ಮೆತ್ತಿನಲ್ಲಿ ಜನರು ಬಂಜ ಸತ್ತರು” ಎಂದು ಬಬ್ಬನು ಕ್ಯಾಳಿದನು.

“ಬೇರೆ ಉಪಾಯವೇನು? ನೀರು ಕುದಿಸಿ ಕುಡಿಯಬೇಕು, ಬಿಸಿ ಕೂಳು ತಿನ್ನಬೇಕು. ತಾಲೂಕಿನಿಂದ ಡಾಕ್ಟರರು ಬರುವವರಿಗೆ ಇದೇ ಉಪಾಯ” ಎಂದು ನುಡಿದರು.

“ನಾಳಿ ನಾವು ವಾರೆಮೃಸಿಗೆ ಅಗ ಕೊಳಿ, ಗಗ ಆಡು ಬಲ ಕೊಡಬೇಕೆಂದಿರುವೆವು.”

“ಇದರಿಂದ ಕಡಮೆಯಾಗುವದೇ?”

“ನಿನ್ನೆ ನಮ್ಮೆ ಓಣಿಯು ಎಲ್ಲವುನ್ನ ವ್ಯೇಯಲ್ಲಿ ದೇವಿಯು ಬಂದಿದ್ದಳು.”

“ಆಕೆಯು ಏನು ಹೇಳಿದಳು ?” ಅಪ್ಪಾರಾಯರು ಕೌತುಕ ದಿಂದ ಕೇಳಿದರು.

“ಮಂಕ್ಕಳೇ ಉರಲ್ಲಿ ಪಾವಪ್ಪ ಬಡೆಳವಾಗಿದೆ. ಬಾಯಿಂದ ದೇವರು ಅನ್ನುವಿರಿ. ಆದರೆ ನಿತ್ಯ ಅಥಮಂದ ಕೆಲಸ ಮಾಡುವಿರಿ. ಜಾತ್ರೀಯಲ್ಲಿ ಸಿನ್ನು ಹೊಟ್ಟಿಯು ಹರಿಯುನಂತೆ ತಿಂದಿರಿ. ಸನಗೇನು ಕೊಟ್ಟಿರಿ. ಒಣಗಿದ ಬಾಳುಕದ ಅನ್ನ. ಇಂಥ ಭೇದಭಾವ ನೋಡಲಾರೆನು, ನೋಡಿ ಸಹಿಸಲಾರೆನು. ಅರ್ಥ ಉರು ಸುಂಗುವೆ. ಅರ್ಥ ಉರು ಹಾಳುಗೆಡವುವೇ !” ಎಂದು ಚೀರಿದಳು.

“ಸಿದರಾಯನು ತಾಯಿ ಕ್ಕೆಮೀಸು. ಸನ್ನು ತಪ್ಪನ್ನು ಕ್ಕೆಮೀಸು. ಅಂದಿನ ತಪ್ಪನ್ನು ಇಂದು ಒಪ್ಪಿಸುವೇನು ! ಏನು ಬೇಕು ಹೇಳು ?” ಎಂದು ದೊತ್ತರ ಹಾಸಿ ಮಲಗಿದನು.

“ಹೆಸಿವೆ. ಹೆಸಿವೆ. ಹೆಸಿವೆ !” ಎಂದು ದೇವಿಯು ಕೂಗಿದಳು.

“ಸನ್ನುನ್ನು ಸುಂಗು !” ಎಂದು ಅಷ್ಟೇ ದ್ವಾಯಿಂದ ಕೂಗಿದನು.

“ಹೆಸಿವೆ. ಹೆಸಿವೆ” ದೇವಿಯು ಹೆಲ್ಲಿಗೆ ನುಡಿದಳು.

“ಸಹೆಲ್ಲಿರನ್ನು ಕೊಂಡರೆ ಸಿನ್ನುನ್ನು ಪೂಜಿಸುವವರು ಯಾರು? ಸ್ವೀವೇದ್ಯ ಕೊಡುವವರು ಯಾರು? ಆರತಿ ಎತ್ತುವವರು ಯಾರು? ಗುಡಿಯ ಗಂಟಿ, ನಗಾರಿ, ಜಾಗಟಿಯನ್ನು ಬಾರಿಸಲಿಕ್ಕೆ ಜನರುಳಿಯ ದಂತಿ ಸನ್ನುನ್ನು ಕೊಂಡರೆ ಸಿನ್ನು ಗತಿಯೇನು? ಗುಡಿಯಲ್ಲಿ ಹಾರಾದುವ ಸಣ್ಣ ಕಪ್ಪಡಿಗಳಿಂದ ಸ್ತೂಜಿಗೊಳ್ಳುವೇ ಏನು? ಸಿನ್ನು ಇಚ್ಛಿ ರಾಗಿದ್ದರೆ ಕೊಲ್ಲು. ಸಾಯುವೇನು” ಎಂದು ಭೀಮಾರಿ ಮಾಡಿದನು.

“ಆಗ ದೇವಿಯು ಶಾಂತಭಾಗಿ-ಸನಗೆ ಅಗ ಕೊಳಿ, ಈ ಅಡುಗಳ ರಕ್ತ ಮಾಂಸ ಕೊಡಿರಿ. ಅಂದರೆ ಶಾಂತಭಾಗುವೇನು. ಶಾಂತಭಾಗುವೇನು-ಎಂದು ನುಡಿದಳು. ಕೂಡಿದ ವರು ಒಪ್ಪಿಕೊಂಡಿರುವರು. ನಾಳೆ ಆಕೆಗೆ ಬಲ ಒಪ್ಪಿಸಬೇಕೆಂದು ಇರುವರು” ಎಂದು ರ್ಯಾತ ವಿವರಿಸಿ ಹೇಳಿದನು.

“ದೇವಿಯು ಹೇಳಿದ್ದರೆ ಮಾಡಿರಿ. ನಾನು ಬೇಡಿಂದು ಹೇಳಿ ಆಕೆಯ ಕೋಪಕ್ಕೆ ಏಕೆ ಗುರಿಯಾಗಲಿ. ಅದರೆ ಅದರ ಸಂಗಡ ದಂಗುರದ ಮಾತನ್ನೂ ನೆನಪಿನಲ್ಲಿದಿರಿ.”

ರಾತ್ರಿಯಾಯಿತೆಂದು ಮನೆಗೆ ಹೋದರು.

ಅಪ್ಪಾರಾಯರು ಮಲಗುವ ವೇಳೆಯಾಯಿತೆಂದು ದೇವರಿಗೆ ದೀಪ ಹಚ್ಚಿ ನಮಸ್ಕರಿಸಿದರು. ಲಕ್ಷ್ಮಿನಾರಾಯಣರ ಚಿತ್ರವನ್ನು ಕಣ್ಣಿಬಿಟ್ಟು ನೋಡಿ ಪಾದಮುಟ್ಟಿ ತಿರಕ್ಕೆ ಇಟ್ಟುಕೊಂಡರು. ಗುರು ರಾಯರನ್ನು ಸೃಷ್ಟಿಸಿದರು. ಹಾಸಿಗೆಯ ಮೇಲೆ ಬಂದು ಕುಳಿತರು. ಚಂಚಿಯನ್ನು ಬಿಚ್ಚಿ ಅಡಕೆಯನ್ನು ಕತ್ತಲಿಸಿ ಬಾಯಿಗೆ ಹಾಕಿ ಕೊಂಡರು. ಎಲೆ, ಸುಣ್ಣ, ಕಾಚು, ತಂಬಾಕು ಕ್ರಮದಿಂದ ಸೇರಿದವು. ಒಂದಿಷ್ಟು ರಸಸ್ತಾದ ಮಾಡಿ ಉಗುಳಿದರು. ಬಾಯಿ ತೊಳಿದುಕೊಂಡರು. ಹೊದ್ದುಕೊಂಡು ಮಲಗಿದರು.

ಮಧ್ಯರಾತ್ರಿಯು ಬೀರಿಹೋಗಿದ್ದಿತು. ಮನೆಯಲ್ಲಿ ಎಲ್ಲರೂ ನಿದ್ರಾದೇವಿಯ ಶೋಟ್ಟಿಲಲ್ಲಿ ತನ್ನಯರಾಗಿದ್ದರು. ಮನೆಯ ಒಂದು ಮೂಲೆಯಲ್ಲಿ ಸಣ್ಣದೀಪ ಕತ್ತಲೆಯ ಸಂಗಡ ತುಮ್ಮಾಲ ಯುದ್ಧವನ್ನು ನಡಿಸಿದ್ದಿತು. ರಾತ್ರಿ ಸಮಯದ ಜೀರುಂಡಿಗಳ ‘ಜೀರಾರ್’ ಎಂಬ ಸಪ್ತಳ ಕೋಣೆಯ ಮೂಲೆಗಳಿಂದ ಬರುತ್ತಿದ್ದಿತು ರಾಜಣ್ಣನು ಮನೆಯಲ್ಲಿರಲಿಲ್ಲ. ಹೊರಗೆ ಗಾಥವಾದ ಕತ್ತಲೆ. ಪಡಸಾಲೆಯಲ್ಲಿ ಒಬ್ಬ ಹೆಳಬ ಕಂಬಳಿಯ ಮುಸುಕಿನಲ್ಲಿ ಗೊರಕೆ ಹೊಡಿಯುತ್ತಿದ್ದನು. ದನದ ಹಟ್ಟಿಯಲ್ಲಿ ದನಗಳು ಬಿರುಸಾದ ದಂಟನ್ನು ಕಟ್ಟಕಟ್ಟ ಒಡೆದು ತಿನ್ನುತ್ತಿದ್ದವು. ಮಲಗಿದ ಎತ್ತುಗಳು ಸಪ್ತಳ ಮಾಡುತ್ತೆ ಎದ್ದು ನಿಲ್ಲಿತ್ತಿದ್ದವು. ನಿಂತ ಎತ್ತುಗಳು ಕುಳಿತು ಉಸ್ಸೆಂದು ಬಿಸಿಯುಸಿರು ಗರೆಯುತ್ತಿದ್ದವು. ಎರಡು ದನಗಳು ಕೋಡುಗಳನ್ನು ತಿಕ್ಕಾಡಿ ಕಟ್ಟಿ ಕಟ್ಟಿಂದು ಸಪ್ತಳ ಮಾಡುತ್ತಿದ್ದವು. ಇಂಥ ಗಂಭೀರ ಸಮಯದಲ್ಲಿ ಅಪ್ಪಾರಾಯರು ಹಾಸಿಗೆಯ ಮೇಲೆ ಎದ್ದು ಕುಳಿತರು. ಹೊಟ್ಟೆಯಲ್ಲಿ ಎಂಥದೋ ಸಂಕಟ. ಎಂಥದೋ ತಳಮುಳ. ಅಸಹನೀಯವೇದನೆ.

“ಅಕ್ಕಾಮರ !” ಎಂದು ಕೊಗಿದರು. ಎದೆಯಲ್ಲಿ ಏನೋಇ ಗಡಬಡಿನಿ ದಂತಾಯಿತು. ‘ಗುರ್ ಗುರ್’ ಸಪ್ಪಳವು ಸ್ವಷ್ಟವಾಯಿತು. ಅನ್ನಾ ಶಯೆದ ಚೀಲ ಮೇಲೆ ಕೆಳಗೆ ಹೊಯದಾಡಿದಂತಾಯಿತು. ಮತ್ತೆ “ಅಕ್ಕಾಮರ !” ಎಂದು ಕೊಗಿದರು. ಖಂಡ ಅನ್ನ ನೈಜದಿ ಹೊರೆಗೆ ಗಕ್ಕೆಂದು ಬಂದಿತು. ಮತ್ತೂ ಬಂದಿತು. ಅಸಹ್ಯವಾಸನೆ ! ದುರ್ಗಂಧ ವಾಸನೆ ! ಕೊಣಕೆಯ ತುಂಬವಾಯಿತು. ಕರುಳು ಹರಿದು ಬಾಯಿಗೆ ಬಂದಂತೆ ಓಕರಿಕೆಯಾಯಿತು. ರಾಯರ ಓಕರಿಕೆಯ ಸಪ್ಪಳಕ್ಕೆ ಅವ್ವಕ್ಕನು ಛಿಡಿ ಬಂದಳು. ಗಂಡನ ಅವಸ್ಥೆಯನ್ನು ನೋಡಿ ಗಾಬರಿಯಾಗಿ ಕೊಗಿದಳು. “ಅಯ್ಯೋ !” ಎಂದು ಚೀರಿದಳು. ಅಕ್ಕಾಮರಿಯೂ ಬಂದಳು. ರಾಜಣ್ಣನ ಪುಗಳು ಲಲ್ಲಿಯೂ ಅಳುತ್ತೆ ಬಂದು ನಿಂತಿತು. ಅವ್ವಕ್ಕನು ಅಪ್ಪಾರಾಯರ ತಲೆ ಹಿಡಿದು “ಏನಾಯಿತು ? ಏನಾಯಿತು ?” ಎಂದು ಅಳುತ್ತೆ ಕೇಳಿದಳು.

“ವಾಂತಿ. ಮಲಗುವೆ. ಮಲಗಿಸು.” ಎಂದು ಕೆಷ್ಟದಿಂದ ನುಡಿದರು.

ಆ ಇಬ್ಬರು ಹೆಣ್ಣುಮಕ್ಕಳು ಮೆಲ್ಲಿಗೆ ಹಾಸಿಗೆಯ ಮೇಲೆ ಮಲಗಿಸಿದರು.

“ರಾಜಣ್ಣ ಬಂದಿರುವನೇ ?” ಒಣಿಗಿದ ದಸಿಯಿಂದ ಕೇಳಿದರು.

“ಇಲ್ಲ.” ಅಕ್ಕಾಮರಿಯು ನುಡಿದಳು.

“ಕರೆಯಿಸು.”

ಅಕ್ಕಾಮರಿಯು ಹೆಚಬನನ್ನು ಎಬ್ಬಿಸಿದಳು. ರಾಜಣ್ಣನನ್ನು ಕರದು ತರಲು ತಿಳಿಸಿದಳು.

ಅಪ್ಪಾರಾಯರಿಗೆ ಹಾಸಿಗೆಯಲ್ಲಿಯೇ ಭೇದಿಯಾಯಿತು. ಅಕ್ಕಿಯ ದಟ್ಟ ಗಂಜಿಯಂತಹ ಭೇದಿ. ಭೇದಿಯಾದುದರ ಪ್ರಜ್ಞಿ ಇರಲಿಲ್ಲ. ಅವ್ವಕ್ಕನು ಎದೆ ಎದೆ ಬಡಿದುಕೊಂಡಳು. ಅಕ್ಕಾಮರಿಯು ಲಲ್ಲಿಯನ್ನು ಎದೆಗೆ ಹಿಡಿದು ರೋಧಿಸಹತ್ತಿದಳು. ನೆರೆಮನೆಯು

ಇಬ್ಬರು ಹಿರಿಯರು ಸಪ್ಪಳವನ್ನು ಕೇಳಿ ಧಾವಿಸಿ ಬಂದರು. ಏನೆಂದು ವಿಚಾರಿಸಿದರು. ಇಬ್ಬರೂ ಉತ್ತರಿಸಲಿಲ್ಲ. ಉತ್ತರಿಸಲು ಬಾಯಿ ಬರಲಿಲ್ಲ. ಅಪ್ಪಾರಾಯರನ್ನು ತೋರಿಸಿದರು. ಅಪ್ಪಾರಾಯರ ಹೆಸರೆತ್ತಿ ಕಾಗಿದರು. ಮಾತ್ರ ಬರಲಿಲ್ಲ. ಕಣ್ಣ ಪಿಳಿಕಿಸಿ ನೋಡಿದರು. ಮತ್ತೆ ವಾಂತಿಯಾಯಿತು. ನುಂದೆ ಅಧ್ಯತಾಸಿ ನೊಳಗೆ ಭೇದಿಯಾಯಿತು. ನೂತ್ರ ಆಗಿರಲಿಲ್ಲ. ಮಾರೀಬೇನೆಯ ಲಕ್ಷಣಗಳು ಸ್ವಷ್ಟವಾದವು.

ರಾಜಣ್ಣನು ಮನೆಯಲ್ಲಿ ಇಲ್ಲದ್ದಕ್ಕೆ ಅಕ್ಕಾಮರಿಯು ಕಿಡಿ ಕಿಡಿಯಾದಳು.

ಈ ಸುದ್ದಿ ಉರ ತುಂಬ ಹೆಚ್ಚಿತು. ಮತ್ತೆ ಕೆಲಹಿರಿಯರು ಬಂದರು ಹೆಚ್ಚಿಯೊಳಗಿನ ಪೈದ್ಯ ಬಂದನು. ಗುಳಿಗೆಗಳನ್ನು ಪುಡಿ ಮಾಡಿ ನೀರಲ್ಲಿ ಕಲಸಿ ಕುಡಿಸಿದರು. ಪುಡಿಯನ್ನು ನೆಕ್ಕಿಸಿದರು. ಮಂತ್ರವಾದಿ ಬಂದು ತಾಯಿತವನ್ನು ಕಟ್ಟಿದನು. ಅಪ್ಪಕ್ಕೆನು ಗ್ರಾಮ ದೇವತೆಗೆ ಇರೂ ಮುಡಿಪು ತೆಗೆದಿಟ್ಟಳು. ಅಕ್ಕಾಮರಿಯು ಕೊರಳ ಚಂದ್ರಹಾರವನ್ನು ಬಳಿ ತೆಗೆದು ಇಟ್ಟಳು. ಕಾಸಿದರು, ಕಟ್ಟಿದರು, ಹರಕೆಯನ್ನು ಹೊತ್ತರು. ಆದರೆ ಇವರೆಲ್ಲರ ಇಟ್ಟಿಯನ್ನು ಏರಿ ಅಪ್ಪಾರಾಯರು ಬೆಳಗಿನ ಸುಮಾರಿಗೆ ತಮ್ಮ ಮನೆ, ಮುಡದಿ, ಸೈನೆ, ಮನೋಗಳು, ಆಳು, ಹೋಳು, ಪರಿಚಯದವರು, ಗೆಳೆ ಯಂತು ಎಲ್ಲರನ್ನೂ ಬಿಟ್ಟು ವೈಕುಂಠಕ್ಕೆ ತೆರಳಿದರು. ತಮ್ಮ ಜೀವ ಸತ್ಯವನ್ನು ತೆಗೆದುಕೊಂಡು ಅದ್ವೃತ್ತರಾದರು. ಈ ಲೀಲಾಭಾನೀಯ ಕಳ್ಳೇವರವನ್ನು ಇಲ್ಲಿಯೇ ಜನರು ನೋಡಲು ಬಿಟ್ಟರು.

ಮನೆಯಲ್ಲಿ ಬಂದೇ ಬಗೆಯ ಹಾಹಾಕಾರ! ಆಕ್ರಂದ! ದುಃಖ! ಕಣ್ಣೀರು! ಅಳುವು! ಜನ ಜಾತ್ರೀಯಾಗಿ ನೆರೆಯಿತು. ಅಪ್ಪಕ್ಕೆನು ಹೆಣದ ಸಂಗಡ ಹೆಣವಾಗಿ ದುಃಖಿಸುತ್ತಿದ್ದಳು. ಅವಳ ಆಕ್ಷೋಶ, ಬಡಿದುಕೊಳ್ಳುವದು, ಹೊಡಿದುಕೊಳ್ಳುವದು ನೋಡಲಸಾಧ್ಯ. ಎಲ್ಲರ ಬಾಯಲ್ಲೂ ಅಪ್ಪಾರಾಯರ ದೊಡ್ಡಸ್ತಿ ಕೆ, ಧರ್ಮ, ಸಮತೋಲ ಬುದ್ಧಿ

ಪ್ರಸಂಗಾವಧಾನಗಳ ಪ್ರಶಂಸೆಯೇ ಪ್ರಶಂಸೆ. ಉರ ಹಿರಿಯರು, ಉರ ಮಾನವಂತರು, ಉರ ದೊಡ್ಡವರು ಹೋದರಿಂದೇ ಭಾವನೆ. ಅವರ ಅನಿರೀಕ್ಷಿತ ಮರಣಕ್ಕೆ ಮನ್ಯಲ ಮರುಗಿದರು ಶೋಕಿಸಿದರು.

ಚಿಳಗಾಗಿ ಅರ್ಥತಾಸು ಹೋತ್ತೀರಲು ತಾಲೂಕಿನಿಂದ ಡಾಕ್ಟರರು ಹೈವಧ, ಬಾಟಲಿ, ಆಳು ಮುಂತಾದ ಸರಂಜಾಮದಿಂದ ಬಂದರು. ಆಗ ಉರ ಹಿರಿಯರು ಸ್ತುತಾನ ಯಾತ್ರೆಯ ಸಂಭ್ರಮದ ಸಿದ್ಧತೆ ಯಲ್ಲಿದ್ದರು.

ಆಳುತ್ತೆ ನಿಂತ ಗದ್ದಲದೊಳಗೆ, ರಾಜಣ್ಣ ನಿಂಗಿಯ ಶೋಟದ ಗುಡಿಸಲದಿಂದ ಇದೇ ಬಂದು ಕಣ್ಣೂರಸಿಕೊಳ್ಳುತ್ತೆ ಅಪ್ಪಾರಾಯರ ಹೆಣವನ್ನು ಮುಟ್ಟಿದನು.

ಅಪ್ಪಾರಾಯರು ಸತ್ತೆಂದಿನಿಂದ ರಾಜಣ್ಣನು ಮನೆಯನ್ನು ಒಡಿದೆನು. ಗಂಡನು ವಿನೇಕಿಯಾದನೆಂದು ಅಕ್ಕಾಮರಿಯು ತಿಳಿದಳು. ಇದೇ ಬುದ್ಧಿ ಕೊನೆಯವರಿಗೆ ಉಳಿದರೆ ತನ್ನ ಬಾಳು ಎಷ್ಟೇ ಉತ್ತಮವಾಗಿವದು. ‘ತಲೆಗೆ ಬಡಿದ ಮೇಲೆಯೇ ಪ್ರತಿಯೋಬ್ಧಿಗೆ ಬುದ್ಧಿ ಬರುವದು.’ ಆ ಬಂದ ಬುದ್ಧಿ ಶಾಶ್ವತವಾಗಿ ಉಳಿಯಬಹುದು ‘ದೇವಾ ಅವರಲ್ಲಿ ಇದೇ ಇತಿಯನ್ನು ಇಡು. ಮಾವನ ಮನೆಯನ್ನು ಸಂರಕ್ಷಿಸು’ ಎಂದು ಸೂತಕೆದಲ್ಲಿಯೇ ಅನೇಕ ಸಾರೆ ದೇವರನ್ನು ಪ್ರಾರ್ಥಿಸಿದಳು. ಆದರೂ ಒಂದು ವಿಷಯದಲ್ಲಿ ನೂತ್ರ ಗಂಡನನ್ನು ಭೀಮಾರಿ ಮಾಡಬೇಕಾಯಿತು.

ಮೈಲಿಗೆಯ ಐದನೆಯ ದಿನ ಮಧ್ಯರಾತ್ರಿಯ ಸುಮಾರಿಗೆ ರಾಜಣ್ಣನು ಹಾಸಿಗೆಯಿಂದ ಎದ್ದು, ಅಕ್ಕಾಮರಿಯು ಮಲಗಿದ ಕೋಣೆಗೆ ಹೋಗಿ ಬಾಗಿಲ ಚಿಲಕವನ್ನು ಮೆಲ್ಲಿಗೆ ಅಲುಗಾಡಿಸಿದನು. ಅಕ್ಕಾಮರಿಗೆ ಎಚ್ಚರಾದ ಚಿನ್ನನ್ನು ಕಂಡುಬರಲಿಲ್ಲ. ವುತ್ತೆ ಅಲುಗಾಡಿಸಿದನು. ಬಾಗಿಲ ತೆರೆಯೆಲ್ಲಿಲ್ಲ. ಬೆರಳಿನಿಂದ ಬಡಿದನು. ಮತ್ತೆ ಬಾಗಿಲು ಅಲುಗಾಡಿಸಿದನು. ‘ನಾನು ಬಾಗಿಲು ತೆರೆ’ ಎಂದು ಸಂದಿಯಲ್ಲಿ ಬಾಯಿಯನ್ನು ಇಟ್ಟಿ ಕೊಗಿದನು. ಮೊದಲು ಅಕ್ಕಾ ಮರಿಯು ಹೆದರಿದಳು. ಆದರೆ ಹೋರಿಗಿನಿಂದ ‘ನಾನು ಬಾಗಿಲು ತೆರೆ!’

ಎಂಬ ಗಂಡನ ದಸಿಯು ಪ್ರನಃ ಕೇಳಬಂದಿತು.

“ನಿಕೆ?” ಅಂಜತ್ತೆ ಕೇಳಿದಳು.

“ನಿನ್ನ ಕಡೆಗೆ ಬಂದಿರುವೇ.”

“ನಿನು ಕೆಲಸ?”

“ನಿನ್ನ ಕಡೆಗೆ!” ಗಟ್ಟಿಸಿ ಆಫಾತದಿಂದ ನುಡಿದನು.

“ಮಾನನವರು ಸತ್ತು ಏದು ದಿನಗಳು ಸಹ ಆಗಿಲ್ಲ. ಇನರು ಏನೆಂದಾರು! ಸುಮೃದ್ಧಿ ಹೋಗಿರಿ.”

“ಬಾಗಿಲನ್ನು ತೆರೆಯುವಿಯೋ ಸುರಿಯಲ್ಲೋ!” ಎಂದು ಸಿಟ್ಟಿಸಿಂದ ನುಡಿದನು.

ಗಂಡನ ಹೆಟ್, ಅವನೇಕವನ್ನು ಜಿನಾಂಗಿ ಬಲ್ಲಾರು. ಖೆದರುತ್ತಲೇ

“ಬಾಗಿಲನ್ನು ಬಿಡಿರಿ, ತಿಗೆಯುವೇ” ಎಂದಳು.

ರಾಜಣ್ಣನು ಬಾಗಿಲನ್ನು ಬಿಟ್ಟಿನು. ಅಕ್ಕಾಮಾರಿಯು ಚಿಲಕ ವನ್ನು ತಿಗೆದಳು. ಬಾಗಿಲನ್ನು ಎಳೆದುಕೊಂಡು ನುಡ್ಡಿಯಾಗಿ ಹಾಸಿದ ಒಂದು ಮೂಲಿಯ ಕಡೆಗಿದ್ದ ಹಾಸಿಗೆಯ ಮೇಲೆ ಕುಳಿತಳು. ಉಲ್ಲಿಯು ಮಲಗಿ ಗುರುಗುರುಸುತ್ತಿದ್ದಿತು.

ರಾಜಣ್ಣನು ಒಳಗೆ ಬಂದು ಬಾಗಿಲನ್ನು ಇಕ್ಕಿದನು. ಚಿಲಕ ವನ್ನು ಜಡಿದನು. ಮಾಡದಲ್ಲಿ ಗುಬ್ಬಿಯ ಚಿಮಣಿ ಮಿಣಿ ಮಿಣಿ ಯಾಗಿ ಉರಿಯುತ್ತಿದ್ದಿತು. ಸಿಟ್ಟು, ಕೋಪ, ಅವಮಾನ ರಾಜಣ್ಣನ ಮೂಗಿನ ತುದಿಯ ಮೇಲೆ ಕುಣಿಯುತ್ತಿದ್ದವು. ಆ ಅಶೀಕ್ಕಿತ, ಮುಟ್ಟಾಳ ಕಾಮಾತುರನಿಗೆ ಭಯ, ಲಜ್ಜೆಯ ಎಳಿಯು ಸಹ ಇರದಂತೆ ಮುಖವು ಉಕ್ಕತವಾಗಿದ್ದಿತು. ಅಕ್ಕಾಮಾರಿಯು ಹುಲಿಯ ಬಾಯಲ್ಲಿ ಸಿಕ್ಕುದು ನಿಶ್ಚಯವೆಂದು ತಿಳಿದಿದ್ದರೂ ಸ್ತ್ರೀ ರಕ್ಷಣೆಗೆ, ಮಾನದ ರಕ್ಷಣೆಗೆ, ವಿನೇಕದ ರಕ್ಷಣೆಗೆ, ಅಭಿಮಾನದ ರಕ್ಷಣೆಗೆ, ವ್ಯಕ್ತಿತ್ವದ ರಕ್ಷಣೆಗೆ ಅಣಿಯಾಗಿದ್ದಳು. ಆದರೂ ಸಾಮಾನ್ಯ ಮಾತನಿಂದ ಸಾಧ್ಯ ವಾದರೆ ತಿಳಿಯಹೇಳಬೇಕೆಂದು ಸಂಕಲ್ಪಿಸಿದಳು. “ನಿಕೆ ನಿಮಗೆ ಏನಾಗಿದೆ?” ಎಂದು ಕೇಳಿದಳು.

“ಏನಾಗುವದೇ ಹುಣ್ಣಿಮುಂಡೇ ! ಬಾಗಿಲನ್ನು ತೆರೆ ಎಂದಕೆ ಎಷ್ಟು ಸೊಕ್ಕೇ !” ಹೆಸಿದವನಂತೆ . ನುಡಿದನು.

“ಬಾಗಿಲನ್ನು ಹೇಗೆ ತೆಗೆಯುವದು ?”

“ಏಕೆ ? ನಾನು ಬಂದುದು ನಿನಗೆ ಗೊತ್ತು.”

“ಗೊತ್ತು. ಆದರೆ....”

“ಆದರೇನೇ ?”

“ತಿಂಗಳ ಮೈಲಿಗೆಯಲ್ಲಿರುವೆನಲ್ಲ ! ಇಷ್ಟು ದಿವಸ ನೀವು ಮನೆ ಯಲ್ಲಿರುತ್ತಿದ್ದಿಲ್ಲ. ಅದು ನಿಮಗೆ ತಿಳಿಯುತ್ತಿರಲಿಲ್ಲ. ಈಗ ನಾಲ್ಕು ದಿನಗಳಿಂದ ಮನೆಯಲ್ಲಿರವಿರಿ. ನಿಮಗೆ ತಿಳಿಯದೇ ? ಗೊತ್ತಿದ್ದು....”

“ಆದಕ್ಕೇನು.”

“ಇಂಥ ಮಾತುಗಳನ್ನು ನಾನು ಕೇಳಲಾರೆ.”

“ಕೇಳಲಾರೆ !” ಎಂದು ಮುಂದೆ ಸಾಗಿದನು.

“ನಿಲ್ಲಿರಿ. ಬಂದು ಮಾತು ಕೇಳಿರಿ. ಆಮೇಲೆ ನಿಮ್ಮ ಮನಸಿಗೆ ಬಂದಂತೆ ನಡೆಯಿರಿ.”

“ಏನು ?” ಒಂದು ಶೋಳ ಅಂತರದ ಮೇಲೆ ನಿಂತು ಕೇಳಿದನು.

“ನಾನು ಹೇಳಿರುವೆ. ಇಂದು ಮೈಲಿಗೆಯ ಎರಡನೆಯ ದಿನ. ಈಗ ನನ್ನನ್ನು ಮುಟ್ಟಿಬೇಡಿರಿ, ಮುಟ್ಟಿದರೆ ನಿಮಗೆ ಪರುಪದಲ್ಲಿ ಬಿಳುಪು ಹತ್ತುವದು. ನನಗೆ ಜೆನ್ನಾಗಿ ಗೊತ್ತು. ಇಂಥ ವಾವ ಮಾಡಿದ್ದಿರಿಂದಲೇ ದುಗುಣಿ ಭೀಮಾಚಾರ್ಯರು ಬಿಳುಪು ಹತ್ತಿ ಹೊಲಿಯರಂತೆ ಸತ್ತರು. ಬಿಳುಪು ಹತ್ತಿದ ನಿಮ್ಮ ಸಹವಾಸದಿಂದ ನನಗೂ ಬಿಳುಪು ಹತ್ತುವುದು ಖಂಡಿತ. ನನಗೆ ಬಿಳುಪು ಹತ್ತಿದ ಮೇಲೆ ಒಂದು ದಿನ ನಿಮ್ಮ ಕೂಡ ಬಾಳುವೆ ಮಾಡಲಾರೆ. ಧರ್ಮಕ್ಕೂ ಬಾಹಿರಳು, ಕುಲಕ್ಕೂ ಬಾಹಿರಳು, ಮನೆಗೂ ಬಾಹಿರಳು ಆಗ ಅವಮಾನದಿಂದ ಇರಲಾರೆ. ಮಾನನು ಕಟ್ಟಿಸಿದ ಗುಳ್ಳವ್ವನ ಶೋಟದ ಬಾವಿಯಲ್ಲಿ ಬಿದ್ದ ಪ್ರಾಣ ನೀಗುವೆನು. ಇಷ್ಟೊಂದು ಅನಾಹೆತವು ನಿಮಗೆ ಬೇಕಾದರೆ, ಇಷ್ಟವಿದ್ದರೆ, ನೋಡಬೇಕೆಂಬ

ಆತೆಯಿಡ್ರೆ ಬಸ್ಸಿರಿ. ಆದರೆ ಲಲ್ಲಿಯನ್ನು ಮಾತ್ರ ಕಾಪಾಡಿ, ಯೋಗ್ಯ ಮನಸೆಗೆ ಕೊಡಿರಿ. ಬಸ್ಸಿರಿ” ಎಂದು ಬಿಕ್ಕಳಷ್ಟೆ ಅಳಹತ್ತಿದಳು.

ರಾಜಣ್ಣನು ತುಟೆಗಳನ್ನು ನೇಕ್ಕುತ್ತೆ ನಿಂತಿದ್ದನು.

“ಮಾವನವರು ಇದ್ದಿದ್ದರೆಂಧ ಹೊಲೆಗೆಲಿಸುಂದಿಗೂ ಆಗುತ್ತಿರ ಲಿಲ್ಲ. ಆ ಪುಣ್ಯಾಶ್ಚರು ಹೋಗಿ ನನ್ನನ್ನು ಸರಕದಲ್ಲಿ ಕೆಡವಿದರು. ಅವರು ತಮ್ಮ ಸಾವಿನ ಸಂಗಡ ನಮ್ಮ ಮನಸೆಯ ಪುಣ್ಯ, ಕೇತ್ತಿ, ಬ್ರಾಹ್ಮಣಿಕೆ ಕೆಮ್ಮೆ ಎಲ್ಲವನ್ನೂ ಬಳಿದುಕೊಂಡು ಹೋದರು.” ಎಂದು ಕಣ್ಣೀರು ಉದಿರಿಸಹತ್ತಿದಳು.

ರಾಜಣ್ಣನ ಬುದ್ಧಿ - ವಿವೇಕದ ಯಾವ ಭಾಗದ ಮೇಲೆ ಅವುಳಿಸಿತೋ! ವಟಗುಟ್ಟಿತ್ತೆ ಬಾಗಿಲನ್ನು ತೆರಿದು ಹೊರಗೆ ಬಂದನು. ಆದರೂ ಅವನ ಹೈಯೋಳಿಗಿನ ಕಾವು ಇಂದಿರಲಿಲ್ಲ.

ಮರುದಿನ ನಿಂಗಿಯ ಮನೆಯಲ್ಲಿ ಹಿಂದಿನ ದಿನದ ಪುನರೂಪ್ತಿಯಾಯಿತು. ಆ ಸಾಮಾನ್ಯ ಹೆಂಗಸು ಸಹ “ರಾಜಣ್ಣ, ದೇವರಂತಹ ತಂದೆಯನ್ನು ಕಳೆದುಕೊಂಡು ಇಂದಿಗೆ ಹತ್ತು ದಿನಗಳು ಸಹ ಆಗಿಲ್ಲ. ಉರಿಗೆ ಉರೇ ಅವರ ಸಾವಿಗಾಗಿ ಮರುಗುತ್ತಿದೆ. ನಿಮ್ಮ ತಾಯಿ ಅವುಕ್ಕ ಮುದುಕಿ ನೇಲಹಿಡಿದವಳು ಮೇಲೆ ಎದ್ದಿಲ್ಲ. ನಾಲ್ಕು ದಿನ ಗಳಿಂದ ನೀರು ಸಹ ಮುಟ್ಟಿಲ್ಲವೆಂದು ಕೇಳಿರುವೆ. ಮನೆಯಲ್ಲಿ ನಿಮಗೆ ಗೌರಿಯಂತಹ ಹೆಂಡತಿಯಿರುವಳು. ಕವ್ವುರ ಗೊಂಬೆಯಂತಹ ಚಿಕ್ಕ ಮಂಗಳೊಬ್ಬ ಉರುವಳು. ಅವರಿಗೆ ನೀವೇ ಇಂದು ಹಿರಿಯರು. ಅವರ ಸುಖ ದುಃಖದಲ್ಲಿ ಪಾಲುಗಾರರಾಗಬೇಕು. ಅವರಿಗೆ ಸಮಾಧಾನದ ಮಾತ್ರ ಹೇಳಬೇಕು. ಧೈಯರವನ್ನು ತಂದುಕೊಡ ಬೇಕು. ನಿಮ್ಮ ತಂದೆಯವರು ದರ್ಶಿಸಿದ ಮನೆಯನ್ನು ಇಟಿಸಿ ತಂದಂತೆ ನೀವು ತರಲು ಪ್ರಯತ್ನಿಸಬೇಕು. ಆದನ್ನು ಬಿಟ್ಟು ಒಬ್ಬ ಕುರುಬರ ಹೆಂಗಸಿಗಾಗಿ ರಾತ್ರಿಯಲ್ಲಿ ಮನೆಬಿಟ್ಟಿ, ಕೆಳ್ಳರಂತೆ ಎಬ್ಬಿಸುವದು ಎಂಥ ನಾಜ್ಯಯ! ಹೇಳಿ ಕೇಳಿ ನಾನು ರಂಡಿ-ಮುಂಡಿ. ನಿಮ್ಮ ಕ್ಷೇಯೋಳಿಗಿನ ಬಂಗಾರದ ಬಳೆಯ ಕಡೆಗೂ ಮನಸು

ಹೆರಿಯುವದು. ಏನು ಮಾಡಲಿ? ಎಂಬ ವಿಚಾರವು ತಲೆಯಲ್ಲಿ ಬರುವದು. ನೀವು ಬರಬಾರದಿದ್ದಿತು. ಬರಬಹುದೆಂದೂ ತಿಳಿರಲಿಲ್ಲ. ಬಂದಿರುವಿರಿ. ನನ್ನ ಆಶೀಗಿಂತ ನಿಮ್ಮ ಆಶೀಯೇ ಹೆಚ್ಚಿನದೆಂದು ತಿಳಿಯುವೆ. ನಿಮ್ಮ ತಂದೆಯವರ ಕಾರ್ಯವು ಮುಗಿಯುವ ವರೆಗಾದರೂ ಬರಚೇಡಿರಿ. ಈಗ ನನಗೆ ನಿಮ್ಮ ಸಲುವಾಗಿ ಕೆಡಕು ಎನಿಸುವದು. ನೀವು ಮನೆಗೆ ಹೋಗಿರಿ. ಎಲ್ಲರನ್ನೂ ರಕ್ಷಿಸುವೆನೆಂದು ಹೇಳಿ ಮನೆಯಲ್ಲಿ ಮಲಗಿರಿ.” ಎಂದು ನುಡಿದಳು.

ರಾಜಣ್ಣನು ಮದುಮಾತಾಡದೆ ಮನೆಗೆ ಬಂದನು.

ಈ ಬಗ್ಗೆಯ ಅವಮಾನದಿಂದ ಅವನ ತಲೆಯೂ, ಬುದ್ಧಿಯೂ ಬಿಸಿಬಿಸಿಯಾದವು. ಹತಾಶನಾಗಿ ಮನೆಯಲ್ಲಿ ಉಳಿದನು.

ಎಂದಿನಂತೆ ಅವನ ಸಂಗಡ ಮಲಗಲು ಭೀಮ, ನಿಂಗ, ತಮ್ಮ ಹಿಟಲರರು ಬಂದರು. ಅಂದು ಅವರ ಮುಖದಲ್ಲಿ ತಿಳಿನಗೆಯು ಸೂಕ್ತತ್ವದಿದ್ದಿತು. ರಾಜಣ್ಣನ ಮುಖದ ಮೇಲೆ ವಿಷಾದದ ಕರಿನೆರಳು ಮೇತ್ತಿ ಕೊಂಡಿದ್ದಿತು.

“ಯಾಕೆ ರಾಜಣ್ಣನನರೇ ತಂದೆಯ ಸಾವನ್ನು ಇನ್ನೂ ಮರೆ ತಿಲ್ಲವೇ?” ಭೀಮ ಕೇಳಿದನು.

“ಅಲ್ಲ! ಅಪ್ಪಾರಾಯರ ಸಾವು ಮರೆಯುವಂತಹೆಡೇ! ಹೆಚ್ಚಿ ಹೆಚ್ಚಿಗೆ ನೆನಪಾಗುವದು. ಆದರೂ ನಾವು ಮರೆಯಬೇಕು ರಾಜಣ್ಣ.” ನಿಂಗನು ನುಡಿದನು.

“ಏನೋ ಮನಸಿಗೆ ಬೇಜಾರ!” ರಾಜಣ್ಣ ಹೇಳಿದನು.

“ಬೇಜಾರ ಬಂಡೇ ಬರುವದು.”

“ಮನೆಯ ಭಾರವೆಲ್ಲ ನಿಮ್ಮ ಮೇಲೆ ಬಿಳಳಿಲು ಬೇಜಾರ ಬಂದು ಬೇರಿಯನ್ನು ಹೊಗುವಂತಾಗುವದು ಮುಂದೆ. ಈಗಲೇ ನೀವು ಕೈಕಾಲು ಕಳೆದುಕೊಂಡರೆ ಹೇಗೆ ರಾಜಣ್ಣ!” ನಿಂಗ ಉಪದೇಶಿಸಿದನು.

“ಆದರೆ ಬೇಜಾರ ಕಳೆದುಕೊಳ್ಳಲು ಬಂದು ಉಪಾಯವಿದೆ. ನಾವು ಇಂದು ಹುಡುಕಿಕೊಂಡು ಬಂದಿರುವೆವು.” ಹಿಟಲರನು ನುಡಿದ.

“ಏನು?” ರಾಜಣ್ಣ ಹೇಳಿದನು.

“ಇದೋ!” ಸೆರಿಯು ಉ-ಝ ಸೀಸೆಗಳನ್ನು ತೋರಿಸಿದನು.

ರಾಜಣ್ಣನ ಮುಖದನೇರೆಲ್ಲ ಹುಸಿನಗೆಯು ಮೂಡಿತು.

“ಹೇಗೆ ದೊರಕಿಸಿದಿರಿ?”

ಸೆರಿಗಾಗಿ ಹೇಳಿದ್ದು, ಅವುಗಳನ್ನು ಕಳ್ಳತನದಿಂದ ಸಿಘಿಷಾ ಸಿದ್ದಿ, ದೊರಕಿಸಿದ್ದು, ಇಲ್ಲಿಯವರೆಗೆ ತಂದದ್ದು ಎಲ್ಲವನ್ನೂ ಹಿಟಲರನು ಸಾಧ್ಯಂತವಾಗಿ ಹೇಳಿ “ಇನ್ನು ಸಿಮ್ಮೆ ಬೇಜಾರನ್ನು ಕಳೆದು ಕೊಳ್ಳಿರಿ!” ಎಂದು ಒಂದು ಒಂದು ಸೀಸೆಯು ಮುಚ್ಚಿಳವನ್ನು ತೆಗೆದು ರಾಜಣ್ಣನ ಕೈಗೆ ಕೊಟ್ಟಿನು. ರಾಜಣ್ಣನು ಒಂದು ಗುಟ್ಟಿಕು ಗಂಟಲಿಗೆ ಇಳಿಸುತ್ತೆ “ವಸಿಲ್ಲದಿದ್ದು ರೂ ಕೊನೆಗೆ ಇದನ್ನು ತಂದಿರಿ. ನನಗೂ ಇದೇ ಬೇಕಾಗಿದ್ದಿತು. ನೀವು ಕೆಟ್ಟಿನರೆಂದು ಯಾರೇ ಹೇಳಲಿ, ಎಲ್ಲರೂ ಹೇಳಲಿ, ಉಂಟಿಗೆ ಉಂಟಿ ಸುಡಿಯಲಿ. ನಾನು ಯಾವದನ್ನೂ ನಂಬುವದಿಲ್ಲ. ದೇವರನ್ನು ಸ್ಕೃಸಿ ಒಂದೇ ಮಾತು ಸುಡಿಯುವೆ-ನೀವು ನನ್ನ ಜೀವದ ಗೆಳೆಯರು. ಪ್ರಾಣಕ್ಕೆ ಪ್ರಾಣ ವನ್ನು ಕೊಡುವಂತಹರು.” ಎಂದು ಗುಟ್ಟಿಕರಿಸಹತ್ತಿದನು.

ಉಳಿದವರೂ ತಮ್ಮ ಪಾಲಿನ ಪೇಯವನ್ನು ಸೀಟುತ್ತ ಕುಡಿಯ ಹತ್ತಿದರು. ಸೀಸೆಗಳು ಉರುಳಾಡಹತ್ತಿದವು. ಉನ್ನಾದವು ಹೆಚ್ಚೆ ಹೆಚ್ಚೆಯಾಗಿ ಮೈ ಮನಗಳನ್ನು ಆವರಿಸಹತ್ತಿತು. ಒಂದು ದೀಪೆ ಐದು ದೀಪಗಳಾಗಿ ಕಾಣ ಹತ್ತಿದವು. ದೀಪದ ಸುತ್ತು ಕಾಮನಬಿಲ್ಲಿನ ಬಳಿಗಳು ಓಡಾಡಹತ್ತಿದವು. ತಲೆಯು ದೇಹದ ನೇರೆಲ್ಲ ತೂಗಾಡ ಹತ್ತಿತು. ಅತ್ಯಾಪ ಭಾವನೆಗಳು, ಹೆಸಿದ ಆಶೀ-ಆಕಾಂಕ್ಷೆಗಳು, ಸುವ್ಯಾ ಯೋಚನೆಗಳು ತಲೆಯನ್ನು ತುಂಬಿ ಬಾಯಿ ಯನ್ನು ಬಿಚ್ಚಿಸಿದವು. ಅವು ಶಬ್ದ ರೂಪವಾಗಿ, ನಟನೆಯ ಕೃತಿಯಾಗಿ ಹೊರಬೀಳಹತ್ತಿದವು. ಹಾಡಿದರು. ತಾಳ ಹಿಡಿದರು, ಚೆರಿದರು, ಕೂಗಿದರು, ನಿಂದಿಸಿದರು, ಹೆಳಿದರು, ತೋಳೇರಿಸಿದರು, ಸದ್ಗು ಹೊಡಿದರು, ಬೈದರು, ಹೊಗಳಿದರು. ಗಂಟಲಿನ ಸ್ವಾಯು

ಮಂಡಲಗಳು ಸೋತವು. ಕೈಕಾಲುಗಳು ಹಣ್ಣಾದವು. ಒಬ್ಬೊಬ್ಬರಾಗಿ ಉರುಳಿದರು. ತುಸು ಹೊತ್ತಿನಲ್ಲಿ ನಿದ್ದೆ ಹತ್ತಿತು.

ಅಡಿಗೆಯ ಮನೆಯಲ್ಲಿ ಒಂದು ಚಾಪೆಯು ಮೇಲೆ ಅವುಕ್ಕನು ಅಡ್ಡಾಗಿದ್ದಳು. ಅನ್ನ-ನೀರಿಲ್ಲದೆ ಗತ ಪ್ರಾಣಾಗಿ ಮಲಗಿದ್ದಳು. ಒಳಗಿನ ಕೋಣೆಯಲ್ಲಿ ಅಕ್ಕಮರಿಯು ತನ್ನ ಕೂಸನ್ನು ಮಲಗಿಸಿ ಕೊಂಡು ನಿದ್ರಿಸುತ್ತಿದ್ದಳು. ಒಬ್ಬ ಪ್ರದ ಹೆಳಬ ಹೊರಗಿನ ಬೈಲಲ್ಲಿ ಕಣಕೆಯ ಮೇಲೆ ಕಂಬಳಿಯನ್ನು ಚೆಲ್ಲಿ ಗೊರಕೆ ಹೊಡಿಯುತ್ತಿದ್ದನು. ಮುಂದಿನ ಮನೆಯಲ್ಲಿ ರಾಜ್ಞಾ, ನಾಲ್ಕುರು ಗಳಿಯರು ಅಸ್ತಿತ್ವವನ್ನು ವಾಗಿ ಮಲಗಿ ಇಗೆಗ ಕನವರಿಸುತ್ತಿದ್ದರು.

ಒಳಗಿಸಿಂದ ಅಕ್ಕಮರಿಯು “ಮನೆಯಲ್ಲಿ ಸಪ್ತಳವಾಗುತ್ತಿದೆ. ಯಾರವರು?” ಎಂದು ಕೂಗಿದ್ದಳು.

ಒಂದಿಪ್ಪ ಸಪ್ತಳ ಕಡಿಮೆಯಾಯಿತು.

“ಯಾರವರು?” ಮತ್ತೆ ಕೂಗಿದ್ದಳು.

ಮನೆಯಲ್ಲಿ ಎಲ್ಲವೂ ಶಾಂತವಿದ್ದಿತು.

“ಮನೆಯಲ್ಲಿ ನಡಿದಾಡುವವರು ಯಾರು?” ಮತ್ತೊಮ್ಮೆ ಗಟ್ಟಿಯಾಗಿ ಕೂಗಿದ್ದಳು.

ಅವಳ ಕೂಗಿಗೆ ಯಾರೂ ಉತ್ತರಿಸಲಿಲ್ಲ. ಯಾರೂ ಎದ್ದು ಬರಲಿಲ್ಲ. ತಾನೇ ನೋಡಬೇಕೆಂದು ಮೆಲ್ಲಿಗೆ ಬಾಗಿಲನ್ನು ತೆಂದಳು. ಯಾಡೋ ಒಳ ನುಗ್ಗಿ ಆಕೆಯ ಬಾಯಿಂದ ಹೊರಡುವ ಗಾಬರಿಯ “ಅಯ್ಯೋ!” ಶಬ್ದ ಬರಗೊಡದಂತೆ ನಾಷಿದರು. ಮುಂದೆ ಅಕ್ಕಮರಿಯು ಮಾತೂ ಹೊರಡಲ್ಲಿ.

ಬೆಳಗಾಯಿತು. ಒಕ್ಕಲ್ಲಿಗರು ತಮ್ಮ ಹೊಲ-ತೊರಟಿಗಳಿಗೆ ಎತ್ತುಗಳನ್ನು ಬಿಟ್ಟುಕೊಂಡು ನಡಿದರು. ಗುಬ್ಬಿ-ಕಾಗೆಗಳು ಪ್ರಭಾತ ಗೀತವನ್ನು ಯಾಡಹತ್ತಿದವು. ಕೋಳಿಗಳು ಸೂರ್ಯನ ಬರವಿಗೆ ಕಾಳಿಯಂತೆ ಕುತ್ತಿಗೆಯನ್ನು ಎತ್ತಿಕೊಂಡು ನಿಂತಿದ್ದವು. ಆದರೆ ಗೊಡರ ಮನೆಯ ಹಿತ್ತು ಲಗ್ಗೊಡಿಯ ಬಾಗಿಲು ಯಾರ ಹೊಡಿದಿದ್ದಿತು.

ఒబ్బును ఇణికిచ్చే నోఇడిదను. మనెయవరు ఎద్ద సుళువిరలిల్ల. ముందుగడిగే బందు ఎబ్బిసిదను. ఒబ్బెట్టబ్బరాగి ఎద్దరు. రాజును స్వగ్రసఖిద స్వష్టి సామారజ్యదింద అదే ఎద్ద కొసిగేయ వోలే కుళతను. “ఏను?” ఎందు కేళిదను.

“ఒళగే గద్దలవాగిదే.” ఒబ్బునీందను.

ఒళగే హోఇదరు. అత్తిత్తే నోఇడిదరు. నునెయ ఎల్ల సంపత్తు కెళువాగిద్దితు. కొసిగే కాలు కాకున బెళ్లయు బట్టలు, చనుచె, సకె ఇరలిల్ల.

ఆక్కామురియు ఇన్నో ఎద్దిరలిల్ల. కొగిదరు. ఒదరిదరు. ‘హాహో’ యావ సమ్మాను బరలిల్ల. కోణియె బాగిలు సకె తెగిదిదితు. కోణియెన్న, హోక్కురు. అదేను? బాయల్లి జందు తురుకి కైగళన్న హిందే కట్టి మంచక్కే బిగిదిరువరు. కణ్ణ పిళుకిసుత్త మేలే నోఇడుత్తిరువళు. రాజును హోగి కట్టుగళన్న బిచ్చేదను.

పాప హెంగసు గాబరియాగిద్దిళు. ఎద్దు కుళతు సావరిసికొండళు. బాయింద మాతే హోరడలిల్ల. మాతాడ బేకేందరి దసియు బారదు. నాదవిరలిల్ల. నీరిదవరు సనూ ధాన పడిసి “ఏనాయితు తాయి! ” ఎందరు.

మోదలిన మాతు ‘ససా’దల్లి ముగిదవు.

“యారు బందిద్దరు?” మట్టి కేళిదరు.

“ననగే అవర సుళివు హత్తితు. గంటలు హసియాగిద్దితు.” మాతు హోరడ హత్తిదవు.

“యారు?”

“ననగే తిళయదు. అవర ఆకరాళ వికరాళ ముఖ నోఇ హెదరికి బందితు. నడునే ల-ఝ సారె కొగిదే. ఇవరు యారూ ఏళలిల్ల. బాగిలు తెరిదు నోఇడబేకేందే. ఇబ్బరు

ಟೊಟಪರು ಬಂದು ನನ್ನನ್ನು ಕಟ್ಟಿ ಹಾಕಿದರು. ನೀವು ಎದ್ದಿದ್ದಿಲ್ಲ ನನ್ನ ಹಕ್ಕೆಯಬರಹಕ್ಕು ಹೀಗಾಗುತ್ತಿರಲಿಲ್ಲ! ನನ್ನ ಮನೆಯು ತೋಳಿದು ಹೋರಿಯತು!” ಎಂದು ಗಟ್ಟಿಯಾಗಿ ಅಳ ಹತ್ತಿದಳು.

ಅವ್ವಾರಾಯರು ಧರ್ವದಿಂದ ಗಳಿಸಿದ ಬಂಗಾರ, ಬೆಳ್ಳಿ, ದುಡ್ಡಿ ಗಂಟೆನೊಳಗಿನ ಸೀರೆ-ಸೀತಾಂಬರಗಳು ಎಲ್ಲವೂ ಬಂದು ರಾತ್ರಿಯ ಮೂರು ತಾಸಿನಲ್ಲಿ ಹೋಗಿಬಿಟ್ಟವು. ಅಕ್ಕಾಮರಿಯು ಮನೆಯನ್ನು, ಮಾನನನ್ನು ನೆನೆಸುತ್ತು ಅಳ ಹತ್ತಿದಳು.

ರಾಜಳ್ಳಿನು ತಲೆ ಹಿಡಿದುಕೊಂಡು ಪಡಸಾಲೆಯಲ್ಲಿ ಕುಳಿತನು. ಸೀರೆಯ ಅನುಲು ಸಂಪೂರ್ಣ ಇಳಿದಿದ್ದಿತು.

ಅಪ್ಪಾರಾಯರ ಮೇಲೆ ಚಿನ್ನಯ್ಯನ ದ್ವೀಷಾಗ್ನಿ ತೀಕ್ಷ್ಣವಾಗಿ ದೂರೂ ಅವರ ಮರಣದಿಂದ ಅದರ ಶಾಖ ಕಡಿಮೆಯಾಯಿತು. ವೈರಿಯು ಜೀವಂತನಿದ್ದು, ಅವನ ಹೊರುವ ಶಕ್ತಿಯ ಎದುರು ನಿಂತು ಸೆಣಸಬೇಕು, ಅವನನ್ನು ಸೋಲಿಸಬೇಕು, ಜಯದ ಮಾಲೆಯನ್ನು ತೊಟ್ಟುಕೊಳ್ಳಬೇಕು, ಹತ್ತು ಜನರಿಂದ ಹೊದೆಸ್ತಿಸಿಕೊಳ್ಳಬೇಕು, ಅವನಾನದ ಪರಿಮಾಜ್ರಂಜನೆಯನ್ನು ಮಾಡಿಕೊಳ್ಳಬೇಕು ಎಂಬುದು ಸಾಮಾನ್ಯವಾಗಿ ದೃಢ ಪ್ರಕೃತಿಯ ಪ್ರತಿಯೊಬ್ಬನೂ ತಿಳಿದುಕೊಂಡು ಬಂದ ಸಂಗತಿ. ಇದು ಸತ್ಯವಾದುದು. ದುರ್ಬಲ ಪ್ರಕೃತಿಯವನು ವೈರಿಯ ಹೆಣದ ಮೇಲೆ ಸೇಡು ತೀರಿಸಿಕೊಳ್ಳುವನು. ಇದನ್ನು ಯೋರೂ ಮೆಚ್ಚಿರು. ಮೆಚ್ಚುವ ವಿಷಯವೂ ಅಲ್ಲ. ಚಿನ್ನಯ್ಯನು ಉಳಿದೆಲ್ಲ ವಿಷಯಗಳಲ್ಲಿ ಏನೇ ಇರಲಿ ಆಪ್ಪಾರಾಯರು ಜೀವಂದಿಂದಿರ ಬೇಕಾಗಿದ್ದಿತ್ತೆಂದು ನುಡಿಯುವನು. ಇಲ್ಲದೆ\_ಅವರನ್ನು ಕಾಡಬೇಕು. ಅವರ ತೀಜೋವಧೀಯನ್ನು ಹಾಡಬೇಕು. ಒಂದು ಸಣ್ಣ ಪ್ರಸಂಗ ದಲ್ಲಾದರೂ ಸರಿ ಅವರನ್ನು ಇರುಕಿನಲ್ಲಿ ಹಿಡಿಯಬೇಕು. ಅವನಾನ ಪಡಿಸಬೇಕು. ರಾಕ್ಷಸೀ ತೈಸ್ತಿಯನ್ನು ಹೊಂದಬೇಕು ಎದು ಸಂಕಲ್ಪಿಸಿದ್ದನು. ಅದರೆ ಆಪ್ಪಾರಾಯರು ಸತ್ತರು. ವೈರಿಯು ಸತ್ತನೆಂದು ಸಮಾಧಾನಪಡಲ್ಲ. ವಿಷಾದವಾಯಿತು. ಒಂದು ಬಗೆಯ ದುಃಖ

ವಾಯಿತು. ಎದುರಾಳಿಯನ್ನು ಸ್ವಧೀಸಬೇಕೆಂಬ ಹೆಟಡ ನಿರ್ಧಾರವು ಲೋಪವಾಯಿತು. ಇದಕ್ಕೆ ಇನ್ನೂ ಒಂದು ಕಾರಣವಿದ್ದಿತು.

ಪುಟ್ಟಪ್ಪನ ರೈತನನ್ನು ಪುಸಲಾಯಿಸಿ ಆಕೆಗೆ ಆಕೆಯು ವರುಷದ ಹೊಲದ ಲಾವಣೀಯನ್ನು ಕೊಡಬಾರದೆಂದು ಹೇಳಿದ್ದನು. ಪುಟ್ಟಪ್ಪನು ರೈತನ ಮನೆಗೆ ಹತ್ತಿಪ್ಪತ್ತು ಸಾರೆ ಎಡತಾಕಿದ್ದಳು. ಬೇರಿದಿಕೊಂಡಿದ್ದಳು. ಅಂಗಲಾಚಿದ್ದಳು. ತನ್ನ ಕಷ್ಟವನ್ನು ನಿವೇದಿಸಿದ್ದಳು. ಆದರೆ ಅವನು ಆಗದೆಂದು ನುಡಿದಿದ್ದನು. ಪುಟ್ಟಪ್ಪನು ಗಂಡ ಸತ್ತ ಮೇಲೆ ನಿಜವಾಗಿ ಅನಾಧಿಭಾಗಿದ್ದಳು. ಭಾವ-ಮೃದುನರು ಇವಳ ಸುಖದುಃಖದ ಮಾತುಗಳನ್ನು ಕೇಳುವ ಸಿದ್ಧತೆಯಲ್ಲಿರಲ್ಲ. ಸಹಾಯದ ಮಾತು ದೂರ ಉಳಿಯಿತು. ಅಲ್ಲದೆ ಪುಟ್ಟಪ್ಪನು ಬೇಗನೇ ಸತ್ತರೆ ಅವಳ ಹೊಲಪ್ಪೆಂದು ಸಿಕ್ಕು ತಮ್ಮ ಪ್ರಪಂಚಕ್ಕೆ ಅನುಕೂಲ ವಾಗುವುದೆಂಬ ಎಣಿಕೆಯಲ್ಲಿದ್ದರು. ಈ ಸಂಗತಿಯನ್ನು ಪುಟ್ಟಪ್ಪನು ಹೇಗೆ ಅರಿತುಕೊಂಡಿದ್ದಳು. ಅದಕ್ಕೆ ತನ್ನ ಸುಖದ ಹಾದಿಯನ್ನು ತಾನೇ ಕೊರೆದುಕೊಂಡು ಸಾಗಿದ್ದಳು. ಅವಳ ಈ ಸ್ವತಂತ್ರಜೀವನ ಅನೇಕರ-ವಿಶೇಷತಃ ಸಂಬಂಧಿಸಿದವರ ಟೀಕೆಗೆ ಪಾತ್ರವಾಗಿದ್ದಿತು. ಆದರೆ ಪುಟ್ಟಪ್ಪ ಹೆಡರಲ್ಲ. ತನ್ನನ್ನು ಗೌರವಿಸುವ ಕೆಲವು ಬಾಹ್ಯಣ ರಿರುವರಲ್ಲ ! ಮಾಡದತ್ತಿದ ಗಂಡನ ಶ್ರಾದ್ಧಕ್ಕೆ ಉಂಟಕ್ಕೆ ಬರುವರಲ್ಲ ! ತಾನು ಕೊಟ್ಟ ದಸ್ತಾವೇಯನ್ನು ತೀಗಿದುಕೊಳ್ಳುವರಲ್ಲ ! ಈ ವಿಶ್ವಾಸವನ್ನು ನಂಬಿ ನಡೆದಿದ್ದಳು.

ಈ ಸ್ವಚ್ಛಂದ ವೃತ್ತಿಯ ಪುಟ್ಟಪ್ಪ ತನ್ನನ್ನು ಆದರಿಸಿದೆಳು. ಮನೆಯವರಿಗೆ ಕಡೆದಳು. ಸಹಾಯ ಬೇಡಿದಳು. ಉಪಕಾರವನ್ನು ಸ್ವೀರಿಸಿದಳು. ಅನ್ನದಾತನೆಂದಳು. ಒಂದು ಬಾಹ್ಯಣ ಮನೆತನದ ಹೆಣ್ಣು, ಒಂದು ದೊಡ್ಡ ಮನೆತನಕ್ಕೆ ತನ್ನ ಸುಸ್ವರೂಪಳಾದ ಮಾಳನ್ನು ಕೊಟ್ಟ ಹೆಣ್ಣು, ತಿನ್ನಲು ಕೊಟ್ಟದು, ಮೇಲಿಂದ ಮೇಲೆ ದರ್ಶನ ಲಾಭವನ್ನು ಆಶಿಸಿದು, ಅಡಿಗೆ ಮಾಡಿ ಉಂಟಕ್ಕೆ ಹಾಕಿದು, ಹಾಸಿಗೆಯನ್ನು ಮಲಗಲು ನೀಡಿದು ಆಸಾಮಾನ್ಯ

ಘಟನೆಯಿಂದು ತಿಳಿದನು. ಸ್ವಾಜಾತಿಯವರು ಮಾಡದಿದ್ದುದನ್ನು ಪುಟ್ಟವ್ವನು ಮಾಡಹತ್ತಿದ್ದು ದ್ಯೇವಿ ಚಮತ್ವಾರವೆಂದನು.

ಪುಟ್ಟವ್ವನ ಶುಚಿರುಚಿಯಾದ ಸೈಹ ಚಿನ್ನಯ್ಯನ ದ್ಯೇವಾಗಿ ಯನ್ನು ನಂದಿಸಲು ಪ್ರಬುಳವಾದ ಕಾರಣವಾಯಿತು. ವಾರದಲ್ಲಿ ಎರಡು ಮೂರು ಸಾರೆ ಅವಳ ಹೆಚ್ಚಿಗೆ ಹೋಗಿ ಯೋಗಕ್ಕೇಮನನ್ನು ವಿಚಾರಿಸಿಕೊಂಡು ಬರುತ್ತಿದ್ದನು! “ಇದು ಇದೆಯೇ? ಇದು ಬೇಕೆ? ಇದನ್ನು ತರಲೇ?” ಎಂದು ಮೇಲೆ ಬಿದ್ದು ತಾನೇ ಕೇಳುತ್ತಿದ್ದನು.

ಪುಟ್ಟವ್ವನಿಗೆ ತನ್ನ ಕೊಲದ ಲಾಪಣಿಯು ನೇರವಾಗಿ ಬರುವ ದಲ್ಲದೆ ಚಿನ್ನಯ್ಯನವರಿಂದ ಕಾಳುಕಡಿ, ಹೆಣ್ಣುಹಂಪಲು, ಕಾಯಿಪಲ್ಲಿ, ಅರಿನೆ ಅಂಚಡಿ, ಕೂಡಿದಾಗ ಮೇಲೆ ಹಣವು ಬರಹತ್ತಿತು. ಎರಡು ವರುಪದ್ಲಿ ಮೂರು ರೇಸಿನೆಯ ಲೋಪ ಸೆರಿಗನ, ತೆನೆ ತಿರುವಿದೆ ಸೀರೆಗಳು ಉಡುಗೊರಿಯಾಗಿ ಸಿಕ್ಕಿದವು. ಕೊರಳಿಗೆ ಬಂಗಾರದಲ್ಲಿ ಸೋಣಿಸಿದ ಜಪಮಾಲೆಯಾಯಿತು. ಉಣಳು\_ಉಡಲು ಕೊರತೆ ತಪ್ಪಿತು. ಗಂಧನ ಕಾಲದಲ್ಲಿಯ ಸುಖವನ್ನು ಮರಿಯುವಂತಾಯಿತು. ಸುಖ\_ಸಮಾಧಾನ\_ಶಾಂತಿಯ ಜತೆಗೆ ವ್ಯಾಬಣ್ಣ ತಿರುಗಿತು. ಬಾಡಿದ ಕೆನ್ನೆಗಳು ಉಬ್ಬಿದವು. ಗುಳಿಬಿದ್ದ ಕಣ್ಣಿಗಳು ಹೊರಗೆ ಬಂದವು. ದೇಹವು ಸೂಲವಾಗಿ ಹೊಂಬಣ್ಣದ ಕಳೆಗೊಂಡಿತು. ಶ್ರಾದ್ಧ\_ಪಕ್ಷದ ಉಟಕ್ಕೆ ನಪಣಕ್ಕಿಯ ಅನ್ನವನನ್ನು ಹಾಡಿ ಬಾಹ್ಯಾಂತರ ಭೋಜನ ವನ್ನು ಮಾಡಿಸುವ ಭಾವ\_ವ್ಯೇದುನರ ಹೊಟ್ಟಿಯಲ್ಲಿ ಕಾರ ಕಲಸಿ, ಬಿಸಿ ನೀರು ಎರಚಿದಂತಾಯಿತು. ಪುಟ್ಟವ್ವನ ವೈಭವ ಅವರಿಗೆ ಕಣ್ಣಿನ ಕೊಳೆಯಾಯಿತು. ಮನದ ಮಲಿನತೆಯಾಯಿತು. ಹೊಟ್ಟಿಯೊಳಗಿನ ಕೊಳೆ ಶಬ್ದ ರೂಪದಿಂದ ಬಂದು-‘ವೇಶ್ಯಿ. ವೇಶ್ಯಿ. ವೇಶ್ಯಿ!’ ಎಂದು ಬಡಬಡಿಸಹತ್ತಿತು. ಆದರೆ ಪುಟ್ಟವ್ವನು ಈ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ನಾಯಿ ಬೊಗಳುವದು! ಎಂದು ಆಸೆಯಂತೆ ಗಂಭೀರವಾಗಿ ಸಾಗಿದಳು.

ಆ ಸಂಗತಿಗಳಿಂದ ಕಾಯಾಸಲ್ಲಿಟನಾದ ಚಿನ್ನಯ್ಯನು

ಇನ್ನೊಂದು ವಿಷಾದದ ಸಂಗತಿಯನ್ನು ಕೇಳಬೇಕಾಯಿತು.

ಜಟಿರು ಮುಂದೆ ಕೆಲವು ದಿನಗಳ ಮೇಲೆ ಚಿನ್ನಯ್ಯನನ್ನು ಕಾಣಲು ಬಂದರು. ತಮ್ಮ ಸಾಹೆಸದ ಕೃತ್ಯವನ್ನು ನಿನೇದಿಸಿದರು. ಕಾರ್ಯ ಸಾಧನೆಯಲ್ಲಿ ತಾವು ಮಾಡಿದ ಆಲೋಚನೆ, ಸಾಧಿಸುವ ಮುಂದೆ ತೋರಿದ ಧೈರ್ಯ, ತಮ್ಮಲ್ಲಿಯ ಒಕ್ಕಟ್ಟು, ತಂದ ಸಾಮಾನುಗಳು, ಜನರ ಕೈಯಲ್ಲಿ ಸಿಕ್ಕಿದ್ದರೆ ಪಡುವ ಕಷ್ಟ, ದುಷ್ಪರಣಾಮಂದಿರ ಉರಲ್ಲಿ ತಾವು ವಾಸ ಮಾಡಿರುವ ಭಯ, ಅಕ್ಕಾಮರಿಯನ್ನು ಕಟ್ಟಿಹಾಕಿದ ಪ್ರಸಂಗಾವಧಾನ, ರಾಜಣ್ಣನ ಪರಿವಾರಕ್ಕೆ ನೇರಿಯನ್ನು ಕುಡಿಸಿ ಮತ್ತು ರನ್ನಾಗಿ ಮಾಡಿದ ಕೌತುಕ, ದೇವರು ತಮ್ಮನ್ನು ಕಾಪಾಡಿದ ಉಪಕಾರ ಇತ್ಯಾದಿಗಳನ್ನು ಬಣ್ಣಬಣ್ಣ ದಿಂದ ವರ್ಣಿಸಿದರು. ಚಿನ್ನಯ್ಯನು ಮನಸಿಲ್ಲದೆ ಇವೆಲ್ಲವುಗಳನ್ನು ಕೇಳಿದನು. ಕೇಳಿ ಸುಮ್ಮಾದನು. ಏನೂ ಮಾತಾಡಲಿಲ್ಲ. ಜಟಿರು ‘ಚಿನ್ನಯ್ಯನು ತಮ್ಮನ್ನು ಹೊಗಳಬಹುದು, ಸ್ತುತಿಸಬಹುದು, ಶಾಬಾಸ್ ಅನ್ನಬಹುದು’ ಎಂದು ತಿಳಿದಿದ್ದರು. ಆದರೆ ಅವರ ಬಾಯಿಂದ ಬಂದು ಜೊಕಾರ ಶಬ್ದ ಸಹ ಹೊರಡಲಿಲ್ಲ. ಐದಾರು ನಿಮಿಷಗಳು ಕಳೆದವು. ಕೊನೆಗೆ “‘ಏಕೆ ಚಿನ್ನಯ್ಯನವರೇ ಸುಮ್ಮನೆ ಕುಳಿತೀರಿ?’” ಎಂದು ಧೂಮನು ಕೇಳಿಯೇಬಿಟ್ಟನು.

“ಏನಿಲ್. ನಿಮ್ಮ ಸಾಹೆಸವನ್ನು ನಾನು ಬಾಯಿತುಂಬ ಹೊಗಳಿವೆ” ಎಂದು ಕೃತಕವಾದ ಸ್ತುತಿಯನ್ನು ನುಡಿದನು.

“ಇನ್ನು ನಮ್ಮ ಇನಾಮು....”

“ಈಗಾಗಲೇ ಒ-ಉ ಸಾವಿರದವ್ಯ ಹೆಣವನ್ನು ಪಡೆದಿರುವರಿ. ಮೇಲೆ ನನ್ನ ಇನಾಮು ಬೇಕೇ?” ನಗುತ್ತ ನುಡಿದನು.

“ನೀವು ಮಾತು ಕೊಟ್ಟಿರುವರಿ. ಅದಕ್ಕೆ ಬಂದಿರುವವು.”

“ಈಗ ಪಡೆದು ಸಾಕಾಗಿಲ್ಲವೇ?”

“ಚಿನ್ನಯ್ಯನವರೇ! ಅದು ನಮ್ಮ ಪ್ರಯತ್ನದ ಫಲ. ನೀವು ವಚನ ಕೊಟ್ಟಂತೆ ಕೊಡಲೇಬೇಕು!” ಇನ್ನೊಬ್ಬ ನುಡಿದನು.

“ನಾವು ಭಿಕ್ಕೆ, ದಾನವೆಂದು ಬಂದಿಲ್ಲ. ನಾವು ಕಾರ್ಯವನನ್ನು ಮಾಡುವ ಪ್ರಾರ್ಥನೆಯಲ್ಲಿ ನೀವು ಹೇಳಿದ ಮಾತುಗಳನ್ನು ನೆನೆಯಿರ. ಆ ಮಾತು ನಿಜವಿದ್ದರೆ ಕೊಡಿರಿ. ನಾವು ಬಿಟ್ಟು ಹೋಗಲಾರೆವು.”

“ಬರಿಗೈಯಿಂದ ಜಟ್ಟರು ಹೋಗುವನದು ಅಪಮಾನ.”

ಅವರ ಮಾತಿನಲ್ಲಿ ಹೆಚ್ಚಿದಿದ್ದಿತು, ಸಿಧಾರವಿದಿದ್ದಿತು.

ಚಿನ್ನಯ್ಯನು ಅಪ್ಪಾರಾಯರಿಗೆ ಒಂದು ದಿನ ಕೂಡ ಹೆದರಿರಲಿಲ್ಲ. ಹೆದರುವ ಕಾರಣವಿರಲಿಲ್ಲ. ಅವರು ಸಹೇ ಸಾಧಿಸಲ್ಲ, ಏನೇ ಅನ್ಯಾಯ ಮಾಡಲಿ, ಯಾವದೇ ಅಪರಾಧ ಗೈಯಲಿ ಅವರ ಹಿಂದೆ ಕಾಯದೆ, ಕಾಸೂನುಗಳ ರಕ್ಷಣೆ ಇರುತ್ತಿದ್ದಿತು. ಎದುರಾಳಿ ವಿಸುಕಾಡದಂತೆ ಬಿಗಿದು ಹಿಡಿಯುತ್ತಿದ್ದೆ ರು. ತಮ್ಮ ರಕ್ಷಣೆಯೂ ಇರುತ್ತಿದ್ದಿತು. ಅಪರಾಧಿಯು ಸರಕಾರಿ ಅಲ್ಪತೀವೆಯನ್ನು ಅನುಭವಿಸುತ್ತಿದ್ದನು. ದೈತ್ಯ ಹಿಡಿಯಲು ಕಾರಣವಿರಲಿಲ್ಲ. ಒಂದುವೇಳೆ ದೈತ್ಯ ಹಿಡಿದು ಏನಾದರೂ ಗೊಂದಲ ಹಾಕಿದರೆ ಹೆಚ್ಚಿನ ಶಿಕ್ಷೆಗೆ ಪಾತ್ರನಾಗಬೇಕಿದ್ದಿತು. ಇಷ್ಟೇ ಸಾಕು ಎಂದು ನುಂಗಿ, ಮೋರಿ ತಪ್ಪಿಸಿ ಉಂಟಿಲ್ಲ ಉಳಿಯುತ್ತಿದ್ದನು. ಆದರೆ ಜಟ್ಟರ ಮಾತು ಹಾಗಲ್ಲ. ಕಾಯದೆಯ ಮಾತು ಅವರಿಗೆ ಗೊತ್ತಿರಲಿಲ್ಲ. ತಾವು, ತಮ್ಮ ಭಾವನೆಯ ಓಟ, ತಮ್ಮ ಸ್ವಾಭಾ ಇಷ್ಟನ್ನೇ ಸೋಡಿ ನಡೆಯುವ ಹೆಟಿವಾದಿಗಳು. ತಮ್ಮ ಮಾತಿಗೆ ಒಪ್ಪಿದರೆ ಸರಿ. ಇಲ್ಲದಿದ್ದರೆ ಶಾಸನವನ್ನು ಅವರ ಪೈರಿಯು ವಿಚಾರಿಸಲು, ಬದುಕಲು ಸಮಯವನ್ನೇ ಕೊಡುತ್ತಿರಲಿಲ್ಲ. ಚಿನ್ನಯ್ಯನು ಅಡಕ್ಕಾಗಿ ಅವರಿಗೆ ಬಹೆಳ ಹೆದರುತ್ತಿದ್ದನು.

“ಆಗಲಿ. ನಾಳೆ ಬನ್ನಿರಿ, ಕೊಡುವೇ.” ಎಂದನು.

“ಏನು ಕೊಡುವಿರಿ?”

“ಏನತ್ತು ರೂಪಾಯಿ.”

“ಆಗದು. ಕಡವೆ ಎಂದರೆ ನೂರು ರೂಪಾಯಿ ಬೇಕು. ನಾವು ಹತ್ತು ಜನರಿದ್ದೀವೇ.”

“ಬಹೆಳವಾಗುವದು.

“ಅನ್ವ, ಬೇಕು. ನೀವು ಕೊಡಲು ಸಮರ್ಥರಿದ್ದಿರಿ” ಎಂದು ನುಡಿದು ಮುಜುರೆಯನ್ನು ಮಾಡಿ ಹೊರಬಿದ್ದರು. ಕೊನೆಗೆ ಧೂಮ ಸೊಬ್ಬನೇ ಉಳಿದನು.

“ಒಂದು ಮಾತು ಸಾವುಕಾರರೇ !”

“ಏನು ?”

“ಹೆಸರು ಹೊರಬಿದ್ದರೆ ನೀವೇ ಕಾರಣರಿಂದು ತಿಳಿಯುತ್ತೇನೆ.”

“ಅದು ಹೇಗೆ ?”

“ಹತ್ತು ಒಂದು. ಹನೊಂದು ಜನಕ್ಕೆ ಇದು ಗೊತ್ತು. ಇನೊಬ್ಬರಿಗೆ ಎಂದೂ ಗೊತ್ತಾಗದು.”

“ನೀವು ಯಾರಾದರೂ ?”

“ನಾವು ಜಾತಿಯಿಂದ ಜಟಿಸ್ತು.”

“ಹತ್ತನ್ನು ಬಿಟ್ಟು ಬಬ್ಬನನ್ನೇ ಹಿಡಿಯಬೇಕೇ ?”

“ನಿಮ್ಮ ಅಜ್ಞನೇ ಮನೆಯನ್ನು ಒಡಿದವರ ಹೆಸರು ನನಗೆ ಗೊತ್ತು. ನಿಮಗೆ ಗೊತ್ತಿಲ್ಲ. ಈ ತಲೆಯೊಳಗಿನ ಅಂಥ ಯಾವ ಮಾತೂ ಹೊರಬರುವದಿಲ್ಲ. ಜಟಿ ತಲೆಯೆಂದರೆ ಕೊಡದಲ್ಲಿ ಬಿದ್ದ ನೀರ ಹನಿಯೆಂದು ತಿಳಿಯಿರು.”

“ಆಗಲಿ. ಆದರೆ ಇನೊಂದು ಕೆಲಸ ಮಾಡಿದಿರೇನು ?”

“ಏನು ?”

“ಅಪ್ಪಾರಾಯರ ಸೋಸಿ....”

“ಹಿ ! ನಾವು ನಿಮಗೆ ಮೊದಲೇ ಹೇಳಿರಲಿಲ್ಲವೇ ! ನಾವು ಕಳವು ಮಾಡಲು ಹೋಗಿದ್ದೇವು. ಅವರ ಮನೆಯಲ್ಲಿ ದುಡು-ದುಗ್ಗಾಣ ಯನ್ನು ತರುವದು ನಮ್ಮ ಕೆಲಸ. ನೇರಿ ಮನೆಯ ಹೆಣ್ಣು ಮಕ್ಕಳ ಮಾನಭಂಗ ಮಾಡುವದು ನಮ್ಮ ಕೆಲಸವಲ್ಲ. ನಮಗೆ ಅದ್ದಿ ಸೇರಿಕೆ ಇಲ್ಲ. ಅಂಥದು ನಮಗೆ ಸೇರುವ ಮಾತೂ ಅಲ್ಲ. ಅದೆಲ್ಲವನ್ನೂ ಮಾಡುತ್ತ ಹೋದರೆ ದೇವತೆಯು ನಮ್ಮನ್ನು ಮುರಿದು ತಿಂಡಾಳು. ನಮ್ಮಲ್ಲಿಯ ಒಕ್ಕಟ್ಟೂ ಹಾಳಾದೀತು. ನಾವು ನಾಶವಾದೇನು.

ಆ ಗೌರಿಯಂತಹ ಬಾಲೆಯನ್ನು ಯಾವ ನೀಜನು ಕೆಡಿಸಬಹುದು ! ಆ ದೇವಿಯ ಮುಖನನ್ನು ಸೋಡಿದರೆ ತಲೆಯು ಮಣಿಯುವದು. ನಾವು ಆಕೆಯನ್ನು ಕಟ್ಟಿದ್ದೇವು. ಎಚ್ಚರಾದಳೆಂದು ಕಟ್ಟಿದ್ದೇವು. ಒದರ ಹಂತಿ ಬಾಯಲ್ಲಿ ಚೆಂಡುಹಾಕಿದ್ದೇವು. ಬೆರಳು ಹೆಚ್ಚಿ ಮುಟ್ಟಿಲಿಲ್ಲ. ಹೀಗೆ ಮೇಲಿನ ಆಭರಣಗಳನ್ನು ಕಿತ್ತು ಕೊಂಡಿದ್ದೇವು. ಇದನ್ನು ನಾವು ನಿಮಗೆ ಮೊದಲೇ ಹೇಳಿದಂತೆ ಮಾಡಿರುವೇವು.”

“ಇದೊಂದು ಸಂತೋಷದ ಸಂಗತಿ.” ಚಿನ್ನಯ್ಯ ನುಡಿದನು.

“ಒಕ್ಕೇದು ಹೋಗುವೆನು. ನಾಳೆ ಬರುವೆನು.” ಎಂದು ನಮಸ್ಕಾರಿಸಿ ಹೊದನು.

ಚಿನ್ನಯ್ಯನಿಗೆ ಧೂಮನ ವಿವೇಕದ ಮಾತುಗಳಿಂದ ಸಂಕಟವಾಯಿತು. ಕೆಳುವಿನಿಂದ ಬದುಕುವ ಆ ಅಶ್ವಿನೀತನು ತನ್ನ ಮನದ ಜಯಕೆಯ ಮೇಲೆ ನೂರು ಪೆಟ್ಟುಗಳನ್ನು ಹಾಕಿದಂತೆ ಪೇಚಾಡಿದನು. ಗೂಡರ ಮನೆಯನ್ನು ಕಳಪು ಮಾಡಲು ಒಪ್ಪಿದ ಹುಂಬರು ಈ ಮಾತನ್ನು ಒಪ್ಪಬಹುದೆಂದು ತಿಳಿದು ಹೇಳಿದ್ದನು. ಕಳ್ಳರು ಸಹ ಸ್ವೀತಿಕ ವಿಷಯದಲ್ಲಿ ಇಷ್ಟು ಗಟ್ಟಿ ಮುಟ್ಟಾಗಿರುವದು ಸೋಜಿಗದ ಸಂಗತಿ ಎನಿಸಿತು. ಧೂಮನ ನೀಜನೂ ಸರಿ. ಸಜ್ಜನನೂ ಸರಿ ಎಂದುಕೊಂಡನು. ಆ ಮಾತು ಮಾತ್ರ ಹೊಲಸಿನ ಮೇಲೆ ಕೆಲ್ಲು ಚೆಲ್ಲಿ ಮುಖಕ್ಕೆ ಸಿಡಿಸಿಕೊಂಡಂಡಂತಾಗಿದ್ದಿತು.

ಹೆಚ್ಚಿಯಲ್ಲಿ ಪ್ರತಿಸ್ಕಿತ ಮನೆತನದ ಬಾರಹೈಣನು ಸಾರುವದು, ರಾಜಧಾನಿಯಲ್ಲಿ ಅರಸನು ಸಾಯುವದು ಅನೇಕ ವಿಷಯಗಳಲ್ಲಿ ಎರಡೂ ಒಂದೇ ಎಂದು ಹೇಳಬಹುದು. ರಾಜಣ್ಣನಿಗೆ ಈ ಜ್ಞಾನ ವಿರದಿದ್ದರೂ ಒಂದರ ಬಗೆ ಮಾತ್ರ ಸಂಪೂರ್ಣ ತಿಳಿವಳಿಕೆ ಬಂದಿತು.

ಮನೆಯಲ್ಲಿ ಕಷಾವು ಆಗಿ ಇದ್ದೆಲ್ಲ ತೊಳಿದು ಹೋಯಿತು. ಉತ್ತರ ಕ್ರಿಯಾದಿಗಳಿಗೆ ಹೆಚ್ಚಿಯಲ್ಲಿ ಹಣವು ಉಳಿಯಲಿಲ್ಲ. ಕ್ರಿಯಾ ಕರ್ಮಗಳನ್ನು ನಿಲ್ಲಿಸಿಬಹುವಂತಿರಲಿಲ್ಲ. ಅಣ್ಣ ತಮ್ಮಂದಿರಿದ್ದ ಹೆಚ್ಚಿಯಲ್ಲಿ ಅಲ್ಲ ಸ್ವಲ್ಪವಾಗಿ ಮಾಡುವದು ಸಹ ಕಷ್ಟದ ಸಂಗತಿಯು. ಅಪ್ಪಾರಾಯರು ಜೀವದಿಂದಿರುವವರಿಗೆ ಹುಲಿಯಾಗಿದ್ದರು. ಅವರ ಗುಡುಗಿಗೆ ಉರೇ ನಡುಗುತ್ತಿದ್ದಿತು. ಅವರ ನಖ—ದಂತಗಳಿಗೆ ವೈರಿಗಳು ಎದೆಯನ್ನು ಕಳೆದುಕೊಂಡಿದ್ದರು. ಇಂಥವರ ಗೌರವಕ್ಕೆ ಸಮಾನವಾಗಿ, ಸನ್ಯಾಸ್ಯವಾಗಿ ಶ್ರಾದ್ಧ ಸಿಂಡಾದಿಗಳು ಆಗಬೇಕಿದ್ದವು. ತರ್ವಾತಾದಿಗಳಿಂದ, ದಾನ—ಮಾನದಿಂದ, ಬಾರಹೈಣ ಭೋಜನದಿಂದ ಭೂರಿ ದಕ್ಷಿಣಿಗಳಿಂದ, ಬಳಗದವರ ನೇತ್ರಾಂಜಲಿ ಜಲದಿಂದ ಸ್ವರ್ಗಕ್ಕೆ ಹೋಗಲೇಬೇಕಾಗಿದ್ದಿತು. ಈ ಎಲ್ಲ ಕೆಲಸಗಳಿಗೆ ರಾಜಣ್ಣನು ಹಣವನ್ನು ಒದಗಿಸುವದು ಧರ್ಮವಾಗಿದ್ದಿತು. ಈ ಧರ್ಮದಿಂದ ಕರ್ಮದ ಕ್ರಿಯನ್ನು ತೊಳಿಯಬೇಕಿದ್ದಿತು. ಆದರೆ ಅವನಿಗೆ ಹಣವನ್ನು

ಸಂಗ್ರಹಿಸುವ ವಿದ್ಯೆ ಗೋತ್ತಿರಲ್ಲ. ಹೊಲದವರು ಕಾಳಿಗಳನ್ನು ಕೊಟ್ಟಿದ್ದರು. ಕೆಲವರು ಹೆಣವನ್ನು ಕೊಟ್ಟಿದ್ದರು. ತೋಟದ ಮಾನೂಲಿಯು ಬಂದಿದಿತು. ಅಲ್ಲದೆ ಇದ್ದ ಹೆಣವನ್ನು ವ್ಯವಸ್ಥಿತ ರೀತಿಯಿಂದ ಖಚು ಮಾಡುವ ಕೆಲವೂ ಗೋತ್ತಿರಲ್ಲಿ. ಹೀಗಾಗಿ ಅವನಿಗೆ ಸಂಕಟಪೆಸಿಸಹಿತಿತ್ತು. ಏನು ಮಾಡಬೇಕೆಂದು ನಿತ್ಯ ವಿಚಾರಿಸುತ್ತಿದ್ದನು.

ಉತ್ತರಕ್ಕೆಯೆಗೆ ತನ್ನ ಅತ್ಯೆ, ಪುರೋಧಿತ ರಾಮಾಚಾರ್ಯರು, ಅವನ ಹೆಂಡತಿ, ಅಧ್ಯ ಡಜನು ಮಕ್ಕಳು, ಅಲ್ಲದೆ ತನ್ನ ತಾಯಿಯ ಒಳಗದ ಬಬ್ಬಿಬ್ಬರು ಹೆಣ್ಣಿಮಕ್ಕಳು, ಅವರ ಗಂಡಂಬಿರು, ಬಂದಿರದು ಮುಂಗುಡಿ ಕೂಸುಗಳು, ಅವುಗಳನ್ನು ಎತ್ತಿಕೊಂಡು ಆಡಿವಲು, ಇಬ್ಬರು ಒಕ್ಕಲಿಗರು ಇತ್ಯಾದಿ ಜನರು ಬಂದಿದ್ದರು. ಬ್ರಾಹ್ಮಣರಲ್ಲಿ ಮದುವೆಗೂ ಇವ್ಯಾ ಜನರು ಬೇಕು. ಸತ್ಯರೂ ಇವ್ಯಾ ಬೇಕು. ಸತ್ಯ ಸ್ವರ್ಗದ ದಾರಿಯಲ್ಲಿದ್ದ ಅವ್ಯಾರಾಯರ ಬರಿದಾದ ಸ್ಥಳವನ್ನು ತುಂಬಲು ಕಣ್ಣೀರಿನ ಕಾಲುವೆಯಿಂದ ಅವರ ಜೀವಾತ್ಮನನ್ನು ಸ್ವರ್ಗದ ವರಿಗೆ ತೇಲಿಸಿಕೊಂಡು ಹೊಗಲು ಅವರ ಆತ್ಮಂಶದ ನೂರಾರು ತುಂಡು ಗಳಾದ ಈ ಬಳಗದ ಕುಡಿಗಳು ಭೂರಿಭೋಜನದಿಂದ ತಮ್ಮ ಶೈಫ್ಲಿಯನ್ನು ರಾಯರ ಆತ್ಮಕ್ಕೆ ನೀಡಲು ಆತುರರಾಗಿ ಸ್ವಯಂಪೈರಣಿಯಿಂದ ಬಂದಿದ್ದರು. ಇಷ್ಟೊಂದು ಜನರ ಹೊಟ್ಟಿ ನೆತ್ತಿಯನ್ನು ನೋಡುವದು ರಾಜಣ್ಣನಿಗೆ ತಿಳಿಯಲಾರದ ಒಗಟಾಯಿತು. ಪರಶುರಾಮ ಸರ್ಕಣಿನಂತೆ ಮನೆ ತುಂಬಿದ ಈ ಜನರಿಗೆ ಮುಂಜಾನೆ ಒಂದು ಹಂಡಿಯವ್ಯಾ ಚಹೆ, ಮಕ್ಕಳು ಕೈಬಿಟ್ಟು ಆಡುತ್ತೇ ಕೆಲಸಗಳಿಗೆ ಅನುಕೂಲ ಮಾಡಿಕೊಡಲು ನೂರಾರು ಉಂಡಿ, ೪-೫ ಸೇರಿನವ್ಯಾ ಅವಲಕ್ಷ್ಯ, ಅದರ ಇಮ್ಮಡಿಯವ್ಯಾ ಚರಮವರ - ಪುತಾಣಿ ಬೇಕಾಗುತ್ತಿದ್ದವು. ಮಕ್ಕಳ ನೇವದಿಂದ ಹಿರಿಯರಿಗೂ ಈ ಅಲ್ಪೋಪಹಾರದ ಸೇನನೆಯಾಗುತ್ತಿದ್ದಿತು, ಇದರಿಂದ ಕ್ಷೇಗೆ ಕೆಲಸವಾಗಿ, ನಾಲಿಗೆ ಮಾತಾಗಿ, ದೇಹದಲ್ಲಿ ಉತ್ಸಾಹ ತುಂಬು

ತ್ತೀದಿತು. ಮಧ್ಯಾಹ್ನದಲ್ಲಿ ಯಥಾಸ್ಥಿತಿ ಅಡಿಗೆ. ಈ ವ್ಯವಸ್ಥೆಯ ಅವ್ಯವಸ್ಥೆ ತೆಗೆ ನೇ. ಮೂರು. ರಾಮಾಚಾರ್ಯರು ನೇರವಾದರು. ಎಂಟು ಸೇಯ ದಿನ ರಾಜಣ್ಣನನ್ನು ಕರೆದು - “ಯಜಮಾನರ ದಿನಕರ್ಮವನ್ನು ದುರಂಥರವಾಗಿ ಮಾಡಬೇಕು ರಾಜಣ್ಣ ! ಅವರ ಯೋಗ್ಯತೆ ದೊಡ್ಡದು. ಸಾವಿರ ಜನರಿಗೆ ಬೇಕಾದವರು. ಅವರಿಗೆ ನೀನೊಬ್ಬನೇ ಮಗ. ಅವರನ್ನು ನರಕದಿಂದ ಉಳಿಸುವದು ನಿನ್ನ ಧರ್ಮ ಎಂದು ಮಹಾದೇವನ ಪೂಜೆಯ ಮಂಗಳಾಷ್ಟಕ ಶೈಲ್ಕೀಕರಣ ಮೊದಲನೆಯ ಶಂಖವನ್ನು ಉದಿದರು.

“ನೀವು ಹೇಳಿಸಿ ಮಾಡಿಸಿರಿ” ಈ ವ್ಯವಹಾರವನ್ನೇ ಅರಿಯಣ ರಾಜಣ್ಣನು ನುಡಿದನು.

“ಒಂದಿಷ್ಟು ಕ್ರೈಸ್ತಿಕ ನಡಿಯಲು ಬಿಡಬೇಕು.”

“ನೀವು ಬಿಡಿಸಿರಿ.”

“ಮನೆಯಲ್ಲಿ ಹಣವೇಷ್ಟಿದೆ ?”

“ಏನೂ ಇಲ್ಲ.”

“ಹಾಗಾದರೆ ಹೇಗೆ ?”

“ಕಳವು ಇಗಿ ಎಡ್ಡ ಪ್ರಾ ಹೊರಿಡಿ.”

“ಅದರ ಸುಳವು ಹತ್ತಿತ್ತೀ ?”

“ಕಾರೆಗೂ ಇಲ್ಲ. ಪ್ರೋಲೀಸರಿಂದ ಚರ್ಚಾ ನಡಿದಿದೆ.”

“ರೋದದ್ದು ಮರಳಿ ಹೇಗೆ ಸಿಗುವದೋ ?”

“ಸನಗೂ ಸಂಶಯ.”

“ಇಂದಿ ?”

“ಮುಂದಿ ನೀವೇ ಇರುವಿರಿ.”

“ಮನೆಯಲ್ಲಿ ಮತ್ತೀನಾದರು ?”

“ಮತ್ತೀ ಸಿರಬೇಕು. ನಾವಷ್ಟು ಜನ ಇರುವೆನ್ನ.”

“ಅದ್ಲೀ.”

“ಮತ್ತೀ ?”

“ಬಂಗಾರ.”

“ಅದೂ ಇಲ್ಲ. ಬಂಗಾರದಲ್ಲಿ ಮಾಡಿಸಿದ ಆಕೆಯ ಮಂಗಳ ಸೂತ್ರವನ್ನು ಸಹ ಹರಿದುಕೊಂಡು ಹೋಗಿರುವರು.”

“ಇಂಥ ದಿನ ಬರಬಾರದು ರಾಜಣ್ಣ ! ನಿಮ್ಮ ತಂದೆಯವರು ದೇವರಂತಹವರು. ಗ್ರಾಮದೇವತೆಗೆ ನೊದಲನೆಯೂ ನಮಸ್ಕಾರ, ಎರಡನೆಯ ನಮಸ್ಕಾರ ನಿಮ್ಮ ತಂದೆಗೆ ವಿಷಲು. ಇಂಥ ಫೆನ ವಂತರು.”

ರಾಜಣ್ಣನು ಉತ್ತರಿಸಲಿಲ್ಲ.

“ಕಾರ್ಯ ಮಾಡಲೇಬೇಕು. ಬಿಡುವಂತಿಲ್ಲ. ಭಾರತೈಷೇಕ ಕರ್ಮ ರಾಜಣ್ಣ.”

“ಹು.”

“ಕಾಳು ಕಡಿಗಳನ್ನು ಮಾರಿಯಾದರೂ ಮಾಡಬೇಕು.”

“ಕಾಳು ಕಡಿ ಕಳುವಾಗಿಲ್ಲ. ಇನೆ.”

“ವರುಷಕ್ಕೆ ಸಾಲುನಮ್ಮೆ ಇಟ್ಟಕೊಂಡು ಉಳಿದವುಗಳನ್ನು ಮಾರು.”

“ಆಗಲೀ.”

ಅಂದೇ ಕ್ರಿಂಗೆ ಬಂದಂತೆ ಮಾರಲಾಯಿತು. ಬಿಟ್ಟಲೇನು ಪ್ರಿಮಣಿಯಾಗಿ ಮಾರಿಸಿದನು.

ಆದೇ ಆ ಹೆಣ ಎಷ್ಟು ದಿನ ಸಾಲಾಯಿಕು? ಎರಡು ದಿನಗಳಲ್ಲಿ ತೀರಿದವು.

ರಾಮಾಚಾರ್ಯರು ರಾಜಣ್ಣನಿಗೆ-ಇದನ್ನು ಇಂದು ಡಾನ ಮಾಡು, ಅದನ್ನು ನಾಳೆ ಕೊಡು, ಮತ್ತೊಂದನ್ನು ಆಮೇಲೆ ಕೊಡು, ಉಳಿದವುಗಳನ್ನು ವರ್ಣಿಸ್ತಾದ್ದರೆ ಕ್ಕೆ ಕೊಟ್ಟರೆ ಸರಿ. ಇನ್ನು ಉದವು ಗಳನ್ನು ನಿನ್ನ ಮನಸಿಗೆ ಬಂದಂತೆ ಯಥಾ ಶಕ್ತಿಯಿಂದ ಮಾಡು. ಆಗ ರಾಯರ ಆತ್ಮಕ್ಕೆ ಶಾಂತಿ, ಸಮಾಧಾನ, ಹಿತ, ಎಂದು ಹೇಳುತ್ತು ಹಣವನ್ನು ಸೆಳಿದೇ ಸೆಳಿದರು. ಎಳಿದೇ ಎಳಿದರು. ಜಿಗಣಿಯಂತಹ

ಆ ಧರ್ಮದ ಕೀಟಕ್ಕೆ ಎಷ್ಟು ಪಡೆದರೂ ತ್ವರಿತೀಯಾಗಿ. ಎಷ್ಟು ಸಂಪಾದಿಸಿದರೂ ಸಮಾಧಾನವಿಲ್ಲ. ಅವ್ಯಾರಾಯರಂತಹ ಯಜಮಾನರು ಸಾಯುವದು ವಿರಳ. ಹತ್ತು ವರುಷಕ್ಕೊಂದ್ರೇ, ಇಪ್ಪತ್ತು ವರುಷಕ್ಕೊಂದ್ರೇ ಒಬ್ಬರು. ಕನ್ನಾಗಿತದಂತಹ ಯೋಗಾಯೋಗಿ. ಇಂಥ ಸುಪ್ರಸಂಗವನ್ನು ನ್ಯಾರ್ಥವಾಗಿ ಕಳೆದುಕೊಳ್ಳಬಾರದು ಎಂದು ನುಸಂದಲ್ಲಿ ಗುಣಿಸುತ್ತೇ ಗರುಡಪುರಾಣವನ್ನು ಕೈಯಲ್ಲಿ ಹಿಡಿದುಕೊಂಡು ಹಾಳೆಹಾಳೆಯಂತೆ ಮುಗಳಿಗೆ ರಾಜಣ್ಣನಿಂದ ಸಾಧ್ಯವಾದವು, ಅವನು ಕೈಯೂರಿ ಕೂಡುವವರಿಗೆ ಪಾಡಿಸಿದರು. ಗೃಹಸಂಸ್ಕಾರದ ಕಾರ್ಯಗಳನ್ನು ಮುಗಿಸಿ ಕೊನೆಯೆ ದಿನ ಖೀರು ಕುಡಿದು, ಸಂಭಾವನಸೆಷುನ್ನು ಪಡೆದು, ವಸ್ತ್ರದಾಸವೆಂದು ರಾಯರ ಜರದ ರೇಸಿವೆಯ ಗಂಟನೊಳಗಿನ ಮುಡಿಯನ್ನು ಗಿಟ್ಟಿಸಿ, ಹೊಡಿಸ ತಾಂಬಾಲ ರಸನನ್ನು ಸವಿಯೆತ್ತ ರಾಜಣ್ಣನ ಉದಾರ ಹಸ್ತಕ್ಕೆ ಹೊಗಳುತ್ತ ರೈತನ ಚೆಕ್ಕಿಯನ್ನು ಹತ್ತಿ ಉರ ಯಾದಿಯನ್ನು ಹಿಡಿದರು. ಆಚಾರ್ಯರಿಗೆ ಇದೆಲ್ಲ ಸೀಬಾಯಿ ಆಯಿತು. ಆದರೆ ರಾಜಣ್ಣನ ಬಾಯಿಯ ದುಡಿಯನ್ನು ಯಾರಿಗೂ ಸಿರ್ಫಾಯಿಸಲು ಬರಲ್ಲ.

ಎಲೆಯಲ್ಲಿ ಹೆಲ್ಲಿದ ಕೆನ್ನಿಮೊಸರಿನ ಅನ್ನಕ್ಕಾಗಿ ಬಡಿದಾಡುವ ಬೆಕ್ಕುಗಳಿಗೆ ಇಂದೂ ಒಂದು ಇಲಿಯ ಬುಡ ಕಿಗೂ ಗತಿಯಿಲ್ಲದಾಯಿತು! ರಾಜಣ್ಣನು ಹೌಹಾರಿ ಕುಳಿತನು. ಮನೆಯನ್ನು ಹೇಗೆ ನಡಿಸಬೇಕು? ಇವರೆಲ್ಲರಿಗೆ ಅನ್ನ-ಬಟ್ಟಿಯನ್ನು ಹೇಗೆ ಒದಗಿಸಬೇಕು? ಅದರಲ್ಲಿ ಸ್ವಲ್ಪ ಸಾಲವನ್ನು ಹೇಗೆ ಮುಂಚ್ಚಿಸಬೇಕು? ಎಂಬ ಚಿಂತೆ ಬಲಸತ್ತೆ ರವಾಯಿತು.

ಈ ಎರಡೇ ಪ್ರಶ್ನೆಗಳು ತೀರ ಜಟಿಲವಾದವು. ಜೀವನ ಕಲಹದ ಪರೀಕ್ಷೆಗೆ ಎಂದೂ ಕುಳಿತನನ್ನಲ್ಲ. ಉತ್ತರಿಸಿದವನನ್ನಲ್ಲ. ಇಂದು ಒಮ್ಮೆಲೇ ಕುಳಿತುಕೊಳ್ಳಬೇಕಾಯಿತು. ಉತ್ತರಿಸಬೇಕಾಯಿತು. ಗೊತ್ತಿಲ್ಲದ ವಿಷಯದ ಪರೀಕ್ಷೆಗೆ ಕುಳಿತು ಬಿಳಿಯ ಕಾಗದವನ್ನು ಕೊಟ್ಟು

ಪರೀಕ್ಷೆ ಕೇಂದ್ರದಿಂದ ಹೋರಬಿಳುವ ವಿದ್ಯಾರ್ಥಿಯಂತೆ ರಾಜಣ್ಣನು ಪಡಸಾಲೆಯಿಂದ ಹೋರಬಂದು ಪಟ್ಟಾಂಗಣದ ಮೂಲೆಯಲ್ಲಿರುವ ತುಳಿಸಿಯ ಕಟ್ಟಿಯನೇಲೆ ಕುಳಿತನು. ಕಿನೆಯಲ್ಲಿ ಕೈಯಾಕಿ ಬೀಡಿಯನ್ನು ತೆಗೆದು ಹೊತ್ತಿಸಿದನು. ಹೊಗೆಯ ಮೊಂಡವನ್ನು ತಲೆಯ ನೇಲೆ ಉದಿಕೊಂಡು ಬೋಳಿಸಿ ತೆಗೆದ ತಾಮ್ರದ ತಂಬಿಗೆಯಂತಹ ತಲೆಯನೇಲೆ ಕ್ಷೇಯಾಡಿಸಿದನು. ಚಿಗುರಿ ಮೊಂಡ ಮೀಸೆಯೊಡೆದ ನೇಲ್ ತುಟಿಯನೇಲೆ ಬೆರಳು ಅಡಿಸಿದನು. ಮತ್ತೆ ಬೀಡಿಯನ್ನು ಬಾಯಲ್ಲಿ ಇಟ್ಟಿಕೊಂಡನು. ಸೇವಿದನು. ಅದು ಆರಿದ್ದಿತು. ಕಡ್ಡ ಯನ್ನು ಕೊರೆದು ಆರಿದ ಬೀಡಿಯ ಕರಿಯ ಮುಖಕ್ಕೆ ಪುಟಿದನು. ಅಂದು ನೀರ ಒಲೆಯಲ್ಲಿ ಮಲಗಿದ ಬೆಕ್ಕು ಹೊತ್ತೆ ಎಂದ್ದರೂ ಎದ್ದಿರಲ್ಲ.

ಅವ್ಯಾರಾಯರ ಸೀಬಾಯಿ ಆದಮೇಲೆ ಬಹುಶಃ ಎಲ್ಲರೂ ಹೋದರು. ಆದರೆ ಪುಟ್ಟಪ್ಪನು ಉಳಿದಳು. ಅದಕ್ಕೆ ಎರಡು ಕಾರಣಗಳಾದ್ದವು. ಅವ್ಯಾಕ್ಷನು ನೆಲಹಿಡಿದು ಬಿದ್ದಿದಳು. ಮನೆಯಲ್ಲಿ ಅಡಿಗೆ ಯನ್ನು ಮಾಡುವವರು ಇರಲಿಲ್ಲ. ತಾನು ಹೊರಟಿಹೋದರೆ ಅ ಸಾಯಂಲಿರುವ ಮುದುಕಿಯ ಸೇವೆಯ ಜತಿಗೆ ಮನೆಯ ಭಾರವು ಸಹ ಮಗಳ ಮೇಲೆ ಬೀಳುವದು. ಮತ್ತೆ ಅವಿಚಾರಿಯಾದ ರಾಜಣ್ಣನೆನ್ನು ಅಕ್ಕಾಮರಿಯ ಬುದ್ಧಿವಾದದಿಂದ ದಾರಿಗೆ ತರಹಚ್ಚಿ ವದು! ಆ ಮುಂದೆ ಆವರ ವ್ಯಾಪ್ತಿತೆ ಸಂಸಾರವನ್ನು ಸೈರ್ಡುವದು! ಈ ಅತೋಚೆಡೆಯಿಂದ ಸ್ವಂತತ್ವ. ಅಡಿಗೆಯ ಹೊಣೆಯನ್ನು ತನ್ನ ಪಾಲಿಗೆ ಇಟ್ಟಕೊಂಡಳು. ಆದರೆ ಸೀರಿನ ಭಾರವು ಅಕ್ಕಾಮರಿಯ ಪಾಲಿಗೆ ಬಿದ್ದಿತು. ತನ್ನ ಚೌಕಟ್ಟನ ಗೆಳೆಯರ ನಡುವೆ ಕುಳಿತು ಹರಟಿ ಹೊಡಿಯುವುದನ್ನು ರಾಜಣ್ಣನು ಇಟ್ಟಕೊಂಡನು.

ರಾಜಣ್ಣನ ಮನೆಗೂ ಹಳ್ಳಿಕ್ಕು ಅಂತರವಿದ್ದಿತು. ಬೀಸಗೆ ಯಲ್ಲಿ ಲೋ. ಬೋ. ಬಾವಿಯಿಂದ ಜನರು ಸೀರು ಸೇದಿ ತರುತ್ತಿದ್ದರು. ಹಳ್ಳಿದಲ್ಲಿ ಮಳಿಗಾಲದ ಮತ್ತೆ ಚಳಿಗಾಲದ ಅರ್ಥಭಾಗ ದಲ್ಲಿ ಸೀರು ಹರಿಯುತ್ತಿದ್ದಿತು. ಆಗ ಉರ ಜನರೆಲ್ಲ ಹಳ್ಳಿದ ಸೀರನ್ನೇ ತೆಗೆದುಕೊಂಡು ಹೋಗುತ್ತಿದ್ದರು. ಬಾವಿಯ ಸೀರಿಗಿಂತ

ಹೆಳ್ಳದ ನೀರೇ ಅವರಿಗೆ ರುಚಿಯನಿಸುತ್ತಿದ್ದಿತು. ಬೇಸಗೆಯಲ್ಲಿ ಸಹಕ ಕೆಲ ಉರ ಹಿರಿಯರು ಹೆಳ್ಳದಲ್ಲಿ ಗುಂಡು ಕಡಿದು ಅದರ ನೀರನ್ನೇ ಕುಡಿಯುವ ರೂಢಿಯನ್ನಿಟ್ಟುಕೊಂಡಿದ್ದರು. ಹೆಳ್ಳದ ನೀರನ್ನೇ ಕುಡಿದೇ ವೆಂದು ಅವರ ಪ್ರತಿಜ್ಞೆ ಯೇನೋ? ಅಲ್ಲದೆ ಹೆಳ್ಳದ ನೀರನ್ನು ತೆಗೆದು ಕೊಂಡು ಹೋಗುವಲ್ಲಿ ಒಂದು ಸೌಲಭ್ಯವಿದ್ದಿತೇನೋ? ಬಾವಿಯ ನೀರನ್ನು ತರುವದಾದರೆ ಹಗ್ಗವನ್ನು ಒಯಿದು, ಬಾವಿಯಲ್ಲಿ ಬಿಟ್ಟು, ಕೊಡದ ಕುತ್ತಿಗೆ ಉರುಲುಹಾಕಿ, ಮುಳುಗಿಸಿ, ಮೇಲೆ ಸೇದಿ, ಹಗ್ಗವನ್ನು ಸುತ್ತಿ, ಎರಡನ್ನೂ ಹೊತ್ತುತರುವ ಉಭಯ ಕಷ್ಟವಿದ್ದಿತು. ಈ ಕಷ್ಟದಿಂದ ಪಾರಾಗಲು ಹೆಳ್ಳದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು.

ಒಕ್ಕಲ ಮುಕ್ಕಳಲ್ಲಿ ಮನಸೆಯ ಹಿರಿಯನು ಬೇಗನೆಂದ್ದು, ಹೆಂಡತಿಯು ರೊಟ್ಟಿಗಳನ್ನು ಬಡಿದು, ಸುಟ್ಟು, ಗಂಟು ಕಟ್ಟಿವರಲೇಗೆ ಉಂಟ ಕೊಡ ನೀರನ್ನು ತಂದುಬಿಡುತ್ತಿದ್ದನು. “ಹಾ! ಗಂಟು ಕಟ್ಟಿದೆ!” ಎಂದು ಹೆಂಡತಿಯು ಎಚ್ಚರಿಸಲು ಹಸಿದ ತಂಗುಳ ಹೊಟ್ಟಿಗೆ ಒಂದೆರಡು ರೊಟ್ಟಿಗಳನ್ನು ಸುಂಗಿ, ಎತ್ತುಗಳನ್ನು ಬಿಟ್ಟಿಕೊಂಡು ಹೊಲಕ್ಕೆ ಹೋಗುವದು ಒಂದು ಸಾಮಾನ್ಯ ಸಂಪ್ರದಾಯವಾಗಿದ್ದಿತು. ಮುಂದೆ ಹೆಂಡತಿಯು ಉಳಿದ ರೊಟ್ಟಿಗಳನ್ನು ಬಡಿದು, ಮುಗಿಸಿ ತಾನು ಇಂತ ಕೊಡ ನೀರು ತಂದುಬಟ್ಟರೆ ಅಂದಿನ ನೀರಿನ ಸರದಿ ಮುಗಿಯುತ್ತಿದ್ದಿತು. ಆದರೆ ಬ್ರಾಹ್ಮಣರಲ್ಲಿ ಇದಕ್ಕೆ ವಿವರೀತ ಪದ ತಿಯಿದ್ದಿತು.

ಅಕ್ಕಾಮರಿಯು ಕುದುರೆಯನ್ನು ಬಿಟ್ಟಿ, ಲಗ್ಜಿಯನ್ನು ಕಟ್ಟಿ, ಕೊಡಗಳನ್ನು ಹೇರಿ, ತಾನೊಂದು ಸಣ್ಣ ಕೊಡುವನ್ನು ಟೀಂಕದ ನೇರಿಟ್ಟುಕೊಂಡು ಹೆಳ್ಳದ ಹಾದಿಯನ್ನು ಘಿಡಿಜಾ. ಮೊದಲಿನ ಎರಡು ಸರದಿಗಳು ಸರಿಯಾಗಿ ಬಂದವು. ಮುದಿನೀರಿಗೆಂದು ಕೊನೆಯ ಸಾರೆ ಧಾವಳಿಯನ್ನು ಹಚ್ಚಿಕೊಂಡು ಕುದುರೆಯನ್ನು ಹೊಡಿದು ಕೊಂಡು ನಡೆದಜಾ. ಹೆಳ್ಳಕ್ಕೆ ಬಂದು ಕೊಡಗಳನ್ನು ತುಂಬಿದಳು. ಕರೆಯುದುನೇಲಿ ಅವುಗಳನ್ನು ಹೇರಿದಳು. ತನ್ನ ಕೊಡವನ್ನು ಎತ್ತಿ

ಟೀಂಕದಮೇಲೆ ಇಟ್ಟುಕೊಳ್ಳಬೇಕೆಂದು ಬಗ್ಗೆದಳು. ತನ್ನ ಕುದುರೆಯು ಒಂದಿಷ್ಟು ದೂರದಲ್ಲಿ ಎದುರು ನಿಂತ, ಲಗಳಿಯನ್ನು ಬಿಗಿಸಿಕೊಂಡ ಚಿನ್ನಯ್ಯನ ಹೆಣ್ಣು ಕುದುರೆಯನ್ನು ಸೋರಿತು. ರಾಜಣ್ಣನ ಕುದುರೆಯು ನೇಲವನ್ನು ಕೆದರಿ 'ಹೇಹೆ' ಎಂದು ಕೆನೈಯಿತು. ಚಿನ್ನಯ್ಯನ ಕುದುರೆ 'ಹೊಹೊ' ಎಂದು ನ್ನಾಗತಿಸಿತು. ಗೌಡರ ಕುದರೆ ಜಿಗಿದು ಚಿನ್ನಯ್ಯನ ಕುದುರೆಯ ಬಳಿಗೆ ಹೋಯಿತು. 'ಹೇಹೆಹೇ ಹೊಮೊಹೊ' ಎಂದು ಎರಡೂ ಕುದುರೆಗಳ ಕೆನೆದಾಟ, ಮಣಿದಾಟ ಶರಂಭ ವಾಯಿತು. ನಿನಿಷ ಸ್ಥಿನಿಕ್ಕೆ ಅಧಿಕವಾಗದತ್ತಿತು. ಅಕ್ಕಾ ಮರಿಯು ಗಾಬುರಿಯಾಗಿ ಟೀಂಕದ ವೇಲಿನ ಕೊಡತನ್ನು ಕೆಳಗಿಳಿಸಿ ತನ್ನ ಕುದುರೆಯನ್ನು ಹುದಿಯಹೊದಳು. ಸೋರಿದನರು ಸಹಾಯಕ್ಕೆ ಬಂದರು. ಆದರೆ ಅಕ್ಕಾನುರಿಯು—ನಿಲ್ಲಿರಿ. ನಾನೇ ಹುದಿಯುವೆ. ಅದರ ಮೇಲೆ ಮಣಿಸೀರಿನ ಕೊಡಗಳಿವೆ! ಎಂದು ಓಡವತ್ತಿದಳು. ಚಿನ್ನಯ್ಯನ ಆಳು ಸಹ ತನ್ನ ಕುದುರೆಯನ್ನು ಸಾರ್ವಿಸಿ ಹಿಡಿಯ ಹೋದನು. ಆದರೆ ಆ ಖಂತುತ್ತ ಪರುಗಳು ಯಾರ ಕೈಗೂ ಸಿಗದೆ, ತಮ್ಮ ಕೆನೆದಾಟಕ್ಕೆ ಕೆನೆಗಟ್ಟಿವಂತೆ ಹೇಕರಿಸುತ್ತ ಕುನೆದಾಡ ಹತ್ತಿದನು. ಕೊಡಗಳು ಪುಟಿಚಂಡಿನಂತೆ ಹಾರಹತ್ತಿದನು. ಹಾರಿ ಬಿದ್ದವುಗಳು ಉರುಳಹತ್ತಿದನು. ಉಳಿದವುಗಳು ಬಾಯಿಂದ ನೀರನ್ನು ಕಕ್ಕಹತ್ತಿದನು. ಬರಿದಾದ ಲಗಳಿಯು ಇನ್ನೂ ಬೆನ್ನಿಗೆ ಅಂಟಿ ಕೊಂಡಿದಿತು. ಅವುಗಳು ಮುಖ ಮಾಲನನ್ನು ಮೂಸಿಸೋರಿದನು. ಬೆನ್ನು ಬೆನ್ನು ಹಾಯಿದನು. ತಲೆ ತಲೆ ತಿಕ್ಕಿಕೊಂಡನು. ಹಿಂಗಾಲು ಹಿಂಗಾಲುಗಳು ಜಿಗಿದು ನುಡ್ಡಿಟ್ಟಿವು. ಮುಂಗಾಲು ನುಂಗಾಲು ಗಳನ್ನು ಮೇಲೆ ನೆಗೆದು ಅಪ್ಪಿಕೊಂಡನು. ಲೀಲಾವಿಸೋರಿದಗಳಲ್ಲಿ ತದೇಕಧ್ಯಾನಿಗಳಾಗಿ ಕೊನೆಗೆ ಒಂದು ದಿಕ್ಕನ್ನು ಹಿಡಿದು ಓಡ ಹತ್ತಿದನು. ಗೌಡರ ಲಗಳಿಯ ಹಗ ಹರಿದು, ಮೈಯಿಂದ ಪುಟಿದು ದೂರದ ಹೊಲದಲ್ಲಿ ಬಿದ್ದಿತು. ಕಟ್ಟಿದ ಥಡಿ ಮುದ್ದೆಯಾಗಿ ಇನ್ನೂ ದೂರ ಬಿದ್ದಿತು. ಕುದುರೆಗಳು ತಮ್ಮ ಶ್ರೀಡೇಗಾಗಿ ಮಾವಿನ ವನವನ್ನು

ಕೇಂದ್ರ ಅಧ್ಯಾತ್ಮವಾದವು.

ಅಕ್ಷಯನು ಆಳುತ್ತೆ ಹೆಳ್ಳಿದಲ್ಲಿ ಸಿಂತಳು. ನೀರು ತುಂಬ ಬಂದ ಹೆಂಗಸರು ಅವಳ ಸ್ಥಿತಿಯನ್ನು ಹೊಡಿ ಮರುಗಿದರು. “ರಾಜಣ್ಣನು ಮನೆಯಲ್ಲಿ ಉಡಾಳರನ್ನು ಕಚ್ಚಿಕೊಂಡು ಹರಟಿಯನ್ನು ಹೊಡಿಯುವದು, ಹಾವ ಈ ಬಾಲೆಯನ್ನು ನೀರು ತರಲು ಕಳಿಸುವದು, ಎಲ್ಲಿಯ ನಾಾಯ!“ ಎಂದು ಸಿಂದಿಯಾಡಿದರು. ಇನ್ನು ಕೆಲವರು ಬಾಯನೇಲೆ ಸರಗುಹಾಕಿ ಕಿಸಕಿಸನೆ ನಗಹತ್ತಿದರು.

ಚಿನ್ನಯ್ಯನ ಆಳು—“ನೀವು ಮನೆಗೆ ಹೋಗಿರಿ. ನಾನು ಕೊಡ ಗಳನ್ನು ಹುಡುಕಿ ತರುವೆ. ಲಗಳಿ, ಥಡಿಗಳು ಇಲ್ಲಿಯೇ ಬಿದ್ದಿವೆ. ತಂದಿದುವೆ. ನೀವು ತೆಗೆದುಕೊಂಡು ಹೋಗಬಹುದು” ಎಂದು ಸಮಾಧಾನದ ಮಾತುಗಳನ್ನು ಹೇಳಿದನು.

ಅಕ್ಷಯನಿಯು ಕೆಂಪುಕಣ್ಣ ಮಾಡಿಕೊಂಡು, ಕೆಂಪು ಮೂಗಿನಿಂದ, ಕೆಂಜಗದ ಮುಖದಿಂದ ಮನೆಗೆ ಬಂದು ಅಡಿಗಿಯ ಮನೆಯಲ್ಲಿ ಗೋಡಿಯನ್ನು ನಂಬಿ ಕುಳಿತು.

ಮನೆಯಲ್ಲಿ ಒಂದು ಸಾಮಾನ್ಯ ಪ್ರಕರಣವು ಉಪಸ್ಥಿತವಾಗಿ ಮಾತುಮಾತುಗಳ ಗೊಬ್ಬರ-ನೀರಿನಿಂದ ಬೆಳೆದು ಉಲ್ಪಣಾವಸ್ಥಿತಿಗೆ ಬಂದು ಸಿಂತಿದ್ದಿತು.

“ರಾಜಣ್ಣ, ಅನ್ವಕ್ಕೆ ಈಗ ಬದುಕಿದಷ್ಟು ದಿನ ಮುಂದೆ ಬದುಕ ಲಾರಳು.” ಎಂಬ ತಾಯಿಯ ಮೊದಲನೆಯ ಮಾತು ಅಕ್ಷಯನಿಯ ಕಿವಿಗೆ ಬಿದ್ದವು.

“ಈವರೆಗೆ ಬದುಕಲೂ ನಾನು ಹೇಳಿಲ್ಲ. ಮುಂದೆ ಇಂತಿಮ್ಮ ದಿನ ಬದುಕಲಿ ಎಂದೂ ಆಶಿಸುವದಿಲ್ಲ. ಆದರೆ ಅದು ನನ್ನಿಂದಾಗದು.” ಎಂದು ಗಂಡನ ಉತ್ತರವು ಕೇಳಬಂದಿತು.

“ಹಾಗಲ್ಲ. ಬಾಹ್ಯಣರಿಂದ ಪ್ರಾಯಶ್ಚಿತ್ತವು ಇಲ್ಲದೆ, ಸಾಯಂವದುಂಟೇ! ಏನೋಇ ಮುದಿಕೆಯ ಆಶೆ. ನಿನ್ನ ಮನೆತನ ವನ್ನಾದರೂ ಸೋಡಿ ಮಾಡು. ಇದು ಮಗನ ಕರ್ತವ್ಯ” ಎಂದು

ಪುಟ್ಟಪ್ಪ ನುಡಿದೆಳು.

“ಇದೆಲ್ಲ ಸರಿ. ಅದರೆ ಈಗ ನಾಲ್ಕು ದಿನಗಳಿಂದ ಕೇಳು ತ್ವಿರುವೆ ಈ ಮುದುಕಿಯ ವಟಿವಟಿ. ಹುಚ್ಚು ಹಿಡಿಯಬೇಕು! ಅಂಥ ಹೋತುಗಳು.”

“ತಾಯಿಯು ಒಂದೀರಡು ಮಾತುಗಳನ್ನು ಆಡಿರಬೇಕು ತಾಳು ರಾಜಣ !”

“ಯೇಗೆ ತಾಳುವದು ನೀವೇ ಹೇಳಿರಿ? ‘ಅವರ (ಅಪ್ಪನ) ಧನ ವೆಕ್ಕು? ದೊಲತ್ತೀನು! ನಂದನನನದಂತೆ ಇದ್ದ ಮನೆಯನ್ನು ಈ ಹಾಳು ಮಗನು ಹೆಚ್ಚಿ ಧ್ವಂಸಮಾಡಿದನು. ಮನೆಯಲ್ಲಿ ಇವನೊಬ್ಬ ಶಸಿ? ಈ ಶಸಿಯಂದಲೇ ನನ್ನದೇಲ್ಲವೂ ಹಾಳಾಗುವ ಹೊತ್ತು ಬಂದಿತು. ಮನೆಯಲ್ಲಿಯದನ್ನು ತಾನೂ ತಿನ್ನಲಾರ. ಇನ್ನೊಬ್ಬರಿಗೂ ಹಾಕಲಾರ! ಆ ಪುಣ್ಯತ್ವರು ಸತ್ತ ಮೇಲೆ ಮಾಡಿದುದೇನು? ಹಾಸಿಗೆಯನ್ನು ದಾಸಮಾಡಿದನೇ? ಕೊಡಿಯನ್ನು ದಾನ ಮಾಡಿದನೇ? ಚಪ್ಪಲಿಯನ್ನು ದಾನಮಾಡಿದನೇ? ಗೋದಾನ ಮಾಡಿದನೇ? ಏನಿಲ್ಲ. ಏನೂ ಮಾಡಲಿಲ್ಲ. ಬಂದವರಿಗೆ ಹೊಟ್ಟಿ ತುಂಬ ಅನ್ನ ಚಾಕಲು ಹೆದರಿತು. ಸ್ವರ್ಗದಲ್ಲಿ ಅವರು ನಡೆಯುವ ಮುಂದೆ ಕಾಲಿಗೆ ಚಪ್ಪಲಿಗಳು ಬೇಡವೇ? ಮನೆಗೆ ಬಂದಂದಿಸಿಂದ ಅವರು ಬರಿಗಾಲಿನಿಂದ ನಡೆದುದನ್ನು ಒಂದು ದಿನ ನೋಡಿಲ್ಲ. ಬಿಸಲಿಗೆ ಹಿಡಿಯಲು ಕೊಡೆ ಬೇಡವೇ? ಕುಡಿಯಲು ನೀರು ಬೇಡವೇ? ಇಂಥ ದರಿದ್ರ ಮಗನು ಏನು ಮಾಡಿತು? ಮಕ್ಕಳು ತಂದೆಯನ್ನು ನರಕದಿಂದ ತಪ್ಪಿಸಲು ಹುಟ್ಟಿವರಂತೆ! ಇವನು ಹುಟ್ಟಿ ಅವರನ್ನು ನರಕದಲ್ಲಿ ಕೆಡವಿದನು.’ ಈ ಮಾತುಗಳನ್ನು ಆ ಮುದುಕಿಯ ಬಾಯಿಂದ ಕೇಳಿರುವೆ! ಇವುಗಳನ್ನು ಸಹಿಸಬೇಕೆ? ಹೇಗೆ ಸಹಿಸುವದು ನೀವೇ ಹೇಳಿರಿ? ಅವರಿಗೆ ಮಾಡಿದ ಕೆಲಸದ ಸ್ತ್ರೀರಣೆಯಿಲ್ಲ. ಮಾಡದ್ದನ್ನು ಗುಡ್ಡದಮ್ಮೆ ಮಾಡಿ ನಿಂದಿಸುವದು” ಎಂದು ನುಡಿದನು.

“ಅಹುದು. ಇದರಲ್ಲಿ ಸುಳ್ಳೇಷಿದೆ ?” ಹಾಸಿಗೆಯತ್ತಿ ಮಲಗಿದ ಅವಕ್ಕನು ಮೇಲ್ಲಿಗೆ ನುಡಿದಳು.

“ಸಾಕು ಸುಮೃಸಿರು ಹುಚ್ಚೆ ಮುಂಡೇ !”

“ಹೀಗೆ ತಾಯಿಯನ್ನು ಬಯ್ಯಬಾರದು ರಾಜಣ್ಣ.”

“ನೀವು ನನಗೆ ಏನೂ ಉಪದೇಶ ಮಾಡಬೇಡಿರಿ. ಆಕೆಯ ಪಾರಾಯಣಿತ್ವವು ಬೇರೆ ಇದೆ. ಅದೇ ಅವಳ ಪಾರಾಯಣಿತ್ವ. ನಾನು ನಿಷ್ಟಯ ಮಾಡಿ ಇಟ್ಟಿರುವೆ.” ನಿಧಾರದಂತೆ ನುಡಿದನು.

“ನಾಲ್ಕು ಜನ ಬಾರಹ್ಯಣರನ್ನು, ಮುತ್ತೆಪ್ಪದೆಯರನ್ನು ಕರಿಸು. ಕೈಲಾದ ಮಟ್ಟಿಗೆ ಮನೆಯಲ್ಲಿದ್ದುದನ್ನು ದಾನಮಾಡು. ಅದರಿಂದ ತಾಯಿಯ ಆತ್ಮಕೈ ಶಾಂತಿಯಾಗುವದು.”

“ನೀವು ಮಾತಾಡಬೇಡಿರಿ. ಆ ಹುಚ್ಚೆ ಮುಂಡೆಯನ್ನು ಹೊಳೆಯರಿಂದ ಎಳೆಸಿ ಹಾಕದಿದ್ದರೆ ನಾನು ರಾಜಣ್ಣನ್ನಲ್ಲ ! ಆಕೆಗೆ ಕೊಡಿಸುವ ಪಾರಾಯಣಿತ್ವ ಇದೇ ! ಇದೇ ಯೋಗ್ಯವಾದುದು.” ಎಂದು ಗಟ್ಟಿಯಾಗಿ ನುಡಿದನು.

ಪುಟ್ಟವ್ವೆ ಮರುಮಾತಾಡದೆ ಒಳಗೆ ಹೋದಳು.

ಅಕ್ಕಾಮರಿಯು ಧಾವಣಿಯನ್ನು ಕಳೆದು ಸೀರೆಯನ್ನು ಉಟ್ಟಿಕೊಂಡು ಬಾಗಿಲಿಗೆ ಬಂದು ಸೀಂತಿದೆ ಳು.

“ಲಗಳಿಯೋಳಿಗಿನ ಕೊಡಗಳನ್ನು ಒಬ್ಬಳೇ ಇಳಿಸಿದೆ ಏನು ?”  
ತಾಯಿಯು ಕೇಳಿದಳು.

“ಇಲ್ಲ.”

“ಹಾಗೇ ಕುದುರೆಯೂ ಸೀಂತಿರುವದೇನು ?” ರಾಜಣ್ಣ ಕೇಳಿದನು.

“ಕುದುರೆಯೂ ಇಲ್ಲ.”

“ಹೆ !”

“ಇಮ್ಮುಹೊತ್ತು ಉದ್ದ ಹುರಿದೆ ಏನು ?” ರಾಜಣ್ಣನು ಕಿಡಿ ಕಿಡಿಯಾಗಿ ನುಡಿದನು.

“ಕುದುರೆ ಓಡಿಹೋಗಿದೆ.” ಅಕ್ಕಾಮರಿಯು ಮೆಲ್ಲಿಗೆ ನುಡಿದಳು.

“ಓಡಿಹೋಗಿದೆ ?” ರಾಜಣ್ಣ. ಆಷ್ಟೇಯದಿಂದ ಕೇಳಿದನು.

“ಅಹೆದು. ನಾನು ನಿರುತ್ತಂಬಿ ಕೊಡಗಳನ್ನು ಲಗಳಿಯ ಮೇಲೆ ಹೇರಿದೆನು. ಚಿನ್ನಯ್ಯನ ಕುದುರೆಯೂ ಹೆಚ್ಚಕ್ಕೆ ಬಂದಿತು. ಅದನ್ನು ಕಂಡು ಲಗಳಿಯನ್ನು, ಕೊಡಗಳನ್ನು ಚಿಲ್ಲಿ ಓಡಿಹೋಯಿತು.”

“ಹಗ್ಗಿದಿಂದ ಬಿಗಿದಿರಲಿಲ್ಲವೋ ?”

“ಹಗ್ಗಿ ಹರಿಯಿತು. ಕೈಯೊಳಗಿನ ಕೊಲ್ಲಾ ಮುರಿಯಿತು. ಕಡೆಗೆ ಓಡಿಹೋಯಿತು.”

“ಓಡುವ ಮುಂದೆ ಕತ್ತಿಯನ್ನು ಕಾಯುತ್ತಿದ್ದೆ ಏನು ?”  
ಆವೇಗದಿಂದ ನುಡಿದನು.

“ಕತ್ತಿಯನ್ನೇನು ಕಾಯುವದು. ವಾಂಡ ಕುದುರೆ !”

“ಅದರ ಮೇಲೆಯೇ ನಿರುತ್ತರುವೆನು. ಅದು ವಾಂಡಲ್ಲ. ನಿನು ವಾಂಡ !”

“ತಾವು ಒಂದು ಕೊಡನಿರು ತರುವದಿಲ್ಲ. ಕಟ್ಟಿಯಮೇಲೆ ಕುಳಿತು ಉರ ಹರಟಿಯನ್ನು ಹೊಡಿಯುವದು. ಕಕ್ಕನ ಮನೆಯವರು ನಿಮ್ಮಂತೆ....”

“ನಿನೂ ಎದ್ದುನಿಂತೋ ?” ಎಂದು ಎದ್ದುಬಂದು ಅಕ್ಕಾಮರಿಯನ್ನು ರಪರಪನೆ ಹೊಡಿದನು. ಮತ್ತೂ ಹೊಡಿಯ ಹತ್ತಿದನು. ಪುಟ್ಟನ್ನೆನು ಓಡುತ್ತೆ ಬಂದು ಮಗಳನ್ನು ಬಿಡಿಸಿಕೊಂಡಳು. ರಾಜಣ್ಣನ ಆವೇಶದಲ್ಲಿ ಅವಳಿಗೂ ಒಂದೆರಡು ಬಡಿತಗಳು ಬಿದ್ದವು.

ಅಕ್ಕಾಮರಿಯು ರೋ ಎಂದು ಅಳಹತ್ತಿದಳು. ಕೈಯ ಒಂದೆ ರಡು ಬಳಿಗಳು ಹೆಚ್ಚಿದವು. ಕೊರಳೊಳಗಿನ ಉಕ್ಕಿಸರವು ಹರಿದು ಗುಂಡಗಳು ಚೆಲ್ಲಾಪೀಲಿಯಾದವು. ಹಣಿಯ ಕುಂಕುನ್ನೂ ಕೆದುತು. ಗಲ್ಲದ ಮೇಲೆ ಒಂದೆರಡು ಬಾಸುಂಡೆಗಳು ಕಾಣಹತ್ತಿದವು. ಕೂದಲು ಕೆದರಿ ನಿಂತವು. ಅಳುವು ಹಾಗೇ ಸಾಗಿತು.

ಪುಟ್ಟವ್ವನು ಮಗಳನ್ನು ಹಿಡಿದುಕೊಂಡು, ಬೆಸ್ಸುಮೇಲೆ ಕೈ ಎಳೆಯುತ್ತೆ “ಸುಮೃಸಿರು ಮಗಳೇ ! ಏನು ಮಾಡುವದು ಸಷ್ಟು ಕರುಂ !” ಎಂದು ಕೂದಲು ತೀಳಹೆತ್ತಿದೆಳು.

“ಮನೇಯಿಂಜಿನ ಯಾವತ್ತೆ ದುಸ್ಪ್ರಾಣಿಗೆ ಪತ್ರಗಳಾಗೆ ವಿರಿ. ಕಾಡುವದೆಂದರೆ ಹೀಗೆಯೇ ! ಮನುಷ್ಯನ ತಾಳ್ಳುಗಾ ಒಂದು ಸೀಮೆಇದೆ. ಒಂದು ಗರೆ ಇದೆ. ಆ ಮುದುಕಿಯು ನಷ್ಟಸ್ವಾ ಶಣ್ಣಿಗಿ ಕೊಲ್ಲಿಹೆತ್ತಿ ರುವಳು. ಹೇಳಿ ಈ ಗಯಾಗ್ಯಾ ಸುಜುವದೆಹಷ್ಟುತ್ತೆ ಮೆಲ್ಲಿ ರಾಕಿದಂತೆ ಸೀರುತಾ ! ಎಂದು ಉಪದೇಶ ಮಾಡುವಳು.” ಎಂದು ಸಿಟ್ಟಿನಿಂದ ಸುಧಿದನು.

“ರಾಜಣ್ಣ ಸಿನ್ನು ಹೆಂಡತಿಯು ಒಂದು ದಿನ ಹೊಂದಿದ್ದ ಪೆಳ್ಳಿ. ಅಪ್ಪಾರಾಯರು ಮಗಳಂತೆ ಸದಿಸಿ ತಂದಿರುವರು. ಅದನ್ನು ಇಚ್ಚೇ ಕಣ್ಣಿಗಳು ನೋಡಿದ್ದುಂಟು. ಒಂದು ಕೂಡ ಎತ್ತಿದವಲ್ಲ. ಇಲ್ಲಿಯು ತಂಬಿಗೆಯನ್ನು ಅಲ್ಲಿ ಇಟ್ಟಿರಿಸಿಲ್ಲ. ಒಮ್ಮೆಲೇ ಲಗಳಿಗೆ ಕೇಸುವದು ತರವೇ ? ಸೀನೊ ಒಂದರಿಂದ ಸಾರೆ ತರಬೇಕು. ತರುವ ಮುಂದೆ ಆಕೆಗೆ ಸಹಾಯ ಮಾಡಬೇಕು. ಅದನ್ನು ಬಿಟ್ಟು ದನ ಬಡಿದಂತೆ ಬಡಿದರೆ ಆಗುವದೇನು ? ನನಗೆ ಇದು ಸರಿಬಾರದು.”

“ಸರಿಬರದಿದ್ದರೆ ಬಿಟ್ಟು ಬಿಡಿರಿ.”

“ಬಿಟ್ಟರೆ ಹೇಗೆ ಸದೆಯಬೇಕು ?”

“ನನ್ನ ಮನೇಯಲ್ಲಿ ನಾನು ಸವಾರಧಿಕಾರಿ. ನಾನು ಬೇಕಾದ ಹಾಗೆ ನಡೆಯುವೆ. ನಿಮಗೆ ಸರಿಬರದಿದ್ದರೆ ಸುಮೃಸಿರಿ.”

“ಹೇಗೆ ಸುಮೃಸಿರಬೇಕು. ಇದೆಲ್ಲವನ್ನು ನೋಡಿ ಸುಮೃಸಿರುವದೇ ?”

“ನೋಡುವದಾಗದಿದ್ದರೆ ಒಳಗೆ ಹೋಗಿರಿ. ನಿಮಗೆ ತೀಳಿದ್ದೀ ಹೋಗಿರಿ. ನಾನು ಅಡಿಯನ್ನು ಮಾಡಲಾರೆ.”

ಪುಟ್ಟವ್ವನಿಗೆ ಸಿಟ್ಟು ಬಂದಿತು. “ನನಗೂ ಒಂದರಿಂದ ಮಾತಾ

ದಲು ಅಧಿಕಾರವಿದೆ. ಮರೆಯಬೇಡ.”

“ನಿಮ್ಮ ಅಧಿಕಾರ ಇಲ್ಲಿ ನಡೆಯಲಾರದು. ನಿಮ್ಮನ್ನು ನಾನು ಕರೆಕಳುಹಿಲ್ಲ. ಹೋಗಿರಿ.” ಚೀರಿ ನುಡಿದನು.

“ರಾಜಣ್ಣ ಸನಗೂ ಮನೆಯಿದೆ. ಹೋಗಲು ದಾರಿ ಇದೆ. ಉಪಜೀವಿಸಲು ಮಾರ್ಗವಿದೆ. ಮಗಳ, ಮುರಿಯ ಹೊರಟ ಸಂಸಾರ ವನ್ನು ಸರಿಪಡಿಸಿ ಹೋಗಬೇಕೆಂದು ಎರಡು ದಿನ ನಿಂತಿರುವೆ. ನೀನು ಹೀಗೆ ಮಾತಾಡಿದರೆ ನಾಳೆ ನಿನ್ನ ಮನೆಯಲ್ಲಿ ನಿಂತು ನೀರು ಕುಡಿದರೆ ದೇವರಾಣಿ! ನೀನಾಯಿತು. ನಿನ್ನ ಮನೆಯಾಯಿತು. ಅದರ ಕಡೆಗೆ ಕಣ್ಣತ್ತಿ ನೋಡುವದಿಲ್ಲ” ಎಂದು ಕಾಲು ಅಪ್ಪಳಿಸುತ್ತ ಮಗ ಇನ್ನು ಕರೆದುಕೊಂಡು ಒಳಗೆ ಹೋದಳು.

ರಾಜಣ್ಣನು ಅವಾಕ್ ಮನದಿಂದ ಸುಮ್ಮನೆ ಹೋರಗೆ ಬಂದನು.

ಅಂದು ರಾತ್ರಿ ಪುಟ್ಟವ್ವ, ಅಕ್ಕಾಮರಿಯು ಉರನ್ನು ಬಿಡಲು ಅನೇಕ ಬಗೆಯಾಗಿ ಚೆಚ್ಚಿಸಿದರು. ಪುಟ್ಟವ್ವನೀಗೆ ಕೆಲದಿನದ ಮಟ್ಟೆಗೆ ಗಾದರೂ ಮಾತ್ರ ಗಂಡನಿಂದ ಅಗಲಿಸಬೇಕೆಂದು ಬಯಕೆ. ಅಕ್ಕಾಮರಿಯು ಇಂಥ ಅವನೇಕಿ ಗಂಡನನ್ನು ಬಿಟ್ಟು ಹೊಗುವದು ಅವಾಯದ ಸಂಗತಿಯೆಂದು ತಿಳಿದುಕೊಂಡಿದ್ದಳು. ತರ್ಕದ ಕಣ್ಣಲ್ಲಿ ಉಭಯತರ ಮಾತ್ರ ಸತ್ಯವಿದ್ದಿತು. ಆದರೆ ಪುಟ್ಟವ್ವನು ಎರಡು ದಿನವಾದರೂ ಸರಿ ತನ್ನ ಮನೆಯಲ್ಲಿ ಮಗಳು ಇರಲು ಬರಲಿ! ಎಂಬ ಉತ್ಸರ್ಪಿತ ಶಯಿಂದ “ಮಾತ್ರ ನಿನ್ನ ಮಾತ್ರ ನಿಜ. ನಾನು ಒಪ್ಪುವೇ. ರಾಜ್ಞಾನಂತಹ ಹೆಂಬನನ್ನು ಹಾದಿಗೆ ತರಲು ಎರಡು ಮಾರ್ಗಗಳನೇ. ಒಂದು ಹೆಂಡತಿಯ ಹೆಟಿ. ಇನ್ನೊಂದು ಪರಿಸ್ಥಿತಿಯ ಒತ್ತಾಯ. ಪರಿಸ್ಥಿತಿಯ ಕಷ್ಟ ತಿಳಿದು ಸುಧಾರಿಸಬೇಕಾದರೆ ವಿನೇಕಬುದ್ಧಿ ಬೇಕು. ಅನುಭವ ಬೇಕು. ಸಾರಾಸಾರ ವಿಚಾರ ಬೇಕು. ಹಿರಿಯರ ಮಾತಿನಲ್ಲಿ ನಂಬಿಕೆ ಬೇಕು. ಒಳ್ಳಿಯ ಜನರ ಸಹವಾಸ ಬೇಕು. ಇವುಗಳಲ್ಲಿ ಯಾವ ಗುಣಗಳನ್ನು ನಿನ್ನ ಗಂಡನಲ್ಲಿ ಕಂಡಿರುವೆ? ನನಗೆ ತಿಳಿದಮಟ್ಟಿಗೆ ಹೇಳುವದೆಂದರೆ-ಪರಿಸ್ಥಿತಿಗೆ ಹೊಂದಿಕೊಂಡು ಸುಧಾರಿಸುವ ಹೆತ್ತೋಟಿ ಅವನಲ್ಲಿ ಇಲ್ಲ. ಅದಕ್ಕೆ ನನ್ನ ಸಂಗಡ ಬಾ. ಕಾಲಾಂತರದಿಂದ ಸುಧಾರಿಸಬಹುದು”. ಎಂದು ಮನಸಿನಲ್ಲಿ ನಾಟು

ವಂತೆ ಹೇಳಿದಳು.

“ತಾಯಿ ನನಗೆ ಇದೆಲ್ಲ ಗೊತ್ತು. ಅವರು ಉಳಿಮುಟ್ಟುದ ಲಿಂಗವೆಂದೇ ತಿಳಿದಿರುವೆ. ಪರಿಸ್ಥಿತಿಯೂ ಗೊತ್ತಿಲ್ಲ. ಪ್ರಮಾಣವೂ ಗೊತ್ತಿಲ್ಲ. ಮರೈತೆರೆವ ಸ್ಥಿಗಿಯೂ ಗೊತ್ತಿಲ್ಲ. ಇಂಥವರ ಸಂಗಡ ಹೇಗೆ ಬಾಳುಗೂದು? ಹೇಗೆ ಕೂಡ ಇರುವದು? ನನ್ನ ಬಾಳು ನಾಯಿಯು ಬಾಳಿಗೂ ಕೇಳಿಯಿತು” ಎಂದು ಅಳಹತ್ತಿದಳು.

“ಅಳಬೇಡ ಅಕ್ಕಾಮರಿ. ನಾನು ಸುಧಾರಿಸುವೆ, ನಾಲ್ಕು ದಿನ ನನ್ನ ಸಂಗಡ ಬಾ. ಅವೇಗಿ ವಿವೇಕವು ಬಂದೇ ಬರುವದು. ಆಗ ನೀನು ಹೇಳಿದಂತೆ ಕೇಳುವನು. ಮುರಿದ ಮನೆಯನ್ನು ಸುಧಾರಿಸು. ನಿನ್ನಲ್ಲಿ ಬಿಡ್ಡಿ ಕಡಪೆ ಇಲ್ಲ. ಜಾಣತನವೂ ಕಡಿಮೆಯಿಲ್ಲ. ಅನುಭವವೂ ಕಡಿಮೆ ಇಲ್ಲ.”

“ಈಗ ಹೇಗೆ ಬರಲಿ ತಾಯಿ! ಮನೆಯಲ್ಲಿ ಅತ್ಯೇಯವರು ಸಾಯಂಲು ಹೊರಟಿರುವರು. ಏಳಲು, ಕೂಡ್ರಲು ಇನ್ನೂ ಸರಿಯಾಗಿ ಬರುತ್ತಿಲ್ಲ. ಹೇಗೆ ಬರಲಿ?”

“ಇದು ಅನುಕೂಲ ಹೆಂದೇ ತಿಳಿ.”

“ಅವರನ್ನಾದರೂ ಸೋಡಿ ನಿಲ್ಲಿದೇಕೆನಿಸುವದು.”

“ಮನೆಯ ಯಜಮಾನನೇ ತಾಯಿಯು ನಾಯಲಿ! ಎಂದು ಜಪಿಸುತ್ತು ಕುಳಿತ ಸಮಯದಲ್ಲಿ ನಿನ್ನ ಯಾವ ಸಹಾಯದಿಂದ ಆ ಬಡವಾಯಿ ಬದುಕಬೇಕು? ಒಳ್ಳೆದು. ಆಕೆಯು ಬಿದುಕಿದನು ದಿನ ನಿನಗೆ ಸಂಕಟ. ನೀನು ಇಲ್ಲಿ ಇರುವವರಿಗೆ ಆಕೆಯ ಸಾಂಕ್ಷಾರಿಕ, ಅಡಿಗಿ, ಸೇವೆ ಎಲ್ಲವನ್ನೂ ನೀನೇ ಮಾಡಬೇಕು. ರಾಜಣ್ಣನು ರಾಜಣ್ಣನೇ ಸರಿ. ನೀನು ಹೊರಟು ಬಂದೇ ಎಂದರೆ ರಾಜಣ್ಣ ತಾನೇ ಮಾಡುವನು. ಎರಡು ದಿನದಲ್ಲಿ ಬುದ್ಧಿ ಬರುವದು.”

“ತಾಯಿ ಜನರು ಏನೆಂದಾರು?”

“ಗಂಡನಕಾಟಕ್ಕೆ ಕೆಲ ದಿನ ತಾಯಿಯ ಕೂಡ ಹೋದಳೆಂದು ಜನರು ಅನ್ನವರು.”

“ತುಂಬಿದ ಮನೆ.”

“ಮನೆ ಎಲ್ಲಿ ಹೋಗುವುದು! ನೀನು ನನ್ನಲ್ಲಿ ಕಡೆಯವರಿಗೆ ಇರಬೇಕಾಗಿದೆ ಏನು? ಎರಡು ದಿನ! ತಿರುಗಿ ಬಂದರಾಯಿತು.”

“ಅವರು?”

“ಅವನಿಗೆ ಮನೆಯ ಚಿಂತೆ ಎಲ್ಲಿ! ಆ ನಾಲ್ಕು ಜನ ಫಟಿಂಗರ ಮನೆಯ ತಂಗುಳ ರೊಟ್ಟೆಯಾದರೆ ಉಟಪಾಯಿತು. ಒಂದು ಕಂಬಳ ಯಾದರೆ ಸಿದ್ದೆಯಾಯಿತು. ಎರಡು ಬೀಡಿಗಳಾದರೆ ಹೇಳಿ ಕಳೆಯಿತು. ತೀಂಗಳಲ್ಲಿ ಮನೆಯ ಉಟಪನ್ನು ಎನ್ನ ಸಾರೆ ಮಾಡುವನು? ಎಹ್ವಾ ರಾತ್ರಿ ಮುಲಗಿರುವನು?”

“ನನಗೆ ಹೇಗೆ ಹೇಗೋ ಎನಿಸುವವದು.”

“ಇಷ್ಟಾಗಿ ನೀನು ಮನೆಯಲ್ಲಿ ಸಿಂತೆಯಾದರೆ ನಿತ್ಯ ನಿನಗೆ ಬೈಗಳು, ಬಡಿತ ತಪ್ಪಿದುವಲ್ಲ. ವೊನ್ನೆ ಬದಿದ ಬಾಂಜಳ ಇಷ್ಟಾಗಿ ಅಳಿಸಿಲ್ಲ” ಎಂದು ತುಂಬಾಗಲ್ಲದ ಹೇಳಿ ಕ್ಷೇಯಾದಿಸಿದಳು.

ಅಕ್ಕಾಮರಿಯು ತಾಯಿಯನ್ನು ಪುಡಿದುಕೊಂಡು ಬಿಕ್ಕೆಬಿಕ್ಕೆ ಅಳಹೆತ್ತಿದಳು.

“ಅಳಬೇಡ ತಾಯಿ! ಎಲ್ಲಿವೂ ಸರಿಯಾಗುವದು. ನೀನು ಅಳ ಹತ್ತಿದರೆ ನನ್ನ ಕರುಳುಗಳನ್ನು ಹಿನುಕಿದಂತಾಗುವದು. ಅಳ ಬೇಡ.” ಎಂದು ಸೆರಿಗಿನಿಂದ ಕಣ್ಣೊರಸಿದಳು.

“ತಾಯಿ! ನನ್ನನ್ನು ಹೆತ್ತು ಹೇಳಿ ಹೇಳಿ ಕಲ್ಲು ಕಟ್ಟಿ ಬಾವಿಯಲ್ಲಿ ಒಗೆದಿದ್ದರೆ ಸುಖವಿದ್ದಿತು. ಇಂಥ ಕಷ್ಟವಾದರೂ ತಪ್ಪಿತ್ತಿದ್ದಿತು. ನೀನೂ ನೋಡುತ್ತಿರಲಿಲ್ಲ.”

ಪುಟ್ಟವನು ಮಗಳನ್ನು ತೆಬ್ಬಿಕೊಂಡು “ಅಕ್ಕಾಮರಿ, ನಿನ್ನ ಮನೆಯೆಂದರೆ ಇಂದ್ರನ ಅಮರಾವತಿಯಾಗಿರಲಿಲ್ಲವೇ? ಕಾಳು ಕಡಿಗಳೇನು! ಹಾಲು-ಮೋಸರೇನು! ಬೆಣ್ಣೆ ತುಪ್ಪವೇನು! ನಿನ್ನ ಮನೆಯಲ್ಲಿ ಉಕ್ಕಿದಷ್ಟು ತುಪ್ಪವನ್ನು ಯಾವ ಆಗಭ್ರ ಶ್ರೀಮಂತನೂ ತಿನ್ನಲಾರ. ಇದೆಲ್ಲವನ್ನೂ ಇವೇ ಕಣ್ಣುಗಳಿಂದ ಸೋಡಿರುವೆ.

ಅಳಬೇಡ. ನಾನು ಎಲ್ಲವನ್ನೂ ಸರಿಮಾಡುವೆ. ನಿನ್ನ ಸುಖ—  
ಸಮಾಧಾನದ ದಿನಗಳನ್ನು ಪುನಃ ನೋಡುವೆ.” ಎಂದು ಚಿಕ್ಕ  
ಮಗುವಿನಂತೆ ಬೆನ್ನು ಮೇಲೆ ಚಪ್ಪರಿಸೆ ಹೆತ್ತಿದಳು.

ಆ ತಾಯಿ ಮಗಳಿಗೆ ನಿದ್ದೆ ಹೆತ್ತಿದ್ದೇ ಗೊತ್ತಾಗಲಿಲ್ಲ. ಬೆಳಗನ  
ಕೊಳಿಯ ಕೂಗಿಗೆ ಎದ್ದರು. ತನ್ನ ಗಂಟ್ಯಾ—ಗದಡಿಗಳನ್ನು ಕಟ್ಟಿ  
ಕೊಂಡರು. ರೈತನಿಗೆ ಹೇಳಿ ಒಂದು ಚಕ್ಕಿಡಿಯನ್ನು ತರಿಸಿದರು.  
ಕಣಿಕೆಯನ್ನು ಹಾಕಿ, ಮೇಲೆ ಗುಡಾರವನ್ನು ಹಾಸಿ, ಸವಾರಿಯನ್ನು  
ಕಟ್ಟಿಸಿದರು. ಪ್ರಾತಃಕಾಲದ ಅಲ್ಪ ಸ್ವಲ್ಪ ಪೇಯ ಪದಾರ್ಥಗಳನ್ನು  
ಕುಡಿದರು. ಎಲ್ಲ ಸಿದ್ಧತೀಯಾದ ಮೇಲೆ ಅಡಿಗೆಯ ಮನೆಯಲ್ಲಿ  
ಚಾಪೆಯ ಮೇಲೆ ಅಡ್ಡಾದ ಅವ್ಯಕ್ತನಿಗೆ ಹೇಳಿದರು. ಆ ಮುದುಕಿಯು  
ಕಣ್ಣ ತುಂಬ ನೀರು ತಂದು “ಕಡೆಗೆ ಹೋಗುವದನ್ನೇ ನಿಶ್ಚಯಿ  
ಸಿದಿರಾ ?” ಎಂದು ಕೇಳಿದಳು.

“ಎರಡು ದಿನ ಹೋಗುವೆ. ಮನೆಯನ್ನು ಬಿಟ್ಟು ಒಂದು  
ಬಹಳ ದಿನಗಳಾದವು.”

“ಅಹುದು ಹೋಗಿಬಿಸ್ತಿರಿ. ನೀವು ಇಲ್ಲಿ ಎಷ್ಟು ದಿನ ನಿಲ್ಲ  
ಬಹುದು.” ಎಂದು ಮೇಲ್ಲಿಗೆ ಒಂದೊಂದು ಶಬ್ದದಂತೆ ನುಡಿದಳು

“ಮಗಳನ್ನೂ ಕರೆದುಕೊಂಡು ಹೋಗಬೇಕೆಂದಿರುವೆ ?”

“ನೀನೂ ಹೋಗುವ ಆಕ್ಷಮುರಿ ?”

“ಅವ್ಯಾನು ಕರೆಯುತ್ತಿರುವಳು.”

“ಆಗಲಿ.” ಎಂದು ಅವ್ಯಕ್ತನು ತನ್ನ ಹೆಲ್ಲಿಲ್ಲದ ಬಾಯಿಂದ  
ಕೊದಲು ನುಡಿಯುತ್ತ ತನ್ನ ಒಣಗಿದ ಕಣ್ಣಲ್ಲಿ ಒಂದೆರಡು ಹೆನ್ನಿ  
ನೀರು ತಂದಳು.

“ಅವ್ಯಾನ ಆಗ್ರಹಕ್ಕೆ ಹೋಗಬೇಕೆಂದಿರುವೆ. ನೀವು ಹೋಗೆಂದರೆ  
ಹೋಗುವೆನು.”

“ನೀನೂ ಹೋಗು. ನಾನೂ ಹೋಗುವೆನು. ಆ ಮುಟ್ಟಾ  
ಳನಿಗೆ ಬುದ್ಧಿಯಾದರೂ ಬಂದಿತು. ನನಗೂ ಬದುಕಬೇಕೆಂದು

ಇಚ್ಛೆ ಇಲ್ಲ. ಬೇಗನೆ ಸಾವು ಬರಲಿ. ಇಂದೇ ಬರಲಿ. ಈಗಲೇ ಬರಲ್ಲಿ ಎಂದು ದೇವರನ್ನು ಬೇಡಿಕೊಳ್ಳತ್ತಿರುವೆ. ಯಶಸ್ವಾಯನು ಇನ್ನೂ ಏಕೆ ಬರಲ್ಲಿನ್ನೋ ತಿಳಿಯದು.”

“ಹೀಗೇಕೆ ಮಾತಾಪುರಿ ಅತ್ಯು ಯಸರೇ! ನನಗೆ ದುಃಖ ವಾಗುವದು.”

“ಈ ಆದ ದುಃಖವೇ ನಿನಗೆ ಹೆಚ್ಚು. ತಾಯಿಯ ಮನೆಯಲ್ಲಿ ಎರಡು ದಿನವಾದರೂ ಸುಖಿದಿಂದಿರು. ನನ್ನದು ನನ್ನ ಪಾಲಿಗರಲ. ನೀನು ಹೋಗು.”

“ಅತೀವರ್ವದಿಸುವಿರಾ?” ಅಕ್ಕಾಮರಿಯು ಅಳುತ್ತ ಕೇಳಿದಳು.

“ಹೋಗಿ ಬಾ ಮಗು! ನನ್ನ ಪೂಣಾರ್ಥಿವಾದವಿದೆ.” ಎಂದು ನುಡಿದು ಮತ್ತೆ ಚಾಪೆಯ ಮೇಲೆ ಪುಲಿಗಿಡಳು.

ಪುಟ್ಟನ್ನೆ, ಅಕ್ಕಾಮರಿಯು ಕಣ್ಣಿಗೆ ರಸಿಕೊಂಡು ಹೊರಗೆ ಬಂದರು. ಬಿಸಿಲು ಏರುತ್ತಿದ್ದಿತು. ಹೊರಡುವ ವೇಳಿಯಾಗಿದ್ದಿತು. ರಾಜಣ್ಣನು ಇನ್ನೂ ಹೊರಗಿಸಿಂದ ಬಂದಿರಲಿಲ್ಲ. ಅವನಿಗಾಗಿ ತುಸುವೇಳಿ ನಿಲ್ಲಬೇಕಾಯಿತು. ಆದರೂ ಬರಲಿಲ್ಲ. ಇನ್ನೇನು ಹೊರಡುವವರು. ಎದುರು ರಾಜಣ್ಣನು ಬಂದನು. ಅವನಿಗೆ ಹಿಂದೆ ಸರಿದು ದಾರಿಯನ್ನು ಕೊಟ್ಟರು. ರಾಜಣ್ಣನು ನೀರವಾಗಿ ತನ್ನ ಕೋಣಗೆ ಹೋದನು. ಬಟ್ಟಿಗಳನ್ನು ಬದಲಿಸಿದನು. ಒಂದು ಕಡೆಗೆ ಕುಳತು ಬೀಡಿಯನ್ನು ಹೊತ್ತಿಸಿದನು. ಪುಟ್ಟನ್ನನು ಮೆಲ್ಲಿಗೆ ಕೋಣಯವರಿಗೆ ಬಂದಳು. ಎದುರು ರಾಜಣ್ಣನು ಕುಳತು ಬೀಡಿಯ ಹೊಗೆಯನ್ನು ಬಿಡುತ್ತಿದ್ದುದು ಕಾಣಹತ್ತಿತು. ಬಾಗಿಲಲ್ಲಿ ಇಣಿಕಿಕ್ಕು

“ಇಂದು ಉರಿಗೆ ಹೋಗುವೆ.” ಎಂದು ನುಡಿದಳು

“ಒಳ್ಳೀದು.” ಹೊಗೆಯನ್ನು ಬಿಡುತ್ತ ರಾಜಣ್ಣನು ನುಡಿದನು.

“ಅಕ್ಕಾಮರಿಯನ್ನೂ ಎರಡು ದಿನ ಕರೆದುಕೊಂಡು ಹೋಗುವೆನು.”

“ಎಲ್ಲ ಸಿದ್ಧತೆಯನ್ನೂ ಮಾಡಿದ ಮೇಲೆ ಕೇಳುವ ಅವಶ್ಯಕತೆ

ಯೇನು ?”

“ನನ್ನ ಸಲುವಾಗಿ ನಾನು ಕೇಳಿದಿದ್ದರೂ ನಡವಿತು. ಅವಳ ಸಲುವಾಗಿ ಕೇಳಲ್ಪೇಕು.”

“ಇಷ್ಟು ಸಲುವಾಗಿಯಾದರೂ ಕೇಳುವ ಗೌರವನನ್ನು ಇಟ್ಟಿರುವರಿ.”

“ಸೈವ್ಯನ್ನು ಅಗೌರಿಸಿದ್ದೀಂದು ?”

“ಈಗ ಆದ್ದೆಲ್ಲವೇಕೆ ?”

“ಕಳಿಸುವದಿದ್ದರೆ ಕಳಿಸಿರಿ.”

“ಪಾತ್ರ ಬರುತ್ತಿದ್ದರೆ ಕರೆದುಕೊಂಡು ಹೋಗಿರಿ.”

“ಧಾಗಾದರೆ ಹೋಗುವೆವು.” ಎಂದು ನುಡಿದು ಹೊರಳಿದಳು.

ಅಕ್ಖಾ ಮರಿಯು ಹಿಂದೆಯೇ ಸ್ಥಿತಿದ್ದಳು. ತಾನು ಸ್ವತಃ ಕೇಳಿಕು. ಗಂಡಸಿಂದ ಶಷ್ಟಿಯನ್ನು ಪಡೆಯಬೇಕು ಎಂಬ ಲಭಲವಿಕೆ ಯೀಂದ ಸುಂದರೆ ಸರಿದೆಕು. ಆದರೆ ವುಟ್ಟಿಸ್ತೆನು ಮಗಳನ್ನು ಮುಂದೆ ಬಿಡದೆ ರಟ್ಟಿಯನ್ನು ಹಿಡಿದು ಹಿಂದೆ ನಳೆದಳು. ಅಕ್ಖಾಮರಿಯು ಹೋಗಿ ಕೇಳಬೇಕೆಂಬ ಆತುರದಲ್ಲಿಯೇ ಇದ್ದಳು. ವುಟ್ಟಿಸ್ತೆನು ರಟ್ಟಿಯನ್ನು ಬಿಡದೆ ಎಳೆದುಕೊಂಡು ಹೊರಗೆ ಬಂದಳು.

ತಲೆಬಾಗಿಲಪರೆಗೆ ಬಂದು ಅಕ್ಖಾಮರಿಯು ಒಮ್ಮೆ ತುಂಬ ಕಣ್ಣಿ ಬಟ್ಟು ಮನೆಯನ್ನು ಸೋಡಿದಳು. ‘ಎಂಥ ಭನ್ಯವಾದ ಮನೆ! ನೂರಾರು ಜನರು ಓಡಾಡಿದರೂ ಸಾಲುವನ್ನು ಮನೆ! ಈ ಕಡೆಗೆ ದನ ಗಳ ಮನೆ. ಎಮ್ಮೆಗಳು, ಆಕಳುಗಳು ನೀಂತು ಮೆಲುಕಾಡಿಸುತ್ತಿದ್ದವು. ಆಕಡಿಗೆ ಬಜ್ ಲಂಬನೆ. ಎದುರು ಢೊಡ ಪಡಸಾಲೆ. ನಡುವೆ ಢೊಡ ಬೈಲು. ಮನೆ ತುಂಬಿಸಿಕೊಂಡ ದಿನ ಎಂಥ ಗಡ್ಡಲ! ಸ್ವಾಮಿ ಗಳ ಮೂಲಕ ರಾಮದೇವರ ಪೂಜೆ! ಎಂಥ ಗಂಭೀರವಾದ ಮಂತ್ರ ಫೋರಷಣೆ! ತನ್ನ ಜೀವಜ್ಞಲ ಮಂಗುವಿನ ನಾಮಕರಣದ ದಿನ ಬ್ರಾಹ್ಮಣರು, ಮಂತ್ರದೇಯರು, ಒಕ್ಕಲಿಗರು, ದೈತರು ಅಂಗಳದ ತುಂಬ ಕುಳಿತು ಉಟಿಮಾಡಿದ್ದರು. ಹಾಡಿದ್ದರು. ಹರಿಸಿದ್ದರು. ತೊಟ್ಟುಲ

ತುಂಬ ಕಾಣಿಕೆಗಳು. ಈ ಮನೆಯಲ್ಲಿ ಸಾಮಾನ್ಯರಿಗೆ ಕಾಲಿಡಲು ಭಯವಾಗುತ್ತಿದ್ದಿತು. ಬಾಗಿಲಲ್ಲಿ ಸದಾ ಒಬ್ಬ ಹಳೆಬನ ಕಾವಲು. ಅಂಥ ಮನೆಯು ಇಂದು ಬರಿದು, ಬರಿದು, ತುಂಬಿದ ಮನೆಗೆ ಈಗ ಉಳಿದವರು ಕೇವಲ ಮೂಕರು! ಅದರಲ್ಲಿ ಒಂದು ಸಾಯಿಲಕ್ಷ್ಮೀ ಹೊರಟಿ ಮುದುಕಿ! ದೇವಾ ಈ ಮನೆಯು ಇನ್ನೊಂದು ತುಂಬುವದು! ಮಕ್ಕಳು—ಮಂಗಳಿಂದ, ಆಳು—ಹೋಳುಗಳಿಂದ, ಧನ—ದೂರತ್ವಿನಿಂದ, ನಾನ—ಮಾಯಾದೆಯಿಂದ ಎಂದು ತುಂಬಿ ಬರುವದು! ದೇವಾ ಈ ನನ್ನ ಬಯಕೆಯನ್ನು ಈಡೀರಿಸಬಲ್ಲಿಯಾ? ಈಡೀರಿಸುವೆಯಾ?” ಎಂಬ ಭಾವನೆಯ ಕೋಲ್‌ಮಿಂಚು ಸೆಳೆಯಿತು. ಈ ಧಳಕು ಮಲಕು ವಿಚಾರಗಳ ಸುಳಿಯಲ್ಲಿ ಸಿಕ್ಕು, ದಿಜಾಂತಾಧಿಕಾರಿ ಯಾಗೆಯೇ ನಿಂತಳು ಲಲ್ಲಿಯು “ನಡೆ ಅಕ್ಕಾ” ಎಂದು ಎಷ್ಟುಸೆಲ ನುಡಿದರೂ ಪ್ರಜ್ಞೆಇಲ್ಲ. ನಿಂತಳು. ಯಾಗೆಯೇ ನಿಂತಳು. ಕಣ್ಣಿನಿಂದ ಸೀರು ಇಳಿಯುತ್ತಿದ್ದುತ್ತು.

ಮುಂದೆ ಹೋದ ಪುಟ್ಟನನು ತಿರುಗಿಬಂದು “ಇಲ್ಲಿಕೆ ನಿಂತೆ ನಡೆ. ಚಕ್ಕೆದಿಯು ಹೆಚ್ಚಿನನ್ನು ದಾಟಿಹೋಯಿತು.” ಎಂದು ಲಲ್ಲಿಯನ್ನು ಕರೆದುಕೊಂಡು ಅಕ್ಕಾಮರಿಯ ಕ್ಷೇತ್ರದಿಂದ ನಳಿದು ಕೊಂಡು ಮುಂದೆ ಸಾಗಿದಳು.

ಅಕ್ಕಾಮರಿಯು ಕೊನೆಗೊಮ್ಮೆ ಮನೆಯನ್ನು ನೋಡಿ, ಬೆನ್ನು ಹೋರಿಸುತ್ತೇ ಶಾಲೀಯ ಸಂಗಡ ನಡೆದಳು.

ರಾಜಣ್ಣನು ಬಾಗಿಲ ಹೊರಗೆ ಬಂದು ಅವರು ಹೋಗುವದನ್ನು ನೋಡುತ್ತೇ ಬೀಡಿಯ ಹೋಗಿಯನ್ನು ಖಗುಳ ಹತ್ತಿದನು.

ಆ ಹೊಡ್ಡ ಮನಸೆಗೆ ರಾಜಣ್ಣನೊಬ್ಬನೇ ಉಳಿದನು. ಒತ್ತೆಲ ಮನೆಯಿಂದ ಮುಂದಿನ ಬಾಗಿಲವರೆಗೆ, ಬಚ್ಚು ಲಮನೆಯಿಂದ ದನಗಳ ಮನೆಯವರಿಗೆ ಓಡಾಡಿದರೆ ತಾನೇ ಓಡಾಡಬೇಕು. ಅವುಗಳ ವ್ಯವ ಸೈಯನ್ನು ತಾನೇ ನೋಡಬೇಕು. ಚಿಲಕ ಹಾಕಿದೆಯೇ? ಬಾಗಿಲು ಮುಚ್ಚಿದೆಯೇ? ಯಾರಾದರೂ ಮನೆಯನ್ನು ಸೇರಿರುವರೇ? ಕೊಣೆ ಯಲ್ಲಿ ಕಾಳು ಇದೆಯೇ? ಡಬ್ಬಿಗಳ ಬಾಗಿಲು ಮುಚ್ಚಿದೆಯೇ? ನಾಳೆ ಏನು ತರಬೇಕು? ಇಂದು ಯಾವುದು ತೀರಿತು? ಇತ್ತಾದಿಗಳ ಆಲೋಚನೆಯನ್ನು ತಾನೇ ಮಾಡುವದು. ಅಕ್ಕಾಮರಿಯು ಹೋದ ನಾಲ್ಕುರು ದಿನಗಳಲ್ಲಿ ಬೇಜಾರಕ್ಕೆಟ್ಟುಕೊಂಡಿತು. ಮನೆಯನ್ನು ನಡಿಸುವದೆಂದೆರೆ ಇಷ್ಟೆಲ್ಲಿ ಸಂಗತಿಗಳ ಕಡಿಗೆ ಲಕ್ಷ್ಯವಿರಬೇಕೆಂದು ಅಂದೇ ಅರಿತನು.

ಅಡಿಗೆಯ ಮನೆಯಲ್ಲಿ ಹೋದರೆ ಸರಳುತ್ತ ಮಲಗಿದ ತಾಯಿ! ಪಡಸಾಲೆಯಲ್ಲಿ ತಾನು! ಆಗಾಗ ಹರಟಿಯನ್ನು ಹೊಡಿಯಲು ಬಂದು ಕುಳಿತುಕೊಳ್ಳುವ ನಾಲ್ಕುರು ಗಳಿಯರು! ಮುಗಿಯಿತು. ಮನೆಯ ಲ್ಲಿಯ ಜೀವಂತ ಪ್ರಾಣಿಗಳಿಂದರೆ ಇಷ್ಟೇ. ಗಳಿಯರಾದರೂ ಬಹು ಹೊತ್ತು ಕುಳಿತಿರುತ್ತಿರಲಿಲ್ಲ. ರಾಜಣ್ಣನಲ್ಲಿ ಹಣವಿದ್ದಿ ಸಮಯದಲ್ಲಿ ಆತನ ಬಾಧಂತೆ ಬೆನ್ನು ಹತ್ತುತ್ತಿದ್ದರು. ಈಗ ಹೆಣವೆಲ್ಲ ತೀರಿ

ದ್ವಿತೀಯ. ಅವನಿಂದ ತಿನಿಸು, ಉಣಿಸು, ದುಡ್ಡ, ದುಗಾ ಹಳ್ಳಿ ಸಿಕ್ಕುತ್ತಿರುತ್ತಿಲ್ಲ. ಇದು ಗೊತ್ತಿದ್ದರೂ ಹೆಚ್ಚೆಯ ಸ್ನೇಹ ಒನ್ನೆಲ್ಲೆ ಹೆರಿದುಕೊಂಡು ನಿಲ್ಲಿನವದು ಅವರಿಗೂ ಅಸಾಧ್ಯವಾಗಿದ್ದಿತು. ಮೋದಲಿನ ಪ್ರೇಮದ ರುಚಿಯು ಕೆಲಸವಿಲ್ಲದ ಸಮಯದಲ್ಲಿ ರಾಜಣ್ಣನ ಮನೆಯವರಿಗೆ ಎಳೆದುಕೊಂಡು ಬರುತ್ತಿದ್ದಿತು. ಒಂದೆರಡು ಏಂಬಿಯನ್ನು ಸೇದಿ ಅಲ್ಪಸ್ವಲ್ಪ ಮಾತಾಡಿ ತಮ್ಮ ಕೆಲಸಗಳಿಗೆ ಹೋಗುತ್ತಿದ್ದರು. ಆಗ ರಾಜಣ್ಣ ಒಬ್ಬನೇ ಒಬ್ಬನಾಗುತ್ತಿದ್ದನು.

ಇಂದು ಮನೆಯಲ್ಲಿ ಕಟ್ಟಿಗೆ ಇರಲಿಲ್ಲ. ಇಲ್ಲವೆಂದು ಸಿನ್ನೆಯೇ ಅರಿತಿದ್ದನು. ಆದರೆ ಹೇಗೆ ಸಂಪಾದಿಸಬೇಕು? ವಿಚಾರಿಸಿರಲ್ಪಿ. ನಾಳೆ ನೋಡಿದರಾಯಿತು ಎಂದು ಸುಮತ್ತಿದ್ದನು. ತಾನು ಎಲ್ಲಿಯಾದರೂ ಉಂಟಿವನ್ನು ಮಾಡಬಹುದು. ಏನಾದರೂ ತಿನ್ನಬಹುದು. ಆದರೆ ತಾಯಿಯು ಒಂದು ಹಿಡಿ ಅಕ್ಷಯನ್ನು ಬೇಯಿಸಿಕೊಳ್ಳಲು ಒಂದೆರಡು ಕಟ್ಟಿಗೆಗಳಾದರೂ ಬೇಕಿದ್ದವು. ಮನೆಯಲ್ಲಿ ಮೋದಲು ಗೋದನೆಯಲ್ಲಿ ಎಮ್ಮೆ ಆಕಳುಗಳಿದ್ದವು. ಒಂದು ಕುದುರೆಯೂ ಇದಿತು. ತಿಂದುಬಿಟ್ಟು ಉರುಟು ದಂಟುಗಳನ್ನು ಒಲೆಗೆ ಹೆಚ್ಚಿಬಹುದಿದ್ದಿತು. ದಂಟುಗಳ ಹೊಗೆಯುರಿಯಲ್ಲಿ ಅಕ್ಷಯು ಹೇಗೋ ಬೇಯಿದು ಬರುತ್ತಿದ್ದಿತು. ಅಪ್ಪಾರಾಯರು ಸತ್ತಮೇಲೆ ಮೋದಲು ಎಮ್ಮೆಯನ್ನು ಮಾರಿದನು. ಆಕಳು, ಹಾಲನ್ನು ಕೊಡುವದು ನಿಲ್ಲಿಸಲು ಅದನ್ನೂ ಮಾರಿದನು. ಕುದುರೆಯೂ ಮೋಂಡವೆಂದು ಅದನ್ನೂ ಕೊಟ್ಟನು. ಇದರಿಂದ ಬೆಪ್ಪಾಡಿಗಳು ಸಿಗದಂತಾದವು. ಮುಂಜಾನೆ ಹಳ್ಳಿದ ಕಡೆಗೆ ಹೊದ ಸಮಯದಲ್ಲಿ ತನ್ನ ಮಾವಿನ ಬನವನ್ನು ಸುತ್ತಿ ಒಂದಿದ್ದನು. ಒಣಿಗಿದ ಟೊಂಗಿಯು ಒಂದೂ ಕಂಡುಬರಲಿಲ್ಲ. ಆದರೆ ನಡುವಿನ ಮನೆಯವರ ಬನದಲ್ಲಿ ಕೊಳ್ಳಿಯು ಹಾಯಿದು ಒಣಿಗಿ ದಂತಹ ಒಂದು ದೋಡ್ಡ ಟೊಂಗಿಯು ಕಂಡುಬಂದಿತು. ಕೇಳಿ ಪಡೆಯ ಬೇಕೆಂಬ ಆಶೆಯಾಯಿತು. ಅಪ್ಪಾರಾಯರು ಜೀವದಿಂದಿದ್ದಿ ಸಮಯ ದಲ್ಲಿ ಅವರನ್ನು ಕೇಳಿ, ಸತ್ತಮೇಲೆ ತನ್ನನ್ನು ಕೇಳಿ ಅವರು ಒಣಿಗಿದ

ಟೊಂಗೆಗಳನ್ನು ಕಡಿದುಕೊಂಡು ಹೋಗಿದ್ದಿರು. ಇದು ತನಗೂ ಗೊತ್ತು, ಅವರಿಗೂ ಗೊತ್ತು. ಒಣಿಗದ ಟೊಂಗೆಗಳನ್ನು ಕಡಿಯು ವುದರ ಜೊತಿಗೆ ಅನೇಕ ಸಣ್ಣ ಪುಟ್ಟು ಹೆಸಿ ಟೊಂಗೆಗಳನ್ನೂ ಕಡಿದು ಇದ್ದರು. ತಾನು ಪ್ರತ್ಯೇಕ ನೋಡಿದ್ದನು. ಜನರ ಬಾಲಿಂದಲೂ ಕೇಳಿದ್ದನು. ‘ಏನು ಮಾರಾ! ’ ಎಂದು ತಾತ್ತಾರ ಮಾಡಿ ಸುನ್ನು ನಿಡಿದ್ದನು. ಅದಕ್ಕೆ ಈಗ ಕೇಳಿದರೆ ಬೇಕಾದಹಾಗೆ ತನಗೆ ಕೊಡ ಬಹುದೆಂದು ಸಂಬಿದ್ದನು. ಕೊಟ್ಟರಿ ನಾಲ್ಕಾರು ತಿಂಗಳ ಕಟ್ಟಿಗೆಯ ಕಾಟ ತಪ್ಪಿವದೆಂದು ಎಣಿಕೆ ಹಾಕಿದ್ದನು.

ಮನೆಗೆ ಬಂದ ಮೇಶಿ ನೇರವಾಗಿ ಅವರ ಮನೆಗೆ ಹೋದನು. ಎಂದೂ ಬಾರದ ರಾಜ್ಣೀ ಇಂದು ತಮ್ಮ ಮನೆಗೆ ಬಂದವೆಂದು ಎಲ್ಲಿಗೂ ಕುತ್ತಾಡೆಲ್ಲ. ಸಣ್ಣ ನರು, ದೋಡನರು ಎಲ್ಲರೂ ಕೂಡಿ ಬಂದರು. ಏನೆಂದು ಕೇಳಿದರು. ರಾಜ್ಣೀನ್ನು “ಮನೀಯಲ್ಲಿ ಕಟ್ಟಿಗೆ ಇಲ್ಲ. ನನ್ನ ಬಸದಲ್ಲಿ ಒಣಿಗದ ಒಂದು ಟೊಂಗೆಯೂ ಇಲ್ಲ. ನಿನ್ನ ಬಸದಲ್ಲಿ ಹಳ್ಳಿದ ಕಡೆಗಿಧ್ದ ಗಡದಲ್ಲಿ ಒಂದು ಟೊಂಗೆಯು ಕಂಡು ಬಂದಿತು. ಅದಕ್ಕೆ ಅದನ್ನು ಕಡಿದುಕೊಳ್ಳಬೇಕೆಂದಿರುವೆನು. ನಿಮಗೆ ತಿಳಿಸಲು ಬಂದಿರುವೇ.” ಎಂದು ಸುಡಿದನು.

ರಾಜ್ಣೀನಲ್ಲಿ ಹೀಗೆ ಕೇಳಿ ಕಡಿದುಕೊಳ್ಳುವ ಬುದ್ಧಿಯು ಹುಟ್ಟಿದುದಕ್ಕೆ ಯಜಮಾನಿಗೆ ಸಂತೋಷವಾಯಿತು. ‘ಆದರೆ ಅವನು ಯಜಮಾನರನ್ನು ಕೇಳಲು ಬಂದವನು, ಅವರೇ ಹೇಳಲಿ’ ಎಂದು ಸುಮೃದಾದಳು. ಯಜಮಾನನು “ಓ! ಆ ಟೊಂಗೆಯೇ!” ಎಂದು ತಂಬಾಕು ಉಗುಳಿಲು ಹೊರಗೆ ಹೋದನು.

“ಅಹುದು ಕಾಕಾ! ಒಂದು ಸಣ್ಣ ಟೊಂಗೆ ಇದೆ. ಒಸ್ಪಿದರೆ ಈಗ ಕಡಿಸಿ ತರಬೇಕೆಂದಿರುವೆನು. ಕಡಿಯಾಬಹುದೇ?”

ಕ್ಕೆನು ಉಗುಳಿ ಬಂದು – “ರಾಜ್ಣೀ ನಿನ್ನ ಮುಂದೆ ಸತ್ಯವಾಗಿ ಹೇಳುವೆನು. ಆ ಟೊಂಗೆಯನ್ನು ಹೋದ ಶನಿವಾರವೇ ಕಡಿಸಬೇಕೆಂದು ಮಾಡಿದ್ದೆ. ಕೊಲೆಯನರು ಸಿಕ್ಕಿದ್ದರಿಂದ ಹಾಗಿಯೇ

ಉಳಿದಿದೆ. ನಮ್ಮ ಮನಸೆಯಲ್ಲಿಯೂ ಕಟ್ಟಿಗೆಯು ತೀರಿದೆ. ನಿನಗೆ ಕೊಟ್ಟರೆ ನಾನು ಯಾವ ಬನಕ್ಕೆ ಹೋಗಲಿ? ಮಳಿಗಾಲದ ಕಟ್ಟಿಗೆಯ ಭಾರವನ್ನು ಆ ಟೊಂಗರೆ ಹೇಳಿಯೇ ಹೇರಿರುವೆ. ಇನ್ನೊಂದು ಒಣಗಿದ್ದರೆ ಕಡಿದುಕೊಂಡು ಹೋಗು. ಹಳ್ಳದ ಕಡೆಗೆ ಇದ್ದ ಟೊಂಗೆ ನಮಗಿರಲಿ!“ ಎಂದು ಪೆಲ್ಲಾಗಳಲ್ಲಿ ಸಿಕ್ಕು ತಡಿಕೆಯ ಚೂರುಗಳನ್ನು ನಾಲಗೆಯಿಂದ ಕೆದೆ ಥೂಥೂ ಎಂದು ಉಗುಳ ಹತ್ತಿದರು.

“ಈಗ ನೀವು ಕಟ್ಟಿಗೆಯನ್ನು ಬನದಿಂದ ತಂದ ಹೇಳಿಯೇ ಅಡಿಗೆಯನ್ನು ಮಾಡಬೇಕೆಂದೇನಿಲ್ಲವಲ್ಲವೇ....?”

“ಪ್ರಪಂಚಿಕರು ಹಾಗೆಂದಾದರೂ ಮಾಡುವದುಂಟೇ? ಒಲೆಯ ಹೇಳಿ ಎಸರಿಟ್ಟು ಹಿಟ್ಟಿಗೆ ಪೇಟಿಗೆ ಹೋಗುವದುಂಟೇ? ಇದನ್ನೇನು ಮಾತಾಡುವೇ?”

“ಅದನ್ನೇ ಹೇಳುವೆನು. ಪೂರ್ವದ ಕಡೆಗಿದ್ದ ಹುಳಿಗಿಡವನ್ನು ಕಡಿಸಬೇಕೆಂದು ಅನೇಕ ದಿನಗಳಿಂದ ಹೇಳುತ್ತಿರುವಿರಿ. ಅದನ್ನು ನೀವು ಕಡಿಸಿಕೊಳ್ಳಿರಿ. ಆ ಒಣಗಿದ ಟೊಂಗೆಯು ನನಗಿರಲಿ.”

“ಉಹು. ಹಾಗೆ ಮಾಡಬೇಡ. ಬನವು ದೊಡ್ಡದಿದೆ. ಕಣ್ಣ ತಪ್ಪಿ ಎಲ್ಲಿಯಾದರೂ ಉಳಿದಿರುವ ಸಂಭವವಿದೆ. ಹುಡುಕು. ಅದನ್ನು ನೀನು ಕಡಿದುಕೊಂಡು ಹೋಗು. ನಾನು ಅಡ್ಡ ಯುನ್ನು ಎಂದೂ ಮಾಡಲಾರೆ.”

“ಕಾಕಾ ಆ ಇನ್ನೊಂದನ್ನು ನಿಮ್ಮ ಪಾಲಿಗೆ ಇಟ್ಟಿಕೊಂಡು ಇದನ್ನು ನನಗೆ ಕೊಡಿರಿ. ಇದರಿಂದ ಸೆನ್ನು ಮಾತೇ ಸಜೆದಂತೆ ಆಗುವದು.”

“ಏನಪ್ಪು ರಾಜಣ್ಣ, ನನ್ನ ಮಾತಿನಿಂದಲೇ ನನ್ನನ್ನು ಕಟ್ಟಿ ಬಯಸುವೆ. ಇದ್ದ ನಾಲ್ಕು ಮನಸೆಯ ಬ್ರಾಹ್ಮಣರಲ್ಲಿ ನೀನು ಹೀಗೆ ಕಟ್ಟಿಗೆ ನುಱಿದಂತೆ ಮಾತಾಡಬಹುದೇ?”

“ಮತ್ತೆ ಹೇಗೆ ಮಾತಾಡುವದು. ಏನೂ ಮಾತಾಡಿದ್ದರೆ,

ಮುಗ್ದ, ಮಾತನ್ನು ಆಡಲಿಕ್ಕೆ ಬಾರದ ಶಂಭನೆನ್ನುವಿರಿ. ಒಂದೆರಡು ಹೆಚ್ಚು ಮಾತಾಡಿದರೆ ಉದ್ದಟನೆನ್ನುವಿರಿ. ಅದು ಏನೇ ಇರಲಿ, ನಿಷ್ವ ಹಿರಿಯರು. ನನಗೆ ತಿಳಿದ ಎರಡು ಮಾತು ಆಡಿಯೇ ಬಿಡುವೆನು. ಕಾಕಾ, ನನ್ನ ಬನದಿಂದ ಗಂ-ಜಿ ಗಾಡಿಯಷ್ಟು ಕಟ್ಟಿಗೆ ಯನ್ನು ತಂದಿರುವಿರಿ. ನಿಮಗೆ ಗೊತ್ತಿದೆ. ಉರವರೆಲ್ಲರೂ ಬಲ್ಲರು. ಮಾರಿದ್ದ ರೀತಿಯಂತಹ ದೂಪಾಯಿಗಳು ಬರುತ್ತಿದ್ದವೆಂದು ನನಗೆ ಅನೇಕ ಜನ ಹೇಳಿರುವರು. ಈಗ ನನ್ನ ಅವಶ್ಯಕಾಗಿ ಒಂದು ಟೊಂಗಿಯನ್ನು ಕೇಳಿದರೆ ಹೀಗೆ ಮಾತಾಡುವಿರಿ. ಈ ಮಾತು ನಿಮಗೆ ಭೂಪಣವು. ಕೊಡುವ ಇಟ್ಟಿಯಿದ್ದರೆ ಕೊಡಿರಿ. ಇಲ್ಲದಿದ್ದರೆ ಇಲ್ಲ ಎಸ್ಸಿರಿ. ನಾನು ಹೆಚ್ಚಿದ ಕಡೆಯ ಟೊಂಗಿಯನ್ನೇ ಕೇಳಲು ಬಂದಿರುವೆನು.” ಒಂದಿಷ್ಟು ಎತ್ತೆ ರಿಸಿದ ದಸಿಯಂದ ನುಡಿದನು.

“ನಾನು ಅಂದುದೇನು?”

“ಮತ್ತೀನು ಅನ್ನುವದು! ತಾನಾಗಿ ಒಣಿದ ಟೊಂಗೆ ನಿಮಗಾಯಿತು. ನನಗಾಗಬೇಕಾದರೆ ಒಂದು ಗಿಡದ ಬಳಿಗೆ ಹೋಗಿ ಬೇಕು. ಉಫ್ ಎಂದು ಮಂತ್ರ ಉದಬೇಕು. ಒಂದು ಟೊಂಗಿಯನ್ನು ಒಣಿಸಬೇಕು, ನಿಮಗೆ ಹೇಳಿಬೇಕು. ಅಪ್ಪಣಿಯನ್ನು ಪಡೆಯಬೇಕು. ಕಡಿಸಬೇಕು. ಗಾಡಿಯನ್ನು ಬಯ್ಯಬೇಕು. ಹೇರಿಸಿ ತರಬೇಕು. ನನ್ನ ಮನೆಯ ಬೇಳಿಯನ್ನು ಬೇಯಿಸಿಕೊಳ್ಳಬೇಕು. ಇದು ಈಗನ ನಿಮ್ಮ ಮಾತಿನ ಧೋರಣೆ.”

“ರಾಜಣಿ.....”

“ನನ್ನ ಪುಣ್ಯಕ್ಕೆ ಒಣಿತು ಎಂದಿಟ್ಟುಕೊಳ್ಳುವ. ಆಗ ಕೇಳಿದರೆ ಆದು ಮುಂದಿನ ವರುಷಕ್ಕೆ ನನಗಿರಲಿ, ಇನ್ನೊಂದು ಒಣಿಗಿದ್ದರೆ ಕಡಿದುಕೊಂಡು ಹೋಗು! ಎಂದು ಎಲ್ಲಿ ಅನ್ನುವಿರೋ ಎಂದು ಸಂಶಯ! ಕಾಕಾ ನಾಲ್ಕು ಮನೆಯ ಬಾಹ್ಯಣರು ನಾವು! ಖದನೆಯ ಮನೆಯು ಇಲ್ಲ. ಆ ನಾಲ್ಕು ಮನೆಯ ಬಾಹ್ಯಣರಲ್ಲಿ ನಿಷ್ವ ಹಿರಿಯರು. ಹಿರಿಯರೆಂದು ನಿಮ್ಮ ಹತ್ತಿರ ಇಷ್ಟ ದಿನಸದ

ಮೇಲೆ ಬಂದಿದ್ದೆ. ಅದರೆ ನೀವು ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡುವ ಹೋಸ ಪದ್ತಿಯನ್ನು ನಷ್ಟಂತಹ ಮುಟ್ಟಾಳನಿಗೆ ಕಲಿಸು ಶ್ರೀರುವುದು, ಇದೇನು ಕಾಕಾ !”

ಕಾಕಾನ ಹಿರಿತನದ ಮಂಗಳಾರತಿಯು ಸಾಕಷ್ಟೂ ಯಿತು. ನಿಂತ ಸಣ್ಣವರು, ದೊಡ್ಡವರು ಬೆಕ್ಕೆಸಚಿರಗಾಗಿದ್ದರು. ಕಕ್ಕನು ಅವನಾನಿಕೆನಾಗಿ ಬುಸುಗುಟ್ಟಿತ್ತಿದ್ದನು. ಕಕ್ಕನ ದೆಂಡತಿಯು, ನಡುವೆ ಬಂದು, “ರಾಜಣ ತೆಗೆದುಕೊಂಡು ಹೋಗು. ಮನೆಯಲ್ಲಿ ಬಂದಿನ್ನು ಕಟ್ಟಿಗೆ ಇದೆ. ದಂಟುಗಳೂ ಬೀಳುವವು. ನಾನು ಹೇಗಾದರೂ ಸಾಗಿಸಿಕೊಂಡು ಹೋಗುವೆನು. ನೀನು ಅದೇ ಟೊಂಗಿ ಯನ್ನು ಕಡಿದುಕೊಂಡು ಹೋಗು. ಆಳು ಸಿಕ್ಕದಿದ್ದರೆ ನಮ್ಮ ಈರನನ್ನು ಕರೆದುಕೊಂಡು ಹೋಗು.” ಎಂದು ನಿನೇಕದಿಂದ ನುಡಿದಳು.

“ಬೇಡ ಕಕ್ಕೀ! ನನಗೆ ಕಟ್ಟಿಗೆಯೇ ಬೇಡ. ಕಕ್ಕನ ಮಾತು ಏರಿ ಆ ಕಟ್ಟಿಗೆಯನ್ನು ಒಯ್ಯಲಾರೆ. ಒಯ್ಯಿರೆ ಬೇಯಿದ ಬೇಳೆ ಹುಳಿಯಾದೀತು. ಅನ್ನ ಹಳಸಿ ಹೋದೀತು. ಒಯ್ಯಲಾರೆ. ಎಲ್ಲಿಯಾದರೂ ಸಂಪಾದಿಸುವೆ. ಕಕ್ಕನ ದೊಡ್ಡ ಮನಸಿನ ವರಡು ಮಾತುಗಳು ನನಗೆ ಸಾಕಷ್ಟು ಕಟ್ಟಿಗೆಯನ್ನು ಒದಗಿಸಿದವು! ಅವು ಗಳನ್ನೀ ಸುಟ್ಟು ಅಡಿಗೆಯನ್ನು ವಾಡಿಕೊಳ್ಳುವೆ. ಉಣ್ಣವೆ. ಜೀರ್ಣಸಿಕೊಳ್ಳುವೆ. ಹೋಗುವೆನು.” ಎಂದು ಬಾಣದಂತಿ ಹೋರಗೆ ಬಂದನು.

ಅಂದು ಕಕ್ಕನ ಮನೆಯ ಬಾಗಿಲು ರಾಜಣನ ಪಾಲಿಗೆ ಮುಚ್ಚಿ, ಮುದ್ರೆಯನ್ನು ಹಾಕಿದಂತಾಯಿತು.

ಇನ್ನೊಮ್ಮೆ ಅನಿವಾರ್ಯವಾಗಿ ದೊಡ್ಡಪ್ಪನ ಮನೆಗೆ ಹೋಗ ಬೇಕಾಗಿ ಬಂದಿತು.

ಅಂದು ರಾಜಣನು ಹತ್ತುರೂಪಾಯಿಗಳ ತೀರ ಅಡಚಣೆಯಲ್ಲಿದ್ದನು. ಉಪ್ಪಾರಾಯರು ಸತ್ತ ಸಮಯದಲ್ಲಿ ಅಂಗಡಿಯ

ಚೆನ್ನುನಿಂದ ಕೈಗಡ ತಂದು ಸಕ್ಕರೆಯನ್ನು ತರಿಸಿದ್ದನು. ಮನೆಯ ಜೊಂಟಾಟದಲ್ಲಿ ಮರೆತಿದ್ದನು. ನಾಳೆ ಕೊಟ್ಟಾನು ಎಂಬ ಎಣಿಕೆಯಲ್ಲಿ ಅವನೂ ಕೇಳಿರಲಿಲ್ಲ. ಅವನು ಇಂದು ಬೇಕೆಂದು ಹಟ ಹಿಡಿದನು. ರಾಜಣ್ಣನು—ಮರೆತಿರುವೆ. ಕೊಡುವೆನು. ಎಂದು ಮರವಿನ ಮೇಲೆ ನಾಲ್ಕು ಬಿರುಸು ಮಾತುಗಳನ್ನು ಆಡಿ ವಚನವಿತ್ತುಂತೆ ಮಾಡಿದನು. ಇಂದು ಅವನಿಗೆ ಹತ್ತುರೂಪಾಯಿಗಳನ್ನು ಕೊಡಲೇಬೇಕಾಗಿದ್ದ ತು. ಅಲ್ಲಿ ಇಲ್ಲಿ ಕೇಳಿದನು. ಎಲ್ಲಿಯೂ ಹೆಟ್ಟೆಲಿಲ್ಲ. ರೈತರನ್ನು ಕೇಳು ವಂತಿರಲಿಲ್ಲ. ಕಕ್ಷನ ಮನೆಯ ಬಾಗಿಲು ರಾಜಣ್ಣನ ವ್ಯವಹಾರಕ್ಕೆ ಮುಚ್ಚಿ ಹೋಗಿದ್ದಿತು. ದೊಡ್ಡಪ್ಪನ ಮನೆಯು ಮಾತ್ರ ಒಂದು ಉಳಿದಿದ್ದಿತು. ಅದಕ್ಕೆ ಅವನ ಮನಿಗೆ ಹೋದನು. ದೊಡ್ಡಪ್ಪನು ಎಲೆಹಚ್ಚುತ್ತೆ ಅಂಗಡಲ್ಲಿ ಕುಳಿತಿದ್ದನು. ಹತ್ತಿರವೇ ಬೆಚ್ಚಿದ ಚಂಚಿ ಬಾಯಿ ತೆರೆದು ಅಡ್ಡ ಮಲಗಿದ್ದಿತು. ದೊಡ್ಡಪ್ಪನು ರಾಜಣ್ಣನನ್ನು ಕಂಡು “ಬಾ!” ಎಂದನು.

ರಾಜಣ್ಣನು ಬಳಿಗೆ ಹೋಗಿ ಸುಮೃನೆ ನಿಂತನು.

“ವರೆ ಬಂದಿದ್ದಿ ರಾಜಣ್ಣ ?” ದೊಡ್ಡಪ್ಪ ಕೇಳಿದನು.

“ಒಂದು ಕೆಲಸಕಾಗಿ ನಿನ್ಮ ಕಡೆಗೆ ಬಂದಿರುವೆ ದೊಡ್ಡಪ್ಪ !” ಎಂದು ಉಪೋದ್ದಾತದ ಎಳೆಯನ್ನು ತೆಗೆದನು.

“ಏನು ?” ಕೈಯೊಳಗಿನ ಕಡ್ಡಿಯನ್ನು ಮುರಿದು ದೊಡ್ಡಪ್ಪ ಕೇಳಿದನು.

“ಹತ್ತು ರೂಪಾಯಿ ಕೊಡಿರಿ. ತೀರ ಅಡಚಣಿಯಲ್ಲಿರುವೆ. ನಾಲ್ಕು ದಿನಗಳಲ್ಲಿ ಮರೆಯದೆ ಮುಟ್ಟಿಸುವೆ.” ಎಂದು ಅಗತ್ಯದಿಂದ ನುಡಿದನು.

ದೊಡ್ಡಪ್ಪನು ರಾಜಣ್ಣನನ್ನು ಶೂರ್ವಗ್ರಹದೂಷಿತ ದೃಷ್ಟಿಯಿಂದಲೇ ನೋಡುತ್ತಿದ್ದನು. ಅವನ ಆಚಾರ, ವ್ಯವಹಾರ, ರೀತಿ ನೀತಿ ಯಾವವೂ ಅವರ ಮನಸಿಗೆ ಬಂದಿರಲಿಲ್ಲ. ಅಪ್ಪಾರಾಯಾರು ಸತ್ತಮೇಲೆ ಮನೆಯ ವ್ಯವಹಾರದ ಸಂಬಂಧವಾಗಿ ಒಂದೆಡು ಸಾರೆ

ಉಪದೇಶಿಸಿದ್ದರು. ಅದನ್ನು ಹೀಗೆ ಮಾಡಬಾರದು, ಇದನ್ನು ಹೀಗೆ ಮಾಡಬೇಕು ಎಂದು ತಿಳಿಯೇಕಿದ್ದರು. ಆದರೆ ಅವರ ಉಪದೇಶನನ್ನು ವ್ಯವಹಾರದ ಮಾತುಗಳನ್ನು ಬೋಗರಲ್ಲಿ ಮೇಲೆ ಮಳಿಗರೆದಂತೆ ಮಾಡಿ ಸಚೆಸಿದ್ದನು, ರಾಜಣ್ಣ. ಅದರಿಂದ ಅವನ ದಾರಿಯನ್ನು ಬಿಟ್ಟಿದ್ದರು. ನಿಜವಾಗಿ ಈಗ ಅವನ ಬರಸ್ತೂ ಇತ್ತುವಿರಲ್ಲ.

“ನತಕ್ಕೆ?” ಎಂದು ಕೇಳಿದರು.

“ಒಬ್ಬಸಿಗೆ ಮುಟ್ಟಿಸಬೇಕಾಗಿದೆ.”

ಉತ್ತರವು ದೊಡ್ಡಪ್ಪನಿಗೆ ಸರಿ ಎನಿಸಲಿಲ್ಲ. ಸುಳ್ಳಂದೇ ತಿಳಿದನು. ಯಾವದೋ ತನ್ನ ಚಟಕ್ಕೆ ಬೇಕಾಗಿದೆ ಎಂದು ಅಥವಾಡಿದನು.

“ನಾಲ್ಕು ದಿನಗಳಲ್ಲಿ ನನಗೆ ಮುಟ್ಟಿಸುವ ಸೀನು ಅವನಿಗೆ ಹೇಳಿದರೆ ಅವನೂ ತಡೆಯಬಹುದು !”

“ಇಂದು ಕೊಡುವೆನೀಂದು ವಚನ ಕೊಟ್ಟಿರುವೆ.”

ವಚನ ಶಬ್ದದಿಂದ ದೊಡ್ಡಪ್ಪನ ಮುಖದಲ್ಲಿ ನಗಿಯಾಡಿತು. ಈ ಮುಟ್ಟಾಳನು ವಚನದ ಮಹಾತ್ಮೀಯನ್ನು ನನ್ನ ಮುಂದೆ ಹೇಳುವನು! ಇಂಥ ಕೇಳರೂ ವಚನದಂತೆ ನಡೆಯುವರೇ? ಇದೆಲ್ಲ ಸುಳ್ಳಂಪೂರ್ಣ ಸುಳ್ಳಂದೇ ಗ್ರಹಿಸಿ—

“ರೂಪಾಯಿಗಳನ್ನು ನಾಲ್ಕು ದಿನಗಳಲ್ಲಿ ನನಗೆ ಹೇಗೆ ಮುಟ್ಟಿಸುವೆ ರಾಜಣ್ಣ ?” ಎಂದು ಪರೀಕ್ಷೆಸುವಂತೆ ಕೇಳಿದನು.

ಈ ಪ್ರಶ್ನೆ ರಾಜಣ್ಣನ ಮನುಷಣಾನಕ್ಕೆ ತಗಲಿತು. ತಾನು ಕೇಳಿಸಿರಲಿ, ಹೀನನಿರಲಿ, ಸಾಮಾನ್ಯವಾದ ಅಭಿಮಾನವು ವ್ಯಕ್ತಿಗತ ಸತ್ಯವೆಂದು ರಾಜಣ್ಣನ ಭಾವನೆಯು. ಆದರೆ ಇದೆಂತಹ ಪ್ರಶ್ನೆ? ತನ್ನಲ್ಲಿ ಹತ್ತು ರೂಪಾಯಿಗಳನ್ನು ಮುಟ್ಟಿಸುವ ಯೋಗ್ಯತೆ ಇಲ್ಲ ವೆಂದು ದೊಡ್ಡಪ್ಪನು ತಿಳಿದ ವಿಷಯ. ಇದು ನಿಶ್ಚಯ. ಈ ನಿಶ್ಚಯ ದಿಂದಲೇ ಹೀಗೆ ಕೇಳಿರುವರು ಎಂದು ಸಿದ್ಧಾಂತ ಮಾಡಿಕೊಂಡನು. ಬಂದಿನ್ನು ಸಿಟ್ಟು ಬಂದಿತು.

“ಮನೆಯಲ್ಲಿ ನಾಲ್ಕಾರು ಹಂಡಿಗಳಿವೆ, ಏಳೆಂಟು ತಪ್ಪೇಲಿ  
ಗಳವೆ ದೊಡ್ಡಪ್ಪ. ಎಲ್ಲಿಯೂ ಸಿಕ್ಕುದಿದ್ದರೆ ಅವುಗಳನ್ನು ಮಾರಿ  
ಶೀರಿಸುವೆ” ಎಂದು ನುಡಿದನು.

ರಾಜಣ್ಣನ ಮಾತು ಸತ್ಯವಿದ್ದರೂ ದೊಡ್ಡಪ್ಪನ ಬಿಳಿ ಕೂಡಲಿನ  
ಹಣ್ಣು ತಲೆಗೆ ಪೆಟ್ಟಬಿಡಿತು. ಅಭಿಮಾನಕ್ಕೂ ಏಟು ಬಿಡಿತು.  
ಆದರೂ ತೋರಿಗೊಡದೆ - “ಹಾಗಾದರೆ ಅವುಗಳನ್ನೇ ಮಾರಿಕೊಡ  
ಬಾರದೇಕೆ? ನನ್ನ ಬಾಗಿಲಿಗೆ ಬರುವದಾದರೂ ತಪ್ಪಿತ್ತುತ್ತು.”

“ತಡೆದು ಮಾರಿದರೆ ನಾಲ್ಕಾರು ದುಡು ಹೆಚ್ಚು ಬರಬಹುದು;  
ಹಳ್ಳಿಯಲ್ಲಿ ಮಾರುವದಕ್ಕೆಂತ ಪಟ್ಟಣಕ್ಕೆ ಒಯಿದು ಮಾರಿದರೆ ಇನ್ನೂ  
ನಾಲ್ಕಾರು ದುಡು ಹೆಚ್ಚು ಬಂದಾನು. ಅದಕ್ಕೆ ನಿಂತಿರುವೆ....”

“ಈ ಬುದ್ಧಿ ಎಲ್ಲ ವ್ಯವಹಾರಕ್ಕೂ ಬೇಕು ರಾಜಣ್ಣ. ನಿನ್ನ ಮನೆ,  
ನಿನ್ನ ಹೊಲ, ನಿನ್ನ ಲಾಭ.....”

“ದೊಡ್ಡಪ್ಪ ನಿನ್ನ ಉಪದೇಶವನ್ನು ಕೇಳಲು ಇನ್ನೊಂದು ದಿನ  
ಬರುವೆ. ವೇಳೆಯನ್ನು ಉಳಿಸಿಕೊಂಡೇ ಬರುವೆ. ಈಗ ಹಣವಿದ್ದರೆ  
ಕೊಡಿರಿ.” ಮುಟ್ಟಿಸುವ ಆತುರದಿಂದ ಕೇಳಿದನು.

ದೊಡ್ಡಪ್ಪನ ಪಿತ್ರ ಒಮ್ಮೆಲೆ ಸೆತ್ತಿಗೇರಿತು. ಅಭಿಮಾನಧನ  
ರಾದ ತಮ್ಮನ್ನು ತಮ್ಮ ಮುಂದೆ ಬೆಳೆದುಬಂದ ಒಬ್ಬ ಪೋರನು  
ಹೀಗೆ ಬೀಳುಗಳಿದು ಮಾತಾದುವದೇ! ಅಡಿಕೆಯು ಸೆತ್ತಿಗೆ ಹತ್ತಿದಂತೆ  
ಚಡವಡಿಸಿದರು. ತಲೆಯು ಬಿಸಿಯಾಯಿತು. ಮುಖವು ಕೆಂಪಾ  
ಯಿತು. ಸಿಟ್ಟಿನ ಕಾವು ಶರೀರದ ತುಂಬ ಸಂಚರಿಸಿತು. ಈ ದುಪ್ಪನು  
ನಾಲಗಿಗೆ ಹೆತ್ತುವದೂ ಕಷ್ಟ, ಬಿಡುವದೂ ಕಷ್ಟ! ಮಾತು ಮಾತಿಗೆ  
ತಮ್ಮ ಹಿರಿಮೆಯು ಅವಹೇಳನ. ಕೋಪದ ಭರದಲ್ಲಿ ಸಾರಾ ಸಾರ  
ವಿಚಾರವನ್ನು ಮರಿತು “ನನ್ನ ಮನೆಯೆಂದರೆ ಇಂಸೀರಿಯಲ್  
ಬ್ಯಾಂಕ್ಲ್ಲು!” ಎಂದು ಗಟ್ಟಿಯಾಗಿ ನುಡಿದರು.

“ನನಗೆ ಗೊತ್ತು ದೊಡ್ಡಪ್ಪ.”

“ಹಾಗಾದರೆ ಏಕೆ ಬಂದೆ?”

“ದೊಡ್ಡ ಪ್ಪನೆಂದು !”

“ಈ ಒಣ ಸಂಬಂಧವನ್ನಿಟ್ಟು ಕೊಂಡು ನನ್ನ ಮನೆಯ ಭಾಗಿಗೆ ಬರಲು ನಿನಗೆ ನಾಚಿಕೆಯೇನಿಸಲಲ್ಲವೇ ! ಹೋರದು. ಹೋರದು !”

ಎಂದು ಆಕ್ಷೋಪದಿಂದ ನುಡಿದನು.

“ಹೋರಟಿ. ತಂದೆ ಸತ್ತು ಮೇಲೆ ನೀವಾದರು ಹಿರಿಯರು ಉಳಿದಿರುವಿರಿಂದು ತಿಳಿದಿದ್ದೆ. ನೀವು ನನ್ನ ತಂದೆಯ ಮೊದಲೇ ಸತ್ತಿರುವಿರಿಂದು ಈಗ ಅರಿತುಕೊಂಡಿನು. ಹೀಗೆ ಸತ್ತು ಮಾತಾಡುವವರಿಂದ ನನಗೆ ಹಣವೇ ಬೇಡ. ಹೋರಟಿ.” ಹೋರಟೇಬಿಟ್ಟುನು.

ಕಕ್ಕೆ ಸಿಬಿರು ಮುರಿಯಲ್ಲ. ಎಲೆ ಹಚ್ಚುಲ್ಲ. ರಾಜಣ್ಣನ ಮಾತುಗಳನ್ನು ಚಚ್ಚಿಸುತ್ತು ಕುಳಿತನು.

ರಾಜಣ್ಣನು ಅಲ್ಲಿಂದ ಹೋರಟು ಸೇರವಾಗಿ ಗುಳ್ಳನ್ನೆನ್ನ ತೋಟದ ಆಳ್ಳಪ್ಪನ ಮನಿಗೆ ಬಂದನು. ರೈತನು ಮನೆಯಲ್ಲಿದ್ದನು. ರಾಜಣ್ಣನ ಬರವನ್ನು ಕಂಡು ಆದರದಿಂದ ಬದಮಾಡಿಕೊಂಡನು. ಕುಡಿಯಲು ಹಾಲು ಕೊಟ್ಟನು. ಬಂದ ಕಾರಣವನ್ನು ಕೇಳಿದನು. ರಾಜಣ್ಣನು ಹತ್ತು ರೂಪಾಯಿಯ ಅಗತ್ಯನನ್ನು ಹೇಳಿದನು.

“ಹತ್ತು ರೂಪಾಯಿ ಸಾಕೇ !” ಎಂದು ಕೇಳಿದನು.

ಮಾತು ನಿಚಿತ್ರವೇನಿಸಿತು. ಇದೇನು ಸೌಜನ್ಯದ ಪ್ರಶ್ನೆಯೋ, ಅಣಕದ ಮಾತೋ ! ರಾಜಣ್ಣನಿಗೆ ತಿಳಿಯಲ್ಲ. ದೊಡ್ಡಪ್ಪನ ಸಂಗಡ ಇದೇ ವಾದ ಹಾಕಿ ಮಾತಿನ ಒಳ ಹೋರಿನ ಗುಟ್ಟನ್ನು ಅರಿತ್ತಿದ್ದನು. ಆದರೂ ಧೈರ್ಯ ! ದೊಡ್ಡಪ್ಪನಂತೆ ಅಳ್ಳಪ್ಪ ಕಲಿತನಲ್ಲ. ಸುಸಂಸ್ಕೃತನಲ್ಲ. ದೊಡ್ಡಪ್ಪನಕ್ಕೆ ಹೆಸಿದನನಲ್ಲ. ಹಿರಿತನಕ್ಕೆ ಆಶಿಸಿದವನಲ್ಲ. ಸರಳಜೀವಿ. ಸರಳ ಸ್ವಭಾವಿ. ಸರಳವಾಗಿ ಮಾತಾಡುವವ. ಎಂದು ನಂಬಿ—

“ಹತ್ತು ರೂಪಾಯಿಗಳಾದರೆ ಸಾಕು.” ಎಂದನು.

“ಹತ್ತು ರೂಪಾಯಿ ಕೊಡುವ ನಿಮಗೆ....”

“ನನಗೇನು ?”

“ಮನೆಗೆ ಬೇಕಾದರೆ ಬಂದೆರಡು ಕೊಡಬೇಕೆಂದಿರುವೆ. ಅದಕ್ಕೆ ಕೇಳಿದೆನು.” ಎಂದು ನುಡಿದನು ಅಣ್ಣಪ್ಪ.

ರಾಜಣ್ಣನು ಅತ್ಯಾರ್ಥ್ಯದಲ್ಲಿನು. ದೊಡ್ಡಪ್ಪನೆಲ್ಲಿ, ಅಣ್ಣಪ್ಪನೆಲ್ಲಿ! ಒಬ್ಬ ರಕ್ತ ಸಂಬಂಧಿಕ, ಇನ್ನೊಬ್ಬ ಹೊಲದ ಸಂಬಂಧಿಕ. ಒಬ್ಬ ಕಲಿತವ. ಒಬ್ಬ ಕೆಲಿಯದವ. ಒಬ್ಬ ಬೇದಿದಷ್ಟು ಕೊಡಲು ಹಿಂಜರಿಯುವ. ಒಬ್ಬ ಹೆಚ್ಚು ಹಣವನ್ನು ಕೊಡಬೇಕೇ! ಎಂದು ಕೇಳುವ. ಈ ವ್ಯವಹಾರ ಧರ್ಮದ ಗುಟ್ಟೀ ತಿಳಿಯಲ್ಲ! ಮನಸು ಇಲ್ಲಿ ಹಣವು ಸಿಕ್ಕುವದು ಎಂದು ನಂಬಿಕೊಂಡಲ್ಲಿ, ಸಿಕ್ಕುಲ್ಲ; ಇಲ್ಲಿ ಸಿಗದು ಎಂದು ತಿಳಿದುಕೊಂಡಲ್ಲಿ ಹೆಚ್ಚು ಹಣ ಸಿಕ್ಕುವದು! ಈ ಪ್ರೇಚಿತ್ಯದ ಸಿಣಿಯನ್ನು ಅಸಾಧ್ಯವಾಯಿತು. ಏನು ಹೇಳಲಿ? ಎಂದು ಆಲೋಚಿಸುವಷಟ್ಟರಲ್ಲಿ ಅಣ್ಣಪ್ಪನು ಇವುತ್ತು ರೂಪಾಯಿ ಗಳನ್ನು ಮುಂದೆ ಇಟ್ಟು ಇಟ್ಟನ್ನು ಈಗ ತೆಗೆದುಕೊಂಡು ಹೊಗಿರಿ. ಮುಂದೆ ಮಾತಾಡಿಕೊಳ್ಳುವೆ.”

ರೂಪಾಯಿಗಳನ್ನು ರಾಜಣ್ಣನು ಎತ್ತುಕೊಂಡನು.

“ಕೊಟ್ಟಿ ರೂಪಾ ಐಳಿ ಎಷ್ಟೀಂಬುದು ನೆನಪಿನಲ್ಲಿರಲಿ.”

“ನೆನಪಿದೆ ಅಣ್ಣಪ್ಪ ಈವರಿಗೆ ನೂರು ರೂಪಾಯಿಗಳಾದವು. ಅಹುದೇ?” ಎಂದು ಕೇಳಿದನು.

“ಹ....ಹ....ನೆನಪಿನಲ್ಲಿರಬೇಕು ರಾಜಣ್ಣ.”

“ಉಪಕಾರ ಮಾಡಿದೆ.”

“ಉಪಕಾರವೆಂಥದು ರಾಜಣ್ಣ! ನಿಮ್ಮ ತೋಟದಿಂದ ಬೆಳ್ಳಿದಿರುವೆ. ಇರಡು ಹೊತ್ತು ಉಟ ಮಾಡುವೆ. ದೇವರಂತಹ ನಿಮ್ಮ ತಂದೆಯವರು ನಷ್ಟ ತಂದೆಯನ್ನೂ ಕಾಯ್ದುಕೊಂಡು ಬಂದರು. ನನ್ನನ್ನೂ ಉಳಿಸಿಕೊಂಡು ಬಂದರು. ಉರವರ ಕಣ್ಣ ಈ ತೋಟದ ಮೇಲಿ ಬಹಳ. ಸಾವಿರ ಜನರು ಸಾವಿರ ಮಾತಾಡಿದರೂ ನಿಮ್ಮ ತಂದೆಯವರು ಆ ಮಾತುಗಳನ್ನು ಕೀವಿಯ ಮೇಲಿ ಹಾಕಿಕೊಳ್ಳಲಿಬ್ಬ. ನನ್ನುಂದ ತೋಟವನ್ನು ಬಿಡಿಸಲಿಲ್ಲ. ತೋಟ ಬಿಡಿಸಿದರೆ ಬಂದು ಹಿಡಿ

ರಾಗಿಯ ಮುದ್ದೆಗೂ ನನಗೆ ಗತಿ ಇಲ್ಲ. ನಾನು ಉಣ್ಣವದು ನಿಮ್ಮದೇ ಉಪಕಾರ !” ಎಂದು ವರ್ಣಿಸಿದನು.

“ಇನ್ನು ಹೋಗುವೆ.” ಎಂದು ರಾಜಣ್ಣನು ಹೇಳಿ ಅಲ್ಲಿಂದ ಜೆನ್ನನ ಅಂಗಡಿಗೆ ಬಂದನು. ಜೆನ್ನನು ಅಂಗಡಿಯಲ್ಲಿದ್ದನು. ಅವನಿಗೆ ಹೆತ್ತು ರೂಪಾಯಿಗಳ ಸೋರ್ಟನ್ನು ಕೊಟ್ಟು “ಮುಟ್ಟೆ ಜೆನ್ನಪ್ಪ.” ಎಂದು ನುಡಿದನು.

“ಮುಟ್ಟೆದನ್ನು. ವಚನದಂತೆ ಸಡದೆ ರಾಜಣ್ಣ. ಏನಾದರೂ ಬೇಕಾದರೆ ತೀಗೆದುಕೊಂಡು ಹೋಗುತ್ತೆ ಬಾ !” ಎಂದು ಹೇಳಿದನು.

“ಹಾಗಾದರೆ ನನಗೆ ಈಗ ಅಕ್ಷ್ಯು, ಹಿಟ್ಟು, ಬೇಳೆ ಒಂದಿಷ್ಟು ಕೊಡು.” ಎಂದನು.

“ಎನ್ನ ಕೊಡಲಿ ?”

ರಾಜಣ್ಣನು ಯಾದಿಯನ್ನು ಬರೆದುಕೊಟ್ಟನು. ಜೆನ್ನನು ಹೇಳಿ ದಂತೆ ಸಾಮಾನುಗಳನ್ನು ಅಳಿದನು. ರಾಜಣ್ಣನು ಕಟ್ಟಿಕೊಂಡು ಮನಿಗೆ ಬಂದನು.

ಅಂದಿನ ವ್ಯವಹಾರದಿಂದ ರಾಜಣ್ಣನಿಗೆ ವಿಚಿತ್ರವೆನಿಸಿದ್ದಿತು. ಒಂದು ಕಡೆಗೆ ಅವಮಾನದಿಂದ ಇಲ್ಲಾದರೂ, ಇನ್ನೊಂದು ಕಡೆಗೆ ಮಾನದಿಂದ ತುಂಬಿ ಬಂದಿತು ! ಇದೇನು ? ಹೀಗೇಕೆ ? ಈ ನಿರುಕ್ತ ಸಮಸ್ಯೆಯಿಂದ ಒಂದು ಬಗೆಯ ಹಿತವೆನಿಸುತ್ತಿದ್ದಿತು. ದೊಡ್ಡ ಮೋರಿಯನ್ನು ಮಾಡಿಕೊಂಡು ಮನಿಗೆ ಬಂದನು.

ಅಕ್ಷಯರಿಯು ತವರೂರಿಗೆ ಬಂದವೇಲೆ ಎಲ್ಲವೂ ವಿಚಿತ್ರ, ವೈನಿಸಹತ್ತಿತು. ತಾಯಿಯ ಮನೆ, ಮನೆಯ ಸ್ಥಿತಿಗತಿ, ರೀತಿ ನೀತಿ ಹೊಸ ಹೊಸದಾಗಿ ಕಾಣಹತ್ತಿದವು. ಗಂಡನ ಮನೆಯಲ್ಲಿ ಬೈಗುಳ, ಬಡಿತ, ಉಪವಾಸ, ವನವಾಸಗಳನ್ನು ಅನುಭವಿಸಿ ಜೀವನದ ಕರ್ಮ-ನಷ್ಟಗಳನ್ನು ಉಂಡು ಬದುಕಿನ ಮೇಲೆ ಜಿಗುಷ್ಟೆಗೊಂಡ ಜೀವ ಹಣ ಬುಲಕಿತವಾಯಿತು. ~ಧ ಸುಖವನ್ನು ನನ್ನ ಜೀವವೂ ಆಶೀ ಶ್ರದ್ಧಿತು. ಆಶಿಸದೇನು ಮಾಡಿತು? ಎಂದು ನುಡಿದುಕೊಂಡಳು.

ತಾಯಿಯು—ತನ್ನವರೆಂಬುವವರನ್ನು ಹರಿದುಕೊಂಡು ನೀತೆ ಸರಳ ಸ್ವಚ್ಛಿಂದ ಜೀವಿಯೆಂದೂ, ಗಂಡನನ್ನು ಕಳೆದುಕೊಂಡು ಬಾಳುವ ವಿಧವೆಯೆಂದೂ, ಸನ್ಯಾಸಿ ಪ್ರತದ ಸಾರೂಪ್ಯದ ಜೀವಿಯೆಂದೂ, ಬೆಡಗು ಬಿನಾಂಜಾಗಳನ್ನು ಕಳೆದುಕೊಂಡ ನಿಸಗದಗ್ಗ ಪ್ರಕೃತಿಯವಳಿಂದೂ, ಒಂದು ಹೊತ್ತು ಉಂಟಿದ ಪ್ರಾಣೀಯೆಂದೂ, ಕೆಲಸ-ಚೀಗಸೆಯ ತರುವಾಯ ದೇವರ ಚಿಂತನೆಯಲ್ಲಿ ಕಳೆಯುವ ಸಾಧು-ಸಂತಕಿಂದೂ ತಿಳಿದುಕೊಂಡ ಭಾವನೆಗಳೆಲ್ಲ ತಲೆಕೆಳಗೆ ಕಾಲು ಮೇಲಾದವು. ಇಂದು ಆವಳ ಮನೆಯು ಒಂದು ಅಲಂಕಾರದ ಕರಡಿಗೆ. ಸೋಧಿದಲ್ಲಿ ಶ್ರಂಗಾರ. ಕಂಡಲ್ಲಿ ರಮ್ಯಾತೆ. ಕಣ್ಣಿಟ್ಟಲ್ಲಿ ಬೆಡಗು. ಬೆರಳಟ್ಟಲ್ಲಿ ಚೀಲುವು. ಇದು ತಾಯಿಯ ಮನೆಯೇ? ತಂದೆಯನ್ನು

ಕಳೆದುಕೊಂಡ ತನ್ನ ತಾಯಿಯ ಮನೆಯೇ? ಗೃಹಸ್ಥ ಜೀವನದ ಸುಖ ಸಂತೋಷಗಳನ್ನು, ಉಲ್ಲಾಸ ವೈಭವಗಳನ್ನು ತೋರ್ವಡಿಸುವ ಈ ಮನೆಯು ತನ್ನ ತಾಯಿಯದೇ? ವಿಧವೆಯಾದ ತನ್ನ ತಾಯಿಯ ಮನೆಯೇ! ಎಂದು ಹಲವು ಸಾರೆ ಪ್ರತ್ಯುಸಿಕೊಂಡಳು. ಆದರೆ ಅದು ತಾಯಿಯ ಮನೆಯಿದ್ದದು ನಿಜವಿದ್ದಿತು. ಏಳೆಂಟು ದಿನಗಳಲ್ಲಿ ಆ ಪ್ರತ್ಯೇ, ಸಂಶಯಗಳ ಆವೇಗವು ಕಡವೆಯಾಯಿತು. ತನ್ನ ತಾಯಿಯ ಮನೆಯೆಂದೇ ಗಟ್ಟಿಯಾಯಿತು.

ಪಡಸಾಲೆಯ ಎದುರು ಗೋಡೆಗೆ ಲಕ್ಷ್ಮೀ-ನಾರಾಯಣರ ಭವ್ಯ ವಾದ ಶ್ಲೋಬಿಂ. ಮಹಿಳಿನ ಆರವೆಯ ಹಿನ್ನೆಲೆಯನ್ನಿಟ್ಟು ಲಕ್ಷ್ಮೀ-ನಾರಾಯಣರ ಚಿತ್ರವನ್ನು ಅಂಟಿಸಿ ಜರಿ ತುಂಬಲಾಗಿದ್ದಿತು. ಪಕ್ಕದಲ್ಲಿ ಮಧ್ಯಾಚಾರ್ಯರ ಚಿತ್ರ. ಇನ್ನೊಂದು ಮಗ್ಗಲು ಪುರಂಧರ ದಾಸರ ಸ್ತ್ರೀ ಚಿತ್ರ. ಎಡಬಲದ ಗೋಡೆಗಳಿಗೆ ಗಾಂಧಿ-ನೆಹರೂರವರ ಎತ್ತರ ವಾದ ತೈಲಚಿತ್ರ. ಗೋಡೆಯು ಸುಣ್ಣ-ಬಣ್ಣದ್ದು. ಒಂದು ಕಡೆಗೆ ನಾಲ್ಕುರು ಕುಚ್ಚಿ. ನಡುವೆ ಒಂದು ತೂಗು ಮಂಚ. ಇನ್ನೊಂದು ಕಡೆಗೆ ನೆಲಕ್ಕೆ ದಪ್ಪನ್ನು ಜಮಖಾನೆಯನ್ನು ಹಾಸಿದೆ. ಒಂದು ದೊಡ್ಡ ದಿಂಬು. ದಿಂಬಿಗೆ ಬಿಳಿಯ ಆರವೆಯ ಗವಸಣೆಗೆ. ಒಳಮನೆಯ ಒಂದು ಕೋಣೆಯಲ್ಲಿ ಪಲಂಗು. ಹಸಿರು ಬಣ್ಣವನ್ನು ಸವರಿದೆ. ಪಲಂಗಿನ ಮೇಲೆ ಗೇಡಿತ್ತರದ ಗಾದಿ. ಸುಂದರವಾದ ಮಗ್ಗಲ ಹಾಸಿಗೆ. ಕಾಲ ದೇಸೆಯಲ್ಲಿ ಬಿಳಿಯ ಸಣ್ಣ ನೂಲಿನ ಕಂಬಳಿ. ಒಂದು ಚದ್ದರು. ಪಲಂಗಿನ ಸುತ್ತು ಇಳಬಿಟ್ಟ ಸಣ್ಣ ಕಣ್ಣಿನ ಪರದೆ. ಹತ್ತರವೇ ಒಂದು ಕುಚ್ಚಿ. ಪಕ್ಕದಲ್ಲಿ ಒಂದು ಸಣ್ಣ ಟೀಬಿಲು. ಇದರ ಮೇಲೆ ಎಲೆಯ ಡಿಕೆಯ ಹಿತತ್ತಳಿಯ ಡಟ್ಟಿ. ನೋಡಿದರೆ ಮುಖ ಕಾಣಬೇಕು ಅಷ್ಟು ಲಕ್ಷಿತ. ಅಷ್ಟು ನುಣುಪು. ಮುಂಚದ ಎದುರು ಗೋಡೆಗೆ ನಿಲ್ಲಿಗನ್ನಾದಿ. ಬಂಗಾರದ ಬಣ್ಣದ ದಪ್ಪವಾದ ಚೌಕಟ್ಟನಲ್ಲಿ ಗೋಡೆಗೆ. ತೂಗು ಬಿದ್ದಿದೆ. ಕೋಣೆಯ ತುಂಬ ಅತ್ತರದ ವಾಸನೆ ಕಾಲಕೆಳಗೆ ಒಂದು ಮೆತ್ತನ್ನು ಹಗ್ಗದ ಯಾಸಿಗೆ.

ಅಡಿಗೆಯು ಮನೆಯಲ್ಲಿ ಕಪ್ಪು, ಬಸಿ, ಚಮಚೆ, ತಾಟು, ಬಟ್ಟಲು, ಡಬ್ಬಿ, ತಪ್ಪೇಲಿ, ತಂಬಿಗೆ, ಬಟ್ಟಲ, ತಾಲಿಗಳು ಮಿರುಗಿದು ತ್ವಿನೆ. ಎಲ್ಲ ಕಡೆಗೆ ಸ್ವನಷ್ಟೆ, ಎಲ್ಲ ಕಡೆಗೆ ಓರಣ. ಗೋಡೆಗೆ ತೂಗುಬೀಳುವು ತೂಗುಬಿದ್ದಿನೆ. ಕಪಾಟನಲ್ಲಿರುವನು ಕಪಾಟನಲ್ಲಿವೆ. ನೆಲದ ಸೇರಿಲರುವು ನೆಲದಮೇಲಿವೆ. ನೋಡಿದರೆ ಒಂದು ಕಣ್ಣಳತೆ ಯಲ್ಲಿವೆ. ಎಲ್ಲವೂ ಕಾಣುವನು. ನಿತ್ಯ ಉಪಯೋಗದಂತೆ ತೇಣಿರುವನು. ನೈಂದಿ ಅಕ್ಕಮಾರಿಯು ಬೆಕ್ಕೆಸ ಬೆರಗಾದಳು. ಮನೆಯ ಅಚ್ಚು ಕಟ್ಟಿತನವನ್ನು ಕೊಂಡಾಡಿದಳು? ಇವೆಲ್ಲ ಹೇಗೆ? ನಾಶ್ವೇದು ಜನರ ಒಂದು ಕಟ್ಟಿಂಬವು ವಾಸಮಾಡುವನನ್ನು ಪಾತ್ರೆ ಪದಾರ್ಥಗಳಿಂದ! ಧಾಸಿಗೆ ಇವೆ! ಹೊದ್ದುಕೊಳ್ಳಲಿಕ್ಕೆ ಇವೆ! ಇದೇನು? ತಾಯಿಯು ತನಗೆ ಬರುವ ಇನ್ನೂರು ರೂಪಾಯಿಗಳಲ್ಲಿ ಇಸ್ಟ್ರೀಲ್ನನ್ನೂ ಹೇಗೆ ಮಾಡಬ್ಬಳು? ಹೇಗೆ ಮಾಡಿದಳು? ಮಾಡುವದು ಸಾಧ್ಯವೇ? ಬಿಜ್ಞ ಲಾದೆ ಒಗ್ಗೂರಾಯಿತು.

ಈ ಸಮಸ್ಯೆಯನ್ನು ಬಿಡಿಸಲು ತಡವಾಗಲಿಲ್ಲ.

ಅಕ್ಕಮಾರಿಯು ಉಂಗಿ ಬಂದ ಏಳಂಟು ದಿನಗಳಲ್ಲಿ ಚಿನ್ನಯ್ಯನವರ ಸವಾರಿಯು ಆಗಮಿಸಿತು.

ಪುಟ್ಟವ್ವನು ಆದರದಿಂದ ಬರಮಾಡಿಕೊಂಡಳು. ಮಂಚದ ಮೇಲೆ ಕೂಡ್ಯ ಹೇಳಿದಳು. ಒಂದೆರಡು ಸುಖಿದ ಮಾತುಗಳನ್ನು ಕೇಳಿದಳು. ಜಹ ಮಾಡಿ ಕಪ್ಪಿನಲ್ಲಿ ತುಂಬಿ ತಂದು ಇಟ್ಟಳು. ಇನ್ನೊಂದರಲ್ಲಿ ಉಂಟೆ, ಕಾರದ ಆವಲಕ್ಕಿಯನ್ನು ತುಂಬಿ ತಂದಿಟ್ಟಳು. ತಾಸಂ, ಅಕ್ಕಮಾರಿಯೂ ಒಂದೊಂದು ಕಪ್ಪಿನಲ್ಲಿ ಜಹ ಹಾಕಿಕೊಂಡು ಚಿನ್ನಯ್ಯನ ಎದುರು ಬಂದು ಕುಳಿತೆರು.

“ಇನರೆಂದು ಬಂದಿರುವರು ಪುಟ್ಟವ್ವನವರೇ?” ಎಂದು ಚಿನ್ನಯ್ಯನು ಉಂಡಯೆನ್ನು ಕಡಿಯುತ್ತ ಕೇಳಿದನು.

“ಬಂದು ಬಡೆ ದಿನಗಳಾದವು. ನಿಮಗೆ ತಿಳಿದಿರಬೇಕೆಂದು ಮಾಡಿದ್ದು. ನೀವೂ ಮನೆಯ ಕಡೆಗೆ ಭಾರದೆ ಬಹೆ ದಿನಗಳಾದವು.”

ಎಂದು ಹುಸಿನಗುತ್ತೆ ಪುಟ್ಟಪನ್ನು ನುಡಿದಳು.

“ಹೊದು. ನಾನು ಜಿಲ್ಲೆಗೆ ಹೋಗಿದೇ. ಈ ಸಾರೆ ಸೇಂಗಾದ ಬೆಳೆಯು ಇತ್ತೆಲಾಗಿ ಬಹಳ. ನನಗೆ ಸೇಂಗಾ ಬಹಳ ಬಂದಿದ್ದಿತು. ಇಂದಿನವರೆಗೆ ತಾಲೂಕಿನಲ್ಲಿಯೇ ಮಾರುತ್ತಿದ್ದೆ. ಆದರೆ ಈ ಸಾರೆ ಜಿಲ್ಲೆಯವರಿಗೆ ಹೋಗಿ ಆ ವ್ಯಾಪಾರದ ಮರ್ಮವನ್ನು ತಿಳಿದುಕೊಳ್ಳಲ್ಲಿಯೇ ಹೋಗಿದ್ದೆ. ಇಷ್ಟ ದಿನ ಅಲ್ಲಿಯೇ ಇದೆ. ನಿನ್ನು ಬಂದಿರುವೆನು. ಸೀನ್ನ ಹೋಗಿರುವಿರೆಂದು ತಿಳಿಯಿತು. ಇಂದು ಬಂದೆ” ಎಂದು ಸಾತಾಡಿ ಮುಖದ ಮೇಲಿನ ಬೆಂರಸ್ಸು ಒರಸಿ ಕೊಂಡನು.

“ಮತ್ತೆ ಸೇಂಗಾದ ವ್ಯಾಪಾರದಲ್ಲಿ ಲಾಭವಾಯಿತೇ ?”

“ಲಾಭದ ಮಾತು ಈಗಿಲ್ಲ. ಇನ್ನು ಮುಂದೇ.”

“ಮತ್ತೇನು ! ನಿಮ್ಮ ಹೆಚ್ಚಿಯ ಸುದ್ದಿ ?”

“ಮತ್ತೇನಿರಬೇಕು ? ಅಪ್ಪಾರಾಯರ ಮನೆಯ ಅವಸ್ಥೆಯು ಹೀಗಾಗಬಾರದಿದ್ದಿತು !”

“ಏನು ಮಾಡುವದು ಚಿನ್ನಯ್ಯನವರೇ ! ಎಲ್ಲವೂ ದೇವರ ಆಟ.”

“ಅಪ್ಪಾರಾಯರು ತೀರಿಕೊಂಡರು. ಅವ್ವಕ್ಕನು ಅವರ ಹಾದಿಯನ್ನು ಹಿಡಿಯಲಿರುವಳಂತೆ ! ಅವರ ಮನೆಯ ಪುಣ್ಯವೇ ಮುಗಿಯಿತನ್ನುವದು !”

“ಆ ಮುದುಕಿ ಇನ್ನೂ ಸತ್ತಿಲ್ಲವೇ ?” ಪುಟ್ಟಪ್ಪ ಕೇಳಿದಳು.

“ಇತ್ತೆ ಸುದ್ದಿಯು ಉರಲ್ಲಿ ಇಲ್ಲ. ಸತ್ತೆರೆ ಸುದ್ದಿಯಾಗ ದುಂಟೇ ! ಮೇಲಾಗಿ ರಾಜಣ ವಿಚಿತ್ರ ಮನುಷ್ಯ. ಇದ್ದನಾಲ್ಕು ಮನೆಯ ಬಾರಹ್ಯಣರ ಸಂಗಡ ಹೊಂದಿಕೆ ಇಲ್ಲ. ಅವರ ಸಹಾಯ ವನ್ನು ಕೇಳಲಾರ. ಆಲೋಚನೆಯನ್ನು ಮಾಡಲಾರ. ತಾನಾಯಿತು, ತನ್ನ ನಾಲ್ಕುರು ಘಟಿಂಗ ಗೆಳೆಯರಾಯಿತು. ಅವ್ವಕ್ಕ ಸತ್ತೆರೂ ಉರಿಗೆ ತಿಳಿಯಗೊಡಂತಹ ಹಟವಾದಿ. ಅದು ಏನೇ ಇರಲಿ.

ಅವ್ವಕ್ಕೆ ಇನ್ನೊಂದೇನದಿಂದಿರಬೇಕು.”

ಪುಟ್ಟವನು ಸುಮೃದ್ಧಿದ್ದಳು. ಅಕ್ಕಾಮರಿಯು ತಲೆಯನ್ನು ಬಗ್ಗಿಸಿ ಹಾಗೇ ಕುಳಿತ್ತಿದ್ದಳು.

“ವಾವ ಅವ್ವಕ್ಕನಿಗೆ ಮುಸ್ತಿನ ಕಾಲಕ್ಕೆ ಇಂಥ ಕಷ್ಟ ಬರಬಾರದು. ದೇವರು ಆಕೆಯನ್ನು ಬೇಗನೇ ಒಬ್ಬುಬೇಕು.”

“ನಮಗೂ ಹಾಗೆಯೇ ಎನಿಸುವದು. ಆದರೆ ಎಲ್ಲವೂ ನಮ್ಮೆ ಎಣಿಕೆಯಂತೆ ಎಲ್ಲಿ ನಡಿಯುವದು! ಅವಳು ತನ್ನ ಆಯುವ್ವು ತುಂಬುವವರಿಗೆ ಹೀಗೆಯೇ ದುಃಖ, ಕಷ್ಟವನ್ನು ಉಣಿ ಬೇಕಲ್ಲ!”

“ಆಹುದು. ಯಾರ ಪ್ರಾರ್ಥಿ ಕರ್ಮವನ್ನು ಯಾರು ಬಲ್ಲಿರು! ನಮ್ಮ ದೈವದಲ್ಲಿ ಏನಿದೆಯೋ ಯಾರು ಬಲ್ಲಿರು.”

ಈ ಒಣಹೆರಬೆಯಲ್ಲಿ ಚಹೆದ ಪ್ರಕರಣವು ಮುಗಿಯಿತು. ಆದರೂ ಮೊದಲಿನ ಮಾತಿನ ಎಳಿಯನ್ನು ಮುಂದೆ ಸಾಗಿಸುವಂತೆ ಚಿನ್ನಯ್ಯನು ಬಾಯಿ ಬಿಟ್ಟನು—

“ಅಪ್ಪಾರಾಯರು ಜೀವದಿಂದಿರುವವರಿಗೆ ಹೆಚ್ಚಿಯಲ್ಲಿ ಇನ್ನೊಬ್ಬನ ತತ್ತೀಯನ್ನು ಎತ್ತಿಗೊಡಲಿಲ್ಲ. ಅವರ ದರ್ಶ, ಅಧಿಕಾರ ಅಂಥ ಪ್ರಶಿರವಾದುದು. ಅವರನ್ನು ಕಂಡರೆ ಉರಿಗೇ ಉರು ನಡುಗುತ್ತಿದ್ದಿತು. ಅವರ ಎದುರು ಯಾವ ಶಕ್ತಿಯೂ ನಿಲ್ಲುತ್ತಿರಲಿಲ್ಲ. ನನ್ನ ಶತ್ರುಗಳೇನೋ ಸರಿ. ನಾನೂ ದೈಸಿಸಿದೆ. ಆದರೆ ಒಂದು ದಿನ ಸಹ ನನಗೆ ಬಗ್ಗಿಲಿಲ್ಲ. ಮನಿಷಿಲಿಲ್ಲ. ನನ್ನನ್ನು ಎಂದೂ ಗಣಿಸಿರಲಿಲ್ಲ. ಅವರ ಪ್ರೇರಣೆ ಹೆಚ್ಚಿನದು. ಹೆಚ್ಚಿನ ದೀಘ್ರವಾದುದು. ಹೆಚ್ಚಿಯಲ್ಲಿ ಅಭಿವಾನದಿಂದ ಬಾಳಿದರು. ಅಭಿವಾನದಿಂದಲೇ ಮಗನ ಕ್ಷೇಯಿಂದ ಪೂರಾದರು.”

“ಆಹುದು. ಅವರಿರುವವರಿಗೆ ಮನಿಷು ಸ್ವರ್ಗದಂತಿದ್ದಿತು. ಈಗ ನರಕಕ್ಕೂ ಕೀಳು. ನನಗೆ ಕೆಡಕೆಸಿ ಹೀಗೆ ನುಡಿಯುವೆಚಿನ್ನಯ್ಯನವರೇ!” ಎಂದು ಪುಟ್ಟಪ್ಪ ನುಡಿದುಬಿಟ್ಟಳು.

“ಅಕ್ಕಾಮರಿಯು ಇನ್ನೂ ಎಷ್ಟು ದಿನ ಇರುವರು?”

“ರಾಜಣ್ಣನು ಕರೆಯಲು ಬರುವವರಿಗೆ ಇಟ್ಟುಕೊಳ್ಳಬೇಕೆಂದು ಮಾಡಿರುವೆ.”

“ಆ ಮುಟ್ಟಾಳನೇನು ಕರೆಯಲು ಬರುವನು ! ಈಗ ಮನೀಯು ಒಂದು ಗಡಂಗವಾಗಿದೆ. ಆ ನಾಲ್ಕುರೂ ಘಟಿಂಗರು ಸದಾ ಮನೀಯಲ್ಲಿ ಇದ್ದಿರುವರು. ಹಿತ್ತಲ ತಿಪ್ಪೆಯಲ್ಲಿ ಕೋಳಿಯ ತುಪ್ಪಳಗಳೇ ಹಾರಾಡುವವು.”

“ಅಂದರೆ ?” ಪುಟ್ಟಪ್ಪ ಕೇಳಿದಳು.

“ಕೋಳಿಯನ್ನು ತಿನ್ನುತ್ತಿರಬೇಕು.”

“ಕೋಳಿಯನ್ನು ?”

“ಹು ! ಹು !”

“ಕಲಿಕಾಲ ಚಿನ್ನಯ್ಯನವರೇ ! ಎಂಥನರ ಹೊಟ್ಟಿಯಂದ ಎಂಥ ಮಗ ! ಏನು ಮಾಡುವದು ? ಮಗಳನ್ನು ನೋಡಿದರೆ ಉಡಿಯು ಬಡಿದಂತೆ ಎನಿಸುವದು ! ಏನು ಮುದುಕಿಯೇ, ಇನ್ನೂ ಹಿಕ್ಕವಳು. ಇಂಥವಳನ್ನು ಆ ಹುಂಬನಿಗೆ ಕೊಟ್ಟು ಮಗಳ ಕುತ್ತಿಗೆ ಯನ್ನು ಕೊಯಿದೆನು. ಅಲ್ಲಿಯ ಅವಳ ಕಷ್ಟವನ್ನು ನೋಡಲಾರದೆ ಇಲ್ಲಿಗೆ ಕರೆದುತ್ತಂದಿರುವೆ” ಎಂದು ನುಡಿದಳು.

ಅಕ್ಕಾಮರಿಯು ಎದ್ದು ಒಳಗೆ ಹೋದಳು. ಪುಟ್ಟಪ್ಪನು ಲಿಲ್ಲಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಕೆನ್ನೆ-ತುಟ್ಟಗಳನ್ನು ಹಿಂಡಿದಳು.

“ಇದು ಅಕ್ಕಾಮರಿಯ ಮರಿವನು ?”

“ಅದುದು. ಇಂಥ ಮುದ್ದು ಮಗಳನ್ನು, ಅಂಥ ರಣವನ್ತಿಯಾದ ಹೆಂಡತಿಯನ್ನು ಮನೀಯಲ್ಲಿಟ್ಟುಕೊಂಡು ಬಾಳುವೆಯನ್ನು ಮಾಡುವ ಭಾಗ್ಯಪು ಬರಬೇಕಾದರೆ ದೈವದ ಸಹಾಯ, ಅನುಕೂಲತೆ ಇರಬೇಕು.”

“ಬಾ ಮಾಗು !” ಎಂದು ಚಿನ್ನಯ್ಯನು ಲಿಲ್ಲಿಯನ್ನು ಕರೆದನು.

ಮಾಗುವು ಹೋಗಲಿಲ್ಲ.

“ಹೋಗು ಮಗು. ಅವರು ನಮ್ಮವರು. ಹೋಗು” ಎಂದು ಎದ್ದು ಚಿನ್ನಯ್ಯನವರಿಗೆ ಮಗುವನ್ನು ಕಳಿಸಿದಳು.

ಚಿನ್ನಯ್ಯನು ಮಗುವನ್ನು ಎತ್ತಿಕೊಂಡನು, ಪ್ರಡಾಡಿದನು, ಕೆನ್ನೆಯವೇಲೆ ಕೈಯಾಡಿಸಿದನು. ಮುದ್ದು ಕೊಟ್ಟನು, ಮಾತಾಡಿಸಿದನು, ನಗೆಯಾಡಿಸಿದನು. ಮಗುವು ಖಾರು ನಿಮಿಷಗಳಲ್ಲಿ ಅವನ ಪರಿಚಯವನ್ನು ಮಾಡಿಕೊಂಡುಬಿಟ್ಟು. ಚಿನ್ನಯ್ಯನ ಮುಖವನ್ನು ಮೇಲಿಂದಮೇಲೆ ಸೋಡಹೆತ್ತಿತು.

“ನಿನ್ನ ಹೆಸರೇನು ?” ಎಂದು ತಲೆಯಮೇಲೆ ಕೈಯಾಡಿಸಿಕೇಳಿದನು.

“ಹೇಳು, ನಿನ್ನ ಹೆಸರೇನು ಹೇಳು ?” ಪುಟ್ಟವ್ವನು ಉತ್ತೀಜನವನ್ನು ಕೊಟ್ಟಳು.

“ನಿನ್ನ ಹೆಸರೇನು ಹೇಳು ? ಹೇಳಿದರೆ ಇನಾಮು ಕೊಡುವೇ!” ಎಂದನು.

“ಹೇಳು!” ಪುಟ್ಟವ್ವ ಪುನಃ ನುಡಿದಳು.

“ಲಿಲ್ಲಿ !” ಎಂದು ಅಪ್ಪೆನ್ನಾಗಿ ನುಡಿಯಿತು.

ಚಿನ್ನಯ್ಯನು – “ಶಾಬಾಶ !” ಎಂದು ನುಡಿದು ಅಪ್ಪಿಕೊಂಡು ಮುದ್ದುಟ್ಟನು.

ಪುಟ್ಟವ್ವನು ನಗಹೆತ್ತಿದಳು.

ಚಿನ್ನಯ್ಯನು ಕಿಸೆಯೋಗಿನ ಖದು ರೂಪಾಯಿ ತೆಗೆದು ಮಗುವಿನ ಕೈಯಲ್ಲಿ ಇಡುತ್ತೆ, ಇವುಗಳಿಂದ ನಿಮ್ಮ ಅಜ್ಞಗೆ ಅಂವೆಯನ್ನು ಹೊಲಿಸಿಕೊಡಿಂದು ಹೇಳಿ ಮಗುವನ್ನು ಕೇಳಗೆ ಬಿಟ್ಟುನು. ಲಿಲ್ಲಿಯು ಒಡುತ್ತೆ ಅಜ್ಞಯ ಬಳಗೆ ಬಂದಿತು.

ಈ ಮಗಳ ಲೀಲೆಯನ್ನು, ಚಿನ್ನಯ್ಯನ ಆಟವನ್ನು ಭಾಗಿಲಲ್ಲಿ ನಿಂತು ಅಕ್ಕಾಮರಿಯು ಸೋಡಹೆತ್ತಿದ್ದಳು. ತನ್ನ ಗಂಡನು ಒಂದು ದಿನ ಸಹ ತನ್ನ ಮಗಳನ್ನು ಸ್ವೀತಿಸಿರಲ್ಲ, ಆಡಿಸಿರಲ್ಲ, ನಗಿಸಿರಲ್ಲ, ಕೈಯಲ್ಲಿ ಹಣವನ್ನು ಕೊಟ್ಟಿರಲ್ಲ. ಅವೆಲ್ಲ ರುಕ್ಷ ಪ್ರಸಂಗಗಳು

ಒಮ್ಮೆಲೆ ನೇನಪಾಡವು. ಗಂಡನ ಒರಟು ಸ್ವಭಾವಕ್ಕೆ ಹಿಟ್ಟು ಉಂದಿತು. ಚಿನ್ನಯ್ಯನನ್ನು ಕದ್ದು ಕದ್ದು ನೋಡಿದಳು. ‘ಎಂಥ ನಗೆ ಮುಖ, ಎಂಥ ತುಂಬಿದ ಮುಖ. ತನ್ನ ಗಂಡನ ಒಣಿದ ಮುಖವೆತ್ತು. ಇವರ ರಸರಸಿತ ಮುಖವೆತ್ತು?’ ಎಂದುಕೊಂಡಳು. ಇದರೂ ‘ಅವನು ಗಂಡನು. ಇವನು ಪರಿಚಯದವನು!’ ಎಂದು ಅಂತಃಸಾಹೀ ತಿಳಿಹೇಳಿತು.

“ಒಕ್ಕೇರು!” ಚಿನ್ನಯ್ಯನು ಹೊರಡುವ ಸಿದ್ಧ ತೆಯಿಂದ ಎದ್ದನು.  
“ಹೊರಟಿರೇನು?” ಪುಟ್ಟವು ಕೇಳಿದಳು.

“ಹು!”

“ವೇಳಿಯಾಗಿದೆ. ಇಂದು ಉಟವನ್ನು ಇಲ್ಲಿಯೇ ಮಾಡಿರಿ. ಇನ್ನೆಲ್ಲಿ ಹೋಗುವದು.”

“ನನಗೆ ಹಸಿವೆ ಇಲ್ಲ.”

“ಇದ್ದಷ್ಟು?”

“ಬರುವ ಮುಂದೆ ಉಟವನ್ನು ಮಾಡಿ ಬಂದಿದ್ದೆ. ವೇಲೆ ನಿಮ್ಮ ಫರಾಳವಾಯಿತು. ಒಂದು ತುತ್ತಿಗೂ ಸ್ಥಳವಿಲ್ಲ. ಒಂದಿನ್ನು ಅಡಾಡಿಕೊಂಡು ಉರ ಹಾದಿಯನ್ನು ಹಿಡಿಯುವೆ” ಎಂದು ಹೋಗು ಹಾರದ ಮನಸಿನಿಂದ ಮನೆಯಲ್ಲಿ ಅಶ್ವಿತ್ತು ಅಡಾಡಹತ್ತಿದನು.

“ಒಂದಿನ್ನು ಬಿಸಿ ಅನ್ನ! ನಿನ್ನ ತಂದೆಕೊಟ್ಟ ಸಣ್ಣ ಕಾಳು ಇನ್ನೂ ಇನ್ನೇ. ನಿಮ್ಮ ಹಸರಿನಿಂದ ಅಕ್ಕಾಮರಿಯೂ ಉಣ್ಣಿವಳು.”

“ಏನೂ ಬೇಡ. ನನಗಂತೂ ಹಸಿವೆ ಇಲ್ಲ. ಅಕ್ಕಾಮರಿಗೆ ಮಾಡಿ ಹಾಕಿರಿ. ಅವಳು ಉಂಡಳಿಂದರೆ ನನಗೆ ಸಂತೋಷ. ಲಿಲ್ಲಿಯು ಉಣ್ಣಿವಡೇನು?”

“ನಿನ್ನ ನಿಂತು ನೋಡಬೇಕು.”

“ಆಗಲಿ. ಹಾಗಾದರೆ ನಿಲ್ಲುವೆ.” ಎಂದು, ಕೊಳ್ಟು, ರುಮಾಲು ತೆಗೆದು ಗೂಟಕ್ಕೆ ಹಾಕಿದನು. ಮಂಚದ ವೇಲೆ ಮೆಲ್ಲಗೆ ಅಡಾಡನು.

ಅಂದು ರಾತ್ರಿ ಪುಟ್ಟವು ಸಣ್ಣಕ್ಕಿಯ ಅನ್ನವನ್ನು

ಮಾಡಿದಳು. ಸಂಡಿಗೆಯನ್ನು ಕರಿದಳು. ಹೆಸ್ಪೇಳವನ್ನು ಸುಟ್ಟಿಳು. ಪುತಾಣಿಯ ಚಟ್ಟಿಯನ್ನು ಕುಟ್ಟಿದಳು. ಚಿನ್ನಯ್ಯನು ಒಳಮನ್ನೆಯಲ್ಲಿ ಮಣಿಯನ್ನೆಯೇಲೆ ಉಟಕ್ಕೆ ಕುಳಿತ್ತನು. ಅಡಿಗೆಯ ಮನೆಯಲ್ಲಿ ಅಕ್ಕಾನುರಿ, ಲಲ್ಲಿಯು ಉಟಕ್ಕೆ ಕುಳಿತರು. ಉಟವು ಯಥೇಚ್ಛಿ ವಾಯಿತು. ಚಿನ್ನಯ್ಯನು ಕೈಬಾಯಿ ತೊಳೆದುಕೊಂಡು ಹೊರಗಿನ ಮನೆಗೆ ಬಂದನು. ಅಕ್ಕಾನುರಿಯು ತಾಟು ತೆಗೆದು, ಗೋಮಯ ಮಾಡಿ ಲಲ್ಲಿಯನ್ನು ಕರೆದುಕೊಂಡು ಬಾಗಿಲಲ್ಲಿ ಕುಳಿತಳು. ಪುಟ್ಟನ್ನನು ಎಲೆ-ಅಡಿಕೆಯ ಡಬ್ಬಿಯನ್ನು ತಂದು ಚಿನ್ನಯ್ಯನ ಮುಂದಿಟ್ಟಿಳು. ಚಿನ್ನಯ್ಯನು ಅಡಿಕೆಯನ್ನು ತಿನ್ನಹಡ್ಡಿದನು.

ಇದೆಲ್ಲವೂ ಅಕ್ಕಾನುರಿಗೆ ವಿಚಿತ್ರವೆನಿಸಹಡ್ಡಿತು. ತಾಯಿಯು ಇಷ್ಟೊಂದು ಮನತೆಯಿಂದ ಕಾಣಾನ ಕಾರಣವೇನು? ಚಿನ್ನಯ್ಯನ ಕುಲ ಬೇರೆ! ಜಾತಿ ಬೇರೆ! ಹೀಗಿದ್ದು - ತನ್ನ ಮನೆಯವರಂತೆ, ಆಪ್ತರಂತೆ ಎಷ್ಟೊಂದು ಅಕ್ಕರತೆಯಿಂದ ತನ್ನ ತಾಯಿಯು ಕಾಣುವಳಿಲ್ಲ! ಏಕೆ? ಹೀಗೇಕೆ? ಎಂದು ಕುತೂಹಲದಿಂದ ಅದೆಲ್ಲವನ್ನೂ ನೋಡುತ್ತಿದ್ದಳು.

ಚಿನ್ನಯ್ಯನು ನೋಡಲು ಸುದೃಢನು. ಅವನ ದುಂಡನ್ನು ಮೈಮಾಟಿ, ಮೈಗೆ ಹಾಳತವಾಗಿ ತೊಟ್ಟಿ ಬಟ್ಟಿ, ಕಲಿತವರಂತಹ ಮಾತು ನೋಡೆಕವಾಗಿದ್ದವು. ಈವರೆಗೆ ಕಂಡುಬಂದ ಸ್ವಭಾವ, ಗುಣ, ಪ್ರೇಮ ಮೆಚ್ಚುವಂತಹನ್ನು. ತಾಯಿ ಅವನ ಸಂಗಡ ಶಲಿಗೆಯಿಂದ, ಸ್ತ್ರೀತಿಯಿಂದ, ಸಾಜನ್ಯದಿಂದ ನಡೆದುಬಂದುದು ಒಂದು ಬಗೆಯ ಪರಿಣಾಮವನ್ನೂ ಮಾಡಿತು. ಪರಕೀರ್ಯನಲ್ಲ, ತಾಯಿಯ ಸ್ನೇಹಿತ, ತಾಯಿಯ ಹಿತಚಿಂತಕ ಎಂಬ ಭಾವನೆಯು ಬಲಿತಂತೆ ಅಕ್ಕಾನುರಿಯ ಭಯವೂ ಕಡಿಮೆಯಾಯಿತು. ಸಂಕೋಚವೂ ಲೋಪವಾಯಿತು.

ಎಲೆಯನ್ನು ತಿನ್ನತ್ತು ಚಿನ್ನಯ್ಯನು - “ಅಕ್ಕಾನರಿ, ಎಂದು ಹೋಗಬೇಕೆಂದು ಮಾಡಿರುವೆ?” ಎಂದು ಕೇಳಿಬಿಟ್ಟನು.

“ಅವರು ಕರೆಯಬಂದ ದಿನ ಹೋಗುವೆ” ಎಂದು ಹೇಗೋ ನುಡಿದಳು.

“ಇದು ಸರಿಯಾದ ಮಾತ್ರ. ನಾನು ನಿನ್ನ ಬಾಯಿಂದ ಇದೇ ಮಾತನ್ನು ಬಯಸಿದ್ದೀ!” ಎಂದು ನಗುತ್ತ ನುಡಿದನು.

“ಒಂದುವೇಳೆ ಕರೆಯಲು ಬರದಿದ್ದರೇ?” ಎಂದು ಪ್ರಶ್ನಿಸಿದನು.

ಅಕ್ಕಾಮರಿಯು ಉತ್ತರಿಸಲಿಲ್ಲ.

“ಉತ್ತರವು ಕರಿಣವೆನಿಸಿತೇನೋ?” ಎಂದು ತಾನೇ ನುಡಿದನು.

ಪುಟ್ಟವ್ವನು ಒಳಗಿನ ಅಲ್ಲ ಸ್ವಲ್ಪ ಕೆಲಸವನ್ನು ಮುಗಿಸಿ, “ನೀವು ಹಿರಿಯುರುವಿರಲ್ಲ, ಅದಕ್ಕೆ ಏನು ಮಾಡಬೇಕೆಂಬುದನ್ನು ನೀವೇ ಹೇಳಬೇಕು. ಆ ಬಾಲೆ ಏನು ಉತ್ತರವನ್ನು ಹೇಳಬಹುದು” ಎಂದು ಉತ್ತರಿಸುತ್ತ ಹೊರಗೆ ಬಂದು ಕುಳಿತಳು.

“ನೀವು ಸುಮ್ಮನಿರಿ. ಆಕೆ ಉತ್ತರ ಹೇಳಲಿ! ಅಕ್ಕಾಮರಿ, ಏನು ಮಾಡುವೆ ಹೇಳಜು?”

“ನನಗೆ ತಿಳಿಯದು.”

ಚಿನ್ನಯ್ಯ, ಪುಟ್ಟವ್ವ ನಗಹತ್ತಿದರು. ಉತ್ತರವು ಸ್ವಷ್ಟವೆಂದೇ ಅವರ ಸೆಗಿಯು ಇಂಗಿತ್ತ.

“ನಾನು ಸುಮ್ಮನೆ ಕೇಳಿದೆ. ಯಾಗೆ ಎಂದಿಗೂ ಆಗದು. ರಾಜಣ್ಣನು ಬರದಿದ್ದರೆ ಅವನ ಕಿವಿಯನ್ನು ಹಿಡಿದು ಇಲ್ಲಿಯವರಿಗೆ ಕರೆದುಕೊಂಡು ಬರುವ ಸಾಮಂಥ್ಯವಿದೆ. ಹೆದರಬೇಡ” ಎಂದು ಸಮಾಧಾನ ಹೇಳಿದನು.

ಅಂದು ಚಿನ್ನಯ್ಯನ ರಾತ್ರಿಯ ವಾಸವು ಅವರ ಮನೆಯಲ್ಲಿಯೇ ಆಯಿತು. ಪುಟ್ಟವ್ವನು ಅದಕ್ಕಾಗಿ ಒಂದು ವ್ಯಾನಸ್ಥೆಯನ್ನು ಮಾಡಿದಳು.

ಚಿನ್ನಯ್ಯನು ಹೊರಗಿನ ಮನೆಯಲ್ಲಿ ಮಲಗಿದನು.

ತಾಯಿ-ಮಂಗಳು-ಹೊನ್ನಗಳು ನಡುವುನೆಯ ಕೋಣೆಯಲ್ಲಿ

ಮಲಗದರು.

ಬೆಳಗಾಗಲು ಅಕ್ಷಾಮರಿಯು ಕಣ್ಣಿಂಬಿಟ್ಟು ನೋಡಿದ್ದಳು. ತಾಯಿಯು ಅಡಿಗೆಯ ಮನೆಯಲ್ಲಿ ಕೆಲಸದಲ್ಲಿ ತೋಡಗಿದ್ದಳು. ಚಿನ್ನಯ್ಯನು ಮನೆಯಲ್ಲಿರಲ್ಲ. ಯಾವಾಗ್ಗೆ ಎದ್ದು ಹೋದನೆಂಬುದೂ ತಿಳಿಯದು. ಆದರೆ ಒಂದು ಮಾತನ್ನು ನಿಚ್ಚಿಂಬಾಗಿ ಅರಿತು ಬಿಟ್ಟಳು-ರಾತ್ರಿಯಲ್ಲಿ ಒಂದೆರಡು ಸಾರೆ ಎಚ್ಚರಾದೆ ಸಮಯದಲ್ಲಿ ತಾಯಿಯು ಹಾಸಿಗೆಯ ಮೇಲೆ ಇರಲಿಲ್ಲ. ಎಲ್ಲಿ ಹೋದಳೆಂಬುದು ತಿಳಿಯುವಂತಿರ ಲಿಲ್ಲ. ಕೋಣೆಯೆಲ್ಲ, ಮನೆಯೆಲ್ಲ ಕತ್ತಲೆ. ಈಗ ಒಂದಾಳು ಎಂದು ಮುಸುಕಿನಲ್ಲಿ ಕಿವಿ ಬಿಟ್ಟು, ಕೇಳುತ್ತಿದ್ದಳು. ತಾಸರ್ಥತಾಸಿನವರಿಗೂ ಆವಶ್ಯಕ ಒಂದು, ಬರುವ ಲಕ್ಷಣ ಕಂಡು ಬರಲಿಲ್ಲ. ಮುಂದಿನ ಮನೆಯಲ್ಲಿ ಹಾಸಿಗೆಯು ಸರಿದಾಡಿದಂತೆ ಸವ್ಯಾಳವು ಸಣ್ಣಾಗಿ ಕೇಳುತ್ತಿದ್ದಿತು. ರಿಲ್ಯಾಯನ್ನು ಮಗ್ಗಲಲ್ಲಿ ಎಳೆದುಕೊಂಡು, ಎದೆಗೆ ಹಿಡಿದುಕೊಂಡು ಹಾಗೆಯೇ ಮಲಗಿದ್ದಳು. ನಿದ್ದೆಯು ಹತ್ತಿ ಬಿಟ್ಟಿತು,

ಒಂದು ಮಗುವಿನ ತಾಯಿಯಾದ ಅಕ್ಷಾಮರಿಗೆ ಈ ಘಟನೆಯ ನಿಷಯವನ್ನು ಮಾಡಲು ಬೇರೊಬ್ಬರ ಬುದ್ಧಿ, ತರ್ಕ, ವಿಚಾರಗಳ ಅವಶ್ಯಕತೆಯಾಗಲಿಲ್ಲ.

ಸಮಾಜವನ್ನು, ಸ್ವಧರ್ಮವನ್ನು, ಸ್ವತ್ಯಾವನ್ನು ವಂಚಿಸಿ ಮಾಡಿದ ಅಪ್ರಾಟಿಕ ಫಟನೆಯ ನೆನಪು ರಾಜಣ್ಣನಿಗೆ ಇದ್ದಿತೇಂಬಲ್ಲಿ ಹೇಳಲಾಸಲ್ಲ. ಸಂಬಂಧಿಸಿದವರೇ ಅದನ್ನು ತಾತ್ವಾರ್ಥ ಮಾಡಿದ ಮೇಲೆ ಆ ಪಾಪದ ಪಾರುಪತ್ಯಕ್ಕೆ ಚೇರೊಬ್ಬರ, ಪ್ರಯತ್ನಿಸುವಂತಿರಲ್ಲ. ಆದರೆ ಚಿನ್ನಯ್ಯನು ತನ್ನ ಪ್ರೀತಿಯ ನಾಯಿಯು ಸತ್ತ ಮೇಲೆ ಮರುಗಿದನು. ಸೇಡಿಂದನು. ಜಿಗಿದಾಡಿದನು. ಕಳಗಾಡಿದನು. ಆದರೆ ಅಪ್ಪಾರಾಯರ ದರ್ಶಕ ಬೆಳಕಿನ ಮುಂದೆ ಕೈ ಸಾಗದೆ ಕತ್ತಲೆಯನ್ನು ಸೇರಿದ್ದನು. ಈಗಂತೂ ಪುಟ್ಟನ್ನನ ಸಹವಾಸದಿಂದ, ರಾಯರ ಮರಣದಿಂದ ಅವೆಲ್ಲ ದ್ವೇಷಭಾವನೆಗಳು ಕಾರುಣ್ಯದ ರೂಪವನ್ನು ತಾಳಿದ್ದವು. ಅವನೂ ಮರೆತಿದ್ದನು. ಆದರೆ ದೈವನು ಮರೆತಿರಲ್ಲ. ಜಪ್ಪಿಸಿಕೊಂಡು ಕುಳಿತು ದಾರಿಯನ್ನು ನೋಡುತ್ತಿದ್ದಿತು. ಸಮಯವನ್ನು ಕಾಯುತ್ತಿದ್ದಿತು. ಇದನ್ನು ರಾಜಣ್ಣನೂ ಅರಿಯ; ತಿಳಿಯ. ಕನಸೂ ಕಾಣ. ಮನಸೂ ನೋಡ. ಏಕೆಂದರೆ ದೈವಪು ಮಾತಾಡಿರಲ್ಲ. ಎಚ್ಚರಿಕೆಯನೂ ಕೊಟ್ಟಿರಲ್ಲ. ಕೊಲುಹಿಡಿದುಕೊಂಡು ರಾಜಣ್ಣನ ಬಿನ್ನನೂ ಹೆತ್ತಿರಲ್ಲ. ಬಾಯಿ ಮುಚಿಕೊಂಡು, ಕಣ್ಣ ರೆಸ್ಟಿಗಳನ್ನು ಹೊಲಿದುಕೊಂಡು ಅಧ್ಯಾತ್ಮವಾಗಿ ಎಲ್ಲಿಯೋ ಕುಳಿತ್ತಿದ್ದಿತು. ಆ ಸೇಡನ್ನು ಇಂದು ತೀರಿಸಿತು. ರಾಜಣ್ಣ ಅಂದಿನ ಸಂತೋಷದರ್ಮ್ಯ ಇಂದು ದುಃಖವನ್ನು ಉಂಡನು.

ಮಲಗುವ ಪೂರ್ವದಲ್ಲಿ ಮುದುಕಿ ಮನೆಯನ್ನು ಶೋಧಿಸಿದೆಂ.

ಪ್ರಿಯನ್ನನು ಉರಿಗೆ ಹೋದ ಮೇಲೆ ಅನ್ನಕ್ಕೆನು ತನ್ನ ಅನ್ನವನ್ನು ತಾನೇ ಕುದಿಸಿಕೊಳ್ಳತ್ತಿದ್ದಳು. ರಾಜಣ್ಣನು ಬಹುಶಃ ಮನೆಯಲ್ಲಿ ಉಟಿವನ್ನು ಮಾಡುತ್ತಿರಲಿಲ್ಲ. “ಎಲ್ಲಿ ಉಟಿವನ್ನು ಮಾಡುತ್ತೇ?” ಎಂದು ಅನ್ನಕ್ಕೆನು ಕೇಳಿರಲಿಲ್ಲ. ಕೇಳುವ ಸಾಹಸಕ್ಕಾಗಿ ಹೋಗಿರಲಿಲ್ಲ. ಮುದುಕಿಯು ಸಹ ನಿತ್ಯವಾಗಿ ಉಟಿವನ್ನು ಮಾಡುವ ದೂಡಿಯನ್ನು ಇಟ್ಟಿಕೊಂಡಿರಲಿಲ್ಲ. ಹೋಟೆಯಲ್ಲಿ ಹಿಸಿಯೆಯ ಕಲಪಾಲಕೆದ್ದ ದಿನ ಯಾಸಿಗೆಯಿಂದ ಟೈಪ್ಪಾಗೆ ಏಳ್ಳತ್ತಿದ್ದಳು. ನೀರಿನುನೀಯು ಒಂದು ದುಡುಗೆಯನ್ನು ಕರೆದು ಒಂದು ಕೊಡತ ನೀರನ್ನು ತರಿಸಿಕೊಳ್ಳತ್ತಿದ್ದಳು. ಒವೆನ್ನೊಮ್ಮೆ ರಾಜಣ್ಣನೇ ತಂದು ಇಟ್ಟರು ತ್ತಿದ್ದನು. ಆ ಒಂದು ಕೊಡವಲ್ಲಿ ತನ್ನ ಸಾನು, ಅನಿಗೆ, ಒಮ್ಮೆ ಸಾರಿಸುವದು ಎಲ್ಲವನ್ನೂ ಮಾಡಿಕೊಳ್ಳತ್ತಿದ್ದಳು.

ಚೇಸರ ಬಂದ ದಿನ, ಸ್ಯಾಯಲ್ಲಿ ಶರಿಯಿಲ್ಲದ ದಿನ ಅಡಗಿಲ್ಲವನ್ನು ಮಾಡುತ್ತಿರಲಿಲ್ಲ. ಖಟ್ಟಿಷ್ಟೀ, ಹೆಚ್ಚೊ ತಿಂದುಬಡ್ಡತ್ತಿದ್ದಳು. ಸುತ್ತಿ ಕೆಲ ದಿನ ಚೆಲ್ಲ ತಿಂದು ನೀರು ಕುಟಿದು ಮುಗಿಸುತ್ತಿದ್ದಳು. ಬದುಕಬೇಕು, ಇನ್ನೂ ನಾಲ್ಕುರು ಹೊತ್ತು ಇರಬೇಕು, ಜಗತ್ತನ್ನು ನೈಋಜಬೇಕು ಎಂಬ ಆಶೀರ್ವಾದ ಇರಲಿಲ್ಲ. ಅರ್ಥಿಯನ್ನು ಯಾಕೆ ಖುತ್ತರೂಪನ್ನು ಸುರೀ ಹೀಸುವ ಉತ್ತಿದ್ದುವಾರೆಸಾತೆ ಸಾಫಿನ ದಿನಗಳನ್ನು ಎಲ್ಲವುತ್ತಿದ್ದಳು.

ಸನ್ನೀ ಏಕಾದಶಿಯಿದ್ದಿತು. ಸಾಂಪರ್ಯವಾಡಿದಳು. ಗುರು ಮತ್ತುವನ್ನು ತಿಂದುಕೊಂಡಳು. ದೇವರನ್ನು ಕೊ, ತುಂಬ ಸ್ವಾಯ ನಮಸ್ಕರಿಸಿದಳು. ತಂಗಳ ತೀರ್ಥವನ್ನು ತೆಗೆದುಕೊಂಡಳು. ಬಣಿದ ಒಂದು ತುಳಸಿಯ ದಳವನ್ನು ಬಾಯಿಗೆ ಯಾಕಿಕೊಂಡಳು. ತಂಬಿಗೆ ಯೋಜಿನ ನೀರಿಸಿಂದ ನುಂರು ಸಾರೆ ಇಂಜನುವನವನ್ನು ಮಾಡಿದಳು. ತುಳಸಿಯ ಕಟ್ಟಿಯೇಳಿಗಿನ ಇದ್ದಲಿಯನ್ನು ತಂದು ಧಾಲಿಗೆ ಕೊರೆದು ಅಂಗಾರವನ್ನು ಹೆಚ್ಚಿಕೊಂಡಳು. ಕೊಸೆಯ ನಮಸ್ಕಾರವನ್ನು ಮಾಡಿದಳು. ಇಷ್ಟರಿಂದ ಅಂದಿನ ಏಕಾದಶಿಯ ಪ್ರತಿಪು ಮುಗಿಯಿತು.

ಸಂಜೀಯಾದರೂ ರಾಜಣ್ಣನು ಮನಿಗೆ ಬಂದಿರಲಿಲ್ಲ.

ಮರುದಿನ ದ್ವಾದಶಿ.

ನೀರು ಸಾಕಷ್ಟು ಇದ್ದವು. ಕತ್ತಲಾಗುವ ಶೂರ್ವದಲ್ಲಿ ನೇರಿಮನೆಯ ಹುಡುಗೆಯೂ ಕೇಳಿ ಹೋಗಿದ್ದಿತು. ಚೀಡೆಂದರೂ ಒಂದು ಕೊಡವನ್ನು ತಂದು ಕೊಟ್ಟು ಹೋಗಿದ್ದಿತು. ನೀರಿನ ಚಿಂತೆ ತಪ್ಪಿದಿತು. ಇವು ರಿಂದ ದ್ವಾರೆ ಒಂದಲ್ಲ ತ್ರಯೋದಶಿಯನ್ನು ಕಳೆಯಬಹುದೆಂದು ಮುದುಕಿಯು ಸಂಕಲ್ಪಿ.

ಕೋಣೆಯೋಳಿಗಿನ ಡಬ್ಬಿಗಳನ್ನು ಬಡಿಬಡಿದು ನೋಡಿದಳು. ಎಲ್ಲವೂ ಹಂಚಮು ಸ್ವರವನ್ನು ತೆಗೆದು ಬರಿದೋ ಬರಿದು ಎಂದು ಕೂಗಿದವು. ಜೋಳದ ಹಿಂಭ್ರ್ಯಾ ಇರಲ್ಲಿ. ಸೆಜ್ಜೆ ತೀರಿ ಬಹಳ ದಿನಗಳಾಗಿದ್ದವು. ಗೋಧಿಯನ್ನು ಮೂರು ತಿಂಗಳಿನ್ನಿಂದ ನೋಡಿರ ಲಿಲ್ಲ. ಅಕ್ಕೆಯ ಉಟ್ಟಿನನ್ನು ಗುಡನ ಸೀಬಾಲೀಯ ದಿನ ಮಾಡಿ ದುದು ಸ್ಕೃತೆಯಲ್ಲಿದ್ದಿತು. ಮಾಡಡೊಳಿಗಿನ ಸಣ್ಣ ಪುಟ್ಟ ಗಂಟು ಗಳನ್ನು ಕೆಳಗಿಳಿಸಿ ನೋಡಿದಳು. ಏನೂ ಇರಲ್ಲಿ. ಎದುರಿನ ಮಾಡದಲ್ಲಿ ಕೈ ದಾಕಿದಳು. ಅಲ್ಲಿಯ ಸೆಣ್ಣ ಡಬ್ಬಿಗಳ್ಲಿ ಬರಿದು. ಆದರೆ ಮಾಡದಲ್ಲಿ ಒಂದು ಗೌರಿಯ ಗಟಗೆ. ಕೈಗೆ ಜಡವೆಸಿತು. ಕೆಳಗೆ ಜಳಸಿದ್ದರು. ಮೇಲಿನ ಮುಖ ಇವನ್ನು ತೆಗೆದು ಸೋಡಿದಳು. ಒಂದಿಷ್ಟು ನುಚ್ಚು ಕಂಡವು. ಮೊರಕ್ಕೆ ಸುರ್ಪರಿಕೆಗಾಡಳು ನಾಕಷ್ಟು ಸುಂಡಿ ಕಟ್ಟಿದಿತು. ಗೊಂಡಿಗಳನ್ನು ತೀರಿದೆಗಿದಳು. ಆದರೆ ನುಚ್ಚು ಯಾತರಾದೆಂದು ತಿಳಿಯಲ್ಲಿ. ವಾಸನೆಯಿಂದ ನಿರ್ಣಯಿಸಬೇಕೆಂದರೆ ಮುಗ್ಗು ವಾಸನೆಯಲ್ಲಿ ತಿಳಿಯ ಬರುವಂತಿರಲ್ಲಿ. ಏನೇ ಇರಲಿ, ನಾಳಿನ ವಾರಣಿಗೆ ಒಂದು ಧಾನ್ಯ ಸಿಕ್ಕಿತು! ಇದೇ ಹೆಚ್ಚಿನ ಸಮಾಧಾನದೆಸಿಸಿತು. ಕೇರಿ ಸ್ವಚ್ಛ ಮಾಡಿಕೊಂಡಳು. ದೆರಳು, ಕೆಲ್ಲಿ, ಮಣ್ಣ ಕಾಣುವಂತಿರಲ್ಲಿ. ಮೊರದಲ್ಲಿ ಒಂದು ಕಡೆಗೆ ಕೂಡಿಸಿದಳು. ಒಂದು ಮಾಪು ಆಗ ಬಹುದೆಂದೆಸಿತು. ಇದನ್ನೇ ತೆಕುವಾಗಿ ಕುದಿಸಿ ಒಂದರ್ಫದಲ್ಲಿ ಬೆಳ್ಳಿ ಯಾಕಿದರೆ ಪಾಯವನಾಗುವದು, ಉಳಿದರ್ಫ ಅನ್ನದಂತಾಗುವದು ಎಂದು ನುಡಿದುಕೊಂಡಳು.

ಅನ್ನ ಯಾತರ ಸೂರ್ಯ ಅಂದನ್ನು ನಿರ್ಣಯಿಸಬೇಕೆಂಬ ವರ್ಣವು

ಹುಟ್ಟಿತು. ಇವು ಜೋಳ, ಇವು ಗೋಧಿ, ಇವು ಸೆಜ್ಜಿಗಳನ್ನು ಮನೆಯಲ್ಲಿ ಬಟ್ಟಿ ರಾಸಿಯನ್ನು ಹಾಕಿ ಬಾಳುವೆಯನ್ನು ಮಾಡಿದ ತಾನು ಒಂದು ಕೊಳ್ಳಬಿಯಷ್ಟು ಕಾಳಿನ ಪರೀಕ್ಷೆ ಮಾಡಿರುವದು ನಾಚಿಕೆಗೇತು! ಎಂದು ಸುಸ್ತಿ ಅಭಿಮಾನವು ಉರಿದೆದ್ದಿತು. ಅದನ್ನು ಪರೀಕ್ಷೆನಾವ ಹಂತಕ್ಕೆ ಯದ್ದು ತೋಧನೆಯ ಸೂತ್ರಗಳನ್ನು ಹುಡುಕಾಡ ಹಡ್ಡಿತ್ತು. ಅಂದು ಏಕಾದ್ಯ ಇದ್ದುದರಿಂದ ಕಡಿದು ನೋಡುವಂತಿ ರಲಿಲ್ಲ. ಕಣ್ಣಿ, ಕೃಂಗಳಿಂದ ಪರೀಕ್ಷೆಷಬೇಕು. ನೋಡಿ ನೋಡಿ ಕಣ್ಣಿ ಅಪಚಯವನ್ನು ಒಪ್ಪಿಕೊಂಡಿತು. ತಿಕ್ಕಿ ತಿಕ್ಕಿ ಕೃಂಗಳಾಯಿತು. ಕೊಡ್ಡಿಗೆ ಅಂಗ್ರೇಯಲ್ಲಿ ಒಂದು ಚಿಮಟಿಯಷ್ಟು ಪಾಕಿಕೊಂಡು ಬೆರಳು ಗಳಿಂದ ತಿಕ್ಕಿದಳು. ಮತ್ತೂ ತಿಕ್ಕಿದಳು. ಮೂಸಿನೋಡಿದಳು. ಅನುಮಾನವು ಸ್ವಿಚ್ಚಿಯಾಯಾಯಿತು. ಒಂದು ಪಾತ್ರಿಯಲ್ಲಿ ತುಂಬಿ ಕೊಂಡಳು.

ನಿರೋಲಿಯ ಮುಂದೆ ಸುಟ್ಟುಬದ್ದು ಚಿಪ್ಪಾಡಿಗಳಿದ್ದವು. ಅವುಗಳನ್ನು ಆರಿಸಿಕೊಂಡಳು. ಎರಡು ತಂಬಿಗೆ ತಣ್ಣೀರು ಸುರಿದುಕೊಂಡರೆ ಇವು ಅಡಿಗೆಗೆ ಉಳಿಯುವವು. ಒಂದು ದಿನದ ಸ್ವಾನದಿಂದ ಏನಾಗುವದು. ಅಥವಾ ಏನ ಕ್ರಿಯೆ ದುರ್ಘಟನೆ ಸಂಭವಿಸಿದರೆ ಕೇಡೇನು! ಎಂದು ತರ್ಕಮಾಡಿ ಆ ಉಟ್ಟಿ ಉಳಿದ ಚಿಪ್ಪಾಡಿಗಳನ್ನು ಅಡಿಗೆಯ ಒಲೆಯ ಮುಂದೆ ತಂದು ಇಟ್ಟುಕೊಂಡಳು. ಸುಚ್ಚಿನ ಪಾತ್ರಿಯನ್ನು ಹತ್ತಿರಿದಲ್ಲಿಟ್ಟು ಒಂದು ದೋಡ ಪಾತ್ರಿಯನ್ನು ಮುಚಿದಳು. ಮಾಡದಲ್ಲಿ ಬೆಲ್ಲಿದ ಡಬ್ಬಿಯು ಇದ್ದಿತ್ತು. ಅದನ್ನು ಇಳಿಸಿ ಕೆಳಗಿಟ್ಟು ಕೊಂಡಳು. ಆದರೆ ಉಟ್ಟಿಕ್ಕೆ ಎಲೆ ಇರಲಿಲ್ಲ. ರಾಜಣ್ಣಿನಿಗೆ ಉಟ್ಟಿದೆ ಎಲೆಯಬಗ್ಗೆ ಅನೇಕಸಾರೆ ಹೇಳಿದ್ದಳು. ನಿತ್ಯ ಉಟ್ಟಿಕ್ಕೆ ಕೂಡುವ ಮುಂದೆ ಅದೊಂದು ಪ್ರಕರಣವೇ ಆಗುತ್ತಿದ್ದಿತು. ರಾಜಣ್ಣಿನಾದರೂ ನಾಳಿ ತರುವೆ ಎಂಬ ವಚನಗಳನ್ನು ಕೊಡುತ್ತುಲೇ ನಡೆದಿದ್ದನು— ಈಗ ಮಳಿಗಾಲ. ಗಿಡಗಳ ಎಲೆಗಳು ಬಿರುಸಾಗಿರುವವು. ಈಗ ಚೆಳಿಗಾಲ. ಇದೇ ಗಿಡಗಳು ಚಿಗುರ ಹತ್ತಿನೆ ಎಂದು ಹೇಳುತ್ತು ಒಂದು ಎಷ್ಟೋ ಕಾಲಗಳು ಕೆಳೆದುಕೊಂಡರೂ ಎಲೆಗಳನ್ನು

ತಂದಿರಲ್ಲ. ಅವನ ನಾಳಿ ! ಇನ್ನೂ ಮುಗಿದಿರಲ್ಲ. ಮುದುಕಿಯು ಮನೆಯೊಳಗಿನ ಬಿಡಿಯಾಗಿದ್ದ ಆಲದ ಎಲೆಗಳನ್ನು ಜೋಡಿಸಿ ಸಿಬಿರು ಚುಚ್ಚಿ ಉಟ್ಟಿದ ಎಲೆಯನ್ನು ಸಿದ್ದ ಮಾಡಿಕೊಳ್ಳುತ್ತಿದ್ದಳು. ಉಟ್ಟಿ ಮಾಡುವ ಮುಂದೆ ಎಲೆಯ ಸಿಬಿರು ಗಂಟಲಲ್ಲಿ ಸಿಕ್ಕು ಉಂಡ ದ್ವಾನ್ನೆಲ್ಲ ಕಾರಿಕೊಂಡ ಒಂದೆರಡು ಉದಾಹರಣೆಗಳಿದ್ದವು. ಅಂಥ ಸಂಗತಿಯನ್ನು ಮುದುಕಿಯು ಲಕ್ಷ್ಯಕ್ಕೆ ತರುತ್ತಿರಲ್ಲ. ನಾಳೆಗೆ ಉಟ್ಟಿಕ್ಕೆ ಒಂದು ಎಲೆ ಬೇಕು ! ಈಗ ಆದ್ದರಿಂದ ಇವಳಿ ಜಿಂತೆ. ಸನ್ನೀ ದೇಶವಿಯ ದಿನ ಮಾಲೆಯೊಳಗಿನ ಕೊನೆಯು ಎಲೆಗಳನ್ನು ನೇರಿಸಿ, ಚುಚ್ಚಿ ಉಟ್ಟಿದ ಎಲೆಯನ್ನಾಗಿ ಮಾಡಿಕೊಂಡು ಮುಗಿಸಿದ್ದಳು. ಇಂದು ಎಲೆಗಳು ಇರಲ್ಲ. ಬೇರೆ ಕಡೆಯಿಂದ ಕಂಡು ಬರಲ್ಲ. ಎಲೆ ಇಲ್ಲದೆ ವಿಧವೆಯರು ಉತ್ತಾವದೆಂತು ? ಮುದುಕಿಯು ಜಿಂತಿನ ಹತ್ತಿದಳು. ಅಡಗಿಯಾದರೂ ಉಟ್ಟಿಕ್ಕೆ ಸಾಧ್ಯವಿಲ್ಲವಲ್ಲ ! ಎಂದು ಸೋಳಾಡಿದಳು ನವಣಕ್ಕಿಯ ನ್ಯಾಚ್ ಸಿಕ್ಕಿರವಿದ್ದರೆ ದ್ವಾರಸಿಯನ್ನು ಏಕಾದರ್ಶಿಯನ್ನಾಗಿ ಮಾಡುವ ಮನೋಧ್ವಯರವು ಮುದುಕಿಯು ದಿದ್ದಿತು ಆದರೆ ಎಲ್ಲವೂ ಬದಗಿ ಒಂದು ಎಲೆಗಾಗಿ ಏಕಾದರ್ಶಿಯ ಫಲವನ್ನು ಕಳೆದುಕೊಳ್ಳಬೇಕೇ ? ಒಳಗೆ ಹೋಗಿ ಹಂಡುಕಿದಳು, ಹೊರಗೆ ಬಂದು ನೋಡಿದಳು. ಮುಂದುಗಡೆ ಹಣ್ಣಾಡಿಸಿದಳು. ಹಿತ್ತಿಲಲ್ಲಿ ನೋಡಿದಳು. ಆದರೆ ಎಲ್ಲಿಯೂ ಎಲೆಗಳು ಕಂಡು ಬರಲ್ಲ. ನೇರಿಮನೆಯಿಂದ ಬೇಡಿ ತರುವಂತೆಯೂ ಇರಲ್ಲ. ಏನುಮಾಡಬೇಕು? ಬಿಳಿಯ ತಲೆಯ, ಹಣ್ಣ ಮೆದುಳಿನ ಮುದುಕಿಯ ಬಾಧಿಗೆ ಯಾವದೂ ಹೊಳಿಯಲ್ಲ.

ಮನೆಯಲ್ಲಿ ಹಿತ್ತಾ ಶಯ ಒಂದೆರಡು ತಾಟುಗಳಿದ್ದವು. ಅವೆಲ್ಲ ಎಂಜಲ ಮೃಲಿಗೆಯವು. ಉಂಡು-ತೀಂದು ಅಶುದ್ಧವಾದವುಗಳು. ಅಂಥವುಗಳಲ್ಲಿ ತಮ್ಮಂತಹವರು ಉಟ್ಟಿಮಾಡಬಾರದು. ಅಧಮು ! ಬೆಳ್ಳಿಯ ತಾಟುಗಳಲ್ಲಿ ಮಾಡಬಹುದು. ಆದರೆ ಅವು ಕಳವಾಗಿ ಹೋಗಿದ್ದವು. ಅಲ್ಲದೆ ಸುಡುಗಾಡ ನವಣೆಯು ಅನ್ನವನ್ನು ಬೆಳ್ಳಿಯ ತಾಟಿನಲ್ಲಿ ಹಾಕಿಕೊಂಡು ತಿನ್ನವದೇ ? ನೆಲವನ್ನು ಸಾರಿಸಿ ಉತ್ತಾ

ಈಕೇ ? ಚಾಂದ್ರಾಯಣ ಸ್ವತದವರು ಉಣಿವರೀಂದು ಎಲ್ಲಿಯೋ ಕೇಳಿದ್ದಾರು. ಸೀರೆಯನ್ನು ಹಾಸಿ ಉಟ್ಟಿನಾಡಬೇಕೇ ? ಇನ್ನೆಲ್ಲ ಅಶಕ್ಯ ಕೋಟಿಯೊಳಗಿನ ಮಾತುಗಳಿಂದು ಮುದುಕಿಯ ಭಾವನೆ. ಅಡಿಗೆಯಾದರೂ ಉಟ್ಟಿಕ್ಕೆ ಸಾಧ್ಯವಿಲ್ಲದುದಕ್ಕೆ ಉಪನಾಸ ಬಿದ್ದಂತೆ ಮುದುಕಿಗೆ ವೇದನೆಯಾಯಿತು.

ದಾತ್ವದಶಿಯು ಇನ್ನೂ ಬಂದಿರಲ್ಲ. ಏಕಾದಶಿಯ ರಾತ್ರಿಯು ದಾಟಬೇಕಾಗಿದ್ದಿತು.

ಎಲೆಗೆ ಏನು ಮಾಡಬೇಕು ?

ತಾಟಿನಲ್ಲಿ ಉಂಡಿದ್ದರೆ ಯಾರೂ ನೋಡುತ್ತಿರಲ್ಲ. ಉಟ್ಟವಾಗುತ್ತಿದ್ದಿತು. ಮಾಟ್ಟಿಯು ತಂಬುತ್ತಿದ್ದಿತು. ಏಕಾದಶಿಯ ವಾರ ಜೀಯು ಮುಗಿಯುತ್ತಿದ್ದಿತು. ಆದರೆ ಬಲವತ್ತರವಾದ ವೈದಿಕ ಸಂಸ್ಕೃತಿಯು, ಆಕ್ರಷಣ್ಯ ಬಿಗಿದು ಕಟ್ಟಿದ್ದಿತು. ಸಂಪ್ರದಾಯದ ವಿರುದ್ಧವಾಗಿ ನಡೆಯಲು ಆ ಮುದುಕಿಯ ಯಾವ ಇಂದ್ರಿಯಗಳೂ ಸಹಕರಿಸುವಂತಿರಲ್ಲ. ಆ ಪುರಾಣ ಸಂಸ್ಕೃತಿಯು ಇಂದ್ರಿಂದು ಬಗೆಯಿಂದ ಆಕ್ರಷಣ್ಯ ಗೂಳಿದಿಸುತ್ತಿದ್ದಿತು.

ಮುದುಕಿಯು ಮತ್ತೆ ಕೋಣೆಯನ್ನು ಶೋಧಿಸಬೇಕೆಂದು ಎದ್ದುಳು. ಈಗ ಈ ಕುಕಿಗೆ ಸ್ತಿಲ್ಲವಾದು ಆಸಾಧ್ಯವೆನೆಸದ್ದತ್ತಿತು. ಉಪಭಾಸ, ವಸವಾದೆ, ನಡೋದರೆ ದುರ್ಬಲಾಗಿದ್ದಾರು. ಇಂದು ಏಕಾದಶಿ. ಒಂದು ಸಂಬಂಧಪೂರ್ವ ಸ್ತೋತ್ರ ಹೊರತು ಚಾರಿಯಲ್ಲಿ ಏನೂ ಹಾಕಿರಲ್ಲ. ಮೇಲೆ ದೃಷ್ಟಿಯಿಂದ ಹಾರಣೆಗಾಗಿ ಆಗಣಿಂದ ಎಡತಾಕಿದ್ದಳು. ಎಲೆಗಾಗಿ ಸಾವಿಗಣಾರೆ ವೀಕಾಪಿ ತಲೆಯನ್ನು ಬಸಿಯಾಗಿ ಮಾಡಿಕೊಂಡಿದ್ದಾರು. ಒಣಗ ಹಾಕುವ ಕೋಲಿನ ಆಧಾರದ ಮೇಲೆ ಎದ್ದುಳು. ಹೆಚ್ಚಿ ಹೆಚ್ಚಿ ಇಡುತ್ತೇ ನಡೆಯ ಹೆತ್ತಿದೆಳು. ಅಪಿಗಂತೆ ಮನೆ ಯಂತೆ ನಡುಮನನೆಗೆ ಬರುವ ಮುಂದ ಹೊಸಲನ್ನು ದಾಟಬೇಕಾಗಿದ್ದಿತು. ದಾಟುವ ಮುಂದೆ ಕ್ರೈಸ್ತಾಳಗಿನ ಉದ್ದರ್ಮ ಕೋಲು ಮೇಲೆ ಚೂಕಟಿಗೆ ಬಡಿಯಿತು. ಚೂಕಟಿಸಿಂದ ನುಸುಳಿ ಕ್ರೈಸ್ತಾ ಶಕ್ತಿಯಿಂದ ಮುಂದೆ ಬಂದಿತು. ಚೂಕಟಿನ ಕರ್ತೃ, ಎಂಬ ಸಫ್ವಾಳದ

ಸಂಗಡ ಸಳಗರ್ ಎಂಬ ನಾದವು ಕೇಳಬಂದಿತು. ಮೇಲೆ ನೋಡಿದಳು. ಬಾಗಿಲಿಗೆ ಕಟ್ಟಿದ ಮಾವಿನ ತಳಿರು ಕಂಡಿತು. ಮುದುಕಿಯ ತಲೆಯಲ್ಲಿ ಫಕ್ಕನೆ ಬೆಳಕು ಹರಿಯಿತು. ಇವುಗಳಿಂದ ಒಂದು ಎಲೆಯು ಅಗುವದು! ನನ್ನ ಚಿಂತೆ ದೇವರಿಗೆ ಇದೆ. ಉಣಿಕ್ಕೆ ದೇವರಿಂದ ಅಪ್ಪಣಿಯು ಸಿಕ್ಕಿತು. ಏಕಾದಶಿಯ ಫಲವೂ ವಾಲಿಗೆ ಬಂದಿತು! ಎಂದು ತಳಿರು ಹೇರಿದಳು. ಎಲೆಗಳನ್ನು ಬಿಚ್ಚಿದಳು. ಸಿಬರುಗಳನ್ನು ರೀತಿದಳು. ಎಲೆಗಳು ಒಣಿ ತಗಿನಂತಾಗಿದ್ದವು. ಒಂದಿನ್ನು ಸೀರು ಚಿಮುಕಿಸಿ ಮಣಿಯ ಕೆಳಗೆ ಹೇರಿಟ್ಟಳು. ನಾಲ್ಕುರು ರಾಮನಾನು ಜವನನ್ನು ಮಾಡಿದಳು. ನೇನೆಡಿಂದು ತಿಳಿದಳು. ಎಲೆಗಳನ್ನು ಹೊರಗೆ ತೆಗೆದಳು. ಒಂದೊಂದಾಗಿ ಜೋಡಿಸಿ ಸಿಬಿರು ಚುಚ್ಚಿತ್ತೆ ಹೇಳಿದಳು. ಒಂದು ತಂಗ್ಯೆಯುಷ್ಟು ಎಲೆಯು ಸಿದ್ಧವಾಯಿತು. ಉಣಿಕ್ಕೆ ಇತ್ತು, ಸಾಕು! ಎಂದು ರುಂದುಕೊಂಡು ಹೆಣ್ಣ ಪಸ್ತಿಳು. ಉಳದ ಎಲೆಯ ಜೂರು, ಸಿಪರಿನ ಕುಳಿಗಳನ್ನು ಗೋಡೆಯೆ, ಕಡೆಗೆ ಸರಿಸಿದಳು. ದ್ವಾದಷ್ಟಿಯ ಸಿದ್ಧ ತೀರ್ಯಿಷ್ಟ ಮುಗಿದಂತಾಯಿತ್ತು. ರಾತ್ರಿಯು ಬಯಜವಾದುತ್ತಿಸಿ ಸುಲಗಪ್ಪೆಕೆಂದಳು. ಬಾಗಿಲನ್ನು ಸರಿಯಾಗಿ ಇತ್ತೆದೆಯೋ ಇಲ್ಲಿಷ್ಟೋ ಸೋಡಬೇಕೆಂದು ಮತ್ತೆ ಎಷ್ಟು. ಈ ಸಾರೆ ದೇಹ ಇನ್ನೂ ಭಾರವನ್ನಿಸಿತ್ತು. ಕೊಲಿನ ಹೇಳಿತೆ ಹೆಚ್ಚು ಭಾರವನ್ನು ಯಾಕ ಸಡುತ್ತಿರೆಗೆ ಬಂದಳು. ಬಾಗಿಲವರೆಗೆ ಬಂದಳು, ಬಾಗಿಲನ್ನು ಗಟ್ಟಿಯಾಗಿ ರೂಕೆಲಾಗಿದ್ದಿತು. ಹೃಥಿಕವಾಗಿ ಬಂದೆ! ನಾನ್ನೇ ಈ ನೋಡಲು ರೂಕಿದ್ದೆ. ಆದರೆ ಸುರನೆ ಎಲ್ಲ? ಹೊಗಲಿ. ಶ್ವಾಸ ನೋಡಿದ್ದ ತಪ್ಪಿಲ್ಲ. ಎಂದು ನುಟ್ಟೆ ಮುಂದೆ ಬಂದಳು. ಇನ್ನು ನಡುಮನೆಯು ಹೊಸಲನ್ನು ದಾಟಿ ತಿಣಗೆಲ್ಲ ಮುಕ್ಕಿಗೆ ಬರಬೇಕು. ಕೊಲನ್ನು ಎತ್ತಿ ಮೂಸಲ ಮುಂದೆ ಇಟ್ಟಳು. ಎಷ್ಟೆಯಿಂದ ಚಾಗಿಲ ಚೊಕಟ್ಟಿನ್ನು ಬಿಡುದಳು. ಬಲಗಾತಲನ್ನು ಕಿತ್ತು ಒಳಗೆ ಇಡುವದು! ಕಾಲನ್ನು ಎತ್ತಿದಳು. ಮುಂದೆ ಮಾಡಿದಳು. ಕಾಲು ಹೆಲಕ್ಕು ಉರಲಿಲ್ಲ. ಕಷ್ಟಿಗೆ ಕತ್ತಲೆಯು ಮುಸುಗಿತು. ತಲೆಯು ಗಿನಿ ಗಿನಿ ತಿರುಗಿದಂತಾಯಿತು. ಕಾಲುಗಳು ತತ್ತ್ವರಿಸಹತ್ತಿದವು. ಕ್ಯಾಳಿ

ನಡುಗ ಹೇತ್ತಿದವು. ಕೋಲು ಜಾರಿ ಬಿಡ್ಡಿತು. ಎದ್ದು ನಿಲ್ಲುವದು ಅಸಾಧ್ಯವಾಯಿತು. ಕೂಡುಬೀಕೆಂದರೂ ಸ್ವಾಯುಗಳು ನಿಜೀರವ ವಾಗಿದ್ದಿವು. ಇಂದ್ರಿಯಗಳ ಸಂಯೋಜಿತ ವ್ಯಾಪಾರವು ಅಸ್ತಿವ್ಯಸ್ತವಾಗಿದ್ದಿತು. ನುಡುಕಿಯು ಶರೀರ ರಕ್ಷಣೆಯ ಜಾಳನವನ್ನು ಕಳೆದು ಕೊಂಡಿದ್ದಳು. ಏನಾಗಿದ್ದಿತೋ ತಿಳಿಯದು! ಅವ್ಯಕ್ತನು ಧಡಿರೆಂದು ಹೊಸಲ ಹೇಳಿಯೋ ಬಿಡ್ಡಿತು. ಹೊಸಲ ಕಟ್ಟಿಗೆ ಎದೆಗೆ ಅಪ್ಪಳಿಸಿತು. ತಳಿಯು ಮುಂದಿನ ಕೆಲ್ಲಿಗೆ ಹೊಡಿಯಿತು. ಕೋಲಿನ ಸಪ್ಪಳ, ಅವ್ಯಕ್ತನು ಬಿಡ್ಡ ಸಪ್ಪಳ ಕೂಡಿ ಹೆವೆಯಲ್ಲಿ ಅಧ್ಯಾತ್ಮವಾದವು.

ಮಾಡದೊಳಗಿನ ಚಿಮಣಿಯು ಎನ್ನೇ ಇರುವವರಿಗೆ ಉರಿದು ಶಾಂತವಾಯಿತು. ಕತ್ತಲೆಯು ಗಟ್ಟಿಯಾದ ಪರದೆಯನ್ನು ಉರುಳಿ ಸುತ್ತ ಮಲಗಿದ ಅಪ್ಪಕ್ಕನ ಹೇಳಿ ಹಾಸಿ ಯಾರಿಗೂ ಕಾಣದಂತೆ ಮಾಡಿತು.

ದ್ವಾದಶಿಯ ದಿನದ ರಾಜಣ್ಣನು ಚೆನ್ನನ ಅಂಗಡಿಯಿಂದ ಅಕ್ಕಿ, ಹೀಕೆ, ಬೆಳ್ಳ, ಎಲೆಗಳನ್ನು ಕೊಂಡು, ಬೆನ್ನ ಮೇಲೆ ಹೊತ್ತುಕೊಂಡು ಖಾಗಿಲಿಗೆ ಬಂದನು. ಆಗ ನಾಲ್ಕೆಷ್ಟು ಮತ್ತು ತಾನು ಹೊತ್ತು ಏರಿದಿತು. ಅವನಿಗೆ ಒಂದೇ ಸಂತೋಷ, ಒಂದೇ ಆನಂದ—

ತಾಯಿಯು ಏರಿದು ದಿನಗಳಿಂದ ಉಂಡಿಲ್ಲ. ಇದನ್ನು ಕೆಳ್ಳಿ ನಿಂದ ಕಂಡಿರುವನು. ತಾನು ಆಕೆಯ ಸಂಗಡ ಕಳೆದ ತಿಂಗಳಿನಿಂದ ಮಾತುಬಿಟ್ಟಿದ್ದರೂ ಅವಳು ಉಂಡಳೋ ಇಲ್ಲವೋ ಎಂಬುದನ್ನು ನಿರ್ಣಯಿಸುತ್ತಿದ್ದು. ಉಂಡದಿನ ಉಂಟವನ್ನು ಮಾಡಿದೆಯಾ? ಎಂದಾಗಲಿ, ಉಂಟಿರುವ ಮಾಡದ ದಿನ ಏಕೆ ಉಂಟವನ್ನು ಮಾಡಲಿಲ್ಲ? ಎಂದಾಗಲಿ ಕೇಳುತ್ತಿರಲಿಲ್ಲ. ಉಂಟವನ್ನು ಮಾಡಿದಳೋ ಇಲ್ಲವೋ? ಇಷ್ಟನ್ನು ಜಾಳಿ ಪಕದಲಿಟ್ಟುಕೊಳ್ಳತ್ತಿದ್ದನು. ಅದಕ್ಕೆ—ಇಂದು ಒಂದಿಪ್ಪ ಅನ್ನ ವನ್ನು ಮಾಡಿಕೊಳ್ಳಲಿ. ತುಸ್ಪ ಇಲ್ಲದಿದ್ದರೂ ಉಪ್ಪು ಇದೆ. ಉಪ್ಪು ಅನ್ನ ತಿನ್ನಬುದು. ಯಾಲು-ತಂಡು ಕೊಡುವೆನು. ಒಂದರಿಂದ ತುತ್ತು ರೂಲು-ಅನ್ನಪನ್ನು ಉಣ್ಣಲಿ. ಏಳುವದಾಗಿದ್ದರೆ ತಾನೇ ಮಾಡಿಕೊಟ್ಟಿರಾಯಿತು. ನನ್ನ ಕೈಯಿಂದ ಉಂಟವನ್ನು ಮಾಡುವಳೋ

ಶಲ್ಲವೋ ಎಂಬುದರ ಪರೀಕ್ಷೆಯೂ ಆಗುವದು. ನನ್ನನ್ನು ಎವೇ ಹೇಳಿಯಲಿ. ನಾನು ಅವಳ ಮನ. ಅವಳು ನನಗೆ ತಾಯಿ. ಕುಳಿತು ಉಟಪನಾಡುವದು ಅಶ್ವನಾದರೆ ನಾನೇ ಒಂದೆರಡು ತುತ್ತು ತಿನ್ನಿಸಬೇಕು. ಕಣ್ಣಿತ್ತಿ ಮುಖವನ್ನು ನೋಡಿದರೆ ಹುಸಿ ನಗೆಯನ್ನು ಮುಖದ ಮೇಲೆ ತೋರಿಸಬೇಕು. ವಾತಾಡಬೇಕು. ಸುಖ ದುಃখ ಕೇಳಿಕೊಳ್ಳಬೇಕು. ಎಂದು ಎಣಿಕೆ-ಗುಣಿಕೆಗಳನ್ನು ಹಾಕಿಕೊಂಡು ಬಾಗಿಲನ್ನು ತಟ್ಟಿದನು. ಒಳಗಿಸಿದ ಚಿಲಕವನ್ನು ಯಾಕಲಾಗಿದೆತು. ಚಿಲಕವನ್ನು ಬಾರಿಸಿದನು. ಒಂದಿನ್ನು ನಿಂತನು. ಬಾಗಿಲು ತೆರೆಯಲಿಲ್ಲ. ಗಟ್ಟಿಯಾಗಿ ಚಿಲಕವನ್ನು ಬಾರಿಸಿದನು, ಆದರೂ ತೆರೆಯಲಿಲ್ಲ. ಬಾಗಿಲನ್ನು ಒಂದು ಮುಂದಕ್ಕೆ ಧಚಧಚ ಅಲುಗಾಡಿಸಿದನು. ಚಿಲಕವನ್ನು ತೆರೆಯಲಿಲ್ಲ. ತಾಯಿಯು ಇನ್ನೂ ಮಲಗಿರಬಹುದೇ? ಎಂದುಕೊಂಡನು. ಆದರೆ ತನಗೆ ಗೊತ್ತಿದ್ದ ಮಟ್ಟಗೆ ಹೊತ್ತೇರಿಡುವೇಲೆ ತಾಯಿಯು ಹಾಸಿಗೆಯಮೇಲೆ ಮಲಗಿದ ಒಂದು ದಿನವನ್ನೂ ಅರಿಯ. ಹೊರಗೆ ಹೆಚ್ಚು ಹೊತ್ತು ನಿಲ್ಲಿಲಾರದಾದನು. ಇಷ್ಟು ಕೂಗಿದರೂ ಬಾಗಿಲನ್ನು ತೆರೆಯದ್ದರಿಂದ ಒಂದಿನ್ನು ಸಿಟ್ಟು ಒಂದಿತು. ಹೆಗಲಿನ ಮೇಲಿನ ಗಂಟನ್ನು ಕೆಳಗಿಟ್ಟಿನು. ಕೊನೆಯ ಸಾರೆ ಬಾಗಿಲನ್ನು ಅಲುಗಾಡಿಸಿದನು. ಒಳಗಿಸಿದ ಯಾರಾ ಬರಲಿಲ್ಲ. ಒಂದು ಬಾಗಿಲನ್ನು ಎತ್ತಿದೆನು. ಅದು ಮೇಲೆದ್ದಿತು. ಕಿತ್ತಿ ಓರೆ ಮಾಡಿದನು. ಒಳಗೆ ಹೋಗುವಷ್ಟು ದಾರಿಯಾಯಿತು. ಮೆಲ್ಲಿಗೆ ನುಸುಳಿ ಒಳಗೆ ರಿದನು. ಚಿಲಕವನ್ನು ತೆಗೆದು ಬಾಗಿಲನ್ನು ಸರಿಪಡಿಸಿದನು. ಆಕ್ಷೇ, ಬೇಳೆಯ ಗಂಟನ್ನು ಒಳಗೆ ತಂದಿಟ್ಟಿನು. ಸಿಟ್ಟು ಒಂದಿನ್ನು ಕೆಳಮುಖ ವಾಗಿದ್ದಿತು. ಆ ಬರಿದಾದ ಭಾಗವನ್ನು ಭಯವು ಆವರಿಸಲಿದ್ದಿತು.

“ಎಷ್ಟು ಹೊತ್ತು ಒದರುವದು. ಮನೆಯಲ್ಲಿ ಯಾರಾದರೂ ಇರುವರೋ ಇಲ್ಲವೋ?” ಎಂದು ವಟಗುಟ್ಟಿತ್ತು ಅಡಿಗೆಯ ಮನೆಯ ಕಡೆಗೆ ಸಡೆದನು.

ಅವುಕ್ಕೆನ ಸುಳಿವು ಕಂಡು ಬರಲಿಲ್ಲ. ನಿತ್ಯ ಏನಾದರೂ ಮಾತಾಟಕೊಳ್ಳಬೇಕಾದ ಇಂದು ಆಕೆಯ ದೈಯೇ ಕೇಳಬರಲಿಲ್ಲ.

ಅಡಿಗೆಯು ಮನೆಯಲ್ಲಿ ಅಷ್ಟು ಹೊತ್ತಿಗೆ ಹೊಗೆಯಾದುತ್ತಿದ್ದರು, ಈಗ ಹೊಗೆಯೂ ಇರಲಿಲ್ಲ. ರಾಜಣ್ಣನಿಗೆ ಹೇಗೋ ಎನಿಸ ಹೆತ್ತಿತು. ಎದೆಯು ಹಾರ ಹೆತ್ತಿತು. ಎಂದಿಲ್ಲದ ಭಯನೆನಿಸ ಹೆತ್ತಿತು.

“ಅವ್ಯಾ!” ಎಂದು ಕೂಗಿ ಅಡಿಗೆಯು ಮನೆಯು ಹೊಸಲನ್ನು ದಾಟಹೊಂದನು. ಕಾಲಿಗೆ ಏನೋ ತಗಲಿತು. ಅಲ್ಲಿ ಒಂದಿಷ್ಟ ಕತ್ತಲೆ. ರಾಜಣ್ಣನು ಇದೇ ಹೊರಗಿನಿಂದ ಬಂದಿದ್ದನು. ಬಗ್ಗೆ ನೋಡಿದನು. ತಾಯಿ!

“ಅವ್ಯಾ!” ಎಂದನು.

ಉತ್ತರವು ಬರಲಿಲ್ಲ.

ಬಳಿಯಲ್ಲಿ ಮಂಡಿಗಾಲೂರಿ ಕುಳಿತು “ಅವ್ಯಾ!” ಎಂದು ಮೈ ಮೇಲೆ ಕ್ಯಾಡಿಸಿದನು. ಮೈ ತಣ್ಣಿಗಾಗಿದ್ದಿತು.

“ಅವ್ಯಾ!” ಎಂದು ಅಳುತ್ತ ಹಣೆಯನ್ನು ಮುಟ್ಟಿದನು.

ಅದೂ ತಣ್ಣಿಗಾಗಿದ್ದಿತು.

ರಾಜಣ್ಣನು ದಿಗ್ಭಾಗಂತನಾದನು. ಅತೀವ ದುಃಖವಾಯಿತು. ತಾಯಿಯ ಕೆಳೇವರದ ಮೇಲೆ ಬಿದ್ದು ಅಳಪತ್ತಿದನು.

ಅದ್ವ್ಯವಾದ ದೈವನ್ ರಾಜಣ್ಣನ ಪಾಪಕೃತ್ಯದ ಸೇದನ್ನು ಮೌನವಾಗಿ ಸ್ವೀಕರಿಸುತ್ತಿದ್ದಿತು.

ಅಕ್ಷಯಮರಿಗೆ ಈಗ ಸ್ವಷ್ಟವಾಲ್ಯಿತು.

ತನ್ನ ತಾಯಿಯ ಮನೆಯು ಹೀಗೆ ಅಲಂಕಾರದ ಕರಡಿಗೆ ಯಾಗಲು ಕಾರಣವೇನೆಂಬುದು—

ಮೊದಮೊದಲು ತಾಯಿಯ ಈ ಸ್ವಷ್ಟಪಾರವು ಸರಿಬರಲ್ಲ. ಚಿತ್ರವಿಚಿತ್ರಪೆಸಿತು, ಹೇಸಿಕೆ ಎಸಿಸಿತು, ಆಶಕ್ತಿಪೆಸಿತು. ವಿಧವೆಯೂ ಹೀಗೆ ಮಾಡಬಹುದೇ? ಇದು ಒಳ್ಳೆಯಾದೇ? ಬ್ರಾಹ್ಮಣರಿಗೆ ಸರಿಯಾದೀತೇ? ಎಂದು ಕೇಳಿಕೊಂಡಳು. ಜೀವ ಭೀ....ಭೀ.... ಎಂದುಕೊಂಡಿತು.

ಬಿನಗಳು ಕಳೆದವು. ಅಂಗಳುಗಳು ಉರುಳಿದವು. ಚಿನ್ನಯ್ಯನೆ ಓಡಾಟಿಗಳೂ ಬದೆಕವಾದವು. ಅವನ ದರ್ಶನ, ಮಾತ್ರ, ಕೃಷಣರ್ಕ, ತಿನಿನು, ಉಣಿನು ಅಧಿಕಾರಿಕವಾದಂತೆ ಆಕ್ರಿಯಸೆಸಿಸಹಿತಿದನು. ಅವನ ಬರವು ನಾಮಾನ್ಯವಾಲ್ಯಿತು. ಮಾತ್ರ ರೂಪಯಾಲ್ಯಿತು. ರೂಪು ಒಳ್ಳೆಯಾದೇನಿಸಹಿತಿತು. ಏರಲ್ಲ, ಇನ್ನೆರಡು ದಿನ ಸ್ಥಳಲ್ಲ, ಹರಣಿ ಮೊಡೆಯಲ್ಲ ಎಂದು ಜೀವವು ಸುಷಿಯಹಿತಿತು. ಲಿಂಗಿಯಂತೂ ಮಾನನೆಂದು ಮೇಲಿಬಿದ್ದು ಆಡುತ್ತಿದ್ದಿತು. ಅವನ ಕೋಟಿನ ಗುಂಡಿಗಳನ್ನು ಎಣಿಸುತ್ತಿದ್ದಿತು. ಕಿಸೆಯಲ್ಲಿ ಕೃಂಘಾರಿ ರಾಘವಾಯಿಗಳನ್ನು ಬಾರಿಸುತ್ತಿದ್ದಿತು. ಚಿನ್ನಯ್ಯನು ತನ್ನ ಮಗೆಗಿಂತ ಹೆಚ್ಚಿದ ಪ್ರೀತಿಯಿಂದ ಕಾಣುತ್ತಿದ್ದನು. ಮುದ್ದಿದುತ್ತಿದ್ದನು. ಗಟ್ಟಿಯಾಗಿ ಅಪ್ಪಿಕೊಂಡು ಪಡಸಾರೆಯ ತುಂಬ ಓಡಾದುತ್ತಿದ್ದನು. ಈಗ ಅಕ್ಷಯಮರಿಗೆ

ಎಂಥದೋ ಸಂತನ, ಎಂಥದೋ ಆನಂದ ! ಎಂಥದೋ ಉನ್ನಾದದ ಸೀಳಕು !

ಹೇಣ್ಣ ಗಂಡಿನ ಎದುರು ಸುಳಿಯಬಾರದು. ಸುಳಿದರೂ ಸ್ವಲ್ಪ ಬಾರದು. ನಿಂತರೂ ಪರಿಚಯವನ್ನು ಮಾಡಿಕೊಳ್ಳಬಾರದು. ಪರಿಚಯವಾದರೂ ಅಪರಿಚಿತರದಾಗಬಾರದು. ಆದರೂ ಅವರ ಸಂಗಡ ಮಾತಾಡಬಾರದು. ಮಾತಾಡಿದರೂ ಅಪ್ರಸಂಗ ಭಾವಣಕ್ಕೆ ಎಳಸಬಾರದು. ಎಳಸಿದರೂ ಮುಖವನ್ನು ನಿರೀಕ್ಷಿಸಬಾರದು. ನಿರೀಕ್ಷಿಸಿದರೂ ನಗಬಾರದು. ನಕ್ಕರೂ ಮುಖದ ಗಾಂಭೀರ್ಯವನ್ನು ಕಳೆದು ಕೊಳ್ಳಬಾರದು. ಕಳೆದುಕೊಂಡರೂ ಲೋಕಲಜ್ಞಯನ್ನು ಹರಿದು ಒಗೆಯಬಾರದು. ಹರಿದೋಗೆದರೂ ಗಂಡಿನ ಉನ್ನಾದವನ್ನು ಕೆರಳಿಸಬಾರದು. ಕೆರಳಿಸಿದರೂ ವೈಕ್ಕಿತ್ತದ ಸಷ್ಟುಕ್ಕೆ ಸಿದ್ಧವಾಗಬಾರದು. ಸಿದ್ಧವಾದರೂ ಧರ್ಮವನ್ನು ಮರೆಯಬಾರದು. ಧರ್ಮವನ್ನು ಮರೆತರೂ ಅಧರ್ಮಕ್ಕೆ ಗುರಿಯಾಗಬಾರದು. ಗುರಿಯಾದರೂ ಪಾಪದ ಕಡೆಗೆ ಒಡಬಾರದು. ಓಡಿದರೂ ದೇವನ ಸಿಟ್ಟಿಗೆ ಪಾತ್ರವಾಗಬಾರದು. ಪಾತ್ರವಾದರೂ ಪ್ರಾಯಶ್ಚಿತ್ತದ ದಾರಿಯನ್ನು ಮುಚ್ಚಿಕೊಳ್ಳಬಾರದು. ಮುಚ್ಚಿಕೊಂಡರೂ ಏಕಾಗಿಯಾಗಿ ಬಡಕೆನೇಂಬ ಧೈರ್ಯವನ್ನು ಕಳೆದುಕೊಳ್ಳಬಾರದು. ಕಳೆದುಕೊಂಡರೂ ಹುಣ್ಣತನ ವಿರಚಿಕು. ಹುಣ್ಣತನವಿರದಿದರೆ ಮರಣಕ್ಕೆ ಸಿದ್ಧರಿರಚಿಕು. ಇವು ಮಂತ್ರೋಪದೇಶದಂತಹ ಮಾತುಗಳಿದ್ದರೂ ಜನರು ಲಕ್ಷ್ಮಿಸುವದಿಲ್ಲ. ಒಮ್ಮೆ ಒಂದರ ಪರಿಚಯವಾದರೆ ತೀರಿತು. ಮನಸು, ಮಿಥ್ಯ ಮುಂದಿನ ಮೆಟ್ಟಿಲಿಗೆ ಒಡಹತ್ತುವವು. ಅಕ್ಷಮುರಿಯ ಗತಿಯೂ ಹೀಗಾಯಿತು.

ಮೊದೊದಲು ತಾಯಿಯ ವೈವಾರಣ ಸರಿಯೆನಿಸಿರಲ್ಲ. ಅಸಹ್ಯ, ಥೂ ! ಎಂದಿದ್ದಳು. ಒಮ್ಮೆ ಜಿನ್ನರ್ಯಾನ ಮುಂದೆ ಸುಳಿದಳು: ನಿಂತಳು. ಪರಿಚಯವಾಯಿತು. ಅವನ ಮುಖವನ್ನು ನೋಡಿದಳು. ಮಾತಾಡಿದಳು. ಆಗ ತಾಯಿಯ ಸಂಬಂಧ ಕರುಣೆ ಹುಟ್ಟಿತು.

ಒಂದು ದಿನ ತಾನೇ ಮಾತಾಡಿಕೊಂಡಳು.

ತಾಯಿಯು ನನ್ನುಂತೆಯೇ ಸ್ತೀ. ಮುದುಕಿಯಲ್ಲ, ಕೈ ನಡಗು ತ್ರೀಲ್ಲಿ, ತಲೆಯು ಕುಣಿಯುತ್ತಿಲ್ಲ, ನಡುವು ಬಗ್ಗೀಲ್ಲಿ, ಮುಖದ ಮೇಲೆ ಇಳಿವಯಸ್ಸಿನ ಅಡ್ಡ-ಉದ್ದಗರೆಗಳು ಮೂಡಿಲ್ಲ. ಇನ್ನೂ ಜಿಕ್ಕವಳು. ತಿಂಗಳ ಮೈಲಿಗೆಯ ಕಾಟ ತಪ್ಪಿಲ್ಲ. ನನಗೂ ಆಕೆಗೂ ಬಹಳವಾದರೆ ಗ್ರಂಥಾಲಯದಲ್ಲಿ ವರುಷಗಳ ಅಂತರ. ಸುಖದಲ್ಲಿ ಬೆಳೆದವಳು. ಸುಖದಿಂದ ಬಾಳಿರುವಳು. ಇಮ್ಮು ದಿನಗಳವರೆಗೆ ಕವ್ಯದ ಕಾವನ್ನು, ದುಃಖದ ಸೋವನ್ನು ಅರಿಯಳು. ಕಣ್ಣಿಟ್ಟಿಟ್ಟು ಪರೀಕ್ಷೆಸಿದರೆ ನನಗಿಂತ ಗ್ರಂಥಾಲಯದಲ್ಲಿ ಜನರ ಭಾವನೆ. ತಾಯಿ - ಮಗಳಿಂದು ಗೊತ್ತಿದ್ದವರಮ್ಮು ಜನರು ಬಲ್ಲರು. ಅವಸರದ ಸೋಣಿದಲ್ಲಿ ಅಕ್ಕೆ ತಂಗಿಯರಿಂದು ತಿಳಿಯುವ ಜನರೇ ಬಹಳ. ತೆಳುವಾದ ದೇಹ, ಎತ್ತರವಲ್ಲದ ಸಿಲುವು, ಕರಿಕೆಯಂತೆ ಇನ್ನೂ ಜಿಗುಟಾಗಿದೆ. ಮೈಯಲ್ಲಿ ಸಾಕಷ್ಟು ಕಾವಿದೆ. ಕೆಲಸದಲ್ಲಿ ಹುಮ್ಮಿಸಿದೆ. ದೇಹದಲ್ಲಿ ಚಾಪಲ್ಪಿ ವಿದೆ. ಮಾತಿನಲ್ಲಿ ಬಾಳಬೇಕು, ಬದೆಕಬೇಕು! ಎಂಬ ಲವಲವಿಕೆ ಇದೆ. ನಿತ್ಯದ ಉಟಪದಲ್ಲಿ ಸ್ವಾರಸ್ಯವಿದೆ. ನಿದ್ರೆಯಲ್ಲಿ ವಿಶ್ವಾಂತಿಯಿದೆ. ಈ ದೈಹಿಕ ಆಶೋತ್ತರಗಳಿಗೆ ಅನುಗುಣವಾಗಿ ಮಾನಸಿಕ ಆಶೋತ್ತರಗಳಿನ್ನರೆ ತಪ್ಪೇನು! ಮನಸಿಗೂ ದೇಹಕ್ಕೂ ನಿಕಟ ಸಂಬಂಧವಿರುವ ವರಿಗೆ ಆಕೆಯು ತನ್ನ ಸಹಜಪ್ರವೃತ್ತಿಗಳನ್ನು ಹೇಗೆ ತುಳಿದು ನಿಲ್ಲಿಬಹುದು! ನಿಲ್ಲಿವದು ಅಸಾಧ್ಯವಾದ ಮೇಲೆ ಏನು ಮಾಡಬೇಕು? ಅಸಹಾಯ ಹಿಂದೂ ಧರ್ಮದ ಸ್ತೀಯರಿಗೆ ಬೇರೆ ದಾರಿಯಿಲ್ಲ. ಅದರಲ್ಲಿ ಬ್ರಾಹ್ಮಣ ವಿಧವೆಯರ ಗೋಳಿ ದೇವರಿಗೂ ಗೊತ್ತಿಲ್ಲ. ಅವರಿಗೆ ಒಂದೇ ದಾರಿ! ಒಂದೇ ಮಾರ್ಗ! ವಿಕೃತವಾದ!! ವಿಕೃತಯಾಗುವದು!!! ಬಾಹ್ಯ ರೂಪಾಂತರವಾಗುವದು. ಈ ವೈರಾಗ್ಯದ ಶುಷ್ಕ ಸಾರೂಪ್ಯವನ್ನು ಧರಿಸಿ, ನಿರಾಡಂಬರದ ಜವಸರವನ್ನು ಕೊರಳಿಗೆ ಹಾಕಿಕೊಂಡು, ಬಹುದಿನಗಳಿಂದ ತುಕ್ಕಿಹಿಡಿದ ಮಂತ್ರಗಳನ್ನು ಪರಿಸುತ್ತ, ಅನೇಕರಿಂದ ಅಸಾಧ್ಯವೆಂದು ನಾಮಕರಣ ಮಾಡಿಸಿಕೊಂಡ ತೀರ್ಥವನ್ನು ಸೇವಿಸಿ, ಯಾಷಿ-ಮನ್ಯಾದಿಗಳು ಲಾಗಿ ಹಾಕಿದ ಪ್ರಸಾದ ಸೇವನೆಯನ್ನು ಮಾಡಿ, ಶೃಂಗಾರಮಯಸ್ವಸ್ವಿಯಲ್ಲಿ

ಗಾತ್ರಪುಸನ್ಯಾಸಿನಿಯಾಗಿ ಅಂಟಿಕೊಂಡು ನಿಲ್ಲುವದು ಎಂಥ ಚೋಧ್ಯ! ಜೀವನರಂಗದಲ್ಲಿ ಬಹುದಿವರೆ ಈಸಾಡಿ ಸಂತಸಮಯ, ಸುಖಿದ ದುಃಖಿಯನ್ನು ವಿನಿಧಿನಗಳಿಂದ ಸವಿಸವಿಯುತ್ತೇ ಬಂದ ದೈಹಿಕ ಭಾವನೆ ಒಂದು ದಿನದೆ ದುರಂತ ಫೋನೆಯಿಂದ, ಗಂಡನ ಮರಣದಿಂದ, ವೈರಾಗ್ಯದ, ಪ್ರೈಸ್‌ಕ ಬ್ರಹ್ಮಚರ್ಯದ ನಿಶಾಂತ, ನಿಗುಣ ಮುದುವಿಗೆ ಹಾರಂವದೆಂತು! ವಸಿಯಿಂದ ಸಾಗರವನ್ನು ಕಬಳಿಸುವದೆಂತು! ಸುಕುಮಾರ ಪ್ರೈಸ್‌ಕ ಯಿಂದ ನಿರಹಂಕಾರ ರುಕ್ಷ ಪ್ರದೇಶಕ್ಕೆ ಜಿಗಿಯುವದೆಂತು! ಇಂ....ಇಂ....ಇಂ.... ಆದರೆ ಇವರು ಹೀಗೆಯೇ ನಡೆಯಬೇಕು! ಧರ್ಮ! ಧರ್ಮದ ನಿಯಮ! ಧರ್ಮದ ಕಟ್ಟಣಿ! ಅಂತಿರತ್ನಗಳನ್ನು ಒಳಗಿಟ್ಟು ಕೊಂಬೆಯ ತೂತು-ಪಾತೆಗಳನ್ನು ಸರಿಪಡಿಸಿ, ಮಾಲ್ಯಾ-ಗರಿಕೆಯನ್ನು ಕಿತ್ತಿಸಿ, ಗೋಡೆಗ ಸುಣಿ-ಬಣಿ ಬಳಿದು, ಹೆಚ್ಚಿಗಳಿಗೆ ಕೆಂಪು ಮುಚಿಗಳನ್ನು ಒಳಗ ಹಾಕಿದರೆ ಅವರು ಒಳನ್ನು ಕೊಂಬೆಯನ್ನು ದೊಳು-ಬೀಳುಗೆಡನಲಾರರೇ! ಇದರ ಸೆಂಬಂಧ ವಿಚಾರಿಸಿದವರಿರುವರೇ? ವಿಚಾರಿಸಲು ದಾರಿ ಇದರೇ! ನಡಿಸುವದೊಂದು ಗೊತ್ತು. ನಡೆಯುತ್ತಿದೆ. ಕುಂಟುತ್ತೇ ನಡೆಯುತ್ತಿದೆ. ಕಾಲ್ಯಾಂತಿಕೆ ಕುಂಟುವದು ಕ್ಷೇತ್ರ ಕಾಲಿದ್ದ ಕುಂಟಿದರೆ ಏನೆನ್ನು ಬೇಕು! ನಡೆಗುವ ಮುಂದೆ ಕಾರಿಬಿದ್ದಂತೆ ಇಬ್ಬಿಬ್ಬ ಪ್ರಕೃತಿಯ ತನ್ನ ಉತ್ತರಾಕ್ರಾಂತಿಯ ತತ್ವಕ್ಕನುಸರಿಸಿ ನಡೆದೂ, ಕೆಲವು ನಮ್ಮ ಹಿರಿಯರು ಒಡೆದ ಹಿತ್ತಾಳಿಯ ಗಂಟೆಯನ್ನು ಕೊರಳಿಗೆ ಕಟ್ಟಿ, ಪರಂಪರೀಯ ಬೆರಳು ತಟ್ಟಿ ಇವಷ್ಟೆವಣನ್ನು ತೆಗೆಯುವರಲ್ಲ!

ಈ ಉಗ್ರವ ಸಂಗ್ರಹಿತ ವಿಚಾರಧಾರೆಯಿಂದ ತಾಯಿಯ ಮೇಲೆರಿಂದ ರೂರಲಿದ್ದ ಶ್ರದ್ಧೆ, ಮುಮುಕ್ಷ, ಭಕ್ತಿ ಮತ್ತೆ ಸಿಂತವು. ಇನ್ನೂ ಗಟ್ಟಿಯಾದವ್ಯ. ತಾಯಿಯ ಕೃತ್ಯ ಹೊಸದೆಸಿಸಲಲ್ಲ. ನಿಷಗ್ರದ ಒಂದು ಭಾಗವೆಂದು ಕೊಂಡಳಿ. ಇದರಿಂದ ಮನೆಯ ಆಡಂಬರವು ಯೋಗ್ಯವೆನಿಸ ಹತ್ತಿತು. ಅದರ ನಡುವೆ ತಾನು ಸಾಲಾಕ್ಷ್ಯತಳಾಗಿ ಸಿರೀಕ್ಕಿಸಿದಳು. ತನಗೂ ರಮ್ಮನೆನಿಸಿತು. ಮಾನನ

ಮನೆಯಲ್ಲಿ ಕಾಣದ್ದನ್ನು ತವರು ಮನೆಯಲ್ಲಾಡರೂ ಕಂಡೆನಲ್ಲ ! ಎಂಬ ಸುಷ್ಟು ಅಶೇಯು ಸಂತೋಷವನ್ನು ಪಡೆಯಿತು. ಮನೆಯು ಸಂಗಡ ಮನವೂ ಮಾರ್ಪಡಿಸಿತು.

ಚಿನ್ನಯ್ಯನು ಶ್ರೀನೇರೆ ಸಾರೆ ಬಂದುಹೊಡನು. ಈಕಾಳ್ವಿ ಮರಿಯು ಅವನೆ ಮಂಗನ್ನು ನೋಡಿದಳು. ಸೀಳಾಗಿ ಕರಿಯ ಬಣ್ಣ ದಿಂದ ಮಿಂಚುತ್ತಿದ್ದಿತು. ಕಣ್ಣ ನೋಡಿದಳು. ಬೆಳೆಕು ತುಂಬಿ ಅಕರ್ಷಣೀಯವಾಗಿದ್ದನ್ನು. ಕೆಣ್ಣೆಗಳನ್ನು ಹೊಡಿದಳು. ಗೋಲಾ ಕಾರವಾಗಿ ಹೊಳೆಯುತ್ತಿದ್ದನ್ನು. ತಲೆಯನ್ನು ಹೊಡಿದಳು. ಗುಂಗುರ ಕೂದಲಿನ ಮುದ್ದೆ ಅಲ್ಲೊಂದು ಇಲ್ಲೊಂದು ಅಂಟಿಕೊಂಡಿದ್ದನ್ನು. ಎದೆಯೂ ಉಬ್ಬಿ, ಹೂಟಿಗ್ಗು ತಗ್ಗಾಗಿದ್ದಿತು. ಪಡನಾಲೆಯಲ್ಲಿ ಬರ ವ್ಯುತ್ಯಾಗದ ನಡೆದಾಡುವ ನಮಯದಲ್ಲಿ ಅವನ ತುಂಬಿದ ತೊಡೆ, ಉಬ್ಬಿದ ಸ್ವಾಯಂಮಂಡಲಗಳು ತೋಳಿ, ಪ್ರಮಾಣಬದ್ಧವಾಗಿ ಕಂಡವು. ದಹಿಯೇರೆಲನ ಉದ್ದೇಶ ತಲ್ಲಿ, ಮೂರಿನ ಬಲಬದಿಯ ಸರೋಲಿ ಅಸಹ್ಯಪರಿಸಲಿಲ್ಲ. ಜನರ ಕಣ್ಣಂಜಲಿಕನ್ನು ತಡಗಟ್ಟಿವ ನಾಧಸಗಳಿನಿಂದನ್ನು. ಅವನ ಕಾಡಾವ ದೇಹವು ರಸ್ತೆನ ತುಂಬ ಮಂದಿಕೊಳ್ಳುತ್ತಿದ್ದಿತು.

ಅದನ್ನ ಮಾತ್ರ ತೀರು ರುಚಿಕಟ್ಟು. ತ್ವರಿತ ತಿಳು ತೊಂದರೂ ಬಾರ್ತಾಕ್ರಾಂತಿ ಹ್ಯಾಕರಣರುಚ್ಚ. ಉತ್ಸಾಹಕ್ಕಾರ್ಥ. ಶಾಫ್ಟ ಮತ್ತು ಭಾರಕ್ಕಾರ್ಥ. ನೂತಿಗೆ ಮಾತ್ರ ಹೊಂದಿಕೆಯಾಗುತ್ತಿದ್ದನ್ನು.

ಅವನ ಮುಕ್ಕೆ ಹೆಸ್ತದ ಪರಿಜಿಂಪ್ರೆ ಇನೇಕಣಾರೆ ಅನುಭವಕ್ಕೆ ಬಂದಿದ್ದಿತು. ತಿನಿಸು-ಉಣಿಸಿನ ಪದಾರ್ಥಗಳನ್ನು ಡೆಲವ್ರೆ ಸಾರೆ ತೆಂದುಕೊಟ್ಟಿದ್ದನು. ಅವುಗಳ ಜ್ಞಾನಧ್ಯಾ, ರುಚಿಯನ್ನು ನಾಲಿಗೆ ಬಳ್ಳದೆ. ಹೊಟ್ಟಿ ಬಳ್ಳದೆ. ತ್ವರಿತ ಪ್ರಸಾಧನಗಳನ್ನು ತೆಂದು ಕೊಟ್ಟಿದ್ದನು. ಗುಲಾಬಿಯ ದುಡಿಯು ತ್ವರಿತ ಮುಕ್ಕೆ ಅಂಟಿ ಅವನ ಸ್ವರೂಪವ್ಯಾಪ್ತಿ ತಂದುಗೂಡುತ್ತಿದ್ದಿತು. ಏರಳ ತುದಿಯ ಉಗುರಗೆ ಹೆಚ್ಚಿದ ಮುಚುಂಗಿಯ ರಸವು ಅವನದೇ ! ವ್ಯುತ್ಯಾಗದ ಹೊರಡುವ ಹೊಸರ ಗಂಧದ ಸಾಖಾನದ ವಾಸನೆಯು

ಅವನದೇ! ತಲೆಯಲ್ಲಿ ಮಡಗಿದ ಸಿನ್ನು-ಅಕ್ಕೆಡಗಳು, ಹೆರಳ ತುದಿಗೆ ಜೋಡಿಸಿದ ಮೆತ್ತನ್ನು ಕೂಡಲಿನ ಗಂಗಾವನವು, ಮುಂಗೈ ತುದಿಗೆ ಸಾಲಾಗಿ ಸೇರಿದ ಕಪ್ಪರದ ಕಪ್ಪನ್ನು ಬಳೆಗಳು ಅವನ ಆಶೀಯ ಪ್ರತೀಕಗಳಾಗಿ ಕಟ್ಟಿರಾಕೆದ್ದವು. ಇವುಗಳ್ಳಿಂದ ಅವನ ನಿತ್ಯನೂತನ ರಸಿಕತೆಯು ಎಲ್ಲರ ಪರಿಚಯದಾಗ್ಗಿದ್ದಿತು. ಇಷ್ಟೊಂದು ಬಗೆಯ ಸ್ವೇಹದಿಂದ, ಸ್ವೇಮದಿಂದ, ಗಾರವದಿಂದ ಕಂಡುದಕ್ಕೆ, ನಿತ್ಯಸಲಿಗೆ ಯಿಂದ ಮಾತಾಡುತ್ತದ್ದುದಕ್ಕೆ, ನಗೆಯಾಡುತ್ತದ್ದುದಕ್ಕೆ ಹೆನ್ನೆವಟ್ಟಿಳ್ಳು. ಅಭಿಮಾನವೆನಿಸಹತ್ತಿತು. ಅವನ ಬರವು ತನಗೂ ಆನಂದದ ವಿಷಯ ವೆಂದುಕೊಂಡಳು. ಜೀವವು ಏಕೋ ಅವನ ಆಗಮನದ ನಿರೀಕ್ಷಣೆಯಲ್ಲಿರುತ್ತಿದ್ದಂತೆ ಭಾಸವಾಗಹತ್ತಿತು.

ಲಿಲ್ಲಿಯು ಎರಡು ಮೂರು ವರುಷದಮ್ಮು ದೊಡ್ಡ ದಾಗಿದಿತು. ಕೈ ಬಿಟ್ಟು ಓಡಾಡುತ್ತಿದ್ದಿತು. ಎದೆಯ ಹಾಲನ್ನು ಬಿಟ್ಟು ಮೆತ್ತನ್ನು ಅನ್ನಿಉಂಡು, ಹಾಲು ಹಣ್ಣು ತಿನ್ನುತ್ತಿದ್ದಿತು. ಮುದ್ದುಮುದ್ದಾಗಿ ಮಾತಾಡಿ, ಲಂಟುಲಂಟುಹೆಜ್ಜೆಗಳನ್ನಿಂದುತ್ತ ಎಲ್ಲರ ಕಣ್ಣಣಿಯಾಗಿದ್ದಿತು.

ಇಂದಿಗೆ ಲ-೬ ದಿನಗಳಾಗಿದ್ದವು. ಚಿನ್ನೆಯ್ಯನು ಬಂದಿರಲ್ಲಿ. ತಾಯಿಯೂ ನುಡಿದಳು. ಅಕ್ಕಾಮರಿಯೂ ವಿಚಾರಿಸಿದಳು. ಆದರೆ ಕಾರಣವು ತಿಳಿಯಲ್ಲಿ. ಅವನೂ ಹೇಳಿಕಳಿಸಿರಲ್ಲಿ. ನಡುವೆ ಒಂದು ದಿನ ಲಿಲ್ಲಿಯು ಸಹ—“ಮಾನ ಬರಲಿಲ್ಲ!” ಎಂದು ನುಡಿದಳು.

ಪುಟ್ಟವ್ವನು ಆ ಕೂಸನ್ನು ಬರಸೆಳಿದುಕೊಂಡು “ನಿನಗೇಕೆ ಅವರ ಆಗಮನದ ಚಿಂತೆ?” ಎಂದು ಎದೆಗೆ ಹಿಡಿದುಕೊಂಡು ಮುದ್ದಾಗಿದಳು.

ಅಕ್ಕಾಮರಿಗೆ ಮಗುವಿನ ಮಾತು ತೀರ ರಮ್ಮೆವೆನಿಸಿತು.

“ಅದೂ ನೇನಸುವದು ತಾಯಿ! ಅವರ ಸ್ವೇಹ ಎಷ್ಟು ದೊಡ್ಡದು ನೋಡು!” ಎಂದು ತಾಯಿಯ ಕೈಯಿಂದ ಲಿಲ್ಲಿಯನ್ನು ಎತ್ತಿಕೊಂಡು ಚಪ್ಪಟಿಯಾಗುವಂತೆ ಎದೆಗೆ ಒತ್ತಿಕೊಂಡಳು. ಮಗುವು ಲಿನಿಲಿನಿ ಒದ್ದಾಡಲು ಕೆಳಗಳಿಸಿಬಿಟ್ಟಿಳ್ಳು.

ಲಿಲ್ಲಿಯು ಕುಣಿಯುತ್ತ ಹೊರಗೆ ಹೋದಳು.

ಮರುದಿನ ದೀಪವನ್ನು ಹೆಚ್ಚುವ ಸುಮಾರಿಗೆ ಚಿನ್ನಯ್ಯನು ಬಂದರು. ಅಕ್ಕಾಮರಿಯ ಅಂಗಾಂಗಗಳು ಪುಲಕಿತವಾದನ್ನು. ಜೀವವು-ಅವರು ಬಂದರು. ಇಂದು ಬಂದರು! ಎಂದು ನುಡಿಯಿತು.

ಚಿನ್ನಯ್ಯನು ಒಳಗೆ ಬಂದು ಬಟ್ಟ-ಬರೆಗಳನ್ನು ಕಳೆಯುತ್ತೆ - “ಲಿಲ್ಲಿ, ಸಣ್ಣ ಮರಿ!” ಎಂದು ಕರೆದರು. ಲಿಲ್ಲಿಯು “ಮಾವ, ಮಾವ!” ಎಂದು ಓಡುತ್ತೆ ಬಳಗೆಹೋರಿಯಿತು.

ಅಯ್ಯನು ಹೇಳಿತ್ತೆ ಕೊಂಡನು. ಮುದ್ದಿಟ್ಟನು. ಕುರುಳು ತೀಡಿದನು. ಗಲ್ಲಿ ಹಿಂಡಿದನು. ತುಟಿಗೆ ತುಟಿ ಹೆಚ್ಚಿ ಸವಿ ಸವಿ ಮುದ್ದು ಕೊಟ್ಟನು. ತನ್ನ ಕನ್ನೆಗೆ ಆದರ ಕನ್ನೆಯನ್ನು ಒತ್ತಿಕೊಂಡನು.

“ಎಲ್ಲಿದ್ದೆ ಮಾವ?” ಲಿಲ್ಲಿಯು ಕೇಳಿದಳು.

“ದೂರ ಹೋಗಿದ್ದೆ.”

“ಏನು ತಂದೆ?”

“ಎನಿಲ್ಲಿ.”

“ಇದೆ.”

“ಇಲ್ಲ.”

“ಪ್ರತಿ ಸಾರೆ ಏನು ತರಬೇಕು?” ಪುಟ್ಟವ್ವನೆಂದಳು.

ಮಗುವು ಸುಮ್ಮಾನಾಯಿತು.

ಚಿನ್ನಯ್ಯನು ಮಗುವಿಗೆಂದು ತಂದ ಮುರಂಬಳಯ ಮುತ್ತಿನ ಸರವನ್ನು ತೆಗೆದು “ಇದು ಯಾರಿಗೆ ಗೊತ್ತಿ!” ಎಂದು ಕೇಳಿದನು.

“ನನಗೆ!” ಎಂದು ಕೈಮುಂದೆ ಮಾಡಿತು.

“ಅಲ್ಲ.” ಕೈ ಹಿಂದೆ ಸರಿಸಿದನು.

“ನನಗೆ ಬೇಕು.”

“ಅಲ್ಲ, ಅಕ್ಕಾಮರಿಗೆ ಕೊಡುವೆ.”

“ಆಕೆಗೆ ಬೇರೆ ಕೊಡು. ಇದು ನನಗೆ.”

“ಉಹು....”

“ಇಲ್ಲ. ನನಗೆ ಬೇಕು!” ಎಂದು ಬಂದು ಎಳೆಯನ್ನು ಗಟ್ಟಿಯಾಗಿ ಹಿಡಿದಳು.

“ಬಿಡು. ಹರಿದಿಟ್ಟೀ !” ಅಕ್ಕಾಮರಿಯು ನುಡಿದೆಳು.

ಚಿನ್ನಯ್ಯನು “ಇದ್ದು ನಿನ್ನದು. ಅಕ್ಕಾ ಮರಿಗೆ ನೀನು ಹೇಳಿದಂತೆ ಬೇರೊಂದು ತಂದು ಕೊಡುವೆನೆ.” ಎಂದು ಮಗುವಿನ ಕೊರಳಿಗೆ ಹಾಕಿದನು. ಕೆಳಗಿಂದಿನೆ ನೋಡಿದನು. ಮಗುವು ಬಹಳ ಸುಂದರವಾಗಿ ಕಂಡಿತು. ಎತ್ತಿಕೊಂಡು ಮತ್ತೆ ಮುದಿಟ್ಟಿನು. ಕೆಳಗಿಂದಲು ಕೇರೆ ಹಾಕುತ್ತ ಅಕ್ಕಾಮರಿಯ ಕಡೆಗೆ ಓಡುತ್ತ ಬಂದಿತು.

ಪ್ರಿಯನ್ನು ಒಳಗೆ ಹೋಡಿತ್ತು.

“ಅಕ್ಕಾಮರಿ, ಮಗುವಿನ ಕೊರಳಿಗೆ ಸರವು ಎಷ್ಟು ಸುಂದರವಾಗಿ ಕಾಣುವದು ನೋಡು.” ಎಂದು ಹತ್ತಿರ ಬಂದು ಚಿನ್ನಯ್ಯನು ನುಡಿದನು.

“ಅಹುದು.” ಸರದ ಮುತ್ತುಗಳನ್ನು ಪರಿಕ್ಷೇಪುತ್ತ ನುಡಿದೆಳು.

“ಲಿಲ್ಲಿ ಈಗ ಶಿತಿ ಸುಂದರ ! ಭಾಲರಾಧೀಯಂತೆ ಕಾಣುವದು.”

“ಇದು ಅತಿ ನಟನಾಸ್ತಿಯಾಯಿತು.”

“ನಟನಾಸ್ತಿಯಲ್ಲ. ತಾಯಿಯಂತೆ ಮಗುವೂ ಸುಂದರ.”

“ನಾನೆಂಥ ಸುಂದರಿಯೋ !”

“ನಿನ್ನ ಭಾಲರೂಪವೇ ಲಿಲ್ಲಿ. ಚಿಕ್ಕವಳಿದ್ದ ಸವರ್ಯದಲ್ಲಿ ನಿನ್ನನ್ನು ನಾನು ನೋಡಿದ್ದರೂ ಲಿಲ್ಲಿಯಿಂದ ನಿನ್ನ ಭಾಲ್ಯರೂಪವನ್ನು ತಿಳಿಯಬಲ್ಲ. ಲಿಲ್ಲಿ !” ಎಂದು ಎಳೆದುಕೊಂಡು ಮಂಚದ ವೇಳೆ ಹೋಗಿ ಕುಳಿತನು.

“ನಾನು ಹತ್ತು ಜನರಂತೆ ಇರುವೆ. ಲಿಲ್ಲಿಯಾದರೂ ಹತ್ತು ಮಕ್ಕಳಂತೆ ಇರುವಳು.”

ಚಿನ್ನಯ್ಯನು ಲಿಲ್ಲಿಯನ್ನು ತೊಡೆಯು ವೇಳೆ ಕೂಡಿಸಿ ಕೊಂಡು, ಅದರ ಪ್ರತಿಯೊಂದು ಅವಯವವನ್ನೂ ಮುಟ್ಟಿತಟಿಟಿ ವರ್ಣಿಸುವಂತೆ “ಇದು ನಿನ್ನದೇ ಮಾಗು ! ಬಂದು ಮಾಗು-ಬಟ್ಟು ಇಟ್ಟರೆ ಕೊಯಿದು ಇದಕ್ಕೆ ಅಂಟಿಸಿದಂತೆ ಕಾಣುವದು. ಆಕಾರದಲ್ಲಿ ಒಂದಿಷ್ಟು ಚಿಕ್ಕದು. ಇದು ನಿನ್ನದೇ ಕಣ್ಣ. ರೆಸ್ಪೈಯ ಕೂಡಲು ಇನ್ನೂ ಬೆಳೆಯಬೇಕು. ಕಣ್ಣನ ಗಾತ್ರ ದೊಡ್ಡದಾಗಬೇಕು. ಇದು ನಿನ್ನ

ಹುಬ್ಬ. ಕೂಡಲು ಇನ್ನುಷ್ಟು ಕವ್ವಾಗಬೇಕು. ಇವು ನಿನ್ನ ಕೆನ್ನೆ. ಉಬ್ಬ ಒಂದಿಪ್ಪು ಹೆಚ್ಚು. ಇವು ನಿನ್ನ ತುಟಿ. ಬಣ್ಣ ಒಂದಿಪ್ಪು ದಟ್ಟ. ಇದು ನಿನ್ನ ಗದ್ದ. ಇದು ನಿನ್ನ ಹಣ. ಇವು ನಿನ್ನ ಕುರುಳುಗಳು. ಇದು ನಿನ್ನ ಕುತ್ತಿಗೆ. ಇವು ನಿನ್ನ ಕ್ಯೆ. ಇವು ನಿನ್ನ ಕಾಲು. ನಿನ್ನ ಸಣ್ಣ ಚಿತ್ರ ಜೀವ ಹೊಂದಿ, ಬಾಲರೂಪಾಗಿ, ನನ್ನ ಶೋಡೆಯ ಮೇಲೆ ಕುಳಿತೆಂತಿದೆ” ಎಂದು ಮುದ್ದು ಕೊಟ್ಟು, ತುಟಿ ಕಡಿದು ಕೆಳಗಿಳಿಸಿ ನಗ ಹೆತ್ತಿದನು.

ಮಗುವು ತಾಯಿಯ ಬಳಗೆ ಓಡಿತು.

ಅಕ್ಕಾಮುರಿಯ ಮೈ ಮೇಲೆ ಹೆಫ್‌ಲಿನಾಂದದ ರೋಮಗಳು ಎದ್ದು ಸಿಂತೆವು. ಮುಖವು ಜೆಂಬಣ್ಣಕ್ಕೆ ತಿರುಗಿತು. ಮಗುವನ್ನು ಹಿಡಿದುಕೊಂಡು ಇನ್ನೂ ಬಿಸಿಬಿಸಿಯಾಗಿದ್ದ ಚಿನ್ನಯ್ಯನ ಮುದ್ದಿನ ಸ್ಥಳದ ಮೇಲೆ ತನ್ನ ತುಟಿಗಳನ್ನು ಗಟ್ಟಿಯಾಗಿ ಉಂಟಿದ್ದು. ಮಗುವಿನ ತುಟಿಗಳನ್ನು ತನ್ನ ಕೆತ್ತಿಗೆ ತಗಲಿಸಿಕೊಂಡಳು. ಇವುಗಳಿಂದ ತನ್ನ ಮೈ ಮೇಲೆ ಎದ್ದ ನವಿರುಗಳು ಮಳಗಲು, ಮುತ್ತಿನಸರವನ್ನು ಕೈಯಲ್ಲಿ ಆಡಿಸುತ್ತು “ಇದು ನಿಜವಾದ ಮುತ್ತಿನ ಸರವೇ!” ಎಂದು ಕಳ್ಳಿನಗೆಯಿಂದ ಕೇಳಿದ್ದು.

“ಅಹುದು.”

“ಬೆಲೆಯು ಬಹಳ ಬಿದ್ದಿರಬೇಕು !”

“ಅಷ್ಟೇನು ಇಲ್ಲ.”

“ಅಂದರೆ !”

“ನೀನು ಬೆಲೆ ಕಟ್ಟಿ ಹೇಳು.”

“ನನಗೆ ಹೇಗೆ ತಿಳಿಯಬೇಕು ?”

“ಅಜಮಾಸು ಹೇಳು.”

“ನೂರಿನ್ನೂರು ಬಿದ್ದಿರಬೇಕು.”

“ಇಲ್ಲ. ಅದಕ್ಕೂ ಕಡಿಮೆ.”

“ಎಷ್ಟು ?”

“ಇತ್ತು ಲಾಗಿ ಒಂದು ಬಗೆಯ ಮುತ್ತಿಗಳು ಬರಹೆತ್ತಿವೆ. ಅವು

ನಿಜವಾದ ಮುತ್ತುಗಳಲ್ಲಿದ್ದರೂ ತಾಳಕೆಯಲ್ಲಿ, ಬಾಳಕೆಯಲ್ಲಿ, ತೇಜದಲ್ಲಿ ನಿಜವಾದ ಮುತ್ತುಗಳಂತೆಯೇ ಇರುವವು. ಅವು ಕೆಡುವದಿಲ್ಲ. ಸೊಪ್ಪೆ ಸುಲಿಯುವದಿಲ್ಲ. ಮುತ್ತಿನ ಹುಳಗಳನ್ನು ಸಾಕಿ ಮುತ್ತನ್ನು ಸಿದ್ದಪಡಿಸುವರು. ಅದರಿಂದ ಅಗವಾಗಿ ಸಿಗುವವು. ಪ್ರತಿಯೊಬ್ಬ ಹೆಣ್ಣಾಗ್ರಾಳ ಕಿನಿ-ಕುತ್ತಿಗೆಯಲ್ಲಿ ಇವೇ ಮುತ್ತುಗಳು.

“ಏನು ಕೊಟ್ಟಿರಿ ?”

“ಅದೇನ್ನೇನು ಮಾಡುವದು. ಮಗುವಿಗೆ ತರಬೇಕೆಂಬ ಅಶೇಯಾಯಿತು. ತಂದಿರುವೇ. ಇಷ್ಟೇ !”

“ಮಗುವಿನ ಹೇಳಿನ ಪ್ರೇಮಕ್ಕೆ ಬೆಲೆ ಇಲ್ಲ ಬಿಡಿರಿ.” ಎಂಡು ನಗೆಯಾಡಿದಳು.

“ಪ್ರೇಮಕ್ಕೆ ಬೆಲೆಯನ್ನು ಯಾರು ಕಟ್ಟಬಹುದು !”

ಅಂದು ಚಿನ್ನಯ್ಯನ ಉಟವು ಅಲ್ಲಿಯೇ ಆಯಿತು. ತಾಂಬಾಲ ಶೇವನೆಯಾಯಿತು. ಹರಟಿಯಾಯಿತು. ವಿನೋದವಾಯಿತು. ಬಿಸಿ ಹಾಲಾಯಿತು. ಸಿದ್ದೆ ಬರಲು ಹಾಸಿಗೆಯಾಯಿತು.

ಆದರೆ ರಾತ್ರಿ—

ಅಕ್ಕಾಮರಿಯು ಮಧ್ಯರಾತ್ರಿ ಕಳೆದ ಹೇಳಿ ಸಿದ್ದೆಯಿಂದ ಫಕ್ಕನೇ ಎಚ್ಚರಾದ ಸಮಯದಲ್ಲಿ ಪಕ್ಕದಲ್ಲಿ ಮಲಗಿದ ಪುಟ್ಟಿನಿರಲಿಲ್ಲ. ಲಿಲ್ಲಿಯೂ ಇರಲಿಲ್ಲ. ಕೈಯಾಡಿಸಿ, ಕಣ್ಣಿ ತಕ್ಕ ಮಂದ ಬೆಳಕಿನಲ್ಲಿ ಸೋಡಿದಳು. ಆದರೆ ತಲೆಯ ಕಡೆಗೆ ಚಿನ್ನಯ್ಯನು ಕುಳಿತ್ತದ್ದನು. ಅಕ್ಕಾಮರಿಯು ಹೆದರಿ ಮುಖವನ್ನು ಮುಚಿ ಕೊಂಡಳು.

ಚಿನ್ನಯ್ಯನು ಮುಂದೆ ಸರಿಯುತ್ತೇ ಬಂದು “ಹೆದರಬೇಡ ಮರ ! ನಾನು. ನಾನಿದ್ದೀನೇ ! ಇನ್ನ ತಾಯಿಯು ಮಾರು ದಿನದ ಮೈಲಿಗೆಯಿಂದ ಹೊರಗೆ ಮಲಗಿರುವಳು. ಲಿಲ್ಲಿಯೂ ಅವಳ ಬಳಯಲ್ಲಿದೆ. ನಾನು ! ಹೆದರಬೇಡ ಅಕ್ಕಾಮರ ! ನಾನು !” ಎಂದು ಮೈಲೆ ಕೈಯಾಡಿಸ ಹತ್ತಿದನು.

ಪುಟ್ಟಿನ್ನನು ಬಾಗಿಲ ಹೊರಗೆ ಕುಳಿತು ಅವರ ಮುಂದಿನ ಮಾತುಗಳನ್ನು ಆಲಿಸುತ್ತಿದ್ದಳು.

ಅ ದುರ್ಘಟನೆ ನಡೆದು ಅನೇಕ ದಿನಗಳಾಗಿವೆ. ಸೂರ್ಯನು ನಿತ್ಯ ಪೂರ್ವಕ್ಕೆ ಹುಟ್ಟುವನನು. ಪ್ರತಿಮಹಕ್ಕೆ ಮುಳುಗುವನನು. ತಂಗಾಳಿಯು ತನ್ನ ನಿತ್ಯದ ದಾರಿಗುಂಟ ಮುಂಜಾವು, ಸಂಜೀಗಳಲ್ಲಿ ಇನ್ನೂ ಓಡುವದು. ಹಕ್ಕಿಗಳು ಹಾಡುವವು. ದನಗಳು ಹಿಂಡುವವು. ಹೆಳ್ಳವು ಹರಿಯುವದು. ಆದರೆ ಒಂದು ದಿನವಾಗಲೀ, ಒಂದು ಕ್ಷಣವಾಗಲಿ ಅದನ್ನು ಸೃಂಗಿಸಿಲ್ಲ. ಅದರ ಬಗ್ಗೆ ಚಚಿಸಿಲ್ಲ. ಸಾಧುವೋ, ಅಸಾಧುವೋ ಎಂದು ವಾದ ಹೊಡಿಲ್ಲ. ಸೃಂಗಣಿಯಲ್ಲಿಯೂ ಇರಲಿಕ್ಕಿಲ್ಲ. ಆದರೆ ಆ ಹೆಳ್ಳಿಯು ಅದನ್ನು ಇನ್ನೂ ಮರೆತ್ತಿಲ್ಲ. ಮರೆಯುವನಂತೆಯೂ ಕಾಣುವದಿಲ್ಲ. ಎರಡು-ಮೂರು ಸಾವಿರ ಜನರು ಇನ್ನೂ ನೆನಪಿಗೆ ತಂದುಕೊಳ್ಳುವರು. ಹೇಳಿಯುವರು. ನಿಂದಿ ಸುವರು. ಶಪಿಸುವರು. ಮೂಗು ಮುರಿಯುವರು. ಕೂಡಿದಾಗ, ಮಾತಾಡುವಾಗ, ಹರಟಿಯ ತಪ್ಪಡು ಕುಟ್ಟುವಾಗ, ಬಯ್ಯಿವಾಗ, ಬಡಿದಾಡುವಾಗ ಅದನ್ನು ಉದಾಹರಣೆಯನ್ನಾಗಿ ಎತ್ತಿಕೊಳ್ಳುವರು. ಆಗಬಾರದ್ದಾಯಿತು, ತೋರೆ ವಿಲಕ್ಷಣವಾಗಿ ನಡೆಯಿತು, ಜನ ಲಜ್ಜೆಯನ್ನು ಏರಿಸಿತು, ನವ್ಯ ಕಣ್ಣ ಮುಂದೆ ಆಗಬಾರ ದಿದ್ದಿತು, ನವ್ಯ ಉರಲ್ಲಿ ಆಗಬಾರದು, ಎಂದೇ ಆವರ ಎಣಿಕೆ.

ಅದು ಅವ್ಯಕ್ತನ ಸ್ತ್ರಾನಯಾತ್ರೆ.

ಅವ್ಯಕ್ತನು ಸತ್ತ ಸುದ್ದಿಯು ಗಳ್ಳಿವ್ಯವನ ತೋರಿಟದ ಅಣ್ಣಪ್ಪನಿಗೆ ಬೇಗ ತಿಳಿಯಿತು. ಅವನು ತೋರಿಟಿಂದ ಧಾವಿಸಿ ಬಂದನು.

ರಾಜಣ್ಣನನ್ನು ಕಂಡನು. “ ರಾಜಣ್ಣನು ಹೊರಗಿನ ಕಟ್ಟಿಯು ಮೇಲೆ ತಲೆಯನ್ನು ಹಿಡಿದುಕೊಂಡು ಬಬ್ಬನೇ ಕುಳತಿದ್ದನು. ಮತ್ತೊಂದೂ ಇರಲಿಲ್ಲ. ಜನರೂ ಕೂಡಿರಲಿಲ್ಲ. ಅವು ಕ್ಕೆನು ಬಬ್ಬಣೀ ಒಳಗೆ ಸತ್ತು ಬಿಡಿದ್ದಳು.

“ರಾಜಣ್ಣ, ಅವು ಕ್ಕೆನು ನತ್ತರೇ !” ದುಃಖಿದಿಂದ ಅಣ್ಣಪ್ಪನು ಕೇಳಿದನು.

“ಅಹೆದು ಅಣ್ಣಪ್ಪ. ಸತ್ತೆಳು. ನನ್ನ ಕೈಯಿಂದ ಒಂದು ಹಣಿ ನಿರಿನ ಆಶೀರ್ವಾದ ಸದೆ ಮಾಡಬೇಕೆ ಸತ್ತೆಳು” ಎಂದು ನುಡಿಯುತ್ತೆ ಕಣ್ಣಂಚಿನಲ್ಲಿ ನಿರ ಹಣಿಗಳನ್ನು ತಂದನು.

“ಪಾವ ಹೀಗಾಗಬಾರಾದಿದ್ದಿತು. ಅವರು ನನ್ನ ತಾಯಿ ಇದ್ದಂತೆ ಇದ್ದರು. ಅವರ ಬಾಯಿಂದ ಒಂದು ಬಿರುಸು ಮಾತನ್ನು ನಾನು ಎಂದೂ ಕೇಳಲಿಲ್ಲ. ಉಂದರೆ ಗೊತ್ತು. ಅಂಥ ತಾಯಿಯನ್ನು ನಿರ್ನಾ ಕಳೆದುಕೊಂಡೆ. ನಾನೂ ಕಳೆದುಕೊಂಡೆ.”

“ಮಾಡುವದೇನು? ನನ್ನ ಕರ್ಮ !” ಕಣ್ಣಾರಸಿಕೊಂಡನು.

“ರಾಜಣ್ಣ ತಾಳಬೇಕು !”

ರಾಜಣ್ಣ ತಲೆಯಾಕೆ ಸುಮೃದ್ಧಿ ದುಃಖಿಸ ಹತ್ತಿದನು.

“ತಾಳು. ರಾಜಣ್ಣ ತಾಳು.”

“ತಾಳುವೇ ಅಣ್ಣ. ದುಃಖಿಸುತ್ತೆ ಬಹೇಳ ಹೊತ್ತು ಕೂಡು ವದಿಲ್ಲ.”

“ಪುಟ್ಟಿಪ್ಪನವರ ಸಂಗಡ ಬಡಿದಾಡಿ ಸುಳ್ಳೀ ಅವರನ್ನು ಹೊರಗೆ ಹಾಕಿದಿ. ಈ ಸವಾರಿಯದಲ್ಲಿ ಅವರು ಇದ್ದರೆ ಒಳತಾಗುತ್ತಿದ್ದಿತು.”

“ಅದೊಂದು ಪೀಡಿ ಹೋಯಿತು ಎನ್ನುವೆನು.”

“ಅಕ್ಕಾವು ರಿಯವರೂ ಬರಲ್ಲ.”

ರಾಜಣ್ಣ ಸುಮೃದ್ಧಿಸಿದ್ದನು.

“ಹೇಳ ಕಳಿಸಿದರಾ ?”

“ಇಲ್ಲ.”

“ನಾನು ಯಾರನ್ನಾದರೂ ಕಳಿಸಲೇ ?”

“ಬೇಡ.”

ಅಣ್ಣಪ್ಪನು ಮಂಕನೆಂತಾದನು.

“ಅವರೂ ಬೇಡಿಂದರೆ ಹೇಗೆ ರಾಜಣ್ಣ ?”

“ಯಾರು ಬಂಡರೀನು ? ಅವುನ ಜೀವ ತಿರುಗಿ ಬಂದಿತೆ ?”

“ತಿರುಗದು. ಸತ್ತೆವರ ಜೀವ ತಿರುಗಿ ಬರುವದೇ ? ಆದರೆ ನಿಮಂಗೆ ಧೈರ್ಯ ಅವರು ಬಂದರೆ ! ಅದಕ್ಕೆ ಕರೆ ಕಳುಹಲೆ ?”

“ಬೇಡ.”

“ಅಯ್ಯನವರ ಕುದುರೆ ಇದೆ ! ಈಗ ಕರೆ ಕಳುಹುವೆ.”

“ಬೇಡ ಅಣ್ಣಪ್ಪ. ಬಂದು ಕೆಲಸ ಮಾಡು. ಅದಕ್ಕಾಗಿಯೆ ಇಷ್ಟಹೊತ್ತಿನವರಿಗೆ ಚಿಂತಿಸುತ್ತಿರುವೆ.”

“ಏನು ?”

“ಹೆಣವನ್ನು ಹೆಚ್ಚುಕ್ಕೆ ಹೇಗೆ ಸಾಗಿಸುವದು !”

“ಉರಲ್ಲಿ ಹಾರುವರ ಮನೆಗಳು ಮೂರೇ ಇವೆ. ಎಲ್ಲರೂ ಕೂಡಿದರೂ ನಾಲ್ಕು ಜನರು ಆಗುವದಿಲ್ಲ. ಒಬ್ಬ ಮುದುಕ. ಕೈಯಲ್ಲಿ ಕಟ್ಟಿಗೆಯನ್ನು ಹಿಡಿದು ಉ-ಉ ವರುಷಗಳಾದವು. ಇನ್ನೊಬ್ಬ ಬೇನೆಯವ. ಹಾಲು-ಒಹೆದ ಮೇಲಿರುವನು. ಮೂರನೆಯವನು ಬರುವನೋ ಇಲ್ಲವೋ ಸಂಶಯ ? ಇನ್ನಾರು ಉಳಿದರು ! ಉಳಿದವ ರೀಲ್ಲರು ಸಣ್ಣವರು, ಹೆಂಗಸರು.”

“ಯಾರೂ ಬೇಡ ಅಣ್ಣಪ್ಪ. ಅವರನ್ನು ಕರೆಯಬೇಕೆಂದು ನಾನು ಇಚ್ಛಿಸುವದಿಲ್ಲ. ಬರಲಿ ಎಂದೂ ಆಶಿಸುವದಿಲ್ಲ.”

“ಮುಂದೆ ?”

“ಹಿಟ್ಟಲರನನ್ನು ಕಳಿಸು.”

“ಅವನೇಕೆ ರಾಜಣ್ಣ !” ಕುತ್ತಾಹೆಲದಿಂದ ಅಣ್ಣಪ್ಪನು ಕೇಳಿದನು.

“ಮುಂದಿನ ಕೆಲಸದ ತಯಾರಿಕೆಗೆ ಅವನೋಬ್ಬಿನಿರಲಿ.”

“ಅವನೇ ?”

“ಹ ! ಆ ನನ್ನ ಜೀವದ ಗಳಿಯನು ಹೇಳಿದ ಎಲ್ಲ ಕೆಲಸವನ್ನೂ

ಮಾಡುವನನು. ಅವನು ನನ್ನ ಹತ್ತರವಿದ್ದರೆ ಷನಗೆ ಯಾವ ಹೆದರಿಕೆ ಇಲ್ಲ."

"ಆಗಲಿ. ಅವನನ್ನು ಕಳಿಸುವೆ." ಎಂದು ಹೇಳಿ ಹೊರಟು ಹೋದನು.

ರಾಜಣ್ಣನು ತಲೆಯನ್ನು ಹಿಫಿದುಕೊಂಡು ಸುಮೃದ್ಧಿ ಕುಳಿತ್ತನು.

ಅಣ್ಣಣ್ಣನು ಹಿಟಲರನನ್ನು ಕರೀಯಲು ಅಪ್ಪಣಿಯನ್ನು ಪಡೆದು ಕೊಂಡು ಹೋದನೇನೋ ಸಿಜ. ಅದರೆ ಅವನ ಮನದಲ್ಲಿ ಏನೋ ಕಳವಳ! ಎಂಥದೋ ಹೆದರಿಕೆ! ಹಿಟಲರ, ಅವನ ಗೆಳೆಯರು ಕೂಡಿ ಅವ್ವಕ್ಕನನ್ನು ಹಳ್ಳಕ್ಕೆ ಸಾಗಿಸಿದರೆ! ಎಂಥ ಅವಮಾನ. ಉರಲ್ಲಿ ಹಾರುವರಿದ್ದ ಹೀಗಾಗಬಾರದು. ಉರಿಗೆ ಬುದ್ಧಿಯನ್ನು ಹೇಳುವರು ಹಾರುವರು! ಉರಲ್ಲಿ ಕಲಿತವರು ಅವರೇ! ಬುದ್ಧಿವಂತರು ಅವರೇ! ಅವರಲ್ಲಿಯೇ ಇಂಥ ಅನ್ಯಾಯಗಳು ನಡೆದರೆ ನಮ್ಮೆಂತಹ ಹಿಂದುಳಿದವರಲ್ಲಿ ಮತ್ತೆ ಏನೇನು ನಡೆಯುವೋ! ನಮ್ಮ ಜನರು ಇದನ್ನು ಕಂಡು ಸಿಕ್ಕಂತೆ ಕುಣಿದಾಡಿದರೆ ಹಿಡಿಯುವವರಾರು! ದೊಡ್ಡಪ್ಪನಿಗೆ ತಿಳಿಸಿ ಅವರ ವಿಚಾರದಂತೆ ನಡೆಯುವಂತೆ ನಾಡ ಚೇಕು ಎಂದು ತನ್ನನ್ನಕ್ಕೆ ತಾನೇ ವಿಚಾರಿಸಿಕೊಂಡು ದೊಡ್ಡಪ್ಪನ ಮನಯ ಹಾದಿಯನ್ನು ಹಿಡಿದನು. ಕೆಳಗಿನ ಓಳಿಗೆ ಬಂದೆನು. ಬಾಗಿಲಲ್ಲಿ ಒಂದು ಮಗುವು ಕುಳಿತಿದ್ದಿತು!

"ದೊಡ್ಡಪ್ಪನನ್ನು ಕರಿ!" ಎಂದು ಮಗುವಿಗೆ ಹೇಳಿದನು. ಅದು ಒಳಗೆ ಹೋಗಿ ತಿಳಿಸಿತು. ದೊಡ್ಡಪ್ಪನ ಹೆಂಡತಿಯು ಹೊರಗೆ ಬಂದು "ಏನು ಅಣ್ಣಾಪ್ಪ!" ಎಂದು ಕೇಳಿದಳು.

"ಅಣ್ಣಕ್ಕನವರು ತೀರಿಕೊಂಡರು!"

"ಅಯ್ಯೋ ಹಾವ! ಏನಾಗಿದ್ದಿತು ಅಣ್ಣಾಪ್ಪ! ಬಂಜ ಅಶಕ್ತ ರಾಗರುವರೆಂದು ಕೇಳಿದೆವು!" ಎಂದು ಮರ ಮರ ನುರುಗಿದಳು.

"ಅವರಿಗೆ ಏನಾಗಿದ್ದಿತು ಎಲ್ಲಿಗೂ ಗೊತ್ತು. ಅದರೆ ಇನ್ನೂ ತಿಂಗಳೊಷ್ಟಕ್ಕು ಬದುಬಹುದೆಂದು ತಿಳಿದಿದೆವು. ಅದರೆ ನಿನ್ನೆ ರಾತ್ರಿ ಶಿಕಣ್ಣತ್ತಾಗಿ ತೀರಿಕೊಂಡರು. ಅದಕ್ಕೆ ದೊಡ್ಡಪ್ಪನವರನ್ನು

ಕರೆಯೆಲು ಬಂದಿದ್ದೇ !”

“ಅವರು ನಿನ್ನೆ ತಾಲೂಕಿಗೆ ಹೋಗಿರುವರು. ಇದ್ದರೆ ಬಾರೆ ದುಂಟೀ ! ನಮ್ಮ ನಮ್ಮಲ್ಲಿ ಎಷ್ಟೇ ಮನಸ್ತಾಪದ ಮಾತುಗಳಾದರೂ ಇಂಥ ಸಮಯದಲ್ಲಿ ಲಕ್ಷ್ಯಕೆ ತರುವದಿಲ್ಲ. ಅವರು ಉಂಟಿಲ್ಲ ಇದಕ್ಕಿ ನಿನ್ನಿಂದ ಕರೆಯಿಸಿಕೊಳ್ಳಬಹುದಿದ್ದಿಲ್ಲ ತೇ !” ಎಂದು ಗಂಡನ ಪಕ್ಕ ವಹಿಗೆ ವರ್ಣಿಸಿದಳು.

ಅಣ್ಣಪ್ಪನು ಸುಮೃದ್ಧಿ ನಿಂತನು.

“ಪಾಪ ಗಂಡ ಸತ್ತ್ರೆ ಬಹುಜ ವರುವಗಳಾಗಿಲ್ಲ. ನಾಳೆ ಫಾಲ್ಗುಣಕ್ಕೆ ಮೂರು ವರುವವಾಗುವದು ! ತಾನೂ ಸತ್ತ್ರೆಳು. ಪುಣ್ಯವಂತೆ ಖಾದಳು. ಅಪ್ಪಾರಾಯಿರ ಮನೈಯ ಪುಣ್ಯವೇ ಹೋದಂತೆ !” ಎಂದು ಸಾಂತ್ವನದ ಮಾತುಗಳನ್ನು ತಿಳಿದಳು.

“ದೊಡ್ಡಪ್ಪನವರು ಇಲ್ಲರೇ !”

“ಸುಳ್ಳುಕೆ ನಿನ್ನಮುಂದೆ ಹೇಳುವದು ಅಣ್ಣಪ್ಪ. ಮನೈಯಲ್ಲಿದ್ದಕ್ಕಿ ಹೊರಗೆ ಬಾರದುಂಟೀ ! ಜನರ ಕಣ್ಣಿಗೆ ಬಿಳಿಳಿದುಂಟೀ ? ನಿನ್ನೆ ತಾಲೂಕಿಗೆ ಹೋಗಿರುವರು.” ಎಂದು ಚೈಲಾಡಂಬರದ ಮಾತನ್ನು ಸುರಿಸಿದಳು.

“ಆಗಲಿ.” ಎಂದು ಸುಡಿದು ಅಣ್ಣಪ್ಪನು ಕುಲಕಣೀಯವರ ಮನೈಗೆ ಬಂದನು.

“ಕುಲಕಣೀಯವರು ಇರುವರೇ ?” ಎಂದು ಕೇಳಿದನು.

“ಯಾರು ?” ಎಂದು ಸುಡಿದು ಅವನ ಹೆಂಡತಿಯು ಹೊರಗೆ ಬಂದಳು.

“ರಾಯರಿರುವರೇ !”

“ಇರುವರು ! ಅನ್ನಕ್ಕುನು ತೀರಿಕೊಂಡಳೆಂದು ಕೇಳಿರುವೆನ್ನ. ಅಹುದೇ ? ಅಣ್ಣಪ್ಪ ?”

“ಅಹುದು. ಅದಕ್ಕೆ ಕರೆಯೆಲು ಬಂದಿರುವೆ. ಒಂದಿಷ್ಟು ಹೊರಗೆ ಕರೆಯಿರಿ.”

“ಅವರು ಹೇಗೆ ಬರಬೇಕು ಅಣ್ಣಪ್ಪ !”

“ಏಕೆ ತಾಯಿ ?”

“ಇವರಿಂದ ತನ್ನ ಮನೆಯ ಯಾರದೇ ಹೇಣವನ್ನು ಮುಟ್ಟಿ  
ಗೊಡುವದಿಲ್ಲವೆಂದು ರಾಜಣ್ಣನು ಪಣ ತೊಟ್ಟಿರುವನು. ಹೇಗೆ  
ಬರಬೇಕು !” ಮೂಗು ಬಿಗಿಸಿ ನುಡಿದಳು.

“ಏಕೆ ತಾಯಿ !” ಅಶ್ಚ ಯುರ್ದಿಂದ ಕೇಳಿದನು.

“ಒಂದು ಸಣ್ಣ ಜಾಲಿಯ ಗಿಡದ ಸಲುವಾಗಿ ಇಷ್ಟೋಂದು ಪಣ,  
ಇಂಥ ಪ್ರತಿಜ್ಞೆ !”

“ಜಾಲಿಯ ಗಡ !”

“ಅಹಂದು. ಅವನ ಕುಂಟನ ತೋಟದ ದಂಡಿಗೆ ಒಂದು  
ಜಾಲಿಯ ಗಿಡವಿದ್ದಿತು. ಆ ಗಿಡವು ಸಮ್ಮುಕ್ಕೊಲದಲ್ಲಿದ್ದಿತು. ತೋಟ  
ದವ ತನ್ನ ತೋಟದ ಬೆಳೆಯ ಸಂರಕ್ಷಣೆಗೆ ಬೇಲು ಹಚ್ಚಿರುವ. ವರು  
ವರುಪ ಬೇಲೆಯನ್ನು ಸರಿಸುತ್ತೇ ಸಮ್ಮುಕ್ಕೊಲದಲ್ಲಿಯ ಒಂದು  
ಅಕ್ಕಡಿಯಷ್ಟು ಸೆಲವನ್ನು ವ್ಯಾಪಿಸಿರುವನು. ಇವರು ರಾಜಣ್ಣನಿಗೆ  
ಬೇಲಿ ಮುಂದೆ ಬಂದಿದೆ ! ಎಂದು ಅನೇಕ ಸಾರೆ ಹೇಳಿದರು.  
ತೋಟದವನೂ ಕಿರಿಯನೇಲೆ ಹಾಕಿಕೊಳ್ಳಲಿಲ್ಲ. ರಾಜಣ್ಣನೂ  
ಕೇಳಲಿಲ್ಲ. ಮೊನ್ನೆ ಇವರು ಕಟ್ಟಿಗೆಯ ಸಲುವಾಗಿ ಗಡವನ್ನು ಕಡಿಸಿ  
ದರು. ಇದರಿಂದ ಜಗತ ಹತ್ತಿತ್ತು. ಮಾತಿಗೆ ಮಾತು ಬೆಳೆದು  
ಇವರ ಕುತ್ತಿಗೆಯನ್ನು ಹಿಸುಕಬಂದಿದ್ದನು. ನೆರಿದವನು ಉಳಿಸಿದರು.  
ಆ ಸಮಯದಲ್ಲಿ ಈ ಪ್ರತಿಜ್ಞೆಯ ಉಚ್ಚಾರವನ್ನು ಮಾಡಿರುವನು !”

“ಇಂಥ ಪ್ರಸಂಗದಲ್ಲಿ ಅಂದಿನ ಮಾತನ್ನು ಸ್ವೀರಿಸಬಹುದೇ !”

“ಸ್ವೀರಿಸಬಾರದು ಅಣ್ಣಪ್ಪ. ಇದೆಲ್ಲ ಸರಿ. ನಮಗೂ ವ್ಯವಹಾರವು ತಿಳಿಯುವದು. ಅದರೆ ಅವರ ಅವಸೂನವಾದರೆ ಯಾರು  
ಹೊಣಿ ? ರಾಜಣ್ಣನೇನು ವಿವೇಕಿಯೇ ! ತಿಳಿದವನೇ ! ಅವನಲ್ಲಿ  
ಹಿರಿಯರಿಂಬ ಮಾನ-ಮರ್ಯಾದೆಯೇ ? ಬೆಂಕಿಯಂತಹ ನಾಲಗೆಯವ.  
ಬಫರ್ಡಂತಹ ಮಾತಿನವ. ಯಾವ ಸಮಯಕ್ಕೆ ಹೇಗೆ ಮಾತಾಡ  
ಬಹುದೆಂಬ ನಿಯಮವಿಲ್ಲ. ಅದಕ್ಕೆ ಅವ್ವಕ್ಕನು ಸತ್ತ ಸುಧ್ಯಿಯನ್ನು  
ಕೇಳಿ ಸೇವೆಯ ತೋಟದ ಕಡೆಗೆ ಹೊಗಿರುವರು. ಸಂಚಯವರಿಗೆ

ಖರುವದಿಲ್ಲ.” ಎಂದು ತನ್ನ ಮನೆತನದ ಪುರಾಣವನ್ನು ಮುಗಿಸಿದಳು.

“ಒಳ್ಳೇದು ಬಿಡುತ್ತಾರ್ಯಿ !” ಎಂದು ಹೇಳಿ ತಿರುಗಿದನು.

“ರಾಜಾಳ್ಳಿನ ಸ್ಥಿತಿಯನ್ನು ಕಂಡು ನಮಗೂ ದುಃಖವಾಗುವದು ! ಏನು ಮಾಡುವದು ? ದೇವರಾಟೆ” ಎಂದು ಒಳಗೆ ಹೋದಳು.

ಅಳ್ಳಿಪ್ಪನು ಅಲ್ಲಿಂದ ಹೊರಟು ರಾಜಾಳ್ಳಿನ ಕಕ್ಷನ ಮನೆಗೆ ಬಂದನು. ಕಕ್ಷನು ಕಟ್ಟಿಯಮೇಲೆ ಕುಳಿತ್ತಿದ್ದನು. ತಂಬಾಕಿನ ಮುದ್ದೆ ದವಡಿಯಲ್ಲಿದ್ದತು. ಅಳ್ಳಿಪ್ಪನು ನಮಸ್ಕರಿಸಿ ನಿಂತನು.

“ಏನು ಅಣ್ಣಾ !”

“ಆಗ್ನೇಕ್ಕನವರು ತೀರಿಕೊಂಡರು.”

“ಕೇಳಿರುವೆ. ನಾನೂ ಹೊರಡುವ ಸಿದ್ಧತೀಯಲ್ಲಿರುವೆ. ಇದೋ, ಹಂಚಿಯನ್ನು ಹೆಗಲಮೇಲೆ ಇಟ್ಟಿಕೊಂಡರುವೆ.”

“ನಡೆಯಿರಿ. ಅವ್ಯಾಸವರು ಸತ್ತು ಬಹಳ ವೇಳೆಯಾಯಿತು. ಭೂಮಿಯ ಮಣವು ಇನ್ನೂ ಎಷ್ಟು ಇರುವದೋ !”

“ಎದ್ದೇ. ದೊಡ್ಡಪ್ಪನು ಬಂದಿರುವನೇ !”

“ಇಲ್ಲ. ಅವರು ತಾಲೂಕಿಗೆ ಹೋಗಿರುವರಂತೆ !”

“ತಾಲೂಕಿಗೆ ! ಮುಂಜಾನೆ ಹೆಳ್ಳಿದಲ್ಲಿ ಕೈಕಾಲು ತೊಳೆಯು ಶ್ರದ್ಧಿಸು !”

“ಅವರ ಮನೆಯವರೇ ಹೇಳಿದರು.”

“ಇದ್ದಿತು. ಕುಲಕರ್ಮಯು ಬಂದಿರುವನೇ ?”

“ಅವರು ತೋರ್ಪಕ್ಕೆ ಹೋಗಿರುವರಂತೆ !”

“ಕರೆದು ತಾ !”

“ಇಲ್ಲ. ಅವರು ಸಂಚಿಯವರಿಗೆ ಬರುವದಿಲ್ಲವಂತೆ. ಬಂದರೂ ಹೆಣವನ್ನು ಮುಟ್ಟುವದಿಲ್ಲವಂತೆ.”

“ನೀಕೆ ?”

“ನೀನೋ ಪಟ !”

ಕಕ್ಷನು ತಲೆ ಹಿಡಿದುಕೊಂಡು ನಿಚಾರಿಸ ಹತ್ತಿದನು ! ಇಬ್ಬರೂ ಬೇಕೆಂತಲೇ ತಪ್ಪಿಸಿರುವರು. ತಾನು ಸಹಾಯಕ್ಕೆ ಹೋಗಿ

ಹೆಚ್ಚಿನ ಕಾರುಟಿಕೆ ಆಗುವದು ಅಷ್ಟೇ ಇದೆ. ತಿರುಗಿ ಅವರ ದೈವಕ್ಕೆ ಕಾರೆಣ. ರಾಜಣ್ಣನ ನೇರವು ತಪ್ಪಿದರೆ ನಡೆದಿತ್ತು! ಅವನೆ ನೇರವು ನನಗೆ ಬೇಡೇ ಬೇಡ. ಇವರು ಹೆಚ್ಚಿ ಪೆಚ್ಚಿಗೆ ಬೇಕಾದವರು. ಇವರನ್ನು ಬಿಡುವಂತಿಲ್ಲ. ಹೋದರೆ ಸಿಟ್ಟಾಗದುಂಟೇ! ಈ ವಿಕೃತ ವಿಚಾರದ ನಿರ್ಭಯದಿಂದ, ತಂಬಾಕದ ರಸವನ್ನು ಉಗುಳಿ ಬಾಯಿಯನ್ನು ಸ್ವಚ್ಚಮಾಡಿಕೊಂಡು, “ಅಣ್ಣಪ್ಪ, ನೀನು ಮುಂದೆ ಹೋಗು. ಅವಕ್ಕೆ ವೆನಿಸಿದರೆ ಕರೆಯಲು ಬಾ. ನಾನು ಇಲ್ಲೇ ಕಟ್ಟಿಯಮೇಲೆ ಕುಳಿತ್ತಿರುವೆ. ಬರುವೇ.” ಎಂದರು.

“ನೀನೇ ಹಿರಿಯರಾಗಿ ಅಲ್ಲಿಗೆ ಬಂದು....”

“ನಿನಗೆ ತಿಳಿಯದು. ನನ್ನ ಹಿರಿತನವೆಲ್ಲ ಹಾಳಾಗಿದೆ. ರಾಜಣ್ಣನ ಕಣ್ಣಲ್ಲಿ ನಾವು ಉದುರಿಬಿದ್ದ ಬಿಳಿಯ ಗಡ್ಡದ ಚೂರುಗಳು. ನಿರುಪಯೋಗಿ, ತಪ್ಪೆಯ ಮೇಲಿನೆ ಕನೆ. ಆ ಮಾತ್ರ ಪೇಡ. ಅವಕ್ಕೆವೆನಿಸಿದರೆ ಯಾರಿಂದಾದರೂ ಹೇಳಿಕಳಿಸು. ಪಂಚಿಯನ್ನು ಸುತ್ತಿಕೊಂಡು ಬಂದೆನೆಂದು ತಿಳಿ.” ಎಂದರು.

ಅಣ್ಣಪ್ಪ ಕೈಗಳನ್ನು ಬೀಸಾಡುತ್ತ ತಿರುಗಿ ಬಂದನು.

ಟಟಲರ, ಭೀಮ, ತಮ್ಮಾಯಿ, ನಿಂಗ ಬಂದಿದ್ದರು. ಅಲ್ಲದೆ ಉಳಿಲಿಯ ಗಂಡಸರು, ಹೆಂಗಸರು, ಚಿಕ್ಕವರು ದೊಡ್ಡವರು ಅನೇಕ ಜನರು ನೆರೆದಿದ್ದರು. ದೂರದಲ್ಲಿ ಕೆಲವು ಬಾರ್ಹಕ್ಕಣೆಯರು ನಿಂತು, ತಮ್ಮತಮ್ಮೊಳಗೆ ಅದು-ಇದು, ಹೀಗಾಯಿತು-ಹಾಗಾಯಿತು ಎಂದು ಅವಕ್ಕನ ಗತ್ತಾಲದ ವೈಭವ, ದಾನ ಧರ್ಮದ ಪ್ರಸಂಗಗಳನ್ನು ಮಾತಾಡಿಕೊಳ್ಳುತ್ತಿದ್ದರು. ರಾಜಣ್ಣನ ಅವಿನೇಕದ ಸಂಗತಿಗಳನ್ನು ಚರ್ಚಿಸುತ್ತಿದ್ದರು. ಮನೆತನದ ಸಿಫಾರಿಷ್ಯದ ಚಿತ್ರಗಳನ್ನು ವರ್ಣಿಸುತ್ತಿದ್ದರು. ತಮ್ಮವರು ಬಾರದಿದ್ದುದಕ್ಕೆ ಕೆಲವು ಸಬಲ ಕಾರಣಗಳನ್ನು ನಿನೇದಿಸುತ್ತಿದ್ದರು. ಪಾನ ಹೀಗಾಗಬಾರದು! ಎಂದು ಉತ್ತರಸ್ಥಾಜಿಯ ಮಂತ್ರವನ್ನು ನಿನೇದಿಸುತ್ತಿದ್ದರು.

ಹಿಟಲರನು ತಾನು ಮಾಡಿದ ಕೆಲಸವನ್ನು ನಿಂಗನಿಗೆ ಒಸ್ಪಿಸಿ, ಎಲ್ಲ ಮುಗಿಸಿರುವೆ ಎಂದನು.

“ಕುರುಳುಗಳು ಹೆಳ್ಳುಕ್ಕೆ ಹೋದನೆ ?” ನಿಂಗ ಕೇಳಿದನು.

“ಹು ! ಮೇಡಾರ ಸರೀರವ್ವನು ತನ್ನ ಕುಳ್ಳಬಾನವನ್ನು ಕೊಟ್ಟಳು. ಅದನ್ನು ಅಜ್ಞಪ್ಪನು ಒಯಿದಿರಬೇಕು” ಎಂದು ನುಡಿದನು.

“ಯಾವ ಹಾರುವನೂ ಬರಲಿಲ್ಲ. ರಾಜಣ್ಣನ ಕಕ್ಕೆ, ಕುಲಕಣ್ಣ, ಅವರ ಹಿರಿಯ ಮಗ, ಮೊಡರಾಯರು, ಅವರ ಬೀಗ ಎಲ್ಲರೂ ಉರಲ್ಲಿರುವರು. ಯಾರೂ ಬರಲಿಲ್ಲ. ಅವರಿಗೆ ಈ ಸುದ್ದಿ ತೀಳಿದಿರಲಿಕ್ಕಿಲ್ಲವೇ !” ಭೀಮ ಕೇಳಿದನು.

“ನಾನು ಕರೆದು ಬಂದೆ. ಅವರಾರೂ ಬರುವಂತಿಲ್ಲ.” ಅಣ್ಣಪ್ಪ ಹೇಳಿದನು.

“ಕುಲಕಣ್ಣಯ ಮಗ !” ಹಿಟ್ಟಲರನು ಪ್ರಶ್ನಿಸಿದನು.

“ಅವನಿಗೆ ತಂದೆ ತಾಯಿ ಇರುವರಂತೆ ! ತಂದೆ ತಾಯಿ ಇದ್ದವರು ಹೊಣವನ್ನು ಹೊರಬಾರದಂತೆ !”

“ನಿಮ್ಮ ಧರ್ಮದಲ್ಲಿ ಹೀಗಿದೆಯೇ ರಾಜಣ್ಣ ?” ನಿಂಗ ಕೇಳಿದನು.

“ಅಹುದು. ತಾಯಿ ತಂದೆ ಇದ್ದವರು ಧರ್ಮದ ನಿಯಮದಂತೆ ಹೊರಬಾರದು. ಇಲ್ಲದವರು ಮನಸ್ಸಿನ ನಿಯಮದಂತೆ ಹೊರಬಾರದು. ಹೀಗೆ ಇದೆ.”

“ಏನು ಮಾತು ರಾಜಣ್ಣ !”

“ಅಹುದು. ಅನುಕೂಲದಲ್ಲಿ ಧರ್ಮವೆನ್ನು ಬೇಕು. ಪ್ರತಿಕೂಲದಲ್ಲಿ ಅಧರ್ಮವೆನ್ನು ಬೇಕು.”

“ಹಾಗಾದರೆ ಬ್ರಾಹ್ಮಣ ಧರ್ಮದಲ್ಲಿ ಸಾಯುವದು ಕಷ್ಟವೆಂದ ಹಾಗಾಯಿತು ಬಿಡು.”

“ಅಹುದು. ಜೀವದಿಂದಿರುವವರಿಗೆ ಹಾರುವರಾಗಿರಬೇಕು. ಸಾಯುವ ಮುಂದೆ ಮುಸಲ್ಲಾನರಾಗಬೇಕು. ಅಂದರೆ ಎರಡೂ ಸಮನಾಗುವವು” ಎಂದು ರಾಜಣ್ಣನು ನುಡಿದನು.

ಈ ಮಾತಿನ ಅಧರ್ಮ ಅವರಿಗೆ ತೀಳಿಯಲಿಲ್ಲ.

“ಇಂದರೆ ರಾಜಣ್ಣ !” ಹಿಟ್ಟಲರನು ಕೇಳಿದನು.

“ಜೀವದಿಂದಿದ್ದ ಸಮಯದಲ್ಲಿ ಹಾರುವನ ಹೊಟ್ಟಿಗೆ ಸಾವಿರಾರು

ಜನರ ಮನೆಯ ಹೋಳಿಗೆ ತುಪ್ಪವಾಗುವದು. ಮುಸಲ್ಲಾನ್ನನಾಗಿ ಸತ್ತರೆ ಸಾವಿರಾರು ಜನರು ಹೆಣಕ್ಕೆ ಹೆಗಲು ಹೆಚ್ಚುವರು. ಎರಡೂ ಸಮನಾಗುವವು.” ಎಂದು ತನ್ನ ದುಃಖ, ಸೀರಾತೆ, ಹಟಪನ್ನು ಶಬ್ದಗಳಿಂದ ಹೊರಗೆ ರಾಕಿದನು.

ಎಳ್ಳರೂ ತಿಳಿಯಾಗಿ ನಕ್ಕೆದು.

“ಹಾಗಾದರೆ ಮುಂದೆ ಏನು ಮಾಡುವದು?” ಭೀಮ ಕೇಳಿದನು.

“ಮುಂದೆ ನಾನು, ಹಿಂದೆ ನೀವು. ಏಳಿರಿ”

“ಭೀ....ಭೀ....ಎಂದಿಗೂ ಆಗದು. ಆ ಪುಣ್ಯವಂತ ತಾಯಿಯನ್ನು ನಾವು ಮುಟ್ಟುವದೇ?” ಹಿಟಲರನು ನುಡಿದನು.

“ಅದಕ್ಕೇ ಮುಟ್ಟುವದು ಹಿಟಲರ! ಅದರಿಂದ ನಮ್ಮ ಪಾಪವಾದರೂ ಒಂದಿಷ್ಟು ಕಡವೆಯಾದಿತು!”

“ರಾಜ್ಞಿ, ನಾನು ಒಪ್ಪಲಾರೆ.”

“ಒಪ್ಪುದಿದ್ದರೆ ಹೆಣವು ಮನೆಯಲ್ಲಿ ಉಳಿಯುವದು. ರಾತ್ರಿ ನಾವೆಲ್ಲರೂ ಕಾಯುವ!”

ಎಲ್ಲರು ಮೌನದಿಂದ ಕುಳಿತರು. ಮತ್ತೆ ಮಾತುಗಳು ಆರಂಭವಾದವು. ಜಚ್ಚೆಯಾಯಿತು. ವಿಕಾರವಾಯಿತು. ಫಲಿತಾಂಶವು ಹೊರಡಲಿಲ್ಲ. ಕೊನೆಗೆ ರಾಜ್ಞಿನು ಗಟ್ಟಿಯಾಗಿ ನುಡಿದನು.

“ಹೆಣಕ್ಕೆ ಪುಣ್ಯವಿಳಿ; ಪಾಪವಿಲ್ಲ. ಅದು ನಮ್ಮ ನೇಲದ ಮಣ್ಣ. ನೀವು ಏಳಿರಿ! ನನ್ನ ಇಚ್ಛೆ ನೀವೇ ಮುಚ್ಚಬೇಕೆಂದಿದೆ!” ಎಂದನು. ಉಳಿದವರು ಮಾತಾಡಲಿಲ್ಲ.

“ಯಾವ ಹಾರುವರೂ ಬರುವದಿಲ್ಲ!” ಅಣ್ಣಪ್ಪ ನುಡಿದನು.

“ಹಿಟಲರ ಏಷು! ಯಾರು ಬರದಿದ್ದರೂ ನಡೆಯಬಹುದು. ನೀನು ನನ್ನ ಮಾತನ್ನು ಕೇಳಲೇಬೇಕು. ನನ್ನ ಇನ್ನೊಂದು ಜೀವ ವೆಂದರೆ ನೀನು! ನಾನು ಮುಂದೆ ಹಿಡಿಯುವೆ. ನೀನು ಹಿಂದೆ ಹಿಡಿ. ಹೆಣವೂ ಹಗುರಿದೆ. ನನಗೆ ಭಾರವಾಗಬಾರದೆಂದು ಅವ್ವನು ತೀರ ಹಗುರಾಗಿರುವಳು” ಎಂದು ಹಿಟಲರನ ಕ್ಕೆಹಿಡಿದು ಎಬ್ಬಿಸಿದನು.

“ಹರಹರ ಮರಾದೀಪೆ!” ಎಂದು ನೀ ಹೀಗೆ ಹಿಟಲರ ಎದ್ದನು.

ಕೊನೆಗೆ ಎಲ್ಲರೂ ಕೂಡಿ ಹೇಳಬನ್ನು ಎತ್ತಿದರು. ಸಿಬಿಕೆಯು ಮೇಲೆ ತಂದಿಟ್ಟರು. ಅರಿವೆಯಿಂದ ಮುಚ್ಚಿದರು. ಹಗೆ ದಿಂದ ಬಿಗಿದರು. ಮುಂದಿನ ಒಡಿಕೆಗಳ ಕಡೆಗೆ ರಾಜಣ್ಣು, ಹಿಟಿಲರರಾದರು. ಹಂದೆ ನಿಂಗ, ಫೀಮರಾದರು. ಎಡಬಲದಲ್ಲಿ ತನ್ನಾಗ್ನಿ, ಅಣ್ಣಪ್ಪನಿಂತರು. ಎಲ್ಲವೂ ಸಿದ್ಧವಾಯಿತು. ಎಲ್ಲರೂ ಸಿದ್ಧರಾದರು. ಜಯಶಂಕರ! ಎಂಬ ಹಿಟಿಲರನ ಕೂಗಿನಿಂದ ಬಗ್ಗಿದರು, ಹಿಡಿದರು, ಮೇಲೆ ಎತ್ತಿದರು, ಹೆಗಲ ಮೇಲಿಟ್ಟುಕೊಂಡರು, ದಕ್ಕಿಣದ ಮುಖಮಾಡಿಹೊರಟಿರು.

ಕಟ್ಟಿಯ ಮೇಲೆ ನಿಂತ ಬ್ರಾಹ್ಮಣೆಯರು—

‘ಅಯ್ಯ! ನಿಧನೆಯ ಸಾವು! ಸ್ವಾನಕ್ಕೆ ಹಾಕಲಿಲ್ಲ.

‘ಸೀರೆ ಖಾಡಿಸಲಿಲ್ಲ.

‘ತುಳಿಸಿಯ ಕಾಣ್ಣ, ಗಂಧದ ಕೊರಡು ಕೆಳಗೆ ಇಡಲಿಲ್ಲ.

‘ರಾಜಣ್ಣನು ಚೆಂಕಿಯನ್ನು ಹಿಡಿಯಲಿಲ್ಲ.

‘ಮಂತ್ರವಿಳಿ, ತಂತ್ರವಿಲ್ಲ.

‘ಉಬ್ಬ ಬ್ರಾಹ್ಮಣನಿಲ್ಲ.

‘ಪ್ರಾಯತ್ತಿತ್ತವಿಲ್ಲ.

‘ಪನಿ ಕಣ್ಣೆ ಏಿಲ್ಲ.

‘ಅಳುವಿಲ್ಲ.

‘ಹಾಗೇ ಸಾಗಿತು. ಅಥಮರ....’ಎಂದು ಪಿಸುಗುಟ್ಟಿದರು.

ಈ ಅಬ್ರಾಹಾಮ್ಯವಾದ, ಅಥಮರವಾದ, ಸಂಸ್ರದಾಯವಿರುದ್ಧವಾದ, ಪರಂಪರಾಘಾತಕವಾದ, ಹೀನವಾದ, ಅಧಃವಾತವಾದ ಕಾರ್ಯವನ್ನು ಯಾರೂ ತಡೆಯಲಿಲ್ಲ. ಯಾರೂ ಅಡ್ಡಿಬರಲಿಲ್ಲ. ಆಕಾಶವು ಕಣ್ಣಿಟ್ಟು ನೋಡುತ್ತಿದ್ದಿತು. ದಿಶಾದೇವತೆಗಳು ಎಂಟೂ ಮಾಲೆಯಿಂದ ನೋಡುತ್ತಿದ್ದರು. ಸೂರ್ಯನಾರಾಯಣನು ಸಾಕ್ಷಿಯಾಗಿ ಆಕಾಶದಲ್ಲಿದ್ದನು. ವಾರ್ಷುದೇವನು ಅಡಗಿ, ಹನೆಯಲ್ಲಿಕರಗಿ ನಿರೀಕ್ಷಿಸಿದನು. ಜೆಣಪು ವನುಮನ ಗುಡಿಗೆ ಬಂದಿತು. ಗುಡಿಯ ಭಾಗಿಲು ಶೇರಿದಿದ್ದುತ್ತು! ಮಾರುತಿರಾಯನು ಹಾರುವ

ಮುಂದೆಯಲ್ಲಿ ನಿಂತಿದ್ದನು. ಬೆಳ್ಳಿಯ ಕಟ್ಟಿನಿಂದ ನೋಡಿದನು. ಮುಂದೆ ಲಕ್ಷ್ಮೀಗುಡಿಗೆ ಬಂದಿತು. ಚಂಚಲಸ್ವರೂಪಿಯಾದ ಮಹಾಲಕ್ಷ್ಮಿಯು ಕರ್ತಾಕ್ಷಸಿದಳು. ಬಸವನಗುಡಿಗೆ ಬಂದಿತು. ಆ ಮಹಾಬಲನು ಅವಲೋಕಿಸಿದನು. ಮುಂದೆ ಸಾಗಿದಂತೆ ಕಿಟಕಿಯಲ್ಲಿ ಹಣಕೆಕ್ಕೆ ಕಕ್ಕೆ, ಮಾಳಿಗೆಯ ಮೇಲೆರಿ ಕುಲಕರ್ಣಿ ನೋಡಿದರು. ದೊಡ್ಡಪ್ಪ ಕಟ್ಟಿಯಮೇಲೆ ಕುಳಿತಿದ್ದನು. ಅವನು ಧಾರಾಳವಾಗಿ ನೋಡಿದನು. ಯಾರೂ ತಡೆಯಲ್ಲಿ. ಅಥಮಾವು ಸ್ವಜ್ಞಂದವಾಗಿ ಸರಾಗವಾಗಿ ನಡೆಯಿತು. ಈ ಕೌತುಕವನ್ನು ನೋಡಲು ಅನೇಕ ಜನರು ಬೆನ್ನು ಹತ್ತಿದರು. ಮುಂದೆ ಮುಂದೆ ಸಾಗಿದಂತೆ ಜನಸಂಖ್ಯೆ ಬೆಳೆಯಿತು. ಹಳ್ಳಿದ ದಂಡೆಯ ಮೇಲೆ ಜನಜಾತ್ರೆ ಯಾಯಿತು. ಸ್ತ್ರಾನಕಟ್ಟಿಯ ಸುತ್ತು ಹಿಟಲರನು ಕೆಲವು ವ್ಯವಸ್ಥಾಪಕರನ್ನು ನಿಯಮಿಸಬೇಕಾಯಿತು. ಇದು ಅವುಕ್ಕನ ಅಸ್ವಾಭಾವಿಕ, ಅನಿರೀಕ್ಷಿತ, ಅಗಂತುಕ ಕಳೇವರದ ಮೇರವಣಿಗೆ ಯಾಯಿತು. ಅಂತ್ಯಕ್ಕೆಯೆಯಾಯಿತು.

ಆದರೆ—ಹಳ್ಳಿದಲ್ಲಿ ಜುಜುಜಳು ಹೆಚ್ಚಿಯನ್ನಿಟ್ಟು ಹರಿವ ಲೋಕಪೂಜ್ಯಳಾದ ಗಂಗಾಮಾತೆಗೆ ಈ ಅಭದ್ರವನ್ನು ನೋಡಿ, ಈ ಅಶುಭವನ್ನು ನಿರೀಕ್ಷಿಸಿ, ಈ ಅಮಂಗಲವನ್ನು ಕಂಡು ಸಂತಾಪ ವಾಯಿತು. ಇಂಥ ದುಷ್ಪರನ್ನು ಸಂಹರಿಸಬೇಕೆಂದು ಸಂಕಲ್ಪಿಸಿದಳು. ಸಾಧ್ಯಂತ ವರ್ತಮಾನವನ್ನು ಸರಿತ್ವಾಗಿ ಅರಿಸಬಾಡಿದಳು. ಅವನು ಕೊರ್ಧಾವಿಷ್ಟನಾಗಿ ಸಿದಿಲಿನ ಕುದುರೆಗಳನ್ನು ಓಡಿಸುತ್ತು, ಗುಡುಗಿನ ರಣವಾದ್ಯಗಳನ್ನು ಬಾರಿಸುತ್ತು, ಶತ್ರು ಸಂಹಾರಕ್ಕೆ ಕರಿಬೇಡರ ಪಡೆಯಾದ ವೋಡಗಳನ್ನು ನುಗ್ಗಿಸುತ್ತು ಯಾರಿಗೂ ತಿಳಿಯ ದಂತೆ ಅನಿರೀಕ್ಷಿತವಾಗಿ ಹೆಚ್ಚಿಯನ್ನು ಸುತ್ತುವರಿದನು. ಜಲಧಾರೆಯ ಅಸಂಖ್ಯ ಶರಗಳನ್ನು ಬಿಟ್ಟನು. ಆಕಾಶದಲ್ಲಿಯ ಪಿತೃದೇವತೆಗಳು ರಿನುರಿಯ ಸ್ವರದಿಂದ ಅಳುತ್ತು ಕಟ್ಟಿರು ಉದುರಿಸ ಹತ್ತಿದರು. ಸರಿತ್ವಾಗಿ ಇನ್ನೂ ಸಿಟ್ಟಾದನು. ಹಳ್ಳಿಯನ್ನು ನೀರಲ್ಲಿ ನೇನೆಯಿಟ್ಟಂತೆ ಮುಕ್ಕಲ ಧಾರೆಯನ್ನು ಆರಂಭಿಸಿದನು. ಮೂರು ತಾಸು

ಅವ್ಯಾಹತವಾಗಿ, ಅಖಂಡವಾಗಿ ಮಳೆಬಿದ್ದಿತು. ಅಂದಿನಂತಹ ಮಳೆಯು ಜನ್ಮದಲ್ಲಿ ಆಗಿಲ್ಲ ! ಎಂದು ಎಂಬತ್ತು ವರುಷದ ಮುದುಕ ನೋಬ್ಬ ದಸಗಳನ್ನು ಹೆಚ್ಚಿಯಲ್ಲಿ ಆಡಗಿಸಿ ಗೊಳಿಗುತ್ತಿದ್ದನು. ಮೂರಿಗೆ ಗಳು ತುಂಬಿ ನೀರು ಹೊರಚಿಮ್ಮಿದವು. ಹಳ್ಳವು ಉಕ್ಕೇರಿ ಹರಿಯಿತು. ಮನಿಗಳು ಬಿದ್ದವು. ಗಿಡಗಳು ಉರುಳಿದವು. ಹೊಲದೇಣಿಗಾನ ರೈತರು ಹೊಲಕ್ಕೆ ಆಹುತಿಯಾದರೂ. ದಸಗಳು ಹಳ್ಳದಗುಂಟು ತೇಲ ಹೊಡವು. ಅನ್ವಕ್ಕನು, ಅವಳ ಅವಶೇಷಗಳು ತುಂಬಿ ಹೊನ ಚಲದಲ್ಲಿ ಎಲ್ಲಿಯೋ ಹೋಡವು. ಅವಳ ಚಿತಾಭಸ್ತುದ ಬಾದು ಕೊ, ಎಲುವಿನ ಒಂದು ಸಣ್ಣ ಚೂರು ಸಹ ಉಳಿಯಲ್ಲಿ. ಅಗ್ನಿ ಸಂಸ್ಕಾರದ ನೇಲದ ಗುರುತೇ ಇರಲಿಲ್ಲ. ಮಂಳಲಿನ ಒಂದು ರಾಶಿಯು ಎತ್ತರವಾಗಿ ಬಿದ್ದಿದ್ದಿತು.

ತಾಯಿಯ ಅಂತ್ಯಕ್ಕೆಯೆಗೆ ಒಂದು ಎಲುವಿನ ಚೂರು ಸಹ ಉಳಿಯದಿರಲು ಅವರ ಫ್ರಾನ್ವಾದ ಪಾಪವೇ ಕಾರಣವೆಂದು ಕೆಲವ ರಾಡಿದರು.

ಇದು ಅನ್ವಕ್ಕನ ಪುಣ್ಯದ ಪ್ರತ್ಯೇಕ ದೃಷ್ಟಾಂತವೆಂದು ಉಳಿದ ವರು ನುಡಿದರು.

ಮೋದಲನೆಯದು ಮೂರೂ ಅಥ ಮನೆಯ ಹಾರುವರ ವಿನುತ್ತೆ. ಎರಡನೆಯದು ಉರ ಹಿರಿಯರ ಹೇಳಿಕೆ.

ಈ ಭಿನ್ನಾಭಿಪ್ರಾಯದಿಂದಲೇ ಅದು ಇನ್ನೂ ಚಚೆಯ ವಿನಯವಾಗಿ ನಿಂತಿದೆ.

ಅಕ್ಕಾಮರಿಯ ಮುಟ್ಟು ನಿಂತು ಮಾರು ತಿಂಗಳಾಯಿತು. ಮುಟ್ಟುಗಬೇಕೆಂದು ಗುಳಿಗೆಗಳನ್ನು ನುಂಗಿದಳು, ಭಸ್ತ್ರಾನ್ನು ನೈಕ್ಕಿದಳು, ಕಷಾಯ ಕುಡಿದಳು. ಹೊಟ್ಟಿಯನ್ನು ಹಿಂಜಕೊಂಡಳು. ಆದರೆ ಮುಟ್ಟು ಗಟ್ಟಿಯಾಗಿದ್ದಿತು. ಈಗ ತಿನ್ನುವ ಬಯಕೆಗಂತ. ಮುಟ್ಟು ನಿಂತೆ ಭಯಕ್ಕೆ ಹಣ್ಣಾಗಿದ್ದಳು. ಬರಬರುತ್ತೆ ಉಂಟಿತು. ಜುಲುಮೆಯಿಂದ ಖಂಡದ್ದು ಹೊಟ್ಟಿಯಲ್ಲಿ ನಿಲ್ಲಿತ್ತಿರಲ್ಲ. ಏನೋಽದ ಸಾಕಾಯಿತು. ಚಿನ್ನಯ್ಯನ ಸಹವಾಸ ಬೇಡಾಯಿತು. ಅಲಂಕಾರದ ಕರಡಿಗೆ ಎನಿಸುವ ತಾಯಿಯ ನಃನೆಯು ಭಾವಾನಕ ವೆಸಿಸ ಹೆತ್ತಿತು. ಇನ್ನೀನು ಗತಿ? ಎಂಬ ಪಿರಾಟ ಸ್ವರೂಪಿಯಾದ ಪ್ರಶ್ನೆಯು ಕಣ್ಣ ಮುಂದೆ ನಿಂತು ಅಣಕಿಸ ಹೆತ್ತಿತು. ಏನು ಮಾಡಿದೆ? ಏನಾಯಿತು? ಹೇಗೆ ವಾರಾಗುವದು? ದಾರಿಯಿಭವೇ? ಸಾಯುವ ಹೊತ್ತು ಬಂದಿತೇ? ಅದೇ ಯೋಗ್ಯವಲ್ಲವೇ? ಎಂದು ಚಿಂತಿಸಿದಳು.

ಮಾರು ಅಲ್ಲಿಯೂ ಬಂದು “ಅವ್ಯಾ ನನಗೆ ಪೇಡೆ!” ಎಂದು ನುಡಿಯುತ್ತ ತೊಡಿಯನ್ನು ಏರಿತು.

ಅಕ್ಕಾಮರಿಗೆ ಮಾರು ಮಾತಿನ ಕಡಿಗೆ ಲಕ್ಷ್ಯವಿರಲ್ಲ. ತನ್ನ ಚಿಂತೆಯಲ್ಲಿ ತನ್ನರುಳಾಗಿ ಕುಳಿತಿದ್ದಳು. ಮಾನು ತಾಯಿಯ ಮುಖವನ್ನು ಹಿಡಿದು ಮತ್ತೆ ಕೇಳಿತು. ಧಾರ್ಮಾನ ಭಂಗವಾದುದಕ್ಕೆ ಮಾರು ದೂರ ಸರಿಸಿ ಸಾವರಿಸಿಕೊಂಡು ಕುಳಿತಳು. ಲಿಲ್ಲಿಯು ನೆಲಕ್ಕೆ ಬಿದ್ದ ಅಳ ಹೆತ್ತಿದಳು. ಪುಟ್ಟವ್ವನು ಓಡುತ್ತೆ ಬಂದು “ಏಕೆ

ಅಳುವೆ ಮಗು ?” ಎಂದು ಎತ್ತಿಕೊಂಡು ಕಣ್ಣೀರು ಒರಿಸಿದಳು.

“ಅವ್ಯ....ಬಿದ್ದಿ....” ಎಂದು ಬಿಕ್ಕುತ್ತೆ ಸುಡಿದಳು.

“ಮಗುವು ಬಿದ್ದು ಅಳ ಹೆತ್ತಿದರೂ ನಿನಗೆ ಎಚ್ಚರವಿಲ್ಲ. ಇದೆಂತಹ ನಿನ್ನ ಚಿಂತೆ !” ಎಂದು ಸುಡಿದು ಮಗುವನ್ನು ಒಳಗೆ ಕರೆದುಕೊಂಡು ಹೋಗಿ ಸೇಫೆಯನ್ನು ಕೊಟ್ಟು ಸಮಾಧಾಯಿಸಿದಳು.

ಲಿಲ್ಲಿಯು ಕೆಳಗಿಂದು ತಿನ್ನತ್ತೆ ತನ್ನ ಗೊಂಬೆಗಳನ್ನು ಹರಿ ಕೊಂಡು ಆಡ ಹೆತ್ತಿದಳು.

“ಹೀಗೆ ಚಿಂತೆ ಮಾಡಿದರೆ ಹೀಗೆ ಅಕ್ಕಾಮರಿ ?” ಪುಟ್ಟವೈನು ಮಗಳನ್ನು ಪ್ರಶ್ನಿಸಿದಳು.

“ಚಿಂತೆ ಮಾಡದೆ ಏನು ಮಾಡಲಿ ? ಕೆರಿಗೆ ಯಾರೆನ್ನುವೇಯಾ ?”

“ಕೆರಿಗೇಕೆ ಹಾರಬೇಕು ?”

“ಅಮಾತ್ರ, ತಿಳಿದೂ ನೀನು ಹೀಗೆ ಮಾತಾಡುವೆ.”

“ನನಗೆ ಎಲ್ಲವೂ ತಿಳಿದಿದೆ. ಅದಕ್ಕೇ ಹೀಗೆ ಮಾತಾಡುವೆ.”

“ನಿನ್ನ ಮಾತುಗಳೇ ನನಗೆ ತಿಳಿಯವು !” ಬೇಜಾರದಿಂದ ಸುಡಿದಳು.

“ತಿಳಿಯದೇನು. ನೀನು ಒಂದು ಮಗುವಿನ ತಾಯಿಯಾಗಿರುವ.”

“ಇನ್ನೊಂದು ಮಗುವಿನ ತಾಯಿಯಾಗಿಂದು ಆಶೀರ್ವದಿಸುವೇಯಾ ?” ಆಕ್ಕೂಶದಿಂದ ಸುಡಿದಳು.

“ಅಹುದು.”

“ವಿಷವಿದ್ದರೆ ತಂದುಕೊಡು. ನುಂಗಿ ಈ ಸ್ತ್ರೀಜನ್ಮನನ್ನು ನೀಗಿ ಸಂತೋಷ ಪಡುವೆ.” ಎಂದು ಗಳಗಳ ಅಳಹೆತ್ತಿದಳು.

“ಅಳಬೇಡ ಅಕ್ಕಾಮರಿ. ನನಗೆ ಇದೆಲ್ಲ ಗೊತ್ತಾಗಿದೆ. ಆ ಬಗ್ಗೆ ವಿಚಾರಿಸಿಯೂ ಇಟ್ಟಿರುವೆ. ನಾಲ್ಕೆಷ್ಟು ದಿನಗಳವರಿಗೆ ತಾಳು, ಚಿನ್ನಯ್ಯನವರೂ ಪ್ರಯತ್ನದಲ್ಲಿರುವರು”

“ಇಷ್ಟೆಲ್ಲ ಅನಾಹುತಕ್ಕೆ ಆ ಯಾಳು ನುಂಡೇಮಗನೇ ಕಾರಣ. ಇಲ್ಲದ ಆಶೀಯನ್ನು ತೋರಿಸಿ, ಇಲ್ಲದ ರಂಜಕದ ಮಾತುಗಳನ್ನು ಹೇಳಿ ನನ್ನನ್ನು ನರಕಕ್ಕೆ ತಕ್ಕಿದನು. ನಾನು ಸರಕದಲ್ಲಿ ಏಳುವದನ್ನು ನೀನು

ನೋಡಿದೆ. ಅಲ್ಲದೆ ಪ್ರೌತ್ಸಾಹಿಸಿದೆ. ಅಮ್ಮಾ, ನಾನು ನಿನಗೆ ಬೇಕಾಗಿದ್ದರೆ ಹೀಗೆ ಮಾನಗೇಡಿಯನ್ನಾಗಿ ಮಾಡಿ ಕೊಲ್ಲುವದೇಕೆದ್ದಿತು. ಕರೆದು ತಂದದಿನ ಭಾರವೆನಿಸಿದ್ದರೆ ಕತ್ತು ಹಿಸುಕಿ ಕೊಲ್ಲಬಾರದಿದ್ದಿತೇ ?”

ಪುಟ್ಟಪ್ಪನು ಮಗಳ ಅಭವ್ರ ನುಡಿಗಳನ್ನು ಕೇಳುತ್ತೇ ಸುಮ್ಮನೆ ನಿಂತಿದ್ದಳು.

“ಯಾರೇನು ಹಾಡುವದು ! ನನ್ನ ಹಣಿಯಬರೆಹು ನನ್ನನ್ನು ಸರಕಕ್ಕೆ ತಿಳಿತು !” ಎಂದು ಮತ್ತೆ ಅಳ ಹತ್ತಿದಳು.

“ಅಕ್ಕಾಮರಿ, ಹೀಗೆ ಹುಚ್ಚಿಯಂತೆ ಮಾತಾಡಬೇಡ. ಎಲ್ಲಕ್ಕೂ ಸಮಯಬೇಕು. ತಾಳಿಕೊಂಡಿರು.”

“ನನ್ನ ಮಾವನವರ ಮನೆಯು ಇಂದ್ರಭವನವಾಗಿದ್ದಿತು. ವುದುವೆಯನ್ನು ಮಾಡಿಕೊಂಡು ಅತ್ಯೇಯ ಮನೆಗೆ ಹೋಗಿ ಇಟ್ಟ ವರುಷಗಳಾಗಿದ್ದರೂ ಜೊನೆಲ ಹೊರಗೆ ಒಂದು ದಿನ ಕಾಲಿಟ್ಟಿರಲಿಲ್ಲ. ಮಾವ, ಅತ್ಯೇ, ಅವರು ಇವರ ಹೊರತು ಬೇರಿಯವರ ಮುಖವನ್ನು ನೋಡಿರಲಿಲ್ಲ. ಪರದೆಯು ಹೆಂಗಸೆಂದು ಓರಗೆಯವರು ಅಂದ ಮಾತನ್ನು ಕೇಳಿರುವೆ. ಆ ಢೈನ ನನಗೆ ಈಗಲ್ಲಿ ! ಎಲ್ಲಪೂ ಹಾಳಾಯಿತು. ಮಾವ ಸತ್ತರ, ಅತ್ಯೇ ಹೋದಳು. ಅವರು ಮನುಷ್ಯತ್ವವನ್ನು ಕಳಿದುಕೊಂಡು ನಿಂತಿರುವರು. ನಾನು ಇಲ್ಲಿ ನಿನ್ನ ಸಹವಾಸದಿಂದ ಸ್ತ್ರೀತ್ವವನ್ನು ಮಾರಿಬಿಟ್ಟು ಬದುಕಿರುವೆ. ಈಗ ನಾನು ಬಸವಿ. ದಾರಿಗುಂಟ ನಡೆಯುವ ಮುಂದೆ ನಿನ್ನ ಮನೆಯ ಬಳಗದವರು—‘ನಟಿ, ನಟಿ, ನಟಿ ಬಂದಳು’ ಎಂದು ಕೆವಿಗೆ ಕೇಳಬರುವಂತೆ ಅನ್ನವರು. ಕೆಲವು ಕಿಡಿಗೇಡಿ ತರುಣರು ಮನೆಯ ಬಾಗಿಲ ವೇಲೆ ‘ವೇಶಾಗ್ಯಹೆ’ ಎಂದು ಖಡುವಿನಿಂದ ಬರಿಯುವರು. ಅಮ್ಮಾ, ಹೋ ಮಾರಿದಲ್ಲಿ ಹುಲ್ಲು ಮಾರುವಂತಹ ಈ ಅವಮಾನವನ್ನು ಹೇಗೆ ಸಹಿಸಲಿ ? ನನಗೆ ವಿಷವಿದ್ದರೆ ಕೊಡು. ನಾನು ತಿಂದು ಪಾರಾಗುವೆ” ಎಂದು ತಡೆತಡೆದು ಅವೇಶದಿಂದಲೂ, ದುಃಖದಿಂದಲೂ ನುಡಿದಳು.

ಮಗಳ ಮಾತಿನಲ್ಲಿ ಕೆಲವು ತಪ್ಪಿಗಳು ಸ್ವಷ್ಟವಾಗಿದ್ದವು. ಆ ತಪ್ಪಿಗೆ ತಾನೇ ಹೊಣಿಗಾರಳಿದ್ದಳು. ಅವುಗಳ ನಿಷ್ಣಿಸೆಯನ್ನು

ಮಾಡಿ ತರುಗಿ ಮಗಳ ಕೊರಳ್ಗೆ ಕಟ್ಟುವಂತಿರಲ್ಲ. ಸಂಕಟ  
ಬಂದಿದೆ ಎಂದು ಇದ್ದಿರ ಜತಿಗೆ ಇಲ್ಲದ್ದನ್ನು ಆಡುವಳಿಂದು ಪ್ರಸ್ಪ  
ಮಾಡಿಕೊಂಡಳು. ಕೆರೆಯಲ್ಲಿ ಮಗಳನ್ನು ಸೂಕೆ ತಾನು ನೋಡುವ  
ಫ್ರಿತಿಯಲ್ಲಿಯೂ ಇರಲಿಲ್ಲ. ಇಂದಿಗೆ ಮಗಳಿಂದಲೇ ತನ್ನ ಜೀವನ.  
ಮಗಳೇ ತನ್ನ ಸರ್ವಾರ್ಥಾರಳಾಗಿದ್ದಳು. ಮಗಳು ಗಂಡನ ಮನಿಗೆ  
ಹೋದರೆ ಇಲ್ಲವೆ ಸತ್ತ್ವರೆ ಅಥವಾ ಬೇರೆಯಾಗಿ ನಿಂತರೆ ಒಂದು ತುತ್ತ  
ಅನ್ನ ಕೂಡಾ ಆಕೆಗೆ ಗತಿಯಿರಲಿಲ್ಲ. ಮೇಲೆ ಮುಕ್ಕೊಂಡ ತನ್ನಲ್ಲಿ ದೆಜ್ಜೆ  
ಹೆಚ್ಚಿಯಾಗಿ ಕಾಲಿಡುತ್ತಿದ್ದಿತು. ಮಗಳ ಸಹಾಯದಿಂದ ತನ್ನ ಬಳಗ  
ದವರ ದ್ವೇಷಾಗ್ನಿಯನ್ನು ಮೆಟ್ಟು ದಾಟಬಲ್ಲಿನೆಂಬ ಆತ್ಮವಿಶಾಸ  
ವಿದ್ದಿತು. ಸಮಾಜದ ಸಿಂದಿಗೆ ಆಕೆಯು ಬೆಲೆಯನ್ನು ಕೊಡುತ್ತಿರಲಿಲ್ಲ.  
ಸಮಾಜದಲ್ಲಿಯ ಪ್ರತಿಷ್ಠಿತರು ತನ್ನ ಸಲಿಗೆಯನರೆಂದು ಆಕೆಯ  
ಭಾವನೆ. ಉಳಿದವರು ಮೂಕದನಗಳಿಂದು ಆಕೆಯು ಎಣಿಕೆ. ಇಲ್ಲ  
ಸಲ್ಲದ್ದನ್ನು ನುಡಿದವರಿಂದ ಮಾನವಾನಿಯು ದಂಡನ್ನು ವಸೂಲಿ  
ಮಾಡಬಹುದೆಂದು ಆಕೆಯು ನಂಬಿಗೆ. ಸಮಾಜವಾದರೂ ಇವರ  
ಸೈತಿಕ ಕೈತ್ತೆದಲ್ಲಿ, ಧಾರ್ಮಿಕ ನೆಲೆಯಲ್ಲಿ ಪ್ರತ್ಯೇಕವಾಗಿ ಕೈಹಾಕು  
ತ್ತಿರಲಿಲ್ಲ. ಹಾಕುವಂತೆಯೂ ಇರಲಿಲ್ಲ. ಏಕೆಂದರೆ ಅವರಿಗೆ ತಮ್ಮ  
ಮನೆಯು ಒಲೆಯೂ ಮಣಿನದೆಂಬ ಜಾಸ್ತಿನಿದಿದ್ದಿತು. ಹೀಗಾಗಿ  
ಪುಟ್ಟಪ್ಪನು ತನ್ನ ಹೆಳ್ಳಿಯಲ್ಲಿ ಗಣ್ಯವ್ಯಕ್ತಿಯಾಗಿದ್ದಳು. ಧನಿಕ ಕುಳಿ  
ವಾಗಿದ್ದಳು. ಕೈ ಸಡಿಲಾದವರು. ನಾಲಗೆಯಿಂದ ರುಚಿ ಮಾತ್ರ  
ನವಳು. ಪ್ರಸಂಗ ವಿಶೇಷದಲ್ಲಿ ಕಾಳು-ಕಡಿ, ಅರಿವೆ-ಅಂಚಡಿ,  
ಉಟಿ-ಪಾಟಿಗಳನ್ನು ನೆರಿಹೊರಿಯವರಿಗೆ ಕೊಡುವ ಸಾಮಧ್ಯ  
ವನಳು. ಕೊಟ್ಟೊ ಇದ್ದಳು. ಇದರಿಂದ ಸಾಮಾನ್ಯರು ಆಕೆಯನ್ನು  
ವಿಶೇಷವಾಗಿ ಗೌರವಿಸುತ್ತಿದ್ದರು.

ಕೆಲವು ಗಣ್ಯವ್ಯಕ್ತಿಗಳು—

‘ಅವಳ ಮನೆಯ ಹುಳುಕು ತೆಗೆದುಕೊಂಡು ನಮಗೇನು  
ಮಾಡುವದು. ಪಾಪ-ಪುಣ್ಯದ ಯೋಜಿಗಾರರು ಅವರು. ಅದರ  
ನಿಷಾಯ, ಶಿಕ್ಷೆಯು ಚಿತ್ರಗುಪ್ತರದು, ಯಮದೂತರದು. ಅವರ

ಒಳ್ಳೆತನವನ್ನು ನಾವು ಉಪಯೋಗಿಸಿಕೊಂಡರಾಯಿತು' ಎಂದು ಪ್ರಸಂಗವಿಶೇಷದಲ್ಲಿ ಆಕೆಯು ಸಲಹೆ ಸೂತ್ರಗಳನ್ನು ಕೇಳುತ್ತಿದ್ದರು. ಜಾತ್ರೀ-ಟಿಕಳೆಯಲ್ಲಿ ಆಕೆಯಿಂದ ಹೆಚ್ಚು ಹೊವನ್ನು ನಿಧಿಯಾಗಿ ಎತ್ತುತ್ತಿದ್ದರು. ಮತ್ತು ಪುಟ್ಟವ್ವನು ೭೫—೬೦ರ ಸುಮಾರಿಗೆ ಬಂದಿದ್ದರೂ ಅವಳ ಸ್ಥಿರ ಸೌಂದರ್ಯ ಅನೇಕರ ಕುತ್ತಳೆಯಲಕ್ಷ್ಯ, ಜನಸಂಗ್ರಹಕ್ಕೆ, ಸೆಳತಕ್ಕೆ ಕಾರಣವಾಗಿದ್ದಿತು.

ಪುಟ್ಟವ್ವನು ಮಗಳನ್ನು ಹೆತ್ತರ ಸೆಳೆದುಕೊಂಡು, ಗಡ್ಡನನ್ನು ಹಿಡಿದು "ಅಕ್ಕಾಮರಿ, ನಾನು ಎಳ್ಳಿದನ್ನೂ ಮಾಡಿರುವೆ. ಸೀನು ಹೆಡರ ಬೇಡ. ಎರಡು ದಿನಗಳಲ್ಲಿ ರಾಜಣ್ಣನು ಇಲ್ಲಿಗೆ ಬರುವಂತೆ ಮಾಡಿರುವೆನು. ಅವನು ಬರುವನು. ನಾಲ್ಕುರು ದಿನ ನಿಲ್ಲುವನು. ಸೀನು ಸುಮೃದ್ಧಿರು" ಎಂದು ಕೂದಲನ್ನು ನೇವರಿಸಿದ್ದೇ.

"ಅವರು ಬರುವರು!" ಅಕ್ಕೆಯೆಡಿಂದ ಕೇಳಿದಳು.

"ಬರಬಹುದು. ಕರೆಕಳುಹಿರುವೆನು."

ಅಕ್ಕಾಮರಿಯು ಸುಮೃದ್ಧಾದಳು.

"ಎನು ವಿಚಾರಿಸುವೆ!" ಪುಟ್ಟವ್ವನೆಂದಳು.

"ಅವರು ಬಂದರೆ!" ಅಷ್ಟಕ್ಕೆ ತಡೆದಳು.

"ಗಂಡನು ಮನೆ ಱಂದರೆ ಮುಂದೇನು!"

"ನಾನು ಅವರ ಜತಿಗೆ ಹೋಗಬೇಕೇ?"

"ನಿನ್ನ ಇಚ್ಛೆಯಾದರೆ ಹೋಗು."

"ನನ್ನಿಚ್ಛಿ ಏನು?"

"ಅವನು ಕರೆದರೆ ಹೋಗು."

"ಅವರ ಜತಿಗೆ!"

"ಅಹುದು."

ಅಕ್ಕಾಮರಿಯು ಗಂಡನ ಜತಿಗೆ ಹೆಚ್ಚಿಗೆ ಹೋಗುವದು ಸಂಕಟದ ಮಾತಾಗಿದ್ದಿತು. ಗಂಡನೆಂಬ ಯಾವ ಹೊಣೆಯನ್ನರಿಯದ ಉದ್ದೇಷ ಗಂಡನೆಂದು ಅವಳು ನಿಶ್ಚಯಿಸಿಕೊಂಡ ಸಂಗತಿ. ಅದು ಹಡಿಸಾರಾಣಿ ಸತ್ಯವಾದ ಮಾತು. ಪ್ರಪಂಚವನ್ನು ನಡಿಸುವ ಯಾವ

ಜ್ಞಾನವಿರಲಿಲ್ಲ. ಕಾಳುಕಡಿಯನ್ನು ಸಂಗ್ರಹಿಸುವದು, ಮನೆಯೆವ ರನ್ನು ಪ್ರೋಫಿಸುವದು, ಹೊಲ ಮನೆಗಳನ್ನು ರಕ್ಷಿಸಿ ಒಕ್ಕುಲತನವನ್ನು ನಡಿಸುವದು, ತನ್ನವರ ಸಂಗಡ ನೌಜನ್ನದಿಂದ ವರ್ತಿಸುವದು, ಅಲ್ಲದೆ ಮನೆಯವರ ಕೂಡ ಮಯ್ಯಾರ್ಥಯಿಂದ ನಡೆಯುವದು ಇತ್ಯಾದಿ ಸಾಮಾನ್ಯಚ್ಛಾನವಾದರೂ ಅವನಲ್ಲಿ ಒಂದು ನಿಷ್ಟತಮಟ್ಟ ದಲ್ಲಿ ಇರಲಿಲ್ಲ. ಏರಿದಾಗ ಒಂದು, ಇಂದಾಗ ಇನ್ನೊಂದು! ಕಲಿತನ ನಲ್ಲಿ, ಕಲಿಯದವನ್ನೂ ಅಲ್ಲ. ಹೊಲದ ವ್ಯವಹಾರವಾಗಲಿ, ಕೊಡ ಕೊಂಬ ವ್ಯವಹಾರವಾಗಲಿ, ಹೇಟಿ-ಕೊಟಿಯೆ ವ್ಯವಹಾರವಾಗಲಿ ಹೊಂದಿಗೆ ಇಲ್ಲದವು. ಅಪ್ಪಾರಾಯರು ಜೀವದಿಂದಿರುವವರಿಗೆ ಉಟ್ಟಿ-ಬೆಟ್ಟ ಎರಡನ್ನೇ ವಾಡಿ ಬೆಳೆದವನು. ಹೀಗಿದ್ದು ಇಂಥ ಅನಾಯಾಗಂಡನ ಸಂಗಡ ಬದುಕುವದೆಂತು? ತಾನು ಮುಂದೆ ಹೊಕ್ಕು ವ್ಯವಹಾರ ಸಾಗಿಸಬೇಕೆಂದರೆ ಹಿಂದೆ ಸರಿಯುವವನಲ್ಲ! ಮಹಾ ಅಹಂಕಾರಿ! ಪಶು ಹೈದರಿಯದವ. ಉ-ಇ ಸಾರೆ ಮೈ ಹುಳಿಯೇರು ವಂತೆ ಬಡಿತ ತಿಂದು ಅನುಭವ ಪಟ್ಟಿದ್ದಳು. ಈಗ ಆ ಮನೆಯಲ್ಲಿ ತಾನು, ಅವನು! ಜೀವ ತಳಮಳಿಸಿತು. ಭಾವನೆಯು ಲಟ್ಟಪಟ್ಟಿಸಿತು. ಮನಸು ತೂಗಾಡಿತು. ಅವನ ಸಂಗಡ ಬಾಳುವದು ನಾಧ್ಯನಿಲ್ಲ ವೆಂದು ಗಟ್ಟಿಮಾಡಿಕೊಂಡಳು. ಆದರೂ ಅವರು ಉ-ಇ ದಿನಗಳಲ್ಲಿ ಬರುವರು! ಮನಿಗೆ ಕರೆಯುವರು! ಏನು ಹೇಳಬೇಕು? ಏನು ಉತ್ತರಿಸಬೇಕು? ಹೊಂದಿಕೆಯಾದರೆ ಹೋಗಬೇಕು! ಇಲ್ಲದಿದ್ದರೆ ತಾಯಿ ಏನೆನ್ನುವಳೋ....

“ಇಂದು ಚಿನ್ನಯ್ಯನವರು ಬರುವ ದಿನ. ಸುಮೃದ್ಧಿರು!” ಪುಟ್ಟಪ್ಪನುಡಿದಳು.

“ಇಂದೂ ಬರುವರೇ?”

“ನಿನ್ನ ಹೇಳಿ ಹೋಗಿರುವರು.”

“ಅವ್ಯಾಸ.....”

“ಏನು?”

“ನನಗೆ ಇಂದು ವಿಶ್ವಾಂಶಿ ಬೇಕು!”

“ನನಗೆ ನಿನ್ನ ಆಟದ ಅರ್ಥವಾಗದು. ತಿಳಿದಂತೆ ಮಾಡು” ಎಂದು ವಟಗುಟ್ಟುತ್ತ ಪುಟ್ಟಪ್ಪನು ಹೊರಗೆ ಹೋದಳು.

ಅಕ್ಕಾಪುರಿಯು ಲಿಲ್ಲಿಯನ್ನು ಕರೆದು ತೊಡೆಯಮೇಲೆ ಕೂಡಿಸಿ ಕೊಂಡು ಮುದ್ದುಗರಿಯ ಹತ್ತಿದಳು.

ಮಧ್ಯರಾತ್ರಿಯ ಸುಮಾರಿಗೆ ಚಿನ್ನಯ್ಯನು ಬಂದನು. ಪುಟ್ಟಪ್ಪನು ಭಾಗಿಲನ್ನು ತೆರೆದಳು. ಅಯ್ಯನು ಒಳಗೆ ಬಂದು ಮಂಚದಮೇಲೆ ಕುಳಿತನು. ಪುಟ್ಟಪ್ಪನು ಗಟ್ಟಿಯಾಗಿ ಭಾಗಿಲನ್ನು ಇತ್ತಿದಳು.

ಐದಾರು ನಿಮಿಷ ಮೌನದಲ್ಲಿ ಕಳೆಯಿತು. ಕೊನೆಗೆ ಪುಟ್ಟಪ್ಪನು “ರಾಜಣ್ಣನ ಸುದ್ದಿವನು?” ಎಂದು ಕೇಳಿದಳು.

“ಪುರಬೇಕು. ಅವನ ದಿನದ ವ್ಯವಹಾರವು ಹಾಗೆಯೇ ಸಾಗಿದೆ!”

“ಹಂದರೆ?”

“ವಿನೋದ, ತಮಾಷೆ!”

ಪುಟ್ಟಪ್ಪನು ಸುಮೃದ್ಧಿ ಕುಳಿತಳು. ರಾಜಣ್ಣನ ಸುದ್ದಿಯನ್ನು ವಿವರವಾಗಿ ತಿಳಿಯಬೇಕೆಂದು ಅವಳ ಲವಲವಿಕೆ. ಚಿನ್ನಯ್ಯನು ಬಂದೆರಡು ಕಟ್ಟಿದಲ್ಲಿ ಉತ್ತರಿಸುತ್ತ ನಡೆದಿದ್ದನು. ತಡೆಯದೆ “ಏನು? ಪೂರ್ವ ಹೇಳಿರಿ” ಎಂದಳು.

“ಮನೆಗ ಈಗ ಒಬ್ಬನೇ! ಕೇಳುವವರಿಲ್ಲ. ಹೇಳುವವರಿಲ್ಲ. ಅಡ್ಡಿ ಅತಂಕ ಮಾಡುವವರಿಲ್ಲ. ಎಲ್ಲ ಹೊಲಗಳ ಮೇಲೆ ಮುಂಗಡ ಹಣವನ್ನು ಪಡೆದುಕೊಂಡಿರುವನು. ಮೂರು-ನಾಲ್ಕು ವರುಣಗಳ ವರಿಗೆ ಹೊಲದಿಂದ ಬಂದು ಕಾಳಿಲ್ಲ. ತೋರ್ಟಿದಿಂದ ಬಂದು ಪಲ್ಲಿಯ ಎಷಳಿಲ್ಲ. ಈವರಿಗೆ ಪಡೆದ ಹಣದಲ್ಲಿ ಒಂದು ಬಿಡಿಕಾಷು ಕ್ಯಾಯಲ್ಲಿಲ್ಲ. ತರುವ, ತಂಪಿದಂತೆ ಮಾಡುವ. ನೊಸ್ಸೆ ಅವನ ಗೆಳೆಯನೊಬ್ಬನು ಏಂಟಿನಾಗಿ ನನ್ನ ಕಡೆಗೆ ಬಂದು ತೋರ್ಟಿದ ನೂರಾಟಿದ ಸಂಬಂಧ ವಿಚಾರಿಸಿದನು. ಸಾಸು ನೋಡುವೆ ಎಂದಿರುವೆ” ಎಂದು ಹೇಳಿದನು.

ಪುಟ್ಟಪ್ಪನು ಭರ್ಯೆಬಿಂದ ಇದನ್ನೆಲ್ಲಾ ಕೇಳುತ್ತಿದ್ದಳು. ರಾಜಣ್ಣನ ಸ್ಥಿತಿಯು ಇಲ್ಲಿಯವರಿಗೆ ಬಂದಿತೇ! ಎಂದು ಚಡವಡಿಸಿದಳು.

“ನೀವು ಹಾಗೇಕೆ ಹೇಳಿದಿರಿ ?”

“ಮತ್ತೆ ಹೇಗೆ ಹೇಳಬೇಕಾಗಿದ್ದ ತು ?”

“ನೀವು ಕೊಳ್ಳಬೇಕೆಂದಿರುವಿರಾ ?” ವಿಷಯಾಂಶರದಿಂದ ಬೇರೊಂದು ಪ್ರಶ್ನೆಯನ್ನು ಕೇಳಿದಳು.

“ಮಾರಬೇಕೆಂದಿರುವನೋ ಒತ್ತೆಯಲ್ಲಿರುವನೋ ಸಿಕ್ಕ ಯವಾಗಿ ತಿಳಿಯದು. ಅವರಿಗೆ ಹೆಚ್ಚು ಹೆಚ್ಚು ಹಣವು ಬೇಕಾಗಿದೆ.”

“ಮಾರಿದರೇ ಹೆಚ್ಚು ಹೆಚ್ಚು ಬರುವದು.”

“ಅಹೆದು.”

“ಅವನ ಇಚ್ಛೆ ಮಾರುವದೇ ಇರುವದೇ .?”

“ಹಾಗೂ ನೂತಾಡಿದನು.”

“ನೀವು ಕೊಳ್ಳುವಿರಾ ?”

“ನಾನು ಕೊಳ್ಳುವಿದ್ದರೆ ಇನ್ನೊಬ್ಬರಾದರೂ ಕೊಳ್ಳುವರು. ಮಾರುವವನಿಗೆ ನಾನೀನು, ಇನ್ನೊಬ್ಬನೀನು ! ಅವನಿಗೆ ಹಣವು ಬೇಕು.”

“ಹಾಗಾದರೆ ನೀವೇ ಕೊಳ್ಳುಬಾರದೇಕೆ ?”

“ನಾನು ಕೊಳ್ಳುವದು ಒಂದು ಕಡೆಗಿರಲಿ. ಇನ್ನೊಂದು ಮಾತು.”

“ಏನು ?”

“ಹಿರಿಯರ ಹೊಲಗಳನ್ನು ಹೀಗೆ ಮಾರದಂತೆ ಶಕ್ತಾಮರಿಗೆ ಅಡಿಯನ್ನು ಮಾಡಲು ಬರುವದು ! ಹಾಗೆ ಮಾಡಬಾರದೇಕೆ ?” ಎಂದೂ ಜಿನ್ನೆಯ್ಯನು ಕಾಯದೆಯ ಸಲಹೆಯನ್ನು ಕೊಟ್ಟಿನು.

• ಪುಟ್ಟನ್ನನು ಕೇಳಿದಳು. ತರೆಯಲ್ಲಿ ನೂರಾರು ವಿಚಾರದ ಚಕ್ರಗಳು ತಿರುಗ ಹತ್ತಿದಷ್ಟು. ಅಡಿಯನ್ನು ಮಾಡಿದರೆ ?....

ಹೊಲದ ಮಾರಾಟಕ್ಕೆ ತಡೆಯಾದೀತು !

ಆದರೆ ರಾಜಣ್ಣನು ಪರಮಶತತ್ವವಾಗುವನು !

ಅಕ್ಷಯಿರುತ್ತಾನು ತನ್ನ ಉಪಿಯಲ್ಲಿ ಬಿಡ್ಡಳು.

ರಾಜಣ್ಣನನ್ನು ಇಂದಿನ ಮಟ್ಟಿಗೆ ರತ್ನವನ್ನಾಗಿ ಮಾಡಿಕೊಳ್ಳುವದು ಅವಳಿಗೆ ಬೇಕಾಗಿರಲಿಲ್ಲ. ಅವನನ್ನು ಕೆಲ ದಿನದ ಮಟ್ಟೆ

ಗಾದರೂ ಸರಿ ಪ್ರೀತಿಯ ಅಳಿಯನನ್ನಾಗಿ ಮಾಡಿಕೊಳ್ಳುವದಿದ್ದಿತು ! ಅವನನ್ನು ನಾಲ್ಕು ದಿನ ಮನ್ನೆಯಲ್ಲಿ ಕರೆತೆ ಇಟ್ಟುಕೊಳ್ಳುವೀಕಿದ್ದಿತು. ಅಕ್ಕಾಮರಿ-ಅವನ ಸರಸ - ಸಲ್ಲಾಪಗಳನ್ನು ನೋಡಬೇಕಿದ್ದಿತು. ಹೊಲವು ಹೋದರೂ ಮಗಳು ಬೇಕಿದ್ದಳು. ಅದಕ್ಕೆ “ಆ ಅಡಿಯ ಸ್ನೇನು ಸುಧಾವದು? ಇಲ್ಲಿಯ ಗುಡ್ಡ ವನ್ನು ಮುಚ್ಚಿಕೊಳ್ಳುವೀಕಾಗಿದೆ!” ಎಂದಳು.

“ಅದೇನು ?”

“ಅಕ್ಕಾಮರಿಯನ್ನು ಕೇಳಿರಿ. ”

“ಎಲ್ಲಿರುವುಳು ?”

“ಅವಳೇ !” ಒಂದಿಷ್ಟು ತಡೆದಳು.

“ಹು !”

“ಎಲ್ಲಿರುವದು ! ಒಳಗೆ ಮಲಗಿರುವಳು.”

“ಜಿನ್ನೆಯ್ಯನು ಎದ್ದನು, ಕೊಂಟು ಕಳೆದನು, ರುಮಾಲು ಬಿಚ್ಚಿ ಗೂಟಕ್ಕೆ ಹಾಕಿದನು. ಕಾಲನ್ನು ತೊಳೆಯಲು ನೀರು ಬೇಡಿದನು. ಪುಟ್ಟವ್ವನ್ನೆ ನೀರು ತಂದು ಕೊಟ್ಟಳು. ಅಯ್ಯನು ಕಾಲು, ಮುಖ, ತೊಳೆದು ಬಂದು ಒರಿಸಿಕೊಂಡನು.

“ಉಂಟಿ ?” ಪುಟ್ಟವ್ವನ್ನೆ ಕೇಳಿದಳು.

“ಮಾಡಿ ಬಂದಿರುವೇ.”

“ಏನೂ ಬೇಡವೇ ? ನಾನು ಅಡಿಗೆಯನ್ನು ಮಾಡಿದ್ದೆ.”

“ಒಂದಿಷ್ಟು ಹಾಲು ಕೊಡಿರಿ.”

ಪುಟ್ಟವ್ವನು ಕಾಸಿದ ಹಾಲು ತಂದು ಕೊಟ್ಟಳು. ಜಿನ್ನೆಯ್ಯನು ಮೀಸೆಯನ್ನು ತೀಡಿ ಹಾಲು ಕುಡಿದು, ಎಲೆಯಡಿಕೆಯನ್ನು ಜಗಿಯ ಹೆತ್ತಿದನು. ಪುಟ್ಟವ್ವನು ಕೊಣಟೆಯೊಳಗಿನ ತನ್ನ ಹಾಸಿಗೆಯನ್ನು ಸುತ್ತಿ ಹೊರಗೆ ತಂದಳು. ಪಡಸಾಲೆಯಲ್ಲಿ ಹಾಸಿದಳು. ಮಲಗಿದ ಲಿಲ್ಲಿಯನ್ನು ಎತ್ತಿ ತಂದು ಹಾಸಿಗೆಯ ಮೇಲೆ ಮಲಗಿಸಿದಳು. ಹತ್ತರ ಕುಳತು ಜಿನ್ನೆಯ್ಯನ ಮುಖವನ್ನು ನೋಡಿದಳು—

“ಇಷ್ಟು ಮಾತುಕೆಕೆಯಾದರೂ ಅಕ್ಕಾಮರಿಗೆ ಎಷ್ಟು ರಾಗಲಿಲ್ಲವೇ”

“ಆದಂತಿಲ್ಲ. ಇದೇ ಎಬ್ಬಿಸಿದೆ.”

“ಎಲ್ಲಿ ಮಲಗಿರುವಳು ?”

“ಒಳಗೆ.”

“ಒಳಗೆ ಮಲಗಿರುವಳೇ !” ಎಂದು ಮತ್ತೆ ತಡಕೆಯನ್ನು ಕತ್ತರಿಸ ಹತ್ತಿದನು.

ಪುಟ್ಟವನು ಒಳಗೆ ಹೋಗಿ “ಏಳು ಅಕ್ಕಾಮರಿ !” ಎಂದು ಮೆಲ್ಲಿಗೆ ಸುಡಿದಳು.

“ನಿದ್ದೆ ಹೋಗೇ !” ಎಂದು ಅಕ್ಕಾಮರಿ ಮುಸುಕು ಹೊಡೆದು ಮತ್ತೆ ಮಲಗಿದಳು.

“ಏನು ! ಅವರು ಬಂದಿರುವರು.”

“ನಿದ್ದೆ ಹೋಗು. ಇಂದು ನಿದ್ದೆ ಮಾಡುವೇ.”

“ಏಳು. ಇದೇನು !”

“ಒಂದು ದಿನವಾದರೂ ಕಣ್ಣ ತುಂಬ ನಿದ್ದೆ ಮಾಡುವೇ. ಹೋಗು.” ಎಂದು ಸಿದುಕಿಸಿಂದ ಸುಡಿದಳು.

“ಏಳುವದಿಲ್ಲವೇ !”

“ಇದೊಂದು ದಿನ ಹೊರಗೆ ಮಲಗಿಂದು ಹೇಳು.”

ಪುಟ್ಟವನು ವಿವಣ್ಣಿ ವದನದಿಂದ ಹೊರಗೆ ಬಂದಳು.

“ಏಕೆ ಮುಖ ಸಪ್ಪೆಯಾಯಿತು.?”

ಪುಟ್ಟವು ಮಾತಾಡಲಿಲ್ಲ.

“ಇನ್ನೂ ಚಿಕ್ಕವಳು. ನಿದ್ದೆ ಬರುವದು ಸ್ವಾಭಾವಿಕ. ಮಲಗಲಿ. ನಾನೇ ನೋಡುವೇ ! ಎಚ್ಚರಾಗುವಳೋ ಇಲ್ಲವೇ !” ಎಂದು ಚಿನ್ನಯ್ಯನು ಆಧ್ಯತ್ಮಿಯಿಂದ ಒಳಗೆ ಹೋದನು.

ದೀಪವನ್ನು ಸಣ್ಣ ಮೂಡಿ ಲಿಲ್ಲಿಯನ್ನು ಮಗ್ಗಲಲ್ಲಿ ಮಲಗಿಸಿ ಕೊಂಡು ಪುಟ್ಟವನೂ ಆಡ್ಡಾಗಿ ಮಗುವಿನ ಬಾಯಿಗೆ ತನ್ನ ಮೊಲೆಯ ಚೂಚಕವನ್ನು ಹಚ್ಚಿದಳು.

ಇನ್ನೂರು ಪ್ರಾಟು ಉದ್ದ, ಸೂರಾ ಐವತ್ತು ಪ್ರಾಟು ಅಗಲವಾದ ಭವ್ಯ-ಭಯಾನಕ ಮನೆಗೆ ರಾಜಣ್ಣನು ಸ್ವಾರ್ಥಿಕಾರಿ ಅವನು ಅಡಿಗೆಯ ಮನೆಯಲ್ಲಿ ಮಲಗಬಹುದು, ನಡುಮನೆಯಲ್ಲಿ ಸ್ವಾನ ಮಾಡಬಹುದು, ಬಚ್ಚಲ ಮನೆಯಲ್ಲಿ ತನ್ನ ದೇವರ ಪೂಜೆಯನ್ನು ಮಾಡಬಹುದು, ಒಳಗಿನ ಕೋಣೆಯಲ್ಲಿ ಬೀಡಿಯ ಬಾಯಿಯನ್ನು ತೊಳೆಯಬಹುದು! ಹೀಗೇಕೆ ರಾಜಣ್ಣ ಎಂದು ಕೇಳುವವರೂ ಯಾರೂ ಇಲ್ಲ. ಇದು ತಪ್ಪು ರಾಜಣ್ಣ ಎಂದು ಉಪದೇಶಿಸುವವರೂ ಯಾರೂ ಇಲ್ಲ. ಮನೆಗೆ ಸರ್ವತಂತ್ರ ಸ್ವತಂತ್ರನು. ಅವನ ಸಂಪೂರ್ಣ ಸಾಮಾತಂತ್ರ್ಯದ ನಿರ್ಯಾಮಬದ್ಧ ಘಟನಾವಳಿಯನ್ನು ಒಮ್ಮತದಿಂದ ಅನುಮೋದಿಸಲು ಹಿಟಲರ, ಸಿಂಗ, ತಮಾಂತ್ರಿ, ಭೀಮರು, ಶ್ರೀಕಾಲಹಾಜರಿರುವರು. ಈ ವಿವರ ವಾದಧೂಳಿ, ಬೀಡಿಯ ಬೂದಿ ನಿತ್ಯ ಬಿದ್ದು ಮನೆಯು ಪವಿತ್ರಗೊಳ್ಳುತ್ತಿದೆ.

ಇಂದು ಅವರ ಸಂತಕದ ಸುಗ್ರಿ.

ಅಡಿಗೆಯ ಮನೆಯಲ್ಲಿ ತಮ್ಮ ಇಳ ಹೊತ್ತಿನ ಖಾದ್ಯವನ್ನು ಸಿದ್ಧಪಡಿಸುತ್ತಿರುವರು. ರಾಜಣ್ಣ, ಭೀಮ, ಸಿಂಗ ಪಡನಾಲೆಯಲ್ಲಿ ಹಾಸಿದ ಗುಂಡಾರದ ಮೇಲೆ ಇಸವೇಟು ಆಡುತ್ತಿರುವರು.

ಎಲೆಗಳನ್ನು ಹಂಚಿರುವರು. ಗುಂಡಾರದ ಮೇಲೆ ಒಂದೊಂದಾಗಿ ಬೀಳುತ್ತಿವೆ. ಭೀಮ, ಸಿಂಗರ ಕೈಯಲ್ಲಿ ಕಡವೆ. ರಾಜಣ್ಣನ ಕೈಯಲ್ಲಿ ಬುಡಿಹಿಡಿಯಾಗಿವೆ. ರಾಜಣ್ಣನು ಕತ್ತಿಯಾಗುವ ಸಿದ್ಧತೆ

ಯಲ್ಲಿರುವನು. ಉಳಿದವರು ಮುಕ್ತರಾಗಿ ರಾಜಣ್ಣನನ್ನು ಕತ್ತಿಯಾಗಿ ಮಾಡಬೇಕೆಂದು ಪ್ರಯತ್ನಸುತ್ತಿರುವರು. ಅವನ ಭಾಯಿಂದ ಇನ್ನೊಮ್ಮೆ ಕತ್ತಿಯ ಕೂಗನ್ನು ಕೇಳಬೇಕೆಂದು ಇವರ ಆಸೆ. ಕತ್ತಿಯ ಆಟ ಕೊತುಕೆದಿಂದ ಸಾಗಿದ್ದಿತು.

ಶ್ರುತಣ ಮಾಸದ ಯೋವ ವಹಾಗ್ಾರಿಯು ಸಾಲಂಕೃತಳಾಗಿ, ಕೇದಗೆ, ಗುಲಾಬಿ, ದವನ, ಕರಿಕೆ, ಪತ್ರಿ, ಘೂಪ, ದೀಪಗಳಿಂದ ಪೂಜೆಗೊಂಡು ತಿಂಗಳವರಿಗೆ ಮುತ್ತೆದೆಯರ ಮೀಸಲ ನೋಟಿದ ಮುಖ್ಯ ದೇವತೆಯಾಗಿ ಮನೆಯ ಸುಖ-ಹಾಂತಿ-ಸೌತೀಲ್ಯಗಳಿಗೆ ಕಾರಣಳಾಗಿದ್ದ ಹೋ ಅಂಥ ದೇವಿಯ ಕಮಾನಿನ ಮಾಡದಲ್ಲಿ ಇಂದು ಹಳಸಿದ ಅನ್ನ, ಬೂಸುರು ಬಂದ ರೊಟ್ಟೆಯ ಚೂರುಗಳು ರಾತ್ರಿಯಾಗಿ ಬಿಡ್ಡಿವೆ. ಅವುಗಳ ಸುತ್ತುಮುತ್ತು ನೋರಜುಗಳ ಹಾರಾಟ, ಗುಂಗಾಡುಗಳ ಸಂಗೀತ, ನೋಣಗಳ ಥಕಫ್ಫ್ಯಾ ನಡೆದಿದೆ.

ಭಾದ್ರಪದ ಮಾಸದಲ್ಲಿ ಮಂಗಲ ಮೂರ್ತಿಯಾದ ಗಣಪತಿಯು ಕುಳತು ಹತ್ತು ದಿನಸಗಳ ಹೆಗಲು-ರಾತ್ರಿ, ಬ್ರಾಹ್ಮಣರಿಂದ ಪೂಜೆಗೊಂಡು, ಉಪಾಂತ್ಯ, ದಿನದಲ್ಲಿ ಮಂತ್ರ-ಪ್ರಷ್ಟವನ್ನು ಸ್ವೀಕರಿಸಿ, ವಿಷ್ಣುವಿನಾಶಕನೆಂಬ ಬಿರುದಿಗೆ ಅನುಗುಣವಾಗಿ ಗೃಹಾಭಿವೃದ್ಧಿಗೆ ವರದ ಹಸ್ತವನ್ನು ಎತ್ತುತ್ತಿದ್ದ ಸುಣಿದ-ಬಣಿದ ವಾಡದಲ್ಲಿ ಈಗಿ ಸರೆಯ ಬರಿದಾದ ಬಾಟಲಿಗಳು, ಅವುಗಳ ಬೂಚುಗಳು ಮಲಗಿನೆ.

ಅಪ್ಪಾರಾಯರ ತಂಡಿಯವರು ತಮ್ಮ ಧಾರ್ಮಿಕ ಭಾವನೆಗೆ ಉದಾಹರಣೆಗೆಂದು ಅಡಿಗೆಯ ಮನೆಯ ಪಕ್ಷದಲ್ಲಿ ಒಂದು ದೇವರ ಮನೆಯನ್ನು ಕಟ್ಟಿಸಿದ್ದರು. ಅಪ್ಪಾರಾಯರು ತಮ್ಮ ಇಡೀ ಜೀವ ಮಾನದಲ್ಲಿ ಒಂದು ನಂದಾ ದೀಪವನ್ನು ಇಟ್ಟಿದ್ದರು. ನವರಾತ್ರಿಯಲ್ಲಿ ನಾಲ್ಕು ತುಪ್ಪದ ದೀಪ, ನಾಲ್ಕು ಎಕ್ಕೆಯ ದೀಪಗಳು ಉರಿದು ಧರುವ ಬೆಳಕನ್ನು ಕೋಣೆಯ ತುಂಬ ಚೆಲ್ಲುತ್ತಿದ್ದವು. ದೊಡ್ಡದೊಡ್ಡ ಹೆಬ್ಬಗಳಲ್ಲಿ ದೊಡ್ಡ ದೇವರನ್ನು ತೆಗೆದು ಪಂಚಾವೃತ ಅಭಿವೇಕವಾಗಿ, ಮಂಗಳಗೀತಗಳಾಗಿ ಪವಿತ್ರತೆಯ ಸೀನೆ, ಭಕ್ತಿಯ ಭಂಡಾರ, ದೈವತ್ವದ ಸಾಕ್ಷಾತ್ವರ, ಕುಲದೇವತೆಯ ಕವಾಟ, ಶುಣ್ಯದ ನೆಲೆ

ವೀಡು, ಪಾಪ ವಿನಾಶದ ಸ್ಥಳ ಎಂದು ಎಲ್ಲರ ಭಾವನೆಗೆ ಸಾಕ್ಷೀ ವಾಗಿದ್ದು ಆ ದೇವರಮನೈಯಲ್ಲಿ ಇಂದು ಕೋಳಿಯ ಪುಜ್ಞಗಳು, ಒಡೆದ ತತ್ತೀಯ ಬುರುಡೆಗಳು ಉರುಳಾಡುತ್ತಿವೆ.

ನೂರಾರು ಸಾರೆ ಸತ್ಯನಾರಾಯಣನ ಪ್ರಸಾದವನ್ನು ಕಂಪೆಸಿಸು ವಂತೆ ಹುರಿದು ಪವಿತ್ರಗೊಂಡ ಇಟ್ಟಿಗೆಯ ಇಡಲಿನ ಒಲೆಯಮೇಲೆ ಇಂದು ಮಾಂಸದ ಮಾಸಾತೆಯ ಅನ್ವಯ ತಕಬಕನೆ ಕುದಿಯುತ್ತಿದೆ.

ಸಾವಿರಾರು ಸಾರೆ ಹೈಪ್ರೆಡೆವನೆಗೆ ಒಲಿಕೊಟ್ಟು ಕೈ ತೊಳೆದು ಕೊಂಡ ಸ್ಥಳದಲ್ಲಿ ಇಂದು ಸಣ್ಣ ಸಣ್ಣ ಎಲುಬಿನ ಕೊಳವಿಗಳು ಬಿದ್ದಿವೆ.

ಒಂದು ಸೂತಿಳಿಯು ಬಿದ್ದರೂ ಅಪವಿತ್ರವೆಸಿಸುವ ಸ್ಥಳದಲ್ಲಿ ಇಂದು ಸುಟ್ಟಬಿರ್ದಿ, ಕೊರೆದ ಕಡೆಗಳು ಲೆಕ್ಕವಿಲ್ಲದವ್ಯವು ಬಿದ್ದಿವೆ.

ಈ ಅನಾಹುತಗಳನ್ನು ಕಂಡು ನೆಲ-ದೇವತೆಯು ಕುರುಡಳಾಗಿ ರುವಳು, ಗೃಹದೇವತೆಯು ಮೂಕಳಾಗಿರುವಳು, ಗ್ರಾಮದೇವತೆಯು ಉರನ್ನು ಬಟ್ಟು ಹೊರಗೆ ಓಡಿರುವಳು.

ರಾಜಣ್ಣನ ಶಟ ತುಂಬಾ ಭರಕ್ಕೆ ಬಂದಿದೆ. ಕೈಯಲ್ಲಿ ಎಲ್ಲರ ಎಲೆಗಳು ತುಂಬಿಬಿಟ್ಟಿವೆ. ನಿಂಗನು ‘ಪಾರು’ ಆಗಿರುವನು. ಭೀಮನ ಕೈಯಲ್ಲಿ ಉಳಿದುದು ಒಂದು ಬಿಡಿ ಎಲೆ, ಶಟ ಅವನ ಸರದಿಯದು. ಅಡಿದನು. ರಾಜಣ್ಣನ ಕೈಯಲ್ಲಿ ನಾಲ್ಕು ಬಣ್ಣದ ಎಲೆಗಳಿದ್ದವು. “ಇದೆ!” ಎಂದು ಎಲ್ಲ ಎಲೆಗಳನ್ನು ಚೆಲ್ಲಿದನು.

“ಕತ್ತಿ. ಕತ್ತಿ. ಒದರು!” ಎಂದು ನಿಂಗನು ನಗ ಹತ್ತಿದನು.

ರಾಜಣ್ಣನು ದಸಿಯನ್ನು ಸರಿಸಿಸಿಕೊಳ್ಳುತ್ತಿದ್ದನು. ಚಿನ್ನಯ್ಯನು ಬಂದನು.

ಅಡಿಗೆಯ ಮನೆಯಲ್ಲಿ ಕುದಿಯುವ ಅಮೇರ್ಜ್ ಖಾದ್ಯದ ದುರ್ಗಂಧ ವಾಸನೆಯು ಚಿನ್ನಯ್ಯನನ್ನು ಬರಮಾಡಿಕೊಳ್ಳುವಂತೆ ಬಾಗಿಲಿನಿಂದ ದಾಟಿ ಬೀದಿಗೆ ನಡೆದಿದ್ದಿತು.

“ರಾಜಣ್ಣ!” ಎಂದು ಕಣಿ ತನ್ನ ಬರಪನ್ನು ಸೂಚಿಸಿದನು.

ರಾಜಣ್ಣನು ಸಾವರಿಸಿಕೊಂಡು ಮೇಲೆದ್ದು ಅಯ್ಯನನ್ನು ಆದರ ದಿಂದ ಸ್ವಾಗತಿಸಿದನು.

ಚಿನ್ನೆಯ್ಯನು ಒಂದು ಕಡೆಗೆ ಕುಳಿತನು. ಮನೆಯೇ ಸ್ಥಿತಿಗತಿಯನ್ನು ಸಾರ್ಥಕವಾಗಿ ಸರೀಕ್ಕಿಸಿದನು. ಇದು ಅಪ್ಪಾರಾಮರು ವಾಸದೂಡಿದ ಮನೆಯೇ? ಎಂದು ಸಂರಯಷಟ್ಟಿನು.

“ಹೊರಗಿನ ಮನೆಯು ಬಿದ್ದುಹೊಗಿದೆ. ಎಂದು ಬಿದ್ದಿದೆ ರಾಜಣ?” ಎಂದು ಕೇಳಿದನು.

“ಮೊದಲು ಒಂದಿಷ್ಟು ಬಿದ್ದಿದ್ದಿತು. ಹೊಸ್ಸಿನ ಮಳಿಗಾಲಕ್ಕೆ ಸಂಪೂರ್ಣ ಬಿದ್ದಿದೆ.”

“ಕಟ್ಟಿಸಬಾರದೇ?”

“ಈಗ ಖಳಿದ ಮನೆಯೇ ದೊಡ್ಡದಾಗಿದೆ. ಅದನ್ನು ಕಟ್ಟಿಸಿ ಏನು ಮಾಡುವದು?”

“ಸಿನ್ನು ತಂದೆಯವರು ದೊಡ್ಡ ದೊಡ್ಡ ತೊಲೆ-ಜಂತೆಗಳನ್ನು ಹಾಕಿಸಿ ಅದನ್ನು ಚೆಳೆಸಿದ್ದರು. ನಾನು ಸ್ವತಃ ಸೋಡಿರುವೆ. ಅವು ಈಗ ಕಾಣುವದಿಲ್ಲ. ಕೇವಲ ಮಣಿನ ರಾಸಿಯೋಂದೇ ಕಾಣುವದು.”

“ಅದುದು..”

“ಮಾರಿಕೊಂಡೆ ಏನು?”

“ಮಾರಿದ್ದರೆ ಒಂದೆರಡು ರೂಪಾಯಿಗಳಾದರೂ ಬರುತ್ತಿದ್ದವು.”

“ಏನಾದ್ದು?”

“ಮೋದವು.”

“ಹುಡುಕಿಸಬಾರದೇ?”

“ಎರಡುದಿನ ನಾನು ಮನೆಗೆ ಬಂದಿರಲಿಲ್ಲ. ಆಗ ಹೋದವು.”

“ತೊಲೆಗಳನ್ನು ಕಡ್ಡರೇ!”

“ಹೆ!”

“ಹುಡುಕಿಸಿದೆಯಾ?”

“ಹೆ!”

“ಹುಡುಕಿಸು. ತೊಲೆಗಳು ಬಚ್ಚಿಡುವ ವಸ್ತುನಲ್ಲ.”

“ಹುಡುಕಿಸಿದರೂ ಆಗುವದೇನು! ಸೋಡಿದವರು ಹೇಳುವರು! ದೊಡ್ಡವರ ಸಣ್ಣ ಮನಸನ್ನು ಸೋಡಿ ಸುಮ್ಮನಿಡ್ಡೇನೆ.”

“ಯಾರು ಕಡ್ಡಿರುವರು?”

“ನಮ್ಮ ಪಕ್ಕ. ನೇರಿಮನೆಯ ಆನೇಕರು ಹೇಳಿರುವರು.”

“ನೀನು ಗದರಿಸಬೇಕು.”

“ಆ ಮಂಗನನ್ನು ಏನು ಗದರಿಸುವದು ಚಿನ್ನಯ್ಯನರೇ! ಏನಾದರೂ ಕೇಳಿದರೆ ಏನಾದರೂ ಹೇಳುವನು. ಅದು ವಿಕೋಪಕ್ಕ ಹೋಗಿ ಮತ್ತೆ ಬಡಿದಾಟ. ಈಗ ಆದುದು ಸಾಕು ಎಂದು ಸುಮ್ಮನಿಡ್ಡೇನೆ.”

“ಜಂತಿಗಳನ್ನು ಅವನೇ ಒಳಿದಿರಬೇಕು.”

“ಕೆಲವು ಉಳಿದಿದ್ದವು. ನಾರೇ ಉಪಯೋಗಿಸಿದೆವು. ನಾಳೆ ಬೇಸಗೆಗೆ ಒಂದು ಮಾವಿನ ಗಡವನ್ನು ಕಡಿಸಬೇಕೆಂದಿರುವನು. ಆವರಿಗೆ ಇವು ಸಾಲಿದಷ್ಟು ಸಾಲುವವು.”

“ಏನೋ ಕಂಪುವಾಸನೆ ಬರುತ್ತದೆ? ನಿಮ್ಮಲ್ಲಿಯದೇನು?”

“ಅಹುದು. ಇದೆಲ್ಲ ಹಿಟಿಲರನ ಕಾರಭಾರ.”

“ಇದು ಸರಿಯಲ್ಲ ರಾಜಣ್ಣ.”

“ಹು!”

“ನಿಮ್ಮ ಮನಿತನನನ್ನು, ನಿಮ್ಮ ತಂದೆಯವರನ್ನು ನೋಡಿಯಾದರೂ ನೀನು ಇಂಥ ಕೆಲಸವನ್ನು ಬಿಡಬೇಕು.”

“ಏನು ಮಾಡುವದು ಚಿನ್ನಯ್ಯನವರೇ! ನಿಮ್ಮಂತವರು ನನ್ನನ್ನು ಕರೆಯುವದಿಲ್ಲ. ಮನೆಯವರಿಗೆ ಬರಗೊಡುವದಿಲ್ಲ. ಮಾತಾಧುವದಿಲ್ಲ. ನೋಡುವದಿಲ್ಲ. ಮನುಷ್ಯನೆಂದಮೇಲೆ ಒಬ್ಬರಾದರೂ ಗೆಳೆಯರು ಬೇಡವೇ! ಇವರು ಸಿಕ್ಕಿರುವರು. ಇವರ ಜತಿಗೆ ಹೀಗೆಯೇ ದಿನಗಳನ್ನು ಕಳೆಯುವದು.”

“ನೀವು ಹಾರುವರು ರಾಜಣ್ಣ!”

“ನಾನು ಹಾರುವನಾದುದು ನನಗೆ ಸಂಕಟದ ವಿಷಯವಾಗಿದೆ ಚಿನ್ನಯ್ಯನವರೇ! ಇಲ್ಲದಿದ್ದರೆ ನಿಮ್ಮಂತವರ ಚಪ್ಪಲಿಯನ್ನು ಹೊಲಾದರೂ ಬಂದುಕುತ್ತಿದ್ದೇ.”

ಚಿನ್ನಯ್ಯ ಮಾತಾಡಲಿಲ್ಲ. ಅವನ ಮಾತು ಕೇಳಾಗಿದ್ದಿತ್ತ.

“ನನ್ನ ತಂದೆಯವರು ನನಗೆ ನಟ್ಟು ಕಡಿಯಲು ಹೇಳಲಿಲ್ಲ.

ನೇಗಿಲ ಹೊಡಿಯಲು ತಿಳಿಸಲಿಲ್ಲ. ಗೋಡಿಯನ್ನು ಕಟ್ಟಲು ಕಲಿಸಲಿಲ್ಲ. ಕಲ್ಲು ಬಡಿಯಲು, ಮಣಿ ಮೊರಲು, ಕಟ್ಟಿಗೆಗಳನ್ನು ಸೀಳಲು ಬಿಡಲಿಲ್ಲ. ಏಕೆಂದರೆ ಸಾವು ಹಾರುವರು. ಹಾರುವರೆಂದು ಆವರು ತಿಳಿದದ್ದೇ ಇಲ್ಲಿಯವರಿಗೆ ನನ್ನನ್ನು ತಂದಿದೆ. ಇತ್ತೆ ನಾನು ಸಾಲೆಯನ್ನು ಕಲಿಯಲಿಲ್ಲ. ನವಕರಿಯನ್ನು ಪಿಡಿಯಲಿಲ್ಲ. ಯಾವಾದಾದರೀಂದು ಉದ್ಯೋಗವನ್ನು ಆರಂಭಿಸಲಿಲ್ಲ. ಏಕೆಂದರೆ ಹಾಸುವರೆ ಗೌಡರ ಮಗನೆಂದು! ಹೀಗೆ ಎರಡಕ್ಕೂ ಎರವಾಗಿ ಹೀಗೆ ಸದಿಸಿದ್ದೇನೆ.”

ಚಿನ್ನಯ್ಯನು ಯಾವದೋ ವಿಚಾರದಲ್ಲಿದ್ದನು.

“ಹಾರುವ ತಂದೆ—ತಾಯಿಯ ಮಗನು ಯಾರುವಣಿಬ ಮಾತು ಮುಖ್ಯವಾದರೆ ನಾನು ಇನ್ನೂ ಯಾರುವನು. ಈ ಮಾತು ಸಿಜವಾದು ದಲ್ಲಿನೇ ಚಿನ್ನಯ್ಯನವರೇ!” ರಾಜಣ್ಣ ಮುಂದುವರಿಸಿದ್ದನು.

ಚಿನ್ನಯ್ಯನು ರಾಜಣ್ಣನ ಮುಖವನ್ನು ಸೋಡಿದನು.

“ಅದನ್ನೇನು ಮಾಡುವದು ಸಾವುಕಾರರೇ? ನನ್ನ ಮಾತು ಎನಾಯಿತು?”

“ಯಾವದು?”

“ತೋಟವನ್ನು ಬರೆಯಿಸಿಕೊಂಡು ಹಣವನ್ನು ಕೊಡಿರಿ. ಎಷ್ಟು ದಿನ ಉಪಾಸ ಸಾಯಂತ್ರಿ?”

“ಮಾರುವದಾದರೆ ಹೊಲಗಳವೇ. ಅವುಗಳಲ್ಲಿ ಒಂದನ್ನು ಮಾರು.”

“ಹೊಲಗಳಿಗೆ ಬೆಲೆಯು ಕಡಿಮೆ. ನನಗೆ ಸಾಲವು ಈಗಾಗಲೆ ಬಹಳವಾಗಿದೆ. ಆ ಸಾಲವನ್ನು ಹರಿದು ಕೈಯಲ್ಲಿ ಒಂದಿಷ್ಟು ಹಣವು ಬೇಡವೇ! ಅದಕ್ಕೆ ತೋಟವನ್ನು ಮಾರಬೇಕಾಗಿದೆ.”

“ಬರುವ ಶನಿವಾರ ಹೇಳುವೇನು. ಆದರೆ ಒಂದು ಕೆಲಸವಿದ್ದಿತು. ಅದಕ್ಕೆ ನಿನ್ನ ಕಡೆಗೆ ಬಂದಿರುವೇ.”

“ಏನು?” ವಿನಯದಿಂದ ಕೀಳಿದನು.

“ನಾನು ಮೊನ್ನೆ ಪುಟ್ಟವುನವರ ಉಂಗಿ ಹೋಗಿದ್ದೆ. ಸ್ವಾಮ್ಯ ಅತ್ತೆಯವರು ಭೃಟ್ಯಾಗಿದ್ದರು.”

“ಮುಂದೆ.”

“ನಿನ್ನ ಕುಟುಂಬ ಒತ್ತರಂತೆ.”

“ಶ್ರೀತವೇ!”

“ಒಂದು ಅಗುಳು ಅನ್ನ ದಕ್ಕುತ್ತೊಳ್ಳಿದು. ಒಂದು ಸಿಂಪಿ ಹಾಲು ಪಚನವಾಗಲೊಳ್ಳಿದು. ತೀರ ಅಕ್ಕೆ ರಾಗಿರುವರು. ಆ ಪೂಜಾರಿ ವೈದ್ಯನು ಇದು ಸಂಗ್ರಹಣೆ! ಎಂದು ಹೆಸರಿಟ್ಟೆ ರುವನಂತೆ. ಪುಟ್ಟವೆನವರು ತಾಲಿಕಿಗೆ ಒಯಿಮು ತೋರಿಸಬೇಕೆನ್ನುವರು. ಹಾನ, ತಿಬಡವಾರ್ಯಿ ತವರು ಮನಸೆಗೆ ಹೋದಮೇಲೆ ಸೀನು ಬದುಕಿದರೇ, ಸತ್ತರೇ ಒಂದೇ ವಿಚಾರಿಸುತ್ತಿಲ್ಲ. ನೀನು ಇಲ್ಲಿ ನಿನ್ನ ಗೆಳೆಯುರ ಸಂಗಡ ವೇಳೆಯಾನ್ನು ಕಳೆಯುತ್ತಿರುತ್ತೇ. ಇದು ಮೆಚ್ಚುವ ಮಾತ್ರೇ? ನಿನಗೆ ಒಿರೆ ಯಾವ ಉತ್ತರೀಕರಣವ್ಯಾಪಿ ಮಾಡಬಾರೆ. ಅದರೇ ತಿಬಡವಾರ್ಯಿಯು ಯೋಗಸ್ತೇಮವನ್ನು ಸ್ವೋಚುವದು ನಿನ್ನ ಕರ್ತವ್ಯ ವೆಂದು ಹೇಳುವೆ”

“ಸಾಮಗೆ ಗೊತ್ತಿಷ್ಟಿ!” ನಿಂಗನೆಂದನ್ನು.

“ಹೇಗೆ ಗೊತ್ತಾಗಬೇಕು. ಯಾವ ದಿಕ್ಕಿಗೂ ಅಲುಗಾಡದಂತೆ ರಾಜಣ್ಣನನ್ನು ಕಟ್ಟಿಯಾಕಿರುವಿರಿ. ಒಂದುವೇళೆ ಆ ತಾಯಿಗು ಒದೀ ಬೀಳೆಯಲ್ಲಿ ಸತ್ತರೆ, ಆಕೆಯು ಸಾಪದ ರಾಷಿ ಸ್ವಮೃತಿಯೆಂಬೇ ಏಳೆಳು ಜನ್ಮಕ್ಕಾಣ ನಿಲ್ಲುವದೆಂದು ತಿಳಿಯಿರಿ. ಅಗಲಿದ ಗುಡು ಹೆಂಡರನ್ನು ಕೂಡಿಸಬೇಕು. ದೇವರು ಮೆಚ್ಚಿ ಹಿಂಡಿ ‘ನೀವು ಅಗಲಿಸಿರುವಿರಿ’ ಎಂದು ಪುಟ್ಟವುನವರು ಆಟಿಕೊಂಡರೆ ಜನರು ಹೊದೆಸ್ತು ಲಿಟ್ಟಿಲಿವೇ!” ಎಂದು ಗಟ್ಟಿಸಿ ಮಾತಾಡಿದನು.

ಅವರು ಸುಮತ್ತನೆ ಕುತ್ತಿದ್ದರು.

“ನೀವು ಬೇಕಾದುದನ್ನು ಮಾಡಿರಿ. ಬೇಕಾದುದನ್ನು ತಿಷ್ಣಿರಿ. ನಾನು ಹೆಸರಿಡಲಾರೆ. ಈಗನ ತರುಣರೆಲ್ಲ ಇಂಥನರೇ! ಕಾಲವನ್ನು ಬಯಿಸೇನು! ನಿಮ್ಮನ್ನು ಬಯ್ಯಲಾರೆ. ಅದರೇ ಆ ತಾಯಿ-ರಾಜಣ್ಣ ಕೂಡಿ ಇರದಿದ್ದರೆ, ಕೂಡಿ ಬಾಳದಿದ್ದರೆ, ಕೂಡಿ ಪ್ರಪಂಚ ಮಾಡದಿದ್ದರೆ ಆ ತಪ್ಪೆಲ್ಲ ನಿಮ್ಮದೆಂದು ತಿಳಿಯಿರಿ. ನಮ್ಮೂರ

కహనువుప్పును మయా ఉగ్రను. బిమ్మస్తు సోఇడి బిడలారను!”  
ఎందు బీడరిసిదసు.

“ననుగాగలి, రాజణ్ణిగాగలి ఈ సుద్ధియు గొత్తీల్లి  
చిస్తుయ్యనవరే! రక్కెదంతదె తాయియస్తు కళ్ళెదుకొంచరే  
రాజణ్ణినిగి మత్తారు ఉళిదరు! ఇనరిగాదరో నన్నునరేందు  
హేళికొళ్ళలు అవరొబ్బరే అల్లునే! ఆ హంట్టద కరుళు  
బంచ్చల్లనే! లీలమ్మనెవరు జిన్నాగిరువరే?” నింగను కొనేగి  
హేళిదను.

“నాను అవర మనిగె హోగలిల్ల.”

“ఇదెల్లవన్ను పుట్టప్పనపుతు హేళిచ్చరే!”

“నాను దృతన మార్గిగె హోగిచ్చే. ఈవరో అల్లి హణ  
వసూలిగాగి బంచిద్దరు. ఆగ హేళిచ్చరు”

“మనియవరేగె హోగి భీట్టయాగికిచ్చితు!”

“భే. అదు ఎందో ఆగదు. ఈవరాదరో నన్నుంతకె  
అపరిచితన ముండి బుందు సింతాలే? ఇచెంతదె మాతు సింగ!  
అవరు నమ్మ— సిన్ను— సుసేయ చెంగసరేందు తిఱిదే ఏను?”  
ఎందు ఇంమారి మాటిదను.

సింగను నాజికెలింద తలేబగ్గిసివను.

“నాళిన దివస ఆ దృష్టియ తగసియె బాగిల వశిగె  
ముట్టిసి బరుపేవు” భీమను నుడిదను.

“అమెదు జిన్నుయ్యనవరే, ఈ మాతు ననుగె ముట్టితు!”  
సింగను ఆళ్ళాసనవన్ను కేంట్టను

“ఇష్టాదరి నిష్ట నిన్నుగాళ్లయన పుణసన్ను ముట్టిసిదంతే!”

“ప్రశ్నేయిందరో ముట్టిశుంచు.”

“ఒప్పిదిరా రాజణ్ణ?” సింగ కేళిచను.

“నిష్ట నాల్గురు కూడి హోరువదక్కింత నానే  
హోగుండ, ఉఁడ—” సింగ చెందను.

ಎಲ್ಲರೂ ಕಿಸಕಿಸನೆ ನಗಹೆತ್ತಿದರು.

“ಮತ್ತೆ ನನ್ನ ಕೆಲಸ ಜಿನ್ನಯ್ಯನವರೇ?” ರಾಜಣ್ಣ ಕೇಳಿದನು.

“ಬರುವ ಶಿವಾರ ಹಣ ಸಿಗುವಂತೆ ಮಾಡುವೇನು. ನಾನು ಹೋಗುವೇನು.”

“ಮತ್ತೆ....ನಮ್ಮ....ಇದೆಲ್ಲ....ಬೇರೆ ತಿಳಿಯಬೇಡಿರಿ.”

“ನನಗೆ ರೂಪಿಯಿಲ್ಲ ರಾಜಣ್ಣ. ಇದ್ದರೆ ಒಂದು ಬಸಿಯಷ್ಟು ರುಚಿ ನೋಡುತ್ತಿದ್ದೆ. ಸಿನ್ನದು ಸಾಗಲಿ!” ಎಂದು ಹೋದನು.

ಎಲ್ಲರೂ ಹ....ಹ....ಎಂದು ನಗಹೆತ್ತಿದರು.

ಅಕ್ಷಮುರಿಯ ಬಯಕೆ ಕಲೋರವಾಗುತ್ತ ನಡೆದಂತೆ, ಮಾನಸಿಕ ಚಿಂತೆಯೂ ಬಲವತ್ತರವಾಗುತ್ತ ನಡೆಯಿಲುತ್ತು. ಅಂತರಂಗದಲ್ಲಿಯ ಜೀವ ದಿನಕೆನ್ನಂದು ಬಗೆಯಿಂದ ಚಿಂದಚಿಂದವಾಗಿ ಬೆಳೆಯ ಹತ್ತಿತ್ತು. ಬಹಿರಂಗದಲ್ಲಿಯ ದೇಹ ದಿನಕೆನ್ನಂದು ತೆರದಿಂದ ಸವೆಯುತ್ತ ನಡೆಯಿಲುತ್ತು. ನಾಲಗೆಯ ಹಸಿವು ಅದು ಬೇಕು ಇದು ಬೇಕು ಎಂದು ಆಶಿಸಿದರೆ ವ್ಯಾವಹಾರಿಕ ಶೈಕ್ಷಣಿಕ ಅದು ಬೇಡ ಇದು ಬೇಡ ಎಂದು ತಾತ್ಪರ ಮಾಡಹತ್ತಿತ್ತು. ಸವೆ ಮತ್ತು ತುಂಬು ಈ ಶರೀರ ಶಾಸ್ತ್ರದ ನಿಯಮವು ಅಕ್ಷಮುರಿಯ ವಿನಯದಲ್ಲಿ ಸಮುದ್ರಮಾಣದಿಂದ ಸಾಗಲಿಲ್ಲ.

ಇದಕ್ಕಾಗಿ ತನ್ನನ್ನು ಹೆಳದುಕೊಳ್ಳುವಳು. ದೈವವನನ್ನು ಬಯ್ಯುವಳು, ಚಿನ್ನಯ್ಯನಿಗೆ ಶಾಪವನನ್ನು ಕೊಡುವಳು. ಸ್ತ್ರೀಜನ್ಮವನನ್ನು ಧಿಕರಿಸುವಳು. ಬೆಳೆಯುವ ಪಿಂಡದ ಮೇಲೆ ಚಿಂಕಿಯನ್ನು ಕಾರುವಳು. ಗಂಡನನ್ನು ಹೆಳಿಯುವಳು. ತಾಯಿಯನ್ನು ಕೆಟ್ಟಿಕ್ಕೊಂಡ ನೋಡುವಳು. ಅದರೇನು! ಪ್ರಕೃತಿಯ ತನ್ನ ಧರ್ಮಕ್ಕೆ ಸರಿಸಿ ಬೆಳೆಸುತ್ತುಲೇ ನಡೆದಿದ್ದಿತ್ತು.

ಈ ಭಾವನೆಯ ಸೇಳವಿನಲ್ಲಿ ವಿಕೋಪಕ್ಕೆ ಹೋಗಿ ಒಂದು ದಿನ ತಾಯಿಯನ್ನು ಗಟ್ಟಿಯಾಗಿ ಕೂಗಿದಳು. ಪುಟ್ಟವ್ವೆ ಓಡುತ್ತು ಒಂದು ಮಗಳನ್ನು ಹುಡಿದುಕೊಂಡು “ಏನಾಯಿತು! ಏನಾಯಿತು ಅಕ್ಷಮುರಿ?” ಎಂದು ಗಾಬರಿಯ ಸ್ವರದಲ್ಲಿ ಕೇಳಿದಳು.

ಅಕ್ಕಾಮರಿಯು ಪಾಕಾಡದೆ ಕಣ್ಣಗಳನ್ನು ಹಿಳಿಕಿಸುತ್ತ, ಕೈಗಳನ್ನು ಅತ್ಯಿಕ್ರಮ ಚೆಲ್ಲುತ್ತ, ತೆಯನ್ನು ತಾಯಿಯ ಹೇಗಲ ಹೊತ್ತೆ ಇಟ್ಟಳು.

“ಅವ್ಯಾ ಮನೆಯಲ್ಲ ರಾಮುವರು ಒಳ್ಳೆಯಾಗೋ, ಬಾವಿಯಲ್ಲಿ ಬಿದ್ದ ಸಾರುವನು ಒಳ್ಳೆಯಾಗೋ? ವಿಚಾರಿಸುತ್ತಿರುವೆ. ಬೀಗೆ ವಿಚಾರಿಸಿ, ಪಂಕಾರಿಸಿ, ತಲೆಯು ಅವುತ್ತ ವಡೆದಿದೆ. ನೀನು ಏನೆಂದೆ?” ನಿಧಾರಣಿಯ ಕೇವಿದಳು

ಪ್ರಸ್ತುತನ್ನು ಜೀವರ್ತ್ತ ಕಣ್ಣಲ್ಲಿ ಹಿಡಿದುಕೊಂಡು “ನೀನು ಸತ್ತರೆ ಸನ್ನ ಗತಿಯೇನು. ನಾಗಳ ಗತಿಯೇನು ಅಕ್ಕಾಮರಿ?”

“ದೇವರೇ ಗತಿ!”

“ಇಂಂದೂ ನಾರ್ತಾ! ”

“ನನ ಹುಟ್ಟಿರು ನಾ ಕಾರ್ಯಕ್ರಮಿ. ಸ್ವಾತಂತ್ರ್ಯದ ಉಲ್ಲಂಘನ್ನು ಇಲ್ಲ!”

“ಆ ಹುಟ್ಟಿರು ನಾ ಕಾರ್ಯಕ್ರಮಿ ಸುಧಿಗಳ ಮೇಳ್ಳೆ ಉಲ್ಲಂಘಣಿಯಾಗಿ ಇಲ್ಲ. ನಾನು ಕೆಂಪಾರಿ ಇಲ್ಲ! ನಾಮಂಡಿ ಇವು ನಿನ್ನ ಜೀವಿತದ ಇಲ್ಲಿಯೇ ನಾನು ನಾನೆಯಾಗ್ನಿ, ನಿನ್ನನ್ನು ನೀನು ಸೇವಿದೆ. ಇಲ್ಲಿಯೇ ನಾನು ಕೊನ್ನಿಂದ ಒಂದು ಶ್ರವಣಾಯಿತು. ಒಂದು ನೀಕೆ ಶ್ರವಣಿ ಇಲ್ಲ. ನಾನು ನಾನೆ ಇದ್ದುಕ್ಕಿಂತ್ತು. ಇಲ್ಲದ್ದುಕ್ಕಿಂತ್ತು ಇಂದಿಗೂ ಹೊರತೆ ಇಲ್ಲ.

“ನಾಗರಿ ಅಲಂಪರಾಗಿಯಾ. ನಿನ್ನರೆ ಏನು ಕಾರಣಿ?”

“ನಾನು ನಿಗ್ರಹಿತಿಗೆ ಇಲ್ಲಿ ವಧಿಸುತ್ತಿರುಲ್ಲ. ಇನ್ನತ್ತೀದೆ. ಸುಮಂಬಾಗಿಲಿ. ಗುರುತಿಸುತ್ತಿರುವೆನ್ನಿ. ನಾನುಕೆಲು: ಕೃಬಿಳಂಡಾಡ ರಾರಿಯಿದೆ. ನಾನು ಹುಟ್ಟಿರು, ನಾನುಕೆಲು: ಯಾಕೆಡ ದಾಟಿಯೇ ನಿನ್ನಲ ವಾರೆಡೆಕಾಡೆ ಇಲ್ಲಿಯಿಲ್ಲ. ಏನುಎಂದು ಏನುಎಂದು ಇಡೆಯೇ? ಸಮಾಧಾನದ ದಂದಿರು.”

“ನಾಗರಿ ಕವಾಡಾ ನಿಂಡಿದ ಮಂಬರು ಸಾಲ್ಪು ತಿಂಗಳಿಂದ ಇರುವೆ. ಅದರೆ ಇದಕ್ಕಿಲ್ಲ ಸಮಾಧಾನನ! ದಿನಕ್ಕೊಂಡು ಚೆಂದವಾಗಿ ಪ್ರದರ್ಶನವಾಗ ಹತ್ತಿದೆ” ಎದು ತನ್ನ ಹೆಟ್ಟಿಯನ್ನು ಉದ್ದೇಶಿಸಿ

ನುಡಿದಳು.

“ಸಾಯುವದೇ ಸ್ತುತಿಯವಾದರೆ ಸಾಯುಜಮುದು. ಈದಕ್ಕೆ ಸನ್ನು  
ಮನಸೆಬೇಡ. ಬಾವಿಬೇಡ. ರೆಯುವ ಬೇಡ. ಕಾಶಿ-ರಾನೇಷ್ಟರ  
ಗಳನೇ. ಗೋಕರ್ಣ-ಕಂಪಾರಗಳಿವೆ. ಯಾತ್ರಿಗೆ ಅನುಕೂಲ  
ವಾಗುವಂತೆ ಸಮಾಲ್ಪಿ ದಾಖಿಲೆ. ಇನ್ನುಯ ಕಾರೂ ಸರಬಾಗಬಹುಮಾದು.  
ಉಂತಾ ಸ್ಥಾನಗಳಿಗೆ ಹೋಗುವ ತಂಡನ್ನು ಕಳೆದುಕೊಂಡು  
ದೀರ್ಘವಾ ಪಂಚಾಸ್ತು ನುಷ್ಟಿ ವ್ಯಾಪ್ತಿ ಕಾರ್ಯ. ಅರ್ಥಾ-ಪ್ರಸಾದ-  
ಪೂಜಿಗಳಿಂದ ಆತಕರುಗ ಶ್ರಮ, ಬುರುರುಗ ತುಷಾಯನ್ನು ಮಾಡಿ  
ಕೊಂಡು ನುರು ಬರುವೆ. ಈಗ ಸಾರ್ಥಕ ಅವಸರಣೇನೂ?”  
ವರ್ಣಾಶ್ಚು ಆದ್ದರಿಂದ ಸಾಧ್ಯಾರ್ಥಕ ಪ್ರಾರ್ಥಿತ್ವ.

ಅಕ್ಷಯಾರ್ಥಿ ಇಂದ್ರಾ ಇಂದ್ರಾ ಮರ್ತಿತ್ವ. ವಿಶ್ವಾಸ್ಯಾ ಕ್ರಿಂಜಾ  
ತ್ವಿತ್ವ.

“ಎಂದು ಇಲ್ಲಿ ಇಂದ್ರಾ ನಿಷಿದ್ಧಿ! ಇನ್ನು ಪ್ರಾರ್ಥಿತ್ವಮಾದೆ  
ಕರುವುದೆ ರೂಪಿಸುತ್ತಿದ್ದು. ನೀರ ಸಾಕಂತ್ರಾ ಹೇಳಿ. ಇಲ್ಲಿ ಕಾರ್ಯ  
ನೇಂದ್ರಿಯ. ಇಂತ್ರಿ ಇಂದ್ರಾ ಕ ಇಂದ್ರಾಯಿ. ವೃಂದಾಗ್ರಿ ತಿಂಡಾ  
ಕ್ರಮಕ್ಕಲು. ಅರ್ಥಾ-ಪ್ರಸಾದ ಪ್ರಾಣಿಗಳಿಗೆ ಯಾರ್ಥಿಗಳಿಗೆ ಇಲ್ಲಿ ಅನುಭೂತಿ  
ಪ್ರಾರ್ಥಿತ್ವವಾಗಿ. ಇಂದ್ರಾ ಇಂದ್ರಾ ಕಾರ್ಯಕ್ರಿಯೆ ಮಾತ್ರ ಇಲ್ಲಿ ಅರ್ಥಾ-  
ಪ್ರಸಾದಗಳಿಗೆ ಅರ್ಥಾ ಇಂದ್ರಾ ಕಾರ್ಯಕ್ರಿಯೆ ಮಾತ್ರ ಇಲ್ಲಿ ಅರ್ಥಾ-  
ಪ್ರಸಾದ. ಸ್ವಾಂತಿಕ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ  
ವರ್ಣಾಶ್ಚ ನಾವಾಂಶಾರ್ಥಾರ್ಥಾ. ಮಾತ್ರ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ  
ಇಂದ್ರಾ. ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ ಇಂದ್ರಾ  
ತಂತ್ರಾಶ್ಚಿತೇ!” ಎಂದು ದ್ವಿತೀಯಾಕಾರಾ ಪ್ರಾರ್ಥಿತ್ವ.

ಮಾತ್ರಾರ್ಥಾ ಅರ್ಥಾ ಇಂದ್ರಾ ಮಾತ್ರಾ ನಿರ್ದಿಷ್ಟ ಮಾತ್ರಾ ಮಾತ್ರಾ ಮಾತ್ರಾ  
ಮಾತ್ರಾ ಇಂದ್ರಾ. ಅರ್ಥಾಂದ. “ಸಂತೋಃ ಪಿಂತ್ರಾ ಆನಂದ. ಇಂದ್ರಾ ನಾನಗೆ  
ತಿಳಿಯುಮುದು. ಉಳಿದ ಪ್ರಾರ್ಥಾ ಯಾವುದ್ದು ದಿಸಾಗುತ್ತದೆ ಹೊಟ್ಟಿಂದುಲಿ  
ಅನ್ನುವಿಲ್ಲ. ದೀಪಾವು ದಣಿದಿದೆ. ಮನಸು ಭಾವಾಗಿಗಿಡೆ. ವಿಚಾರದ  
ಫೋರ್ಕಾಜೆಯಂದ ಬುದ್ಧಿಯು ಮುಕಾಬಿಗಿಡೆ. ಏನು ನೂಡಲಿ? ಈ

ಅಕ್ಷಯನುರಿಯು ನಾತಾಡನೆ ಕಣ್ಣಗಳನ್ನು ಹಿಳಿಕಿಸುತ್ತೇ, ಕೈಗಳನ್ನು ಅತ್ಯಿಕ್ರಮ ಚೆಲ್ಲುತ್ತೇ, ತೆರೀಯನ್ನು ತಾಯಿಯ ಹೆಗಲ ಮೇಲೆ ಇಟ್ಟುಳು.

“ಅವನ್ನು ಮನೆಯಲ್ಲಿ ಸಾರುವದು ಒಳ್ಳೆಯದ್ದೋ, ಬಾವಿಯಲ್ಲಿ ಬಿದ್ದು ಸಾರುವದು ಒಳ್ಳೆಯದ್ದೋ? ವಿಚಾರಿಸುತ್ತಿರುವೆ. ಹೀಗೆ ವಿಚಾರಿಸಿ, ಪುಕಾರಿಸಿ, ತಲೀಯು ಕೆಡುತ್ತ ನಡೆದಿದೆ. ನೀನು ಏನೆಂದೆ?” ನಿಧಾರದಿಂದ ಕೇಳಿದಳು

ಪ್ರಷ್ಟಿವ್ಯಾಸು ಜೀವನ್ನು ಕಣ್ಣಲ್ಲಿ ಹಿಡಿದುಕೊಂಡು “ನೀನು ಸತ್ತರೆ ನನ್ನ ಗತಿಯೇನು, ವಂಗಳ ಗತಿಯೇನು ಅಕ್ಷಯನುರಿ?”

“ದೇವರೇ ಗತಿ!”

“ಇದೆಂತೆ ಮಾತ್ರ, !”

“ನನ್ನ ಮಣಿಗೆ ರಾಮ ಸಾರುವನೆ. ನನ್ನ ಆಷ್ಟುಣೆ ಇರಲಿ.”

“ಅಕ್ಷಯನುರಿ, ಇಂಥಾತುಗಕನ್ನು ನಾನು ಎಂದಿಗೂ ಮೇಳುತ್ತಾರೆ. ಸೇಡು. ಇದುವುದು ಯಾರಿಗೆ ಹಿತ! ಸುಖದಿಂದ ಇದ್ದ ನನ್ನ ಜೀವನದಪ್ರಮೆ ನೀನು ಏಂದು. ನನ್ನ ಮನೆಯನ್ನು, ನನ್ನನನ್ನು ನೀನು ಸಂಜಿದೆ. ಇಲ್ಲಿ ಒಂಕುವೆನೂ ಒಂದು ಕ್ರಿಸುವಾಯಿತು. ಒಂದು ಸೇರಿವೊಯಿರುತ್ತು ಇನ್ನು ದಿಯಿಂದ ಬದುಕಿದೆವು. ಈ ಬದುಕಿಗೆ ಇಂದಿಗೂ ಕೊರತೆ ಇಲ್ಲ.

“ನನಗೆ ಉಂಟಾಗಿದೆ. ನನಗೆ ಸಾಕಾಗಿದೆ.”

“ನೀನು ನನ್ನುಂತೆ ವಿಕೇಶಿಯಲ್ಲ. ವಿಧನೆಯಲ್ಲ. ಮುತ್ತೀಯದೆ. ಮಮಂಗಲಿ. ಗಂಜಪುರುನನು. ಇದುಕಲು ಪ್ರಬಲವಾದ ಡಾರಿಯಿದೆ. ನಾನು ಹಂಡಿಕೆಂಪುನ್ನು ಹಾಕಿರುವೆನೆ. ಹಾಕಿದ ಹಂಡಿಕೆಯು ನಷ್ಟಲ ವಾಗಬೇಕಾದರೆ ಒಂದೆರಡು. ದಿನಗಳಾದರೂ ಬೇಡವೇ? ಸಮಾಧಾನ ದಂದಿರು.”

“ನಾನು ಸಮಾಧಾನದಿಂದ ಮೂರು ನಾಲ್ಕು ತಿಂಗಳಿನಿಂದ ಇರುವೆ. ಆದರೆ ಇದಕ್ಕೆಲ್ಲಿ ಸಮಾಧಾನ! ದಿನಕ್ಕೊಳ್ಳಿದು ಚೆಂದವಾಗಿ ಪ್ರದರ್ಶನವಾಗ ಹತ್ತಿದೆ” ಎಂದು ತನ್ನ ಹೊಟ್ಟಿಯನ್ನು ಉದ್ದೇಶಿಸಿ

ನುಡಿದಳು.

“ಸಾಯುವದೇ ಸ್ತೋಯವಾದರೆ ಸಾಯಬಹುದು. ಇದಕ್ಕೆ ಸನ್ನು ಮನೆಚೇಡ. ಬಾವಿಚೇಡ. ಶೈರಿಯಾ ಬೇಡ. ಕಾಶಿ-ರಾಮೇಶ್ವರ ಗಳಿವೆ. ಗೋಕರ್ಣ-ಹಂಡಪತ್ರರಗಳಿವೆ. ಯಾತ್ರಿಗೆ ಅನುಕೂಲ ವಾಗುವಂತೆ ಸಮೃದ್ಧಿ ದಾಳಿವಿವೆ. ಚಿನ್ನಯನವರೂ ಸರವಾಗಬಹುದು. ಲಾಕ್ರಾ ಸ್ಥಳಗಳಿಗೆ ಹೋಗುವು. ಸೂರ್ಯಪನ್ನು ಕಳೆದುಕೊಂಡು ದೇವರ ಪಾದಪನ್ನು ನುಟ್ಟಿ ಪ್ರಜ್ಯಾ ಪಡೆಗೊನು. ತೀರ್ಥ-ಪ್ರಸಾದ-ಪೂಜೆಗಳಿಂದ ಅಂತರಂಗ ಶುಷ್ಟಿ, ಬುರುಗ ಶುಷ್ಟಿಯನ್ನು ಮಾಡಿ ಕೊಂಡು ನುರಳಿ ಬರುವು. ಈಗ ಸಾಂಪುವ ಅವಸರವೇನು?” ಮಾತನ್ನು ಅಷ್ಟಕ್ಕೆ ಸ್ಲಾಸಿಡಳು ಪ್ರಟ್ಟಿಸ್ತು.

ಅಕ್ಷಯಪುರಿಯು ತಾಯಿಯ ಮಾತನ್ನು ಶಿಶಿಯರಳಿಸಿ ಕೇಳುತ್ತಿದ್ದೇನು.

“ನಮ್ಮ ಸ್ತೋಯ ಇಷ್ಟ್ಯಾ ಸೆಲಪ್ಪು! ಇನ್ನೂ ಮನ್ನಾರವಿದೆ. ಕಾರಣಿಯಾದ ರಾಮೇಶ್ವರ ಶೈರಿಗೆ ಸಾಮಿರಾರು ಪ್ರೇತಲು ಶಾಂಕಾವಾದ ಸೆಲಪಿದೆ. ಈಷ್ಟ್ಯಾ ಅಗರಿವಾದ ರಾಮಾಯಣ. ಪತಂಗಾಸ್ತು ಕಳೆದು ಕೊಳ್ಳಲು ತೀರ್ಥ-ಶೈರಿಗೆ, ಹೈತ್ಯಾಗಳಿಗೆ ಹೋಗಸ್ತೇಂದು ಪುರಿಯರು ಯೇಕುತ್ತಿರುವರು. ಯಾತ್ರಿಕರು ತಾಂಡಸ್ವಾವ ಇಂಟರೆವರ್ಗೆ ತೀರ್ಥ-ಕ್ವೇಶ್ವರಗಳಿಗೆ ಹೋಗಿ ವಾಪಿವನ್ನು ಕಳೆದುತ್ತಿರುತ್ತಿದ್ದು ಎಂಬಿರುವರು. ಅಲ್ಲಿಯು ಹೇಘರು ದಾಸರು, ಪಂಕಜನ್ನು ಕಳೆದು ನುಂಬಿಸಿ ಜೀವನಸ್ತೇಷಿ ಮಾರ್ಗ ಮಾಡಿಕೊಡುವರು. ವರ್ತಮಾನ ತಿಱಿ ಬೀರುವ್ವು ಸ್ವೀಸು ಇಂದೇ, ಇಲ್ಲಿಯೇ ಸಾಂಪುಬ್ರಹೀನ್ಯವೇ? ಎಂಂಥ ಮಾತು! ಹುಷ್ಟ ತನವಲ್ಲವೇ!” ಎಂದು ಭೀ ಕಾಕಿದಳು ಪ್ರಟ್ಟಿನ್ನು.

ಮಾತುಗಳು ಅಕ್ಷಯಪುರಿಯು ಮನಸ್ಸಿನ ಮೇಲು ಪರಿಣಾಮವನ್ನು ಮಾಡಿದನು. ಅದರಿಂದ—“ನಾನು ಅವಿವೇಕ ಅಮಾ.., ಇದೆಲ್ಲ ನನಗೆ ತಿಳಿಯದು. ಕಳೆದ ಹತ್ತು-ಹದಿಸ್ಯೆದು ದಿನಗಳಿಂದ ಹೊಬ್ಬೆಯಲ್ಲಿ ಅನ್ನವಿಲ್ಲ. ದೇಹವು ದಣಿದಿದೆ. ಮನಸು ಭಾರವಾಗಿದೆ. ವಿಚಾರದ ಫೇನಣಿಯಿಂದ ಬುದ್ಧಿಯು ಮಂಕಾಗಿದೆ. ಏನು ಮಾಡಲಿ? ಈ

ಸಂಕಟದಿಂದ ಪಾರಾಗಲು ಹಾಗೆ ನುಡಿದೆ.” ಎಂದು ನುಡಿದಳು.

“ನಿನ್ನ ಚಿಂತೆಯು ನನಗೂ ಇದೆ ಅಕ್ಕಾಮರಿ?”

“ಅವರು ಇಪ್ಪು ದಿನವಾದರೂ ಬರಲಿಲ್ಲ. ಅಲ್ಲಿಯ ಹಳ್ಳಿಯ ಹೆಣ್ಣಿನ ತೊಡಕು ಬಲವತ್ತರವಾದುದು. ಗೆಳೆಯರೂ ಅಂಥವರು, ವೇಳೆಯೂ ಉಳಿಯದು, ಉಳಿಸಿಕೊಳ್ಳರು. ವಿಚಿತ್ರವಾದ ಸ್ವಭಾವ. ಅವರು ಬರುವದೇ ಇಲ್ಲ. ಮುಂದೇನೇಂಬ ಚಿಂತೆಯಲ್ಲಿ ಸಾಯಂ ಚೇಕೆಂದೆ....” ಎಂದು ವಾತು ಮುಗಿಸಿದಳು.

ಹೊರಗೆ ಕಾಲಸಪ್ಪಳ ಕೇಳಿಸಿತು. ಪುಟ್ಟವ್ವನು ಬಾಗಿಲ ಕಡೆಗೆ ನೋಡಿದಳು. ರಾಜಣ್ಣ ಹಾಜರಿದ್ದನು.

“ಇಳಗೆ ಬರಿ!” ಪುಟ್ಟವ್ವನು ಸಮೀದಾಶ್ಚಯದಿಂದ ಸ್ವಾಗತಿ ಸಿದಳು.

ಅಕ್ಕಾಮರಿಯು ಗಡಿಬಿಡಿಯಿಂದ ಏಳಹೋದಳು. ಆದರೆ ಉಟವಿಲ್ಲದ್ದ ರಿಂದಲೂ, ಅಶಕ್ತತೆಯಿಂದಲೂ ಗಂಡನ ಅಸಿರಿಕ್ಕಿತ ಆಗಮನದಿಂದಲೂ, ಅಂಚಿ ಏಳಿವದಾಗಲಿಲ್ಲ. ಎದ್ದೇ ತೀರಬೇಕೆಂದು ಸಾಹಸ ಮಾಡಲು ಕಾಲುಗಳು ತೊಡಕಾಗಿ ಬಿಡ್ಡಿಳು. ಪುಟ್ಟವ್ವನು ಓಡುತ್ತೇ ಹೋಗಿ ಮಗಳನ್ನು ಸಾವರಿಸಿಕೊಂಡು ಹಿಡಿದು ತೊಡೆಯ ಮೇಲೆ ಮಲಗಿಸಿದಳು.

“ಅಕ್ಕಾಮರಿ! ನೀರು! ನೀರು ತನ್ನಿರಿ!” ಎಂದು ರಾಜಣ್ಣ ನಿಗೆ ಕೂಗಿದಳು.

ರಾಜಣ್ಣನು ಹತ್ತಿರವಿದ್ದ ತಂಬಿಗೆಯನ್ನು ತಂದುಕೊಟ್ಟನು. ಪುಟ್ಟವ್ವನು ಹಸಿ ಹಸಿಯಾಗಿ ಮಗಳ ಬಾಯಲ್ಲಿ ನೀರು ಬಿಟ್ಟಿಳು. ಮುಖಕ್ಕೆ ಚಿಮುಕಿಸಿ ಸೆರಗಿಸಿಂದ ಒರಸಿದಳು. ಇದೆಲ್ಲವನ್ನೂ ರಾಜಣ್ಣನು ಬೆವ್ವಾಗಿ ನೋಡುತ್ತಿದ್ದನು.

ಅಕ್ಕಾಮರಿಯು ಕಣ್ಣಿಂಬಿಟ್ಟಿಳು. ಪುಟ್ಟವ್ವನು ದೀಘಾವಾದ ಶ್ವಾಸಗರೆದಳು.

“ಅಕ್ಕಾಮರಿ, ಎಚ್ಚರಾದೆಯಾ?” ಎಂದು ಮುಂಗುರುಳು ತೀಡುತ್ತ ಪುಟ್ಟವ್ವ ಕೇಳಿದಳು.

“ಹ!” ಅಕ್ಷಯರ ನುಡಿದಳು.

“ಏನು ಜೀರು? ಚಹ ಮಾಡಿ ತರಲೇನು?”

“ಬೇಡ!”

“ಒಂದು ಗುಟ್ಟಿಕು ಅಕ್ಷಯರ!!” ದೈಸ್ತ್ವದಿಂದ ಕೇಳಿದಳು.

“ಈಗ ನನಗೆ ಏನೂ ಬೇಡ. ಒಂದಿಷ್ಟು ಮಲಗುವೆ. ಅವರು....ನಿಂತಿರುವರು.....” ರಾಜಣ್ಣನನ್ನು ಸೋಡಿ ನುಡಿದಳು.

“ಇಲ್ಲ ಕೂಡುವೆ. ನೀನು ಒಂದಿಷ್ಟು ಮಲಗು!” ಮಂಕನಂತೆ ನುಡಿದನು.

ಇಬ್ಬರೂ ಕೂಡಿ ಆಕೆಯನ್ನು ಹಾಸಿಗೆಯೆ ಮೇಲೆ ಮಲಗಿಸಿ ಹೊರಗೆ ಬಂದು ಕುಳಿತರು.

ಇದಾರು ನಿಮಿಷ ಮೂಕ ವಿಸ್ತೃಯದಲ್ಲಿ ಕಳೆಯಿತು. ಪುಟ್ಟವ್ವನು ಮುಖವನ್ನು ಮೇಲೆತ್ತಿ, ರಾಜಣ್ಣನನ್ನು ಸೋಡಿ ಅಭಿನವ ಶೋಕದಂತಹ ಪಾತ್ರವನ್ನು ವಹಿಸಿ, ಕಣ್ಣಲ್ಲಿ ನೀರು ತಂದು—“ಕಳೆದ ತಿಂಗಳನಿಂದ ಹೀಗೆ ಮಾಡುತ್ತಿರುವಳು! ಕುಳಿತ ಕುಳಿತಲ್ಲಿಯೇ ಬೀಳುವಳು. ನಿಂತ ನಿಂತಲ್ಲಿಯೇ ಉರುಳುವಳು! ಯಾವ ರೋಗವೆಂಬುದೇ ತಿಳಿಯದು!” ಎಂದು ಕಣ್ಣೊರಸಿಕೊಂಡಳು.

ರಾಜಣ್ಣನು ರಾಜನಂತೆ ಕುಳಿತಿದ್ದನು.

“ನೀವು ಬರುವಿರೋ ಇಲ್ಲವೋ ಎಂದು ತಿಳಿದಿದ್ದೇ.”

ಇನ್ನೂ ಮಾತಾಡಲಿಲ್ಲ.

“ತಿಂಗಳ ಮೇಲಾಯಿತು. ಹಾಸಿಗೆಯನ್ನು ಬಿಟ್ಟು ಎದ್ದಿಲ್ಲ. ಇಂದೇ ಒಂದಿಷ್ಟು ಬಂದು ಕುಳಿತಿದ್ದಳು. ಮತ್ತೆ ಬಿಡಿಳು. ನೀವು ಪ್ರತ್ಯೇಕ ಸೋಡಿರುವರಿ! ಅವಳ ಚಿಂತೆಯಿಂದ ನನಗೆ ಜೀವವೇ ಬೀಸರವಾಗಿದೆ!” ಎಂದು ಅಳುತ್ತ ನುಡಿದಳು.

ಮನೆಯನ್ನು ಸುತ್ತುವೆಲ್ಲ ನಿರೀಕ್ಷಿ “ಏನಾಗಿದೆಯಂತೆ?” ಎಂದು ಕೇಳಿದನು.

“ಏನಾಗಿದೆಯೋ ಯಾರು ಬಲ್ಲರು! ಒಂದು ಚಮಚೆಯನ್ನು ನೀರು ಸಹ ಪಚನವಾಗುವದಿಲ್ಲ. ಕಂಡನರು ಕಂಡದ್ದನ್ನು ನುಡಿ

ಯುವರು. ಹೊಟ್ಟಿಯಲ್ಲಿ ಗಂಟ್ಯಾ ಆಗಿದೆ ಎನ್ನುವರು. ಈಲ್ಲ ಆಗಿದೆ ಎಂದು ನುಡಿಯುವರು. ಅವಸ್ಥಾಪ ಎಂದು ಹೇಳುವರು. ಇನ್ನು ಕೆಲವರು ಸಂಗ್ರಹಿತೆ ಎಂದು ಹೆಸರಿಡುವರು. ಸಿಬವಾದದ್ದು ದೇವರಿಗೆ ಗೊತ್ತು. ನನಗೆ ಗೊತ್ತಿದ್ದು ಒಂದೆರಡು ಗುಳಿಗೆಳನ್ನು ಕೊಟ್ಟಿನು. ಪುಡಿ ತಿಣ್ಣಿ ಹಿಡಿನು. ಅದಕೆ ಪರಿಣಾಮವನ್ನೇನೂ ಆಗಿಲ್ಲ. ಇನ್ನು ಕ್ಕಿಂತಾಲು ಗಳೇ ಹೊಗಿದ್ದವು. ಏನು ಮಾಡಲು? ಎಂದು ಚಿಂತೆಯಲ್ಲಿದೆ. ಸೀನ್ವು ಬಂದಿರಿ. ದೇಹದಲ್ಲಿ ಹೂಸ ಪ್ರಣವು ಬಂದಂತಾಯಿತು. ನಿಮ್ಮ ದರ್ಶನದಿಂದ ಅವಳ ಮನಸಿಗೂ ಖಲ್ಲಾನ್!“ ಎಂದು ನುಡಿದಳು.

ರಾಜ್ಯನು ಕ್ಕಿಂತಾಲು ಶೋಳಿನುಕೊಂಡನು. ಮುಖವನ್ನು ತಿಕ್ಕಿಕೊಂಡನು. ಹಳ್ಳಿ-ಬುಯಿ ಸ್ವರ್ಚಿ ಮರಾಡಕೊಂಡನು. ಹೊರಗೆ ಬಂದಷ್ಟು. ಸ್ವರ್ಚಿಷ್ಟನು ಉಪಿಕೆಣಿಕ್ಕಲು ಗುಲುಬಿನು ಬಣಿದ ಟಂಡೆಲು ತೂಪ್ಪಿಣಿ. ಉಡಿಗೆಯ ಮನೆಯಲ್ಲ ಮತ್ತೆಯನ್ನು ಯಾಕಿದಳು. ಸೀರು ತುಂಬಿದ ತಂಬಿಗೆ. ಧ್ವನಿಯಲ್ಲಿ ಧ್ವನಿಯಲ್ಲಿ. ಒಂದು ಬಸಿಯಲ್ಲಿ ಎರಡು ಖಾತ್ರಿ, ಇನ್ನೆಲ್ಲೂ ಒಂದು ಬಸಿಯಲ್ಲಿ ಒಗ್ಗರಣಿ ಯಾಕಿದ ಆವಲಕ್ಕಿ, ದೊಡ್ಡ ಚಕ್ಕಳಿಯನ್ನು ಕ್ಕಿಂತಿ. ಒರಣುಮೇಲಿಂದ ಜಡೆ ಪಾತ್ರೆಯನ್ನು ಇಳಿಸಿ ವಾಲು ಕಾರುಲೆಕ್ಕಿಟ್ಟಿ ರಾಜ್ಯನ್ನು ಕರೆದಳು.

ರಾಜ್ಯನು ಒಳಗೆ ಬಂದು ಚುಟ್ಟಿತನು.

“ಇದೇನು?” ಎಂದು ಘರಾಳ ನೀಲೋಡಿ ಕೇಳಿದನು

“ಬಿಸಿಲಲ್ಲಿ ಉಂದಿರುವರಿ. ಒಂದಿಷ್ಟು ಚಹೆ! ತೆಗೆದುಕೊಂಡ್ರಿ.”  
ಎಂದು ಆಗ್ರಹ ಮಾ.. ದ್ರಷ್ಟಾ.

ರಾಜ್ಯನು ಖಂಡಿಲುನ್ನು ಮುರಿಡು ಬಾಯಿಗೆ ಯಾಕಿಕೊಂಡು ಜರ್ವಿಸದತ್ತಿದನು. ಅದರ ಸವಿಯು ಗಂಟಲಿಗೆ ಇಳಿಯದತ್ತಿತು.

“ಬಹಳ ಸೊರಿಗೆಯಾಳು!”

“ತಿಂಗಳ ಮೇಲಾಯಿತು. ಖಾಟವಿಲ್ಲ.”

ಲಿಲ್ಲಿಯು ಬಂದಿತು. ಪುಟ್ಟನ್ನನು ಆಕೆಯನ್ನು ಹಿಡಿದುಕೊಂಡು “ಯಾರು ಹೇಳು” ಎಂದು ಕೇಳಿದಳು.

ಮಗನ್ನ ತಂದೆಯ ಮುಖವನ್ನು ಹುಟುಹುಳು ಸ್ವೀಕರಿಸತ್ತಿತು.

“ಇಲ್ಲಿ ಬಾ!” ಎಂದು ರಾಜಣ್ಣ ಕರೆದನು.

“ಹೋಗು!” ಎಂದು ಶೃಂಖಲ್ವಾ ಸನ್ನೆಯನ್ನು ಮಾಡಿದ್ದು.

ಮಗನ್ನ ಹೋಗಲಿಲ್ಲ.

“ಸಿನ್ನ ಅಣ್ಣಿ! ರಾಜಣ್ಣ. ತಂದೆಯವರು. ವರೆಕೆ ಏನು?”

ಎಂದು ನಗೆಂಧಾಡಿದಳು.

ರಾಜಣ್ಣನು ತವಲಕ್ಕಿಗೆ ಬಂದಿದ್ದನ್ನು. ಶೃಂಖಲ್ವಾ ಚಹೆ ಸೋನಿ ಇಟ್ಟಿಲ್ಲ. ಚಹ ಕುಡಿದು ಹೊರಗೆ ಬಂದನು. ಶೃಂಖಲ್ವಾನು ಎಲೆ ಅಡಿಕೆಯ ಡಬ್ಬಿಯನ್ನು ತಂದಿಟ್ಟಿಲ್ಲ.

ರಾಜಣ್ಣನು ಎಂಬೆ ಅಷಿಕೆಯನ್ನು ತಿಂದು ಒಂದು ಬೀಡಿಯನ್ನು ಹೊತ್ತಿಸಿ “ಆಕೆ ನಾಕ್ಕಿ ರಿರುವ ಕೋ. ಮಲಗಿರುವಳ್ಳೋ ಸೋಡರಿ” ಎಂದನು.

ಶೃಂಖಲ್ವಾನ್ನು ಹೋಡಿಬಂದು “ಆವಳಿಗೆ ಸದ್ದೆಯೀ ಕಡವೆ. ರಾತ್ರಿ ಕೂಡ ಸನ್ನನಾಗಿ ಸದ್ದೆಯೆನ್ನು ಮಾಡುವಡಿ; ಎಚ್ಚರಿರುವಳು” ಎಂಬ ಸಂದಿದ್ದ ಮ.

ರಾಜಣ್ಣನ್ನು ಎಚ್ಚೆ ಹೋಡಿಗೆ ಬಂದನು. ತಕ್ಕಿನುರಿಯು ಹಾಂಗಿರು ಮೇಲೆ ಅದ್ವಾಗಿದ್ದಳು. ತವರೆ ಪಕ್ಕಾಡಲ್ಲಿ ಕೊಡುತ್ತಲು ಅಕ್ಕಾಮಾರಿಯು ಮುಖವನ್ನು ಮುಂಚೆ ಕೊಂಡು ಲಳಿತ್ತಿದ್ದಳು. ರಾಜಣ್ಣನು ಮುಸ್ರಂಚು ತೀರಿರು “ಫಕೆ? ಏನಾಗಿದೆ?” ಎಂದು ಮುಖ ವನ್ನು ಸರಿಸ್ತಿಸ್ತೇ ತೋರಿಸುತ್ತಿದ್ದಿನೆನು.

ಅಕ್ಕಾಮಾರಿಯು ಮುಖವನ್ನು ಸಕ್ಕೆಯಾಗಿದ್ದಿತು. ಮೊದಲಿನ ತೇಜ ವಿರಲಿಲ್ಲ. ಶಣ್ಣಿಗಳು ಒಳ ಸೇರಿದ್ದಷ್ಟು. ಮುಂಗು ಎಚ್ಚೆ ಬಂದಿದ್ದಿತು. ಮುಖದ ಮೇಲೆ ಚಿಂತೆಯ ಗೆರಗಳು ಶೈವಾಗಿ ಕಾಲುತ್ತಿದ್ದವು ಬೇನೆ ಬಂದುದು ರಾಜಣ್ಣನಿಗೆ ಮನವರಿಕೆಯಾಯಿತು. ದಯೆಯೂ ಆಂಕುರಿಸಿತು.

“ಏನಾಗಿದೆ ಮರಿ?” ಎಂದು ಕೈ ಹಿಡಿದು ಕೇಳಿದನು.

ಶೃಂಖಲ್ವಾನು ಅಡಿಗೆಯ ಮನಿಗೆ ಜಿಗಿದು ಬಂದಳು. ದೇವರ

ಮುಂದೆ ಒಂದು ತುಸ್ಪದ ಸೀರಾಜನವನ್ನು ಹೆಚ್ಚಿ, ಕೆಣ್ಣ ಮುಚ್ಚಿ ನಮಸ್ಕರಿಸಿದ್ದು.

“ಹೊಟ್ಟಿಯಲ್ಲಿ ಸಮಾಧಾನವಿಲ್ಲ. ಯಾವಾಗಲೂ ಹೊಟ್ಟಿ ತುಂಬಿ ದಂತೆ ಎನಿಸುವದು.”

“ಎಷ್ಟು ದಿನವಾಯಿತು ?”

“ತಿಂಗಳಿರದು ತಿಂಗಳಾಯಿತು. ಕಳಿದ ಹದಿನ್ಯೇದು ದಿನಗಳಿಂದ ಹೆಚ್ಚಿಗಿದೆ.”

“ವೈದ್ಯರಿಗೆ ತೋರಿಸಿದೆಯಾ ?”

“ತೋರಿಸಿದೆ.”

“ಏನೆಂದರು ?”

“ಎಲ್ಲರೂ ಬೇರೆ ಬೇರೆ ಹೇಳುವರು.”

“ಏನು ?”

“ಇಲ್ಲಿ ಒಂದು ಮುದುಕಿಯು ಛೈಷಧವನ್ನು ಕೊಡುವದು, ನಾನು ತೋರಿಸಿರುವೆ. ಅದು ಪರೀಕ್ಷೆಸಿ ಹೊಟ್ಟಿಯಲ್ಲಿ ಸಲ್ಲ ಆಗಿದೆ. ಅದು ಬೆಳಿಯಲು ಛೈಷಧವನ್ನು ಕೊಡುವೆ. ಆದರೆ ನೂರು ರೂಪಾಯಿ ಬೇಕೆಂದಿತು. ಇಲ್ಲಿ ಒಬ್ಬ ಎಲ್ಲಮೃಸಿರುವಳು, ಜನರ ವಿಶ್ವಾಸ ಆಕೆಯ ನೇರೆ ಬಹು. ನಾನು ಒಂದು ದಿನ ಕಂಡು ಕೇಳಿದೆ. ಅವಳು—ನಿನಗೆ ಗಂಡುದೆವ್ವ ಬಡಿದಿದೆ. ಅದು ಒಳಗೊಳಗೇ ತಿಕ್ಕಿ ಮುಕ್ಕುವದು. ಎಂದು ಹೇಳಿದ್ದು. ಇದರಲ್ಲಿ ಯಾರ ಮಾತನ್ನು ನಂಬಬೇಕು, ತಿಳಿಯ ದಾಗಿದೆ !” ಎಂದ್ದು.

“ಇನ್ನೆ ರದು ದಿನ ನೋಡು. ಕಡೆಮೆಯಾದರೆ ಸರಿಯಾಯಿತು. ಇಲ್ಲದಿದ್ದರೆ ತಾಲೂಕಿಗೆ ಹೋಗಿ ಛೈಷಧವನ್ನು ಕೊಡಿಸುವ !” ಎಂದು ಮವತೆಯಿಂದ ಮಾತಾಡಿದನು.

ಅಂದು ರಾಜಣ್ಣನ ಉಟ್ಟಿ-ಉಡಿಗೆ ಎಲ್ಲವೂ ಅಲ್ಲಿಯೇ ಆಯಿತು. ಪುಟ್ಟವ್ವನ ಅಚ್ಚುಕಟ್ಟಿನ ಅಳಿಯತನದಿಂದ ರಾಜಣ್ಣನು ಸಂತೋಷ ಪಟ್ಟನು.

ರಾತ್ರಿ ನುಲಗಿದಾಗ ರಾಜಣ್ಣ ಆಕ್ಷಮುರಿಯ ಗಲ್ಲವನ್ನು ಹಿಡಿದು

“ಅಷ್ಟೇಲ್ಲ ವೈಭವವು ನಿನ್ನ ತಾಯಿಯದೇನು ?” ಎಂದುಕೇಳಿದನು.  
“ವೈಭವವೆಂದರೆ !”

“ಮನೆ, ಮಾರು, ಹಾಸಿಗೆ, ಕುಚೆ, ಮೇಚು, ತಾಟು, ಬಟ್ಟೆಲ್, ಕಪ್ಪು, ಬಸಿ, ಸೀರೆ, ಅರಿವೆ ! ಶ್ರೀಮಂತರ ಮನೆಯಂತೆ ಕಾಣುವದು. ಅದಕ್ಕೆ ಕೇಳಿದೆ.”

“ಮಾವನವರಿದ್ದ ಸಮಯದಲ್ಲಿ ನಿಮ್ಮ ಮನೆಯೂ ಹೀಗೆಯೇ ಇದ್ದಿತು.”

“ಅಪ್ಪನು ಗಳಿಸಿ ತರುತ್ತಿದ್ದ. ಅಷ್ಟೇಲ್ಲವನ್ನೂ ಮಾಡುತ್ತಿದ್ದ. ಮತ್ತು ಅವನಿಗೆ ಹಾಗೆ ಮಾಡುವದು ಬೇಕಿದ್ದಿತು.”

“ಅಪ್ಪನೂ ಗಳಿಸುವಳು.”

“ಗಳಿಸುವಳು !”

“ಅಕ್ಕುದು. ಅವಳಿಗೆ ೧೦೦ ರೂ. ವರ್ಷಾಶನವಿದೆ. ಇದು ನಿಮಗೆ ಗೊತ್ತು. ವಾರದಲ್ಲಿ ಶನಿವಾರ, ಗುರುವಾರ ಮತ್ತು ತಿಂಗಳನ್ನಲ್ಲಿ ಎರಡು ಏಕಾದಶಿ ಉಪನಾಸ ಮಾಡುವಳು. ದಿನಕ್ಕೆ ಒಂದು ಹೊತ್ತು ಉಟ್ಟ. ಬಂದ ರೂಪಾಯಿಗಳಲ್ಲಿ ಕೆಲವನ್ನು ಉಳಿಸಿದುವಳು. ಮೇಲೆ ಬಡ್ಡಿಯ ವ್ಯವಹಾರವನ್ನು ಮಾಡುವಳು. ಚಿಕ್ಕಪ್ಪೆ ಬೇನಿಗೆ ಬೈವಧ ವನ್ನು ಕೊಡುವಳು. ಪಂಚಾಂಗ ನೋಡಿ ಹೇಳುವಳು. ಸಣ್ಣ ಪುಟ್ಟ ಹೆಣ್ಣು ನುಕ್ಕಳ ಬಡಿದಾಟದಲ್ಲಿ ಪಂಚಾಯತಿ ನಾಡುವಳು, ಹೀಗಾಗಿ ಜನರ ಭಕ್ತಿ ಆಕೆಯ ಮೇಲೆ ಬಹಳ. ಆಕೆಯ ಮಾತನ್ನು ನಂಬುವರು. ಸುಗ್ರೀಯ ಸಮಯದಲ್ಲಿ ಆಕೆ ಕಾಳು ಕೊಳ್ಳುವದಿಲ್ಲ. ಪಲೆ-ಹೆಣ್ಣು ತರುವದಿಲ್ಲ. ಉಪಕಾರ ಹೊಂದಿದ ರೀತರು ತಂದುಕೊಡುವರು. ಈ ಎಲ್ಲ ಸಂಗತಿಗಳ ಲಾಭವಾಡಿಕೊಂಡು ಹೆಣ್ಣಿವನ್ನು ಉಲಸುವಳು. ಮನೆಯನ್ನು ಅಲಂಕರಿಸಿರುವಳು. ಅವಳಿಗೆ ಇಡೀಲ್ ಬೇಕು. ನನ್ನ ತಾಯಿಯ ಜಿಗಟುತನವನ್ನು ಸಾವಿರ ಜನರು ಕಲಿಯಬೇಕು !”  
ಎಂದು ಪ್ರಸಂಗಾವಧಾನದಿಂದ ಹೇಳಿದಳು.

“ನೀನು ಕಲಿತಿರುವೆ ಏನು ?”

“ಇದೇ ಬಂದು ತುಸುದಿನಗಳಾಗಿವೆ. ಬರ ಬರುತ್ತ ಕಲಿಯುವೆ !”

ಎಂದು ನಗುತ್ತೇ ಉತ್ತರಿಸಿದಳು.

“ಧೂ ಮುಳ್ಳೀ!” ಎಂದು ಆಕೆಯು ಏರಡೂ ಕೈಗಳನ್ನು ಗಟ್ಟಿ  
ಯಾಗಿ ಆಹವಿದನು.

ಕೈಗಳನ್ನು ಬಿಡಿಸಿಕೊಂಡು ಗಂಡನ ಗದ್ದವನ್ನು ಹಿಡಿದು—  
“ಕೊನೆಗೆ ಬಂದಿರಿ. ನನಗೆ ಬಹಳ ಸಂತೋಷವಾಗಿದೆ. ನಿಮ್ಮನ್ನು  
ನೋಡಬೇಕೆಂದು ಬಹಳ ದಿನಗಳಿಂದ ಆಶಿಸಿದ್ದೆ. ಅದು ಇಂದು  
ಸಾಫ್ ಕವಾಯಿತು.”

“ಮತ್ತೀನು ಉಳಿಯಿತು.”

“ಉಳಿದದ್ದು ನಿಮ್ಮ ಇಡೀಗೆ. ನನ್ನ ಕಡೆಗೆ ಯಾವದೂ ಇಲ್ಲ?”  
ಎಂದು ಹೊದ್ದುಕೊಂಡು. ಒಯ್ಯಾರದಿಂದ ಮಲಗಿದಳು.

“ನಿಲ್ಲು, ನನ್ನ ಕಡೆಗಿದ್ದುದನ್ನು ತೋರಿಸುವೆ!” ಎಂದು ದೀಪ  
ವನ್ನು ಸ್ಥಾದು ಮಾಡಲು ರಾಜಣ್ಣನು ಮೇಲೆದ್ದನು.

ಗುಳ್ಳವ್ವನ ತೋರೆದ ಹಣವು ರಾಜಣ್ಣನ ಕೈಯಲ್ಲಿ ಹಂಚಿನ ಹೆಲಸಿಗಳಾದವು. ಕಿರಾಣಯ ಅಂಗಡಿಯವ, ಅರಿವೆಯ ಅಂಗಡಿಯವ, ಸೆರಿಯ ಭಟ್ಟಿಯ ದುರಗ ಇತ್ಯಾದಿಯವರು ಸಾಲವನ್ನು ಮುಟ್ಟಿಸಿ ಕೊಂಡರು. ನಿಂಗಿಯು ಕಾಡಿ ತನ್ನ ಪಾಲಿನ ಹಣವನ್ನು ಸೆಳೀದು ಕೊಂಡಳು. ಉಳಿದ ಹಣದಲ್ಲಿ ಘತ್ತು-ಹದಿನ್ನೆದು ದಿನಗಳ ಶಮೋದ ಪ್ರಮೋದವಾಯಿತು. ಹಿಂದಿನ ಸಾಲ ಮುಟ್ಟಿದ್ದಕ್ಕೆ ಅಂಗಡಿಯವರು ಮುಂದೂ ಕೆಲವು ಸಾವಾನುಗಳನ್ನು ಸಾಲಕೊಟ್ಟಿರು. ಹೀಗೆಯೇ ಮತ್ತೆ ತಿಂಗಳೆರಡು ತಿಂಗಳುಗಳು ಕಳೆದವು. ಈ ಮಧ್ಯ ಆಕ್ಷಾಮುರಿಯ ಬಳಿಗೂ ನುಗರು-ನಾಲ್ಕು ಸಾರೆ ಹೋಗಿ ಬಂದನು. ಅವಳ ಆಗ್ರಹಕ್ಕೂ ಮುದುಕೆಯ ಕಡೆಯಿಂದ ಚೈಪ್ರಥವನ್ನು ಕೊಡಿಸ ಹತ್ತಿದನು. ಅವಳ ಸಲ್ಲಿ ಸರಾಗವಾಗಿ ಬೆಳೀಯಹತ್ತಿತು. ಹೋದ ಸರದಿಗೊಮ್ಮೆ ಹೆಂಡತಿಗೆ —ಉಂಗಿ ನಡೆ ! ಎಂದು ಕೇಳುತ್ತಿದ್ದನು. ಇದೇ ಚೈಪ್ರಥ ತೆಗೆದು ಕೊಳ್ಳು ಹತ್ತಿರುವೆ. ಮೈಯಲ್ಲಿ ಇನ್ನು ಮೂರಕ್ಕೆ ರಕ್ತವಾಗಲಿ, ಈ ಅಮಾವಾಸ್ಯೆ ದಾಟಲಿ, ಈಗ ಬಂದಿನ್ನು ಗುಣವನ್ನಿಸಹತ್ತಿದೆ ಎಂದು ಕುಂಟು ನೇವ ಗಳನ್ನು ಹೇಳುತ್ತ ನಡೆದಿದ್ದಳು. ಪುಟ್ಟವ್ವನೂ ಅವಳ ಮಾತಿಗೆ ಸೋಬಾನೆಯನ್ನು ಎಳೆಯುತ್ತಿದ್ದಳು. ಇನ್ನೇರಡು ದಿನ ಹೋಗಲಿ ? ಎಂಬ ಪುಟ್ಟವ್ವನ ಮಾತನ್ನು ವೀರುವದು ಕಷ್ಟದಾಗಿದ್ದಿತು. ಹೀಗಾಗಿ ಮತ್ತೆ ಕೆಲವು ದಿನಗಳು ಕಳೆದವು.

ನಿಂಗಿ ದಿನಗಳು ತುಂಬಿದ್ದವು. ಅವಳು ರಾಜಣ್ಣ ಸಿಗೆ ತಿಂಗಳ

ವರಿಗೆ ಮನೆಯ ಬಾಗಿಲನ್ನು ಮುಚ್ಚಿದಳು. ಮತ್ತು ಬಾಣಂತಿತನಕ್ಕೆ ಇನ್ನೊಂದು ರೂಪಾಯಿಗಳ ಹೋಟೆಸು ಕೊಟ್ಟಂತೆ ಮಾಡಿದಳು. ಅಕ್ಕಾ ಮರಿಯು—ಮನೆಯಲ್ಲಿ ಕಾಳು ಕಡಿ, ಅರಿವೆ ಅಂಚಡಿ, ಕುರುಳು ಕಟ್ಟಿಗೆ, ಎಣ್ಣೆ ಬೆಣ್ಣೆ ಮಾಡಿರಿ. ಬಿದ್ದ ಮನೆಯನ್ನು ಒಂದಿಷ್ಟು ಕಟ್ಟಿಸಿರಿ. ಬಹಳ ದಿನಗಳಾದವು. ಸಾರಿಸಿಲ್ಲ. ಮನೆಗೆ ಒಂದಿಷ್ಟು ಸುಣ್ಣಿ—ಬಣ್ಣಿ ಮಾಡಿರಿ. ಎಂದು ಕೊನೆಯ ನೆವವನ್ನು ಹೇಳಿ ಎಚ್ಚರಿಸಿದ್ದಳು. ಈ ಉಭಯ ಕಾರ್ಯಗಳನ್ನು ಸಾಧಿಸಲು ರಾಜಣ್ಣನ ಬಳಿಯಲ್ಲಿ ಹಣವಿರಲಿಲ್ಲ. ನಿಂಗಿಯ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಿದ್ದರೂ ನಡೆಯು ವಂತಿದ್ದಿತು. ಆದರೆ ಹೆಂಡತಿಯ ಮುಂದೆ ಸುಳ್ಳುಕಾರಣಗಳು ನಡೆಯು ವಂತಿರಲಿಲ್ಲ. ಬೀಳು ಮನೆಯಲ್ಲಿ ಆಕೆಯನ್ನು ತಂದಿಟ್ಟು ಕೊಳ್ಳಿ ಹಾಕುವದೂ ಸರಿ ಎನಿಸಲಿಲ್ಲ. ಅದಕ್ಕೆ ವ್ಯವಸ್ಥೆಯಾಗಬೇಕೆದ್ದಿತು. ಇನ್ನೊಂದು ಹೋಟವನ್ನು ಬರೆದುಕೊಟ್ಟಿನು. ನಿಂಗಿಗೂ ಹಣವನ್ನು ಕೊಟ್ಟಿನು. ಮನೆಯಲ್ಲಿ ಪ್ರಪಂಚದ ಸಾಮಗ್ರಿಗಳನ್ನು ತಂದನು. ಎಲ್ಲ ಸಿದ್ಧತೆಯಾಯಿತೆಂದು ತಿಳಿದನು. ಒಂದು ದಿನ ಚಕ್ಕಡಿಯನ್ನು ಹೂಡಿ ಕೊಂಡು ಪುಟ್ಟವ್ವನ ಬಾಗಿಲಮುಂದೆ ನಿಲ್ಲಿಸಿದನು. ಈ ಸಾರೆ ತಾಯಿ—ಮಗಳಿಗೆ ಯಾವ ನೆವ ಸಿಗಲಿಲ್ಲ. ರಾಜಣ್ಣನೂ ಹೇಳಲಿಲ್ಲ.

“ಚಕ್ಕಡಿಯು ಬರಿದಾಗಿ ಎಂದೂ ಹೋಗಲಾರದು. ನೀನು ಹೊರಡಲೇಬೇಕು” ಎಂದು ಹಟ ಹಿಡಿದನು.

“ನಾನು ಬರಲು ಇಲ್ಲವೆನ್ನು ವೆನೆ? ವೋದಲಾಗಿ ಹೇಳಿದ್ದರೆ ನಾನೂ ಸಿದ್ಧತೆಯಲ್ಲಿರುತ್ತಿದ್ದೇನು. ತಾಯಿಯೂ ಸಂತೋಷದಿಂದ ಕಳಸುತ್ತಿದ್ದಳು. ಹೀಗೆ ಒಮ್ಮೆಲೇ ಬಂದು ಆ ಹಾಳು ಮನೆಯಲ್ಲಿ ನನ್ನನ್ನು ಬಯಿದು ಇಟ್ಟರೆ ನಾನು ಏನು ಮಾಡಬೇಕು?” ವಿಷಾಂ ದಿಂದ ನುಡಿದಳು.

“ಅದು ಹಾಳಿರಲಿ, ಬೀಳಿರಲಿ! ಅದು ನನ್ನ ಮನೆ! ಅಕು ನಿನ್ನ ಮನೆ! ನೀನು ಬರುವೆಯೋ ಇಲ್ಲವೋ?”

“ಬರುವೆನು. ಇಲ್ಲವೆಂದು ಹೇಗೆ ಹೇಳಲಿ?”

“ಹಾಗಾದರೆ ಹೊರಡು.”

“ರಾಜಣ್ಣ ಒಂದಿಪ್ಪು ತಡೆ. ಚಕ್ಕಡಿಯು ಇಲ್ಲಿಯೇ ಇರಲಿ. ರೈತನೂ ಇರಲಿ. ಎರಡು ದಿನ ಮನೆಯಲ್ಲಿ ನಿಲ್ಲು. ಅವೇಲೆ ಕರೆದು ಕೊಂಡು ಹೋಗು.” ಪುಟ್ಟವ್ವನು ಉಪದೇಶಿಸಿದಳು.

“ಇಲ್ಲ. ಇಂದು ಸಂಚೇಗೆ ನನ್ನ ಹಳ್ಳಿಯನ್ನು ಕಾಣತೇಬೇಕು. ಹೂ....ಹಳು!” ನಿಧಾರದಿಂದ ಅಪ್ಪಣಿ ಕೊಟ್ಟಿನು.

ಆ ಒರಟನ ಸ್ವಭಾವವನ್ನು ಅಕ್ಕಾಮರಿಯು ಸಂಪೂರ್ಣ ಅರಿತಿ ದ್ದೇಶು. ಸಿಟ್ಟು ಬಂದರೆ ಇಲ್ಲವೇ ಹಟವನ್ನು ಸಾಧಿಸಬೇಕೆಂದರೆ ಅವನು ಯಾವ ರಾಕ್ಷಸನಿಗೂ ಕಡಮೆಯಿಲ್ಲವೆಂದು ಮನಗಂಡ ವಿಷಯ ವಾಗಿದ್ದಿತು. ಅಲ್ಲಿಯ ಕಷ್ಟದ ಚಿತ್ರ ಕಣ್ಣ ಮುಂದೆ ಸುಳಿದಾಡುತ್ತಿದ್ದಿತು. ಆದರೆ ಈಗ ಇಲ್ಲಿ ಇಲ್ಲಿಂದು ನುಡಿದು ಅನುಭವಿಸಬೇಕಾದ ಕಷ್ಟ ಅದಕ್ಕೂ ಮಿಗಿಲಾದುದೆಂದು ತಿಳಿದು “ಎಳಿರಿ. ಸ್ವಾನಮಾಡಿರಿ. ಉಳಿವನನ್ನು ಮಾಡಿ ಹೋಗುವ. ಅವ್ವನು ಆಡಿಗಿಯನ್ನು ಮಾಡುವಳು. ಅವ್ವಾ, ನಾನು ಹೋಗುವೆನು. ಇನ್ನು ಇಲ್ಲಿ ಸೀಲಲಾರೆ. ಸಂಚೇಯ ನಿನ್ನ ಮನೆಯ ದೀಪವನ್ನು ನೋಡಲಾರೆನು. ಏಳಿರಿ ಸ್ವಾನ ಮಾಡಿರಿ!” ಎಂದು ಇಬ್ಬರನ್ನು ಸಮಾಧಾನಪಡಿಸುವಂತೆ ನುಡಿದಳು.

“ನನ್ನ ಸ್ವಾನವಾಗಿದೆ!”

ಯುಗಾದಿಗೂ ಸ್ವಾನ ಮಾಡದ ಪುಣ್ಯತ್ವ ಸುಳ್ಳಸುಳ್ಳೇ ಸ್ವಾನವಾಗಿದೆ ಎಂದು ನುಡಿದನು.

ಉಂಟಾಯಿತು. ಸೂರ್ಯನು ಒಂದಿಪ್ಪು ಪಶ್ಚಿಮಕ್ಕೆ ಇಳಿಯಲು ಅಕ್ಕಾಮರಿಯು ಬಟ್ಟಿಯನ್ನು ಉಟ್ಟಿಕೊಂಡಳು. ತನ್ನ ಸಾಮಾನು-ಸರಂಜಾಮುಗಳನ್ನು ಕಟ್ಟಿದಳು. ಚಕ್ಕಡಿಯಲ್ಲಿ ಹೇರಿಸಿದಳು. ಲಿಲ್ಲಿಯನ್ನು ಕರೆದುಕೊಂಡು ತಾಯಿಗೆ ನಮಸ್ಕರಿಸಿ “ಹೋಗುವೆನು” ಎಂದಳು.

ಪುಟ್ಟವ್ವನು ಲಿಲ್ಲಿಯ ಕೈಯಲ್ಲಿ ಒಂದು ರೂಪಾಯಿಯನ್ನು ಇಟ್ಟು “ಮಗುವನ್ನು ಸಂಭಾಳಿಸು!” ಎಂದು ದುಃಖದಿಂದ ನುಡಿದಳು.

ಅಕ್ಕಾಮರಿಯು ತಲೆಯನ್ನು ಅಲ್ಲಾಡಿಸಿದಳು..

“ನಿನ್ನ ಪ್ರಕೃತಿಯನ್ನು ಜಪಿಸು. ರಾಜಣ್ಣ, ಇದೇ ಬೇನೆಯಿಂದ ಎದ್ದಿರುವಳು. ಬಾದಿಸ್ಟು ಕಾಳಜಿಯಿಂದ ನೋಡಿಕೊಂಡಿರು” ಎಂದು ಕಣ್ಣಲ್ಲಿ ಸೇರು ತಂದು ನುಡಿದಳು. ಅಕ್ಷಾಮರಿಯು ಚಕ್ಕಡಿಯನ್ನು ಏರಿದಳು.

ರಾಜಣ್ಣನು “ಹೋಗುವೇನು!” ಎಂದು ನುಡಿದು ಚಕ್ಕಡಿಯನ್ನು ಹಿಂಬಾಲಿಸಿದನು.

ಆಳಂದು, ಮಗಳು, ನೋಮುಗಳು ಮರೆಯಾಗುವವರಿಗೆ ನೋಡಿ ಪುಟ್ಟಿಸ್ಟು ನು ತಿರುಗಿ ಬಂದು ಆ ಇಡೀ ಮನಿಗೆ ತಾನು ಒಬ್ಬಾಂಟಿಗಳಾಗಿ ಉಸ್ಸಂಡು ಕುಳಿತಳು.

ಸಂಜೀಯ ಸುಮಾರಿಗೆ ಉಂಗಿ ಬಂದರು. ಮನೆಯನ್ನು ಸೇರುವನ್ನು ರೆಲ್ಲಿ ಮಬ್ಬಿಗತ್ತಿ ಲಾಯಿತು.

ಚಕ್ಕಡಿಯ ಮೇಲಿನ ಸಾಮಾನುಗಳನ್ನು ಇಳಿಸಿದರು. ರಾಜಣ್ಣನು ಬಾಗಿಲನ್ನು ತಿಗೆದನು. ಎಲ್ಲರೂ ಗೃಹಪ್ರವೇಶವನ್ನು ಮಾಡಿದರು. ರಾಜಣ್ಣನು ಲಿಲ್ಲಿಯನ್ನು ಕರೆದುಕೊಂಡು ಕುಳಿತನು.

“ಕತ್ತಲಾಗಿದೆ. ದೀಪ ಹಚ್ಚಿನೆ. ಹಿತ್ತಾಲಿಯ ದೊಡ್ಡ ಸ್ವಾರ್ಥಿಯನ್ನು ಗ್ರಹಿಸಿದೆ?” ಅಕ್ಷಾಮರಿಯು ರಾಜಣ್ಣನನ್ನು ಕೇಳಿದಳು.

“ಅದು ಹೋಯಿತು.”

“ಹೇಗೆ?”

“ಅದನ್ನೇನು ಮಾಡುವದು ಈಗ?”

“ಈಗ ದೀಪವನ್ನು ಹೇಗೆ ಹಚ್ಚಬೇಕು?” ವೊದಲನೆಯ ಶುತ್ತಿಗೆ ನೋಣ ಕಡಿದಂತೆ ವಿಷಾದದಿಂದ ನುಡಿದಳು.

“ಇದೋ, ಚಿಮುಣಿಯನ್ನು ಹಚ್ಚು.” ಎಂದು ಕೋಣೆಯಲ್ಲಿಯ ಕೈ ಚಿಮುಣಿಯನ್ನು ತಂದು ಮುಂದಿಟ್ಟುನು.

“ಎಣ್ಣೆ ಇಲ್ಲ.” ಅಲುಗಾಡಿಸುತ್ತು ಅಕ್ಷಾಮರಿಯು ನುಡಿದಳು.

“ಎಣ್ಣೆ ಇಲ್ಲ! ತರುವೆನು ನಿಲ್ಲು.” ಎಂದು ಬರಿದಾದ ಬಂದು ಸೆರೆಯ ಬಾಟಲಿಯನ್ನು ತಿಗೆದುಕೊಂಡು ಹೊರಬಿದ್ದನು.

ఆక్షానురియ అవశ్యించున్న దేవరే బల్ !

భవ్యనాద మనే ! మనే తుంబ జన ! తుంబిద మనేయెల్ల బెళ్కు ! బెళ్కు బిడ్డలైల్ భాగ్య ప్రదర్శన ! అంతక అందిన మనేయల్లి ఇందేసిద ? ముందిన భాగవైల్ బిద్దిదే, సోది దలైల్ కాళు మత్తున రాసి ! కణ్ణట్టల్లి కొరే కడ్డియ, కరి ముఖద చిర్డియ ఉరుళాట ! ఇందిగే ఒందు హని ఎణ్ణోగూ గతియీల్ల. గళగళనే ఆక్రూళు. హసెయసే కుట్టికొండళు. ఏనాయితు ? ఏనాగువదిది ? నన్న ముందిన బాలగే ఈ మనేయో ? తాయియ మనేయో ? జీవక్కే యావ మనేయు నేమ్మదియాదితు ? ధనుఁక్కే యావదు సమ్మతవాదితు ? ఒందు నరక ; ఆదరే ధనుఁ ! ఒందు స్ఫుగ్ ; ఆదరే ఆధనుఁ ! జీవపు - బదుకబేకు, సుఖదింద బాళబేకు, ఒళగూ సంతోష పడబేకు, హోరగూ ఆనంద పడబేకు ఎందు ఆతిశువదు. ఒందన్న స్వీకరిసిదరే ఇన్నోందక్కే ఎరవాగబేకు ! ఇన్నోందన్న ఆరిసిదరే వోదలనేయదక్కే ఎరవాగబేకు ! ఇదెంతక వరిక్కే ! ఎందు కణ్ణ ముందే మూడి నింత నేళలు-బెళ్కిన విత్తునిద చిత్తువన్న సోఇడుత్త విజారిస హత్తిదళు. ఊయియ మనేయ శృంగారపూర్వ చిత్త, గండన మనేయ గంభీరభీకర చిత్త ! ఇందో ? అందో ? యావదు ?

రాజణ్ణను కేంపు చిమణియ ఎణ్ణోయన్న తుంబి తందిట్టను.

ఆక్షానురియ భావలోకదింద ఆదే భూమిగే బందిద్ద లు. చిమణియన్న ఎత్తికొండళు. ఆదరే ఆదక్కే బత్తియు ఇరలిల్ల.

“ఇదక్కే బత్తియు ఇల్ !” ఎందళు.

“ఒందు హరిద ఆరివేయన్న ప్రోణిసు ” ఎందను.

మనేయల్లి ఒందు హరకు ఆరివేగూ గతి ఇరలిల్ల. ఇద్ద తుంబుగళు ఏనేనో హోలకు. ఎంధోధదో వాసనే. నానా

ಬಣ್ಣದ ಕಲೆಗಳಿಂದ ಗಂಜಿಯಲ್ಲಿ ಆದ್ದಿ ಒಣಗಿದಂತೆ ಸೆಟಿದಿದ್ದವು.

“ಇವುಗಳಿಂದ ಎಣ್ಣೆಯು ಮೇಲೀರಲಾರದು.”

“ಕತ್ತಲೆಯಲ್ಲಿ ಇನ್ನೆಲ್ಲಲ್ಲಿ ಹುಡುಕಬೇಕು ?” ಎಂದು ರಾಜಣ್ಣನು ತನ್ನ ಮನೆಯಲ್ಲಿಯ ಒಂದು ಹರಕು ಅರಿವೆಯ ಶೋಧಕ್ಕೆ ಎದ್ದನು.

ಲಲ್ಲಿಯು ಅಳುತ್ತೆ ತಾಯಿಯ ಬಳಿಗೆ ಬಂದಿತು. ತಾಯಿಯು ಅದನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು “ಏಕೆ ಅಳುವೆ. ಈಗ ದೀಪವನ್ನು ಹಚ್ಚುವೆ. ಸುಮೃಂಣಾಗು. ಹಸಿದಿರಬೇಕು. ದೀಪ ಹಚ್ಚಿ ತನ್ನ ಲು ಕೊಡುವೆ” ಎಂದು ತಲೆಯ ಮೇಲೆ ಕೈಯಾಡಿಸಿದಳು. ಜೋಲಾಡುನ ರಿಬ್ಬನ್ನು ಕೈಗೆ ತಗಲಿತು. ಅದನ್ನು ಬಿಚ್ಚಿ ಸುರುಳಿಯಾಗಿ ಮಾಡಿ ಚಿಮಣಿಯಲ್ಲಿ ಪೋಣಿಸಿ, ಎಣ್ಣೆಯಲ್ಲಿ ನೆನೆಸಿದಳು.

“ಒಂದು ಅರಿವೆಯ ಜೂರು ಸಿಗಲಿಲ್ಲವೇ ! ಹುಡುಗಿಯ ರಿಬ್ಬನ್ನು ಪೋಣಿಸಿದೆ !” ರಾಜಣ್ಣ ಸುಧಿದನು.

“ಸೀರೆಯ ಸೀರಗು ಹರಿದು ಪೋಣಿಸಿದರೆ ಸರಿ ಕಡ್ಡಿಯ ಪೆಟ್ಟಿಗೆಯನ್ನು ತರಿ” ಎಂದು ತುಂಬಿ ಬಂದ ಸಂತಾಪವನ್ನು ಸೀರೆಯ ಮೇಲೆ ಮಾತಾಡಿ ಶಾಂತತೆಯನ್ನು ಹೊಂದಿದಳು.

ರಾಜಣ್ಣನು ಕಿಸೆಯಲ್ಲಿ ಕೈ ಹಾಕಿ ಮೂರು ಮುಂಗಗಳ ಚಿತ್ರದ ಕಡ್ಡಿಯ ಪೆಟ್ಟಿಗೆಯನ್ನು ಛೆಲ್ಲಿದನು. ಅಕ್ಕಾನುರಿಯು ಕೊರೆದು ದೀಪಕ್ಕೆ ಹಚ್ಚಿದಳು. ಮೊದಲು ಗಡುತರವಾಗಿ ಉಲಿದು ಕೊನೆಗೆ ಚಿಕ್ಕ ಮೇಣದ ಬತ್ತಿಯಮ್ಮೆ ಪ್ರಕಾಶವನ್ನು ಹರಡುತ್ತ ಅಕ್ಕಾನುರಿಯ ಪ್ರಪಂಚದ ಮೇಲೆ ತಿಳಿಗತ್ತಲೆಯ ಭಾಯಿಯನ್ನು ಹರಪಿತು.

“ಅಡಿಗೆಯನ್ನು ಏನು ಮಾಡುವೆ ?” ದೀಪಕ್ಕೆ ಬೀಡಿಯನ್ನು ಹೊತ್ತಿಸುತ್ತ ರಾಜಣ್ಣನು ಕೇಳಿದನು.

“ಏನು ಮಾಡೆನ್ನು ವಿರಿ ?”

“ಅಕ್ಕಿಯನ್ನು ತಂದಿರುವೆ. ಕಡಲೆಯ ಬೇಳಿಯ ಹಿಟ್ಟೂ ಇದೆ.” ಅನ್ನವನ್ನು ಮಾಡುವೆನು. ನೀವು ಹೊರಗೆ ಹೋಗುವರೀನು ?”

“ಹು” ಬೀಡಿಯ ಹೊಗೆಯನ್ನು ಬಿಡುತ್ತ ನುಡಿದನು.

“ನನಗೆ ಹೆಡರಕೆ ! ನೀವು ರಾತ್ರಿಯ ಸಮಯದಲ್ಲಿ ಮನೆ ಬಿಟ್ಟು

ಎಲ್ಲಿಗೂ ಹೋಗಬಾರದು. ಸಾನೋಬ್ಬೇ ಇಲ್ಲಿ ರಾತ್ರಿಯಲ್ಲಿ ಇರಲಾರೆ.  
ಅಂದಿನ ತುಂಬಿದ ಮನೆಯಲ್ಲಿ? ಇಂದಿನ ಬಿದ್ದ ಈ ಕಾಳು ಮನೆ  
ಯೆಲ್ಲಿ? ನೀವು ಹೋದರೆ ಹೆಡರಿಕೆಯಿಂದ ಪತ್ರಣವನ್ನು ಬಟ್ಟೇನು.”

“ಇಲ್ಲ. ಮನೆಯಲ್ಲಿರುವೆನು.”

“ನೀರು ಇಡೆಯೇ?”

“ಇಲ್ಲ.”

“ಹಾಗಾದರೆ ಅಡಿಗೆಯನ್ನು ಹೇಗೆ ಮಾಡುವದು?”

ರಾಜಣ್ಣನು ಒಂದು ಕೊಡ ನೀರು ಸಹ ತಂದಿರಲಿಲ್ಲ.

“ನೀರು?” ರಾಜಣ್ಣನು ವಿಚಾರಿಸಹತ್ತಿದನು.

“ನಾನು ಇನ್ನು ಮುಂದೆ ಅಡಿಗೆಯನ್ನು ಮಾಡುವದಿಲ್ಲ.  
ಈಗಾಗಲೆ ಸಾಕಷ್ಟು ರಾತ್ರಿಯಾಗಿದೆ. ಲಿಲ್ಲಿಯೂ ಹಸಿದಿದೆ. ನಿದ್ದಿ  
ಯಿಂದ ತೊಕ್ಕಿಸಹತ್ತಿದೆ. ಅವ್ವನು ಸಾಕಷ್ಟು ಫರಾಳವನ್ನು ಕಟ್ಟಿ  
ಕೊಟ್ಟಿರುವಳು. ತಿಂದು ಇಂದಿನ ರಾತ್ರಿಯನ್ನು ಕಳೆದರಾಯಿತು.  
ನಾಳೆ ಎಲ್ಲ ಸಿದ್ದ ತೆಯನ್ನೂ ಮಾಡಿದರಾಯಿತು.”

“ಆಗಲಿ.”

“ಆದರೆ ಕುಡಿಯಲಿಕ್ಕಾದರೂ ಒಂದು ತಂಬಿಗೆ ನೀರು  
ಬೇಡವೇ?”

“ಇ! ತಂಬಿಗೆಯನ್ನು ತಾ. ಈಗ ನೀರು ತರುವೇ.”

“ನೀವು ಹೋದರೆ....”

“ಒಂದು ಕ್ಕೊಂಡಲ್ಲಿ ತರುವೇ” ಎಂದು ತಂಬಿಗೆಯನ್ನು ತೆಗೆದು  
ಕೊಂಡು ಆ ತಿಳಿಗತ್ತೆ ಲೆಯಲ್ಲಿ ಮೊರಬಿದ್ದನು.

ಅಕ್ಕಾಮಾರಿಯ ಜೀವದಲ್ಲಿ ಜೀವವನ್ನು ಹಿಡಿದು ಒಬ್ಬೇ  
ಕುಳಿತಳು. ಲಿಲ್ಲಿಯನ್ನು ಎದೆಗೆ ಗಟ್ಟಿಯಾಗಿ ಹಿಡಿದುಕೊಂಡು  
ರಾಜಣ್ಣನ ಬರವನ್ನೇ ನಿರೀಕ್ಷಿಸಹತ್ತಿದಳು.

ಬಾಗಿಲ ಮುಂದಿನಿಂದ ಒಂದು ನಾಯಿ ಓಡಿದಂತಾಯಿತು.

ಅಕ್ಕಾಮಾರಿಯ ಎದೆಯಲ್ಲಿ ತಣ್ಣೀರು ಸುರುವಿದಂತಾಯಿತು.

ಒಬ್ಬ ಮುದುಕ ಬಿಳಿಯ ಬಟ್ಟಿಗಳನ್ನು ಉಟ್ಟಿಕೊಂಡು ನೋಡ್ದೆ

ಗಳನ್ನು ಚಟ್ಟವಟ್ಟಿಸುತ್ತೇ ಬಾಗಿಲ ಹೊರಗೆ ಬಿದ್ದುಂತಾಯಿತು.

ಆಕ್ಷಾಮುರಿಯ ನಾಡಿಯಲ್ಲಿ ಬಂಧದ ಸೀರು ಹರಿದಂತಾಯಿತು. ಶಲೀಯ ಕೂಡಲೀಲ್ಲ ಸಿಮಿರಿ ಸಿಂತವು. ಎಡೆಯು ಹೊಡೆದುಕೊಳ್ಳುತ್ತಿತು. ಲೀಲೀಯನ್ನು ಇನ್ನಪ್ಪು ಗಟ್ಟಿಯಾಗಿ ಹಿಡಿದಳು.

ರಾಜಣ್ಣನು ತಂಬಿಗರು ತುಂಬ ಸೀರು ತಂದ. ಫರಾಳ ತಿಂದು ಅಂದಿನ ರಾತ್ರಿಯ ಉಂಟ ಮುಗಿಸಿ ಮಲಗಿದರು.

\* \* \* \*

ಮನೆಯೊಳಗಿನ ಪೇಸಿಕೆ, ಕೊಳೆ, ಹೊಲಸುಗಳನ್ನು ತೆಗೆಯಲು ಆಕ್ಷಾಮುರಿಗೆ ೧೦-೧೫ ದಿನಗಳು ಹಿಡಿದವು. ಪಾತ್ರಿಗಳು ಸರಿಯಾಗಿ ರಲಿಲ್ಲ. ಇದ್ದವುಗಳು ಗಟ್ಟಿ ಇರಲಿಲ್ಲ. ಕಂರಗಳು ಕುಳಿತಿದ್ದವು. ಶಳಗಳು ಸೋರುತ್ತಿದ್ದವು. ಹುಣಸೆಯ ಹಣ್ಣ ಹಚ್ಚಿ, ಮಣ್ಣ ಒರಸಿ ಅಡಿಗೆಯನ್ನು ಮಾಡುತ್ತಿದ್ದಳು. ಅಂಗಳವನ್ನು ಉಡುಗಿಸಿದಳು. ಮುಂದುಗಡೆಯಲ್ಲಿ ರಾಸಿಯಾಗಿ ಬಿದ್ದ ಮಣ್ಣ ತೆಗೆಯಿಸಿದಳು. ಅದರ ಶಳದಲ್ಲಿ ಸಿಕ್ಕು ಕಟ್ಟಿಗೆಗಳನ್ನು ತೆಗೆಯಿಸಿ ಒಂದು ಕಡೆಗೆ ಒಟ್ಟಿಸಿದಳು. ನೆರೆಮನೆಯ ಒಂದು ಮುದುಕಿಗೆ ಸೇರು ಜೋಳವನ್ನು ಹಾಕಿ ನೆಲ ವನ್ನು ಸಾರಿಸಿದಳು. ಅನ್ನೊಬ್ಬ ಮುದುಕಸಿಗೆ ಮೂರು ಸೇರು ಸೆಜ್ಜಿಯನ್ನು ಸುರಿದು ಇಡೆ, ಮಾಳಿಗೆಯನ್ನು ಉಡುಗಿಸಿದಳು. ಮತ್ತೀರಡು ಚಿಮಣಿಗೆ ಇನ್ನು ಹೆಣ ತೊಟ್ಟಿ ತಾಲೂಕಿನಿಂದ ತರಿಸಿದಳು. ಇಷ್ಟೆಲ್ಲ ಸಾರಣೆ-ಕಾರಣೆಗಳನ್ನು ಮಾಡಿದರೂ ಮನಸು-‘ಅಲ್ಲ ಅಲ್ಲ ! ಇದು ಸಾಲದು. ಇದು ಸಾಲದು’ ಎಂದು ನುಡಿಯು ಶ್ರಿದಿತ್ತಿತು. ಆದರೆ ಒಂದೂ ಸಂಸ್ಕಾರ, ವೈದಿಕ ಧರ್ಮದ ಪರಂಪರೆ; ‘ಇಂದಿಲ್ಲ ನಾಳೆ ದೇವರು ಒಳ್ಳೆಯ ದಿನಗಳನ್ನು ತರಬಹುದು ! ಅವರೂ ವಿಷೇಕದಿಂದ ಬಾಳುವೆಯನ್ನು ಮಾಡಬಹುದು ! ಹೊದಲಿನ ಭಾಗ್ಯ ಮತ್ತೀ ನೆಲೆಯಾರಿ ಸ್ಥಿಬಹುದು !’ ಎಂಬ ಆಶಾಂಕುರವನ್ನು ನಂಬಿಸಾಗಿದ್ದಳು.

ಆಕ್ಷಾಮುರಿಯು ಹೆಚ್ಚಾಗಿ ಹೊರಗೆ ಹೋಗುತ್ತಿರಲಿಲ್ಲ. ಅದಕ್ಕೆ ಎರಡು ಕಾರಣಗಳಿದ್ದವು. ಮಾನವರು ಜೀವದಿಂದಿದ್ದ ಸಮಯ

ದಲ್ಲಿ ರಾಜಪುತ್ರಿಯಂತೆ ನಡೆದವಳು. ರಾಜ ಮೈಭವನನ್ನು ಉಂಡವಳು. ಓರಗಿಯವರು ತನ್ನ ಮನೆಯವರಿಗೆ ಬಂದು ಮೇಲೆ ಬಿದ್ದು ಮಾತಾಡಿ ಪ್ರೇಮವನ್ನು ಸಂಪಾದಿಸಿದ್ದರು. ಇಂದು ಭಿಕ್ಷುಕಿಗೂ ಕೀಳಾಗಿರುವಳು. ಮೊದಲಿನ ಸಂಸ್ಕಾರದಿಂದ ಹೊರಗೆ ಹೋಗ್ಗೆ ಗ್ರಂಥಿಯರಲ್ಲಿ ಕೂಡಿ ಹರಟಿಯನ್ನು ಹೇಳಿದೆಯುವ ರೂಢಿಯನ್ನು ಮಾಡಿಕೊಂಡಿರಲ್ಲಿ. ಈ ನಡತಿಗೆ ತಾಯಿಯ ಮನೆಯೂ ಅನುಮೋದಿಸಿದ್ದರು. ಎರಡನೆಯು ಕಾರಣದಿಂದ ಅಭಿಪ್ರಾನ, ಲಜ್ಜೆ ಹಿಂದೆ ಎಳೆಯುತ್ತಿದ್ದವು. ಅದರಿಂದ ಈಗಲೂ ಹೊರಗೆ ಹೋಗುತ್ತಿರಲ್ಲಿ. ಕೂಡಿದಾಗ ನೀರೆಮನೆಯ ಕೆಲವು ಒಕ್ಕುಲ ಮುದುಕಿಯರು ಮನೆಯವರಿಗೆ ಬಂದು ಮಾತಾಡಿ ಹೋಗುತ್ತಿದ್ದರು. ಮಾತಿನ ಮಲಕಿನಲ್ಲಿ ರಾಜಣ್ಣನ ನಡತೆ, ಆವನ ಕೆಲಸ, ಕಾರ್ಯ, ಹೋಲಗಳನ್ನು ಯಾಳು ಮಾಡುತ್ತೆ ನಡೆದುದು, ಆ ನಾಲ್ಕು ವರ್ಷಗಳ ಸಹಬಾಂತ, ಕದನ್ನು ಭಕ್ತಣ ಇತ್ಯಾದಿಗಳು ಬಂದು ಹೋಗುತ್ತಿದ್ದವು. ಆದರೂ ಆಕ್ಷಾಮರಿ ಗಂಡನ ಬಗ್ಗೆ ಬಂದು ಬಿಸಿಯುಸಿರು ಎತ್ತುತ್ತಿರಲ್ಲಿ. ಮೌನದಿಂದ ಸಹಿಕೊಂಡು ನಡೆಯುತ್ತಿದ್ದಳು. ತನ್ನ ವಾಪಕ್ಕತ್ಯದ ಆವರಣದಲ್ಲಿ ಅದನ್ನು ಮುದ್ರಾಗಿಸಿ ಕೊಂಡು ‘ದೇವರೇ ರಸ್ತೆಸಚೇಕು. ಅವನೇ ಕೈಪಿಡಿದು ನಮ್ಮ ಮನೆಯನ್ನು ಮುಂದೆ ತರಬೇಕು!’ ಎಂದು ದಿಕ್ಷಾಶ್ವಾಸವನ್ನು ಗರೀದು ಮುಗಿಸುತ್ತಿದ್ದಳು. ಬಂದವರು ಸಂಜಿಯಾಗಲು ಮನೆಗೆ ಹೋಗುತ್ತಿದ್ದರು. ಮುಂದೆ ಆಕ್ಷಾಮರಿಯು ತನ್ನ ಭಾವಿಜೀವನದ ಏಕಾಂತಚಚ್ಚಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದಳು.

ಮುಂದೆ ಮತ್ತೆ ಅ-೧೦ ದಿನಗಳು ಕಳೆದವು.

ರಾಜಣ್ಣನ ದ್ವಿನಂದಿನ ಕ್ರಮವು ಮೊದಲಿನ ಹಾದಿಯನ್ನು ಹಿಡಿಯಿತು. ಮನೆಯಲ್ಲಿ ಉಳಿಯುವದನ್ನು ಅಧ್ಯ ಕಡಿಮೆ ಮಾಡಿದನು. ವಧ್ಯಾಯ್ಯದ ಉಟಕ್ಕೆ ನಾಶ್ಯಾದು ಸಾರೆ ತಪ್ಪಿಸಿದನು. ಮನೆಯಲ್ಲಿ ತೀರಿದ ಪಾರಪಂಚಿಕ ಸಾಮಾನುಗಳನ್ನು ತರುವ ವಿಚಾರದಲ್ಲಿ ಮಂದಗತಿಯನ್ನು ಹಿಡಿದನು. ಆಕ್ಷಾಮರಿಯು ಬಂದರೆ ಸಾರೆ ಹೇಳಿ ಬಾಯಿಯನ್ನು ಹೊಲಿದುಕೊಂಡಳು. ಉಟಕ್ಕಾಗಿ

ಒಂದಿಕ್ಕು ತಡೆದು ಆಕೆಯು ತನ್ನ ಮತ್ತು ಮಗಳ ಉಟ್ಟಿನನ್ನು ಮುಗಿಸುವ ಕ್ರಮವನ್ನಿಟ್ಟುಕೊಂಡಳು. ರಾತ್ರಿಗೆ ಮಲಗಲೂ ಬರಿದಿದ್ದರೆ? ಎಂಬ ಪ್ರಶ್ನೆಯು ಆಕೆಯ ಚಿಂತಿಗೆ ದೊಡ್ಡ ಕಾರಣವಾಯಿತು. ಒಂದು ಮುದುಕಿಯನ್ನಾದರೂ ಸಂಗಾತಿಯನ್ನು ಮಾಡಿಕೊಳ್ಳಲೇ? ಎಂದು ವಿಚಾರಿಸಿದಳು. ಆದರೆ ಇದನ್ನು ತನ್ನ ಸ್ವಂತ ಹೊಣೆಯಿಂದ ಮಾಡುವಂತಿರಲ್ಲ. ಗಂಡನನ್ನು ಕೇಳಿ ನಿರ್ಣಯಿಸಬೇಕೆಂದು ಗೊತ್ತು ಮಾಡಿದಳು.

ಇಂದು ಮುಂಜಾನೆ ಎದ್ದು ಹೋದನನು ಮಬ್ಬಗತ್ತು ಲಾದರೂ ಮನೆಗೆ ಬಂದಿರಲ್ಲ. ಹುರಬಿಗೆ ಬಂದ ಸೆರಿಮನೆಯವರು ಮಾತಾಡಿಕೊಂಡು ಮನೆಗೆ ಹೋಗಿದ್ದರು. ಸಂಜಿಗೆ ಕಟ್ಟಿಗೆಗಳಲ್ಲವೆಂದು ಅಡಿಗಿಯ ಸಿದ್ಧತೆಯನ್ನು ಮಾಡಹತ್ತಿದಮೇಲೆ ತಿಳಿಯಂದಿತು. ಅಂಗಳದಲ್ಲಿ ಒಟ್ಟಿದ ಕಟ್ಟಿಗೆಗಳು ಉದ್ದವಾಗಿ ಒಲೆಯಲ್ಲಿ ಹುಡಿಯುತ್ತಿರಲ್ಲ. ಸೆರಿಮನೆಯವರಿಗೂ ಹೇಳಿ ತುಂಡಿಸಿಕೊಂಡಿರಲ್ಲ. ಲಿಲ್ಲಿ ಹೆಸಿನೆ ಎಂದು ಕೂಗುತ್ತಿದ್ದಿತು. ತಾಯಿಯ ಮನೆಯಿಂದ ತಂದ ಫರಾಳದ ಜೀನಸುಗಳು ಬಂದ ಎರಡು ದಿನಗಳಲ್ಲಿ ತೀರಿದ್ದವು ಲಿಲ್ಲಿಯ ಹೆಸಿನೆಯ ಕೂಗು ಇನ್ನೂ ಹೆಚ್ಚಾಯಿತು! ಸ್ವಲ್ಪ ತಾಳು! ಎಂದು ಸುಡಿದಳು. ಸಂಜಿಯ ಉಟ್ಟಿಕ್ಕೆ ಅವರು ಬರಬಹುದು. ಅಡಿಗಿಯನ್ನಾದರೂ ಬೇಗ ಮಾಡುವ! ಎಂದು ಎದ್ದಳು. ಲಿಲ್ಲಿ ಮತ್ತೆ ಹೆಸಿನೆ! ಎಂದಿತು. ಕೆನ್ನೆಗೆ ಒಂದು ಬಿಗಿದು ಎದುರಿನ ಗೋಡಿಗೆ ಕುಳ್ಳಿರಸಿದಳು. ಮಗುವು 'ರೋ' ಎಂದು ಅಕ್ಷಮುರಿಯ ಪ್ರಪಂಚ ನಾಟಿಕದ ಹನ್ನೆಲೆಯಲ್ಲಿ ನಿಂತು ರಾಗವನ್ನು ಎಳಿಯಹತ್ತಿತು.

ಅಂಗಳದಲ್ಲಿಯ ಕಟ್ಟಿಗೆಯ ರಾತ್ರಿಯಲ್ಲಿಯ ಒಂದು ಕಟ್ಟಿಗೆಯನ್ನು ಅರಿಸಿಕೊಂಡಳು. ಅದು ಇದ್ದವುಗಳಲ್ಲಿ ಸಣ್ಣದು. ಕಾಲು ನೆಟ್ಟ ಮುರಿಯ ಹೋದಳು. ಆದರೆ ಈದು ಬರಲಿಲ್ಲ. ಇನ್ನುಮ್ಮೆ ಶಕ್ತಿಯನ್ನು ಹಾಕಿ ಮುರಿಯ ಬಯಸಿದಳು. ಆದರೆ ಅದು ತನ್ನ ಇಟ್ಟ ಕಾಲನ್ನು ಮುಂದೆ ಎಳೆದುಕೊಂಡು ಹೋಯಿತು. ಕಿಟಕಿಯ ಕಬ್ಬಿಣ ಸಲಾಕೆಯ ನಡುವೆ ಸೇರಿಸಿ ಮುಂದೆ ನೂಕಿದಳು. ಬಂದಿನ್ನು ಮಡೆಯಿತು. ಮುರಿ

ಯಲ್ಲ. ಮಣಿದದ್ದನ್ನು ಕಂಡುದರಿಂದ ಮುರಿಯುವದೆಂದು ಅಥ ಮಾಡಿಕೊಂಡಳು. ಇನ್ನೊಮ್ಮೆ ಪ್ರಯತ್ನಿಸುವ ಎಂದು ಒಮ್ಮೆಲೆ ಎಲ್ಲ ಶಕ್ತಿಯನ್ನು ಹಾಕಿ ಎಳಿದಳು. ಅದು ಹಾಳು ಕಟ್ಟಿಗೆ. ಅಡಿಗೆಯ ಮನೆಯ ನಿತ್ಯದ ಕಾವಿನಿಂದ ಒಣಗಿದ್ದಿತು. ಎಣ್ಣೆಯಲ್ಲ ಹಾರಿ ಮೋಗಿ ದಿತು. ಕಟ್ಟಿಂದು ಮುರಿದು ಎರಡು ತುಂಡಾಯಿತು. ಅಕ್ಕಾಮರಿಯು ಧೋಪ್ಯೇಂದು ನೇಲಕ್ಕೆ ಬಿಡ್ಡಳು. ಬಸಿರು ಹೆಂಗಸು ಧೋಪ್ಯೇಂದು ಬಿಡ್ಡಳು. ಬಲಗ್ರಿಯೊಳಗಿನ ಎರಡು ಬಳಿಗಳು ಹೆಚ್ಚಿದವು. ಎದೆಗೆ, ಮುಖಕ್ಕೆ ಪೆಟ್ಟು ಹತ್ತಿತು. ಮೊಳಕ್ಕೆಗೆ ರಕ್ತ ಬಂದಿತು. ಬೆರಳುಗಳು ಜಜ್ಜಿದವು. ಕಣ್ಣಿನಿಂದ ನೀರು ಇಳಿಯ ತೊಡಗಿತು. ಲಿಲ್ಲಿಯು ಗಾಬರಿಯೆಂದ ತಾಯಿಯ ಬಳಿಗೆ ಬಂದಿತು. ಮಗಳನ್ನು ಅಪ್ಪಿಕೊಂಡು ಕಣ್ಣಿ ರಸಿ ಕೊಂಡಳು. ತನ್ನ ವೇದನೆಯನ್ನು ಮರೆಯುವದಕ್ಕೆ ಮಗುವಿನ ತಲೆಯ ಮೇಲೆ ಕೈ ಎಳಿದಳು.

ಒಲೆಯನ್ನು ಹೊತ್ತಿಸಿ ಅನ್ನಕ್ಕೆ ಇಟ್ಟಳು. ಮಗುವನ್ನು ತೊಡಿಯ ಮೇಲೆ ಮಲಗಿಸಿಕೊಂಡು “ಕತೆಯನ್ನು ಹೇಳಲಾ?” ಎಂದು ಕೇಳಿದಳು.

“ಹಾ!” ಮಗುವು ಸಮೃತಿಸಿತು.

“ಒಂದು ಉರಲ್ಲಿ ಒಂದು ಗುಬ್ಬಿ ಇತ್ತು.”

ನಡುವೆ ತಡೆದು “ಅವ್ವಾ ನನಗೆ ವೇಢಿ ಕೊಡು!” ಲಿಲ್ಲಿಯು ನುಡಿಯಿತು.

ಮಗಳ ಬೇಡಿಕೆಯು ಮತ್ತೆ ದುಃಖಕ್ಕೆ ಕಾರಣವಾಯಿತು. “ಆಯಿ ಬರುವಳು. ನಾಳೆ ಬಹೆಳನ್ನು ತರುವಳು. ನಿನಗೆ ಕೈತುಂಬ ಸಾಲುವಷ್ಟು ಕೊಡುವೆ” ಎಂದು ನುಡಿದಳು.

“ಹಾಗಾದರೆ ನೀನು ಉಂಡಿಯನ್ನು ಕೊಡು.”

“ಅದನ್ನೂ ಆಯಿ ತರುವಳು.”

“ನೀನು ಕೊಡು.”

“ನಾನೇನು ಕೊಡಲಿ! ಬೆಲ್ಲವನ್ನು ಕೊಡುವೆ.”

“ಹೂ. ಕೊಡು.”

ಕೆನ್ನಿಗೆ ಲಟ್ಟಿಂದು ಮುದ್ದು ಕೊಟ್ಟಳು.

“ಹೋಗು ಇದು ಬೇಡ. ಡಬ್ಬಿಯೊಳಗಿನದು ಕೊಡು. ನನಗೆ ಹೆಸರೆ. ಈ....ಹು....” ಎಂದು ದನಿಯನ್ನು ಎಚ್ಚಿತು.

“ಈಗ ಉಂಟ ಮಾಡು. ಬೆಳ್ವನನ್ನು ತಿನ್ನುಬಾರದು. ಹೊಟ್ಟಿ ಕಡಿಯುವದು” ಎಂದು ಅನ್ನುವನ್ನು ಇಲಿಸಿ ಕಿಂಚಿತ್ತು ಹಚ್ಚಿದಳು.

ವೋಳಕ್ಕೆಗೆ ಆದ ಗಾಯದಿಂದ ಇನ್ನೂ ನೀರು ಬಸಿಯುತ್ತಿದ್ದಿತು. ಬರಸಿಕೊಂಡು ಕ್ಯೆ ತೊಳೆದಳು.

ಮನುವಿಗೆ ಅನ್ನುವನ್ನು ಉಟೆಸಿದಳು. ಹಾಸಿಗೆಯನ್ನು ಹಾಸಿ ಕೊಟ್ಟಳು. ಪಕ್ಕದಲ್ಲಿ ಕುಳಿತು ತಲೆಯನ್ನು ತಟ್ಟಿತ್ತು ತನಗೆ ಗೊತ್ತಿದ್ದ ಒಂದು ಹಾಡನ್ನು ಹಾಡ ಹತ್ತಿದಳು.

ರಾಜಣ್ಣನು ಬಂದಿರಲಿಲ್ಲ.

ಕತ್ತಲೆಯಾಗಿದ್ದಿತು. ಹೊರಗೆ ಜನರ ಸುಳಷ್ಟ ಕಡಿಮೆ ಯಾಗಿದ್ದಿತು. ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಗಾಳಿಯು ಬೀಸಿ ಹನುಮನಗುಡಿಯ ಮುಂದಿನ ಅರಳೆಯು ಗಿಡದ ಎಲೆಗಳನ್ನು ಸುಳಿದಾಡಿ ಒಂದು ಬಗೆಯ ಕರ್ಕರ ಸಪ್ಪಳವನ್ನು ಹೆಟ್ಟಿಸುತ್ತಿದ್ದಿತು.

ವೋಳಕ್ಕೆಗಾದ ಗಾಯದ ನೇರೆಲೆ ಪುನಃ ಕ್ಯೆಯಾಡಿಸಿದಳು. ನೆತ್ತರವು ಹಪ್ಪುಗಟ್ಟಿದ್ದಿತು. ಬಲಗ್ಗೆ ಬಳ ಹೆಚ್ಚಿ ಸುತ್ತು ಒಂದೆರಡು ಕಡಿಗೆ ಗೆರೆಗಳು ಮೂಡಿದ್ದವು. ಸಣ್ಣಗಿ ರಕ್ತ ಅಂಟಿದ್ದಿತು. ಮುಖವು ನವೆಯುತ್ತಿದ್ದಿತು. ಮನೆಯಲ್ಲಿ ಕೆಂಪು ಎಣ್ಣೆಯ ಮಂದ ಪ್ರಕಾಶವು ಹರಡಿಕೊಂಡಿದ್ದಿತು. ಬಾಗಿಲಲ್ಲಿ ಯಾರೋ ಸುಳಿದ ಸದ್ಗಾರಿತು. ಇಣಿಕೆ ನೋಡಿದಳು. ಯಾರೂ ಇರಲಿಲ್ಲ. ದೂರದನರೆಗೆ ಕವ್ವಿ ಕವ್ವಿದ ಕತ್ತಲೆ. ಅಂಜಿಕೆಯು ಎಳೆಳೆಯಾಗಿ ತುಂಬ ಹತ್ತಿತು.

ಹೊರಗೆ ಗಾಢವಾದ ಕತ್ತಲೆ; ಮನೆಯಲ್ಲಿ ಬಾಡಿಗತ್ತಲೆ. ಮನದಲ್ಲಿ ನಿರಾಸಯ ಕರಿನೆರಳು. ಜೀವದಲ್ಲಿ ತುಂಬ ಭಯ. ರಾಜಣ್ಣನು ಇನ್ನೂ ಬಂದಿರಲಿಲ್ಲ. ಅವರು ಇಂದು ರಾತ್ರಿ ಬರದಿದ್ದರೆ? ಎಂಬ ಶಂಕೆ. ಲಿಲ್ಲಿಯ ಗುರುಗುರು ನಿದ್ದೆ. ಜಂತೆಯಲ್ಲಿ ಜೀರುಂಡಿಗಳ ಜೀರ್ಜ್ರ್ ಎಂಬ ಸಪ್ಪಳ. ಅಜ್ಞಾನಿಯಾದ ಸಣ್ಣ ಮನುವು ಮಲಗಡೆ.

ಎಚ್ಚುತ್ತು ತಾನೋಬ್ಬಿ ಕುಳಿತಿರುವಳು. ಸಮೀಪದಲ್ಲಿ ಮತ್ತಾರೂ ಇಲ್ಲ. ಜೊತಿಗೆ ಒಬ್ಬರನ್ನು ಕರೆಯುವಂತೆಯೂ ಇಲ್ಲ. ನಿತ್ಯ ಸಾಯು ವನನಿಗೆ ಶಳುವವರಾರು! ಕತ್ತಲೆಯಲ್ಲಿ ಹೇಗೆ ಹೊರಗೆ ಹೋಗಿ ಒಬ್ಬ ಮುದುಕಿಯನ್ನು ಕರೆತರುವದು! ಅಕ್ಷಾನುರಿಯ ಎದೆಯು ಹೊಡಿದು ಕೊಳ್ಳಬಹುದಿತು. ಮಾನನವರಿದ್ದ ಸಮಯದಲ್ಲಿ ಮನೆಯು ತಂಬಿದ್ದಿತು. ನಾಯಿಯು ಹೆಗಲು - ಇರುಳು ಒಳಹೊರಗೆ ಓದಾಡುತ್ತಿದ್ದಿತು. ರಕ್ಷಣೆಯ ಹೊಣೆಯನ್ನು ಹೊತ್ತಿದ್ದಿತು. ಅದು ಸತ್ತಿತು. ಹೆಲಿಯಂತಹ ಮಾನನವರಿದ್ದರು. ಭಯವಿರಲಿಲ್ಲ. ಅವರೂ ಸತ್ತಾರು. ನಾಯಿಯು ಆಸ್ತಿಳದಲ್ಲಿಯೆ ತನ್ನ ತಾಟಿನೊಳಗಿನ ಅನ್ನಕ್ಕೆ ಬಾಯಿಯನ್ನು ಹಾಕಿದ್ದಿತು! ಅತ್ಯಿಯವರ ಧಾಬಳಿಯ ನೇಲೆ ಅಲ್ಲಿ ಮಲಗಿದ್ದಿತು! ಈ ಮೂಲೆಯಲ್ಲಿ ಕುಳಿತು ಒಂದು ಎಲುವಿನ ಚೂರನ್ನು ತಿನ್ನುತ್ತಿದ್ದಿತು! ಅಹುದು. ಸಂಕ್ಷಾರ ಜ್ಞಾಪಕವಿದೆ.

ಕತ್ತಲೆಯು ಇನ್ನೂ ಹೆಚ್ಚಾಯಿತು. ಮನೆಯಲ್ಲಿ ಬೆಳಕೂ ಕಡವೆಯಾಯಿತು. ಒಂದು ಬಳಿಯ ಬಣ್ಣದ, ನಾಲ್ಕು ಕಾಲಿನ, ಉದ್ದೇಷಿಂದ ಕೂದಲಿನ ಬಾಲದ ಪ್ರಣಿಯು ಉಗುರುಗಳ ಸಪ್ಪಳ ವನ್ನು ಮಾಡುತ್ತೇ ಸದ್ರೇಂದು ಸುಳಿದಂತಾಯಿತು. ಭಯವು ಅಂಗಾಂಗ ಗಳಲ್ಲಿ ತಂಬಿಕೊಂಡಿತು. ಜೀರಬೀಕೆಂದಳು. ಬಾಯಿಬರಲಿಲ್ಲ. ಮತ್ತೆ ಸರ್ಪ ಎಂದು ಸಪ್ಪಳ. ಉಗುರಿನ ತಾಳ! ಕೇಳಬಂದವು. ಆ ಕಡಿಗೆ ನೋಡಿದಳು. ಅಹುದು! ಅದೇ ನಾಯಿ! ಕೈಗಳು ಕಂಪಿಸಹತ್ತಿದವು. ಕಾಲುಗಳು ಲಟಪಟಿಸಹತ್ತಿದವು. ಎದೆಯು ನಗಾರಿಯಂತೆ ಹೊಡಿದುಕೊಳ್ಳಬಹುದಿತು. ಕಣ್ಣಲ್ಲಿಯ ಕೊಳೆಯು ರೆಪ್ಪಿಗೆ ಅಂಟಿ ನೋಟಿಸುವುದುಕು ಮುಂಕು ಮುಂಕಾಯಿತು. ಹರಣವು ಹಾರಿತೇ? ಎಂದು ಚಿಂತಿಸಿದಳು. ಕೆಲಸಿಮಿಷ ಕಳೆಯಿತು. ನೋಡಲಿನ ಜೀರುಂಡಿಗಳಿಗೆ ಮಗ್ಗಲು ಜಂತೆಯಿಂದ ಮತ್ತಿರಡು ಜೀರುಂಡಿಗಳು ರೈವತ ಸ್ವರವನ್ನು ಹಿಡಿದವು. ಸ್ವರವು ಏರುತ್ತನಡಿಯಿತು. ಅಸದ್ಯ ಕರ್ಕಣವಾಯಿತು. ನೋಡಲಿನವು ನಿಲ್ಲಿಸಿದವು. ಘಕ್ಕನೆ ಆ ಕಡಿಗೆ ನೋಡಿದಳು. ಬಾಗಿಲ ಬಳಯಲ್ಲಿ ನೋಚ್ಚಿಗಳ ಚಟ್ಟ

ಜಟಿ ಸಪ್ಪಳ ! ಯಾರು ? ಯಾರಿಲ್ಲ ! ಕೋರಣಿಯ ಕತ್ತಲೆಯಲ್ಲಿ ಯಾರೋ ಓಡಾಡಿದಂತಾಯಿತು ! ಬಿಳಿಯ ದೋತರ. ಉದ್ದ ಕೋರಿಟು. ತಲೆಗೆ ಜರದ ರುನೂಲು. ಉಪ್ಪದಣಿಯನ್ನು ಹೊಡೆದಿರುವರು. ಮಾನ ನವರು ! ಅಹುದು. ಮಾನನವರು !! ತನ್ನ ಕಡೆಗೇ ಬರುತ್ತಿರುವರು. ‘ಅಕ್ಕಾಮರ’ ಎಂದು ಕೂಗಿದಂತಾಯಿತು ! ಕಣ್ಣಿಗೆ ಕತ್ತಲೆಯು ಮುತ್ತಿತು. ಬುದ್ದಿಯ ತಲೆ ಕೆಳಗುಮೇಲಾಯಿತು. ಒದರಣೀಕು. ಇನ್ನು ಕೂಗಬೇಕು. ನಾಲಗಿಯ ಸ್ವಾಯುಗಳನ್ನು ಸರಿಪಡಿಸಿ ಕೊಂಡಳು. “ಸೋಸೆಮುದ್ದೀ !” ಎಂದು ಕರೆದರು. ಆ ಕಡೆಗೆ ನೋಡಿ ದಳು. ಕಿವಿಯಲ್ಲಿ ಆ ಮಾತುಗಳು ಇನ್ನೂ ಗುರೂಗುಡುತ್ತಿದ್ದವು. ಮಾನನವರು ಕೈಯೆತ್ತಿ ಬೆರಳು ತೋರಿಸುತ್ತಿದ್ದರು.

ದೀಪವು ಇನ್ನೂ ಸಣ್ಣ ದಾಯಿತು. ಬೂದಿಗತ್ತಲೆ ಮತ್ತೂ ಹೆಚ್ಚಾಯಿತು. ಮಾನನವರು ಹಾಗಿಯೇ ನಿಂತಿದ್ದರು. ಅವರ ಹಿಂದಿ ನಿಂದ ನಾಯಿ ! ಮೋತ್ತಾ ! ಹಾಲಿನ ಬಳ್ಳಿಯುಂತೆ ಬೆಳ್ಳಂಬೆಳಕಾಗಿ ಬಂದಿತು. ಮಾನನವರ ಮೇಲೆ ಮುಂಗಾಲು ಎತ್ತಿ ನಿಂತಿತು. ಭಾಲವನ್ನು ಕಡಿದ ಹಾವಿನಂತೆ ಅಲುಗಾಡಿಸುತ್ತಿದೆ. ಜೊಂಡಿ ಕೂದಲು ಚವರಿಯಂತೆ ಹೊಯದಾಡುತ್ತಿವೆ. ಇಬ್ಬರೂ ನಿಂತಿರುವರು. ಅಪ್ಪಾರಾಯರು ನಾಯಿಯನೇಲೇ ಕೈ ಎಂದರು. ನಾಯಿಯು ಅಕ್ಕರೆಯಿಂದ ಅವರ ಕೈಯನ್ನು ಬಾಯಲ್ಲಿ ಹಿಡಿಯಿತು. ಬಿಡಿಸಿ ಕೊಂಡರು. ನಾಯಿಯು ಕೆಳಗಿಳಿದು ನಿಂತಿತು. ತನ್ನನ್ನೇ ನೋಡಹತ್ತಿದರು.

ರಾಜಣ್ಣನು ಮನಿಗೆ ಬಂದಿರಲಿಲ್ಲ.

‘ಏನು ಮಾಡಲಿ ? ಯಾರನ್ನು ಮೋರಿ ಹೋಗಲಿ ? ಅಯ್ಯೇ ಮಾನನವರು ಬಂದಿರುವರು ! ಮೋತ್ತಾನೂ ಬಂದಿದೆ. ಬಂದರು. ಮುಂದೆ ಬಂದರು. ಹೊಸಲನ್ನು ದಾಟಿದರು. ನನ್ನ ಬಳಗೇ ಬರುವರು !’ ಎಂದು ಮನಸು ಒಳಗೊಳಗೇ ಚೀರುತ್ತಿದ್ದಿತು. ಬಾಯಿ ಬಾಯಿ ಹೊಡೆದುಕೊಳ್ಳತ್ತಿದ್ದಿತು. ಆದರೆ ನಾಲಗಿಯು ಅನುಕೂಲಿಸುತ್ತಿಲ್ಲ. ಹಸಿಯು ಒಣಗಿದೆ. ಅಂಗಳಕ್ಕೆ ಅಂಟಿ ಕುಳಿತಿದೆ. ಕುತ್ತಿಗೆ

ಯಿಂದ ಹೊರಟ್ಟು ಬಂದ ಕೊಗು ನಾಲಗೆಯು ಮೇಲಿಂದ ಹಾಯ ಲೊಲ್ಲಾದು. ತುಂಟಿಗಳು ಮಾತ್ರ ಹೊಯದಾಡುತ್ತಿವೆ.

ಅವರು ಮರಿಯಾದರು. ನಾಯಿಯೂ ಹಿಂದಿನಿಂದ ಓಡಿತು.

ಅಕ್ಕಾಮರಿಯು ಕಣ್ಣು ತಿಕ್ಕಿಕೊಂಡು ನೋಡಿದಳು. ಕತ್ತಲೆ. ಅದರಲ್ಲಿಯೇ ನಾಲ್ಕಾರು ಚೆಳಕಿನ ಸೆಳಿಗಳು. ಆದರೆ ಮಾನಸಿಲ್ಲ. ನಾಯಿಯೂ ಇಲ್ಲ.

ಅಡಿಗೆಯ ಮನೆಯಲ್ಲಿ ಸವ್ಯಾಳವಾಯಿತು. ಒಗ್ಗರಣೆಯವಾಸನೇ! ಯಾರು? ಆ ಕಡೆಗೆ ನೋಡಿದಳು.

ಮಾನನವರು ಬಾಗಿಲಲ್ಲಿ ಮುಡಿಯುಟ್ಟು ನಿಂತಿರುವರು. ಹಣೆಯ ಮೇಲೆ ಗೋಸಿಚಂದನದ ಎರಡು ಉದ್ದೇಶಾದ ಗೆರೆಗಳು. ಹೊಟ್ಟಿ, ಎಡೆಯ ಮೇಲೆ ಧಾಳೆವಾದ ನಾಮಗಳು. ಒಂದು ಕೈಯಲ್ಲಿ ಗಂಟೀ, ಇನ್ನೊಂದು ಕೈಯಲ್ಲಿ ತಂಬಿಗೆ, ಧಾಲಿ, ತೀರ್ಥ ಸವುಟ್ಟು! ಪೂಜೆಗೆ ಬಂದಿರುವರು. ಬಾಯಲ್ಲಿ ‘ವಕ್ರತುಂಡ, ಮಹಾ ಕಾಯ’ ಮಂತ್ರ! ನಿಂತಲ್ಲಿಯೇ ವೆಲ್ಲಗೆ ಉಚ್ಚರಿಸುತ್ತಿರುವರು.

ಅವರ ಹಿಂದಿ ಅತ್ಯೇಯವರು. ಸಣ್ಣ ಸೀರೆಯನ್ನು ಸುತ್ತಿಕೊಂಡು ಕೈಯಲ್ಲಿ ಏನೋ ಹಿಡಿದಿರುವರು.

‘ಗಣಪತಿಯ ಸ್ನೇಹೇಧ್ಯ !’ ಮಾನನವರು ಕೂಗಿದಂತಾಯಿತು.

‘ಹೂ. ತಂದಿರುನೇ !’ ಅತ್ಯೇಯವರು ಉತ್ತರಿಸಿದರು.

‘ತುವ್ಯ ಯಾಕಿದೆಯಾ ?’

‘ಹೂ....’

ಸ್ನೇಹೇಧ್ಯ ಸಮರ್ಪಣೆಯಾಯಿತು.

ಮಾನನವರು ತನ್ನಸ್ನೇ ನೋಡುವರು. ಅತ್ಯೇಯವರು ಏನೋ ಸನ್ನೆಯನ್ನು ಮಾಡಿದರು. ಅಕ್ಕಾಮರಿಗೆ ತಿಳಿಯಲಿಲ್ಲ. ನಿರುಕ್ಷಿ ಸೋಡ ಹೆತ್ತಿದಳು. ಸೀರೆಯ ಸರ? ಗಾರಿಗೆ ಸೀರೆಯ ಸರ! ಎಂದು ಕಿವಿಯಲ್ಲಿ ಯಾರೋ ಹೇಳಿದಂತಾಯಿತು.

‘ಒಂದು ಸೀರೆಯ ಸರವನ್ನು ಸೂಡಿಕೊಳ್ಳಬಾರದೇ! ಅಕೆ ಏನು ಮಾಡುವಳು! ’ ಮಾನನವರು ನುಡಿದರು.

‘ಮುತ್ತಿ ! ಏಳು ಅಕ್ಕಾನುರಿ ?’ ಅತ್ತಿಯವರ ಅಜ್ಞೆಯಾಯಿತು.

‘ಅನ್ನ ಪ್ರಾಜೆ ಮುಗಿಲುತ್ತಾ. ಗೌರಿಯ ಪ್ರಾಜೆಯನ್ನು ಮಾಡು.’  
‘ಡೆ !’

ಅವುಕ್ಕೆನು ತಟ್ಟಿಯಲ್ಲಿ ಅನ್ನ, ಸಾರು, ಪಲ್ಲಿ, ಹಾಯಸ ಕಡುಬು ಬಡಿಸಿಕೊಂಡು, ಮತ್ತೆ ಬಾಗಿಲಿಗೆ ಬಂದಳು. ಈಗ ಬಾಗಿಲನ್ನು ದಾಟಬೇಕು. ತೀಥ್ರ ಎಂದು ಕೂಗಿದರು.

‘ಹೆ. ಬೇಕು’ ಎಂದು ಹೊಸಲ ಹೊರಗೆ ಕಾಲಿಟ್ಟಿಳು.

ಮಾವನವರು ಕೈಯಲ್ಲಿ ತೀಥ್ರದ ಗಂಡಿ, ತುಳಸಿ ಹಿಡಿದು ಕೊಂಡು ಬಂದರು. ಬಾಗಿಲನ್ನು ದಾಟಿದರು.

ಇಬ್ಬರೂ ಮುಂದೆ ಬಂದರು. ತೀರ ಸಮೀಪಕ್ಕೆ ಬಂದರು. ನಾಯಿಯು ಕೋಣೆಯಿಂದ ಓಡಿ ಒಳಗೆ ಬಂದಿತು. ಅಪ್ಪಾರಾಯರನ್ನು ಮುಟ್ಟಿ ಹೊರಿಯಿತು.

‘ನಾಯಿ. ನಾಯಿ ! ಮುಟ್ಟೀತು. ಮುಟ್ಟೀತು’ ಎಂದು ಚೇರಿದರು.

‘ರಾಜಾ ! ನಾಯಿಯನ್ನು ಕಟ್ಟು ! ಎಲ್ಲಿರುವೆಯೋ ?’

‘ಹೊರಗೆ ಹಾಕಿರಿ ! ಮುಟ್ಟುವದು.’

‘ಅಕ್ಕಾನುರಿ, ನೀನಾದರೂ ಹೊಡಿ.’

‘ನಡೀ ! ನಡೀ ಹೊರಗೆ ?’

‘ಬಂತು ! ಮುಂದೆ ಬಂದಿತು ! ಏ ರಾಜಾ !’

‘ಬಂದ ಕಲ್ಲು ಒಗೆ !’

‘ನೀನಾದರೂ ಹೊಡಿಯೇ ?’ ಎಂದು ಅನ್ನಕ್ಕೆನು ಕಣ್ಣಕಿಸಿದು ಅಕ್ಕಾನುರಿಯನ್ನು ನೋಡಿದಳು.

ಮಾವರೂ ಪ್ರಷ್ಟವಾಗಿ ಕಾಣುತ್ತಿದ್ದರು.

ರಾಯರ ಮೈ ಮೇಲೆ ಶದೇ ಮಡಿ. ಅದೇ ಗಂಟೆ, ಅದೇ ತಂಬಿಗೆ, ಅದೇ ಸವುಟು. ದೇಹದ ಮಾಟ ಅದೇ ಅದು. ಪ್ರತ್ಯೇಕ ವಾಗಿ ನಿಂತಿದ್ದರು.

ಅನ್ನಕ್ಕೆನ ಮೈ ಮೇಲೆ ಅದೇ ನುಡಿ ಸೀರೆ. ಅಷ್ಟೇ ಉದ್ದವಾದ

ಕುಂಕುನು. ಅದೇ ವಾರಾದುವ ಎಣ್ಣೆಗೂಡಲು. ಕುಪ್ಪೆಸವಿಲ್ಲದ ಅದೇ ಮೈ, ಅದೇ ಕುಳ್ಳಿ ನಿಲುವಿಕೆ.

ನೋತ್ಯ ಸಂಕ್ರಾಂತಿವಾಗಿ ಜೀವಂತ ಹೊತ್ಯ !

ಅವರ ಚಲನ ಪಲನ, ಆವಸರದ ಮಾತ್ರ, ಮೈಲಿಗೆ ಎಂಬ ಜಿಗಿದಾಟ, ನೆಗೆದಾಟ, ನಾಯಿಯ ಕುಣಿದಾಟ, ನಿಚ್ಚಳವಾಗಿ ಕಂಡವು. ಮೈಲಿಗೆಯ ರಂಬಾಟ ಹೆಚ್ಚು ಹೆಚ್ಚಾಯಿತು. ‘ಅಕ್ಕಾ ಮರಿ ಹೊಡಿ ! ನಾಯಿಯನ್ನ ಹೊಡಿ’ ಎಂದು ಅವ್ವಾರಾಯರಾ ಕಿನಿಗಳು ಬಿರಿಯನಂತೆ ಕೂಗಿದರು.

ಅಕ್ಕಾಮರಿಯು ಚಿಟ್ಟನೆ ಚೀರಿ ಮಗಳ ಮೇಲೆ ಬಿದ್ದಳು. ಎಚ್ಚರವಿಲ್ಲದೆ ಬಿದ್ದಳು. ಮುಂಜಾನೆ ಹಾಲಿನವಳು ಕೂಗಲು—ಹುಚ್ಚು ನೋರೆಯಿಂದ ಎದ್ದು ಬಾಗಿಲನ್ನ ತೆರೆದಳು.

ಅಕ್ಷಮರಿಯು ಗಂಡನ ಮನಿಗೆ ಹೋದ ಮೇಲೆ ಪಟ್ಟವ್ವನ ಬಾಳು ಒಣಬಣದಾಗಿ ಕಾಣಹತ್ತಿತು. ಮನಿಯಲ್ಲಿ ಮಗಳಿದ್ದ ಸಮಯದಲ್ಲಿ ಕೈ ತುಂಬ ಕೆಲಸ, ಬಾಯತುಂಬ ಹರಟಿ, ಹೊಟ್ಟಿ ತುಂಬ ಪಕ್ಕಾನ್ನ, ಮನದ ತುಂಬ ಉಲ್ಲಾಸ, ಅಲ್ಲದೆ ಕಣ್ಣಿಗೆ ಹಬ್ಬವೇನಿಸುವಂತೆ ಚಿನ್ನಯ್ಯನಿಂದ ಹೊಸ-ಹೊಸ ಬಟ್ಟಿಬರೆ, ತಿನಿಸು-ಉಣಿಸು, ಬೆಳ್ಳಿಯ ರೂಪಾಯಿಗಳು, ಬಂಗಾರದ ಒಡವೆಗಳು, ನಡುವೆ ಲಿಲಿಯ ಮುದ್ದು ಮುದ್ದಾದ ಮಾತಿನ ಒಗ್ಗರಣಿ. ಸೂರ್ಯನು ಉದಯವಾದುಹೊಂದು ಗೊತ್ತು. ಮಧ್ಯಾಹ್ನ ಹೇಗಾಯಿತು, ಸೂರ್ಯನು ಯಾವಾಗೀ ಮುಳುಗಿದನು ತಿಳಿಯುತ್ತಿರಲ್ಲ. ಹೆಗಲು ಹೀಗೆ ಅನಿರೀಕ್ಷಿತವಾಗಿ ನುಸುಳಿಕೊಂಡು ಹೋದರೂ ರಾತ್ರಿಯ ಸವಿಯು ಕನ್ನಂಬಾಡಿಯಂತೆ ಒಡುಗಟ್ಟಿಕೊಂಡು ತಮಗಾಗಿ ನಿಲ್ಲುತ್ತಿದ್ದಂತೆ ಭಾಸ.

ಅಕ್ಷಮರಿಯು ಮೊದಲೇ ಸಾಂದರ್ಭವತಿ. ಅಪ್ಪಾರಾಯರು ಸುತ್ತಲಿನ ನೂರು ಹೆಚ್ಚಿಗಳಲ್ಲಿ ಶೋಧಿಸಿ ಆಕೆಯನ್ನ ಸೊಸೆಯಾಗಿ ಮಾಡಿಕೊಂಡಿದ್ದರು. ತೀರ ಎತ್ತರವಲ್ಲ. ತೀರ ಕುಳ್ಳಲ್ಲ. ದಪ್ಪಲ್ಲ. ಒಡಕಲ್ಲ. ಆ ಎತ್ತರಕ್ಕೆ ಆ ಗಾತ್ರದ ದೇಹ ಹಾಳತ. ಒಂದು ನೂಲ ಎಳೆಯನ್ನ ಸರಿದಾಡುವಂತಿಲ್ಲ. ಹೆಣ್ಣು ಮಾವಿನಕಾಲು ಯಂತಹ ಬಣ್ಣ. ಕಣ್ಣಿ, ಮೂಗು, ಬಾಯಿ, ತುಟಿಗಳು ತಿಡ್ಡಿ, ತೀಡಿ ಎರಕಹೋಯಿದಂತೆ ಪ್ರಮಾಣಬಢ್ಣವಾಗಿದ್ದವು. ಒಂದು ಮೂಗು ವಿನ ತಾಯಿಯಾದರೂ, ವಯಸ್ಸಿನಿಂದ ಇಪ್ಪತ್ತು ಮೂರಾಗಿದ್ದೇರೂ

ಕನ್ನೆತನದ ಉತ್ಸಾಹ ಚರ್ಚಲತೆ ಮಿಡಿನಾಗರಹಾವನ್ನು ನೇನೆಸು ತ್ತೀದ್ದಿತು. ಇಡುವ ಹೆಣ್ಣಿಯಾಗಲಿ, ಬೀಸುವ ಕೃಗಳಾಗಲಿ, ದೇಹದ ಮೇಲೆ ಎದ್ದು ನಿಂತು ತೂಗಾಡುವ ತಲೆಯಾಗಲಿ ಕಲಾತ್ಮಕವಾಗಿ ದ್ವಾರು. ಅವಳೇ ಪುನಃ ಭಾಲರೂಪ ತೊಟ್ಟುಂತೆ ಲಿಲ್ಲಿ. ಲಿಲ್ಲಿಯನ್ನು ಕೆಂಡು ಪುಟ್ಟವ್ವನ ತಾಯತನವು ಕೆರಳ ಮೊಲೆಯಲ್ಲಿ ಹಾಲೂ ಬಂದಿದ್ದಿತು. ಈಗ ಮನೆಯಿಂದ ಒಮ್ಮೆಲೆ ಎದ್ದು ಹೋದಮೇಲೆ ಪುಟ್ಟವ್ವನ ಜೀವಾತ್ಮೆ ನೀರು ಬಿಟ್ಟು ಮೀನಿನಂತೆ ಲಟ್ಟಪಟ್ಟಿಸಹತ್ತಿತು. ತಿರುಗಿ ಬರುವಳೇ? ಎಂದು ಚಿಂತಿಸಹತ್ತಿತು. ರಾಜಣ್ಣನ ಬುದ್ಧಿ ವಿನೇಕಶಕ್ತಿ, ಸಂಸಾರನಿರ್ವಹಣದ ಸಾಮಧ್ಯರಗಳನ್ನು ಚೆನ್ನಾಗಿ ತಿಳಿದವಳಾಗಿದ್ದಳು. ಆ ಮುಖ್ಯಾಳ ತನ್ನ ಮಗಳನ್ನು ರಕ್ಷಿಸಲಾರ, ಸುಖಪಡಿಸಲಾರ ಎಂದೂ ಅರಿತಿದ್ದಳು. ಮನಸು ಕಳಿಸಬಾರದೆಂದೇ ನಿಶ್ಚಯಿಸಿಕೊಂಡಿದ್ದಿತು. ಆ ಬಗ್ಗೆ ಹೆಟವನ್ನು ಹಿಡಿಯಬೇಕೆಂದು ಪ್ರೇರಿಸಿಸುತ್ತಿದ್ದಿತು. ಮಗಳ ಬಾಯಿಂದ ಹಾಗೆ ನುಡಿಸಿ, ಆ ಮಾತನ್ನು ತಾನು ಗಟ್ಟಿಪಡಿಸಿಕೊಳ್ಳಲು ಸಾಧ್ಯವಾದರೆ ರಾಜಣ್ಣನ ಸಂಗಡ ಬಡಿದಾಡಬೇಕೆಂದು ಕರಿಯು ಬಂದ ದಿನ ಮನದಲ್ಲಿ ಮಂಡಿಗೆ ಯನ್ನು ವಾಡಿದ್ದಳು. ಆದರೆ ರಾಜಣ್ಣನು ಮಾತ್ರ ಕೆಲದಿನದ ಮಟ್ಟಿಗೆ ತನ್ನ ಮನೆಗೆ ಬಂದು-ಹೋಗಿ ಮಾಡಲಿ. ಅದೊಂದು ವ್ಯವಹಾರವೆಂದು ತಿಳಿದ ಆಕೆಯು ಅನುಭವ. ಆದರೆ ಅವನ ಬೆನ್ನಿಗೆ ಅಂಟಿಸಿ ನಡೆಯುವದು ಕನಸಿನಲ್ಲಿಯೂ ನೇನೆಯದ ವಿಷಯ. ಆದರೆ ಅಕ್ಕಾಮರಿಗೆ ತಾಯಿಯ ಈ ಮುಂಧೋರಣೆ ತಿಳಿಯುವದೆಂತು? ಅವಳಿಗೂ ತಾಯಿಗೂ ಇವ್ವತ್ತು ವರುಷದ ಅಂತರ. ಅಷ್ಟೇ ವರುಷದ ಅನುಭವಜ್ಞಾನ, ವ್ಯವಹಾರಜ್ಞಾನ, ಪ್ರಸಂಗೋಚಿತವಾಗಿ ತಾರ ತಮ್ಮಜ್ಞಾನಗಳ ಅಂತರವಿದ್ದಿತು. ಮಗಳು ಗಂಡ ಬಂದಮೇಲೆ-ಎಳು! ಎಂದಾಕ್ಷಣವೇ ಎದ್ದಳು. ಚಕ್ಕಿಡಿಯನ್ನು ಹತ್ತು! ಎಂದ ಕೂಡಲೇ ಹತ್ತಿದಳು. ಇವುಗಳಿಂದ ತಾಯಿಗೆ ಮಾತಾಡಲು ಆಸ್ವದವೇ ಸಿಕ್ಕಲಿಲ್ಲ. ಮನದಲ್ಲಿಯ ಆಲೋಚನೆಯು ಅಷ್ಟಕ್ಕೇ ಕರ್ಗಿ ಹೋಯಿತು. ಸುಮ್ಮನೆ ದಿನಗಳೆಯಹತ್ತಿದಳು.

ಚಿನ್ನಯ್ಯನು ಅಕ್ಕಾಮರಿಯು ಹೋದ ದಿನದಿಂದ ಮನೆಯು ಕಡೆಗೆ ಸುಳಿದಿರಲ್ಲ. ಅವನು ಬಂದರೆ ಯಾವದಾದೆಂದು ಹಂಚಿಕೆಯನ್ನು ಹಾಕಬೇಕೆಂದು ಮಾಡಿದ್ದಳು. ಕಳೆದ ೨-೩ ದಿನ ಗಳಿಂದ ಅವನ ದಾರಿಯನ್ನು ನೋಡಿದ್ದಳು. ಉರಲ್ಲಿದ್ದ ಸುದ್ದಿಯೂ ತಿಳಿಯಲಿಲ್ಲ. ಚಿನ್ನಯ್ಯನೂ ಬರಲಿಲ್ಲ.

ಮತ್ತಿರಡು ದಿನಗಳು ಕಳೆದವು. ಕೊನೆಗೆ ಒಂದು ದಿನ ಚಿನ್ನಯ್ಯನು ಬಂದನು. ಪುಟ್ಟಪ್ಪನ ಮುಖದ ಮೇಲಿನ ನೀರಿಗೆಯ ಗೆರೆಗಳಿಲ್ಲ ತುಂಬಿ ಬಂದಪ್ಪು ಸಂತಸವಾಯಿತು.

“ಬನ್ನಿರಿ. ಬನ್ನಿರಿ” ಎಂದು ಆದರದಿಂದ ಸ್ವಾಗತಿಸಿದ್ದಳು.

ಚಿನ್ನಯ್ಯನು ಮಂಜದ ಮೇಲೆ ಕುಳಿತು ರುಮಾಲು ತೆಗೆದಿಟ್ಟಿನು. ತಲೆಗೆ ಬಿಟ್ಟ ಬೆನರು ಬರಸಿಕೊಂಡನು. ಉಸ್ಪೆಂದು ಕಾಲು ಇಳಿಬಿಟ್ಟು ಶಾಂತಾದನು.

“ನಮ್ಮಾರಿನಿಂದಲೇ ಬಂದಿರೇನು?” ಪುಟ್ಟಪ್ಪ ಕೇಳಿದ್ದಳು.

“ಇಲ್ಲ. ತಾಲೂಕಿನಿಂದ ಬಂದೇ.”

“ತಾಲೂಕಿನಿಂದ....?”

“ಅಹುದು. ಗಂಟೆಲು ಒಣಿದೆ. ಒಂದಿಮ್ಮು....”

“ಹ....” ಎಂದು ಎದ್ದು ಪುಟ್ಟಪ್ಪನು ಒಳಗೆ ಹೋದಳು.

ಅಯ್ಯನು ಸುಮ್ಮನೆ ಕುಳಿತು ಮನೆಯನ್ನು ನಿರೀಕ್ಷಿಸಹತ್ತಿದನು. ಅಕ್ಕಾಮರಿಯ ಅವಶೇಷಗಳು ಬಂದರೆ ಕಂಡವು. ಮನಸಿಗೆ ಎಂಥಿಮೋ ಒಂದು ಬಗೆಯ ಸಂತೋಷವಾಯಿತು. ಸಾಕಷ್ಟು ಅಯಾಸವಾಗಿದ್ದ ರೂ ಮನಸಿನ ನಿರ್ಧಾರಸುಖದ ಮುಂದೆ ಬೇಗನೆ ಪರಿಹಾರವಾದಂತಾಯಿತು.

ಪುಟ್ಟಪ್ಪನು ಒಂದು ತಟ್ಟಿಯಲ್ಲಿ ಮೊಸರಂಬೋಡಿ, ಬಾಳಿಯ ಹೆಣ್ಣುಗಳನ್ನು ತುಂಬಿ ತಂದಿಟ್ಟಳು. ತಿಕ್ಕಿದ ತಂಬಿಗೆಯಲ್ಲಿ ನೀರು ತುಂಬಿಟ್ಟಳು. “ಹಾಲು ಈಗ ತರುವೆ. ತೆಗೆದುಕೊಳ್ಳಿರಿ” ಎಂದು ವಿನಂತಿಸಿದ್ದಳು.

“ಹಾಲು ಬೇಡ. ಬಿಸಿ ಬಿಸಿ ಚಹೆ ಮಾಡಿರಿ” ಎಂದು ಹೇಳಿ

ತಿನ್ನ ಹತ್ತಿದನು.

“ಆಗಲಿ. ಅದನ್ನೇ ಮಾಡಿ ತರುವೆ. ಸಾಗಲಿ. ನಿಮ್ಮ ಸಂಗಡ ಬಹಳವ್ಯಾ ಮಾತಾಡಬೇಕಾಗಿದೆ” ಎಂದು ನುಡಿಯುತ್ತೆ ಒಳಗೆ ಹೋದಳು.

ಚಿನ್ನಯ್ಯನು ಬಾಳಿಯ ಹಣ್ಣುಗಳನ್ನು ನುಂಗಿದನು. ನೋಸರಂ ಚೋಡಿಯನ್ನು ಮುರಿದು ಬಾಯಿಗೆ ಹಾಕಿಕೊಂಡನು. ಪುಟ್ಟವ್ಯಾನು ಚಹೆ ಮಾಡಿ ತಂದು ಮುಂದಿಟ್ಟಳು. ಒಂದು ಕಡೆಗೆ ಎದುರು ಕುಳತು “ತಾಲೂಕಿಗೆ-ಪಕೆ ಹೋಗಿದ್ದಿರಿ?” ಎಂದು ಕೇಳಿದಳು.

“ನಾನು ಇನ್ನು ಶಲ್ಲಿಯೇ ನಿಲ್ಲಬೇಕೆಂದು ಮಾಡಿರುವೆ.” ಚಹೆ ಕುಡಿಯುತ್ತು ನುಡಿದನು.

“ವಿಕೆ?”

“ಹೆಚ್ಚು ಯು ಸಾಕಾಯಿತು.”

“ಹಾಗಾದರೆ ನಮ್ಮೀಂದ ದೂರಾದಿರಿ.”

“ದೂರವಿಲ್ಲ. ತೀರ ಸಮೀರವಾಗಬೇಕೆಂದೇ ಅಲ್ಲಿ ಮನೆಯನ್ನು ಮಾಡಿರುವೆ.”

“ನಿಮ್ಮ ಮಾತು ತಿಳಿಯದು.”

“ಮುಂದೆ ತಿಳಿದಿತು! ಅದಿರಲಿ. ಅಕ್ಕಾಮರಿಯ ಸುದ್ದಿ ಏನು?”

“ಎನಿರಬೇಕು! ಆ ಹಾಳು ರಾಜಣ್ಣನಿಗೆ ಮಗಳನ್ನು ಕೊಟ್ಟು ಕೊಂಡುಬಿಟ್ಟಿನೆಂದೇ ನನಗೆ ನಿಷ್ಟಯವಾಗಿದೆ. ಕರೆದುಕೊಂಡು ಹೋದನೇರೆಲೆ ಗಂ-ಗಂ ದಿನಗಳವರಿಗೆ ಹೇಗೋ ಇದ್ದಳಂತೆ. ಇತ್ತುಲಾಗಿ ಅವನೂ ಮನೆಯಲ್ಲಿರುವದಿಲ್ಲ. ಮನೆಯಲ್ಲಿದ್ದರೆ ಪರಿವೆಯೇ ಇಲ್ಲ. ಒಂದು ದಿನ ಉಂಡರೆ ಎರಡು ದಿನ ನೀರು ಕುಡಿದು ಇರಬೇಕಾಗುವದಂತೆ! ಜನರು ಹೇಳಿದ ಮಾತುಗಳು. ಅವಳು ಯಾರ ಮುಂದೂ ಈನರಿಗೆ ಬಾಯಿ ಬಿಚ್ಚಿ ಹೇಳಿಕಳಿಸಿಲ್ಲ. ಕಳಿಸುವಂತೆಯೂ ಇಲ್ಲ. ನನಗೆ ಒಂದು ಕಡೆಗೆ ಕೆರೆ, ಇನ್ನೊಂದು ಕಡೆಗೆ ಬಾವಿ ಯಂತಾಗಿದೆ. ಅವಳ ಈ ದುರವಸ್ಥಿಯನ್ನು ಕೇಳಿ ಸುಮೃದ್ಧಿರುವ ದಾದರೂ ಹೇಗೆ? ನನ್ನ ಜೀವನ್ನೂ ಚಡವಡಿಸುವದು! ಹೋಗಬೇಕೆನಿ

ಸುವದು! ಆದರೆ ಈ ಮನೀಯನ್ನು ಬಿಟ್ಟು ಹೇಗೆ ಹೋಗಲಿ? ಹೇಳಿ  
ಯಲ್ಲಿ ಹೆಗಲು ದರೋಡೆಯಾದರೆ ಕೇಳುವವರಿಲ್ಲ. ಕೇಲಿಯ್ಯ  
ಬಿಧ್ದರೆ ಮನೀಯು ಉಳಿದಿತೆ? ಇಷ್ಟಾಗಿಯೂ ಹೋದೆನೇಂದು ಇಟ್ಟು  
ಕೊಳ್ಳಿರಿ! ಅವನು ಏನನ್ನುವನ್ನೋ, ಏನು ಮಾಡುವನ್ನೋ ಅದೊಂದು  
ಹೆದರಿಕೆ. ಅವಳು ಹೇಳಿಕಳಿಸಿದ ಮೇಲೆ ಹೋಗಬೇಕೆಂದಿರುವೆ.  
ಅವಳು ಕಳಿಸಿಲ್ಲ. ನಾನು ಹೋಗಿಲ್ಲ. ಹೋಟೆಯಲ್ಲಿಯ ಕರುಳು ಮಾತ್ರ  
ನಿತ್ಯ ಮನೇದಾಡುವವನು!” ಎಂದು ವಿಷಾದದಿಂದ ಮುಗಿಸಿದಳು.

“ಇದು ಅಕ್ಕಾಮಾರಿಯ ಸ್ಥಿತಿಯಾಯಿತು. ರಾಜಣ್ಣನ ಇತಿಹಾಸ  
ವನ್ನು ಕೇಳಿರಲಿಕ್ಕೆಲ್ಲ!”

“ಅಲ್ಲ-ಸ್ವಲ್ಪ ಕೇಳಿರುವೆ.”

“ಹೋಸ ಸುದ್ದಿಯನ್ನು ಕೇಳಿರಿ. ತಂದೆ ಸತ್ತಮೇಲೆ ಅವನು  
ಎರಡು ತೋಟ, ಒಂದು ಹೋಲವನ್ನು ಮಾರಿದನು. ಕಡೆಯ ಹೋಲ  
ವನ್ನು ಮಾರಿ ನಾಲ್ಕು ತಿಂಗಳು ಸಹ ಆಗಿಲ್ಲ. ಈಗ ನಾಲ್ಕುನೀಯ ಹೋಲ  
ವನ್ನು ಮಾರಲು ತೆಗೆದಿರುವನು.”

“ಹೋಲಗಳನ್ನು ನೀವೇ ಹಿಡಿದಿರುವಿರಂತೆ. ಅಹುದೇ?”

“ಅಹುದು. ನಾಲ್ಕು ಯುದನ್ನು ನಮ್ಮ ನೆರೆಯಾರಿನ ಸೆಟ್ಟಿಗೆ  
ಬರೆದು ಕೊಡಬೇಕೆಂದಿರುವನು. ಉತ್ತಮವಾದ ಹೋಲ, ಚೆಣ್ಣೆಯ  
ಮುದ್ದೆಯಂತಹ ಜಮೀನು. ಸೆಟ್ಟಿಯು ಮಾತಾ ಫಟಿಂಗ್. ಕಾಗದ  
ದಲ್ಲಿ ಒಂದು ಬರೆದು ಕೈಗೆ ಬೇರೊಂದು ಅಂಕಿಯಟ್ಟು ರೂಪಾಯಿ  
ಗಳನ್ನು ಹಚ್ಚುವನು. ಅಗಾವು ರೂಪಾಯಿ ಇಸಿದುಕೊಂಡು ಪಾವತಿ  
ಯನ್ನು ಬರೆದು ಕೊಟ್ಟಿರುವನಂತೆ! ರಾಜಣ್ಣನಿಗೆ ತನ್ನ ಹಿತವು ಯಾವ  
ದೆಂಬಿದು ತಿಳಿಯುವದೇ ಇಲ್ಲ.”

“ಅವನಿಗೆ ಆ ಬುದ್ಧಿ ಇದ್ದಿರೆ ಇದೆಲ್ಲವೂ ಹೀಗೆ ಆಗಬಹುದಿದ್ದಿತೇ!”

“ನಮ್ಮಂಥವರನ್ನಾಧರೂ ಕೇಳಬಾರದೇ! ಆ ಚಂಡಾಳಚಕಡಿ  
ಹೇಳಿದ ಮಾತೇ ಬ್ರಹ್ಮವಾಕ್ಯ !”

“ಅವರ ಸಹವಾಸದಿಂದಲೇ ಇಷ್ಟ ಹಾಳಾಡುದು.”

“ಇರಲಿ. ನೀವು ತಾಲೂಕಿನಲ್ಲಿ ನಿಲ್ಲುವಿರೇಕೆ? ಇಲ್ಲಿ ಸ್ವತ:

ಕಟ್ಟಿಸಿದ ಮನೆಯನ್ನು ಬಿಟ್ಟು ತಾಲೂಕಿನ ಬಾಡಿಗೆಯ ಮನೆಯಲ್ಲಿ  
ಹೋಗಿ ಸೀಲಲು ಕಾರಣವೇನು ?”

“ಏನಿಲ್ಲ. ಹೆಚ್ಚಿಯ ವಾಸವು ಸಾಕಾಯಿತು. ಹೆಚ್ಚಿಯಲ್ಲಿ ಹೇಳಿ  
ಕೊಳ್ಳುವಂತಹದು ಏನಿದೆ ? ದೊಡ್ಡವರೆಂಬುನವರು ತೀರಿಕೊಂಡರು,  
ಇದ್ದಿಷ್ಟವರು ಮಕ್ಕಳ ಶಿಕ್ಷಣಕ್ಕೆಂದು ತಾಲೂಕಿಗೆ ಹೋಗಿ ಮನೆ  
ಯನ್ನು ಮಾಡಿದರು. ಈಗ ಉಳಿದವರು ನಾಲ್ಕು ಜನ ಫಟಂಗರು.  
ಉದ್ದೋಗವಿಲ್ಲ; ವ್ಯವಹಾರವಿಲ್ಲ. ಅಜ್ಞ ಜನರಿಗೆ ಟೊಪ್ಪಿಗೆಯನ್ನು  
ಹಾಕಿ ಉಪಜೀವಿಸುವದು. ಅಲ್ಲದೆ ನಮ್ಮುಂತಹದು ಉಂಡುಟ್ಟು ಸುಖ  
ದಿಂದಿದ್ದೇನೆಂದರೆ ಅವರಿಗೆ ಸಹನವಿಲ್ಲ. ಯಾವ ಕಾಲಕ್ಕೆ ಅವರು  
ಏನು ಮಾಡಬಹುದೆಂಬ ನಂಬಿಗೆ ಇಲ್ಲ. ಅದಕ್ಕೆ ಬಿಡಬೇಕೆಂದಿರುವೇನು.  
ಮೇಲಾಗಿ ನನಗಿ ಹೆಚ್ಚಿ ಏನು, ತಾಲೂಕು ಏನು ?”

“ನಿಮ್ಮುಂಥವರಿಗೆ ಸರಿಯಾದಿತು ! ನಮ್ಮುಂಥವರ ಗತಿಯೇನು ?”

“ನೀವೂ ಅಲ್ಲಿಗೆ ಬಸ್ಸಿರಿ.”

“ತಾಲೂಕಿನಲ್ಲಿ ನಮ್ಮುಂಥವರು ಹೇಗೆ ಬದುಕುವದು ಚಿನ್ನಯ್ಯಿ  
ನವರೀ ? ನಿಮಗೆ ಉತ್ಪನ್ನವಿದೆ. ಮೇಲೆ ಬಡಿಯ ವ್ಯವಹಾರ  
ಅಲ್ಲದೆ ಯಾವಧಾರೆಯಂದು ವ್ಯವಸಾಯ ಮಾಡಬಹುದು. ಹೇಣದ  
ಅನುಕೂಲಕ್ಕಿ ಇದೆ.”

“ನೀವೂ ವ್ಯವಸಾಯ ಮಾಡಿರಿ. ನಗ ಹೆತ್ತಿದನು.”

“ಹೀಗೆ ಚೇಷ್ಟೆಯನ್ನು ಮಾಡಬಹುದೇ ?”

“ಅದನ್ನು ಬಿಟ್ಟು ಬಿಡಿರಿ. ನಿಮಗೆ ಒಂದು ಮುಖ್ಯವಾದ  
ಮಾತನ್ನು ಹೇಳುವೆ. ಅದನ್ನು ಹೇಳಬೇಕೆಂದೇ ಬಂದಿರುವೇನು.”

“ಏನು ?”

“ಅಕ್ಕಮರಿಯು ಅಲ್ಲಿದ್ದರೆ ತಿಂಗಳೊಪ್ಪತ್ತಿನಲ್ಲಿ ಸತ್ತೆ ಲೆಂದು  
ತಿಳಿಯಿರಿ. ಅವಳ ಅವಸ್ಥೆಯು ನಿಮಗೆ ಚೆನ್ನಾಗಿ ತಿಳಿಯದು.  
ಮನೆಯಲ್ಲಿ ಕಾಳುಕಡಿಗಳರುವದಿಲ್ಲ. ಜೋಳವಿದ್ದರೆ ಬೇಕೆ ಇಲ್ಲ.  
ಬೇಕೆ ಇದ್ದರೆ ಬೆಲ್ಲವಿಲ್ಲ. ಅಕ್ಕಿಯು ಇರುವದೇ ಇಲ್ಲವಂತೆ.  
ನಿತ್ಯ ಉಪಾಸನೆಯಾಗಿ ಬೇನೆ ಹೆತ್ತಿದಂತಾಗಿರುವಳಂತೆ. ಮೇಲೆ

ಗಂಡನ ಸದಾಕಾಟ ! ಈಗ ದಿನಗಳು ತುಂಬಿ ಬಂದಿವೆ. ಲಿಲ್ಲಿಯು ಹೆಸಿದರೆ ನೇರಿವುನೇಯ ಒಕ್ಕೆಲಿಗತ್ತಿಯರ ಮನೆಯ ರೊಟ್ಟಿಯ ಚೂರನ್ನು ತಂದು ತಿನ್ನಬೇಕು ! ಇದಕ್ಕೂ ಹೆಚ್ಚಿನ ಒಂದು ಕೆಟ್ಟಿ ಸಂಗತಿಯನ್ನು ಹೇಳುವೆ. ಅಪ್ಪಾರಾಯರು ದೇವೇ ಆಗಿರುವರಂತೆ. ಕತ್ತಲೆಯ ರಾತ್ರಿಯಲ್ಲಿ ಅವರನ್ನು ಅನೇಕ ಜನರು ಕಂಡಿರುವರು! ಬೆಷ್ಟು ಹಿಂದೆ ನಾಯಿ, ಮೋತ್ತಾ ! ಹುಳುಬಿದ್ದ ಕೊಳಕ ಮೋತ್ತಾ ! ಇಂಥ ದೇವ್ಯನ ಮನೆಯಲ್ಲಿ ನಿಮ್ಮ ಪ್ರೀತಿಯ ಮಗಳ ವಾಸ ! ರಾಜಣ್ಣ ರಾತ್ರಿ ಮನೆಯಲ್ಲಿರುವದಿಲ್ಲ. ಆ ದೇವ್ಯನ ಸಂಗಡ ಏಕಾಕಿಯಾಗಿ ನಿಮ್ಮ ಮಗಳೊಬ್ಬಳೇ ಕುಸ್ತಿಯನ್ನು ಆಡಬೇಕು. ಆಕ್ಷಾಮರಿಯ ಮೇಲೆ ಅಪ್ಪಾರಾಯರ ಪ್ರೀತಿ ವಿಶೇಷವಿದ್ದಿತು. ಯಾವ ಸಮಯದಲ್ಲಿ ಏನಾದೀತು ! ಹೇಳಲಿಕ್ಕೆ ಬಾರದು. ಮಗಳು ಇನ್ನೆರಡು ದಿನ ಬದುಕಬೇಕೆಂದು ನಿಮ್ಮ ಇಟ್ಟಿಯಿದ್ದರೆ ನಿಮ್ಮ ನೇರವು ಬೇಕು. ಆದಕ್ಕೆ ನಿಮ್ಮ ಮನೆಯನ್ನು ತಾಲೂಕಿಗೆ ಏಕೆ ಕೆತ್ತಿ ಕೊಂಡು ಬರಬಾರದು ?” ಎಂದು ಕೇಳಿದನು.

ಚಿನ್ನಯ್ಯನು ಪುಟ್ಟವ್ವನ ಕಾಲಲ್ಲಿ ಏಳು ಹೆಡೆಯ ಹಾನನ್ನು ಬಿಟ್ಟಂತೆ ಚಡವಡಿಸಿದಳು. ಮಗಳ ಇತಿತ್ರೀಯನ್ನು ಕೇಳಿ ಅತೀವ ಸಂಕಟವಾಯಿತು.

“ಅದು ಹೇಗೆ ಚಿಕ್ಕಯ್ಯನವರೇ ?” ಗಾಬರಿಯಲ್ಲಿ ನುಡಿದಳು.

“ನಾನು ನೇರವಾಗುವೆ. ಮತ್ತೀನು !”

“ಅವಳು ಒಪ್ಪಬಹುದೇ !”

“ಮೋಡಿರಿ. ವಿಚಾರಿಸಿರಿ. ಬರುವದಾದರೆ ಹೇಳಿರಿ. ನಾನು ನಿಮ ಗಾಗಿ ಒಂದು ಮನೆಯನ್ನು ಹಿಡಿಯುವೆ.”

ಪುಟ್ಟವ್ವನು ದಿಜಾತ್ತಾಧಾರಿದ್ದಳು. ಚಿನ್ನಯ್ಯನ ಈ ಆಲೋಚನೆ ಚೆನ್ನಾಗಿ ತಿಳಿಯಲಿಲ್ಲ. ಸುಮ್ಮನೆ ಕುಳಿತಳು.

“ಏನು ವಿಚಾರಿಸುವಿರಿ ?” ಮತ್ತೀ ಕೇಳಿದನು.

“ಏನಿಲ್ಲ.”

“ತಾಲೂಕಿನಲ್ಲಿ ಬದುಕುವ ಚಿಂತೆಯನ್ನು ಬಿಡಿರಿ. ನಾನು ನಿಮಗೆ

ಎಲ್ಲ ರೀತಿಯಂದ ಸಹಾಯ ಮಾಡುವೆನೆ. ಇಲ್ಲಿ ಇದ್ದಂತೆ ಸುಖವಾಗಿ ಇರಲು ಅನುಕೂಲಮಾಡಿಕೊಳುವೆನೆ. ನನಗೆ ಹೆಂಡರೂ ಇಲ್ಲ, ಮುಕ್ಕೆಳೂ ಇಲ್ಲ. ನೀವೇ ನನ್ನ ಎಲ್ಲರೂ ಎಂದು ತಿಳಿಯುವೆನೆ.”

“ವಿಚಾರಿಸುವೆ!” ಮೆಲ್ಲಿಗೆ ನುಡಿದಳು.

“ಉಳ್ಳೀದು. ನಾನು ಹೋಗುವೆ” ಎಂದು ಎದ್ದನು.

“ಏಕೆ ಎದ್ದಿರಿ?”

“ಇನ್ನು ಹೋಗುವೆ. ಸಂಜೀಯಾಗ ಬಂದಿತು.”

“ನಿಲ್ಲುವದಿಲ್ಲವೇ?”

“ಅವಸರದ ಕೆಲಸ ದೇ. ವಿಶ್ರಾಂತಿಗಾಗಿ ಬಂದಿದ್ದೀ. ಅಷ್ಟು ಸಿಕ್ಕಿತು. ಇನ್ನು ಹೋಗುವೆ” ಎಂದು ಹೊರಟೀ ಬಿಟ್ಟನು.

ಚಿನ್ನಯ್ಯನು ಹೋದ ದಿಕ್ಕಿಗೆ ಕಣ್ಣಿ ಟ್ಪು ನೋಡಿದಳು. ಅಯ್ಯನು ಹಾಗೇ ಹೋದನು. ದೂರ ಹೋದನು. ಕಣ್ಣಿ ಮರೆಯಾದನು.

‘ಇಂದುಮನನೆಯಲ್ಲಿ ನಿಲ್ಲಲಿಲ್ಲ!.....ಏಕೆ?’ ಎಂದು ವಿಚಾರಿಸಿ ಕೊಂಡಳು.

ಅಯ್ಯನವರ ಕಣ್ಣಿಲ್ಲ ತಾನು ತಿರಸ್ಕೃತಳಾದೆನೆಂದು ಪುಟ್ಟವ್ಯವನು ಅಂದು ಸಂಪೂರ್ಣ ಅರಿತಳು.

## ೨೭

“ನನಗೆ ರಾತ್ರಿಯಲ್ಲಿ ಭಯುವಾಗುವದು. ನೀವು ಮನೆಯಲ್ಲಿ ಇರಬೇಕು. ಹೆಗಲು ನೀವು ಎಲ್ಲಿ ಹೋಡರೂ ನಾನು ಕೇಳಲಾರೆ. ಉಟ್ಟಿಕ್ಕೆ ಬಂದರೂ ಸರಿ. ಬಾರದಿದ್ದರೂ ಸರಿ. ನಾನು ತಾಳ ಕೊಳ್ಳುವೆ. ಆದರೆ ರಾತ್ರಿಯ ಸಮಯದಲ್ಲಿ ನೀವು ಮನೆಯಲ್ಲಿರ ಬೇಕು. ನನಗೆ ಪ್ರಾಣ ಹೋಡಷ್ಟು ಭಯ. ನಿನ್ನನ ರಾತ್ರಿಯೇ ಸಾಯುವನಳು. ಹೇಗೋ ಜೀವ ಹಿಡಿದು ನಿಂತಿರುವೆ. ಇಂದು ನೀವು ಮನೆಯಲ್ಲಿರದಿದ್ದರೆ ನಿಜವಾಗಿ ಸತ್ತಿನೆಂದು ತಿಳಿಯಿರಂ. ನೀವು ಮನೆಯಲ್ಲಿ ಇರ್” ಎಂದು ಅಕ್ಕಾಮರಿಯು ಅತ್ತು, ಕರೆದು, ಅಂಗಲಾಚಿ ಬೇಡಿಕೊಂಡಳು.

“ನೀನು ಹೇಳಿದಂತೆ ಕೇಳಲು ನಾನು ನಿನ್ನ ಮನೆಯ ಆಳಲ್ಲ. ನನ್ನನ್ನು ಇಲ್ಲಿ ರಾತ್ರಿ ಕಟ್ಟಿಹಾಕಲು ನೀನು ಎಷ್ಟರವಳು? ನಾನು ಬೇಕಾದಲ್ಲಿಗೆ ಹೋಗುವೆ. ಬೇಕಾದ್ದನ್ನು ಮಾಡುವೆ. ಇದ್ದದ್ದನ್ನು ತಿಂದುಕೊಂಡು ಮನೆಯಲ್ಲಿ ಬಿದ್ದಿರು” ಎಂದು ರಾಜಣ್ಣ ಗದರಿಸಿದೆನು.

\* \* \*

“ಮನೆಯಲ್ಲಿ ಅಕ್ಕಿ ಇಲ್ಲ. ಜೋಳವಿಲ್ಲ. ನವಣಕ್ಕಿಯನ್ನು ಕುದಿಸಿ ತಿಂದೇನೆಂದರೆ ಅದೂ ಇಲ್ಲ. ಸೇರಿಮನೆಯಿಂದ ಕಡೆ ಬೇಡಿ ಎಷ್ಟು ದಿನ ತರಲಿ? ಅವರಾದರೂ ಎಷ್ಟು ದಿನ ಕೊಟ್ಟಾರು? ನಿನಗೆ ಒಂದು ನವಕರಿ ಇಲ್ಲ. ಚಾಕರಿ ಇಲ್ಲ. ಹೊಲ-ಮನೆಯ ಕಡೆಗೆ ಉಕ್ಕೆವಿಲ್ಲ. ಮಾರಿದ ಹಣವೆಷ್ಟು ಬಂದಿತು ಎಂಬ ಲೆಕ್ಕವಿಲ್ಲ. ಬಂದ

ಹೆಣದ ವ್ಯವಸ್ಥಿತ ಖಚಿತಲ್ಲ. ಇದೇ ಕ್ರಮದಿಂದ ಸಾಗಿದರೆ ಉಳಿದೆ ಒಂದೆರಡು ಹೊಲಗಳು ಎವು ದಿನ ಸಾಲಬಹುದು! ಭಿಕ್ಷೆಯನ್ನು ಬೇಡೇನೆಂದರೆ ಹಾಕುವ ಪುಣ್ಯತ್ವರಿಲ್ಲ. ನಾಲ್ಕು ದಿನಗಳಿಂದ ಲಿಲ್ಲಿಯ ವ್ಯೋಯಲ್ಲಿ ಸರಿಯಿಲ್ಲ. ಬಂದ ಜ್ವರ ಆರಿಲ್ಲ. ಓವಧ ಕುಡಿಸಬೇಕೆಂದರೆ ಕೈಯಲ್ಲಿ ಕಾಸಿಲ್ಲ. ಇಂಥ್ರಿ ಗೋಳ ಹೊಯ್ಯಲು ನನ್ನನ್ನು ಏಕೆ ಕರೆದು ತಂದಿರಿ? ಬಣ್ಣದ ಮಾತು ಸುರಿಸಿ ಇದಕ್ಕೆ ಗಿಯೇ ಕರೆದಿರೇನು? ನನ್ನ ತಾಯಿಗೆ ನಾನು ಭಾರವನ್ನು. ಅವಳಿಗೆ ಗಂಡುಮಂಗನೂ ನಾನೇ! ಹೆಣ್ಣು ಮಂಗಳೂ ನಾನೇ! ಬೇಕಾದ ಹಾಗೆ ಜೋವಾನ ಮಾಡುವಳು. ಈ ನರಕಕ್ಕೆ ನನ್ನನ್ನು ಏಕೆ ಕರೆತಂದಿರಿ?" ಎಂದು ಒಂದು ಎಂದು ದಿನ ಬಿರುಸು ಬಿರುಸಾಗಿ ಮಾತಾಡಿದಳು.

ರಾಜಣ್ಣನು ಅಂದು ಒಂದಿನ್ನು ಕುಡಿದು ಬಂದಿದ್ದನು. ಹೆಂಡತಿಯ ಅವಿವೇಕದ ಮಾತುಗಳಿಗೆ ಕೊರ್ಕೆ ಸಂತಪ್ತನಾದನು. ಚಿನ್ನಾಗಿ ಥಳಿಸಿದನು.

\* \* \*

ಇಂದು ನೆರೆನುನೆಯ ಅಯ್ಯವ್ವನಿಂದ ಕೆಂಪು ಜೋಳನನ್ನು ಕಡ ತಂದಳು. ಮನೆಯಲ್ಲಿ ತಾನೇ ಒಡಿದಳು. ನುಚ್ಚು ತೆಗೆದಳು. ಒಂದಿನ್ನು ಕುಡಿಸಿ, ಉಪ್ಪು-ಮಜ್ಜಿಗೆಯನ್ನು ಬಿರಸಿ ತೆಳ್ಳನ್ನು ನುಚ್ಚು ಮಾಡಿದಳು. ಮಗುವಿಗೆ ಒಂದು ಬಟ್ಟಲದಲ್ಲಿ ಹಾಕಿ ನೇಕ್ಕಿಸಿದಳು. ಮಗುವು ಅಷ್ಟಕ್ಕೇ ಸಂತೋಷಪಟ್ಟಿ ನೀರು ಕುಡಿದು ಹಾಳು ಮಣ್ಣನಲ್ಲಿ ಆಡ ಹತ್ತಿತು. ಉಳಿದದ್ದನು ತಾನು ತಿನ್ನಬೇಕೆಂದಳು. ಒಂದು ಆಲದ ಎಲೆಯನ್ನು ನೀರು ಸಿಂಪಡಿಸಿ ಹಾಸಿಕೊಂಡಳು. ಬಡಿಸಿಕೊಳ್ಳಬೇಕೆಂದು ನುಚ್ಚಿನ ಪಾತ್ರೆಯನ್ನು ಎತ್ತಿ ತರುವ ಮುಂದೆ ಕೈ ಜಾರಿ ಕೆಳಗೆ ಬಿದ್ದಿತು. ತೆಳ್ಳಿಗಿಡಿದರಿಂದ ಸಿದಿದು ಕಾಲ ಮೇಲೆ ಕಾಣ ಹತ್ತಿತು. ಹೊಟ್ಟೆಯ ತಳಮಳಕ್ಕೆ ಮೇಲಿನ-ಮಣ್ಣ ಬೆರಿಯದ-ನುಚ್ಚನ್ನು ಬಳಿದುಕೊಂಡು, ತಿಂದು, ನೀರು ಕುಡಿದು ಅರೆಹೊಟ್ಟೆಯನ್ನು ತುಂಬಿದಳು.

ಇಂಥ ಸಣ್ಣ ಪುಟ್ಟ ಕರಕರೆ ನಿತ್ಯದ ಮಾತಾಗಿದ್ದಿತು. ಆದರೂ ಸಹಿಸಿದಳು. ಸಹಿಸಿಕೊಂಡು ನಡೆಯಬೇಕೆಂಬ ನಿಧಾರದಲ್ಲಿಯೇ ಗಂಡನ ಸಂಗಡ ಹೆಚ್ಚಿಗೆ ಬಂದಿದ್ದಳು. ಆದರೆ ಆದುದೇನು? ಸಹ ನೇಯ ಸೀಮಾಗೆರೆ ಇನ್ನೂ ಎನ್ನು ದೂರವಿದೆ? ಅನಂತವಾಗಿದೆಯೇ? ಅಥವಾ ಸೀಮಾಗೆರೆಯೇ ಇಲ್ಲವೇ!

ಆರಂಭದ ಕೆಲದಿನಗಳನ್ನು ರಾಜಣ್ಣನ ಸೇವೆಯಲ್ಲಿ ಕಳೆಯ ಬೇಕೆಂದು ಗೊತ್ತು ಮಾಡಿಕೊಂಡಳು. ಗಂಡು ಪ್ರಾಣ ಯಣ್ಣನ ಸೇವೆಯನ್ನು ಬಯಸುವದು. ಹೆಣ್ಣಾದರೂ ಗಂಡಿನ ಸೇವೆಯಲ್ಲಿ ಸಂತಸವನ್ನು ಕಾಣುವದು. ಈ ಸನುನ್ನಯತತ್ವವು ಲೋಕವಿಶ್ವಾತ ವಾದುದು. ಈ ವ್ಯವಹಾರವನ್ನು ರಿತು ಅಕ್ಷಮಾರಿಯು ಗಂಡನು ಹೊರಗಿಸಿಂದ ಬಂದ ನೇಲೆ ಕಾಲಿಗೆ ಸೀರು ಕೊಡುತ್ತಿದ್ದಳು. ತೊಳೆದ ಕಾಲುಗಳನ್ನು ಒರಸಲು ಒಂದು ಅರಿವೆಯನ್ನು ಹಿಡಿದುಕೊಂಡು ನಿಲ್ಲುತ್ತಿದ್ದಳು. ಕುಳಿತುಕೊಳಲು ಪಡಸಾಲೆಯಲ್ಲಿ ಚಾಪೆ ಹಾಸಿ, ಒರಗಲು ಹಾಸಿಗೆಯ ಸುರುಳಿಯನ್ನು ಗೋಡೆಗೆ ಇಡುತ್ತಿದ್ದಳು. ಅಸ್ತವ್ಯಸ್ತವಾಗಿ ಬಿಡ್ಡ ಅವನ ಅರಿವೆಗಳನ್ನು ಓರಣದಿಂದ ಗೂಟಿಕ್ಕೆ ತೂಗುಹಾಕುತ್ತಿದ್ದಳು. ತನಗೆ ತಿಳಿದನ್ನು ಮಟ್ಟಿಗೆ ಅಡಿಗಿಗೆ ರುಚಿ ಬರುವಂತೆ ಪ್ರಯತ್ನಿಸುತ್ತಿದ್ದಳು. ಆಗ್ರಹದಿಂದ ಬಡಿಸುತ್ತಿದ್ದಳು. ಅವನ ಮಲಿನವಾದ ಅರಿವೆಗಳನ್ನು ಒಗೆದು ಮಡಿಚಿ ಇಡುತ್ತಿದ್ದಳು. ಹಾಸಿಗೆಯನ್ನು ಮೆತ್ತುಗೆ ಮಾಡಿ ಹಾಸುತ್ತಿದ್ದಳು. ಸ್ವಾನವನ್ನು ರಿಯದ ಗಂಡನನ್ನು ನಿತ್ಯ ಸ್ವಾನಕ್ಕೆ ಎಬ್ಬಿಸುತ್ತಿದ್ದಳು. ಹೆಡಿಸ್ತೇದು ದಿನಕ್ಕೆ ಒಂದು ಬಾರಿಯಂತೆ ಎಣ್ಣೆಯನ್ನು ಹೆಚ್ಚುತ್ತಿದ್ದಳು. ಬೆಳೆದ ಗಡ್ಡವನ್ನು ಸಹ ಜ್ಞಾಪಿಸಿಕೊಡುತ್ತಿದ್ದಳು. ಹೆಲ್ಲಾಜ್ಜಲು ಕುರುಳಿನ ಬೂದಿಯಲ್ಲಿ ಉಪ್ಪು ಬೆರಸಿಟ್ಟಳು. ಒಂದೆರಡು ಸಾರೆ ಅವನ ಹೆಚ್ಚಿಯ ಚಪ್ಪಲಿಗೆ ಎಣ್ಣೆಯನ್ನು ಸರೆದಳು. ಆದರೆ ಆ ಹುಂಬನಿಗೆ ಇವೆಲ್ಲ ಕಟಕಟಿ ಎನಿಸಿದವು.

ಅವನು ಸ್ತ್ರೀಲೋಭಿ ಎಂದು ಹೇಗೋ ಅರಿತಿದ್ದಳು. ಅವನು ಮನೆಯಲ್ಲಿ ನಿಲ್ಲಿದರಲು ಇದೂ ಒಂದು ಕಾರಣವೆಂದು ಅರ್ಥಮಾಡಿ

ಕೊಂಡಳು. ಅದಕ್ಕೆ ಅವನ ಮುಂದೆ ಲಲ್ಲಿ ಮಾತುಗಳನ್ನು ಆಡ ಹೆತ್ತಿದೆಳು. ಕ್ಯಾಗಳನ್ನು ಕುಣಿಸುತ್ತಿದ್ದಳು. ಕತ್ತು ಮಣಿಸುತ್ತಿದ್ದಳು. ತಲೆ ತೂಗುತ್ತಿದ್ದಳು. ಪ್ರಾರ್ಥಿಸುತ್ತಿದ್ದಳು. ಚೈನ್ಯಗರೆಯುತ್ತಿದ್ದಳು. ತಾನು ಅಂತರ್ವತ್ತಿಯಾದರೂ ಅವನ್ ಸುಖಕ್ಕಾಗಿ ಶೃಂಗಾರಸಾಫಾನ ಗಳನ್ನು ತೋರಿಸಿ-ತೋರಿಸದಂತೆ ಮಾಡಿ ರತ್ನಕೇಳಿಯ ಯಾತನೆ ಯನ್ನು ಸಹಿಸುತ್ತಿದ್ದಳು. ಆದರೆ ಆ ಮುಟ್ಟಾಳನಿಗೆ ಇವೆಲ್ಲ ಅರುಚಿ, ಅಸ್ವಾಭಾವಿಕ, ಕೊನೆಗೆ ಕಬಿ.

ಅವನು ಅವಿಚಾರಿ, ಅವ್ಯವಹಾರಿ, ಅಜ್ಞಾನಿ, ಅಸಭ್ಯತೆಂದೂ ತಿಳಿದುಕೊಂಡಿದ್ದಳು. ಆದಕ್ಕಾಗಿ ಅವನನ್ನು ಬೆದೆರಿಸಿ ತನ್ನ ಹೆತ್ತೋಣಿಯಲ್ಲಿಟ್ಟುಕೊಳ್ಳಬೇಕೆಂದು ಬಗೆದಳು. ಹೆಂಡತಿಯ ಈ ಗಂಡುತನದಿಂದ ಕೆಲವು ಗಂಡಸರು ಮಣಿಯುವರೆಂದು ಎಂದೋ ಒಂದು ದಿನ ಕೇಳಿದ್ದಳು. ಆದಕ್ಕೆ ಒಂದು ದಿನ ಹಟ ಹಿಡಿದಳು. ಜೆಂಡಿತನ ಮಾಡಿದಳು. ಖವವಾಸ ಬಿಡ್ಡಳು. ಮನೆಯಲ್ಲಿ ಅಡಿಗೆಯನ್ನೇ ಮಾಡಲಿಲ್ಲ. ನೀರು ತರಲಿಲ್ಲ. ಗಂಡನ ಸಂಗಡ ಮಾತಾಡಲಿಲ್ಲ. ಮಾತಾಡಿದರೂ ಕಕ್ಷಸತನದಿಂದ ಖತ್ತರ ಕೊಟ್ಟಳು. ಕಾರಣವಿಲ್ಲದೆ ಮಂಗು ಲಿಲ್ಲಿಯನ್ನು ಖರುಳುರುಳಿಸಿ ಬಡಿದಳು. “ನಾನು ಇಲ್ಲಿ ನಿಲ್ಲು ನದಿಲ್ಲ. ತಾಯಿಯ ಹತ್ತಿರ ಹೋಗುವೆ. ಹೊವು ಮಾರಿದಲ್ಲಿ ಹೆಲ್ಲು ಮಾರಲು ನನ್ನ ಮನಸ್ಸಿಲ್ಲ. ನೀವಾಯಿತು, ನಿಮ್ಮ ಮಗಳಾಯಿತು, ಈ ನಿಮ್ಮ ಮನೆಯಾಯಿತು. ಬೇಕಾದ ಹಾಗೆ ಕುಣಿಯಿರಿ. ಕಲೆಯಿರಿ. ನಲಿದಾಡಿರಿ” ಎಂದು ಒಂದು ದಿನ ಗಂಟು ಕಟ್ಟಿದಳು.

ಆದರೆ ರಾಜಣ್ಣ “ನೀನು ಹೋಗು. ಇಂದು ಸಂಚೆ ಮನೆಯ ಲಿದ್ದರೆ ನಿನ್ನನ್ನು ಕಡಿದು ಹಾಕುವೆ. ಮಗಳು ನನ್ನ ಕಡೆಗೇ ಇರಲಿ. ತಾಯಿಯ ಮನೆಗೆ ಹೋಗು. ಇಲ್ಲವಾದರೆ ಎಲ್ಲಿಯಾದರೂ ಸತ್ತ ಹೋಗು. ನನಗೆ ಬೆದರಿಕೆಯನ್ನು ಹಾಕುವೆ. ಹುಂಟುಮುಂಡೇ!” ಎಂದು ಕಟ್ಟಿದ ಗಂಟನ್ನು ಹೋರಗೆ ಬೀಸಿ ಒಗೆದು, ಮಾಡಿಕೊಳು ಮುರಿದು ಎರಡು ತುಂಡಾಗುವವರಿಗೆ ಭಳಿಸಿದನು.

ಅಕ್ಕಾಮರಿಯ ಎಲ್ಲ ಹೆಂಚಿಕೆಗಳು, ಯುಕ್ತಿ-ಪ್ರಯುಕ್ತಿಗಳು

ಮುಗಿದವು. ತನ್ನ ವಿಚಾರ, ಆಲೋಚನೆ, ಬುದ್ಧಿ, ಅನುಭವ, ವ್ಯವಹಾರಜ್ಞನ ಇಂದಿಗೆ ಬರಿದಾದವು. ಬೆಲೆಯಲ್ಲಿದವುಗಳಾದವು. ಈಗಂಡನನ್ನು ಹಾದಿಗೆ ತರಲು ಮಾನವಿಯ ಬುದ್ಧಿ ಅಸಾಧ್ಯವೆಂದು ಸಿಫರಿಸಬಿಟ್ಟಳು. ಈಗ ಅವಳ ಮುಂದೆ ನಿಂತುದು ಎರಡು ಪ್ರಶ್ನೆ-ಎನಾದರೂ, ಎಷ್ಟಾದರೂ, ಹೇಗಾದರೂ ಗಂಡನ ಮನೆಯಲ್ಲಿಯೇ ನಿಂತು, ಕಷ್ಟದಿಂದ, ದುಃಖದಿಂದ, ಸಂಕಟದಿಂದ, ಅಸಹಾಯತೆಯಿಂದ, ಉಪವಾಸದಿಂದ ಸಾಯಬೇಕೇ? ಧರ್ಮದ ಮಾನವನ್ನು ಕಾಯಬೇಕೇ? ಇಲ್ಲವೇ ಸ್ವಚ್ಛಂದವಾಗಿ, ಸುಖವಾಗಿ, ಸನ್ಯಾಸವಾಗಿ ತಾಯಿಯ ನೇರವಿನಿಂದ ಬದುಕಿ, ಬಾಳ ಸಾಯಬೇಕೇ? ಧರ್ಮದ ಅವಮಾನವನ್ನು ಮಾಡಬೇಕೇ? ಒಂದು ಬೆಂಕಿಯ ಸಂಗಡ ಚೆಲ್ಲಾಟ! ಇನ್ನೊಂದು ನೀರಿನ ಸಂಗಡ ಗುದಾಟ! ಒಂದರಲ್ಲಿ ಧರ್ಮವಿದೆ ಸುಖವಿಲ್ಲ. ಇನ್ನೊಂದರಲ್ಲಿ ಸುಖವಿದೆ; ನಾವು ತಿಳಿದ ಧರ್ಮವಿಲ್ಲ. ಏನು ಮಾಡಬೇಕು? ಏನು ಮಾಡಬೇಕು? ಎಂಥ ಜಟಿಲವಾದ ಪ್ರಶ್ನೆಗಳು!!

ಅಕ್ಕಾಮರಿಯು ಚಿಕ್ಕವಳು. ಗಂಡನ ಸಂಗಡ ಸ್ತ್ರೀಯೆಂದು ಜೀವನ ನಡೆಸಿದ ಕಾಲ ಇನ್ನೂ ಚಿಕ್ಕದು. ಆ ಸುಖಜೀವನದ ಸ್ವರಣೆ ಮತ್ತೂ ಚಿಕ್ಕದು. ವೈದ್ಯಾಪ್ಯದ ತುಟ್ಟತುದಿಗೆ ಒಂದು ಜೀವ ಸರ್ವಸ್ವವನ್ನು ನುಂಗಿ ನೀರು ಕುಡಿಯುವ ಸಾವನ್ನು ಇಂದು ನೀನೆಯವದು ಪ್ರಕೃತಿಯ ವಿರುದ್ಧಕೃತಿಯೆಂದು ಆಕೆಯು ಎಣಿಕೆ. ಅದು ಅಸ್ವಾಭಾವಿಕವೆಂದು ಅವಳ ನಂಬಿಗೆ. ಅವಳಿಗೆ ಬದುಕುವ ಹಂಬಲವಿದ್ದಿತು. ಬದುಕೇನೆಂಬ ಆಶೀರ್ಯಿದ್ದಿತು. ಈ ಬದುಕಿಗೆ ಗಂಡನ ನೇರವು ಎಷ್ಟು ವಾಲು ಸಹಕಾರಿಯೆಂಬ ಮಾತು ನಿಷ್ಟು ವಿದ್ದಿತು. ಈ ಮನೆ, ಈ ಗಂಡ, ಈ ಬಾಳ ಸಾವಿನ ಬರವಿನ ಸ್ವಗತದಲ್ಲಿದೆ ಎಂಬ ಮಾತು ಕಣ್ಣ ಮುಂದೆ ಸುಳಸುಳಿದು ಹೋಗು ತ್ತಿದ್ದಿತು. ಇದಕ್ಕೆ ಕಳೆದ ಕೆಲ ದಿನಗಳ ಪ್ರಸಂಗಗಳು ಸೋದಾರಣೆಯಾಗಿದ್ದವು. ಬದುಕಿಗೂ, ಈ ಮನೆಗೂ ಬದ್ಧವೈರ. ಹಾಗಾದರೆ ಹೇಗೆ ಬದುಕುವದು?....

ತನ್ನಲ್ಲಿಯ ಬದುಕುವ ಆಶೀರ್ವೇ ಮೂಲ. ಮೂಲಕ್ಕೆ ಅನುಗುಣವಾಗಿ ಮೂಲಾಧಾರಗಳಿವೆ.

ಬದುಕಲು ತಾನು ಇನ್ನೂ ಚಿಕ್ಕವಳು. ಗಟ್ಟಿನುಟ್ಟಾದ ಶರೀರವಿದೆ. ಕೈ-ಕಾಲುಗಳು ಈ ಜೀವ-ದೀಹವನ್ನು ಹೊತ್ತುಕೊಂಡು ಇನ್ನೂ ಕೆಲ ವರುಷ ಕುಣಿಯಬಹುದು, ಶರೀರಕ್ಕೆ ಅಂಟಿಕೊಂಡ ಸೌಂದರ್ಯದ ಸುಕುಮಾರ ಕವಚವಿದೆ. ಕವಚ ಕೆಲುಬುವವರಿಗೆ, ಸುಕ್ಕಿಗಟ್ಟಿವವರಿಗೆ ಬದುಕಿಗೆ ಬಾಧೀಯಿಲ್ಲ. ತಾಯಿಯು ದಾರಿಯನ್ನು ಸುಗಮವಾಗಿ ಮಾಡಿರುವಳು. ಅವಳ ನೆರ್ವವಿದ್ದರೆ ನಾನು ಬದುಕುವೆ. ಅವಳನ್ನೂ ಬದುಕಿಸುವೆ. ಆ ಬದುಕಿನಲ್ಲಿ ಸ್ವಾತಂತ್ರ್ಯವಿದೆ. ಸುಖವಿದೆ. ಸ್ವಾಂಪದವಿದೆ. ಸ್ವಾಜನ್ಯವಿದೆ. ಸಂಪನ್ಮೂಲಿಯಿದೆ. ಸಹಾನುಭೂತಿಯಿದೆ. ಜೀವಕ್ಕೆ ಇದಕ್ಕೂ ಹೆಚ್ಚಿನದಿನ್ನೇನುಬೇಕು.

ಧರ್ಮದ ನಿಷಾಯವು ಸತ್ತ್ವಮೇತೆ.

ಸತ್ತ್ವಮೇತೆ ಧರ್ಮಶಾಸನ ವಿಧಿಸಲಿ !

ಜೀವದಿಂದಿರುವವರಿಗೆ ಸಂಪನ್ಮೂಲಹಕ್ಕರು ರಕ್ಷಿಸಿದರೆ ಸರಿ. ರಕ್ಷಿಸುವರು.

ಹೀಗೆ ಒಮ್ಮೊಮ್ಮೆ ಕಷ್ಟ ದುಃಖದಲ್ಲಿ ಸಿಕ್ಕ ಮನಸು ಆಯೋಚಿಸುತ್ತಿದ್ದಿತು.

ಮತ್ತೆ ಕೆಲ ದಿನಗಳು ಕಳೆದವು. ಹಿಂದಿನ ದಿನಗಳನ್ನು ನೆನೆಯು ವಂತೆ ಫಿನ ಫೋರ ಕಷ್ಟದ ದಿನವೊಂದು ಬಂದಿತು.

ಇಂದು ಉಟಪ್ಪಮಾಡಿ ಪಡಸಾಲೆಯಲ್ಲಿ ಕುಳಿತಿದ್ದಾರು. ಮುಂಜಾವಿ ನಿಂದ ಮನದಲ್ಲಿ ಸಮಾಧಾನವಿರಲಿಲ್ಲ. ಎಂಥದೋ ಹೇಳಲಾರದ ಸಂಕಟ. ವ್ಯಧಿ. ಇದು ನಿತ್ಯದ ಬೇಗುದಿಯೆಂದು ಅವಳ ಭಾವನೆ. ಆದರೆ ಕುಳಿತಂತೆಯೇ ಒಮ್ಮೆಲೇ ಕೈ-ಕಾಲುಗಳು ನಡುಗಹತ್ತಿದವು. ಎದ್ದು ಹಾಗೆಯೇ ಒಳಗೆ ಹೊಡಳು. ಕೈ-ಕಾಲುಗಳು ಇನ್ನೂ ಕಂಪಿಸುತ್ತಿದ್ದವು. ಹೊಟ್ಟಿಯಲ್ಲಿ ಕಳೆಯು ಉತ್ಪನ್ನವಾಯಿತು. ಹಾಗೆಯೇ ಎದ್ದು ನೆರೆಮನೆಯು ಒಬ್ಬ ವ್ಯಧ ಬ್ರಾಹ್ಮಣ ಯನ್ನು ಕರೆದಳು. ಅವಳು ಬುದ್ಧಿಗಳು. ದೂರ ನಿಂತು ಮುಖವನ್ನು ನೋಡಿದಳು. ಕೈ-ಕಾಲುಗಳನ್ನು

ನಿರೀಕ್ಷೆಸಿದಳು. ಏನೋ ಸಂಶಯವು ಬಂದಿತು. ಸೂಲಗಿತ್ತಿಯನ್ನು ಕರೆಸಿದಳು. ಅವರು ಬಂದಳು. ಆಕ್ಷಾಮರಿಯನ್ನು ಮುಟ್ಟಿದಳು. ಪರೀಕ್ಷೆಸಿದಳು. ಕ್ಯುಕಾಲುಗಳು ಮತ್ತು ಕಂಪಿಸುತ್ತಿದ್ದವು. ಅಸಹ್ಯ ವೇದನೆಯೆನಿಸಹತ್ತಿತು. ಬೆಸ್ಸು ಮುರಿದಂತಾಗಹತ್ತಿತು. ಒದರ ಹತ್ತಿದಳು. ಚೀರಹತ್ತಿದಳು. ಸೂಲಗಿತ್ತಿಯು ಗಟ್ಟಿಯಾಗಿ ಹಿಡಿದಿದ್ದಳು. ತಾಸೆರಡು ತಾಸಿನ ಕಷ್ಟದಿಂದ, ದುಃಖದಿಂದ, ಆಕ್ಷಾಮರಿಯ ಪ್ರಾಣವು ಭೂಮಿಗೆ-ಸ್ವರ್ಗಕ್ಕೆ ಛಿಡಾಡಿ ಕೊನೆಗೆ ಹಡೆದಳು. ಕೂಸು ಸತ್ತು ಬಿಡ್ಡಿದ್ದಿತು.

ಎಂದು ಉರೆಲ್ಲ ರಾಜಣ್ಣನನ್ನು ಹುಡುಕಾಡಿಸಿದರು. ಅವನ ಸುಳವೇ ಇರಲಿಲ್ಲ. ಅವನ ಚೌಕಟ್ಟಿನ ಗೆಳೆಯರೂ ಇರಲಿಲ್ಲ. ಯಾನ ಉರಿಗೆ ಹೋಗಿರುವನೆಂಬುದೂ ತಿಳಿಯಲಿಲ್ಲ. ಪಕ್ಕದ ಮನೆಯ ಕೆಲವು ಮುದಿ ಹೆಂಗಸರು, ಎದುರು ಮನೆಯ ಒಕ್ಕುಲ ಹೆಣ್ಣು ಮಕ್ಕಳು ಆಕ್ಷಾಮರಿಯ ಹತ್ತರ ನಿಂತು ಕಾಸಿ, ಕಟ್ಟಿ, ಉಪಚಾರ ಮಾಡಿದರು.

“ಸತ್ತಿದ್ದರೆ ಒಳ್ಳೆಯದಿದ್ದಿತು! ಕಷ್ಟದಿಂದ ಮುಕ್ತಳಾಗುತ್ತಿದ್ದಳು!” ಎಂದು ಬ್ರಾಹ್ಮಣ ವ್ಯಧ ವಿಧವೆ ನೇಡಿದಳು.

ಈ ಮಾತು ಆಕ್ಷಾಮರಿಗೆ ಕೇಳಿಸಿತು.

“ನಾನೂ ಅದನ್ನೇ ಆತ್ಮಿಸುವೆ ಅತ್ಯೇಯವರೇ! ದೇವರು ಮರೀತ ವೇಲೆ ಮಾಡುವದೇನು? ಬಂದ ಕಷ್ಟವನ್ನು ಉಣಿ ಬೇಕಲ್ಲ?” ಎಂದು ದನಿ ತಿಗೆದು ಅಳಹತ್ತಿದಳು.

“ಅದೇಕೆ ಭಾಗವ್ಯನವರೇ! ಸಾಯಲು ಮುದುಕಿಯೇ! ರೋಗಿಯೇ! ನಮ್ಮವ್ಯಾಗಾರಿಯಾಗಿರುವಳು. ಇಂದಿಲ್ಲ ನಾಳಿಬಳ್ಳಿಯ ದಿನಗಳು ಬಂದಾವು. ರಾಜಣ್ಣನೂ ವಿವೇಕಿಯಾದಾನು! ನಮ್ಮನಿಮ್ಮಂತಹ ಮುದುಕಿಯರು ಭೂಮಿಗೆ ಭಾರವಾಗಿ, ಅನ್ನಕ್ಕೆ ತಾಳಾಗಿ ಉಳಿದು ಇಂಥ ಎಳೆಯ ಮಕ್ಕಳನ್ನು ಕೊಲ್ಲುವದು ಸರಿಯೇ! ರಾಜಣ್ಣ ಬಂದಾನು, ಸುಮ್ಮನಿರು ತಾಯೇ!” ಎಂದು ಸಮಾಧಾನದ ನುಡಿಯೊಂದು ಹೊರಟಿತು.

ಕರುಬರ ಕೆಂಚನ್ನ ಸೂಲಗಿತ್ತಿಯ ಈ ಮಾತು ಭಾಗವ್ಯನಿಗೆ

ಬರೆಯೆಳಿದಂತಾಯಿತು.

“ನಿಮ್ಮ ತಾಯಿಗೆ ಹೇಳಿಕಲಿಸು. ತಿಂಗಳು ನಿಂತು ಹೋಗಲಿ. ಅಂದರೆ ಎದ್ದು ನಿಲ್ಲುವಿ.” ಕೆಂಚನ್ ಉಪದೇಶಿಸಿದಳು.

“ಯಾರು ಹೇಳಿ ಕಳಿಸಬೇಕು?” ನರಳುತ್ತೇ ನುಡಿದಳು ಅಕ್ಕಾಮರಿ.

“ನಿಮ್ಮ ಬಳಗದವರು ಇರುವರಲ್ಲ ಅಕ್ಕೆನ್ನು!”

“ಅವರಿಗೆ ನಾವು ಹೇಳಬಾರದು. ಅವರು ಕೇಳಬಾರದು.

ಅಮ್ಮೆ ಅವರಿಗೂ ಇವರಿಗೂ ಗೆಳಿತನವಿದೆ.”

“ನಾನು ಮಾಡಲೇನು?”

“ಮಾಡನ್ನು, ಉಪಕಾರವಾಗುವದು.”

“ಉಪಕಾರವೇಕೆ ತಾಯಿ!”

“ಕೆಂಚನ್ನು, ಸತ್ತಿದ್ದರೆ ಬಾಯಲ್ಲಿ ಒಂದು ಹೆನ್ನಿ ನೀರು ಬಿಡಲೂ ಬಳಿಯಲ್ಲಿ ಯಾರಿರಲಿಲ್ಲ. ನಿನಗೆ ಗೊತ್ತು.” ಅಳಹತ್ತಿದಳು ಅಕ್ಕಾಮರಿ.

“ಅಳಬೇಡ. ನನ್ನ ನುಗನನ್ನು ಈಗಲೇ ಕಳಿಸುವೆನು. ಸಂಜೀಗೇ ನಿಮ್ಮ ತಾಯಿ ಬರುವಂತೆ ಮಾಡುವೆನು.”

“ದೇನರು ಯಾರ ಹೊಟ್ಟಿಯಲ್ಲಿಯೋ ಸೇರಿ ಐಗೆ ಸಹಾಯ ಮಾಡಿದರೆ ಬದುಕಬೇಕೆಂದೆನಿಸುವದು ಕೆಂಚನ್ನು!” ಅಕ್ಕಾಮರಿಯು ನುಡಿದಳು.

ಆದರೆ ಆ ಮಾತಿನ ಕಡೆಗೆ ಕೆಂಚನ್ನನ ಲಕ್ಷ್ಯವಿರಲಿಲ್ಲ. ಮುಂದಿನ ಕೆಲಸಕ್ಕೆ ಸಿದ್ದಳಾಗಿದ್ದಳು.

\* \* \* \*

ಅಕ್ಕಾಮರಿಯು ಎಂಟರಲ್ಲಿ ಹಲಿವಿಳಿದ ಸಂಗತಿಯು ಪುಟ್ಟಪ್ಪನಿಗೆ ಕೂಡಲೇ ತಿಳಿಯಿತು. ಕೇಳಿ ಹೌಹಾರಿದಳು. ತನ್ನ ನುಗಳು ಉಳಿಯುವಳೋ ಸಾಯುವಳೋ! ಎಂಬುದು ಅನಿಶ್ಚಯವಾಯಿತು. ಎಂಟರಲ್ಲಿ ನಂಜು! ನಂಜಿಗೆ ಮದ್ದಾರು ಕೊಡಬೇಕು ಹಾಳು ಹೆಚ್ಚಿಯಲ್ಲಿ? ನನ್ನ ಮುದ್ದುಗುವರಿ! ನನ್ನ ಬಾಳನ ದೀವಟಿಗೆ! ನಂದಿದರೆ?

ದೇವಾ ಏನು ಮಾಡಲಿ ? ಎಂದು ಮನ್ಯಲ ಮರುಗಿಡಳು. ಮನೆ ಯನ್ನು ವ್ಯವಸ್ಥೆ ಪಡಿಸಿ, ರಾತ್ರಿಯಲ್ಲಿ ಮಲಗಲು ಒಬ್ಬ ಕೊಲಿಯನ ನನ್ನು ನಿಯಮಿಸಿ ಧಾವಿಸಿ ಉಂಟಿಗೆ ಬಂದಳು.

ಅಕ್ಕಾಮರಿಗೆ ನಂಜೇರಿದ್ದುದು ನಿಜವಿದಿತು. ಸೂಲಗಿತ್ತಿ ಕೆಂಚನ್ನು ಒಬ್ಬಬ್ಬ ಹೈಪಾರಿಯವರನ್ನು ಕರೆದು ಹೈಪಾರಿ ಕೊಡಿಸಿದ್ದಳು. ನೇರಿಮನೆಯ ಬಾರಹ್ಯಾಣಿತಿಯರಿಂದ ಕೆಲ ಪಹಾಯವನ್ನು ಪಡೆದು ಅನ್ನ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಳು. ಹೆಗಲು ರಾತ್ರಿ ತಾನು ಆಕೆಯ ಸೇವೆಗೆ ನಿಂತಿದ್ದಳು. ಸಾವು ಅಕ್ಕಾಮರಿಯನ್ನು ನುಂಗಿ, ನೀರು ಕುಡಿದು, ನಾಲಗೆಯನ್ನು ಸವರೇನು ಎಂದು ಪ್ರಯತ್ನಸೃತಿದ್ದಿತು. ಕೆಂಚನ್ನು ‘ನಿನ್ನ ಗಂಟಲದಲ್ಲಿ ಇಲಿಯುವ ಪಾರಣದ ತುತ್ತನ್ನು ಕೈಹಾಕಿ ಎಳೆದಾದರೂ ತೆಗೆದೇನು !’ ಎಂದು ಹೇಣಗುತ್ತಿದ್ದಳು. ಈ ಎಳೆದಾಟಲ್ಲಿ ಮತ್ತೆ ಎರಡು ದಿನಗಳು ಕಳೆದವು. ಮೂರನೆಯ ದಿನ ಪುಟ್ಟವ್ಯವನ್ನು ಬಂದಳು. ಈಗ ರಕ್ಷಿಸಲು ಇಬ್ಬರಾದರು. ಸಾವು ಹೆದರಿರಬೇಕು. ವೇಗಲೆಳಿಯುವ ಆದರ ಪಾಶವು ಹರಿಯಿತೇನೋ ! ಹನ್ನೆರಡನೆಯ ದಿನಕ್ಕೆ ಎಚ್ಚರಾದಳು. ತನಗಾಗುತ್ತಿರುವ ನೋವಿನ ಸಂಬಂಧ ಮಾತಾಡಹತ್ತಿದಳು. ವೈಗೆ ಬಿಗಿದ ಕಟ್ಟಿಗಳನ್ನು ತೆಗೆದರು. ಕಣ್ಣ ರಳಿಸುತ್ತೆ ಅತ್ತ ಇತ್ತ ನೋಡ ಹತ್ತಿದಳು. ಲಿಲ್ಲಿಯನ್ನು ಗುರುತಿಸಿದಳು. ತಾಯಿಯು ಬಂದುದು ಗೊತ್ತಾಯಿತು. ತನ್ನ ಎರಡನೆಯ ಕೂಸು ಹೋದುದು ತಿಳಿಯಿತು. ಗಂಡ ಇನ್ನೂ ಬಾರಿದಿದ್ದುದರ ಅರಿವಾಯಿತು. ತನ್ನ ಹಿಂದಿನ ಕಷ್ಟದ ಚಿತ್ರಗಳು ಸ್ವರಣೆಯಲ್ಲಿ ಮೂಡಿಸಿಂತವು. ದುಃಖವು ಮರುಕಳಿಸಿತು. ಕಣ್ಣಿನಿಂದ ನೀರು ಇಲಿಯಹತ್ತಿತು. ದ್ವಿತೀಯದು ಅಳಹತ್ತಿದಳು. ಪುಟ್ಟವ್ಯವನು ತುಂಬಿಬಂದ ಆಕ್ಷರೆಯಿಂದ ಮಗಳನ್ನು ಎದೆಗೆ ಹಿಡಿದು “ಮರಿ, ಅಳಬೇಡ ! ನೀನು ಅಳಹತ್ತಿದರೆ ನನಗೆ ಸಂಕಟವಾಗುವದು. ಎಲ್ಲವೂ ಸರಿಯಾಗುವದು. ನಿನ್ನ ಸುಖವೇ ನನ್ನ ಸುಖ. ನಿಷ್ಟ ದುಃಖವೇ ನನ್ನ ದುಃಖ ” ಎಂದು ತಲೆಯನ್ನು ಸವರುತ್ತ ತನ್ನ ಸೆರಿಗ ನಿಂದ ಅವಶ ಎಣ್ಣಿಬಿಸಿವ ಕಣ್ಣೀರಿನ ಮುಖವನ್ನು ಒರಸಿದಳು.

“ತಾಯಿ! ಏನು ಸರಿಯಾಗುವದು? ಎಲ್ಲ ಕಡೆಯಿಂದ ಕೆಟ್ಟು ಮೇಲೆ ಏನು ಸರಿಯಾಗಬೇಕು! ಅಂದು ನೀನು ನನಗೆ ಸಾಯಗೋಡೆ ಲಿಲ್ಲ. ಇಂದು ಯಾವುದೂತರೂ ಪ್ರಾಣಾನ್ನು ಒಯ್ದಲಿಲ್ಲ. ಬದುಕಿರುವೆ. ಯಾರಿಗಾಗಿ ಬದುಕಲಿ? ಯಾರಿಗಾಗಿ ಬದುಕಬೇಕು? ನೀನೇ ಹೇಳು, ಸತ್ತಿದ್ದರೆ ನಿನಗೆ ಎರಡು ದಿನದ ದುಃಖ. ಮುಂದೆ ಮರಿಯಬಹುದಿದ್ದಿತು. ಆದರೆ ನನಗೆ ಎಷ್ಟು ಸುಖವಿದ್ದಿತು. ಈ ದುಃಖ-ಕಷ್ಟ ಉಣ್ಣಿವ ದಾದರೂ ತಪ್ಪುತ್ತಿದ್ದಿತು. ಅವ್ಯಾ, ಹಿಂದಿನ ದಿನಗಳನ್ನು ನೇನೆದರೆ ವ್ಯೇ ನಡುಗುವದು. ಹೇಗೆ ಸಹಿಸಿದೆ! ಇನ್ನು ಹೇಗೆ ಸಹಿಸಲಿ?” ಎಂದು ಮತ್ತೆ ಅಳಹತ್ತಿದಳು.

“ಸುನ್ನುಸ್ವಿರು. ಬೇನೆಯಿಂದ ನೊದಲೇ ಅಶಕ್ತಿಜಾಗಿರುವೆ. ಹೀಗೆ ಮೇಲಿಂದ ಮೇಲೆ ದುಃಖವಟ್ಟಿರೆ ಆಗುವದೇನು? ಪಾಲಿಗೆ ಬಂದದ್ದನ್ನು ಉಣ್ಣಿಲೇಬೇಕು. ದೇವರ ಹೆತ್ತುರ ನಾನು ಇದನ್ನೇ ಬೇಡಿ ಬಂದಿದ್ದರೆ ಬಿಡಿಸುವವರಾರು? ಸಹಿಷಿಬೇಕು! ಹಾಲು ಕೊಡಲೇ?” ಎಂದು ಕೇಳಿದಳು.

“ಹೇಗೆ ಸಹಿಸುವದು! ಸಹಿಸಲಿಕ್ಕಾಗಿ ಒಂದು ವೀಕ್ಷಿಯಿದೆಯಲ್ಲ”

“ಬದುಕುವದಕ್ಕೆ ಸಹಿಸಬೇಕು?”

“ಯಾರ ಬದುಕು?”

“ನಿನ್ನ ಬದುಕಿಗೆ ನೀನೇ ಸಹಿಸಬೇಕು.” ಕಾಸಿದ ಡಾಲನ್ನು ತಂದು ಕೊಟ್ಟಳು. ಅಕ್ಕಾಮರಿಯು ಕುಡಿಯ ಹತ್ತಿದಳು.

ಪುಟ್ಟನ್ನು ಎಲೆ ಅಡಿಕೆಯನ್ನು ಮಗಳಿಗೆ ಮಾಡಿಚಿಕೊಟ್ಟು ಹತ್ತಿರ ಕುಳಿತಳು. ಮಗಳ ಶ್ರೀಣವಾದ ಮುಖನ್ನು ನೊಡಿ ಕೆಡು ಕೆನಿಸಿತು. ಅವಲಿಗೆ ಸಮಾಧಾನವನ್ನು ಹೇಳುವಂತೆ “ನಾನು ಆಗಲೇ ಹೇಳಬೇಕೆಂದೆ! ನೀನು ಕೇಳುವ ಸ್ಥಿತಿಯಲ್ಲಿಯೇ ಇರಲಿಲ್ಲ. ಅಲ್ಲಿಂದ ಇಲ್ಲಿಗೆ ಕಳಿಸುವದು ಸಮಾಧಾನನ್ನು ಮನಸಿನಲ್ಲಿರಲಿಲ್ಲ. ಆದರೆ ನಾನು ಒಂದು ವಾತು ಸಹ ಹೇಳಲು ಆಸ್ತಿದ ಸಿಕ್ಕುದಂತೆ ನೀನು ಕುಣಿದಾಡಿದೆ. ಆಮೇಲೆ ನಿನ್ನನ್ನು ಹೇಗೆ ನಿಲ್ಲಿಸಿಕೊಳ್ಳುವದು? ನಿಲ್ಲಿಸಿ ಕೊಳ್ಳುಬೇಕೆಂದು ಮಾತಾಡಿದ್ದರೆ ಇಬ್ಬರೂ ವ್ಯೇ ಮೇಲೆ ಬರಬಹು

ದಿದ್ದಿತು. ನಿನ್ನ ಗಂಡನ ಸ್ವಭಾವನನ್ನು ನಾನು ಬಲ್ಲಿ. ಅವನ ನಡತೆ ಯನ್ನೂ ಅರಿತಿರುವೆ. ಬಂಗಾರದಂತಹ ನಿನ್ನನ್ನು ಅವನ ಕೋರಳಿಗೆ ಕಟ್ಟಿ ಕೊಂಡುಬಿಟ್ಟೆ. ಇದೂ ನನಗೆ ಗೊತ್ತು. ಆದರೂ ಇದನ್ನು ಯಾರ ಮುಂದೆ ಹೇಳಲಿ? ಎರಡೂ ಮುಚಿಕೊಂಡು ಸುಮೃಸಿರುವೆ. ಬ್ರಾಹ್ಮಣರು? ಹಾಳಾದ ಈ ಬ್ರಾಹ್ಮಣ ಜಾತಿಗೆ ಬಂದುದೇ ನಮ್ಮ ತಪ್ಪು. ಈ ಅಸಹ್ಯ ರೂಪನನ್ನು ಬ್ರಾಹ್ಮಣರ ಹೊರತು ಮತ್ತಾರು ತೊಡುವರು? ದೇವರಿಂದ ಸಿಕ್ಕೆ, ದೇಹದ ಸಂಗಡ ಬೆಳೆದು ಬಂದ ಕೂಡಲನ್ನು ಕತ್ತರಿಸಿ ಈ ರೂಪಕ್ಕೆ ಸಿದ್ಧ ಮಾಡಿದೆ. ಯಾವದು ಗೊತ್ತೇ! ಈ ಬ್ರಾಹ್ಮಣ ಧರ್ಮ! ನೀನೂ ಬ್ರಾಹ್ಮಣಳೆಂದೇ ಈ ಗೋಳಿ. ಬೇರೋಬ್ಬಳಾಗಿದ್ದರೆ ಗಂಡನಿಗೆ ಸೋಡಚೀಟಿಯ ನೋಟೀಸನ್ನು ಕೊಟ್ಟು ಬೇರೋಬ್ಬನಿಗೆ ಲಗ್ಗಿ ಮಾಡಿಕೊಡುತ್ತಿದ್ದೆ. ಆದರೆ.....ಆದರೆ.....” ಮುಂದೆ ಮಾತು ತಡೆದಳು.

ಬಿಸಿಬಿಸಿ ಹಾಲು ಕುಡಿಯಲು ಅಕ್ಕಾವುರಿಗೆ ಒಂದಿಷ್ಟು ಹಾಯ್ ಎನಿಸಿತು.

“ಮುಂದೇನು ಅವ್ಯಾ?”

“ನಾನು ವಿಚಾರಿಸಿರುವೆ.”

“ಏನು?”

“ನಿನಗೆ ಒಂದಿಷ್ಟು ಗುಣವಾಗಲಿ. ಮುಂದೆ ಸವಿಸ್ತಾರವಾಗಿ ಹೇಳುವೆನು.”

“ಏನು ಹೇಳು!”

“ಅದನ್ನು ಹೇಳಲಿಕ್ಕೇ ಬಂದಿರುವೆ. ಎರಡು ದಿನ ಹೋಗಲಿ, ಒಂದಿಷ್ಟು ಜೀವಕ್ಕೆ ಹೆಗುರೆನಿಸಲಿ. ಸಂತೋಷವೆನಿಸಲಿ. ಹೇಳುವೆನು.”

“ಈ ನಿರಾಶಿಯ, ನಿಜೀರವದ ವಾತಾವರಣದಲ್ಲಿ ನೀನು ಏನೇ ಕೊಡು, ಏನೇ ತಿನ್ನಿಸು ಅದು ಮೈಗೆ ಹತ್ತುದು. ರಕ್ತವಾಗದು. ಆಶಿಯ ಒಂದೆರಡು ಮಾತು ಹೇಳಿದರೆ ಅದನ್ನು ನಂಬಿ ಸಂತೋಷ ಪಡುವೆ. ನೀನು ಕಲ್ಲಿ ಕೊಟ್ಟರೂ ಅದು ಬೆಣ್ಣೆ ಯಾಗುವದು. ಏನು ಹೇಳು.” ಆಗ್ರಹ ಮಾಡಿದಳು.

“ನೀನು ಹೋದವೇ ಅನೇಕ ಬದಲಾವಣಿಗಳಾಗಿವೆ. ಅದ್ದೀಲ್ಲ ವನ್ನು ನಿನಗೆ ಹೇಗೆ ಹೇಳಿಕೊಂಡಿ? ಅಲ್ಲಿದ್ದು ನಾನು ನಿನ್ನ ಸಂಬಂಧ ವಾಗಿ ದಿನವೂ ವಿಚಾರಿಸುತ್ತಿದ್ದೆ. ಅದರೆ ಯಾವದೂ ತಿಳಿಯಲ್ಲ. ನಿನ್ನ ಮನೆಯ ಪರಿಸ್ಥಿತಿಯು ಹಾಗೆಯೇ ಇದೆ ಎಂದು ಕಂಡುಕೊಂಡೆ. ನೀನು ಸಹ ಯಾರ ಮೂಂದೂ ಒಂದು ಮಾತನ್ನು ಹೇಳಿಕೊಂಡಿಲ್ಲ. ನಾನು ಏನೆಂದು ತಿಳಿದುಕೊಳ್ಳಬೇಕು! ದುಃಖವನ್ನು ನುಂಗಿ, ನುಂಗಿ ಈ ಅವಸ್ಥೆಯನ್ನು ತಂದುಕೊಂಡೆ. ದುಃಖವನ್ನು ಹೊಟ್ಟಿಯೊಳಗೆ ಇಟ್ಟು ಕೊಳ್ಳುವದು, ಚಿಂತಿಯನ್ನು ನುಂಗುವದು ಎರಡೂ ಒಂದೇ ಸರಿ. ಒಂದು ಮಾಂಸವನ್ನು ಸುಟ್ಟಿರೆ, ಇನ್ನೊಂದು ರಕ್ತವನ್ನು ಸುಡುವದು. ನಿನ್ನ ಹೃದಯ ಮಾಂಸ-ರಕ್ತ ಸುಟ್ಟೀ ಈ ಪರಿಸ್ಥಿತಿಗೆ ಬಂದಿರುವೆ. ನೀನು ಇಲ್ಲಿಗೆ ಬಂದಂದಿಸಿಂದ ಚಿನ್ನಯ್ಯನವರು ಮನೆಗೆ ಬಂದವರಲ್ಲ. ಮನೆಯಲ್ಲಿ ನೀನಿದ್ದರೆ ಅವರ ಸುಳಿದಾಟ. ಅದರಿಂದ ಮನ್ನೆ ಬಂದಿದ್ದರು. ಬಂದರು, ಹಾಗೇ ಹೋದರು.”

“ನಿಲ್ಲಲಿಲ್ಲವೇ!”

“ಇಲ್ಲ. ಎರಡು ನಾತು ಹೇಳಿದರು. ಹೊರಟೀಹೋದರು.”

“ಹಾ!....” ಉಸಿರುಗರೆದಳು.

“ಈಗ ಅವರು ಹೆಚ್ಚಿಯನ್ನು ಇಟ್ಟು ತಾಲೂಕಿನಲ್ಲಿ ಮನೆ ಮಾಡಿರುವರು. ನವ್ಯಾಂದ ದೂಢಾದರೆಂದೇ ನಾನು ಹೆದರಿದೆ. ಅದರೆ ಅವರು ಅಭಯವಚನವನ್ನು ಕೊಟ್ಟಿರುವರು. ನಮಗೂ ಅಲ್ಲಿಗೆ ಬರಲು ಆವಂತ್ರಿಸಿರುವರು. ಹೆಚ್ಚಿಗಂತ ತಾಲೂಕು ಒಳ್ಳಿಯ ಸ್ಥಳ. ಸಂಕುಚಿತ ಹೆಚ್ಚಿಯಲ್ಲಿ ಸಣ್ಣ ಸಂಗತಿ ಸಹ ಗುಡ್ಡದನ್ನು ಬೆಳೆದು ಎಲ್ಲರ ಚಚೆಗೆ ಕಾರಣವಾಗಿ ನಿಲ್ಲಿಸಿದು. ತಾಲೂಕಿನಲ್ಲಿ ಹಾಗಲ್ಲ. ಎಲ್ಲರೂ ಉದ್ದೇಶಗದವರು, ವ್ಯವಸಾಯದವರು. ಅದರಿಂದ ಇನ್ನೊಬ್ಬರ ಉಸಾಬರಿಯನ್ನು ಮಾಡಲು, ಕೇಳಲು ಚಚೆಯಲ್ಲಿ ಭಾಗವಹಿಸಲು ನೇಳಿಯೇ ಉಳಿಯುವದಿಲ್ಲ. ಜನರೂ ಬಹಳ ಕ್ಷೇತ್ರವೂ ದೊಡ್ಡದು. ಕಟ್ಟಿ ಪಟ್ಟಣವನ್ನು ಸೇರು! ಎಂದು ಹಿರಿಯ ರಾಡುವ ಮಾತು ಸಕ್ಕುವಾದುದು. ಅದಕ್ಕೆ ನಾವೂ ತಾಲೂಕಿಗೆ

ಹೋಗಬಾರದೀಕೇ ?” ಎಂದು ನುಡಿದು ಸುವ್ಯಾನಾದಳು.

ಅಕ್ಕಾಮರಿಯು ಒಂದಿಷ್ಟು ತಡೆದು, ವಿಚಾರಿಸಿ “ಅಲ್ಲಿ ನಮ್ಮ ಸಂಸಾರವು ನಡೆಯಬಹುದೇ ?” ಎಂದಳು.

“ಏಕೆ ನಡೆಯಬಾರದು !”

“ತಾಲೂಕಿನಲ್ಲಿ ನೆಲವನ್ನು ಸಾರಿಸಲು ಸೆಗನೆಗೆ ಹಣ ಬೇಕಾಗುವುದಂತೆ. ದುಡು ಹಿಡಿಯಂಡಿ ಒಂದು ಚೂರು ಸೆಗಳೆ ಸಹ ದೊರೆಯದ ತಾಲೂಕಿನಲ್ಲಿ ನಾವು ಹೇಗೆ ಬದುಕುವದು?”

“ಅಲ್ಲಿ ಹಣವನ್ನು ತೆಗೆಯಲೂ ಅನೇಕ ದಾರಿಗಳವೆ ಅಕ್ಕಾಮರಿ !”

“ಅದು ಹೇಗೆ ?” ಕುತ್ತಾಹೆಲದಿಂದ ಕೇಳಿದಳು.

“ಹಿತ್ತುಲಮೊಳಗಿನ ತಿಪ್ಪೆಯ ಮೇಲೆ ಬೆಳಿದ ನಾಯಿಯ ಕೊಡೆ ಗಳನ್ನು ಮಾರಿದರೆ ಹಣವು ಸಿಕ್ಕುವದಂತೆ !”

“ನಾಯಿಯ ಕೊಡೆ !” ಅಶ್ವಯರ್ಥ ಪಟ್ಟಳು.

“ಅಹುದು. ಅಣಿಗೆ ಮೂರು ನಾಲ್ಕು.”

“ಅದನ್ನು ತಿನ್ನುವರೇ ?” ಮೂಗು ಏರಿಸಿ ಕೇಳಿದಳು.

“ತಾಲೂಕಿನವರು ಯಾವದನ್ನು ತಿನ್ನುವರು, ಯಾವದನ್ನು ತಿನ್ನುವದಿಲ್ಲ ಹೇಳಲಾಸಲ್ಲ. ಅಲ್ಲಿ ಏನು ತಿಂದರೂ ಮಾರ್ದಾದೆ ! ಒಂದು ವ್ಯವಹಾರ ! ಯಾರೂ ಏನೂ ಅನ್ನು ನಡಿಬ್ಬಿ. ಅದು ಅವರಿಗೆ ಸೇರುವದು, ತಿನ್ನುವರು. ಇದು ಇವರಿಗೆ ಸೇರುವದಿಲ್ಲ, ತಿನ್ನುವದಿಲ್ಲ. ಇಷ್ಟೇ ! ಅದರೆ ಅವರಿಬ್ಬಿರೂ ಸಮಾಜದಲ್ಲಿ ಗಣ್ಯರು ! ಪ್ರತಿಷ್ಠಿತರು. ಸನ್ಧಾನ್ಯರು ! ವ್ಯವಹಾರದಲ್ಲಿ ಗಳೆಯರು. ಒಂದೇ ವಿಚಾರದವರು. ಒಂದೇ ಬಗೆಯ ನಾಗರಿಕರು.”

“ಅವ್ಯಾ...”

“ನನ್ನ ಮಾತಿನಂತೆ ನಡೆ. ನಿನಗೆ ಒಳ್ಳೆಯದಾಗುವದು. ನಿನ್ನ ಸುಖ-ಸಂತೋಷವನ್ನು ಕಂಡು ಸಾಯಬೇಕೆಂದು ನನ್ನ ಬಯಕೆ.”

“ಏನೂ ಎಂತೋ ! ಈಗಂತೂ ನಿನಗೆ ಮೋರೆ ಹೊಕ್ಕಿರುವೇ. ಬೇಕಾದುವನ್ನು ಮಾಡು” ಎಂದು ನುಡಿದು ಮಗ್ಗಳಾದಳು.

ತಿಂಗಳೊಪ್ಪತ್ತಿನಲ್ಲಿ ಅಕ್ಖಾನುರಿಯು ತಾಯಿಯ ಸೇವೆ, ಶುಶ್ರಾವೆಗಳಿಂದ ಗುಣ ಹೊಂದಿದಳು. ಮಗಳು ಕುತ್ತಿನಿಂದ ಪಾರಾದುದಕ್ಕೆ ಸತ್ಯನಾರಾಯಣ ಪೂಜೆಯನ್ನು ಮಾಡಬೇಕೆಂದಳು. ವೇದಮೂರ್ತಿ ರಾಮಾಚಾರ್ಯರ ಅನುಕೂಲತೆಯನ್ನು ಕೇಳಿದಳು. ಆಚಾರ್ಯರು ಒಂಟಿಗಾಲಿನ ಮೇಲೆ ಸಿದ್ಧರಾದರು. ಒಂದು ಒಳ್ಳೆಯ ದಿನವನ್ನು ನೋಡಿಕೊಟ್ಟಿರು. ತಾನೇ ಮುಂದಾಗಿ ಪಡಸಾತೀಯಲ್ಲಿ ಮರಿಬಾಳೆಯ ಕಂಬಗಳನ್ನು ನಿಲ್ಲಿಸಿದರು. ತಳರು-ತೇಲರಣಗಳನ್ನು ಕಟ್ಟಿದರು. ಹೂ - ಹಣ್ಣು - ಕಾರ್ಯಿಗಳನ್ನು ಅಣಿಗೊಳಿಸಿದರು. ವೈಭವದಿಂದ, ಶಾಸ್ತ್ರೀಕೃತವಾಗಿ, ಪುರಾತನ ಪ್ರೇರಿತ ಪದ್ಧತಿಯಿಂದ ಪೂಜೆಯಾಯಿತು. ಕಥಾಶ್ರವಣವಾಯಿತು. ವೀರು, ಕಡಬು, ಕಲಸನ್ನು, ಬುರಬುರಿ, ವಾಯಸಗಳ ಭೋಜನವಾಯಿತು. ಉರೋಳಿಗನ ಬಾರಹ್ಯಣ ಗುಡಸರು, ಹೆಂಗಸರು ಕೂಸು ಕುನ್ನಿಗಳೊಡನೆ ಉಟಕ್ಕೆ ಬಂದಿದ್ದರು. ಎಲೆ ಅಡಿಕೆಯಾಯಿತು. ಮನೆಗೆ ಹೋಗುವ ಮುಂದೆ ಪ್ರತಿಯೊಬ್ಬಿರಿಗೆ ದೊನ್ನೆ ದೊನ್ನೆ ಪ್ರಸಾದವನ್ನು ಕೊಟ್ಟಳು. ರಾಮಾಚಾರ್ಯರಿಗೆ ಇರೂ ಪೂಜಾ ಸಂಭಾವನೆ, ಒಂದು ರೂಪಾಯಿ ಉಟದ ದಷ್ಟಕೆಯನ್ನು ಕೊಟ್ಟಳು.

ರಾಮಾಚಾರ್ಯರು ನಗಾರಿಯಂತೆ ಉಬ್ಬಿದ ಹೊಟ್ಟಿಯನೇರೆಲೆ ಕೈಯಾಡಿಸುತ್ತೇ “ತಾಯಿ ಪುಟ್ಟಪ್ಪ, ಬಹೆಳ ಸಂತೋಷ ಮಾಡಿದೆ. ಕಿಲುಬು ಹಿಡಿದ ನಾಲಗೆಯು ನಿನ್ನ ಅವಾಟಿಯನ್ನು ಸುರಿದು ಸುರಿದು ಸ್ವಚ್ಛವಾಯಿತು. ನುಚ್ಚು, ನವಣಕ್ಕಿರುನ್ನ ತಿಂದು ತಿಂದು ಕಂಡಿ ಹೋದ ಕರುಳುಗಳು ಇಂದು ವೀರು ಕುಡಿದು ನೋಟಿರಿನ ಟ್ಯಾಬಿ ನಂತೆ ಉಬ್ಬಿಹೋಗಿವೆ. ನರುಪೋದು ನರುಪದಲ್ಲಿ ಇಂಥ ಭೋಜನವನ್ನು ಮಾಡಿರಲ್ಲ” ಎಂದು ತಂಬುಲ ಬಾಯಿಂದ ಹೆರಸಿದನು.

ಇಷ್ಟೆಲ್ಲ ಜನರು ತನ್ನ ಮನೆಗೆ ಬುದುದು, ಯಥೇಚ್ಚ ಉಟ ಮಾಡಿದುದು, ಹೋಗುವ ಮುಂದೆ ಅಂತಃಕರಣವಿಂದ ದರಸಿದುದು ಅಕ್ಖಾನುರಿಗೆ ಹೋರಣಾದವಾಯಿತು.

ನಮ್ಮನ್ನು ಬ್ರಾಹ್ಮಣರು ಇನ್ನೂ ಗೌರವಿಸುವರಲ್ಲಿ ?

ಇದೇ ಭಾವನೆ ಹೇಳುಕ್ಕೆ ಕಾರಣವಿದ್ದಿತು.

ಮುಂದೆ ನಾಲ್ಕುರು ದಿನಗಳಲ್ಲಿ ಪುಟ್ಟವನ್ನು ಮಗಳನ್ನು ಅಂತಿಗೆ ಕರೆದುಕೊಂಡು ಹೋಡೆಳು.

\* \* \* \*

ಅಕ್ಕಾನುರಿಯು ತಾಯಿಯ ಮನೆಗೆ ಬಂದ ದಿನವೇ ಉರ ಕೆಲವು ಕಿಡಿಗೇಡಿಗಳಿಗೆ ಚರ್ಚಿಗೆ ಒಂದು ಹೊಸ ವಿಷಯವು ಸಿಕ್ಕಂತಾಯಿತು.

ಈ ಸಿರುಪದ್ರವೀಕ್ಷುದ್ರಕೀಟಕಗಳಾದ ಕಿಡಿಗೇಡಿಗಳು ಸಮಾಜ ಪೋಷಕರೂ ಅಲ್ಲ. ಸಮಾಜ ವಿಫ್ಫಾತರೂ ಅಲ್ಲ. ನೇಳಿಯ ಕೊಲೆಗಡುಕರು. ತಮ್ಮ ಕೈಯಿಂದಾಗದ ಕೆಲಸಕ್ಕೆ, ಇನ್ನೊಬ್ಬರು ಉಂಡು-ಉಟ್ಟು, ತೊಟ್ಟು-ಕೊಟ್ಟು ಸುಂದರಲ್ಲಿ ನಡೆಯುವದನ್ನು ನೋಡಿ ಸಹಿಸಿಕೊಳ್ಳಲಾದೆ ಅವರ ಬಗ್ಗೆ ಇಲ್ಲದ ಸಳ್ಳದ ಹೆರಚಿಯ ತಾಡನ್ನು ತಮ್ಮಂತಹ ನಾಲ್ಕು ಜನ ಸಿರುದ್ದೀರ್ಗಳ ನಡುವೆ ಇಟ್ಟು ನಾಲಗೆಯ ಒನಕೆಯಿಂದ ಕುಟ್ಟಿ, ಶಬ್ದಾಡಂಬರದ ಹಾಡನ್ನು ಹಾಡಿ ಕಾಳು ತೆಗೆಯಲು ಪ್ರಯತ್ನಿಸುವರು. ಕಾಳು ಹೊರಡುವದಿಲ್ಲವೆಂದು ಅವರಿಗೆ ಗೊತ್ತು. ಆದರೂ ಹೆಣಗುವರು! ಇಂಥವರು ಹಳ್ಳಿಯಲ್ಲಿ ವಿಷುಲ. ಅದರ ಕೊನೆಯು ಫಲವು—‘ಕತ್ತಲಾಯಿತು. ನಿದ್ದೆ ಒಂದಿತು. ಇನ್ನು ಸಾಕು’ ಇಂಥ ನಿಜೀವ ಶ್ರುತಿ-ಸ್ತುತಿ-ಪುರಾಣೋಕ್ತಿ ಬೀಜವಂತ್ರ! ಎತ್ತಿಕೊಂಡ ಸಂಗತಿಯು ಸತ್ಯನಿರಲಿ ಅಸತ್ಯನಿರಲಿ, ಯೋಗ್ಯವಿರಲಿ ಅಯೋಗ್ಯವಿರಲಿ, ತಮ್ಮ ಬುದ್ಧಿಯ ಒಳಗಿನದಿರಲಿ ಇಲ್ಲದಿರಲಿ ಮಾತಿಗೆ ಮಾತು ಪೋಷಿಸಿ, ಶಬ್ದಕ್ಕೆ ಶಬ್ದವನ್ನು ಅಂಟಿಸಿ, ಹವೆಯಲ್ಲಿ ಅವಾಹಕವಾದ ಧ್ವನಿಯ ತರಂಗಗಳನ್ನು ಎಬ್ಬಿಸಿ ಗಾಳಿಯ ಸಂಗಡ ಗಾಳಿಯಾಗಿರುವ ಒಂದು ಕಂತೆಯನ್ನು ಹೊಲಿದು ಬಿಟ್ಟರಾಯಿತು. ಆಕ್ಕಾನುರಿಯ ವಿಷಯವು ಇಂಥವರ ಬಾಯಲ್ಲಿ ಸಿಕ್ಕು ಕುಶಾಹಳಜನಕವಾಗಿದ್ದಿತು.

“ವಿಜಯನಗರ ಅಟ್ಟ ಸ್ವಾದಿಯೋಡವರು ತಮ್ಮ ಐದನೆಯ ಚಿತ್ರಕ್ಕಾಗಿ ‘ತಾಳೀಕೋಟೀ’ ಎಂಬ ಪತಿಹಾಸಿಕ ನಾಟಕವನ್ನು

ಆರಿಸಿಕೊಂಡಿರುವರು. ಆಯೇಷಾಳ ಪಾತ್ರ ಹಣಿಸಲು ಒಬ್ಬ ಸುಂದರ ನಟಿಯ ಬೇಡಿಕೆಯ ಪ್ರಕಟಿಸಿಯನ್ನು ವೃತ್ತಪತ್ರಿಕೆಯಲ್ಲಿ ಕೊಟ್ಟಿರುವರು. ನಮ್ಮಾರ್ಥ ಆಕಾಶಮಾರಿಯು ಆಯೇಷಾಳ ಪಾತ್ರವನ್ನು ಹಣಿಸಲು ಸಮರ್ಥಳು. ದೇವರು ಆಕಿಗೆ ಅಂಥ ರೂಪವನ್ನು ಕೊಟ್ಟಿರುವನು. ರೂಪಕ್ಕೆ ತಕ್ಕು ಮೈಮಾಟಿವಿದೆ. ಮೈಮಾಟಕ್ಕೆ ತಕ್ಕು ಚಪಲಶೈಲಿಯಿದೆ. ಚಪಲತೆಗೆ ತಕ್ಕು ವಯಸ್ಸಿದೆ. ವಯಸ್ಸಿಗೆ ತಕ್ಕು ನಟನೆಯಿದೆ. ನಟನಿಗೆ ಒಪ್ಪುವಂತೆ ಆಯೇಷಾಳ ಪಾತ್ರವನ್ನು ಸ್ವರ್ವರೀಸಬ್ಲಿಕ್. ನಮತ್ತು ಈಗ ಆಕಿಯು ಕುಮಾರಿ ಆಯೇಷಾಳಂತೆಯೇ ಇರುವಳು. ಸ್ವಾಧಿಯೋ ದವರಿಗೆ ಈ ಸಂಗತಿಯನ್ನು ಯಾರಾದರು ತಿಳಿಸಬೇಕು. ಅಂದರೆ ಅವರು ನಾಳೆಯೇ ತಮ್ಮ ಕಾಜ್ಯಮೇರಾ ಸಹಿತ ನಮ್ಮ ಹೆಣ್ಣಿಗೆ ಓಡಿ ಬರುವರು!“ ಒಬ್ಬನು ಹೆಚ್ಚಿಗೆ ಚಾಲನೆಯನ್ನು ಕೊಟ್ಟಿನು.

“ಆಕಾಶಮಾರಿಯು ಆಯೇಷಾ ಆದರೆ, ಚಿನ್ನಯ್ಯನವರು ರಾಮರಾಯನಾಗಚೇಕಲ್ಲ?“ ಇನ್ನೊಬ್ಬ ಸುದಿದನು.

“ನಾಟಕದಲ್ಲಿಯ ರಾಮರಾಯನ ಪಾತ್ರಕ್ಕೆ ಚಿನ್ನಯ್ಯನವರೇ ಬೇಕೆಂಬ ನಿಯಮವಿಲ್ಲ. ಆಯೇಷಾಳನ್ನು ಆರಿಸಿದಂತೆ ರಾಮರಾಯನನ್ನು ಸ್ವಾಧಿಯೋದವರೇ ಆರಿಸುವರು.”

“ರಾಮರಾಯನಪಾತ್ರಕ್ಕೆ ಯಾವನೋ ಒಬ್ಬನನ್ನು ಆರಿಸುವದು, ಆಯೇಷಾಳ ಪಾತ್ರಕ್ಕೆ ಯಾವಳೋ ಒಬ್ಬಳನ್ನು ಆರಿಸುವದು, ಅವರಿಬ್ಬ ಪ್ರೇಮಿಗಳಿಂದು ನಾಮಕರಣ ಮಾಡುವದು, ಇತಿಹಾಸದ ಸತ್ಯತೆಯನ್ನು ಅವರಿಬ್ಬರ ಬಾಯಿಂದ ಸುಜಿಸುವದು, ಆದಿಸುವದು, ಕೃತಿಮಾಡಿ ತೋರಹಚ್ಚುವದು, ಅದನ್ನು ನೋಡಿ ನಾವು ಹಣಕೊಡುವದು! ಇದೆಲ್ಲಿಯ ನ್ಯಾಯವಹ್ವಾ!“

“ನೋಡಿ ಹಣಕೊಡುವದ್ದಲ್ಲ. ಹಣಕೊಟ್ಟಿ ನೋಡುವದು!”

“ಇದಕ್ಕೆ ಚಿನ್ನಯ್ಯನವರು ಒಪ್ಪಬಹುದೇ?”

“ಚಿನ್ನ ಬೇಕಾದರೆ ಆಯ್ಯನನ್ನು ಬಿಡಬೇಕು.”

“ಅಂದರೆ?”

“ಆಯ್ಯೋ ಹೆಡ್ಡಾ! ಚಿನ್ನದ ಮುಂದೆ ಆಯ್ಯನಿಧ್ದರೆ ಚಿನ್ನಯ್ಯಾ!

ಚಿನ್ನು ಕ್ಕೂ ಅಯ್ಯನಿಗೂ ಒಂದು ಗಂಟೆ. ಇಲ್ಲಿ ಚಿನ್ನು ಒಂದೇ ಇದೆ. ಆ ರಾಸಿಯಾದ ಚಿನ್ನು ಸಿಕ್ಕರೆ-ಸಿನೇಮಾದಲ್ಲಿ ಕೆಲಸ ಮಾಡಿದ್ದಕ್ಕೆ ಸಾವಿರ ಲೆಕ್ಕದಿಂದ ಹಳ ಸಿಕ್ಕರೆ-ನೋಡಿದವರು ಯಾರೇ ಇರಲಿ ಅಯ್ಯ! ಎಂದು ಬಾಯಿ ತೆರೆಯದುಂಟೇ! ಅಕ್ಕಾಮರಿಗೆ ಚಿನ್ನು ಬೇಕಾದುದೇ ಹೊರತು ಬೇರಾರೂ ಬೇಕಿಲ್ಲ. ಅಯ್ಯನಿಂದ ಚಿನ್ನು ಸಿಗುವದೆಂದು ಚಿನ್ನುಯ್ಯ ಬರುವನು.”

ಇಂಥ ನಿರರ್ಥಕ ಹೆರಟಿಗೆ ವೇಳೆ-ಅವೇಳೆಯ ನಿರ್ಬಂಧವಿಲ್ಲ. ಸೈಳಗಳ ಬಂಧನವಿಲ್ಲ. ಇಂಥ ಹಾತುಗಳನ್ನು ಆಡ ಬೇಕೋ ಬಾರದೋ ಎಂಬ ಕಟ್ಟಲ್ಲ. ನಮ್ಮ ಮನೆಯ ಬುಣಗೂಳು ತಿಂದು, ಇನ್ನೊಬ್ಬರ ಕಟ್ಟಿಯಮೇಲೆ ಹುಳಿತು, ಮೂರನೆಯವರ ವಿನಯವನ್ನೆತ್ತಿಕೊಂಡು, ನಾಲ್ಕು ಕಾಲು ಹೆರಟಿಯನ್ನು ಹೊಡಿದು, ಖದೂ ಇಂದ್ರಿಯ ಶಕ್ತಿಗಳನ್ನು ವ್ಯಧವಾಗಿ ಕಳೆದುಕೊಳ್ಳುವ ಈ ಮೂರ್ಖತಿರೋಮಣಿಗಳು ಏನೇ ಅನ್ನಲಿ, ಯಾವದೇ ನುಡಿಯಲ್ಲಿ ಅಕ್ಕಾಮರಿಯ ದೈನಂದಿನ ಚಾರ್ಯ ಮತ್ತು ಪ್ರಗತಿ ಸರಾಗವಾಗಿ ನಡೆದಿದ್ದಿತು. ಪುಟ್ಟವ್ವನು ಮಗಳ ಪ್ರಕೃತಿಯು ಸುಧಾರಿಸಲೆಂದು ಹೆಗಲು-ರಾತ್ರಿ ಹೊಣಗಾಡುತ್ತಿದ್ದಳು. ದೈವವೂ ಸಹಾಯ ಮಾಡಿತು. ಪ್ರಕೃತಿಯ ವರದ ಹಷ್ಟವೂ ಆಕೆಯ ತಲೆಯ ಮೇಲಿದ್ದಿತು. ದಿನ ಕೊಂಡು ಬಗೆಯಿಂದ ಚೆಂದವಾಗಿ ಸುಧಾರಿಸ ಹತ್ತಿದ್ದಳು.

ಪುಟ್ಟವ್ವನು ಮಗಳು ಮೊದಲಿನ ದೇಹವನ್ನು, ರೂಪವನ್ನು, ಸೌಕುಮಾರ್ಯವನ್ನು ಬೇಗನೆ ಪಡೆದುಕೊಳ್ಳಲು ಒಂದು ವ್ಯವಸ್ಥಿತ ಕ್ರಮವನ್ನು ಕೊಡೆದುಕೊಂಡಳು.

ಅಕ್ಕಾಮರಿಗೆ ಅಕಾಲದಲ್ಲಿ ಹೆರಿಗೆಯಾಗ ವ್ಯಾ-ಮಾಂಸ ಬಳಿದು ಹೊಗಿದ್ದಿತು. ತುಂಬಿದ ಕೆನ್ನೆಗಳು ಒಣಗಿದ್ದವು. ಎಲುವುಗಳು ಸ್ವಪ್ತವಾಗಿ ಕಾಣುತ್ತಿದ್ದವು. ಕಟ್ಟಿನ ಸುತ್ತಲೂ ಕಾಳಮೆಯನ್ನು ದುಂಡಿಗೆ ತೊಡಿದೆಂತಾಗಿದ್ದಿತು. ತಲೆಯ ಕೂದಲು ಉಚ್ಚ ಮೊಂಡ ವಾಗಿದ್ದವು. ಕ್ಕೆಕಾಲುಗಳು ಬಡಕಲಾಗಿದ್ದವು. ಮುಖದ ತೇಜವು ಶಿಫೆಯಾಗಿದ್ದಿತು. ಈ ಎಲ್ಲ ವಿದ್ವಾಪಗಳನ್ನು ಹೊಡಿದು ಹಾಕು

ವದು ಆಕೆಯ ಮುಖ್ಯ ಕೆಲಸವಾಗಿದ್ದಿತು. ಮಗಳು ಮೈ ತುಂಬಿಕೊಳ್ಳಬೇಕು, ಹೊದಲಿನ ರೂಪವು ಮರುಕೊಳಿಸಬೇಕು, ಉತ್ಸಾಹ, ಚಪಲತೆ ಹೊದಲಿನಂತೆ ಅಳವಡಬೇಕು. ಜೀವನವು ಸೌಖ್ಯಕ್ಕಾಗಿ ಆಶಿಸಬೇಕು, ಹಿಂದಿನ ಕಷ್ಟ-ಕಾರ್ಫ್ಯೂದ ದಿನಗಳನ್ನು ಮರಿಯಬೇಕು. ಇಷ್ಟೆಲ್ಲವುಗಳಿಗೆ ಆಕೆಯು ಸುದೃಢಳಾಗುವದೊಂದೇ ಮಾರಕವೆಂದು ಆಕೆಯ ಬಯಕೆ. ಇದು ತಾಯಿತನದ ತತ್ವಕ್ಕೆ ಮಾನ್ಯವಾದುದು.

ಒಂದ ದಿನವೇ ರಕ್ತವರ್ಧಕದ ಏರಡು ದೊಡ್ಡ ಪ್ರೋಫೆಸರ್ ಬಾಟಲಿಗಳನ್ನು ತರಿಸಿದಳು. ನಿತ್ಯ ಆಯಾ ನೇಳಿಗೆ ತಾನೇ ಹಾಕಿ ಕುಡಿಸುವ ಕ್ರಮವನ್ನಿಟ್ಟುಕೊಂಡಳು. ಬೆಳಗಿನಲ್ಲಿ ಎಚ್ಚಿಸಿ ಸ್ವಾನ ಮಾಡಿಸಿ ಒಂದಿಕ್ಕು ಸ್ವಾತ್ಮ ಬಟ್ಟಲ ತುಂಬ ಬಸಿ ದಾಲು, ಒಂದು ಹೆಸರಿನ ಖಂಡಿಯನ್ನು ತಿನ್ನಲು ಕೊಡುವದು, ಮಧ್ಯಾಹ್ನದ ಹಗುರಾದ ಉಟಿವನ್ನು ಸಿದ್ಧ ಪಡಿಸುವದು, ಎಲೆ ಅಡಿಕೆಯ ಚರ್ಚೆ, ಒಂದಿಕ್ಕು ವಾಪು ಕುಸ್ತಿ, ಮತ್ತೆ ಹಾಲು, ಜೊತೆಗೆ ಖಾದ್ಯ, ಕೊನೆಗೆ ಸಾಯಂ ಕಾಲದ ಉಟೆ, ಮಲಗುವ ಮುಂದೆ ಅರ್ಥ ಬಟ್ಟಲು ಕಾಗಿದ ಹಾಲು. ಇವು ಉಂಟದ ಬಾಬುಗಳೆಂದು ನಿರ್ಣಯಿಸಿಕೊಂಡಳು.

೧೦ಟುದಿನಕ್ಕೂ ಮೈ ಎಣ್ಣೆ ಹಚ್ಚಿ ಬಿಸಿ ಸೀರಿಸಿಂದ ಎರಿಯು. ವದು, ಕೂಡಲು ಬೆಳೆಯಲೆಂದು ಕೆಲವು ಕೇಶವರ್ಧನ್ ತೈಲಗಳನ್ನು ಹಚ್ಚಿ ಕೊಳ್ಳಲು ಆಗ್ರಹಮಾಡುವದು ಇದು ಇನ್ನೊಂದು ಕ್ರಮ ವಾಗಿದ್ದಿತು.

ಕೈಯಂದಾದ ಸಣ್ಣ-ಪುಟ್ಟ ಕೆಲಸಗಳನ್ನು ಅಕ್ಷಾಮನುರಿಯು ಮನೆಯಲ್ಲಿ ಮಾಡುತ್ತಿದ್ದಳು. ಹೆಣ್ಣುಜೀವ ಗಂಡನ ಹಾಕು ಮನೆಯಲ್ಲಿ ಕುಟ್ಟಿವದು, ಬೀಸುವದು, ಕಟ್ಟಿಗೆಯನ್ನು ಒಡಿಯುವದು ಹೊದಲಾದ ಮಾಡಬಾರದ ಕೆಲಸಗಳನ್ನು ಸಹ ಮಾಡಿ ಅನುಭವ ಪಟ್ಟಿದ್ದಳು. ಅದಕ್ಕೆ ತಾಯಿಯ ಮನೆಯಲ್ಲಿ ಕೆಲಸವಿಲ್ಲದುದನ್ನು ನೋಡಿ ಸಹಿಸುವದಾಗಲಿಲ್ಲ. ಎಲ್ಲ ಕೆಲಸಗಳಿಗೆ ತಾಯಿಯನ್ನೇ ಬಿಡುವದು ಸಮಂಜಸವೇನಿಸಲಿಲ್ಲ. ಸಣ್ಣ ಪುಟ್ಟವುಗಳನ್ನು ಮಾಡಿಯೇ ಮಾಡುತ್ತಿದ್ದಳು. ಆದರೂ ಸಮಾಧಾನವಿಲ್ಲ. ಇನ್ನೂ ಮಾಡಬೇಕು

ಅದನ್ನೂ ಮಾಡಬೇಕು, ಎಂದು ಹೆಚ್ಚಿಸುತ್ತಿದ್ದಳು. ತಾಯಿಯು ಗದರಿಸುತ್ತಿದ್ದಳು. ಅದರಿಂದ ಮಗಳಿಗೆ ಒಂದು ಉಣಿಯ ಸ್ವೇಚ್ಛರನ್ನು ಹೆಚ್ಚಿಯಬೇಕೆಂದಳು. ಚಳಿಗಾಲವು ಸಮೀಕ್ಷಿಸಿದ್ದಿತು. ತಾಯಿಯು ಒಪ್ಪಿದಳು. ಹೆಚ್ಚಿದಳು. ತನಗೂ ಒಂದು ಉದ್ದೇಶಿಸಿರುಬಣ್ಣದ ಸ್ವೇಚ್ಛರನ್ನು ಸಿದ್ಧಮಾಡಿಕೊಂಡಳು. ಬಾಗಿಲಿಗೆ ಒಂದು ಪರದೆಯನ್ನು ಹೆಚ್ಚಿದೆ ಕಟ್ಟಿದಳು. ಟೀಬಲಿನ ಹೇಳಿ ಹಾಸಲು ಗೊಂಡಿಗಳು ಇಳಬಿದ್ದಿ ಒಂದು ಶರೀರದೆಯನ್ನು ಸಿದ್ಧಪಡಿಸಿದಳು. ತನ್ನ ಹಾಸಿಗೆಯು ಹೇಳಿನ ತರೆದಿಂಬಿನ ಹೇಳಿ “ಕನೆಸುಗಳೇ ಓಡಿ ಓಡಿ ಬಸ್ಸಿ” ಎಂದು ಬರೆದು ರೇಸಿಮೆಯನ್ನು ತುಂಬಿಕೊಂಡಳು. ಲಿಲ್ಲಿಯ ಚಾದರಕ್ಕೆ ದಂಡಿಯನ್ನು ಕಟ್ಟಿದಳು. ತಾಯಿಗೂ ನೂಲಿನ ಒಂದು ಸ್ವೇಚ್ಛರನ್ನು ಮಾಡಿಕೊಟ್ಟಳು. ಇಷ್ಟಾಗಿಯೂ ಹೇಳಿಯು ಉಳಿಯ ಹತ್ತಿತು.

ಕೈಯಲ್ಲಿ ಆಭರಣಗಳು ಇರಲ್ಲಿ. ಉಪ್ಪು ಉಂಡ ಎರಡಿರದು ಬಳಿಗಳು ಸರಿದಾಡುತ್ತಿದ್ದವು. ಕೆಲಸದ ಸಮಯದಲ್ಲಿ ನಿತ್ಯ ಕಣ್ಣಿಗೆ ಬೀಳುತ್ತಿದ್ದವು. ಒಂದು ದಿನ ತನ್ನ ನಿರಾಭರಣಹಸ್ತವನ್ನು ತೋರಿಸಿದಳು.

ತಾಯಿಗೆ ಅತಿ ಸಂತೋಷವೆನಿಸಿತು! ಮಗಳು ತನ್ನ ಕೈಗಳು ಬರಿದಾಗಿವೆ ಎಂದು ಹೇಳಿದಳು. ‘ಎಂಥ ಆನಂದದಾಯಕವಾದ ಮಾತು! ಎಂಥ ಮಂಜುಳವಾದ ಬೇಡಿಕೆ! ನಾನು ಇದನ್ನೇ ಬಯಸಿದ್ದೀ! ದೇವರು ನನ್ನ ಬಯಕೆಯನ್ನು ಕೈಗೂಡಿಸಿದನು! ನನ್ನ ಕರಿಗೆ ಓಕೊಟ್ಟನು! ದೇವರು ಹೊಡಿವನು! ಅವಳಲ್ಲಿ ಬದುಕಬೇಕೆಂಬ ಆಶೆ ಹುಟ್ಟದೆ!’ ಎಂದು ಅವಳಿಗೆ ಅಂತರಿಕ ಜೀವಾತ್ಮೆ ಒಟ್ಟುಡಹತ್ತಿತು.

ಮರುದಿನವೇ ವೆಟ್ಟಿಗೆಯೊಳಗಿನ ಬಂಗಾರವನ್ನು ತೆಗೆದು ನಾಲ್ಕು ನಾಲ್ಕು ಬಂಗಾರದ ಬಿಲವರಗಳನ್ನು ಬಿಡಿಸಿ ಹಾಕಿದಳು. ಮುಂದೆ ಎಂಟು ಹೆತ್ತು ದಿನಗಳಲ್ಲಿ ಕಾರವಾರೀ ಪಾಣ್ಣಿಲಿಗಳನ್ನು ಮಾಡಿಸಿ ಹಾಕಿದಳು. ಮುತ್ತಿನ ಬಿಂದೊಳಿಗಳು ಕಿವಿಯನ್ನು ಅಲಂಕರಿಸಿದವು. ಮೂಗು ಬರಿದಾಗಿದ್ದಿತು. ಅದು ವಜ್ರದ ಮೂಗುಬಟ್ಟಗಾಗಿಯೇ ಕುಳಿತಿದೆ! ಎಂದು ನಗೆಯಾಡಿದಳು.

ಒಂದು ದಿನ ಉಟ್ಟಿ ಮಾಡಿ ನಡುವನೆಯಲ್ಲಿ ಕುಳಿತಿದ್ದರು. ಅಕ್ಕಾಮರಿಯು ಅಡಿಕೆಯನ್ನು ಬಾಯಿಗೆ ಹಾಕಿಕೊಂಡು ಎಲೆಗೆ ಸುಣ್ಣಿ ವನ್ನು ತೊಡೆಯುತ್ತಿದ್ದಳು. ಹಿಂದೆ ಸರಿದೆ ಮಂಗಳಸೂತ್ರವನ್ನು ಮುಂದೆ ಎಳೆದುಕೊಂಡು “ಆವ್ಯಾ, ಇಷ್ಟೆಲ್ಲ ಮಾಡಿದೆ. ಆದರೆ ಲಿಲ್ಲಿಯ ಮೈಮೇಲೆ ಒಂದು ಗುಂಜಿಯಪ್ಪ ಬಂಗಾರವಿಲ್ಲ. ನನ್ನ ಕೊರಳಿನಂತೆ ಆಕೆಯ ಮೈ ಬರಿದು. ತೊಡೆಯ ಮೇಲೆ ಒಂದು ಕುಳಿತರೆ ಕೈಯೊಳಗಿನ ಬಳಿಗಳನ್ನು, ಕೀವಿಯ ಮುತ್ತುಗಳನ್ನೇ ಸೋಡುವದು! ಆದಕ್ಕೆ ಏನಾದರೂ ಮಾಡಿಸಬೇಕೆಂದು ಆಶೀಯಾಗು ತೀದೆ. ನನ್ನ ಕೈಯಲ್ಲಿ ನಾಲ್ಕು ನಾಲ್ಕು ಬಿಲವರಗಳೇಕೆ! ಎರಡೆರಡು ಇಟ್ಟುಕೊಂಡರೆ ಆಗದೇ?” ಎಂದು ಕೇಳಿದಳು.

“ನನಗೆ ಇದೆಲ್ಲ ತಿಳಿಯವೆಂದು ನುಡಿಯಬೇಡ ಅಕ್ಕಾಮರಿ! ಹೆಚ್ಚಿಗೆಯಲ್ಲಿ ಹತ್ತು ತೊಲೆಯ, ಐದೆಳಿಯ ಬಂಗಾರದ ಸರವಿದೆ. ನಾನು ಬೇಕೆಂತಲೇ ಹೊರಿಗೆ ತೆಗೆದಿಲ್ಲ. ಜನರ ಕಣ್ಣಿಗೆ ಇದೆಲ್ಲ ಬಿದ್ದರೆ ಬಂಗಾರವೂ ಹೋದಿತು, ಪಾರಾವೂ ಹೋದಿತು! ನೀನು ಇಟ್ಟು ಕೊಳ್ಳಲಿಂದೇ ನನ್ನ ಬಯಕೆ. ಅಲ್ಲಿಗೂ ಐದು ತೊಲೆಯ ಬಂಗಾರ ವನ್ನು ಕಾಲಿ ಟ್ರಿಪ್ಪಿರುವೆ.”

“ಇಷ್ಟೆಲ್ಲವನ್ನೂ ಹೇಗೆ ಸಂಪಾದಿಸಿದೆ?” ಎಂದು ಆಶ್ಚರ್ಯದಿಂದ ಕೇಳಿದಳು.

“ಇದರಲ್ಲಿ ನನ್ನ ಸಂಪಾದನೆ ಕಡವೆ. ಎಲ್ಲಿಸೂ ನಿನ್ನ ಸಂಪಾದ ನೆಯೇ. ನೀನು ಅರಿಯೊ ?”

“ನನ್ನ ಸಂಪಾದನೆ ?”

“ಅಹುದು. ನಿನಗೆ ಗೊತ್ತಿಲ್ಲ.”

“ಏನು ?”

“ನಿನಗೆ ರೂಪವಿದೆ. ಆದರೆ ಆದರ ಬೆಲೆಯು ಗೊತ್ತಿಲ್ಲ. ನಾನು ಆಗಾಗೆ ಆ ರೂಪಕ್ಕೆ ತಕ್ಕುದಾಗಿ ಪಡೆದಿರುವೆನು.”

“ಅಂದರೆ ?”

“ಇವೆಲ್ಲ ಚಿನ್ನಯ್ಯನವರ ಹೆಂಡತಿಯು ಒಡವೆಗಳು. ಹೆಂಡತಿಯು

ಸತ್ತವೇತಿ ಕಾಯಿಟ್ಟಿದ್ದರು. ಹೆಚ್ಚಿಗೆಯ ಕತ್ತಲೆಯಲ್ಲಿ ಕೊಳೆಯುತ್ತ ಬಿದ್ದಿದ್ದವು. ಈಗ ನಮಗೆ ಸಿಕ್ಕಿವೆ. ಅದಿರಲಿ. ನಿನ್ನ ಬರಿದಾದ ಮೂಗು ಸೋಡಲಾರೆ. ಬೇವಿನ ಕಡಿಯನ್ನು ಅದರಲ್ಲಿ ಎಪ್ಪಿದಿನ ಸಿಕ್ಕಿಸಿ ಕೊಂಡು ಇರುವದು! ಅದಕ್ಕೊಂದು ವಜ್ರದ ಮೂಗುಬಟ್ಟ ಬೇಕೆಂದು ಹೇಳಿರುವನು. ಈ ಸಾರೆ ಬೆಂಗಳೂರಿಗೆ ಹೋಗುವವರಿರುವರು. ಆಗ ತರಲು ಹೇಳಿರುವೆ. ಒಂದು ಹೆರಳಿಗೆ ಇನ್ನೂರು-ಮುನ್ನಾರು ರೂಪಾಯಿಗಳಿಗಿಂತ ಕಡಿಮೆಯಾಗಬೇಂದು ನೇನವು ಕೊಟ್ಟಿರುವೆ. ಅವರೂ ಒಪ್ಪಿರುವರು.”

ಮತ್ತಿ ನಾಲ್ಕಾರು ದಿನಗಳು ಕಳೆದವು.

ಚಿನ್ನಯ್ಯನು....ಅಕ್ಕಿಕವಾಗಿ ಬಂದನು.

ಈ ಸಾರೆ ಬರಮಾಡಿಕೊಳ್ಳಲು ಅಕ್ಕಾಮರಿಯೇ ಮುಂದಾದಳು. ದಾರಿಯ ಶ್ರಮನನ್ನು ಪರಿಹರಿಸಲು ಚಹೆ-ತಿನುಸುಗಳನ್ನು ತಾನೇ ತಂದುಕೊಟ್ಟಳು.

ಪುಟ್ಟಪ್ಪನಿಗೆ ಎದೆಯು ಬಿರಿಯುವಂತೆ ಹೆಷಣವಾಯಿತು.

“ತೆಗೆದುಕೊಳ್ಳಿರಿ” ಎಂದು ಮುಗಳನಗೆಯ ಮಲ್ಲಿಗೆಗಳನ್ನು ಅರಳಿಸುತ್ತೇ ಮಾತಾಡಿದಳು.

ಚಿನ್ನಯ್ಯನು ಮುಗಧಿನೊನದಿಂದ ಅಕ್ಕಾಮರಿಯನ್ನು ಕಣ್ಣಿ ಪಿಳಕಿಸದೆ ನೋಡುಹೆತ್ತಿದನು.

“ಇದೇನು! ನನ್ನನ್ನು ಹೊಸದಾಗಿ ಸೋಡುವಿರಿ!” ಕನ್ನೆಯ ರಂತಿ ಮಾತಾಡಿದಳು.

“ಅಲ್ಲ! ನಿನು ಬೇನೆಯಿಂದ ಬಳಲುತ್ತಿದ್ದೆಯೆಂದು ಕೇಳಿದ್ದೀ. ಆದರಿ....” ಮಾತು ನಿಲ್ಲಿಸಿದನು.

“ಬೇನೆ ಬಿಟ್ಟಿತು.”

“ಇಂಥ ಬೇನೆಗಳು ನಿನಗೆ ಆಗಾಗ್ಗೆ ಬರುತ್ತಿರಲಿ ಎಂದು ನನ್ನ ಆಶೆಯಿದೆ.”

“ಏಕೆ? ನಾನು ಜೀವದಿಂದ ಇರುವದು ನಿಮಗೆ ಬೇಡಾಗಿದೆ ಏನು?” ವಯ್ಯಾರದಿಂದ ನುಡಿದಳು.

“ಹಾಗಲ್ಲ! ಅಂಥ ಬೇನೆಗೆ ನೀನು ಸಾಯುವ ಹೆಣ್ಣಲ್ಲವೆಂದು ನನ್ನ ದೃಢವಾದ ನಂಬಿಗೆ. ಬೇನೆಬಿದ್ದ ಕೈಕಾಲು ಕಳೆದುಕೊಂಡ ಜನ ರಿರುವರು. ಶಕ್ತಿ-ಯುಕ್ತಿಗಳನ್ನು ಕಳೆದುಕೊಂಡವರುಂಟು. ಜೀವ ವನ್ನು ಕಳೆದುಕೊಂಡವರು ಬಹಳಂಟು. ಆದರೆ ನಿನ್ನಂತೆ ಸೌಂದರ್ಯ ವನ್ನು ಪಡೆದುಕೊಂಡವರನ್ನು ಎಲ್ಲಿಯೂ ಕಾಣಿಸು. ಒಂದು ಬೇನೆಗೆ ಇಷ್ಟೆಂದು ಅದ್ವೃತ ಸೌಂದರ್ಯದ ಗೊಂಬೆಯಾದರೆ ನಾಲ್ಕುರು ಬೇನೆಗಳ ಗತಿ ಏನು! ಪುಟ್ಟಪ್ಪ, ದೃಷ್ಟಿಯನ್ನು ಮುರಿಯಿರಿ. ಒಲೆಯಲ್ಲಿ ಮೊಸಿನ ಕಾಯಿಗಳನ್ನು ಚೆಲ್ಲಿರಿ” ಎಂದು ವಿನೋದ ಮಾಡಿದನು.

“ಸಾಕು ಬಿಡಿರಿ ನಿಮ್ಮ ಚೇಷ್ಟೆ!” ಅಭಿಮಾನದಿಂದ ನುಡಿದಳು.

“ಇಲ್ಲಿ ಬಾ ಅಕ್ಕಮರಿ.”

“ನಾನೊಲ್ಲಿ.”

“ಒಂದಿಪ್ಪ ಬಾ.”

“ನಾನೊಲ್ಲಿ ಬಿಡಿರಿ.”

“ನಿನಗೆ ಮುತ್ತು ಬೇಕೊಇ, ವಜ್ರ ಬೇಕೊಇ?”

“ವಜ್ರ !”

“ವಜ್ರ ಹಿಡಿ.”

“ವಜ್ರವೆಂದು ಮುತ್ತುಕೊಟ್ಟರೆ ?”

ಚಿನ್ನಯ್ಯನು ಗಮಗಹಿಸಿ ನಗ ಹತ್ತಿದನು.

“ವಜ್ರವನ್ನೇ ಕೊಡುವೆ.”

“ತೋರಿಸಿರಿ.”

“ತೋರಿಸುವದಿಲ್ಲ. ನಾನು ಸ್ವತಃ...” ಎಂದು ಎದ್ದನು.

ಅಕ್ಕಮರಿಯು ಒಳಗೆ ಓಡಿದಳು.

ಚಿನ್ನಯ್ಯನೂ ಬೆನ್ನು ಹತ್ತಿದನು.

ಪುಟ್ಟಪ್ಪನು ಲಿಲ್ಲಿಯನ್ನು ಕರೆದುಕೊಂಡು ಹೊರಬಾಗಿಲಿಗೆ ನೀಂತಳು.

ನಿಂಗಿಯು ರಾಜಣ್ಣನ ಆತ್ಮಚರಿತ್ರೆಯಲ್ಲಿ ಒಂದು ಮುಖ್ಯವಾತ್ರ. ಅವನ ಜೀವನವು ಇಷ್ಟೆಂದು ರೋಮಾಂಚಕಾರಿಯಾಗಲು ಅವಳ ಸಹವಾಸನೇ ಕಾರಣ. ಆದರೂ ಅವಳು ತೆರಿಯ ಮರೆಯಲ್ಲಿಯೇ ಇರುವಳು. ಜೀವನದ ಉದ್ದೇಶಕ್ಕೂ ಅವಳ ಸುಳಿದಾಟ ತೀರ ಕಡಿಮೆ. ಅಪ್ಪಾರಾಯರ ಮನಸೆತನದ ಮಾತಿನಲ್ಲಿ ನಾಲ್ಕು-ಷದು ಸಾರೆ ಬಂದರೆ ಬಹೇಳವಾಯಿತು. ರಾಜಣ್ಣನ ಧ್ಯಾನಮೂತ್ತಿ ಯಾಗಿದ್ದುದೇ ಇದಕ್ಕೆ ಸಾಕ್ಷ್ಯವಿರಬೇಕು. ಅವರ ಸ್ವೀಕೆ ಮತ್ತು ಹೋಹ ಬೆಳೆಬೆಳೆದಂತೆ ಇನ್ನೊಂದು ಇಳಿಇಳಿಯುತ್ತಿದ್ದುದು ಅವನಿಗೆ ಕಂಡುಬರಲಿಲ್ಲ. ಆ ಸರಳಜೀವಿಗೆ ಈ ವ್ಯಾವಹಾರಿಕ ಸಮರ್ಪಿತ ಭಾವನೆಯ ತತ್ವವು ಅನಗತವಿರಲಿಲ್ಲ. ಇದೇ ನಿಂಗಿಯು ಅವನ ಜೀವನದ ಕೊಣೆಯ ರುಕ್ಣಭಾಗಕ್ಕೆ ಎಳೆಯುತ್ತಿದ್ದಳಿಂಬ ಮಾತು ತಿಳಿಯುವದು ಅಶಕ್ಯಕೊಟೆಯೊಳಗಿನ ಸಂಗತಿ. ರಾಜಣ್ಣನು ಇನ್ನೂ ರಾಜಣ್ಣನಾಗಿಯೇ ಇದ್ದನು.

ನಿಂಗಿಯು ರಾಜಣ್ಣನನ್ನು ನಂಬಿಕೊಂಡು ಇದ್ದಳು. ಆರಂಭದಲ್ಲಿ ಒಂದಿಷ್ಟು ಸೋಗಲಾಡಿತನವನ್ನು ಮಾಡಿದರೂ ಮುಂದೆ ಅವನ ಗೆಳಿಯರ ಹಟೆ, ಹೆದುಕೆ, ಹೇಳಿಕೆಗಳಿಗೆ ಬಗ್ಗೆಯೋ, ರಾಜಣ್ಣನ ಮೇಲೆ ಹೆಟ್ಟಿದ ಆಶಾಂಕುರದಿಂದಲ್ಲೋ, ಗೊಡರ ಮಗನೆಂಬ ಅಹಂಕಾರದಿಂದಲ್ಲೋ ಮೆಚ್ಚಿ ಕೊಂಡು ಶುಸ್ತಾಗತದ ಸೋಭಾನವನ್ನು ಹಾಡಿದೆಳು. ರಾಜಣ್ಣನು ರಾಜಕುಮಾರನಂತೆ ಅವಳ ಬಳಗೆ ಹೋಗಿ

ಬರಹೆತ್ತಿದನು. ಅವಳ ಜೀವನದ ಭಾರವನ್ನು, ಅಲಂಕಾರ ಪ್ರಸಾಧನ ಗಳ ಹೊಣೆಯನ್ನು ತಾನೇ ಹೊತ್ತು ಕೊಂಡು ಬಂದನು. ತಂದೆಯವರು ಜೀವಮಾನದಿಂದಿರುವವರೆಗೆ ಕಾಳು ಕಡಿಗಳನ್ನು, ಕೂಡಿದಾಗ ಹಣ ವನ್ನು, ಆಕೆಯ ಹಟಪ್ಪ ಹೆಚ್ಚಾದಾಗ ತನ್ನಲ್ಲಿ ಅಕ್ಕರೆಇಲ್ಲವೆ ಮನುತೆಯ ಸೆಲೆಯೊಡೆದಾಗ ಉನಾಡದ ಭರದಲ್ಲಿ ಪೆಟ್ಟಿಗೆಯೋಳಿಗಿನ ತಾಯಿ ಅಥವಾ ಹೆಂಡತಿಯ ಅಭರಣಗಳನ್ನು ಕೊಡುತ್ತಿದ್ದನು. ಕರಿಕರಿಯಾಗಿ ದಾಂಬರಿನಂತೆ ಮಿಂಚುವ ತುಂಬಿದ ವ್ಯೇಯ ಹೊಣ್ಣು ರಾಜಣ್ಣನ ಪ್ರೇಮ ದಿಂದ, ಸುಖಿದ ತಿನಿಸು-ಉಣಿಸಿನಿಂದ ಇನ್ನೂ ದುಂಡಗಾದಳು. ೧೦ದು ಖಣದಲ್ಲಿ ಮೈ ಮುಂಚುವ ನಿಂಗಿಗೆ ಇಂದು ಎರಡು ಖಣಗಳು ಕುಪ್ಪಸಕ್ಕೆ ಬೇಕಾದವು. ಗೊಡರೆ ಮಗನ ರಾಣಿ ! ಎಂಬ ಹೆಸರಿನಲ್ಲಿ ಅಭಿಮಾನ ಪಡಹೆತ್ತಿದಳು. ಕುರುಬಗೇರಿಯೋಳಿಗಿನ ಕಾಲುವೆಂು ನೀರು ಪವಿತ್ರ ವಾದ ಗಂಗಾನದಿಯನ್ನು ಸಂಗಮಿಸಿದಂತೆ ಆನಂದಪಡಹೆತ್ತಿದಳು. ಓರಗಿಯವರು ರಾಜಣ್ಣನನ್ನು ಗಂಧರ್ವವಾರದಲ್ಲಿ ಕಟ್ಟಿಹಿಡಿದಂದಕ್ಕೆ ಭಲೆ ! ಭಲೆ ! ಎಂದು ಹೊಗಳಹೆತ್ತಿದರು.

ತಂದೆ ಸತ್ತಮೇಲೆ, ಮನೆಯ ಹೊಣೆಯು ತನ್ನಮೇಲೆ ಬೀಳಲು ರಾಜಣ್ಣನು ಹೊಲಗಳನ್ನು ಮಾರಹೆತ್ತಿದನು. ಹೊಲಗಳನ್ನು ಹೇಗೆ ಸೋಡಿಕೊಂಡು ಹೋಗಬೇಕು. ರೈತರನ್ನು ಹೇಗೆ ಕಂಡಬೇಕು ಅರಿಯ. ಜೀವನದ ಯಾವ ಸೂತ್ರನನ್ನೂ ಸೋಡಿರಲಿಲ್ಲ. ಇದು ಈಗ ಅಗತ್ಯವಾದರೆ ಏನು ಮಾಡಬೇಕು ? ದುಡ್ಡ ಬೇಕಾದರೆ ಎಲ್ಲಿ ಸಂಪಾದಿಸಬೇಕು ? ಇದ್ದುದನ್ನು ಮಾರಬೇಕು. ಹಣವು ಪೇಟಿ ಯಲ್ಲಿದೆ ! ಶ್ರೀಮಂತರ ಮನೆಯಲ್ಲಿದೆ ! ಮಕ್ಕಳಂತೆ ಇಷ್ಟನ್ನು ಮಾತ್ರ ಅರಿತಿದ್ದು. ಇದರಿಂದ ಚಳಿಗಾಲದ ಗಾಳಿಗೆ ಉದರುವ ಗಿಡಗಳ ಎಲ್ಲೆಗಳಂತೆ ಹೊಲಗಳು ಕ್ಯೆಬಿಡಹೆತ್ತಿದವು. ಆದರೆ ಮನೆಯ ನಿರ್ವಹಣೆ ಇಕ್ಕಿಂತ ನಿಂಗಿಯ ಸಹವಾಸದ ಮಾನವು ಬಲವತ್ತರವಾಗಿದ್ದಿತು. ಅವಳ ಉದಾಗೊಳಿಸಿಯೆಂತಹ ಆಹಾರಾತ್ಮೀಯ ಬಾಯನ್ನು ತುಂಬಲು ಬಹಳ ಜಡವಾಗಹೆತ್ತಿತು. ಹೊಲಗಳು ಹೋಗುತ್ತೇ ನಡೆದಂತೆ ಆದರ ಭಾಯಿಯು ಇನ್ನೂ ಅಗಲನಾಗ ಹತ್ತಿತು. ಹಣವು ಸಿಕ್ಕು ರಾತ್ರಿ

ರತ್ನಯಾಗಿರುತ್ತಿದ್ದಳು. ಮನುಧಿನ ಹೆಂಡತಿಯಂತೆ. ಮೂರನೆಯ ದಿನ ಸಿಂಗಿಯಂತೆ. ನಾಲ್ಕುನೆಯ ದಿನ ಜಗತ್ತಿಗಂಟೆ. ಇದನೆಯ ದಿನ ಬಾಗಲಿಗೆ ಚೊರಗಿಸಿಂದ ಕೇಲಿಯನ್ನು ಜಡಿಸುತ್ತಿದ್ದಳು. ರಾಜಣ್ಣನು ಈ ಕಿರಿಕಿರಿಯನ್ನು ಸಹಿಸಿಕೊಂಡು ಬರುತ್ತಿದ್ದನು. ಅದು ವಿಕೋಪಕ್ಕೆ ಮುಟ್ಟಲು ಹೊಲವನ್ನು ಕೈಯಲ್ಲಿ ಹಿಡಿದುಕೊಂಡು ಸಾವುಕಾರರ ಮನೆಯ ಮುಂದೆ ಶುಳಿದಾಡುತ್ತಿದ್ದನು. ಹೀಗೆ ನಾಲ್ಕುರು ವರುಷಗಳಲ್ಲಿ ಎಲ್ಲ ತೋರ್ಪಿ-ಹೊಲಗಳು ಸಾವುಕಾರರು ಇಲ್ಲವೇ ರೈತರ ಪಾಲಾದನು. ಚೊಸ ಹಣಸ್ವ ಹುಟ್ಟುವ ದಾರಿಯು ಸಿಂತಿತು. ರಾಜಣ್ಣನು ನಿರ್ಗತಿಕ! ಎಂಬ ಮಾತ್ರ ಸಾವುನ್ನರ ಬಾಯಲ್ಲಿಯು ನಿತ್ಯದ ಮಾತಾಯಿತು. ಈ ಮಾತನ್ನು ಎಲ್ಲರಿಗಿಂತ ಹೊದಲೇ ಸಿಂಗಿಯು ಅವಿತಳು. ಇಂಥವನೆ ಸಂಗಡ ತಾನು ಇನ್ನುಮುಂದೆ ಹೀಗೆ ಕೂಡಿ ನಡೆಯಬೇಕು? ಎಂದು ಪ್ರಶ್ನಿಸಿಕೊಂಡಳು.

ಒಂದು ದಿನ ಕನ್ನಡಿಯಲ್ಲಿ ನಿತ್ಯದಂತೆ ಮುಖವನ್ನು ನೋಡಿ ಕೊಂಡಳು. ತುಂಬದ ಕನ್ನೆ, ತೀರಿದ ಹುಬ್ಬ, ಸಿಂಬೆಯಕಾಯಿ ಯಂತಹ ಮಾಗು, ಬಂಧುವಿಸಿಪ್ಪೆಯಂತಹ ಕೀವಿ, ಹಂವಾಣಿದಂತಹ ಹಣಿ, ಉಬ್ಬಿ ಹೊರಚೆಲ್ಲಿದ ತುಟ್ಟಗಳು, ಸವತೆಯ ವಿಡಿಯಂತಹ ಗಡ್ಡ, ಬೆಣ್ಣೆಯ ಗುಳಿಗಿಯಂತಹ ಹೆಲ್ಲಿ, ಮೇಣದ ಬುಟ್ಟಿಯಂತಹ ತಲೆಗಳನ್ನು ನೋಡಿ ತಾನೇ ಪರವಶಳಾದಳು. ಆ ತುಂಬಿದೆ ಮುಖಕ್ಕೆ ಬೆಳ್ಳನ್ನು ಹೆಲ್ಲುಗಳೂ, ಅವುಗಳ ಪ್ರಕಾರವೂ ನಯನ ಮನೋಹರವಾಗಿ ಕಂಡು. ತನ್ನ ಸಾಂದರ್ಭ್ಯವು ದಿನೇ ದಿನೇ ಹೆಚ್ಚಿಗುತ್ತದೆಯೇ ಹೊರತ್ತು ಕಡವೆಯಾಗುವದಿಲ್ಲ ಎಂದು ಧೃಥಿವಾದ ಭಾವನೆಯಾಯಿತು. ಬಂಗಾರದ ಟಿಕಳಿಯ ಮಾಗುಬಟ್ಟನ್ನು ತನ್ನ ಸೀರೆಯಿಂದ ಒರಸಿ ಕೊಂಡಳು. ಅದು ಮಿಂಚಹತ್ತಿತು. ಕೆವಿಯ ಬೆಂಡೋಲೀಗಳನ್ನು ಒರಸಿದಳು. ನಡುನಡುವಿನ ತಗ್ಗಿನಲ್ಲಿ ಇನ್ನೂ ಮಣ್ಣ ಕಂಡಿತು. ಸೀರಯಲ್ಲಿ ಬೆರಳು ಹಾಕಿ, ಉಗುಳಿಸಿದ ಹಸಿಮಾಡಿ ಒರಸಿದಳು. ಮತ್ತೂ ಒರಸಿದಳು. ಅವೂ ಹೊಳಿಯ ಹತ್ತಿದವು. ಸಿಂಗಿಯ ತಲೆಯಲ್ಲಿ ಏನೋ ಪ್ರಕಾರವನ್ನು ಕೆಡವಿದವು. ಹ! ಈ ಅಪ್ರತಿಮು

ಸೌಂದರ್ಯಕ್ಕೆ ಆ ಅನಾಥ, ಅಸಹಾಯ, ನಿಗರತಿಕ ರಾಜಣ್ಣ ಎವುಟು ಮಾತ್ರವೂ ಪಾತ್ರನಲ್ಲ ! ಅವನು ಇಂದಿಗೆ ತ್ಯಾಜ್ಯನು ಬಿಡಲೇಬೇಕು ಎಂದು ವಿಚಾರಿಸುವಷ್ಟು ರಲ್ಲಿ ಹಿಟ್ಟಲರನು ಬಂದನು. ನಿಂಗಿಯು ಸಾವರಿಸಿಕೊಂಡು ನಿಂತೆಳು.

“ಬಾ ಅಣ್ಣ !” ಎಂದು ತನ್ನ ಅಸಾವಧಾನವನನ್ನು ಮುಚ್ಚಿ ಕೊಳ್ಳಬೇಕೆಂದು ಕರೆದಳು.

ಹಿಟ್ಟಲರನು ಒಂದು ಕಡೆಗೆ ಕುಳಿತು ನಿಂಗಿಯನ್ನು ನೋಡುತ್ತ “ಅದೇನು ನಿಂಗು ? ಶಿಥತಾಸಿನಿಂದ ನೋಡುತ್ತಿರುವೆ, ಕನ್ನಡಿ ಯೋಳಗಿನ ನಿನ್ನ ಮುಖದ ಸಂಗತ ಏನೇನೋ ಮಾತಾಡಿಕೊಂಡೆ ? ನನಗೆ ಮಾತ್ರ ಒಂದು ಮಾತ್ರ ಕೇಳಿಸಲಿಲ್ಲ ” ಎಂದು ಮುಗುಳು ನಗೆಯಿಂದ ಕೇಳಿದನು.

“ಏನು ಮಾತಾಡುವದು ಹಿಟ್ಟಲರ ! ಮುಖದ ಮೇಲೆ ಅಡ್ಡಿಗೆರಿಗಳೆಷ್ಟು ಉದ್ದಿಗೆರಿಗಳೆಷ್ಟು ? ಎಣಿಸಿಕೊಂಡೆ.”

“ಗೆರಿಗಳು ?” ತಿಳಿಯದೆ ಕೇಳಿದನು.

“ಅಹುದು.”

“ಗೆರಿ ಮೂಡಲು ಮುದುಕಿಯಾದೆ ಏನು ?”

“ಮುದುಕಿಯ ಮಾತ್ರಾ. ಚಿಂತೆಯ ಮಾತು.”

“ಚಿಂತೆ ಏಕೆ ?”

“ಮುಂದಿ ಹೇಗೆ ? ಎಂದು.”

“ಮುಂದಿ ಏನು ?....ರಾಜಣ್ಣ !”

“ಆ ಮೂಳನನ್ನು ಕಟ್ಟಿಕೊಂಡು ಉಪವಾಸ ಸಾಯುವ ಹೊತ್ತು ಬಂದರೆ ಮುಂದೇನು ಗತಿ ? ಎಂದು ಚಿಂತಿ ಹೆತ್ತಿದೆ.”

ಮಾತು ಹಿಟ್ಟಲರನಿಗೆ ಉತ್ಸಾಹಜನಕವೇನಿಸಿತು. ತನ್ನ ಮನದ ಮಾತನ್ನು ಒಡನುಡಿಯಲು ಯೋಗ್ಯಸಮಯವೆಂದನು. ಈ ಪ್ರಸಂಗ ವನ್ನೇ ಎಳೆವಳಿಯಾಗಿ ಹೀಜಿ ನಡುವೆ ಫಕ್ಕನೆ ಎತ್ತಿಬಿಟ್ಟರಾಯಿತು ಎಂದು ತಿಳಿದು “ನಿಂಗು, ಈ ನಿನ್ನ ದುಂಡನ್ನು ಮೈ ಇರುವವರಿಗೆ, ಈ ತುಂಬಿದ ಗಲ್ಲಿಗಳಿರುವವರಿಗೆ, ಕಣ್ಣಲ್ಲಿ ಈ ಬೆಳಕು ಇರುವವರಿಗೆ ಒಬ್ಬ

ರಾಜಣ್ಣನಲ್ಲಿ ಹತ್ತು ಜನ ರಾಜಣ್ಣರು ಬೆನ್ನು ಹತ್ತುಬಹುದು. ಅದಕ್ಕೆ ಕಾಳಜಿ ಏಕೆ? ಈ ಗುಲಾಮನು ನಿನ್ನ ಸುಖಕ್ಕೆ ಪ್ರಯತ್ನಿಸುವನು. ಅಪ್ಪಣಿಯಾಗಲಿ!“ ಎಂದು ಭಿಕ್ಕುಕಣಂತೆ ಹೇಳಿದನು.

“ಮತ್ತಾವ ರಾಜಣ್ಣನನ್ನು ಹುಡುಕಲ ಹಿಟಲರ? ನನಗೆ ಸಂತೋಷವನೆಸುವಂತೆ ಮಾತಾಡು.”

“ನಿನ್ನ ಸಂತೋಷಕ್ಕಾಗಿಯೇ ಮಾತಾಡುವೆ ಹಿಟಲರ! ನಿನ್ನ ಸಂತೋಷಕ್ಕಾಗಿಯೇ ಅಂದು ರಾಜಣ್ಣನನ್ನು ತಂದುಕೊಟ್ಟಿ. ಇಂದು ನಿನ್ನ ಸಂತೋಷಕ್ಕಾಗಿಯೇ ಅವನನ್ನು ಬೇಕಾದರೆ ಹೊರಗೆ ಹಾಕುವೆ.”

“ನನಗೆ ಅದೇಬೇಕು ಹಿಟಲರ.”

“ಗುಲಾಮನು ಈ ಮಾತನ್ನು ಇಂದೇ ನಡೆಸಿ ಕೊಡುವನು.”

“ಅವನನ್ನು ಹೊರಗೆ ಹಾಕಿರುವೆ. ಆದರೆ....”

“ಅದರೇನು ನಿಂಗು?” ತವಕ, ಉತ್ತಾಹದಿಂದ ಕೇಳಿದನು.

“ಇಲ್ಲಿ ಯಾರು?”

“ಯಾರು ಹೇಳು.”

“ನಾನು ಹೇಳಬೇಕೇ?”

“ಅಹುದು. ನಿನ್ನ ಸಂತೋಷ.”

“ಅದರಿಂದ ನನಗೆ ಸಂತೋಷವೇ? ನಿನಗೂ ಸಂತೋಷವೇ?”

“ಸಂತೋಷವೆಂದು ಹೇಳುವೆ. ನಿನಗೆ ಸಂತೋಷವಾಗುತ್ತಿದ್ದರೆ ಹೇಳುವೆ. ಆದರೆ....”

“ಅದೇನು?”

“ನಿತ್ಯ ಕಾಗಯಂತೆ ಬೇವಿನ ಹಣ್ಣ ತಿಂದರೂ ನಿನಗಾಗಿ ಹೇಳುವೆ.”

“ಎಂದಿನಿಂದ ತಿನ್ನುತ್ತಿರುವೆ?”

“ಅಂದಿನಿಂದಲೂ ತಿನ್ನುತ್ತಿರುವೆ.”

“ಹಿಟಲರ!”

“ಅಹುದು ನಿಂಗು! ನಿನ್ನನ್ನು ನೋಡಿದೆ ದಿನದಿಂದ, ಮಾತಾ ಡಿಸಿದ ದಿನದಿಂದ, ರಾಜಣ್ಣನಿಗೆ ಒಪ್ಪಿಸಿದ ದಿನದಿಂದ ಹೊಟ್ಟೆಯಲ್ಲಿ

ಕಿಚ್ಚು ತುಂಬಿಕೊಂಡಿರುವೆ. ನನಗೆ ಅಂದು ರಾಜಣ್ಣನು ಬೇಕಿದ್ದನು. ಕಾರಣವಿದ್ದಿತು. ನಿನ್ನನ್ನು ಆಂದೇ ಕೇಳುವ ಧೈಯರುವಿರಲಿಲ್ಲ. ಯಾಕಂದರೆ ರಾಜಣ್ಣನ ಕಣ್ಣಲ್ಲಿ ನೀನಿದ್ದೆ. ನೀನೂ ರಾಜಣ್ಣನನ್ನು ನಂಬಿದ್ದೆ. ಈ ಉಭಯರ ಸಂಬಿಗಯನ್ನು ಕೆಡಿಸುವಂತಿರಲಿಲ್ಲ. ಅದಕ್ಕೆ ನಿಂಗು, ನಿನ್ನನ್ನು, ನನ್ನ ಸಕ್ಕರೆಯ ಮುದ್ದುಗಳಿಯನ್ನು ದುಃಖದಿಂದ, ಕಷ್ಟದಿಂದ ಅವನ ಉಡಿಯಲ್ಲಿ ಹಾಕಿದೆ. ಅಂದಿನಿಂದ ಚಡವಡಿಸುತ್ತಿರುವೆ.”

“ಹೀಗೆ ಹೇಳಲು ಹೀಗೆ ಹೇಳಲಿಲ್ಲವೇಕೆ ಒಟ್ಟಿಲರ ?”

“ಹೀಗೆ ಹೇಳಲಿ ? ಹೊದ ಯಜಮಾನನು ನಾಲ್ಕು ದಿಕ್ಕಿನಿಂದ ಸುಳಯುವ ಮುಂದೆ ನನ್ನ ಮಾತನ್ನು ನೀನು ಕೇಳುವೆಯೋ ಇಲ್ಲವೋ ಎಂದು ಹೆಡರಿ ಬಾಯಿ ಬಿಕ್ಕಿರಲಿಲ್ಲ.”

“ನಾನು ಕೆಟ್ಟಪ್ಪೇಲೆ ಹೇಳುವದು.”

“ಹೇಣ್ಣು ಕೆಡುವದಿಲ್ಲ. ತಿಂಗಳ ತಿಂಗಳು ತಾಜಾ ಆಗುವದು. ತುವು ಕೆಡುವದಿಲ್ಲ. ಕರಗಿಸಿದ ಸರದಿಗೊಮ್ಮೆ ಹೊಸದಾಗುವದು.”

ಮಾತು ಹಿತವೇಸಿತು. “ಹಾಗಾದರೆ ನನ್ನನ್ನು ರಾಜಣ್ಣನಿಂದ ಮುಕ್ತಮಾಡು !” ಎಂದು ನುಡಿದಳು.

“ಮಾಡಿದೆ.”

“ಹೀಗೆ ಮಾಡುವೆ ?”

“ಇಲ್ಲಿ ಕಾಲಿಟ್ಟರೆ ಕಡಿದುಹಾಕುವೆ. ಒಂದು ಮಾತು ನೀನು ಹೇಳಬೇಕು.”

“ಏನು ?”

“ರಾಜಣ್ಣ ನೀನು ಹೊಗು !”

“ಅಂದಿರುವೆ.”

“ನನಗೆ....”

ನಿಂಗಿಯು ನಗಹತ್ತಿದಳು. “ಅನ್ನವೆನು. ಆದರೆ ಕಡಿದು ಹಾಕುವನೆಂಬ ಮಾತು ನನಗೆ ಸರಿಬಾರದು.”

“ಹಾಗಾದರೆ ?”

“ನೀನೇ ರಕ್ಷಿಸು:”

“ಹೇಗೆ?”

“ನಿನ್ನ ಪದರಿಗೆ ಬಿಡ್ಡಿ ರುವೆ.”

“ನಿಂಗು!” ಎಂದು ಬಾಯಿ ತೆರೆದು ಕೈಚಾಚಿದನು.

“ಹಿಟಲರ!” ಎಂದು ನುಡಿದು ಕೈಕೊಟ್ಟು ಇಂ.

ಹಿಟಲರನು ತನ್ನ ಶಕ್ತಿಯನ್ನು ಸಂಗ್ರಹಿಸಿ ಅವಳ ಕೈಗಳನ್ನು ಅದುಮಿ ಗಟ್ಟಿಯಾಗಿ ಒಡಿದುಕೊಂಡು ನೇರಿಲ ಬಣ್ಣದ ಶುಟ್ಟಿಗಳನ್ನು ಮುದಿಟ್ಟಿನು.

“ಇನ್ನು ನೀನೇ ನನ್ನ ರಕ್ಕೆಕ!“ ಎಂದು ಗಲ್ಲಿಗಳ ಮೇಲೆ ಕೈಯಾಡಿಸಿ ನುಡಿದಳಿ.

“ರಕ್ಷಿಸುವೆ ಸಿಂಗು” ಎಂದು ಮುಟ್ಟಿ ಆಜೆಯನ್ನು ವಾಡಿದಂತೆ ಎಂದನು.

ನಿಂಗಿಗೆ ಸಮಾಧಾನವಾಯಿತು.

ಪ್ರಥಮೋನಾಶ್ವದ ಪ್ರಸಂಗದಿಂದ ಎದೆಯ ಕಾವು ಕಡಿಮೆ ಯಾಯಿತು. ಬೇರೆ ಬೇರೆಯಾಗಿ ಕುಳಿತರು.

“ಹಿಟಲರ, ನಾವು ಇದೇ ಉರಲ್ಲಿ ಇರುವದೇನು?”

“ಹಾಗಾದರೆ ಎಲ್ಲಿ ಹೋಗುವ?”

“ನನಗೆ ಇಲ್ಲಿ ಇರುವದು ಬೇಡಾಗಿದೆ.”

“ಅಹುದು. ಕೆಲದಿನಗಳ ಮಟ್ಟಿಗಾದರೂ ನಾವು ಈ ಉರನ್ನು ಬಿಡಬೇಕು.”

“ಎಲ್ಲಿಗೆ ಹೋಗುವೆ?”

“ನೀನು ಹೇಳಿದಲ್ಲಿಗೆ ಕರೆದುಕೊಂಡು ಹೋಗುವನೆನು.”

“ಸಧ್ಯಿಕ್ಕೆ ನನ್ನ ತಾಯಿಯ ಉರಿಗೆ ಹೋಗುವ. ಅವಳು ತೀರಿಕೊಂಡು ಬಹಳ ದಿನಗಳಾದವು. ಮನೆಯು ಖಾಲಿ ಇದೆ. ಒಂದು ಭಾಗದಲ್ಲಿ ನನ್ನ ಒಬ್ಬ ಗೆಳತಿ ಇರುವಳು. ಮನೆಯಲ್ಲಿ ತಾನು, ತನ್ನ ಅಕ್ಷ್ಯ ಇಬ್ಬರೇ ಇರುವರು. ಕೆಲ ದಿನ ಅಲ್ಲಿ ನಿಲ್ಲುವ. ಮುಂದೆ ಯಾವ ಉರಲ್ಲಿ ವಾಸಮಾಡಬೇಕೆಂಬುದನ್ನು ವಿಚಾರಿಸುವ. ಏನೆಂದೆ?”

“ಆಗಲಿ ನಿಂಗು. ನಿನ್ನ ಮಾತನ್ನು ಇನ್ನು ಮೀರುವೆನೇ ?”

ಅಂದು ರಾತ್ರಿ ಹಿಟಲರನು ಸಿಂಗಿಯ ಮನೆಯಲ್ಲಿ ವಾಸ ಮಾಡಿದನು. ರಾತ್ರಿ ಉತ್ತರವಾದ ಉಟವಾಯಿತು. ರಾಜಣ್ಣನು ತಂದುಕೊಟ್ಟಿದೆವದ ಬೆಳಕಿನಲ್ಲಿ ನುನವೆನೆ ಕ್ರಂಗಾರದ ಮಾತುಗಳನ್ನು ಆಡಿದರು. ರಾಜಣ್ಣನು ಮಾಡಿಸಿಕೊಟ್ಟು ಹಾಸಿಗೆಯನ್ನು ಹಾಸಿದರು. ಅವನ ಗಂಧಿದ್ವಿಯ ಲೇವನವಾಯಿತು. ಅವನೇ ತಂದಿಟ್ಟ ಗಾಜಿನ ಗಾಳಿಸಿನಲ್ಲಿ ಕಾಸಿದೆ ಹಾಲಿನ ಸೇವನೆಯಾಯಿತು. ಅವನೇ ಕೊಟ್ಟಿ ಬಿಳಿಯ ಕಂಬಳಿಯನ್ನು ಹೊದ್ದುಕೊಂಡು ನುಲಗಿದರು. ಬಹು ದಿನಗಳ ಮನದ ಬಯಕೆಗೆ ಒಂದು ರಾತ್ರಿ ಎವ್ವು ಮಾತ್ರವೂ ಸಾಕಾಗಲಿಲ್ಲ. ಹೈಮುಟ್ಟ ಕಣ್ಣ ತೆರಿಯುವನ್ನರಲ್ಲಿ ಚೆಳಕಾಗಿದ್ದಿತು. ಮೂರ್ಯಾನ ಮೇಲೆ ಸಿಟ್ಟಾಗಿ ಕೆಂಪು ಕಣ್ಣ ಬಿಟ್ಟುಕೊಂಡು ಎದ್ದರು.

ಮರುದಿನ ಮೂರು ಸಂಜೆಗೆ ಒಂದು ಚಕ್ಕಡಿಯನ್ನು ಬಾಡಿಗೆಗೆ ಹಿಡಿದರು. ನಿಂಗಿಯು ತನ್ನ ಮನೆಯು ಎಳ್ಳ ಸಾಮಾನುಗಳನ್ನು ಹೇರಿದಳು. ಆ ಹೊಸ ಪ್ರೇಮಿಗಳು ಉರು ಬಿಟ್ಟರು. ಅವುಗಿಯ ಚಂದ್ರನು; ಅವರಿಗೆ ಬೆಳದಿಂಗಳ ಬೆಳಕನ್ನು ಅನುಕೂಲಿಸಿದನು.

ಈ ಸುದ್ದಿ ಕ್ಷಣಾರ್ಥದಲ್ಲಿ ಉರಲ್ಲಿ ಹರಡಿತು. ರಾಜಣ್ಣನ ಕಿವಿಗೂ ಬಿಡ್ಡಿತು. ನಿಂಗಿಯ ಮೇಲೆ ಕಡಿಕಡಿಯಾದನು. ಹಿಟಲರ ನನ್ನು ಹರಿದು ತಿನ್ನುವಂತೆ ತುಟಿಗಳನ್ನು ನೇಕ್ಕಿದನು. ಉಳಿದ ಮೂರರು ಗೆಳೆಯರನ್ನು ಕೂಡಪಾಕಿದನು. ಹಿಟಲರ ಮತ್ತು ನಿಂಗಿಯ ವಿಶ್ವಾಸಫಾತವನ್ನು ಬಣ್ಣ ಏರುವಂತೆ ವರ್ಣಿಸಿದನು. ಅವರನ್ನು ಹುರಿದುಂಬಿಸಿದನು. ಸಹಾಯಕ್ಕೆ ಕರೆದನು. ಅವರು ಬೇಡಾದ ಮನಸಿನಿಂದ ಒಪ್ಪಿದರು. ಒಂದು ರಾತ್ರಿ ಗೊತ್ತು ಮಾಡಿ ನಿಂಗಿಯ ತವರು ಮನೆಯ ಹಾದಿಯನ್ನು ಹಿಡಿದರು. ರಾಜಣ್ಣನು ಮುಂದಾದನು. ಉಳಿದವರು ಹಿಂದಾದರು.

ನಿಂಗಿಯ ಶಪಹರಣ, ಹಿಟಲರನ ಪ್ರಾಣಹರಣಕ್ಕೆ ನಡೆದರು.

## ಇಂ

ಹಿಟಿಲರನು ಮುಂಜಾಗ್ರತೆಯಲ್ಲಿಯೇ ಇದ್ದುನು.

ಅವನು ಸುಮೃದ್ಧಿರುವ ವ್ಯಕ್ತಿಯಲ್ಲ. ನಿಂಗಿಯನ್ನು ಕರೆದು ಕೊಂಡು ಬಂದುದಕ್ಕೆ ಅವನು ಹೆಡುಕಲು ಬಂದೇ ಬರುವನು. ಉರವರು ಈ ಸುದ್ದಿಯನ್ನು ತಿಳಿಸುವರು. ನಾವು ಎಷ್ಟೇ ಕದ್ದು ಮುಚ್ಚಿ ಈ ಉರನ್ನು ಸೇರಿರಲಿ ಜನರು ಸಾವಿರ ಕಣ್ಣಿನಿಂದ. ಸಾವಿರ ತರ್ಕದಿಂದ ನಮ್ಮ ಸ್ಥಳವನ್ನು ಅರಿಯುವರು. ಆಗ ಅವನು ಇಲ್ಲಿಗೆ ಬಂದು ನಿಂಗಿಯನ್ನು ಎಳೆಯುವನು. ಅವನಿಗೆ ಸಹಾಯಕ ರಾಗಿ ಆ ಮೂರು ಬರುವರು. ಉಪ್ಪು ಉಂಡವರು. ಸ್ವಭಾವತಃ ರಾಜಣ್ಣನು ದುಷ್ಪನು. ಹೆಟಿಮಾರಿಯು. ಹೆಣ್ಣಿನ ಲೋಭಿಯು. ಪ್ರಸಂಗವಿಶೇಷದಲ್ಲಿ ಚರ್ಚರನು. ಬ್ರಾಹ್ಮಣನಾದರೂ ನಮ್ಮಂತೆ ಹೇಚು-ಹೇಚು ನೋಡುವವನಲ್ಲ. ನಮ್ಮ ಸಂಗಡ ಉಂಡು-ತಿಂಡು ಬೆಳೆದವನು. ಒಂದು ಕೈ ಆಗಲೇಬೇಕು. ಪ್ರಸಂಗ ಹೇಗೆ ಬರುವದೋ ಯಾರು ಬಲ್ಲರು! ಎಚ್ಚರದಿಂದಿರುವದು ಒಳ್ಳೆಯದು ಎಂದು ಜಾಗರೂಕನಾಗಿಯೇ ಇದ್ದನು. ರಾಜಣ್ಣನು ಕೆಡಿಕೆಡಿಯಾಗಿ ಹೊರಟಿದುವುದು ಯಾರೋ ಸುದ್ದಿಯನ್ನು ಮುಟ್ಟಿಸಿದರು. ಕುಡುಗೋಲು—ಕೊಡಲಿಗಳ ವಾರಾಟಿವೇ ಆಗುವದು! ಎಂದು ಇನ್ನೊಬ್ಬರು ಹೇಳಿದರು.

ಈಗ ಆರ್ಥಿಕದಾರಿ ಬಂದಿರಬಹುದು ಎಂದು ಕೊಡೆಯವನ್ನೊಬ್ಬನು ಮೂರು ಸಂಜೀಯ ಸುಮಾರಿಗೆ ವರದಿಯನ್ನು ಮುಟ್ಟಿಸಿದನು.

ಉರಲ್ಲಿ ಗಲಾಟಿಯಾಗುವದು ಹಿಟಲರನಿಗೆ ಬೇಕಿರಲ್ಲ. ಅದು ನಿಜವಿದ್ದಿತು. ಕೂಡಿದನರು ತನಗೆ ವಿರುದ್ಧವಾಗಿ ಹೇಳಿದರೆ ವೀರುವದು ಕಷ್ಟ ! : ತನ್ನ ಲಾಭವನ್ನು ತಾನೇ ಸಿರ್ಕಾರಿಯನ್ನೇ ಕು. ಅದಕ್ಕೆ ಅವರನ್ನು ಮಧ್ಯದಲ್ಲಿ ತಡೆಯಬೇಕು ! ಸಿರ್ಕಾರುವು ದಾರಿ ಯಲ್ಲಿಯೇ ಆಗಬೇಕು ಎಂದು ಸಿರ್ಕಾರಿಸಿಕೊಂಡು ಹೊರಡಲು ಸಿದ್ಧನಾದನು. ಒಂದು ಕರಿಯ ದೊಡ್ಡೆಯನ್ನು ಹುಡುಕಿದನು. ಹೊಗಲ ಹೇಗೆ ಕಂಬಳಿಯನ್ನು ಬಗೆದನು. ರಾತ್ರಿಯೇ ಹೊರಟಿನು.

“ಎಲ್ಲಿಗೆ ನಡೆದಿ ?” ಸಿಂಗಿಯು ಕೇಳಿದಳು.

“ಆ ಹಾರುವನ ಸಮಾಚಾರಕ್ಕೆ ನಡೆದಿರುವೆ.”

“ಯಾವ ಹಾರುವ ?”

“ಸಿನ್ನನ್ನು ಎಳೆದುಕೊಂಡು ಹೊಗಲು ರಾಜಣ್ಣ ಬಾದಿರುವ ನಂತೆ ಒಂದು ಕೈ ಸೋಡಿ ಬರುವೆ.”

“ನನ್ನನ್ನೇನು ಮಾರಿ ತಗೊಂಡಿರುವಾಗೇನು ಎಳೆದುಕೊಂಡು ಹೊಗಲು ?” ಸಿಟ್ಟಿನಿಂದ ಮಾತಾಡಿದಳು.

“ಈಗ ಬರುವೆ. ಸೀನು ಕಾಳಜಿಯನ್ನು ನಾಡಬೇಡ” ಎಂದು ಹೇಳಿ ಹೊರಟಿನು.

ಹಳ್ಳಿದಾಟ ಕೇದಗೆಯ ಬನಕ್ಕೆ ಬರುವಷ್ಟರಲ್ಲಿ ದಾರ ನಾಶ್ವರು ಬರುವದು ಕಾಣಿಸಿತು. ಮರಿಯಾಗಿ ಯಾರೆಂದು ಪರಿಸ್ಥಿಸಿದನು. ರಾಜಣ್ಣ, ಅವರ ಸಂಗಡಿಗರೆಂದು ನಿರ್ದಯವಾಯಿತು. ಗಟ್ಟಿಯಾದ ಬೇಲಿಯೆ ಮರಿಗೆ ಅಡಗಿ ಕುಳಿತನು.

ಪಕಾದಪಿಯ ಚಂದ್ರನು ಪ್ರತಿ ಮಕ್ಕೆ ಇಳಿದಿದ್ದನು. ಬೆಳದಿಂಗಳು ಒಂದಿಕ್ಕು ಮಂದವಾಗಿದ್ದಿತು. ಜನರ ಸುಳಿದಾಟವೂ ಕಂಡುಬಾಗಿತ್ತು.

ರಾಜಣ್ಣ ಮತ್ತು ಅವನ ಗಳಿಯರು ತನ್ನ ತೆವೆಷ್ಟಿಗೆ ಯಾರೆಂದೂ ಮಾತಾಡುತ್ತೇ ಬರುತ್ತಿದ್ದರು. ರಾಜಣನ ಮಾತು ಒಂದಿನ್ನು ಬಿರುಸಾಗಿದ್ದಿತು. ಉಳಿದವರು ಕೇವಲ ಸೈಗುಟ್ಟಿತ್ತಿದ್ದರು. ಅವನ ಮಾತಿನಲ್ಲಿ ಸಿಂಗಿಯ ಸಿಂದೆ. ಹಿಟಲರನ ದ್ವೇಹ ಮುಂತಾದವುಗಳೇ ತುಂಬಿದ್ದವು. “ಆ ಸೀಳಳನ್ನು ಎಳೆದು ತರುವೆ. ಕಟ್ಟಿ

ತರುವೇ. ದೊರ್ಕೆ ಹಿಟಲರನನ್ನು ಕೊಂಡು ಹಾಕುವೇ. ಉಂಡ ಮನೆಗಳ ಎಣಿಸುವ ನೀಚೆ !” ಎಂದು ಕೋಗಿ ಸುಡಿದನು.

ಹಿಟಲರನಿಗೆ ಕೇಳಿಸಿತು.

ಅವೇ ಮಾತುಗಳನ್ನು ಬೇರೊಂದು ಶಬ್ದದಲ್ಲಿ ಸುಡಿಯ ಹತ್ತಿದನು. ದಾರಿಯು ಸಾಗುತ್ತಿದ್ದಿತು. ಹಿಂದಿನವರು ಹು ! ಎಂದು ದನಿ ಎಳೆಯುತ್ತಿದ್ದರು. ಮುಂದೆ ಬಂದರು. ಹಿಟಲರನ ಕೈ ಅಳತೆಯಲ್ಲಿ ಬಂದರು. ಬೇಲಿಯ ಮರೆಗೆ ಅಡಗಿದ ಹಿಟಲರನು ತಲೆಯೆತ್ತಿ ನೋಡಿದನು. ಸಮೀಪದಲ್ಲಿರುವರೆಂದೆನಿಸಿತು. ಒಂದು ದೊಡ್ಡ ಕಲ್ಲನ್ನು ಎತ್ತಿಕೊಂಡು ಆ ನಾಲ್ಕುರ ಕಡೆಗೆ ಬರೆದನು. ಅದು ರಾಜಣ್ಣನ ಕಾಲಿಗೆ ತಾಕಿತು. ಅಯ್ಯೋ ! ಎಂದು ಬಿಡ್ಡನು. ಉಳಿದವರು ಒಡಿದರು. ಕೇದಗೆಯ ಬನದಿಂದ ಹಿಟಲರನು ಹೊರಗೆ ಬಂದು “ನ ಹಾರುವ, ಯಾರನ್ನು ಕೊಲ್ಲುವೇ ?” ಎಂದು ಬಿಡಿಗೆಯನ್ನು ಎತ್ತಿದನು.

ಸುತ್ತುಲೆಲ್ಲ ತಿಳಿಗತ್ತುಲೆ. ಗಡಗಳ ಕೆಳಗೆ ಕರಿ ಕತ್ತುಲೆ. ಕೇದಗೆಯ ಬನದಲ್ಲಿಯ ಹುಳಗಳು ಚಿರ್ಯೆಂದು ಬದರುತ್ತಿದ್ದವು. ದೂರದ ತೊಟ್ಟಿದ ಯಾತದ ಬಳಿಯಲ್ಲಿಯ ಒಂದು ಹುಣಸೆಯವರದ ಮೇಲೆ ಗೂಬೆಯು ಕುಳಿತು ಕರ್ಕರಿಧ್ವನಿಯಿಂದ ಕೊಗುತ್ತಿದ್ದಿತು. ತೊಗಲಬಾವುಲಿಗಳು ಪರಾಪರಾ ಸಪ್ಪಳ ಮಾಡುತ್ತೆ ಆಕಾಶದಲ್ಲಿ ಹಾರಾಡುತ್ತಿದ್ದವು. ಒಣಿಗದ ಎಲೆ, ಹುಲ್ಲಿಗಳ ಮೇಲೆ ಗಾಳಿಯು ಬೇಸಲು ಅವು ಉರುಳುರುಳಿ ಸಪ್ಪಳ ಮಾಡುತ್ತಿದ್ದವು. ಹೆದರಿಕೆ ಬರುವಂತಹ ಸಮಯದಲ್ಲಿ ರಾಜಣ್ಣನು ಹಿಟಲರನ ಧ್ವನಿಯನ್ನು ಗುರುತಿಸಿದನು.

ಎದ್ದು ನಿಂತು “ಸೇಚ, ನಿನಗೆ ನಾಚಿಕೆ ಬರುವದಿಲ್ಲವೇ ?” ಎಂದು ತಾನೂ ಒಂದು ಕಲ್ಲು ತೆಗೆದುಕೊಂಡು ಬಿಂಬಿದನು.

ಹಿಟಲರನು ಕಲ್ಲನ್ನು ತಪ್ಪಿಸಿಕೊಂಡು ಮುಂದೆ ಜಿಗಿದು ಕೈಯೊಳಗನ ದೊಣಿಯನ್ನು ತಿರುವಿದನು. ರಾಜಣ್ಣನು ದೂರ ಸರಿದು ಅವನನ್ನು ಹಿಡಿದನು. ಇಬ್ಬರ ಮುರಿದಾಟ, ಗುಡ್ಡಾಟ ಆರಂಭವಾಯಿತು.

ಹಿಟಲರನು ಕುಸ್ತಿಯನ್ನು ಆಡಿದವ, ಗೋಡೆ-ಗಡ ಹತ್ತಿನುರಿತನ, ಕಳವ್ಯ-ದರವಡಿಯ ಸಮಯದಲ್ಲಿ ಅವರಿಚಿತರ ಸಂಗಡ

ಹೇಳಿಗಾಡಿದವ. ಜಗತ್ತಾಗಳಲ್ಲಿ ಬಡಿದು ಬಡಿಸಿಕೊಂಡು ಗಟ್ಟಿಯಾದವ. ಕೇಳುವದೇ! ಹೈಕಾರ್ಥದಲ್ಲಿ ರಾಜಣ್ಣನನ್ನು ನೆಲಕ್ಕೆ ಕುಕ್ಕೆ ತಿಕ್ಕ ಹತ್ತಿದನು. ರಾಜಣ್ಣ ಹಿಟಲರನ ಅಳವಿನಲ್ಲಿ ಸಿಕ್ಕು ಚಡಪಡಿಸಿದನು. ಬದರ ಹತ್ತಿದನು. ಹಿಟಲರನು ದೂರ ಸಿಡಿದು ಬದ್ದ ಬಡಿಗೆಯನ್ನು ಎತ್ತಿಕೊಂಡು ನಾತ್ಯದು ಥಳಿಸಿ, ಸತ್ಯನೆಂದು ತಿಳಿದು ಮನೆಯ ಹಾದಿಯನ್ನು ಹಿಡಿದನು. ರಾಜಣ್ಣ ಗತವಾಣಿನಂತಾಗಿ ಬಿದ್ದು ಬಿಟ್ಟಿನು. ಗೆಳೆಯರು ಒಂದೇ ಉಸಿರಿನಿಂದ ಓಡಿ ಉರು ಕಂಡಿದ್ದರು.

ಚೆಳಿಗಾಗುವವರಿಗೆ ರಾಜಣ್ಣ ಹಾಗೆಯೇ ಬಿದ್ದಿದ್ದನು. ವ್ಯಾಣಿವು ಇನ್ನೂ ಹೊಗಿರಲಿಲ್ಲ. ತಲೆಯೊಡಿದಿದ್ದಿತು. ಬಾಯಲ್ಲಿ ಮಣ್ಣ ಸೇರಿದಿದ್ದಿತು. ಒಂದು ಕಾಲ ಹಿನ್ನಡಿಯು ಬಾತುಕೊಂಡಿದ್ದಿತು. ಬೆನ್ನು ಮೇಲೆ ಮೂರು—ನಾಲ್ಕು ಬಾಸಂಡೆಗಳು ಎದ್ದಿದ್ದವು. ಹಸಿರಾಗಿದ್ದವು. ಏಳುವ ತ್ರಾಣವಿರಲಿಲ್ಲ. ಅಲುಗಾಡುವ ಭಾವನೆಯಿರಲಿಲ್ಲ. ಶ್ವಾಸ ಮಾತ್ರ ಮೂಗಿನಿಂದ ಒಳಗೆ ಹೊರಗೆ ಓಡಾಡುತ್ತಿದ್ದಿತು. ಚೆಳಿಗಿನ ತಂಗಾಳಿಗೆ ಎಚ್ಚರವಾಯಿತು. ಕಣ್ಣ ಮುಂದೆ ಇನ್ನೂ ಮುಂಜು ಗತ್ತಲೆ ಇದ್ದಂತೆ ಭಾಸವಾಗುತ್ತಿದ್ದಿತು. ವೇದನೆಯಿಂದ ಸಂಕಟದಿಂದ ನರಳಹತ್ತಿದನು. ಆರಂಭದಲ್ಲಿ ನರಳುವಿಕೆಗೆ ನಾದವಿರಲಿಲ್ಲ. ಹಗುರು ಹಗುರಾಗಿ ನಾದವು ಮೂಡ ಹತ್ತಿತು. ಚೆಳಿಗಿನ ಸುಮಾರಿಗೆ ಇನ್ನೂ ಸ್ವಷ್ಟವಾಯಿತು. ಒಂದಿನ್ನು ಕ್ರೇ ಮೇಲೆಳಿದುಕೊಂಡನು. ವೇದನೆ ಯಾಯಿತು. ಕಾಲು ಮೇಲೆ ಬರಲಿಲ್ಲ. ಮೈ ತುಂಬ ಬೆಂಕಿಯನ್ನು ಕಟ್ಟಿದಂತೆ ಸಂಕಟ. ತಲೆ ತುಂಬ ಹೊಡಿತೆ. ‘ಅಯ್ಯೋ, ಅಯ್ಯೋ’ ಎಂದು ಗಟ್ಟಿಯಾಗಿ ನರಳ ಹತ್ತಿದನು. ಒಕ್ಕಲಿಗರು ದನಗಳನ್ನು ಅಟ್ಟಿ ಕೊಂಡು ಮೊಲಗಳಿಗೆ ನಡೆದಿದ್ದರು. ಒಂದೆರಡು ಎತ್ತುಗಳು ಮೂಸಿ ನೋಡಿ ಅಂಜಿ ಓಡಿದವು. ಒಕ್ಕಲಿಗರು ಕಂಡರು. ಸುದ್ದಿಯನ್ನು ಉರಿಗೆ ಮುಟ್ಟಿಸಿದರು. ಪಂಚನಾಮೆಯಾಯಿತು. ತಾಲೂಕಿನ ಆಸ್ತ್ರೀಗೆ ಸಾಗಿಸಿದರು.

ಹೊಡಿದವರು ಯಾರೆಂದು ಹ್ರೋಲೇಸರಿಗೆ ಗೊತ್ತಾಗಲಿಲ್ಲ. ರಾಜಣ್ಣನ ಸ್ಕೃತಿಯಲ್ಲಿಯೂ ಉಳಿಯಲಿಲ್ಲ.

ಅಸ್ವತ್ತಿಯಿಂದ ಬಿಡುಗಡೆಯಾಗಲು ರಾಜಣ್ಣನಿಗೆ ಖದಾರು ತಿಂಗಳು ಹಿಡಿಲಿಯತು.

ಅಸ್ವತ್ತಿಯ ಬಾಗಿಲ ಹೊರಗ ಬಂದನು.

ಯಾವ ಕಡೆಗ ಹೋಗುವದು ? ಎಲ್ಲಿ ಹೋಗುವದು ?

ಈ ಪ್ರಶ್ನೆಗಳಿಂತಲೂ ಸ್ವಬಲವಾದ ಒಂದು ಪ್ರಶ್ನೆಯು ಉದ್ದೇ ವಿಸಿತು. ಅದು ಸ್ವಾಭಾವಿಕವಾದುದು. ಸಹಜವಾದುದು. ದೇಹದೊಳಗಿನ ಬುದ್ಧಿ. ಈನುಭವ, ಪರಿಜ್ಞಾನ ಯಾವ ರೂಪಕ್ಕೇ ನುಷ್ಟಿಲ ಅವುಗಳನ್ನು ವಿರೀರಿಸಿಂತು ಎಚ್ಚರಿಕುವ ಪ್ರಶ್ನೆ ! ಶರೀರದ ಅಂಗ ಪ್ರತ್ಯೇಂಗಗಳು ಆ ಎಚ್ಚರಿಕೆಯ ಅಧಿನವೆಂದರೂ ಸರಿ. ಅದು ಹೆಸಿವೆ ! ರಾಜಣ್ಣನ ಹೆಸಿವು ಶರೀರದ ಎಲ್ಲ ಕಾರ್ಯವನ್ನು ಕೇಂದ್ರಿ ಕರಿಸಿ ಹೊಟ್ಟಿಯಲ್ಲಿ ಡೊಂಬರ ಆಟವನ್ನು ನಡೆಸಿದ್ದಿತು. ಅದರ ತ್ವರಿತಿಗೆ ಅನುಕೂಲ ಮಾರ್ಗವಾಗಿ ಅವನಲ್ಲಿ ಉಳಿದನ್ನು ಬುದ್ಧಿಯು ನಡುವಿಗೆ ಕಟ್ಟಿಕೊಂಡ ಬೆಳ್ಳಿಯ ಉದುದಾರವನ್ನು ಜ್ಞಾಪಿಸಿತು. ಅದನ್ನು ಮಾರಿ ಅಂದಿನ ಹೆಸಿವನ್ನು ಹಿಂಗಿಸಿಕೊಳ್ಳಬೇಕೆಂದನು. ನಡುವಿಗೆ ಕೈ ಹಾಕಿದನು. ಅದು ಇಂದು ಇರಲಿಲ್ಲ. ಉದುದಾರ ಕಳೆದ ಜ್ಞಾನವು ಇಂದೇ ಆದುದು. ಎಲ್ಲಿ ಕಳೆಯಿತು, ಯಾರು ಎತ್ತಿದರು ತಿಳಿಯಲಿಲ್ಲ. ಆದರೆ ಒಹಕ ಹೊತ್ತು ಅಸ್ವತ್ತಿಯ ಮುಂದುಗಡೆಯಲ್ಲಿ ನಿಲ್ಲುವದು ಯೋಗ್ಯವೇನಿಸಲಿಲ್ಲ. ಮುಂದೆ ಸಾಗಿದನು.

ಇಂದಿನ ರಾಜಣ್ಣ ಮೊದಲಿನ ರಾಜಣ್ಣನಲ್ಲಿ ಅಥವಾ ಮೊದಲಿನ ರಾಜಣ್ಣ ಇಂದಿನ ರಾಜಣ್ಣನಾಗಲಾರ. ತೀರ ಬದಲು. ತೀರ ವ್ಯಾತಾಸ. ಈ ಹೆಚ್ಚಿಯ ಪ್ರಸಂಚವನ್ನು ಸೋಂಡಲು ಒಂದ ಹೊಸ ರಾಜಣ್ಣನ ತಲೆಯ ತುಂಬ ಬೆಳೆದು ಬಗ್ಗಿದ ಕೂದಲು. ಉದ್ದ್ವಾದ ಗಡ್ಡ, ಪಣಯ ಹೊತ್ತೆ ಒಂದು ದೊಡ್ಡ ತಲೆ. ಬಡಕಲಾದ ದೇಹ. ಒಣಗಿದ ಮುಖ. ಮುರಿದ ಹೆಲ್ಲಿನ ಬಾಯಿ. ಉಳಿದ ಹೆಲ್ಲಿಗಳೂ ಹುಳುಕು. ಬಲಗಾಲು ಒಂದಿನ್ನು ಸೆನ್ಟ್ಟಿ, ನಡೆಯುವ ಮುಂದೆ ಕುಂಟುವ, ಸರಿಯಾಗಿ ನಡೆಯಲಾರ. ನಡೆದೇನೆಂಬ ಹಟ್ಟವಿದೆ. ಮೈ ಮೇಲೆ ಮಾಸಿದ ಬಟ್ಟ ನಡು ನಡುವೆ ಹರಿದಿನೆ. ಆಗಾಗ್ಗೆ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುವ.

ಕೂಡಿದ ಜನರನ್ನು ನೋಡುವ. ನೋಡಿ ತಲೆಕೆಳಗೆ ಹಾಕಿ ನುಂಡಿ ಸಾಗುವ. ಜನರ ಸುಳಿವಿಲ್ಲದ ಸ್ಥಾನವನ್ನು ಬಯಸುವ. ಅಲ್ಲಿ ಕೆಲ ಹೂತ್ತು ಕೂಡುವ. ಏನನ್ನೊಮ್ಮೆ ವಿಚಾರಿಸುವ. ಭುಗಿತೆಂದು ಏಳುವ. ಅವಸರದಿಂದ ನಡೆಯ ಹತ್ತುವ. ಗಕ್ಕನೆ ಸಿಲ್ಲಿವ. ಮೆಲ್ಲಿಗೆ ನುಂಡಿ ಸಾಗುವ. ಜಗತ್ತಿಗೂ ತನಗೂ ವಿಶೇಷ ಹೊಂದಿಕೆಯಿಲ್ಲದವ. ಇದ್ದರೂ ಎಂಟಾಣಿಯನ್ನು. ಸಾಮಾನ್ಯವಾಗಿ ಹಿಸಿವೆ, ನೀರಾಡಿಕೆ, ವಿಶೇಷ ಪರಿಚಿತರು, ಪರಿಚಿತ ಸ್ಥಳ, ಮಾನವಯೋಗದಿ ಇಕ್ಕನ್ನು ಮರಿತಂತಿಲ್ಲ. ಇವುಗಳ ಸಾಗಾಟದಲ್ಲಿ ಬರುವ ಸಣ್ಣ ಪುಟ್ಟ ವ್ಯವಹಾರವನ್ನು ಬಲ್ಲವ. ಇದಕ್ಕೂ ಹೆಚ್ಚಾದ ತೀವ್ರಣೆ ಬುದ್ಧಿಯನ್ನು ಕಳೆದುಕೊಂಡಿರುವನು. ಇದೊಂದು ಆ ದೊರ್ನಾಫಿನಾದ ಭಗವಂತನು ಆ ಅವಿವೇಕ ರಾಜಣ್ಣ ನಿಗೆ ಕೊನೆಗೆ ಕೊಟ್ಟ ಆನುಕೂಲ ಪರಿಸ್ಥಿತಿ ಎನ್ನಬಹುದು.

ಇದು ಯಾವ ಉರು? ಹಳ್ಳಿಯಂತೆ ಇಲ್ಲ. ಹೊಡ್ಡಿ ಪಟ್ಟಣ ವಿರಬೀಕು. ಆದರೆ ಹೆಸರೇನು? ಯಾರು ಹೇಳಬೇಕು? ಜನರನ್ನು ಕೇಳುವದು ತನಗೇ ಒಪ್ಪಿತವಾಗಲಿಲ್ಲ. ತನ್ನ ಹಳ್ಳಿಯಲ್ಲ, ತನ್ನ ತಾಲೂಕು ಅಲ್ಲ. ಇನ್ನು ನಿಜವಾದ ನೂತ್ನ. ಉಳಿದ ಯಾವದಾದೆ ರೀನು? ಎಂದು ಸಮಾಧಾನ ಪಟ್ಟುಕೊಂಡು ನಡೆದನು.

ಹಿಸಿವೆಯು ಇನ್ನೂ ಹೆಚ್ಚಾಯಿತು. ನದಿಯಂದ ನೀರು ತರುವ ಜನರ ಹಿಂಡು ಕಾಣಿಸಿತು. ಹೊಟ್ಟಿ ತುಂಬ ನೀರನ್ನಾದರೂ ಕುಡಿದರೆ ಸರಿ! ಎಂದು ನದಿಯ ಕಡೆಗೆ ಸಾಗಿದನು. ನದಿಯು ಜುಳು ಜುಳು ಹರಿಯುತ್ತಿದ್ದಿತು. ನದಿಯ ಮೇಲುಗಡೆಯ ಕಡೆಗೆ ನಡೆದನು ಅಲ್ಲಿ ಜನರು ಇರಲಿಲ್ಲ. ದಂಡೆಯ ಕಲ್ಲಮೇಲೆ ಕುಳಿತು ನೀರಲ್ಲಿ ಕಾಲು ಗಳನ್ನು ಇಳಿಬಿಟ್ಟು ಪ್ರಷ್ಟವಾಗಿ ವಿರ್ಮಾಸಿದನು. ಕಾಲು ತಣ್ಣೀಗಾದನ್ನು, ತಲೆಯು ಶಾಂತವಾಯಿತು. ಒಂದೆರಡು ನಿಮಿಷಗಳುರೆಗೆ ತಡೆದು ಬಾಯಿ ಮುಕ್ಕಣಿಸಿಕೊಂಡನು. ಹೆಲ್ಲಿಗಳ ಹೇಳಿ ನೀಡಳು ಆಡಿಸಿದನು. ನಾಲಗೆಯ ಮೇಲೆ ಕೈಯಾಡಿಸಿದನು. ಮುಖ, ಕ್ಕೆ ಕಾಲು ತೊಳೆದುಕೊಂಡನು. ನೀರು ಕುಡಿಯಲು ಚೊಗಸೆಯಲ್ಲಿ ತುಂಬಿ ಕೊಂಡನು. ಆಚೆಯ ಕಡೆಯಲ್ಲಿ ಇಬ್ಬರು ಒಕ್ಕಲಿಗರು ರೊಟ್ಟಿಯನ್ನು

ತಿನ್ನವದು ಕಂಡಿತು. ಹಾಸಿನೆಯು ಕೂಗು ಬ್ರಹ್ಮರಂಧ್ರದವರಿಗೆ ಮುಟ್ಟಿದ್ದಿತು. ಕರುಳುಗಳು 'ಅನ್ನ, ಅನ್ನ' ಎಂದು ಕೊಗಿಡುತ್ತಿದ್ದವು. ಕಣ್ಣಿಂಬಕ್ಕೆಲಿಗರ ಕೈಯೊಳಗಿನ ರೋಟ್ಟಿಯನ್ನು ಮೆದುಳಿನಲ್ಲಿ ರಮ್ಯವಾಗಿ ಚಿತ್ರಿಸುತ್ತಿದ್ದಿತು. ಲಾಲಾರಸದ ಗ್ರಂಥಿಗಳು ಉಬ್ಬೆರಿದ್ದವು. ಬಾಯಿ ನೀರು ತಬ್ಬಿಕ್ಕುವ ಪ್ರಸಂಗಕ್ಕೆ ಬಂದಿದ್ದಿತು. ಅಲ್ಲಿ ಅನ್ನವಿದೆ. ನೀರೇಕೇ? ಎಂದು ವಿಕೃತ ಭಾವನೆಯು ಕರಳಿಸುತ್ತಿದ್ದಿತು. ಭಿಕ್ಷಾನ್ನವನ್ನು ಬೇಡಿದ ವನಲ್ಲ. ಕೈ ಮುಂದೆ ಚಾಚಿದವನಲ್ಲ. ಕದನ್ನವನ್ನು ತಿಂದರೂ ಸ್ವಂತ ಕಷ್ಟದಿಂದ! ಇದ್ದ ಸಮಯದಲ್ಲಿ ನಾಲ್ಕು ಜನರಿಗೆ ಕೊಟ್ಟ ತಿಂದ ವನು. ಈಗ ಬೇಕಾದರೆ ಬೇಡಬಾರದೇಕೇ? ಎಂದು ಮನಸು ನುಡಿಯಿತು. ಹಾಸಿನೆಯು ಸಂಕಬಕ್ಕೆ ಅವರ ಬಳಿಗೆ ಹೋದನು. ನನಗೂ ಕೊಡಿರಿ ಬಂದು ರೋಟ್ಟಿ? ಎಂದು ಬೇಡಿದನು. ಒಬ್ಬನು ಬಂದು ರೋಟ್ಟಿ, ಒಂದಿಮ್ಮೆ ಬುತ್ತಿಯನ್ನು ಕೊಟ್ಟನು. ಜೀವನದಲ್ಲಿ ಮೊದಲ ನೀಯ ಸರದಿಯು ಭಿಕ್ಷಾನ್ನವನ್ನು ಎತ್ತಿ ತಂದು ಕಲ್ಪನೇಲೆ ಕುಳಿತು ತಿನ್ನಹೆತ್ತಿದನು. ಅಮೃತದಂತ ರುಚಿಹೆತ್ತಿತು. ಮೀನುಗಳು ಕಾಲುಗಳನ್ನು ಕಡಿಯುತ್ತಿದ್ದವು. ಅವುಗಳಿಗೂ ಒಂದಿರದು ತುಣುಕು ಚೆಲ್ಲಿ ವಿನೋದಿಂದ ಮುಗಿಸಿದನು. ತೆರವಿದ್ದ ತುತ್ತಿನ ಚೀಲದ ಭಾಗ ಪನ್ನು ನೀರಿನಿಂದ ತುಂಬಿದನು. ಸಮಾಧಾನವೆನಿಸಿತು. ಮೈಯಲ್ಲಿ ಹೊಸ ಚೈತನ್ಯ ತುಂಬಿದಂತೆನಿಸಿತು. ಕೈ ತೊಳೆದುಕೊಂಡು ಮೇಲೆ ದ್ದನು. ಬಂದ ದಾರಿಯನ್ನು ಹಿಡಿದನು. ಸೂರ್ಯನು ತೀರ ಪಶ್ಚಿಮಕೈ ಇಳಿದಿದ್ದನು. ಮುಳುಗಲು ತಾಸಧರ ಬೇಕಿದ್ದಿತು. ಉರೋಳಿಗೆ ಬಂದನು. ಬೀದಿ ಬೀದಿ ಅಲೆದಾಡ ಹೆತ್ತಿದನು. ಹೀಗೇ ಉರೂರು ಅಲೆಯುತ್ತ ಆರೆಂಟು ತಿಂಗಳು ಕಳೆಯಿತು.

ಅವರಿಚಿತ ಉರುಗಳು ಹೀಗೆ ಹೇಗೋ ಎನಿಸ ಹೆತ್ತಿತು. ಸಂಜೀಯಾಯಿತು. ರಾತ್ರಿಯಲ್ಲಿ ಮಲಗಲು ತನ್ನದೆಂಬ ಬಂದು ಗೂಡು ಬೇಕೆಂಬ ಭಾವನೆಯು ಉಧ್ಘಾವಿಸಿತು. ಮನೆಯ ನೆನಪಾಯಿತು ಮದದಿಯ ನೆನಪಾಯಿತು. ಮಗಳದ್ದುದು ಸ್ತುರಣೆಯಲ್ಲಿ ಬಂದಿತು. ನಿಂಗಿಯ ಹಂಸರೂ ಬಾಯಿಯವರಿಗೆ ಬಂದಿತು. ಸಂಸ್ಕಾರಯುಕ್ತ ಕಾಲುಗಳು

ದೇಹವನ್ನು ಹೊತ್ತು ನಿಂತೆ. ಬುದ್ಧಿಯು ನಿನ್ನ ಉರಿಗೆ ನಡೆ! ಎಂದು ಆಚಾ ಪಿಸಿತು. ಒಂದು ದಾರಿಯನ್ನು ಹಿಡಿದು ಸಾಗಿದನು.

ಯಾವೆ ಉರಿನ ದಾರಿಯನ್ನು ಹಿಡಿದ, ತನ್ನ ಉರು ಎವು ಮೈಲಿನ ಮೇಲೆ ಇದೆ ಎಂಬುದನ್ನು ಅರಿಯ. ಹಗಲು ನಡೆಯುತ್ತಿದ್ದ. ಹೆಸಿದಲ್ಲಿ ಬೇಡುತ್ತಿದ್ದ. ನೀರಡಿಸಿದಲ್ಲಿ ಕುಡಿಯುತ್ತಿದ್ದ. ದಣಿದಲ್ಲಿ ವಿಶ್ವವಿಸುತ್ತಿದ್ದ. ರಾತ್ರಿಯಲ್ಲಿ ಗುಡಿ-ಗುಂಡಾರದಲ್ಲಿ ಮುಲಗುತ್ತಿದ್ದ. ಈ ಕಾರ್ಯಗಳು ಇಂಥಲ್ಲಿಯೇ ಹೀಗೆಯೇ ಆದವೆಂದು ತಿಳಿಯ. ದೇಹದ ವಾತ್ತು ಬುದ್ಧಿಯ ಅಭಿಮಾನಿ ದೇವತೆಗಳು ಸಂಗಮಿಸಿ ರಾಜಣ್ಣನಿಂದ ಮಾಡಿಸುತ್ತಿದ್ದರು. ಅದರ ರೂಪರೇಷೆಯನ್ನು ತಾವೇ ನಿರ್ಧರಿಸುತ್ತಿದ್ದರು. ಹೀಗೆ ನಡೆದು ಏಳು ದಿನಗಳ ಮೇಲೆ ತನ್ನ ಹಳ್ಳಿಯನ್ನು ಸಮೀಪಿಸಿದನು.

ರಾಜಣ್ಣನು ತನ್ನ ಜನ್ಮಭಾವಿಗೆ ಬರುವಷ್ಟರಲ್ಲಿ ಹೊತ್ತು ಮುಳುತ್ತಿ. ಉರ ಮುಂದಿನ ಒಂದು ಬಾವಿಯು ಕಂಡಿತು. ಸಂಧಿ ಪ್ರಕಾಶವು ಇನ್ನೂ ನಿಷ್ಟಳವಾಗಿದ್ದಿತು. ಬಾವಿಯಲ್ಲಿ ಇಳಿದು ಕೈಕಾಲು ತೊಳಿದುಕೊಂಡನು. ಸಾಕಷ್ಟು ನೀರು ಕುಡಿದನು. ಮೇಲೆ ಬಂದು ಯಾತದ ಮೇಲಿನ ಒಂದು ಗಿಡದ ಕೆಳಗೆ ವಿಶ್ವಾಂತಿಯನ್ನು ಪಡೆದನು. ಮಬ್ಬಿಗತ್ತಲಾಯಿತು. ಜನರ ಸುಳಿದಾಟ ಕಡವೆಯಾಯಿತು. ತನಗೂ ಒಂದಿಪ್ಪು ಹಾಯೆನಿಸಿತು. ಕಾಗೆ ಗುಬ್ಬಿಗಳ ಉಲಿಪೂ ಇರಲಿಲ್ಲ. ಗಿಡದ ಮೇಲಿನ ತೊಗಲ ಬಾವಲಿಗಳು ಚೆರಪರಗುಟ್ಟಿತ್ತ ಹಾರಾಡಹತ್ತಿದನು. ಅವುಗಳ ಕರ್ಕಣ ಧ್ವನಿಗೆ ಬೇಸತ್ತುನು. ಮನೆಯ ಹಾದಿಯನ್ನು ಹಿಡಿದನು. ಪರಿಚಿತ ದಾರಿಗಳು, ಕಾಲು ನಡೆದು ನಡೆದು ಸಂಸ್ಕಾರ ಹೊಂದಿದ್ದವು. ಬಾಗಿಲಿಗೆ ಬರುವಷ್ಟರಲ್ಲಿ ಕತ್ತಲು ಆಗಿದ್ದಿತು. ತಲೆಬಾಗಿಲಿಗೆ ಬಂದನು. ಬಾಗಿಲು ಇರಲಿಲ್ಲ. ಕಲ್ಲಿನ ಅಧರಗೊಡಿ ನಿಂತಿದ್ದಿತು. ಇನ್ನೊಂದು ಕಡೆಗೆ ಜನರು ಹೋಗಿ ಬರಲು ದಾರಿಯನ್ನು ಮಾಡಿಕೊಂಡಿದ್ದರು. ತಾನೂ ಆದೇ ದಾರಿಯಿಂದ ಒಳಸೇರಿದನು. ತಂಬಿಗೆಯನ್ನು ಹಿಡಿದುಕೊಂಡು ಒಬ್ಬನು ಎದುರಿಗೆ ಬಂದನು. ಅವನು “ಯಾರು?” ಎಂದು ಕೇಳಿದನು. ಆದರೆ

ಉತ್ತರವನ್ನು ಸ್ವೀಕರಿಸದೆ ಲಗುಬಗೆಯಿಂದ ಹೋದನು.

ರಾಜಣ್ಣನು ಅವನ ಮಾತನ್ನು ಕೇಳಿದನೊ ಇಲ್ಲವೋ ಮುಂದೆ ಸಾಗ ಎಡುರಿನ ಕಟ್ಟಿಯಮೇಲೆ ಕುಳಿತನು. ನಾಲ್ಕುರು ಉಸಿರುಗಳನ್ನು ಎಳೆದಿರಬೇಕು. ಬಿದ್ದ ಬಚ್ಚ ಲಮನೆಯ ಗೂಡೆಯ ಮರೆಯಿಂದ ಪ್ರತಿಷ್ಠಿಬ್ಧನು ಬಂದನು. ರಾಜಣ್ಣನನ್ನು ನೋಡಿದನು. ಒಂದನ್ನು ಭಯಗೊಂಡೇ “ಯಾರು?” ಎಂದು ಕೇಳಿದನು.

ರಾಜಣ್ಣನು ಅವನನ್ನು ಪಿಕಷಳನೆ ಕಣ್ಣಿಬಿಟ್ಟು ನೋಡಿದನು.

ಅವರಿಚಿತನು ತೀರ ಸಮೀವಕ್ಕೆ ಬಂದು “ಯಾರವು ನೀನು?” ಎಂದನು.

“ಸಾನು....” ಮುಂದೆ ಮಾತಾಡಲಿಲ್ಲ.

“ಯಾರು?”

“ಹೀಗೆಯೇ ಬಂದಿರುವೆ.”

“ಹೆಚ್ಚಾ, ಇದು ಧರ್ಮಸಾಲೆ ಎಂದು ತಿಳಿದೆ ಏನು?”

“ಅಲ್ಲ....!”

“ಗುಡಿಗೆ ಹೋಗು. ಇದು ಹಾಳು ಮನೆ. ಹೇಲುವ ಕೇರಿ!”

“ಹೇಲುವ ಕೇರಿ?”

“ಹ....ಹ.....ಬಂದಾನೆಂದು ಕಾಲದಲ್ಲಿ ಇದು ರಾಜನ ಮನೆಯಂತೆ ದೊಡ್ಡದಾಗಿದ್ದತು. ಅವ್ವಾರಾಯರೆಂಬ ಸದ್ಗೃಹಕ್ಕಿರಿದ್ದರು. ಅವರು ಮನೆಯ ಯಜಮಾನರು. ಅವರ ದೊಡ್ಡ ಸ್ತಿಕೆಯು ಬಹಳ ಹೆಚ್ಚಿನದು. ಸುತ್ತಲಿನ ಹಲ್ಲಿಯವರು ಅವರ ದರ್ಶಕ್ಕೆ ಸೈ ಎನ್ನುತ್ತಿದ್ದರು. ನಮೂರಿಗೆ ಅವರು ರಾಜರೇ ಸರಿ. ಅವರಿಗೊಬ್ಬ ರಾಜಣ್ಣನೆಂಬ ಮಗನಿದ್ದ.....”

“ಹ....ಹ....” ರಾಜಣ್ಣನು ಕುತ್ತಳೆಲವಿಂದ ಕೇಳಹತ್ತಿದನು.

“ಅವನು ತಂದೆಯ ಗಳಿಕೆಯ ಮೇಲೆ ಅವರ ಪುಣ್ಯದ ಮೇಲೆ, ಅವರ ಕೀರ್ತಿಯ ಮೇಲೆ ಉಂಡುಟ್ಟು ಸುಖವಾಗಿರಬೇಕಾಗಿದ್ದತು. ಆದರೆ ಅವನಿಗೆ ಜ್ಞಾನವೆಲ್ಲಿ, ವಿನೇಕವೆಲ್ಲಿ! ಎಲ್ಲವನ್ನೂ ಹಾಳು ಮಾಡಿದನು. ಅವನ ದುರುಣ, ದುರ್ದಾಢತಿಗಳಿಗೆ ಲಕ್ಷ್ಯಿಸಿದ್ದ

హెండతియూ బిట్టు హోదళు. అవనేంబ్రసింద ఇష్టేల్ల రాళా యింతు. పునే పుగాయింతు. హొలగళు క్షేచిట్టపు. మొదలు ఈ మనసీయల్లి కాలిడలు, యెదరుక్కి ద్వేపు. అష్టు ఈ మనసీయ గౌరవ, జెదరికే. ఈగ సమూర్ఖ హేలువ కేరియాగిదే.”

“ఇదు ఈగ హేలువ కేరియే ?”

“హ.... హ.... ధమ్రసాలేయల్ల. గుడిగ హోగు. రాత్రియల్లి ఇల్లి సింతేయిందరి సత్కు హోగుముదు. రాయురు అవర నాయియు వాసనాభూతగళాగి సంచరిసువరు. ఇల్లియ ఆనేక జనరు నోఎడిరువరు. వ్యధి సాయువ !” రాజణ్ణ నిగే ఇష్టేల్ల బేడాగిద్దిరూ ఆ హళ్ళియవను వణించిదను.

“ఒళ్ళిదు !” ఎందు అవన నూతిగ చేసత్కు మేలిద్దను.

ఆపరిచితను మనసీయ కాదియన్ను హికిదను.

రాజణ్ణ ను పునః కుళితను.

మ్యా క్షేగళు నోయుత్కి ద్వేపు. దణివూ సాకష్టాగిద్దితు. కట్టియన్ను ఏరి ముందే నడిదను. కణ్ణు ముచ్చ హత్కిదవు. ఆడిగెయ మనసీయ ఒందు ఆంకణపు గట్టియాగిద్దితు. అల్లియ వరెగె ఒందను. నేరెమునేయవరు ఒంచిష్టు హుల్లు ఒట్టుద్వేరు. ఆదర మేలే హాయాగి కుళితను. హుల్లిన కావు మ్యాయల్లి తుంబితు. ఆడ్వాదను. నిద్దెయు హత్కిచట్టితు.

ಅಕ್ಷಯವರಿಯು ತಾಯಿಯ ಮನೆಗೆ ಹೋಗುವ ಮುಂದೆ ತನ್ನ ಮನೆಯು ಇನ್ನೂ ಗಟ್ಟಿಯಾಗಿದ್ದಿತು. ಅಡಿಗೆಯ ಮನೆ, ನಡುಮನೆ, ಅದಕ್ಕೆ ಹೊಂದಿಕೊಂಡಿದ್ದ ಕೋಣೆ ವಾಸ ಮಾಡಲು ಯೋಗ್ಯವಿದ್ದವು. ಮುಂದುಗಡೆಯ ಪಡಸಾತೀಯ ತೋಲೆಗಳೆಲ್ಲ ಬಾಗಿದ್ದವು. ಕಂಬ ಗಳೂ ಓರಿಯಾಗಿದ್ದವು. ನೀರು ಒಳ ಸೇರದಂತೆ ಇಳಬಿಟ್ಟ ಚಪ್ಪರವು ಮಾತ್ರ ಬಿದ್ದಿದ್ದತು. ಒಚ್ಚು ಲ ಮನೆಯ ಒಂದು ಅಂಕಣ ದೊಡ್ಡ ಮಳೆಗೆ ಬಿದ್ದ ಗೋಡೆಯ ಕಲ್ಲುಗಳು ಉದಿರಹತ್ತಿದ್ದವು ಉದ್ದಿಭಾಗ ಒಚ್ಚು ಲ ಮೇಲಿನದು ನೀರು ಕಾಸುವ ಸ್ಥಳ, ಇಸಾಳಿಯು ಗಟ್ಟಿಯಾಗಿದ್ದಿತು. ಅಕ್ಷಯವರಿಯು ಅಲ್ಲಿಯೇ ನೀರು ಕಾಸಿ, ಹತ್ತರದ ಕಲ್ಲಿ ಮೇಲೆ ಕುಳತು ಸ್ವಾನವನ್ನು ತೀರಿಸುತ್ತಿದ್ದಳು.

ಮನೆಯ ಮುಂದಿನ ಬೈಲಿಗೆ ಆವಾರದ ಗೋಡೆಯಿಂದ ಅದಕ್ಕೊಂದು ಎತ್ತರವಾದ ಬಾಗಿಲಿದ್ದಿತು. ಅದು ಗಟ್ಟಿಮುಟ್ಟಾಗಿ ಕತ್ತಿ ನಾಯಿಗಳು ಒಳಗೆ ಬಾರದಂತೆ ಮುಚ್ಚಿ ರಕ್ಷಿಸುತ್ತಿದ್ದಿತು. ಬೈಲಿನ ನಡುವೆ ಒಂದು ತುಳಸಿಯ ಕಟ್ಟಿಯಿದ್ದ ಒಂದು ತುಳಸಿಯ ಸಸಿಯು ಸಿಂತಿದ್ದಿತು. ಬಂಗಡಿಗೆ ದನಗಳನ್ನು ಕಟ್ಟಲು ದನದ ಮನೆಯಿದ್ದಶು. ಅದು ಅಧರಮಧರ ಸರಿಯಾಗಿದ್ದಿತು.

ಅಕ್ಷಯವರಿಯು ಉರುಬಿಟ್ಟು ಹೋಗುವ ಮುಂದೆ ನೇರೆ ಮನೆಯ ಎಲ್ಲವುನನ್ನು ಕರೆದು ಮನೆಯನ್ನು ನೋಡಿಕೊಳ್ಳಲು ಹೇಳಿದ್ದಳು. ತಲೆಬಾಗಿಲಿಗೂ, ಪಡಸಾತೀಯ ಸದುವಿನ ಬಾಗಿಲಿಗೂ

ಒಂದೊಂದು ಕೇಲಿಯನ್ನು ಹಾಕಿ ಕೈಗಳನ್ನು ಅವಳಿಗೆ ಒಪ್ಪಿಸಿದ್ದಳು. ಎಲ್ಲವುನು ಆಗಾಗ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೆ ತನ್ನ ಸಣ್ಣ ಪುಟ್ಟ ಬಳಕೆಗೆ ಮನೆಯನ್ನು ಉಪಯೋಗಿಸಿಕೊಳ್ಳುತ್ತಿದ್ದರು.

ರಾಜಣ್ಣನ ಕಕ್ಷೆ ಮನೆಯಲ್ಲಿ ಒಕ್ಕುಲತನವನ್ನಿಟ್ಟಿದ್ದನು. ಒಮ್ಮೆ ಅವನ ದನಗಳ ಮೈಯಲ್ಲಿ ಉಣಿಗಳು ವಿವರಿತವಾದವು. ಅವು ನೆಲದ ಗುಂಟು ಹರಿದಾಡಿ ಒಳಮನೆಯನ್ನು ಸೇರಿದವು, ಅವನ ಕೆಲವು ಮಕ್ಕಳ ಮೈಗೂ ಅಂಟಿಕೊಂಡವು. ಉಣಿ ಹೆತ್ತಿದ ಮೇಲೆ ಮಕ್ಕಳು ಉಂಡರೂ ಬಡಕಲಾಗಹತ್ತಿದವು. ಇದು ಕಕ್ಷೆನ ಹೆಂಡತಿಗೆ ತಿಳಿಯಿತು. ತನ್ನ ಹೆಣ್ಣು ಮಕ್ಕಳ ತಲೆಯೋಳಿನ ಹೇನುಗಳನ್ನು ಸಹ ಆರಿಸದಿದ್ದ ತಾನು ಇಡೀಲೀಯ ಪೀಕಲಾಟವನ್ನು ಅನುಭವಿಸುವ ಹೊತ್ತು ಬಂದಿತೆಂದು ಗಂಡನ ಮೇಲೆ ಹರಿಹಾಯುತ್ತು “ಈ ಉಣಿಯು ಕಾಟದಿಂದ ನಾವು ಬದುಕುವದೆಂತು! ಮಕ್ಕಳನ್ನು ನೋಡಿದಿರಾ? ತೋಟದೋಳಿನ ಬಿದರಿನಂತೆ ಕಾಣಿಸಿದ್ದನು!” ಎಂದು ಕೈಕುಣಿಸಿ ಬಾಯಿ ಅಗಲಿಸಿ ಗದರಿಸಿದಳು.

“ಎನಾಯಿತು?” ಕಕ್ಷೆನು ಮೀಸಿಗಳನ್ನು ತೀರಿ ಕೇಳಿದನು.

“ಎನಾಗುವದು! ಸರ್ವನಾಶ!” ಮೂಗಿನ ಹೊರಳಿಗಳು ಇನ್ನೂ ಏರಿ-ಇಳಿದು ಮಾಡುತ್ತಿದ್ದವು.

“ಯಾವ ಸರ್ವನಾಶ ಹೇಳು?”

“ಇಂದು ಹೆಚ್ಚುವ ಮುಂದೆ ಸುನ್ನಿಯ ಕಿವಿಯ ಹಿಂದೆ ಮೂರು ಉಣಿಗಳು ಹೆತ್ತಿದ್ದನ್ನು ಕಂಡೆ. ಈ ಬಲಿಯಬಗಲಲ್ಲಿ ಎರಡು ಉಣಿಗಳು. ಲಕ್ಷ್ಯಿನ ತೊಡೆಯ ಸಂದಿಯಲ್ಲಿ ಎರಡು ಉಣಿಗಳು. ದನಗಳ ರಕ್ತವನ್ನು ಕುಡಿಯುವ ಉಣಿಗೆ ಮನುಷ್ಯನ ರಕ್ತ ಸಾಕಾದಿತೇ? ಮಕ್ಕಳು ಇಷ್ಟ ತಿಂದೂ ಏಕ ಸೋರಗುತ್ತಿವೆ? ಎಂಬುವದು ನನಗೆ ತಿಳಿದಿರಲಿಲ್ಲ. ಉಣಿ ಹೆತ್ತಿದರೆ ಮಕ್ಕಳು ಮೈಹಿಡಿದಾವೇ? ಸತ್ತುಹೋಗುವ ಆಟ! ನಾನು ನಾಳೆಯಿಂದ ಮಕ್ಕಳನ್ನು ಕರೆದುಕೊಂಡು ಮಾಳಗಿಯ ಮೇಲೆ ಮಲಗುವನು. ಇಲ್ಲಿ ಒಳಗೆ ಮಲಗಲಾರೆ? ಮನೆಯ ರಕ್ತಣಿಯ ಭಾರ ನಿವೃದ್ದು” ಎಂದು ಚಿರುಶಾಗಿ ನುಡಿದಳು.

ಕಕ್ಷನು ಹೆಂಡತಿಯ ಮಾತಿಗೆ ಹೆದರಿದನು. ದನಗಳನ್ನು ಬಿಡಿಸಲು ವಿಚಾರಿಸಲೇಬೇಕಾಯಿತು. ರಾಜಣ್ಣನ ಹಾಳು ಮನೆ! ಘಕ್ಕನೇ ಕಣ್ಣ ಮುಂದೆ ನಿಂತಿತು. ಕಟ್ಟಿದರಾಯಿತು! ಎಂದು ನಿರ್ಧರಿಸಿ ಬಿಟ್ಟನು. ಕೂಡಲೇ ಎಲ್ಲವ್ವನನ್ನು ಕರೆಕಳುಹಿಡನು. ಎಲ್ಲವ್ವನು ಬಂದು “ಅಣ್ಣನವರೇ ಏಕೆ ಕರೆಸಿದಿರಿ?” ಎಂದು ನಿಂತು ಕೇಳಿದಳು.

“ದನಗಳನ್ನು ರಾಜಣ್ಣನ ಮನೆಯಲ್ಲಿ ಕಟ್ಟಬೇಕಾಗಿದೆ. ಅದಕ್ಕೆ ಕೇಲಿಯ ಕೈಗಳನ್ನು ಕೊಡು” ಎಂದು ಸುಡಿದನು.

“ಆಕ್ಕಮರಿಯವರು ರಾಜಣ್ಣನು ಬಂದವೇಲೇ ಅವರ ಕೈಯಲ್ಲಿ ಕೊಡಿಂದು ಹೇಳಿರುವರು ಅಣ್ಣಾ!”

“ಹೇಳಿರಬೇಕು. ನಿನ್ನ ಮೇಲೆ ವಿಶ್ವಾಸ. ನಾಲ್ಕು ದಿನ ದನಗಳನ್ನು ಕಟ್ಟಿದರೆ ಮನೆಯನ್ನು ತಿನ್ನುವೆನೇ?”

“ಮನೆಯನ್ನು ಯಾರು, ಏಕೆ ತಿನ್ನುವರು ಅಣ್ಣಾ!”

“ಅಂದರೆ ಇದೆಂತಹ ಮಾತು? ರಾಜಣ್ಣನೇನು ನನಗೆ ಹೊರಗಿನವನಲ್ಲಿ. ನನ್ನ ಅಣ್ಣನ ಮಗ. ಆ ಮನೆಯ ಮೇಲೆ ನನ್ನ ಹಕ್ಕಿದೆ. ನಾವು ಬೇಕಾದಹಾಗೆ ಬಳಸಬಹುದು. ಅದೆಲ್ಲವನ್ನು ಬಿಟ್ಟು ಆಕ್ಕಮರಿಯು ಹೇಳಿರುವಳಂತೆ! ಈಕೆಯು ಕಾಯುವಳಂತೆ! ತಿಂಗಳಿಗೆ ನಿನಗೆ ಸಂಬಳ ಎವು ಕೊಡುವಳು? ನಿನಗೆ ಹುಲ್ಲು ಉಟ್ಟಿಲಿಕ್ಕೆ ಅಂಗಳದಲ್ಲಿ ಕುರುಳು ಹಚ್ಚಲಿಕ್ಕೆ ಯಾರು ಹೇಳಿದರು? ಆದನ್ನು ಬಿಟ್ಟು ನನಗೆ ಬುದ್ಧಿಯನ್ನು ಕೆಲಿಸುವಳು. ನಾಳೆ ನಾನು ದನಗಳನ್ನು ಅಲ್ಲಿ ಕಟ್ಟಿವೆನು. ನಿನ್ನ ಹುಲ್ಲು, ಕುರುಳು ತೆಗೆದುಕೊಂಡು ಹೋಗು. ಇಲ್ಲದಿದ್ದರೆ ನಾನೇ ತೆಗೆಯಿಸುವೆನು. ನಿನ್ನ ಕೇಲಿಕೈಯೂ ಬೇಡ!” ಎಂದು ಒದರಿ ಒದರಿ ಮಾತಾಡಿದನು.

“ಇವೇಕೆ ಸಿಟ್ಟು ಅಣ್ಣನವರೇ! ನಿಮ್ಮ ಮನೆ, ನಿಮ್ಮ ಮಾತು! ಬೇಕಾದದ್ದುನ್ನು ಮಾಡಿರಿ.” ಎಂದು ಕೇಲಿಯಕ್ಕೆ ಚೆಲ್ಲಿ ಹೋದಳು.

ಮರುದಿನ ಉಳಿಯು ದನಗಳು ರಾಜಣ್ಣನ ಮನೆಯಲ್ಲಿ ಸರಾಗಪಾಗ ಮೆಲುಕಾಡಿಸಹಕ್ತಿದವು.

ಷುಂದೆ ಕೆಲ ದಿನಗಳಮೇಲೆ ಕಕ್ಷನು ತನ್ನ ಹಿರಿಯ ಮನಗಳ

ಮುದುವೇಯೆನ್ನ ಮಾಡಿದನು. ಬೀಗರು ಒಹೆಳ ಜನರು ಮುದುವೇಗೆ ಬಂದರು. ಅಡಿಗೆಯನ್ನು ವಾಡಲು ತನ್ನ ಮನೆಯು ಸಣ್ಣ ದೇವಿಸಿತು. ರಾಜಣ್ಣನ ನಡುಮನೆಯು ಒಂದು ಇಡೀ ಅಂಕಣದ ಹೇಳಲುಮುದ್ದೆಯನ್ನು ತೆಗೆಯಿಸಿ ಕಟ್ಟಿಗೆಗಳನ್ನು ಕೇಳಿಸಿ, ಅದರ ಕೆಳಗೆ ಲಗ್ಗುದ ಅಡಿಗೆಯ ಹರಿಯೋಜೆಯನ್ನು ತೋಡಿಸಿಕೊಟ್ಟನು. ಅಡಿಗೆಯ ರಕ್ಷಣ ವಾಯಿತು. ಹೊಗೆಯಿಂದ ತಾವು ಪಾರಾದರು. ಅಡಿಗೆಯವನು ಹೆಸಿ ಕಟ್ಟಿಗೆ, ಹೆಸಿಕಟ್ಟಿಗೆ ಎಂದು ತಕರಾರು ಮಾಡಲು ಬಜ್ಜುಲಮನೆಯನ್ನು ಶೂರಾ ಕೆಡವಿ ಒಣಿದ ಕಟ್ಟಿಗೆಗಳನ್ನು ಶೂರಿಯಿಸಿದನು. ಅಡಿಗೆಯು ಸುರಳಿತವಾಗಿ ಸಾಗಿತು.

ಪಡಸಾಲೆಯ ಮಾಳಿಗೆಯಮೇಲೆ ಬೀಗರೆಬ್ಲಿ ಗಾಳಿಗೆ ಮಳಿಗಿದರು. ಅವರ ತುಳಿದಾಟ, ಓಡಾಟದಿಂದ ತೊಲೆಗಳು ಇನ್ನೂ ಬಗ್ಗಿದವು. ಮುದುವೇಯಾಗಿ ಬೀಗರು ಉಂಗಿ ಹೋದ ಎಂಟು ದಿನಗಳಲ್ಲಿ ಒಂದು ಗಾಳಿಗೆ ಪಡಸಾಲೆಯು ಬಿದ್ದುಬಿಟ್ಟುತ್ತು. ರಾಜಣ್ಣನ ದೊಡ್ಡಪ್ಪ ತೊಲೆಗಳನ್ನು ಬಯಿದನು. ಕಕ್ಕನು ಕಂಬಗಳನ್ನು ಎತ್ತಿಕೊಂಡನು.

ಬಾಂಧವರ ಈ ಹಗಲು ದರವಡಿಯನ್ನು ಕಂಚು ಎಡುಲದವರು ತಮ್ಮ ಕೈಗೂ ಸಿಕ್ಕಿದ್ದನ್ನು ಬಯಿದರು. ಗಣಪತಿಯ ಮಾಡದ ಕಮಾನ, ದೇವರ ಮಾಡದ ಚೂಕಟ್ಟು, ಗೋಡೆಯೊಳಗಿನ ಗಳಿಟ ಗಳನ್ನು ಸಹ ಬಿಡಲಿಲ್ಲ. ಅಡಿಗೆಯ ಮನೆಯೊಳಗಿನ ಒರಳಕಲ್ಲು ವೇ. ಮೂ. ರಾಮಾಚಾರ್ಯರ ಪಾಲಿಗೆ ಬಂದಿತು.

ಈ ಲಾಟಿ ಅವ್ಯಾಹತವಾಗಿ ೨-೩ ತಿಂಗಳು ನಡೆದು ಈಗ ಉಳಿದುದು ಅಡಿಗೆಯ ಮನೆಯಲ್ಲಿ ಬಂದು ಅಂಕಣದಮ್ಮ ಮಾಳಿಗೆಯುಳ್ಳ ಭಾಗ, ಅಧ್ಯಾತ್ಮ ನಿಂತ ಪದು ಗೋಡೆ, ಕಲ್ಲು, ಮಣ್ಣ, ಹೆಂಟೆ! ಇಂಥ ಮನೆಯಲ್ಲಿ ರಾಜಣ್ಣನು ಹುಲ್ಲಿನ ಮೇಲೆ ಹಾಯಾಗಿ ಮಲಗಿರುವನು.

ರಾಜಣ್ಣನ ತಲೆಯಲ್ಲಿ ವರ್ತಮಾನದ ಭೀಷಣ ಚಿತ್ರ, ಭವಿಷ್ಯದ ಅಂಧಕಾರ ಚಿತ್ರ, ಭೂತ ಸಂಗತಿಗಳ ತುಂಡು ತುಂಡು ಸ್ವರಣೆಯ ಪ್ರತ್ಯೇಕ ಚಿತ್ರಗಳ ಕೋಲಾಹಲದಿಂದ ನಿದ್ರೆ ಹೇಗೆ ಹತ್ತಿಬೇಕು?

ಕಣ್ಣಗಳನ್ನು ಮುಚ್ಚಿದ್ದನು. ಗೂಡುಗಾಲುಗಳನ್ನು ಕಟ್ಟಿ ಅಡಾಗಿದ್ದನು. ತಲೆಯ ಕೆಳಗೆ ಮುಡಿಸಿದ ಕ್ರೀಯ ತಲೆದಿಂಬು, ಹೊಟ್ಟೆಯಲ್ಲಿ ಹೆಸಿವೆ, ಬೆಳೆದ ತಲೆ, ಒಣಿಗಿ ಸೆಟಿದು ನೀಂತ ಗಡ್ಡ, ತ್ರಿಕಾಲಪೂರ್ಣಿರವಾದ ನೆಲದ ಮೇಲೆ ಹುಲ್ಲಿನ ಹಾಸಿಗೆ, ಹಾಳು ಮಣಿನಂತಹ ವಾಸನೆಯ ಹವೆ, ಗಾಳಿಗೊಮ್ಮೆ ಖಾದುರುವ ಮಾಳಿಗೆಯ ಮಣ್ಣ ಕಣ್ಣ ಚಿಪ್ಪಟುವಂತಹ ಚಿಕ್ಕೆ ಅತಿತ್ತ ಸರಿದಾದಿದರೆ ಚಿರೋಪರ್ ಗುಡುವ ಹುಲ್ಲಿನ ಸಪ್ಪಳ ರಾಜಣ್ಣನ ದುಬ್ದೀವದ ಪ್ರತೀಕವಾಗಿ ನಿಂತಿದ್ದವು.

ಕಾಲನು ರಾಜಣ್ಣನ ಅಶ್ವವ್ಯಸ್ತ ಜೀವನಕ್ಕೆ ನಿಲ್ಲಲಿಲ್ಲ. ಓಡುತ್ತಿದ್ದನು. ಹ್ಯಾತಿಜದ ಮೇಲಿನ ಚಿಕ್ಕೆಗಳು ತಲೆಯ ಮೇಲೆ ಬಂದವು. ಸಪ್ಪಣಿಗಳು ಪಶ್ಚಿಮದ ಕಡೆಗೆ ಕೆಳಮುಖವನ್ನು ಮಾಡಿದರು. ಆಕಾಶದಲ್ಲಿ ಮಾತ್ರ ಬಂದಿನ್ನು ಬೆಳಕು. ನೆಲದ ಮೇಲೆ ತುಂಬ ಕತ್ತಲೆ! ಜನರ ಸುಳಿವಿಲ್ಲ. ಎಲ್ಲರೂ ಮಲಗಿರುವರು. ಕೆಲ ಕೆಲವು ಕಡೆಗೆ ನಾಯಿಗಳು ಬೋಗಳುತ್ತಿವೆ. ನಿತಾಂತ ರಾತ್ರಿಯ ಗಭಿರತೆಯನ್ನು ಇನ್ನುಷ್ಟು ಕೆರಳಿಸಲು ಅವುಗಳ ಕರ್ಕರ ಧ್ವನಿಯು ಕಾರಣವಾಗಿದ್ದತು. ರಾಜಣ್ಣನು ಹುಲ್ಲ ಮೇಲೆ ಹೊರಳಾಡುತ್ತಿದ್ದನು. ಸರ್ ಎಂದಿತು! ಹಾವು ಹರಿಯಿತೇ! ಎಂದು ಅಂಜಿದನು. ಭೂ ಎಂದಿತು! ತೋಳಬಂದಿತೇ! ಎಂದು ಭಯಪಟ್ಟನು. ಯಾರೋ ಮೈ ತಟ್ಟದಂತಾಯಿತು. ಕಣ್ಣಿ ಬಿಟ್ಟು ನೋಡಿದನು. ಯಾರೂ ಇರಲಿಲ್ಲ. ಮುದ್ದಿಯಾಗಿ ಮತ್ತೆ ಮಲಗಿದನು. ಐದಾರು ನಿಮಿಷದಲ್ಲಿ ಯಾರೋ ನಡೆದಂತಾಯಿತು. ಕಣ್ಣ ತೆರೆದು ನೋಡಿದನು—

ಅಪ್ಪಾರಾಯರು ಚಟ್ಟಪಟ್ಟ ಸಪ್ಪಳದ ಮೊಚ್ಚಿಯನ್ನು ಹಾಕಿಕೊಂಡು ಎದುರು ಬಂದು ನಿಂತರು.

‘ಯಾಕೆ ರಾಜಣ್ಣ !’ ಎಂದು ಕೂಗಿದಂತಾಯಿತು.

ರಾಜಣ್ಣನು ಚಟ್ಟನೇ ಎದು ಕುಳಿತು ‘ಹ !’ ಎಂದನು.

‘ಕೆನೆ ಮೋಸರು ಕಲಸಿ ಅನ್ನವನ್ನು ಚೆಲ್ಲಬಾರದು. ಎನ್ನಬೇಕು ಅಷ್ಟನ್ನೇ ಎಲೆಯಲ್ಲಿ ಹಾಕಿಸಿಕೊಂಡರೆ ಒಳ್ಳೆಯದು. ಇಂಥ

ಅನ್ನವನ್ನು ದಿನಂಪ್ರತಿ ಕಲಗಚ್ಚಿಗೆ ಎಪ್ಪು ಸುರಿಯುವದು ?'

'ಅವ್ಯ ತಾನೇ ಹೆಚ್ಚು ಹಾಕಿದಳು !' ರಾಜಣ್ಣನ ಮನಸು ಉತ್ತರಿಸಿದೆಂತಾಯಿತು.

'ಹೆಚ್ಚಿ ! ಮಗನ ಹೊಟ್ಟಿಯೆಪ್ಪು ? ತಿನ್ನಬಹುದೇ ? ಎಂಬ ವಿಚಾರವಿಲ್ಲ. ಅವಳೆಲ್ಲಿ ?'

'ಅಡಿಗೆಯ ಮನೆಯಲ್ಲಿ'

ಅಪ್ಪಾರಾಯರು ದೋತರವನ್ನು ಹೆಗಲ ಮೇಲೆ ಹೊಡಿದು ಕೊಂಡು ಹಾಗೆಯೇ ಮುಂದೆ ಹೋದರು.

ಅವ್ಯಕ್ಕನು ಮಡಿ ಹೆಚ್ಚಿಕೊಂಡು ಧಾವಿಸಿ ಬಂದು—'ನಾಯಿ, ನಾಯಿ, ನಾಯಿ ! ರಾಜಣ್ಣ ಅದನ್ನು ಹೊಡಿದು ಹಾಕು !' ಎಂದು ಗಡಬಿಡಿಯಿಂದ ನುಡಿದಳು.

'ನಾಯಿ ಬಂದರೆ ಏನಾಯಿತು ?'

'ಮೈಲಿಗೆ' ಜೀರಿ ನುಡಿದಳು.

'ಸತ್ತವರಂತೆ ಇನ್ನೇಕೆ ಒದರುವಿ.'

'ಅಲ್ಲಿ ನೋಡು ರಾಜಣ್ಣ ! ಅಡಿಗೆಯ ಮನೆಯನ್ನು ಹೊಕ್ಕಿತು. ಸುಡ್ಲಿ, ನಿನ್ನ ಕೆಲವ ಇಲ್ಲೇಸಿದೆ !' ಎಂದು ಸವುಟ್ಟು ತಕೊಂಡು ಬಡಿಯ ಹೋದಳು.

ನಾಯಿಯು ಓಡಿ ಹೋಯಿತು.

ಪುನಃ ಬಂದು 'ರಾಜಣ್ಣ ಅದನ್ನು ಕಟ್ಟಿ ಹಾಕು ಮಾರಾಯಾ ?' ಎಂದಳು.

'ಏನು ಮಾಡುವದು ಹೋಗೇ ?'

'ನೋಡು—ನೋಡು. ಕೃಷ್ಣಾ ಜಿನವನ್ನು ಬಾಯಲ್ಲಿ ಹಿಡಿದು ಕೊಂಡು ಹೋಯಿತು. ಇನ್ನೇನು ಮಾಡಬೇಕು ? ಆಚಾರ್ಯರು ಪೂಜಿಗೆ ಬೇಗನೆ ಬರುವೆನೆಂದು ಹೇಳಿರುವರು. ಇನ್ನೂ ಮೇಲ್ಲಿನೀರು ಸಹ ತಂದಿಲ್ಲ. ಎಲ್ಲರೂ ಕಾಡುವವರು. ಕಟ್ಟಿ ಹಾಕು. ಮನೆ ತುಂಬ ಮೈಲಿಗೆ !'

'ಇರಲಿ ಹೋಗೇ ? ಮಡಿ ಮಡಿ ಎಂದು ಮೂರು ಮೊಳ

ಹಾರುವೆ. ಹೊಟ್ಟಿಯೋಳಗೆ ಬೇಕಾದ ಹೊಲಷು ತುಂಬಿಕೊಂಡು ಮೇಲೆ ಮಾಡಿ ಅಂದರೇನಾಯಿತು.’

‘ಬ್ರಾಹ್ಮಣಿಕೆ ಕರ್ಮ ! ಮಾಡಲೇಬೇಕು. ನೀನು ಕುಲದ ಹೊರಗೇ ಹುಟ್ಟಿರುವೆ.’

‘ಸಾಕು ಹೋಗೇ ಹೊಯಮಾಲಿ ! ನನಗೆ ಎಲ್ಲಾ ಗೊತ್ತು.

‘ನನ್ನ ದೈವ ! ಮಾಡಿಕೊಂಡ ಗಂಡ ಒಂದು ದಿನ ಬಯ್ಯಲಿಲ್ಲ. ಹುಟ್ಟಿ ! ಎಂದರೆ ಎಲ್ಲಾ ಚೈಗಳು ಮುಗಿದಂತಾದವು. ಹೊಟ್ಟಿಯಿಂದ ಹುಟ್ಟಿದ ಮಗನಿಗೆ ನಾನು ಹೊಯಮಾಲಿಯಾದೆ.’ ಎಂದು ಅಳಹತ್ತಿದಳು.

‘ತಲೆಯೋಡಿದೇನು. ಒಳಗೆ ಹೋಗು ಒಣಡೋಕಾರತನ ಬೇಡ.’ ಅನ್ನಕ್ಕನು ಆಳುತ್ತ ಒಳಗೆ ಹೋದಳು.

ನಾಯಿ ಬಂದಿತು. ಮೊದಲಿನ ರಾವನಿಲ್ಲ. ಕೂದಲು ಉದುರಿ ತೊಗಲು ಕಾಣಿಸುವದು. ಮೈ ಗಾಯದ್ವಲ್ಲಿ ಮುಳಗಳು ಹೆಚ್ಚಿಗೊಮೈ ಬೋಗಸೆ ಬೋಗಸೆ ಹುಳಗಳು ಸೆಲದ ಮೇಲೆ ಬಿದ್ದ ಹರಿದಾಡುತ್ತಿವೆ. ನೋಡಿ ರಾಜಣ್ಣನಿಗೆ ಸಿಟ್ಟು ಬಂದಿತು. ‘ನೋತ್ಯಾ ನಿನ್ನ ಸೇಡು ತೀರಿಸುವೆ. ಚಿನ್ನಯ್ಯನ ನಾಯಿಯನ್ನು ಜೀವಂತ ಕೊಳ್ಳಲಿದ್ದರೆ ನಾನು ರಾಜಣ್ಣನ್ನು. ಇಂದೇ ಕೊಳ್ಳುವೆ. ನೀನು ಹೋಗು.’ ಎನಲು ನಾಯಿಯು ಹೋಯಿತು.

ಇನ್ನೊಂದು ಬದಿಯಿಂದ ಚಿನ್ನಯ್ಯನ ಕರಿನಾಯಿಯು ಬಂದಿತು.

ರಾಜಣ್ಣ ‘ನಾನು ಮಾಡಿದುದೇನು? ನಾಯಿಯು ನಾಯಿಯನ್ನು ಕಡಿಯುವದ್ದು ನಮ್ಮ ಧರ್ಮ. ಹೋತ್ಯಾ ಗೌಡರಾದರೇನು? ಅದು ನಾಯಿಯೇ ಸರಿ. ನನ್ನನ್ನ ವ್ಯಧನಾಗಿ ಹಿಡಿದೆ. ಬಾಯಿ ಕಟ್ಟಿದೆ. ಚೀಲದಲ್ಲಿ ಹಾಕಿದೆ. ಕೆರಿಯಲ್ಲಿ ಮುಳುಗಿಸಿದೆ. ಅದರೆ ನಾನು ಹೋತ್ಯಾನನ್ನು ದಿನವೂ ಕಡಿಯುವೆ. ಅದರ ಮೈಯಲ್ಲಿ ದಿನವೂ ಹುಳಗಳು ಬೀಳುವವು. ಶ್ವಾಸದರ ಮುಳಗಳನ್ನು ಯಾರೇ ಆಗಲಿ, ಯಾವ ಕಾಲದಲ್ಲಿಯೇ ಆರಿಸಲಾಸಲ್ಲ. ನನ್ನ ಹಲ್ಲಿಗೆ ಅದರ ರಕ್ತದ ರುಚಿ ಹತ್ತಿದೆ. ಇದೋ ಕಡಿಯುವೆ.’ ಎಂದು ಹೋತ್ಯಾ

ನನ್ನ ಉರುಳುರುಳಿಸಿ ಕಡಿಯ ಹತ್ತಿತು. ಮೋತ್ತಾ ಬಾಲವನ್ನು ಮುದುಕಿಸಿಕೊಂಡು ಕುಂಯ್ಯಾಗುಡ ಹತ್ತಿತು. ರಾಜಣ್ಣನು ಸಿಟ್ಟಿಗೆ ಬಂದು ಬಂದು ಹಿಡಿ ಹುಲ್ಲು ಕಿತ್ತಿ ಒಗೆಯಹೋಡನು. ಎರಡೂ ಓಡಿದವು.

ಮೋತ್ತಾ ಮುಂದೆ. ಚಿನ್ನಯ್ಯನ ನಾಯಿ ಹಂದೆ. ಮೋತ್ತಾ ಕಡಿಸಿಕೊಳ್ಳುತ್ತೇ ಓಡುತ್ತಿದ್ದಿತು. ಇನ್ನೊಂದು ನಾಯಿ ಕಡಿಯುತ್ತೇ ಬೆನ್ನು ಹತ್ತಿದ್ದಿತು.

ಓ! ಇವಳಾರು? ಮುಖವನ್ನು ನೋಡಿದಂತಿದೆ! ಮೇಲ್ಲಿಗೆ ಬರುವಳು. ವಯ್ಯಾರದಿಂದ ಬರುವಳು. ಗರತಿಯಂತೆ ಬರುವಳು. ಚೆಲುವೆ. ಒಕ್ಕುಲ ಮಕ್ಕಳಲ್ಲಿ ಮಿಗಿಲಾದ ಚೆಲುವೆ, ಎಷ್ಟು ದೂರದಿಂದ ಬರುವಳು. ಬಂದಳು. ಬಂದಳು. ಯಾರು?

ತಂಗನ್ನ! ತಂಗನ್ನ.

ರಾಜಣ್ಣನು ಎವೆಯಾಡಿಕದೆ ನೋಡ ಹತ್ತಿದನು.

‘ಏಕೆ ಬಂದಿರುವೆ ರಾಜಣ್ಣ?’ ಎಂದು ಕೇಳಿದಳು.

‘ನಿನ್ನನ್ನು ಬದುಕಿಸುವೆ. ತಂದೆಯನರ ಮಂಗನ ಮುಷ್ಟಿಯಿಂದ ನಿನ್ನನ್ನು ಬದುಕಿಸುವೆ. ಪಾರು ಮಾಡುವೆ.’

‘ಹೇಗೆ?’

‘ಒಂದು ಮಾತ್ರ.’

‘ಏನು?’

‘ನನಗೆ ನೀನು....’

‘ಹ....’

‘ಚೀಕು.’

‘ನಿಮ್ಮ ತಂದೆಯವರಿಗೇ ನಾನು ದುರ್ಭಳಳು. ಈ ಮಾತ್ರ ಎಂದಿಗೂ ಸಾಧ್ಯವಿಲ್ಲ.’

‘ವಿಚಾರಿಸು ತಂಗನ್ನ.’

‘ಇಲ್ಲ, ಇಲ್ಲ.’

‘ನೋಡು.’

‘ಎಂದೆಂದಿಗೂ ಇಲ್ಲ.’

‘ನಾಳೆಯ ದಿನವೇ ಸೋಡು.’

‘ಸಿನ್ನು ತಂದೆ ಹಾಗೆ ಕೊಲ್ಲಿ ಬಯಸಿದರೆ ನೀನು ಹೀಗೆ ಕೊಲ್ಲಿ ಬಯಸುವೇಯಾ?’

‘ತಂಗವ್ವ....’

‘ಸಿನ್ನು ತಂದೆಯವರ ಕಣ್ಣಲ್ಲಿ ನಾನು ಮೂಡಿದ ದಿನ ನಾನು ಆವರವಳಾದೆ. ನಾನು ಒಪ್ಪದಿದ್ದರೂ ಅವರ ಕಣ್ಣ ನನ್ನನ್ನು ಮುಟ್ಟಿತು! ಈಗ ನೀನು ನನ್ನನ್ನು ಬಯಸುವೆ. ಇದು ತಾಯಿ ಯನ್ನು ಕೂಡಿದಂತಾಗುವನಿಲ್ಲವೇ? ಒಳ್ಳೆಯದಲ್ಲಿ ಬಿಟ್ಟುಬಿಡು.’

‘ಇಂಥ ದಾಂಭಿಕ ಮಾತು ಬೇಡ. ನಿನ್ನನ್ನು ಮುಟ್ಟಿ ತಂದೆ ಯಿಂದಾಗದ ಕೆಲಸವನ್ನು ಮಗನು ಮೂಡಿದನೆಂದು ಹೇಳಿ ಅಭಿಮಾನ ಹಡಬೇಕಾದೆ. ಅದನ್ನು ಸಾಧಿಸಲು ನಾನು ಬೇಕಾದುದನ್ನು ಮಾಡಬಲ್ಲೆ.’

‘ನಿನಗೆ ಮನೆಯಲ್ಲಿ ಮುತ್ತಿನಂತಹ ಹೆಂಡತಿಯಿರುವಳು.’

‘ಮುತ್ತಿನ ಆಭರಣಗಳ ಜತಿಗೆ ಕರಿಮಣಿಯ ಸರವನ್ನೂ ಹೆಂಗಸರು ತೊಡುವರು.’

ತಂಗವ್ವನಿಂದ ರಾಜಣ್ಣನಿಗೆ ಉತ್ತರಿಸುವದು ಅಶಕ್ಯವಾಯಿತು. ಆ ಅತಿಕಾಮಕು ಕೈಯಲ್ಲಿ ಸಿಕ್ಕು ಎಲ್ಲ ರೀತಿಯಂದ ಹಾಳಾಗುವದು ಬೇಡಾಯಿತು. ಹೊರಟಿಳು.

‘ಎಲ್ಲಿಗೆ ನಡೆದಿ?’ ರಾಜಣ್ಣ ಕೇಳಿದನು.

‘ನನ್ನ ಮನೆಗೆ.’

‘ಏನೆಂದೆ?’

‘ಸಾಧ್ಯವಿಲ್ಲ.’

‘ಇಂದು ರಾತ್ರಿ ಎಚ್ಚರಿಂದಿರು.’

‘ಏನು ಮಾಡುವೆ?’

‘ಕಾಲುಕೈ ಕಟ್ಟಿವೆ. ತೋಟಕೈ ತೆಗೆದುಕೊಂಡು ಹೋಗುವೆ. ಮುಂದಿನ ಸಂಗತಿ ಗುಡಿಸಲಲ್ಲಿ ನೋಡುವೆ.’

‘ಆಗಲಿ.’ ತಂಗವ್ವೆ ಓಡುತ್ತೇ ಹೋದಳು.

ಇಂಥ ತುಂಡು ಚಿಕ್ಕಗಳಿಂದ ರಾಜಣ್ಣನಿಗೆ ಸರಿಯಾಗಿ ನಿದ್ದೆ ಹತ್ತೆ ಲಿಲ್ಲ. ಹುಲ್ಲಿನ ಮೇಲೆ ಇಡೀ ರಾತ್ರಿ ಅತ್ಯಿತ್ತ ಹೊರಳಾಡಿದನು. ಮುಂಜಾನೆ ಒಕ್ಕಲಿಗನೊಬ್ಬನು ಮಲವಿಸಜ್ರನೆಗಾಗಿ ಬಂದ ಸಮಯ ದಲ್ಲಿ ಕಣ್ಣ ಬಿಟ್ಟು ರಾಜಣ್ಣನನ್ನು ನೋಡಿದನು. ಯಾರೆಂಬುದು ತಿಳಿಯಲಿಲ್ಲ. “ಯಾರಪ್ಪಾ ನೀನು?” ಎಂದು ಆಶ್ಚರ್ಯದಿಂದ ಕೇಳಿದನು.

ರಾಜಣ್ಣನು ಎದ್ದು ಕುಳಿತು ಕಣ್ಣತ್ವಿಕ್ಕೆಹತ್ತಿದನು.

“ರಾಜಣ್ಣನೀನು?” ಎಂದು ಸಂಶಯದಿಂದ ಕೇಳಿದನು.

“ಹು!” ಎಂದು ತಲೆಹಾಕಿದನು.

“ಇಲ್ಲೇಕೆ ರಾಜಣ್ಣ?” ನೀರು ತುಂಬಿದ ತಂಬಿಗೆಯನ್ನು ಕೆಳಗಿಟ್ಟು ಪ್ರತ್ಯುಸಿದನು.

“ನನ್ನ ಮನೆಯೆಂದು ಬಂದೆ. ನಿದ್ದೆ ಬಂದಿತು ಮಲಗಡೆ, ತಂಬಿಗೆ ಯಲ್ಲಿ ನೀರು ಇದೆವನು?” ಎಂದು ಕೇಳಿದನು.

“ಹು....”

“ಬಂದಿನ್ನು ತಾ.”

“ಮುಖ ತೊಳೆಯುವೆ ಏನು? ಮನೆಗೆ ನಡೆ ಕೊಡುವೆನು.”

“ಬಂದಿನ್ನು ತಾ! ಸಂಕಟ!” ಎಂದು ಎದ್ದು ತಂಬಿಗೆಯನ್ನು ತೆಗೆದುಕೊಂಡು ಬಾಯಿಗೆ ಹೆಚ್ಚಿದನು.

“ಭೇ....ಭೇ....ಇದು ಕುಡಿಯುವ ನೀರಲ್ಲ ರಾಜಣ್ಣ.”

ಅಕ್ಕಾಮರಿಯು ತಾಲೂಕಿಗೆ ಬಂದು ಸಿಂತಳು. ಆದರೆ ಅವಳ ಬರವಿಗೆ ಒಂದೇ ಕಾರಣವಿರಲಿಲ್ಲ. ಆ ಮೂವರೂ ಒಂದೊಂದು ಕಾರಣವನ್ನು ಕಲ್ಪಿಸಿಕೊಂಡಿದ್ದರು. ಮೂವರಿಗೂ ಭಿನ್ನ. ಅವು ಗಳನ್ನು ನಾಲ್ಕುನೇಯವರು ತಿಳಿಯಲೇಬೇಕು.

ಚಿನ್ನಯ್ಯ—

‘ಅಕ್ಕಾಮರಿಯು ದೊಡ್ಡ ಮನೆತನದ ಹೆಂಗಸು. ಸುಖದಲ್ಲಿ ಬೆಳೆದವಳು. ಅವಳ ತಂದೆಯವರು ತಮ್ಮಂತಹ ದೊಡ್ಡ ಮನೆತನದ ಅಪ್ಪಾರಾಯರ ಮನೆತನಕಾನ್ನು ನಂಬಿ, ರಾಜಣ್ಣಸಿಗೆ ಮದುವೆಯನ್ನು ಮಾಡಿಕೊಟ್ಟಿರು. ರಾಯರು ನನ್ನ ಪರಮಶತ್ರುಗಳಾದರೇನಾಯಿತು? ಅವರ ದವರ, ಅಭಿಮಾನ, ಕೀರ್ತಿ ಹೊಗಳುವಂತಹದು. ಅವರು ಜೀವದಿಂದಿರುವವರಿಗೆ ನನ್ನ ಆಟ ಸಡೆಯಲಿಲ್ಲ. ಅವರ ಮರಣದಿಂದ ಮನೆತನದ ರೀತಿಯೇ ಬೇರೆಯಾಯಿತು. ಷಟ್ಯಯರ್ಥದಲ್ಲಿ ಮತ್ತು ಸುಖದಲ್ಲಿ ಬೆಳೆದ ಹೆಂಗಸು, ಕಷ್ಟದ ಕಾವಿಗೆ ಕರಗಲ್ಪಿಬೇಕು. ಆ ಕಷ್ಟದ ಪರ್ಯಾವರಣಾನವು ನನ್ನ ಮೇಲಿನ ಪ್ರೇಮದಲ್ಲಿ ರೂಪಾಂತರಿಸಿತು. ನಾನು ಕರೆದಲ್ಲಿ ಬಂದಳು. ನನ್ನನ್ನು ನಂಬಿರುವಳು. ಆ ನಂಬಿಗೆಯ ಆಧಾರದ ಮೇಲೆಯೇ ಇಲ್ಲಿಯವರಿಗೆ ಬಂದಿರುವಳು. ನಂಬಿದ ಹೆಣ್ಣಿಗೆ ಪ್ರೇಮದ ಎಳೆಯು ಕೂಡ ಸಿಕ್ಕಿದಿದ್ದರೆ ಏನು ಮಾಡಿತು? ಇಲ್ಲಿದಿದ್ದರೆ ನನಗೆ ಅಂತಹ ರೂಪಸಂಪನ್ಮೂಲ ಬಾಹ್ಯಾಂಶ ಹೆಣ್ಣಿ ಸಿಕ್ಕಬಹುದೇ? ಮಾನೆಹೋಗಲಿ, ಹೊಲ ಹೋಗಲಿ! ಅವಳನ್ನು

ರಸ್ತೀಸಬೇಕು. ನಂಬಿದ ಹೆಣ್ಣನ್ನು ಬಿಟ್ಟು ನರಕದಲ್ಲಿ ಬಿಳಿಲಾರೆ. ಹೋದ ಜನ್ಮದಲ್ಲಿ ಯಾವಳಿಗೆ ಕಟ್ಟ ಕೊಟ್ಟದ್ದಿನೋ? ಹೆಂಡತಿಯನ್ನು ಕಳೆದುಕೊಂಡೆ. ಈ ಜನ್ಮದಲ್ಲಿ ಅಕ್ಕಮಾರಿಯ ಯೋಗ್ಯ ರಕ್ಷಣೆಯಿಂದಾದರೂ ಆ ಪಾಪವನ್ನು ತೊಳೆದುಕೊಂಡು ಮುಂದಿನ ಜನ್ಮಕ್ಕೆ ಉದ್ದಂಡ ಆಯುಷ್ಯದ ಹೆಂಡತಿಯನ್ನು ವಡೆಯುವೆ.

**ಪ್ರಾಟಿವೆ-**

‘ಅಕ್ಕಮಾರಿಯು ಬಂಜಿತನದ ನರಕವನ್ನು ತಪ್ಪಿಸುವಂತೆ ನನಗೆ ಅಪರೂಪವಾಗಿ ಹುಟ್ಟಿದಳು. ಹುಟ್ಟಿದಂದಿನಿಂದ ಇದು ವರುಷ ಎತ್ತಿ ಕೊಂಡಿರುವೆ. ಇಷ್ಟ ಕಾಲದನರಿಗೆ ಆಕೆರ್ಯ ಪಾದಗಳು ನೆಲವನ್ನು ಮುಟ್ಟಿಲ್ಲವೆಂದು ಹೇಳಬಲ್ಲ. ಅಂಥ ಮಾರ್ಗಣ್ಯ ಅಕ್ಕರೆಯಿಂದ ಜೋವಾನಮಾಡಿ ಅವ್ಯಾರಾಯಿಗೆ ಸೊಸೆಯಾಗಿ ಕೊಟ್ಟೆ. ಅವರ ಮನೆಯೂ ದೊಡೆದು, ಕೀರ್ತಿಯುಳ್ಳದ್ದು. ತಗ್ಗಿರಾಜಣಿನ ಸ್ವಭಾವವನ್ನು, ಕಲಿತ್ತುದೆನ್ನು ನೋಡಲಿಲ್ಲ. ತಂದೆಯುತ್ತಿ ಮಗನೆಂಬ ಭಾವನೆಯು ಬಲವತ್ತರವಾಗಿದ್ದಿತು. ಅವರ ಧನ-ದಾಳತ್ತು ಕಣ್ಣಿ ತುಂಬಿದ್ದಿತು. ಅವರು ಸತ್ತರು. ಧನ-ದಾಳತ್ತನ್ನು ತನ್ನ ಜತಿಗೆ ತೆಗೆದುಕೊಂಡು ಹೋದರು. ಅಲಿಯನೆಂಬ ಮಂಗನ ಕೈಯಲ್ಲಿ ಅಕ್ಕಮಾರಿಯು ಮಾಣಿಕದೂತಿ ಸಿಕ್ಕಿಳು. ಅದಕ್ಕೆ ಅದರ ಚೆಲೆಯೇನು? ಹೆಂಡತಿಯೆಂಬ ಅಭಿನಾನವೇ? ಬತ್ರಾಹ್ಯಣರೆಂಬ ಕುಲದ ಮಹಾತ್ಮೀಯೇ? ದೋಡ ಮನೆತನದವರೆಂಬ ಕೀರ್ತಿಯೇ? ಬಂಗಾರದಂತಹ ಹೆಂಡತಿಯನ್ನು ಬಿಟ್ಟು ಕುರಿಯ ಜಾತಿಯ ಹೆಣ್ಣನ ಬಿನ್ನ ಪತ್ತಿದ. ತಿನ್ನಬಾದ್ದನ್ನು ತಿಂದ. ಮನೆಯಲ್ಲಿ ಹೆಂಡತಿಯೆಂಬ ಸಾಧು ಪ್ರಾಣಯಿದೆ ಎಂಬುದನ್ನು ಮರಿತ. ಅಕ್ಕಮಾರಿಯು ತನ್ನ ಧನುಕ್ಕೆ, ತನ್ನ ಕುಲಕ್ಕೆ, ತನ್ನ ಚಾರಿತ್ರ್ಯಕ್ಕೆ ನಂಬ ಮನೆಯಲ್ಲಿ ಕುಟ್ಟಿದಳು, ಬಿಳಿದಳು, ಕಟ್ಟಿಗೆಯನ್ನು ಒಡೆದುಕೊಂಡಳು. ಏನು ಮಾಡಿಕೊಂಡರೇನು? ತಂದಾಹಾಕುನ ಗಂಡಷು ಮನೆಗೆ ಬಾರದಿದ್ದರೀ, ಹನೆ ತಿಂದು, ನೀರು ಕುಡಿದು ಪಾತಿಪ್ರತ್ಯಾ ನಿಯಮವನ್ನು ರಸ್ತೀಸುವದೇ? ಸಹನೆಗೂ ಒಂದು ಸೀನೆಯಿದೆ. ಪ್ರತಕ್ಕೂ ಒಂದು ದಿನ ಪಾರಣೆಯಿದೆ. ದುಃಖಕ್ಕೂ

ಕೊನೆಯಿದೆ. ಸುಖಿ ಅಶೇಯೇ ಬತ್ತಿ ನಿಂತ ಹೇಗೆ ದುಃಖವೇ ದೇಹದ ಹೇಗೆ ಹೊರಿಯಾಗಿ ಅಡರಿದ ಹೇಗೆ, ಮಾನವನೇನು ಮಾಡಬೇಕು? ಬದುಕುನ ಅಶೇಯಿರುವವರಿಗೆ ಬದುಕಲೇಬೇಕು. ಜೀವನು ತಾನಾಗಿ ದೇಹವನ್ನು ಬಿಟ್ಟು ಹೋಗುವವರಿಗೆ ಅದರ ರಕ್ಷಣೆಯನ್ನು ಮಾಡಲೇಬೇಕು. ರಕ್ಷಣೆಗೆ ಸ್ತ್ರೀ ಸಹಜ ಉಪಾಯವನ್ನು ಹುಡುಕಲೇಬೇಕು. ಅಸಹಾಯ, ಅರಕ್ಷಣೆಯ ಸ್ತ್ರೀಗೆ ಇದೊಂದೇ ಉಪಾಯವು. ಇದೊಂದೇ ದಾರಿಯು. ಒಂದು ದಿನದ ಕಷ್ಟಕ್ಕೆ ಉಪನಾಶವಿರಬಹುದು. ಎರಡು ದಿನಕ್ಕೆ ನೀರು ಕುಡಿಯಬಹುದು. ಮೂರು ದಿನಕ್ಕೆ ಎಲೆ ತಿಂದು ಇರಬಹುದು. ಆದರೆ ಮುಂದೆ ಮುಲಗಿದ ಉದ್ದನ್ನು ಬಾಳಿನ್ನು ಹೇಗೆ ದಾಢುವದು? ಈ ಎಲ್ಲ ಆಶೋ ಚನೆಯನ್ನು ಮಾಡಿಯೇ ತಾಲೂಕಿಗೆ ಬಂದಿರುವಳು. ಇದರಲ್ಲಿ ಆಕಿಗೆ ಜೀವರಕ್ಷಣೆಯ ಜ್ಞಾನವಿದೆ. ತಾಯಿಯು ಖಂಡಮುಕ್ತತೆಯ ಧರ್ಮವಿದೆ.’

ಅಕ್ಷಯಮಾರಿಯ ವಿಚಾರವೇ ಬೇರೆ. ವ್ಯಕ್ತಿಗೊಂದು ತಲೆ ವ್ಯಕ್ತಿಗೊಂದು ತನ್ನದೇ ಆನುಭವ. ಅವಳು ತಾಲೂಕಿಗೆ ಬರಲು ಇವರಿಗಿಂತ ಬೇರೆ ಇದ್ದಿತು.

‘ಗಂಡನ್ನು ತಂದೆಯೇ ಆರಿಸಿದರು. ತಾಯಿಯು ಅನುನೋದಿಸಿದಳು. ನನ್ನನ್ನು ಇವರಿಗೆ ಕೊಡುವ ಮುಂದೆ ಇವರು ಕಲಿತದ್ದೇನು? ಸ್ವಭಾವವು ಎಂಥದು? ರುಚಿ ಯಾವದು? ಮನಿತನವನ್ನು ಸಾಗಿಸಿಕೊಂಡು ಹೋಗುವ ಸಾಮಧ್ಯವಿದೆಯೇ? ಹೊಟ್ಟಿಗೆ ಹಾಕಬಹುದೇ? ಸುಖಿದಿಂದ ನನ್ನನ್ನು ನಡೆಸಿಕೊಂಡು ಹೋಗಬಹುದೇ? ನನ್ನನ್ನು ಪ್ರೀತಿಸಬಹುದೇ? ಮನತೆಯಿಂದ ಕಾಣಬಹುದೇ? ಉರಿ ಜನರ ಸಂಗಡ ಸಜ್ಜನಿಕೆಯಿಂದ ನಡೆಯಬಹುದೇ? ಮನಿತನದ ವಿಚಾರದಲ್ಲಿ ನನ್ನನ್ನು ಕೇಳಬಹುದೇ? ಗಂಡ-ಹೆಂಡಿರು ಜೀವರಥದ ಎರಡು ಗಾಲಿಗಳಿಂದು ತಿಳಿದಿರುವರೇ? ಕಷ್ಟ ಕಾರ್ಫಣ್ಡಲ್ಲಿ ನನ್ನನ್ನು ಮರಿಯ ಲಾರರೇ? ತಮ್ಮ ಸುಖದಲ್ಲಿ ಪಾಲುಕೊಟ್ಟಂತೆ ಕಷ್ಟದಲ್ಲಿಯೂ ಭಾಗ ಮಾಡಿ ಕೊಡಬಹುದೇ? ಕುಲಧರ್ಮಕ್ಕೆ ಹೊಂದಿಕೊಂಡು ನಡೆಯ

ಬಹುದೇ? ಇವೆಲ್ಲ ವಿಚಾರಗಳನ್ನು ಮಾಡಿದರೋ ಇಲ್ಲವೇ ನನಗೆ ಗೊತ್ತಿಲ್ಲ. ತೋರಿಸಿದ್ದಾಯಿತು, ಮದುವೆಯಾಯಿತು. ತಾಯಿಯು ಮಾತ್ರ ಗಂಡ ಹೇಗೆ? ಎಂದು ಕೇಳಿದಳು. ನನಗಾದರೂ ಗಂಡನನ್ನು ಆರಿಸುವ ಕಲೆಯಲ್ಲಿ ಗೊತ್ತು! ಗಂಡನನ್ನು ಆರಿಸಿಕೊಳ್ಳುವ ಮುಂದೆ ಯಾವ ಯಾವ ದೃಷ್ಟಿಯಿಂದ ಪರೀಕ್ಷೆಸಬೇಕೆಂಬುದು ನನಗೆ ಮೂಲತಃ ಗೊತ್ತಿರಲಿಲ್ಲ. ನನ್ನ ವಯಸ್ಸು, ನನ್ನ ಬೆಳವಣಿಗೆ, ನನ್ನ ಬುದ್ಧಿಯೇ ಸಾಪ್ತಿ ಅವರನ್ನು ಸೋಡಿದೆ. ಏನು ನೋಡಿದೆ? ಉಟ್ಟಿಕೊಂಡ ಬಿಳಿಯ ಘೋತರ. ಗೆರಿಗೆರಿಯ ಶರಟ್ಟು. ಕರಿಯ ಬಣ್ಣದ ಕೊಟ್ಟು. ತಲೆಯ ಮೇಲಿನ ಟೊಪಿಗೆ. ಇವು ನಿಚ್ಚೆಳವಾಗಿ ಕಂಡ ವಸ್ತುಗಳು. ಆದರೂ ಒಂದಿಷ್ಟು ಒರೆಗಳ್ಳಿನಿಂದ ಮೂಗು, ಕಣ್ಣಿ, ಬಾಯಿ, ನನ್ನನ್ನು ನೋಡುವ ಆತ್ಮರದಲ್ಲಿ ತೆರಿದ ಬಾಯಿಯ ಹೆಲ್ಲು, ಮೂಗಿನ ಕೆಳಗೆ ಚಿಗುರೊಡೆವ ಮೀಸೆ, ತಲೆಯ ಬಲಗಡೆಗಿರುವ ಟೊಪಿಗಳು ಅಂಚಿನ ಕೆಳಗಿನ ಒಂದು ಕಿವಿ-ಇನ್ನೊಂದು ಕಿವಿಯು ಮರೆಯಾಗಿದ್ದಿತು—ಕೈ ಮತ್ತು ಕಾಲ ಬೆರಳು ಒಂದು ಬೆರಳಿಗೆ ತೊಡಿಸಿದ ಉಂಗುರ ಇಷ್ಟೇ! ನನ್ನ ಪರೀಕ್ಷೆಗೆ ಮುಂದಿಷ್ಟ ವಸ್ತುಗಳು ಇವಿಷ್ಟೇ! ಇವಕ್ಕೂ ಹೆಚ್ಚಿನ ಸಂಗತಿಗಳನ್ನು ನಾನು ಕೇಳುವಂತಿರಲಿಲ್ಲ. ಕೇಳುವದು ನನ್ನ ಕಾಲದ ಭಾರಹ್ಯಣ ಕನ್ನಿಕೆಯರ ಧರ್ಮವೂ ಇರಲಿಲ್ಲ. ರೂಢಿಯೂ ಇರಲಿಲ್ಲ. ಕೇಳಿದರೆ ಹೇಳುವ ಧೈರ್ಯದ ಮತ್ತು ತಾಳ್ಳಿಯ ತಂಡೆಯವರೂ ಇರಲಿಲ್ಲ. ಭಾವೀ ಗಂಡಂದಿರೂ ಇರಲಿಲ್ಲ. ಅಥವಾ ಕೇಳಬೇಕು, ತಿಳಿದುಕೊಳ್ಳಬೇಕು ಎಂಬ ಬುದ್ಧಿ ಮೂರ ನನ್ನಲ್ಲಿರಲಿಲ್ಲ. ಪರಂಪರಾಗತ ಸಂಸ್ಕಾರದ ಸೇಳವಿ ನಲ್ಲಿ ಬೆಳೆದು ಬಂದ ನಮ್ಮ ಆನುಭವ ಅದಕ್ಕೂ ಮುಂದೆ ಹೋಗುತ್ತಿರಲಿಲ್ಲ. ನಾನು ಕೇಳಲಿಲ್ಲ. ನನ್ನ ಪರೀಕ್ಷೆಯಲ್ಲಿ ಅವರು ತೇಗೆಡಿ ಹೊಂದಿದ್ದರು. ಹೊಂದಲೇ ಬೇಕಿದ್ದಿತು. ಯಾಕಂದರೆ ಆಗ ನಾನು ಹನ್ನೆರಡು ವರುಷ ದೊಡ್ಡವಳು. ನನ್ನ ತಂಡೆಗೆ ಹನ್ನೆರಡು ವರುಷದ ನನ್ನನ್ನು ನೋಡಿ ಎದೆಯೊಡೆದಂತಾಗಿದ್ದಿತು. ಅವರ ಆಣ್ಣ ೧೦ ವರುಷದ ತಮ್ಮ ಮಗಳನ್ನು ಮದುವೆ ಮಾಡಿ

ಧರ್ಮವನನ್ನು ರಕ್ಷಿಸಿದ್ದರು. ನಾನು ಎರಡು ವರುವು ಧರ್ಮವನನ್ನು ಮಿರಿ ಬೆಳೆದು ನಿಂತಿದ್ದೆ. ತಂದೆಯವರ ಮಾನ ರಕ್ಷಣೆಗಿಂದೂ, ನನ್ನ ಪರಿಕ್ಷೇ ಮುಗಿದಿದ್ದಿತೆಂದೂ ನಾನು ಲಗ್ನಕ್ಕೆ ಒಪ್ಪಿದೆ. ಲಗ್ನವಾಯಿತು. ಮಾನನವರು ಇರುವವರಿಗೆ ಸುಖದಿಂದಿದ್ದೆ. ಅವರು ಮನೆ, ಹೊಲ, ಮಂದಿಯ ಜತಿಗೆ ನನ್ನನ್ನೂ ರಕ್ಷಿಸುತ್ತಿದ್ದರು. ಹೆಚ್ಚಿಸಿಗೆ ಹಡೆದ ತಂದೆಯ ಕೂಡ ರಕ್ಷಣೆಯ ತಂದೆಯೂ ಇರುವನೀಂದು ತಿಳಿದೆ. ನನಗೆ ಇಬ್ಬರು ತಂದೆಯವರು ಎಂದು ಆನಂದಪಟ್ಟಿ. ಆಡವಿಯಲ್ಲಿಯ ಹೊಲ ಮತ್ತು ಅವುಗಳ ಬೆಳೆಯನೇರೆಲೆ ದೇಹ-ಜೀವವನನ್ನು ಇಟ್ಟಂತೆ ಉರ ಒಳಗಿನ ಮನೆ ಮತ್ತು ಮಗೆಯ ಮಂದಿಯ ನೇರೆಲೆ ಪ್ರಾಣವನನ್ನು ಇಟ್ಟಿದ್ದರು. ಹೊಲಗಳನ್ನು ಸಾವು ಸೋರಿದವರಲ್ಲ. ಆದರೆ ಅವುಗಳ ಬೆಳೆಯ ನೇರೆಲೆ ಬದುಕಿದ್ದಿವು. ಅವರು ಒಕ್ಕಲಿಗರ ಜತಿಗೆ ಬಿಸಿಲು, ಮಕ್ಕಿ, ಗಾಳಿಯ ಕಷ್ಟವನನ್ನು ಶರಯನ ಸಾಕ್ಷಿಯಾಗಿ ಅನುಭವಿಸುತ್ತಿದ್ದರೆ ಸಾವು ತಂಪು, ಸೀರಳು, ತಿಳಿಗತ್ತಲೆಯ ಮನೆಯ ಸುಖವನನ್ನು ಹರಬಿಯ ಕೂಡ ಅನುಭವಿಸುತ್ತಿದ್ದಿವು. ಆದರೆ ಆ ಕಾಲ ಹೋರಿಯಿತು. ಇವರ ಕಾಲ ಬಂದಿತು. ಹೊಲಗಳು ಆಡವಿಯ ಪಾಲಾದವು. ಮನೆಯು ಗಾಳಿ-ಮಳಯ ಆವಾಸಸ್ಥಳವಾಯಿತು. ಬೆಳೆಯು ಬ್ಯಾಲಾಯಿತು. ಮನೆಯು ನೆರಳು ಬಿಸಿಲಾಯಿತು. ತಂಪು ಕಾವಾಯಿತು. ಒಂದು ತುತ್ತು ಅನ್ನಕ್ಕೂ ಅಭಾವಿಯಾಗಿ ಸಿಳಿಬೇಕಾಯಿತು. ತಾಯಿಯು ಬದುಕಿನ ದಾರಿಯನ್ನು ತೋರಿಸಿದಳು. ಧರ್ಮಕ್ಕೆ ನಂಬಿ ಬದುಕಿನ ಇತಿಶ್ರೀರುಪನ್ನು ಮಾಡಿಕೊಳ್ಳಬೇಕೇ? ಬದುಕನ್ನು ಸಂಬಿ ಧರ್ಮದ ಇತಿಶ್ರೀರುಪನ್ನು ಮಾಡಬೇಕೇ? ಧರ್ಮವು ಮುಗಿಲಿಸಿಂದ ಇಳಿದುದು. ಬದುಕು ನಾವು ರಚಿಸಿಕೊಂಡುದು. ಜೀವವು, ದೇಹವು ಬದುಕಿಗೆ ಹಂಬಲಿಸುವವು. ಬದುಕಬೇಕು, ಬದುಕಲೇ ಬೇಕು. ಬದುಕು ತಾಯಿಯ ಮಂತ್ರ. ಬದುಕುವ ಸಂಪತ್ತಿದೆ ಎಂದು ಚಿನ್ನಯ್ಯನ ಆಶ್ವಾಸನ. ಬದುಕಬೇಡಂಬ ಧರ್ಮದ ಶಾಪ ಎಲ್ಲಿ ನೇನಪಿನಲ್ಲಿ ಉಳಿಯ ಬೇಕು? ಬದುಕುವದು, ಬದುಕಿದೆ, ಬದುಕುತ್ತಿರುವೆ. ಬದುಕಿಗೆ ಆ ಹೆಚ್ಚಿನ ಸಣ್ಣದು, ಆ ಹೆಚ್ಚೆತ್ತು ಚಿಕ್ಕದು. ಆದೇ ಇನ್ನ, ಆದೇ ಮನೆ, ಆದೇ

ಗಿಡ, ಅದೇ ಹೆಚ್ಚಿ, ಅದೇ ಕಾಗೆ ಕೊಂಬೆಯ ಮೇಲೆ ಕುಳಿತು ಕಾಕಾ ಎನ್ನುವದು. ಅದೇ ಗುಬ್ಬಿ ಮೊರದೆ ಮುಂದಿನ ಅಕ್ಕೆಯ ನುಚ್ಚಿಗೆ ಹವಣಿಸುವದು. ನೋಡಿ ಸೋಡಿ ಕಟ್ಟಿಗೆ ಮಂಜು, ಕೇಳಿ ಕೇಳಿ ಕಿವಿಗೆ ಕಿವುಡು. ತಾಲೂಕು ದೊಡೆ ದು. ವಿಶಾಲವಾದ ಮನೆಗಳು ಇರುವವು. ನಾನಾ ತರದ ಜನರಿರುವರು. ನಾನಾ ಅವಸ್ಥೆಯ ಜನರು ಇರುವರು. ಇಲ್ಲಿ ಬಂದು ಸಿಲ್ಲಬೀಕು. ಕಟ್ಟಿಗೆ ಹೆಬ್ಬಿ ಮಾಡಿಕೊಳ್ಳಬೀಕು. ತಿರುಗಿ ತಿರುಗಿ ಕಾಲಿಗೆ ದಣಿವು ಮಾಡಿಕೊಳ್ಳಬೀಕು. ರುಚಿರುಜೀ ಗಳನ್ನು ತಿಂದು ನಾಲಗೆಯ ಕಿಲಾವು ಕಳೆದುಕೊಳ್ಳಬೀಕು. ಓರ್ಗಿಯ ರೂಪಸಿಯರಲ್ಲಿ ಸಿಂತು ನನ್ನ ರೂಪವನ್ನು ಪ್ರದರ್ಶಿಸಬೀಕು. ಚಿನ್ನಯ್ಯನು ಹೇಳಿದಂತೆ ಸ್ವರ್ವಿಸಬೀಕು. ರಸಿಕರ ಕಣ್ಣಿ—ಮನದ ಗೊಂಬೆಯಾಗಿ ಮೇರೆದಾಡಬೀಕು. ನಮ್ಮ ಹೆಚ್ಚಿಯಲ್ಲಿದ್ದ ತೀರ ದೊಡೆ ವರ, ಹೆಚ್ಚು ಶ್ರೀಮಂತರ ಇಷ್ಟಾರ್ಥ ಈ ಯನ್ನ ಪರೀಕ್ಷಾಬೀಕು. ಸುಖ್ಯಾಸಂತೋಷಕ್ಕೆ ನಾಲಗೆಗಳಿವು, ಉಳ್ಳಿಗಳೆಂಬ ಎಂಬುದನ್ನು ಎಣಿಸಬೀಕು ಎಂಬ ಸಿಧಾರದಲ್ಲಿ ಬಂದಿದ್ದಳು.

ಮೂವರು ಬೇರೆ ಬೇರೆ ಆಲೋಚನೆ, ಸಿಧಾರಗಳನ್ನಿಷ್ಟಪ್ಪು ಕೊಂಡು ಬಂದಿದ್ದರು. ಕಾರ್ಯ ಮಾತ್ರ ಆದುದು ಬಂದು.

ಅಂತೂ ಅಕ್ಕಾಮರಿಯು ತಾಲೂಕಿಗೆ ಬಂದಳು.

ತಾನು ವಾಸ ಮಾಡಿದ ತಾಲೂಕಿನ ಕ್ಷೇತ್ರವು ತನ್ನ ಮೊದಲ ನೀಯ ಹೆಚ್ಚಿಯ ಅ-ಗಂ ಪಟ್ಟು ದೊಡ್ಡಿದಿದೆ ಎಂದೆನಿಸಿತು. ತಾಲೂಕಿನ ಒಂದೇ ಬೀದಿಯಲ್ಲಿ ಓಡಾಡಿದರೂ ಗಂ-ಗಂ ಹೆಚ್ಚಿಗಳಲ್ಲಿ ತಿರುಗುತ್ತಿರುವೆನೆಂದು ಸಂತೋಷ. ವಿಚಿತ್ರವಾದ ಜನ. ವಿಚಿತ್ರವಾದ ಪದ್ಧತಿಗಳು. ವಿಚಿತ್ರವಾದ ಭಾಷೆಗಳು. ಮನಸು ಉತ್ತೇಜನಗೊಂಡಿತು.

ಅಕ್ಕಾಮರಿಯು ತಾಲೂಕಿಗೆ ಬಂದ ಮೇಲೆ ಕಾಯಾಪಲ್ಲಿ ವಾದಂತಾಯಿತು. ಹೆಚ್ಚಿಯಲ್ಲಿದ್ದ ಸಮಯದಲ್ಲಿ ಬಂದು ಹೇಸ ಬಟ್ಟಿಯನ್ನು ಉಡಲು ಆತಂಕ. ಬಂದು ಹೇಸ ಆಭರಣವನ್ನು ಧರಿಸಲು ಹೆದರಿಕೆ. ಸಂಜಿಗೆ ತಿರುಗಾಡ ಹೋಗಲು ಭಯ. ಹೀಗೆ ಭಯದ ಚಕ್ರವರ್ತಿಹದಲ್ಲಿ ಸಿಕ್ಕು ತೊಳಿಲಾಡಬೇಕಿದ್ದಿತು. ಮತ್ತು ಕಿಡಿಗೇಡಿ

ತರುಣರ, ಬಳಗದವರ ಹೇಸಿನಾತುಗಳನ್ನು ಕೇಳುವ ಪ್ರಸಂಗಗಳು ಆಗಾಗ ಬರುತ್ತಿದ್ದವು. ‘ನಟಿ-ನಟಿ....’ಎಂದು ಎದುರು ನಿಂತು ನುಡಿಯುತ್ತಿದ್ದರು. ಬಾಗಿಲ ಮೇಲೆ ‘ವೇಶ್ಯಾಗೃಹ’ವೆಂದು ಬರೆಯುತ್ತಿದ್ದರು. ಹೀಗೆ ತಳಮಳಗೊಂಡ ಮನಸು ತಾಲೂಕಿನ ವಿಸ್ತಾರ ವಾದ ಕೈತ್ತುದಲ್ಲಿ ಸ್ಪೃತಂತ್ವಾಯಿತು. ಸ್ವಚ್ಚಂದತೆಯನ್ನು ಹೊಂದಿತು.

ಅಕ್ಷಯಮಾರಿಯು ತಾಲೂಕಿನ ತಿಂಗಳೊಪ್ಪತ್ತಿನ ವಾಸದಲ್ಲಿ ನೂರಾರು ಸಂಗತಿಗಳನ್ನು ಅರಿತಳು. ತನ್ನನ್ನು ಪ್ರತಿಸ್ವಧಿಸುವ ಹೆಲವಾರು ವಯ್ಯಾರಿಯರನ್ನು ನೋಡಿದಳು. ತನ್ನ ಮೂಗಿಗೂ ಅವರ ಮೂಗಿಗೂ ಹೊಲಿಸಿದಳು. ತನ್ನ ಕೆನ್ನೆಗೂ ಅವರ ಕೆನ್ನೆಗೂ ಸರಿಹಚ್ಚಿದಳು. ತನ್ನ ತುಟಿಗೂ, ಅವರ ತುಟಿಗೂ, ತನ್ನ ಹಲ್ಲಿಗೂ ಅವರ ಹಲ್ಲಿಗೂ, ತನ್ನ ವೇವಭಾವಣಕ್ಕೂ ಅವರ ವೇವಭಾವಣಕ್ಕೂ ಸರಿಹಚ್ಚಿದಳು. ಕೆಲವು ಹೀನಾಯನೆನಿಸಿದವು. ಕೆಲವು ಒಕ್ಕೆಯ ವೆನಿಸಿದವು. ಅವರನ್ನು ಮಿರಬೇಕು. ಅವರ ಕಟ್ಟಿಂಜಲಕ್ಕೆ ತನ್ನ ಸೌಂದರ್ಯ ತಾಕಬೇಕು. ಅವರ ಕುತ್ತಾಹೆಲಕ್ಕೆ ತಾನು ಕಾರಣ ಇಂಗಬೇಕು. ಅವರ ಆಶಾಪೂರ್ಣದ್ವೈಗೆ ತನ್ನ ದರ್ಶನದ ಅಲಭ್ಯ ಲಾಭವಾಗಬೇಕು ಎಂದು ಹೊಬಲಸಹತ್ತಿದಳು. ಅನೇಕ ಉಪಾಯಗಳನ್ನು ಕಲ್ಪಿಸಿದಳು. ಹೀನಾದವುಗಳನ್ನು ಸರಿಪಡಿಸಿದಳು. ಉತ್ತಮವಾದವುಗಳನ್ನು ಇನ್ನೂ ಉತ್ತಮವಾಗುವಂತೆ ಬಣ್ಣ ಕೊಟ್ಟಳು. ಈ ಬದಲಾವಣೆಯ ಜೊತೆಗೆ ಮನಸೂ ಬದಲಾಯಿತು. ಭಾವನೆಯೂ ಬದಲಾಯಿತು, ಅನುಭವವೂ ಬದಲಾಯಿತು.

ಅಕ್ಷಯಮಾರಿಯು ಸಂಪೂರ್ಣ ಬದಲಾದಳು.

## ೪೯

ರಾಜಣ್ಣನು ಉರಿಗೆ ಬಂದುದು ಹಾ-ಹೊ ಎನ್ನುವಷ್ಟು ರಲ್ಲಿ ಹಬ್ಬಿತು. ಅವನು ಎಷ್ಟು ದಿನಗಳ ಮೇಲೆ ತಿರುಗಿ ಬಂದುದು! ಅವನು ಲೋಕಾಂತರವನ್ನೈಚ್ಯಾದಿದನೆಂದೇ ಎಲ್ಲರ ಭಾವನೆಯಾಗಿದ್ದಿತು. ಹಾಗೆ ಅವನ ಗೆಳೆಯರು ಉರಲ್ಲಿ ಸಂದ್ರಿಯನ್ನು ಹರಡಿದ್ದರು. ತಿರುಗಿ ಬಂದುದು ಬಂದು ಕುಶಾಹೆಲ ಸಂಗತಿಯಾಯಿತು.

ರಾಜಣ್ಣನು ದೇವರಲ್ಲ, ಯಕ್ಷ-ಗಂಥರಸನಲ್ಲ. ರಾಜನಲ್ಲ. ವಿದ್ಯಾಂಸನಲ್ಲ. ಮುಖಂಡನಲ್ಲ. ಧರ್ಮಗುರುವಲ್ಲ. ಪವಾಡ ಪುರಾಣನಲ್ಲ. ಪ್ರಾಂತದ ಮಂತ್ರಿಯಲ್ಲ. ಮೂರು ಕಾಲಿನ, ಬಂದು ಕಣ್ಣಿನ ವಿಚಿತ್ರ ಪ್ರಾಣಯಲ್ಲ. ಅಥವಾ ಸಿನೇಮಾ ನಟಿಯೂ ಅಲ್ಲ. ಕೇವಲ ಹಳ್ಳಿಯ ಮುಟ್ಟಾಳ ರಾಜಣ್ಣ. ಅವನನ್ನೇ ನೋಡಲು ಜನ ಜಾತಿ ನೇರಿಯಿತು. ಅಪ್ಪಾರಾಯರು ಸತ್ತ ಮೇಲೆ ಅವರ ಅಂಗಳ ದಲ್ಲಿ ಇಷ್ಟು ಜನರ ಪಾದಧೂಳಿ ಬಿದ್ದುದು ಇದೇ ನೋಡಲು. ಇದೇ ಕಡೆಯದು. ಬಂದ ಜನರನ್ನು ರಾಜಣ್ಣನೂ ಕುಶಾಹೆಲದಿಂದ ನೋಡಹತ್ತಿದನು. ನೋಡ ಬಂದವರಲ್ಲಿ ಸದ್ಗೃಹಣಿರಲಿಲ್ಲ. ಕೇವಲ ಬಿಡಾಡಿ ಒಕ್ಕೆಲಿಗರು. ಕೆಲಸವಿಲ್ಲದ ಹೆಂಗಸರು. ಖಂಡಾಡಿ ತರುಣರು. ಹೊಸ ಪ್ರಸಂಗದ ಸಂಕೋಧನದಲ್ಲಿದ್ದ ಬಿಳಿಮೀಸಿಯ, ಕೈಕೋಲಿನ, ಬಾಗಿದ ಬೆಸಿನ್ನ ವೃದ್ಧರು. ಬರಹೊಟ್ಟಿಯ ಬಾಲಕರು. ಎಣ್ಣಿಗಾಣದ ಕೂದಲಿನ ಬಾಲಿಕೆಯರು!

ನೋಡಿದರು. ಮನ ದಣಿಯಂತೆ ನೋಡಿದರು. ಕಣ್ಣ

ಸಂತೃಪ್ತಿಯನ್ನು ಪಡೆಯಿತು. ಇನ್ನು ಉಳಿದುದು ಬಾಯಿ! ಬುದ್ಧಿಯು ತನ್ನ ಕೈ ಕೋಲು: ಚುಚ್ಚಿ ಬಾಯ ಸೆರೆಯನ್ನು ಬಿಚ್ಚಿ ಅವನೆ ಒಗೆ ಪ್ರಶ್ನಿಸಿ ತಿಳಿದುಕೊಳ್ಳಬೇಕೆಂದು ಹನಣಿಸುತ್ತಿದ್ದಿತು. ಎಲ್ಲರ ಆಶೀರ್ಯ ಇದೇ ಇದ್ದಿತು.

ಒಬ್ಬ ಸ್ವಾಧ್ಯಾನ ಹಿರಿತನದ ತನ್ನ ವಾವುಡವನ್ನು ಸರಿಪಡಿಸಿ ಕೊಂಡು ಗದ್ದಲವನ್ನು ಹಿಂದೆ ಸರಿಸುತ್ತ ಮುಂದೆ ಬಂದನು. ರಾಜಣ್ಣನ ಎದುರು ದಂಡವನ್ನೂರಿ, ಅರ್ಥವರತ್ತಾರ್ಥವಾಗಿ ಬಗ್ಗೆ ಮೇಲೂ ದುಟಿಯ ಮೇಲೆ ಚಪ್ಪರವಾಗಿದ್ದ ವೀಸೆಯನ್ನು ತೀರಿ ಅಗಲವಾಗಿ ವಾಡಿ ಕೊಂಡು “ಇಲ್ಲೇಕೆ ರಾಜಣ್ಣ? ಎಂದು ಬಂದೆ?” ಎಂದು ಹಲ್ಲಿಲ್ಲದ ಬಾಯಿಂದ ಜೊಲ್ಲಾ ಉದುರಿಸುತ್ತೇ ಕೇಳಿದನು.

ಎಲ್ಲರೂ ಬೆಪ್ಪಾಗಿ ನಿಂತರು. ಅದು ಎಲ್ಲರ ಪ್ರಶ್ನೆಯಿಂದಿದ್ದಿತು. ಉತ್ತರವು ಅವಕ್ಷವಾಗಿದ್ದಿತು.

“ನನ್ನ ಮನೆ. ನಿನ್ನ ಬಂದೆ.” ನುಡಿದನು.

“ಇಷ್ಟು ದಿನ ಎಲ್ಲಿದೆ?”

“ನನಗೆ ಗೊತ್ತಿಲ್ಲ. ತಾಲೂಕಿನಿಂದ ಬಂದೆ. ನಿಮಗೇನು ಮಾಡಬೇಕು?”

“ನಿನ್ನ ಮನೆಯೇಲ್ಲ ಬಿದ್ದಿದೆ.”

“ಹೋದು. ಕಾಣುತ್ತಿರುವೇ.”

“ಅಕ್ಕಾಮರಿಯವರು ಎಲ್ಲಿರುವರು?”

“ತವರು ಮನೆಯಲ್ಲಿರಬೇಕು.”

“ಅವರು ಅಲ್ಲಿ ಇಲ್ಲ.” ಬೇರೆಯವನು ಹೇಳಿದನು.

“ಇಲ್ಲ!” ತಾತ್ವಾರದಿಂದ ನುಡಿದನು.

“ಎಂಥ ಒಳ್ಳಿಯ ಮಾರ್ಗ! ರಾಜಣ್ಣ, ಅವರನ್ನು ಕರೆದು ಕೊಂಡು ಬಾ. ಮನೆಯನ್ನು ಕಟ್ಟಿ. ಒಳ್ಳಿಯ ರೀತಿಯಿಂದ ಬಾಳುನೆಯನ್ನು ಮಾಡು” ಎಂದು ಉಪದೇಶಿಸಿದನು.

ರಾಜಣ್ಣನ ಕಕ್ಷನು, ಹಿಂದಿನಿಂದ ಅವನ ಹೆಂಡತಿ ಮಕ್ಕಳು ಮರಿಗಳು ಎಲ್ಲರೂ ಬಂದರು. ಜನರು ಚದರಿ ಚೆಲ್ಲಾ ಸಿಲ್ಲಿಯಾಗಿ

ಜಾರಿಯನ್ನು ಮಾಡಿಕೊಟ್ಟರು. ಕೆಕ್ಕೆನು ನೇರವಾಗಿ ಹೆತ್ತರ ಬಂದು ಇನರನ್ನು ಉದ್ದೇಶಿಸಿ “ಇಲ್ಲೋನಿದೆ? ನಿನ್ನ ಕೆಲಸ ಮುಗಿಯಿತು. ಇನ್ನು ಹೊಗಿರಿ. ರಾಜಣ್ಣ ನೇನು ದೇವರಲ್ಲ, ದಿಂಡರಲ್ಲ. ಹೊಗಿರಿ” ಎಂದು ಗದರಿಸಿದನು.

ಜನರು ಇನ್ನೂ ದೂರ ಸರಿದರು. ಕೆಲವರು ಮನೆಯ ಹಾದಿಯನ್ನು ಹಿಡಿದರು.

“ಏಳು ರಾಜಣ್ಣ, ಮನೆಗೆ ನಡೆ!” ಎಂದು ಕೆಕ್ಕೆನು ಕೆಕ್ಕುಲುಕ್ಕಿಂದ ಕರೆದನು.

“ಇಲ್ಲೇ ಇರುವೆ ಕಕ್ಕೆ.”

“ಪಲ್ಲೇ ಯೇಗಿರುವೆ ರಾಜಣ್ಣ !”

“ತೇ ಕಿಂಬಿಡ ದೇಹವು ಮಣ್ಣ ತಿಂದು ಇರುವದು.”

“ಎರಡು ದಿನ ನಮ್ಮ ಮನೆಗೆ ನಡೆ. ಆ ಮುಂದೆ ನಿನ್ನ ಮನೆಯಿದೆ. ನೀನಿರುವೆ” ಎಂದನು.

ರಾಜಣ್ಣನು ಸುಮ್ಮನೆ ಕುಳಿತನು,

“ರಾಜಣ್ಣ, ಬಂದೆರಡು ದಿನಗಳ ಮಟ್ಟಿಗೆ ಕರೆಯುವರು. ನಿಮ್ಮ ತಂದೆಗೆ ಅವರು ಹೊರಗಿನವರಲ್ಲ. ಮುಕ್ಕಳ ಸಂಗಡ ನೀನೂ ಉಂಟು ಮಾಡು. ಹುರಿಯರು ಕರೆಯು ಬಂದಿರುವರು. ನೀನು ನಮ್ಮ ಮನೆಯಲ್ಲಿ ಬಂದೆರಡು ದಿನ ಉಟ್ಟಮಾಡಿದರೆ ನಮಗೂ ಸಂತೋಷ” ಎಂದು ಕಕ್ಕನ ಹೆಂಡತಿಯು ಪ್ರೀತಿಯಿಂದ ಕರೆದಳು.

ಕಕ್ಕನು ರಟ್ಟಿಯನ್ನು ಹಿಡಿದು ವೇರೆಚೆಬ್ಬಿಸಿದನು. ರಾಜಣ್ಣನು ಅವರ ಸಂಗಡ ಮನೆಗೆ ಹೋದನು.

ರಾಜಣ್ಣನು ಕಕ್ಕನ ಮನೆಯ ಕಟ್ಟಿಯ ಮೇಲೆ ವಿಶ್ವಿಸಿದನು!

ಕಲಮೊತ್ತೆ ನಿರ್ಬೇಕ್ಷಣೆಯಲ್ಲಿ ಕಳೆಯಿತು.

“ನಿನ್ನ ತಂದೆಯವರು ಎವ್ವ ದೊಡ್ಡ ಮನುಷ್ಯರು!” ಕಕ್ಕನು ಚಂಚಿಯನ್ನು ಬಿಂಬಿತ ನುಡಿದನು.

“ಅವರೂ ಸತ್ತರು ಕಕ್ಕ !” ರಾಜಣ್ಣನು ನಡುವೆಯೇ ನುಡಿದನು.

“ಎಲ್ಲರೂ ಬಂದಿರ್ಮಾಂದು ದಿನ ಸಾಯುವವರೇ! ಆದರೆ ನಿನ್ನ

ತಂದೆಯವರು ಮಾನದಿಂದ ಬಾಳದರು. ಮಾನದಿಂದ ಸತ್ತರು.”

“ಹೋದಃ. ಇದ್ದ ಮನೆಯ ಮಾನವನ್ನು ತಮ್ಮ ಸಂಗಡ ಬಳಿದು ಕೊಂಡು ಹೋದರು. ನನ್ನ ಪಾಲಿಗೆ ಒಂದು ಸಿಂಪಿಯಪ್ಪ ಸಹ ಉಳಿಸಲಿಲ್ಲ.”

ರಾಜಣ್ಣನ ಮಾತು ಸ್ವಾಭಾವಿಕವೇ, ಅಣಕವೇ ಕಕ್ಕನಿಗೆ ತಿಳಿಯಲಿಲ್ಲ. ಅಣಕವೆಂದು ತಾವಾಗಿಯೇ ಅರ್ಥಮಾಡಿ ವಿಷಾದ ಪಟ್ಟುಕೊಳ್ಳುವದು ಸರಿಯಲ್ಲವೆಂದು ಸುಮ್ಮನಾದರು.

“ರಾಜಣ್ಣ, ಅಕ್ಕಾಮರಿಯು ಇಲ್ಲಿಂದ ಹೋಗಿ ಬಹಳ ದಿನ ಗಳಾದವು. ಈಗ ಎಲ್ಲಿರುವಳು?”

“ನನಗೆ ತಿಳಿಯದು ಕಕ್ಕು.”

“ತಾಯಿಯೇ ಜತಿಗೆ ಇರಬಹುದು.”

“ಅದಿರಲಿ ಕಕ್ಕು. ಮನೆಯೆಲ್ಲ ಬಿದ್ದಿದೆ.”

“ಹೋದು. ನೀನು ಇದ್ದಾಗಲೇ ಬಿದ್ದಿತ್ತು.”

“ಬಚ್ಚಲ ನುನೆಯೊಂದು ಬಿವಿದಿತು. ಈಗ ಏನೂ ಉಳಿದಿಲ್ಲ. ತಾನಾಗಿ ಬಿದ್ದಿತೋ, ಯಾದರೂ ಕಡೆವಿದರೋ?”

“ಏನು ಹೇಳುವದು ರಾಜಣ್ಣ! ದಿಕ್ಕಿಲ್ಲದ ಮನೆಯನ್ನು ದೇವರು ಸಹ ರಕ್ಷಿಸಲಾರನು. ನನ್ನಾರ್ಥ ಗುಷ್ಟ ಹಾಳಾದ ಮೇಲೆ ಕಟ್ಟಿಗೆಯ ತುಬಾಗ್ರತೆ ಬಹಳವಾಗಿದೆ. ಜನರು ಸುಟ್ಟ ಮನೆಯ ಗಳವನ್ನು ಹಿರಿಯುವದು ಒತ್ತರಟ್ಟಿಗರಲಿ, ಇದ್ದ ಮನೆಯ ಗಳ ಹಿರಿಯುವ ಜನರು ಕಡಮೆಯಿಲ್ಲ. ಕಳಗಿಗೆ ಎಂದು ಒಯಿದರು. ಕುಂಟಿಯ ಕಾಲಿಗೆ ಎಂದು ತೆಗೆದುಕೊಂಡು ಹೋದರು. ಯಾರನ್ನು ಯಾರು ತಡೆಯಬೇಕು ರಾಜಣ್ಣ!”

“ಹೊಲೆಗಳಿದ್ದವಲ್ಲ ಕಕ್ಕು!”

“ಅವೆಬ್ಬ ಹುಳಿತು ಹೋಗಿದ್ದವು. ಅವುಗಳನ್ನೂ ಒಯಿದರು.”

“ನೀವು ತಡೆಯಬಹುದಿದ್ದಿತು.”

“ಇ! ಒಡ್ಡು ಒಡೆದು ಹೋದಮೇಲೆ ಹಿಡಿಮಣ್ಣಿನಿಂದ ಏನಾದಿತು?”

“ನೀವಾದರೂ ತರಿಸಿ ಇಲ್ಲಿ ಇಡುಹೆಡಿದ್ದಿತು!”

“ನೀನು ಏನು ಅನ್ನು ಹೆಯೋ ಎಂದು ತಿಳಿದು ಬಿಟ್ಟು.”

“ಹೋಗಲಿ ಬಿಡಿರಿ.”

“ನಿನ್ನದೊಡ್ಡಪನು ಎರಡು ತೊಲೆಗಳನ್ನು ಮಾತ್ರ ಒಯಿದನು”

“ಒಳ್ಳೇದು” ಎಂದು ಅತ್ತಿತ್ತೆ ನೋಡಹೆತ್ತಿದನು. ಉಂಟಿದೆ

ನೇಳಿಯಾಯಿತೆಂದು ಕಕ್ಕನ ಮಗಳು ಎಚ್ಚರಿಸಿದಳು.

“ರಾಜಣ್ಣ, ಸ್ವಾನಮಾಡು. ಏಳು.”

“ಎತಕ್ಕೆ ಬಿಡು ಕಕ್ಕು.”

“ಸ್ವಾನವನ್ನು ಮಾಡು. ಮೈ ಹೆಗುರಾಗುವದು.”

“ಬೇಡ ಕಕ್ಕು. ಗಂಗೆಯ ಮೈಲಿಗೆಯಾಗುವದು. ಕೈ ತೊಳಿಯಲು ಒಂದಿಷ್ಟು ನೀರು ಸಾಕು.”

“ಹೊಟ್ಟಿಯಲ್ಲಿ ಹೋಗುವದಳ್ಳ. ಆಗ ಮೈಲಿಗೆ ಇಂಥವೇನು?”

“ತೊಯಿದ ಅರವೆಯನ್ನು ಹಿಂಡಿದಂತೆ ಕುಡಿದ ನೀರು ಹೊರಗೆ ಹೋಗುವದು. ಅರುಗಿ ಅನಾಂಶಯದಲ್ಲಿ ಫುಲ್ಪರ ಆಗುವದು. ನೀರಿನ ಹುಳಿ, ರೋಗದ ಜಂತುಗಳು ಹೊಟ್ಟಿಯಲ್ಲಿಯೇ ಉಳಿಯುವವು.”

ಕಕ್ಕನು ಮಾತು ಬೆಳಸಲಿಲ್ಲ. ಉಂಟವಾಯಿತು. ತನ್ನ ಎಲೆ, ಮುಸುರಿಯನ್ನು ತಾನೇ ಬಳಿದುಕೊಂಡನು. “ಕಕ್ಕನು ಒಕ್ಕಲಿಗಿತ್ತೆ ಬಳಿಯುವಳು. ಬಿಡು ರಾಜಣ್ಣ” ಎಂದು ಎಷ್ಟು ಬಲವಂತ ಮಾಡಿದರೂ ಕೇಳಲಿಲ್ಲ. ಆದರೆ ಕಕ್ಕನು ಬಳಿಯಲ್ಲಿ ನಿಂತು ಬ್ರಾಹ್ಮಣ ಪದ್ಧತಿಯ ಗೋಮಯಿದ ಎಲ್ಲ ವಿಧಾನಗಳನ್ನೂ ಕಲಿಸಿದನು. ತಂಬಿಗೆ, ಥಾಲಿಗಳನ್ನು ತೊಳಿದು ಬಿಸಿಲಿಗೆ ಒಣಗಲಿಕ್ಕೆ ಇಟ್ಟು ಹೊರಗೆ ಬಂದನು. ಕಕ್ಕನು ಬೀಡಿಗೆ ಒಂದಾಣಿಯನ್ನು ಕೊಟ್ಟಿನು.

ನಾಲ್ಕೆಯುದು ದಿನಗಳ ರಾಜಣ್ಣನ ವಾಸ ಕಕ್ಕನ ಮನೆಯಲ್ಲಿಯೇ ಆಯಿತು. ಉಭಯತರಿಗೂ ಒಂದಿಷ್ಟು ಸಂಕೋಚದಿಂದೆಲೇ ನಡೆಯಿತು. ಅದು ಸ್ವಷ್ಟವಾಗಿ ಕಾಣುತ್ತಿದ್ದಿತು.

ಕಕ್ಕನ ಮನೆಯನ್ನು ಬಿಡಬೇಕೆಂದು ರಾಜಣ್ಣನ ಆಶಿ. ಇವನನ್ನು ಹೊರಗೆ ಹಾಕಬೇಕೆಂದು ಕಕ್ಕನ ಬಯಕೆ. ಈ ಉಭಯ

ರೂಪಿ ವಿರುದ್ಧ ಭಾವನೆಯಲ್ಲಿ ಮತ್ತೆ ಏಳಂಟು ದಿನಗಳು ಕಳೆದವು. ಉಪಕಾರದ ಹೊರೆಯ, ದಾಂಭಿಕ ಆದರದ ಈ ಎಂಟು ದಿನಗಳು ಕಷ್ಟ ದಿಂದಲೇ ಕಳೆದವೆಂದು ಹೇಳಬಹುದು.

ಒಂದು ದಿನ ರಾಜಣ್ಣನು ಸಂಜೀಯ ಉಪವಾದ ಮೇಲೆ ಅಕಸ್ಮಾತ್ತಾಗಿ “ಸಿಂಗಿಯು ಎಲ್ಲಿರುವಳು ಕಕ್ಕೆ?” ಎಂದು ಫಕ್ಕನೇ ಹೇಳಿದನು.

“ಪ್ರಶ್ನಾದಿಂದ ಕಕ್ಕೆನು ನಿಜವಾಗಿ ಸಿಂಪ್ರಾದನು. ರಾಜಣ್ಣನಿಗೆ ಸಿಂಗಿಯ ನೆನಪಾದುದು ಇನ್ನುಮುಂದೆ ನಡೆಯಲಿರುವ ಅನಾಹತದ ಪೂರ್ವಚಹ್ಯವೆಂದು ಅರ್ಥಮಾಡಿಕೊಂಡನು. ಇಂದಿನ ರಾತ್ರಿ ಹೇಗೋ ಎಂತೋ ಎಂದು ಗ್ರಹಿಸಿದನು. ಸಿಟ್ಟಿನ ಭಾವನೆಯಿಂದಲೇ “ಅದ್ಲಿನನಗೆ ಹೇಗೆ ಗೊತ್ತು?” ಎಂದು ಒಂದಿಷ್ಟು ಬಿರುಸಾಗಿ ನುಡಿದನು.

“ಕಕ್ಕೆ ನಿಮ್ಮ ತೆಲೆಯ ತುಂಬ ಉರಿದೆ. ಜನರಿರುವರು. ನೇದುಇನ ಪರಿಪರಿಯಾದ ಡಾಯಿರಿಯಲ್ಲಿ ಎಲ್ಲವನ್ನೂ ಬರೆದಿಟ್ಟಿರುವರಿ. ಅದಕ್ಕೆ ಕೇಳಿದೆ” ಸೌಮ್ಯವಾಗಿ ಹೇಳಿದನು.

“ಇದು ನನ್ನ ಸಂಪೂರ್ಣ ಅವಮಾನ ರಾಜಣ್ಣ! ಬೇಕೆಂತೆಲೇ ಹೇಳಿರುವೇ.”

“ಇಂಥ ಹೊಲಸು ಸಂಗತಿಗಳನ್ನು ನಾನು ಕೇಳಲಾರೆ.... ನಿನಗೆ ಎಂಬುದೂ ನಿಜ. ಆದರೆ ನಿನುಗೆ ಆ ಸಂಗತಿ ಗೊತ್ತಿದೆ.”

“ಇಂಥ ಹೊಲಸು ಸಂಗತಿಗಳನ್ನು ನಾನು ಕೇಳಲಾರೆ.... ನಿನಗೆ ನನ್ನ ಸ್ವಭಾವ ಗೊತ್ತಿರಬೇಕು....”

“ಗೊತ್ತಿದೆ.”

“ಐನು ಒಳ್ಳೆಯವನಾಗಿರಬೇಕೆಂದು ತಿಳಿದಿದೆ. ಹುಟ್ಟಿದ ಬುದ್ಧಿ.... ಏನು ಮಾಡಿತ್ತು!”

“ಅಹುದು. ಹುಟ್ಟಿದ ಬುದ್ಧಿ ಹುಗಿದರೂ ಹೋಗುವದಿಲ್ಲ. ಹುಣಸೆ ಮುಪ್ಪಾದರೂ ಹುಳಿಯ್ಯಿ ಮುಪ್ಪಾಗದು. ಒಂದುವೇಳೆ ತಪ್ಪಿ ಉಳಿದ ಕಾಳುಗಳು ಹುಳ ತಿಂದು ಕೆಡಬಹುದು. ನಾನು ಹಾಗೆಯೇ ಆಗಿರುವೇ. ಹುಳ ಇದೆ, ಕಾಳಿಲ್ಲ. ಜೊಟ್ಟಿ.”

“ನನಗೆ ಸಂತಾಪವಾಗುವದು ರಾಜಣ್ಣ! ಉಂಡ ಮನೆಯ ಗಳ ಎಣಿಸುವದೆಂದರೆ ಇದೇ ಸೋಡು.”

“ಕಕ್ಕೆ, ಸಿಟ್ಟಾಗಬಾರದು. ಹೆಚ್ಚಿಯೊಳಗಿನ ಬ್ರಾಹ್ಮಣರೂ ನರಡು ಸೆರಗಿನ ಧೋತಿರಗಳನು ಉಡುವರು. ಒಂದು ಸೆರಗು ಮುಂದೆ ಇದ್ದು ಜನರಿಗೆ ಕಾಣುವದು. ಇನ್ನೊಂದು ನೀರಿಗೆಯ ಮಣಿಕೆಯಲ್ಲಿ ಅಡಗಿರುವದು. ಎಲ್ಲಿರ ಹಣಿಯಬರೆಹನ್ನೂ ಒಂದೇ! ನನ್ನದನ್ನು ನಾನು ಬೈಲಿಗಿಟ್ಟೇ. ಸಿಮ್ಮದನ್ನು ನೀವು ಇನ್ನೂ ಮುಚ್ಚಿ ಕೊಂಡಿರುವಿರಿ. ಅಂತೆ ನಾನು ನೀಂಚ, ದುಷ್ಟ, ಫಟಿಂಗ. ನೀವು ಸಂಭಾವಿತರು.”

“ನೀಂಚ, ಹೊರಬೀಳು!” ಕಕ್ಕೆನು ಕೂಗಿ ನುಡಿದನು.

“ಅದೇ ಎಂದೆನು. ನಾನು ನೋಡಲೇ ಆ ಮಾತನ್ನು ಅಂದು ಕೊಂಡಿದ್ದೆ. ಹೊರಟಿ. ಆದರೆ ನನ್ನ ನೂತನ ಸೋಲಲಿಲ್ಲ. ನಿಮ್ಮ ಆಕಾಶಕ ಸಿಟ್ಟೆ ಹೊರಗೆ ಹಾಕುವದು. ಹೊರಟಿ” ಎಂದು ಎದ್ದುನು.

“ಹತ್ತು ದಿನ ಉಂಡು ಕಕ್ಕೆನ ಉಪಕಾರವನ್ನು ತೀರಿಸಿದೆ. ಪರನು ನೀಂಚ!” ಎಂದು ಆಕ್ಷೋಶದಿಂದ ನುಡಿದನು.

“ತಪ್ಪಿ ಮಾತಾಡಿದೆ ಕಕ್ಕೆ.”

“ಹೋಗು....”

“ಹೊರಡುವೆ. ಆದರೆ ಲೆಕ್ಕವನ್ನು ಒಪ್ಪಿಸಿ ಹೊರಡುವೆ. ಹದಿನ್ನೇದು, ನಾಲ್ಕು ಅಂದರೆ ಅರವತ್ತು. ನೀವು ನನಗೆ ಹಾಕಿದ ಅರವತ್ತು ರೊಟ್ಟಿಯ ಬೆಲೆಗಿಂತ ನನ್ನ ಮನೆಯ ತೊಲೆಗಳ ಬೆಲೆಯು ಕಡವೆಯಲ್ಲ. ಹೆಚ್ಚಿಂದು ಯಾರೇ ಹೇಳಬಹುದು. ಆದರೆ ಹೋಗಲಿ. ಅವುಗಳ ಬೆಲೆಗೂ ಸೈನ್ನ ರೊಟ್ಟಿಯ ಬೆಲೆಗೂ ಸರಿ ಎಂದು ಹೇಳುವೆ. ಉಪಕಾರದ ಮಾತನು, ಉಂಡ ಮನೆಯ ಗಳಿಡ ಪ್ರಶ್ನೆ ಉಳಿಯಲಿಲ್ಲ. ಸಾಲ ಮುಟ್ಟು. ಒಳ್ಳೇದು ನಡೆದೆ!” ಎಂದು ಬಾಗಿಲವರೆಗೆ ಬಂದು ಮತ್ತೆ ತಿರುಗಿ ತಾನು ಕುಳಿತ ಸ್ಥಳದ ಹತ್ತರ ಇಟ್ಟ ಸುಟ್ಟೆ ಬೀಡಿ ಯನ್ನು ಎತ್ತಿಕೊಂಡನು. ಕೆಳಗೆ ಬಿದ್ದ ಬೂದಿಯನ್ನು ಬೆರಳಿಸಿದ ಸಾರಿಸಿದನು. ಬೀಡಿಯನ್ನು ಕಿಸೆಯಲ್ಲಿ ಹಾಕಿಕೊಂಡು “ಇದನ್ನು

ನುರೆತಿದ್ದೇ. ನಿನಗೆ ಹೊಲಸು ಕಕ್ಕೆ. ಅದರೂ ಇದನ್ನು ನಿಮ್ಮಲ್ಲಿ ಬಿಟ್ಟು ನಿಮ್ಮ ಸಣ್ಣ ಮಗನ ಚಟ್ಟಕ್ಕೆ ಸಹಾಯವಾಗಿ ಉಪಕಾರದ ಕಡು ಮತ್ತೆ ಉಳಿಯಬಹುದು. ತೆಗೆದುಕೊಂಡು ಹೋಗುವೇ. ಹ....ಹ....ಈಗ ಮಣವುಕ್ಕನಾದೆನು.” ಎಂದು ನುಡಿದು ಹೊರಬಿದ್ದನು.

ಕಕ್ಕನು ನಿಜವಾಗಿ ಸಂತಾಪಗೊಂಡಿದ್ದನು. ರಾಜಣ್ಣನೇ ಬಿಸಿ ಬಿಸಿ ಮಾತುಗಳು ಮರ್ಮನಾಥಕ್ಕೆ ತಗುಲೀ ವೇದನೆಯನ್ನುಂಟು ಮಾಡಿದ್ದವು. ಅದರೆ ಅನನ್ಯ ಮಾತಿನಲ್ಲಿ ಅತಿಶಯೋಕ್ತಿಯಿರಲ್ಲ. ಎಲ್ಲವು ಸತ್ಯಸಂಗತಿಗಳು. ಕಕ್ಕನು ನಡೆಸುತ್ತಬಂದ ದಾಂಭಿಕ ಜೀವನದ ಬೈಲಾಟವಾದುದರಿಂದ, ಒಬ್ಬಿಬ್ಬಿರ ಕೆವಿಗೆ ಹೆಗಲು ಹಾಡೇ ಬಿದ್ದುದರಿಂದ, ಅದೂ ನಿರ್ಗತಿಕನಾದ, ಕುಲಭ್ರಷ್ಟನಾದ, ಅವಿವೇಕಿಯಾದ, ಅತ್ಯೈಯ ರಾಜಣ್ಣನ ಬಾಯಿಂದ ಹೊರಬಂದುದರಿಂದ ಕಿಡಿಕಿಡಿ ಯಾದನು. ಅದರೆ ಮಾಡುವದೇನು?

“ಪೀಡಿ ಹೋಯಿತು. ಇಷ್ಟೇ ಸಾಕು!” ಎಂದು ಸಮಾಧಾನ ಪಟ್ಟನು.

ಇದಕ್ಕೂ ಹೆಚ್ಚಾಗಿ ‘ಈ ಅವಿವೇಕಿಯು ಮಾತಿನಲ್ಲಿ ಇಷ್ಟ ಕಾರಿಣ್ಯವನ್ನು ಹೇಗೆ ಸಂಪಾದಿಸಿದನು?’ ಎಂಬುದೇ ಅಶ್ವಯರ್ವ ಮಾತಾಗಿದ್ದಿತು.

ಹಳ್ಳವು ಹೆಚ್ಚಿದ ಸ್ಥಳದಲ್ಲಿ ತೀರ ಚಿಕ್ಕದಾಗಿಯೇ ಕಾಣುವದು. ಅಥವಾ ಇದೇ ಹೆಚ್ಚಿದ ಸ್ಥಳವೆಂದು ಬೆರಳಿಟ್ಟು ಗುರುತಿಸುವದು ಕವ್ಯದ ಕೆಲಸ. ಸುತ್ತುಮುತ್ತು ನೋಡಿ ಇಲ್ಲಿ ಹೆಚ್ಚಿದೆ ಎಂದು ಹೇಳುವೇನು. ಮುಂದೆ ಮುಂದೆ ಹರಿದಂತೆ ಎಡಬಲದ ಸಣ್ಣ ಪುಟ್ಟ ಹಳ್ಳ, ಕಾಲುವೆ, ದರಿ, ಕಂದರಗಳ ನೀರನ್ನು ಒಡಲಲ್ಲಿ ತುಂಬಿ ಕೊಂಡು ದಂಡೆಯ ಕೈಗಳನ್ನು ಅಗಲಿಸುತ್ತ ವಿಸ್ತಾರವಾಗಿ, ಉದ್ದಿವಾಗಿ, ಗಂಭೀರವಾಗಿ ಹರಿಯುತ್ತ ಹೋಗುವದು. ಹರಿಯುವ ನೀರು ಹೊಲಸು, ಕೆಟ್ಟೆ ಎಂಬ ಆಲೋಚನೆಯನ್ನು ಮಾಡುವದಿಲ್ಲ. ದಂಡೆಯ ತುಂಬ ಜೀವನವನ್ನು ತುಂಬಿಕೊಂಡು ಮುಂದೆ ಮುಂದೆ ಹರಿಯುವದೇ ಅದರ ಧರ್ಮ. ಈ ಪ್ರಕೃತಿಯ ನಿಯಮಕ್ಕೆ ಅಕ್ಕಾಮರಿಯು ಅವವಾದವಾಗಿ ನಿಲ್ಲಲಿಲ್ಲ. ಹೆಳ್ಳಿಯಲ್ಲಿ ಮುಗ್ಗಳಾಗಿ, ಪರದೆಯವಳಾಗಿ ಇದ್ದಳು. ತಾಯಿಯ ಸೆರವಿನಿಂದ ಹೊರಗೆ ಬಂದಳು, ಗಂಡನ ಅಪ್ರೀತಿಯಿಂದ ಮನೆ ಬಿಟ್ಟಳು, ಚಿನ್ನಯ್ಯನ ಸಂಗಡ ತಾಲೂಕಿಗೆ ಬಂದಳು. ಕತ್ತಲೆಯ ಕೋಣೆಯಿಂದ ವಿಸ್ತಾರವಾದ ಪಟ್ಟಣಕ್ಕೆ ಕಾಲಿಟ್ಟಳು. ಕಾಣದ ಮನಸು, ಬೆಳೆಯುವ ಭಾವನೆಯ ಸಂಗಡ ಕೂಡಿ ಅವಳ ಜೀವನವನ್ನು ಇನ್ನೂ ವ್ಯಾಪ್ತಿಯಾಗಿ ಮಾಡ ಬಯಸಿದವು.

ತಾಲೂಕಿನೊಳಗಿನ ಪೇಟೆಯಲ್ಲಿ, ನಾಟಕಗಳಲ್ಲಿ, ಸಿನೇಮಾ ಮಂದಿರಗಳಲ್ಲಿ, ಗುಡಿಯಲ್ಲಿ, ತನ್ನ ಕಣ್ಣಿಳತೆಯಲ್ಲಿ ಬಂದ ರೂಪ

ರಾಣಿಯರನ್ನು ನೋಡಿದಳು. ಅವರ ತಲಂಕಾರಗಳಿಗೂ ತನ್ನ ಒಗೆಗೂ ಹೋಲಿಸಿಕೊಂಡಳು. ಕೆಲವು ಹೆಚ್ಚಿಯವೆಂದುಕೊಂಡಳು. ಪ್ರಚಾರದಲ್ಲಿದ್ದ ಕೆಲವು ಸಾಂದರ್ಭ ಪ್ರಸಾಧನಗಳು ತನ್ನಲ್ಲಿರಲ್ಲ. ಅದುಬೇಕು; ಇದುಪೇಡ. ಇನ್ನೊಂದು ಒಳ್ಳೆಯದು, ಮನುಷೊಂದು ಅತ್ಯಾತ್ಮನವಾದದು ಎಂಬ ಬಯಕೆಗಳು ದಿನದಿನಕ್ಕೆ ಬಲಿಯಾತ್ಮ ನಡೆದವು. ಅವುಗಳನ್ನು ಪಡೆಯಲಿಕ್ಕೆ ಉಟ್ಟಿ-ತೋಟ್ಟಿ ಸಾವಿ ಜನಿಕರಲ್ಲಿ ಪ್ರದರ್ಶಿಸಲು ಮನಸು ತರಕವನ್ನು ಪಡಹೆತ್ತಿತು. ಆಗ ಹಿಂದಿನ ಸ್ಥಿತಿಗಳಿಯನ್ನು ಸ್ಕೃರಿಸಲಿಲ್ಲ. ಇಂದಿನದನ್ನು ನೀನಿಸುವಂತಿಲ್ಲ. ಮುಂದಿನದೇ ಸ್ವರಣೆಯಲ್ಲಿ ಇದು ಉತ್ತೀರ್ಜನಗೊಳಿಸ ಹೆತ್ತಿತು.

ಚಿನ್ನಯ್ಯನು ಸಿತ್ಯೈ ಬರುತ್ತಿದ್ದನು. ಮಾತಾಡುತ್ತಿದ್ದನು. ಹೆರಚೆಯನ್ನು ಹೊಡಿಯುತ್ತಿದ್ದನು. ವಿನೋದ ಮಾಡುತ್ತಿದ್ದನು. ಕೂಡಿದಾಗ ಉಟವನ್ನು ಮಾಡುತ್ತಿದ್ದನು. ಆದರೆ ಆಕ್ಷಾಮುರಿಯು ತನ್ನನ್ನು ಮೊದಲಿನಂತೆ ಕಾಣುತ್ತಿಲ್ಲವೆಂದು ತಿಳಿದುಕೊಂಡನು. ಅಪರಿಚಿತರು ಪರಿಚಿತರಾದ ಮೇಲೆ ಮೊದಲಿನ ಸಂಕೋಚ, ನಾಜೂಕುಗಳು ಸೂಕ್ಷ್ಮದಿಂದ ಸೂಕ್ಷ್ಮ ತಿರುಗುವವೆಂದು ಒಮ್ಮೆಯೆಂ್ಮೆ ತಿಳಿದುಕೊಂಡು ಬಿಡುತ್ತಿದ್ದನು. ಒಮ್ಮೆಯೆಂ್ಮೆ ಸಿಜವೆಸಿದಂತಾಗುತ್ತಿದ್ದಿತು. ಕೈಯಲ್ಲಿ ಏನಾದರೂ ಹೊಸ ವಸ್ತುವನ್ನು ಹಿಡಿದುಕೊಂಡು ಬಂದು ತೋರಿಸಿದರೆ ಆ ಕ್ಷಣದ ಮಂಟ್ಟಿಗೆ ಮೊದಲಿನ ಬಿಡಗು ಬಿನಾತ್ಯಾಣಗಳು ತಾಯಿ ಮತ್ತು ಮಗಳ ಮುಖದ ಮೇಲೆ ಚಿನ್ನುತ್ತಿದ್ದಷ್ಟು. ಮರುಧಿನ ನುತ್ತಿ ಎಂದಿನಂತೆ !

ಮೂರು ನಾಲ್ಕು ವರುಷಗಳಲ್ಲಿ ತನ್ನ ಮನ್ಯಲ್ಲಿಯ ಬಂಗಾರವನ್ನು ಇವರ ನುಸೆಗೆ ಸಾಗಿಸಿದನು. ಬೆಳ್ಳಿಯ ಪಾತ್ರಿಗಳೂ ಒಂದೊಂದಾಗಿ ಬಂದವು. ಆಗಾಗ್ ಹೆಚ್ಚಿನ ಹಣವೂ ಬರುತ್ತಿದ್ದಿತು. ವಿಧುರ ಚಿನ್ನಯ್ಯನು ಇದ್ದುದೆಳ್ಳಿವನ್ನೂ ಇವರ ಮನೆಗೆ ತುಂಬಿದನು. ಆದರೂ ಇವರು-ಇನ್ನೂ ಬರಲಿ. ಮತ್ತೂ ಬರಲಿ ! ಎಂಬ ಪಲ್ಲವಿಯನ್ನು ಎಳೆಯುತ್ತಿದ್ದರು. ದೇಹದಲ್ಲಿ ಮೊದಲಿನ ರಕ್ತ ಉಳಿಯಲಿಲ್ಲ. ಉನ್ನಾದದ ಆವೇಗವೂ ಇಂದುವಾಗುತ್ತ ನಡೆದಿದ್ದಿತು. ಆದರೂ

ತೆಳೆಯ ರೂಪಿ ಎಂಬ ನಂಬಿಗೆಯಿಂದ ಬರುತ್ತಿದ್ದನು. ಬೆಳಗಿನಲ್ಲಿ ತನ್ನ ಮನೆಗೆ ಎದ್ದು ಹೋಗುತ್ತಿದ್ದನು.

ಸತ್ಯದಂತಿ ಇಂದೂ ಬಂದನು. ಪುಟ್ಟವ್ವೆ “ಒನ್ನಿರ್ !” ಎಂದು ಸ್ವಾಗತಿಸಿದಳು.

ಪಡಸಾಲೆಯಲ್ಲಿ ಕುಚೀರ್ಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದನು.

ಅಕ್ಕಾಮರಿಯು ಒಂದು ಕಪ್ಪು ಚಹೆ, ಬಿಸ್ಕೆಟ್ ತಂದು ಮುಂದಿಟ್ಟಳು.

“ನೀನು ?” ಚಿನ್ನಯ್ಯನು ಕೇಳಿದನು.

“ನಾನು ತೆಗೆದುಕೊಂಡಿರುವೆ. ನೀವು ತೆಗೆದುಕೊಳ್ಳಿರ್.”

ಎಂದು ನುಡಿದು ಬೆಳ್ಳಿಯ ಎಲೆಂಡಿಕೆಯ ಡಬ್ಬಿಯನ್ನು ತಂದಿಟ್ಟಳು.

ಒಂದು ಗುಟ್ಟುಕು ಚಹೆ ಕುಡಿದು “ಆ ಬೆಳ್ಳಿಯ ಡಬ್ಬಿಯು ಯಾರದೆಂದು ತಿಳಿದಿರುವೆ ?” ಎಂದು ಅಕ್ಕಾಮರಿಯನ್ನು ಪ್ರಶ್ನಿಸಿದನು.

“ಯಾರದು ?” ಮೆಲ್ಲಿಗೆ ನಗುತ್ತೆ ಕೇಳಿದಳು.

“ನನ್ನ ಮಾವನದು, ನನ್ನ ಹೆಂಡತಿಯು ಬರುವಾಗ ಅದನ್ನು ತಂದಿದ್ದಳು. ಎಷ್ಟು ಸುಂದರವಾಗಿದೆ !” ಎಂದು ವಣಿಸಿದನು.

“ಇದ್ದಿತು. ಆದರೆ ಅದರ ಮೇಲೆ ಎಲ್ಲ ಕಡೆಗೆ ಹುಡುಕಾಡಿದೆ. ನಿಮ್ಮ ಹೆಂಡತಿಯ ಹೆಸರು ಕಾಣಿಸಲಿಲ್ಲ” ಅಕ್ಕಾಮರಿಯು ಅಣಕ ದಿಂದ ಮಾತಾಡಿದಳು.

“ಹಲ್ ! ನಿನ್ನದು ಕಾಣುತ್ತಿದೆ. ನಾಲ್ಕು ಬಿಲ್ಲಿಯ ಖಚಿತನಿಂದ !”

“ನಾಲ್ಕು ಬಿಲ್ಲಿ ! ಪ್ರಾಣಹೋಗಿದೆ. ದೇಹಹೋಗಿದೆ. ಇದನ್ನು ಮರೆಯಬೇಡಿರಿ” ನಗುತ್ತೆ ನುಡಿದಳು.

“ಪ್ರಾಣ ಹೋದದ್ದು ಯಾರದ್ದೋ ?”

“ಅದಿರಲಿ. ಒಂದು ಸಂಗತಿಯು ಚಿನ್ನಯ್ಯನವರೇ !” ಪುಟ್ಟವ್ವನು ನಡುವೆ ಬಾಯಿ ಹಾಕಿದಳು.

ಅಕ್ಕಾಮರಿಯು ಮೆಲ್ಲಿಗೆ ಒಳಗೆ ಹೋದಳು.

“ಮತ್ತೆ ಮೂರು ತಿಂಗಳಾಗಿದೆ ನಿಂತು !”

“ಏನು ?”

“ನಿಮಗೆಲ್ಲ ಹೇಳಬೇಕು ಮೊದಲನೇಯ ಪ್ರಸಂಗದಿಂದಹೇಗೋ ಪಾರಾದೆವು. ಪಾರಾದದ್ದು ಸಹ ದೇವರ ಕೃಪೆಯಿಂದ ಇಲ್ಲದಿದ್ದರೆ ಅಕ್ಕಾ ಮರಿಯ ಅಂತ್ಯವಾಗಿ ಇಂದಿಗೆ ಮೂರು ವರುಷಗಳು ಕಳೆಯುತ್ತಿದ್ದವು. ಈಗ ಏನು ಮಾಡಬೇಕು ?”

“ನಾನೇನು ಮಾಡುವದು ?”

“ರಾಜಣ್ಣನನ್ನು ಹುಡುಕಿರಿ.”

“ಅವನು ಎಲ್ಲಿರುವನೆಂಬುದೇ ತಿಳಿಯದು.”

“ನಿಮಗೆ ಗೊತ್ತಿಲ್ಲವೇ ?”

“ಇಲ್ಲ. ಇತ್ತುಲಾಗಿ ನಾನೂ ಹೆಚ್ಚಿಗೆ ಹೊಗಿಲ್ಲ. ಹೊಲಣ ಪಾಳೆ-ಪಟ್ಟಿಯನ್ನು ಇಲ್ಲಿಗೇ ತರಿಸಿಕೊಳ್ಳುವೆನು. ಕೆಲವು ದಿನಗಳ ಹಿಂದೆ ಹೆಚ್ಚಿಯಲ್ಲಿದ್ದನೆಂದು ಕೇಳಿದ್ದೆ. ಈಗ ಎಲ್ಲಿರುವನೋ ಯಾರು ಬಲ್ಲರು.”

“ಮತ್ತು ಲಿನ ಯಾವಧಾದರೊಂದು ಹೆಚ್ಚಿಯಲ್ಲಿ ಇರಬೇಕು. ಹುಡುಕಿಸಿರಿ.”

“ಅವನೇಕೆ ?”

“ಹಿಂದಿನಂತೆ ಮಾಡಿದರೆ !”

“ಅವನನ್ನೇನು ಕರೆಯಿಸಿಕೊಳ್ಳುವಿರ ಪುಟ್ಟವುನವರೇ !”

“ಏಕೆ ?”

“ನೀವು ಅವನನ್ನು ಗುರುತಿಸಲಾರಿ. ನಿಮ್ಮನ್ನು ಅವನೂ ಗುರುತಿಸಲಾರನು.”

“ಹೀಗೆಯೇ !”

“ಮೊದಲಿನ ವ್ಯೇಯಿಲ್ಲ. ಮೊದಲಿನ ಮಾತಿಲ್ಲ. ಮೊದಲಿನ ಯಾವಡೂ ಇಲ್ಲ. ಒಂದು ವಿಚಿತ್ರ ಪ್ರಾಣಿಯಾಗಿರುವನು. ಮನೆಯ ನೆಲವನ್ನು ಸಹ ಯಾರಿಗೋ ಮಾರಿ ಉರೂರು ಯಾತ್ರಿಕ ಹುಳ್ಳ ನಂತಿ ತಿರುಗುವನನಂತಿ !”

“ಅಂದರೆ....?”

“ಅಂದರೇನು? ನೀವು ಇತ್ತು ಬಂದಿರಿ. ರಾಜಣ್ಣನು ಈ-ಆ ಕಿಂಗಳನರಿಗೆ ಅಜ್ಞಾ ತವಾಸದಲ್ಲಿದ್ದನು. ಆಗ ಉರವರು ಅಲ್ಪಸ್ವಲ್ಪ ಬಿಡ್ಡ ಮನೆಯನ್ನು ಪೂರಾ ಕೆಡವಿ, ಕಟ್ಟಿಗೆ, ತೊಲೆ, ಕಲ್ಲು ಎಲ್ಲವನ್ನೂ ದೋಚಿಕೊಂಡು ಹೋದರು. ಹೇಳಿಗಳನ್ನೇಲ್ಲ ರಾಜಣ್ಣ ಮೊದಲೇ ಮಾರಿದನು. ಈಗ ಒಂದು ಮನೆಯ ನೆಲವು ಉಳಿದಿದ್ದರು. ಅದನ್ನೂ ಮಾರಿದನು.”

“ಅಯೋಽಿ ಹೀಗೆ ಮಾಡಿದನೇ!“ ಬಂದಿನ್ನು ದುಃಖಿಂದ ನುಡಿದಳು.

“ಹೆಚ್ಚಿಯಲ್ಲಿ ದುಷ್ಟ ಜನರು ಬಹೆಳ. ತನ್ನ ಜಾತಿಯವ ರಂತಹ ದುಷ್ಟರು ಬೇರೊಬ್ಬರಿಲ್ಲ. ಆ ಜಾತಿಯವರೇ ಆ ಜಾತಿ ಯವರನ್ನು ಸುಲಭವಾಗಿ ಮತ್ತು ಹೆಚ್ಚಾಗಿ ಕೊಲ್ಲಿವರು. ಇದಕ್ಕೆ ರಾಜಣ್ಣನ ಕಕ್ಷನ ಉದಾಹರಣೆಯನ್ನು ಕೊಡಬಹುದು!”

“ಏನು?”

“ಅಪ್ಪಾರಾಯರು ಹೆಣವನ್ನು ನೆಲದಲ್ಲಿ ಹುಗಿದಿಟ್ಟಿರುವರು. ಅದು ರಾಜಣ್ಣನಿಗೆ ಸಿಕ್ಕಲೊಲ್ಲದು” ಎಂದು ಯಾರೋ ಸುದ್ದಿಯನ್ನು ಹರಡಿದರಂತೆ.

“ಮುಂದೆ?”

“ನಿಮ್ಮ ಕಕ್ಷ ಅಡಿಗೆಯ ಮನೆ, ಪಡಸಾಲೆ, ಕೋಣೆ ಎಲ್ಲವನ್ನೂ ಅಗೆಸಿದನಂತೆ. ಹೆಣವು ಸಿಗಲಿಲ್ಲ. ಮನೆಯೂ ಅದರ ನೆಲವೂ ವಿಧ್ಯಾಂಸವಾಯಿತು. ಈಗ ನಿಮ್ಮ ಹತ್ತರ ಹೆಣವಿದೆಯೆಂದು ಅವನಿಗೆ ಗೊತ್ತಾದರೆ ಕಳಗಿಲ್ಲಿ ಬರುವನೋ ಎಂಬ ಹೆದರಿಕೆ ಇದೆ. ನೀವು ಹೆಚ್ಚಿಯನ್ನು ಬಿಟ್ಟು ಒಳತು ಮಾಡಿದಿರು” ಎಂದು ಮುಗಿಸಿದನು.

“ಆದದ್ದೆಲ್ಲ ಒಳತೇ ಎನ್ನಬೇಕು. ಆದರೆ...ಮುಂದೆ ಹೀಗೆ?”

“ನಾನು ಏನು ಹೇಳಲಿ?”

“ಹಾಗಾದರೆ ಹುಟ್ಟಿದ ಮೇಲೆ ಮುನಿಸಿಪಾಲಿಟಿಯಲ್ಲಿ ತಂದೆಯ ಹೆಸರಿನ ಸ್ಥಳದಲ್ಲಿ ಚಿನ್ನಯ್ಯನೆಂದು ಬರಿಸುತ್ತೇನೆ!” ಎಂದು ನುಡಿದಳು.

ಪುಟ್ಟನವ್ವನ ಈ ಮಾತಿನಿಂದ ಚಿನ್ನಯ್ಯನು ಗಾಬರಿಯಾದನು.  
ಎಂಥ ಗಂಭೀರವಾದ ಮಾತು !  
ವಿಚಾರಿಸಹತ್ತಿದನು. ಇದು ಹೇಸಿಕೆಯ ಮಾತೆನಿಸಿತು.  
“ಆದು ಹೇಗೆ ಪುಟ್ಟನವ್ವನವರೇ !” ಆಜ್ಞಯ್ಯ-ಭಯದಿಂಡ  
ಕೇಳಿದನು.

“ಕತ್ತಲೆಯಲ್ಲಿ ನಡೆದ ಈ ಸತ್ಯಸಂಗತಿಯನ್ನು ನೀವು ಒಪ್ಪುತ್ತ  
ದಿಲ್ಲವೆಂದು ನನಗೂ ಗೊತ್ತು. ಅದರೂ ಒಂದು ಮಾತು ಕೇಳಿದೆ.”

“ಪರೀಕ್ಷೆಸಲು ಕೇಳಿದಿರಾ ?”

“ಹೊಸದಾಗಿ ಪರೀಕ್ಷೆಸಬೇಕಿಲ್ಲ. ನಿಮ್ಮಿಂದ ಇಂಥ ಉತ್ತರವು  
ಬರುವದೆಂದು ನಾನು ತಿಳಿದುಕೊಂಡಿದ್ದು, ಅದರಂತೆಯೇ ಕೊಟ್ಟಿರ.  
ಗಂಡುಜಾತಿಯನ್ನು ಸಂಪೂರ್ಣವಾಗಿ ಹೆಣ್ಣೇ ಪರೀಕ್ಷೆಸಬಲ್ಲಳು.  
ತನ್ನನ್ನು ತಾನು ಪರೀಕ್ಷೆಸಿಕೊಂಡು ಒಂದು ನಿಧಾರಕ್ಕೆ ಬರುವದು  
ಯಾರಿಗೂ ಸಾಧ್ಯವಿಲ್ಲ. ಎರಡು ವಿರುದ್ಧ ಪ್ರಕೃತಿಗಳೇ ಒಂದ  
ನೊಂದು ಶರಿಯುವವು. ಹೊಳಿಯ ರುಚಿಯು ಬೆಲ್ಲಕ್ಕಾದಿತು.  
ಬೆಲ್ಲದ ರುಚಿಯು ಬೆಲ್ಲಕ್ಕೆ ತಿಳಿಯಲಾರದು. ಇವೆರಡರ ರುಚಿಯನ್ನು  
ಉಪ್ಪು ತಿಳಿಯಬಹುದು.”

“ಇಸ್ತೇಲ್ಲ ಏಕೆ ಪುಟ್ಟನವ್ವನವರೇ ?”

“ಎಸಿಲ್ಲ. ಪ್ರಸಂಗ ಬಂದಿತು. ನುಡಿದೆ ರಾಜಣ್ಣನು ಬರಲಿ,  
ಬಾರದಿರಲಿ. ಆ ಮಾತನ್ನು ಮುಂದೆ ವಿಚಾರಿಸಬಹುದು. ನೀವು  
ತಿಳಿದುನೋಡಿರಿ. ತಿಂಗಳೇರಡು ತಿಂಗಳಾಯಿತು. ನೀವು ಹಣವನ್ನು  
ಕೊಟ್ಟಿಲ್ಲ. ಇಲ್ಲಿ ನಾವು ಹೇಗೆ ಬದುಕಬೇಕು? ನಮಗೇನು  
ನವಕರಿಯೇ? ಸಂಬಳವೇ? ತಿಂಗಳಿಗೆ ತನ್ನದೆ ಇಪ್ಪು ಹಣ ಬರುವ  
ದೇಸ್ವನಿರಾ? ಎಸಿಲ್ಲ. ನೀವು ಕೊಟ್ಟ ಹಣದಲ್ಲಿ ಗಂಜಿಯನ್ನು ಕಾಸಿ  
ಕುಡಿಯುತ್ತಿರುವೆನು.”

“ಇದು ಗಂಜಿಯನ್ನು ಕುಡಿಯುವಂತಹ ಮನೆಯ ಲಕ್ಷಣವೇ?”

“ಗಂಜಿಯನ್ನೇ ಕುಡಿಸಬೇಕೆಂದರೆ ನಿಮ್ಮ ಕೈಯಲ್ಲಿದೆ. ಚಿನ್ನಯ್ಯ  
ನವರೇ. ಇದೊರಡ ನಾತು! ಹೆಚ್ಚಿಲ್ಲಿಂದ ಇಲ್ಲಿಗೆ ಯಾರ ಮುಖವನ್ನು

ನೋಡಿ ಬಂದಿರುವೆನ್ನ ? ಇದ್ದ ಹೆಚ್ಚಿಯನ್ನು ಬಿಟ್ಟೆನ್ನು, ಮನೆಯನ್ನು ಬಿಟ್ಟೆನ್ನು, ಹೊಲಗಳನ್ನು ಬಿಟ್ಟೆನ್ನು, ಜನರನ್ನು ಶೈಲಿರೆಡೆನ್ನು, ಅವವಾದ ವನ್ನು ನೋಡಲಿಲ್ಲ. ಲಕ್ಷ್ಯಿಯನ್ನು ನೋಡಲಿಲ್ಲ. ಕುಲ, ಜಾತಿ, ಪಾಪ-ಪ್ರಣ್ಯ, ಧರ್ಮ-ಕರ್ಮ ಯಾವದನ್ನು ನೋಡಲಿಲ್ಲ. ಮಾಡಿಕೊಂಡ ಗಂಡನ ಕಣ್ಣಿಗೆ ಇಂಗುಹಚ್ಚಿ, ಇಲ್ಲಿ ಯಾರ ಸಲುವಾಗಿ ಬಂದೆನ್ನು ? ನಿನ್ನನ್ನು ನೋಡಿಯಲ್ಲವೇ ? ಹೀಗೆ ನನ್ನನ್ನು ಅಲ್ಲಿಂದ ಇಲ್ಲಿಗೆ ತಂದು ನಡುವೀರಲ್ಲಿ ಬಿಟ್ಟರೆ ಹೀಗೆ ? ನೀವೇ ವಿಚಾರಿಸಿರಿ” ಎಂದು ಪ್ರಾಟಿಸ್ತನ್ನನು ನುಡಿದಳು.

“ನಾನು ಬಿಟ್ಟಲ್ಲ.”

“ಬಿಟ್ಟಲ್ಲವೆಂದರೆ ಹೀಗೆ ? ಎರಡು ತಿಂಗಳಿನಿಂದ ಒಂದು ಕಾಸ ನ್ನಾದರೂ ಕೊಟ್ಟರುವಿರಾ ? ಹೀಗೆ ಬದುಕಿರೇಕು ? ನೀವು ವಿಚಾರಿಸ ಬೇಡವೇ ?”

“ನಾನು ಈವರಿಗೆ ಕೊಟ್ಟದ್ದು ಕಡವೇಯಿಲ್ಲ.”

“ಕೊಟ್ಟದ್ದು ಕಡವೇಯನ್ನು ಲಾರಿ. ಕೊಡದಿದ್ದು ದು ಕಡವೇ ಇಲ್ಲವೇ ?”

“ಮತ್ತೆ ಈ ಎರಡು ತಿಂಗಳು ಮಾತ್ರ ಕೊಡದ್ದನ್ನು ಹೇಳುವಿರಿ. ಕೊಟ್ಟದ್ದನ್ನು ಒಂದು ದಿನ ನುಡಿದಿಲ್ಲ. ನೀವು ಈ ಉಳಿಗೆ ಬಂದ ಸಮಯದಲ್ಲಿ ಏನಿದಿತ್ತ ? ನಿಮ್ಮ ಮಗಳ ಮೈಮೇಲೆ ಎರಡು ತಾಳಿ, ಹತ್ತಾರು ಕರಿಮಣಿಯ ಹೊರತು ಏನಿದಿತ್ತ ? ಈಗ ಕೊರಳ ತುಂಬ ಹಾರ. ಕೈ ತುಂಬ ಬಂಗಾರದ ಬಳಿಗಳು. ಕಿನಿ ತುಂಬ ಮುತ್ತುಗಳು. ಬೆರಳ ತುಂಬ ಉಂಗುರಗಳು. ಒಂದು ಸೀರಿಗೆ ಗತಿ ಗಾಣದ ನಿನ್ಮ ಮಗಳಿಗೆ ಇಂದು ಹತ್ತಾರು ಸೀರಿಗಳಿಂದ ರೂ ಮತ್ತೂ ಕಡವೇ. ಆಲದ ಎಲೆಯಲ್ಲಿ ಉಂಟ ಮಾಡುವ ನೀವು ಬೆಳ್ಳಿಯ ತಾಟಿನಲ್ಲಿ ಉಂಟ ಮಾಡ ಹತ್ತಿರುವಿರಿ, ಅಪ್ಪಾರಾಯರು ಸಾಯುವ ವರಿಗೆ ಅರಿವೆಯ ಚಿಂದಿಯ ಚಂಚಿಯಲ್ಲಿ ಎಲೆಯಡಿಕೆಯನ್ನು ತಿಂದಿರುವರು, ನೀವು ಬೆಳ್ಳಿಯ ಡಬ್ಬಿಯಲ್ಲಿ ಎಲೆ ಅಡಿಕೆ ತುಂಬಿ ತಿನ್ನುವಿರಿ. ಈ ಕುಚೆ, ಈ ಮೇಚು, ಈ ಮಂಜ, ಈ ಪಶ್ಚಿಂಗು,

ಈ ಹಾಸಿಗೆ, ಹೊದಿಕೆ ಹೇಗೆ ಬಂದವು. ನನ್ನಿಂದಲೇ ಅಲ್ಲವೇ? ನೀವು ಈ ಸಂಬಂಧವಾಗಿ ಬಂದು ಮಾತು ನುಡಿದಿಲ್ಲ. ಮತ್ತೆ ಎರಡು ಕಿಂಗಳು ಎನ್ನುವಿರಿ” ಬಂದಿಷ್ಟು ಬಿರುಸಾಗಿ ನುಡಿದನು.

“ಈ ಉಚಳಣಿ ಈಗೇಕೆ ಚಿನ್ನಯ್ಯನವರೇ! ಅವು ಹೇಗೆ ಬಂದವು. ನೀವು ಹೇಗೆ ಕೊಟ್ಟಿರಿ ಎಂಬುದನ್ನು ಉಭಯತರಣ ಬಲ್ಲಿವು.”

“ಅವ್ಯಾ, ಸುಮೃನಿರು.” ಅಕ್ಕಾಮರಿಯು ನಡುವೆ ಬಾಯಿ ಹಾಕಿದಳು.

“ಹೇಗೆ ಸುಮೃನಿರುವದು? ಬಂದ ಕಷ್ಟದಿಂದ ಪಾರಾಗಲು ಹಂಚಿಕೆಯನ್ನು ಕೇಳಿದರೆ ಮೃಗೆ ಹಚ್ಚಿಕೊಳ್ಳಲ್ಪಿಲ್ಲರು. ಇದೆಲ್ಲಿಯ ನಾಯ್ಯ.”

“ಪುಟ್ಟವ್ವನವರೇ, ನೀವು ಬೇರಾನದೋ ಹಂಚಿಕೆಯನ್ನು ಮಾಡಿ ಕೊಂಡು ಇಷ್ಟೆಲ್ಲ ನಡೆಸಿರುವಿರಿ ಎಂದು ನಾನು ತಿಳಿಯುವೆ.”

ಪುಟ್ಟವ್ವನು ಬಂದಿಷ್ಟು ತಡೆದಳು.

“ನಾನೇನು ಈವರಿಗೆ ವಿಚಾರಿಸಿಲ್ಲ. ನೀವು ಹಾಗೆ ವಿಚಾರಿಸಲು ದಾರಿಯನ್ನು ಮಾಡಿಕೊಟ್ಟರೆ ಇನ್ನು ಮುಂದೆ ವಿಚಾರಿಸಬೇಕಾಗುವದು.”

“ಹಾಗಾದರೆ ವಿಚಾರಿಸಿಕೊಳ್ಳಿರು.”

“ಆಗಲಿ.”

“ಅವ್ಯಾ, ಸುಮೃನಿರು!” ಎಂದು ಅಕ್ಕಾಮರಿಯು ಅಳತ್ತ ನುಡಿದಳು.

“ನಾನು ಎಂದಿಗೂ ಸುಮೃನಿರಲಾರೆ.”

“ಅವ್ಯಾ!” ಎಂದು ಅಕ್ಕಾಮರಿಯು ಪುಟ್ಟವ್ವನ ಬಾಯಿ ಕಟ್ಟಿದಳು.

“ಅಕ್ಕಾಮರಿ, ನನ್ನ ನಿನ್ನ ಖಣವು ಇಂದಿಗೆ ಮುಗಿಯಿತು.” ಇನ್ನುಯ್ಯನೆಂದನು. ಅಕ್ಕಾಮರಿಯು ಅಳತ್ತಿದಳು.

“ಖಣವನ್ನು ಸಾಗಿಸಿಕೊಂಡು ಹೋಗಲು ಆನೇಕ ದಾರಿ

ಗಳಿವೆ ಹೆರಿದುಕೊಳ್ಳಲು ಒಂದೇ ದಾರಿ.... ನೀವು ಕೊಂಡ ಮನೆಯನ್ನು ಹೋದ ತಿಂಗಳಲ್ಲಿಯೇ ಅಕ್ಕಾಮರಿಯ ಹೆಸರಿನಿಂದ ಮಾಡುವೆನ್ನೆಂದು ಹೇಳಿದ್ದಿರಿ. ಆದರೆ ಈವರಿಗೆ ಅದರ ಬಗ್ಗೆ ಒಂದು ಚಕಾರ ಮಾತನ್ನೂ ಆಡಿಲ್ಲ. ಏಕೆ ಮಾಡಬಾರದು?"

"ಅವ್ಯಾಪ್ತ, ಹುಚ್ಚಿಯಂತೆ ಮಾಡಬೇಡ ಸುಮೃನಿರು."

"ಅದು ನನ್ನಿಂದ ಸಾಧ್ಯವಿಲ್ಲ!" ಚಿನ್ನಯ್ಯನು ಪ್ರಷ್ಟವಾಗಿ ನುಡಿದನು.

"ಹೀಗೆ ಮಾತಾಡಿ ನಿಜವಾಗಿ ನಮ್ಮ ಮಣಣಾನುಬಂಧವನ್ನು ಹಂಡುಕೊಳ್ಳಬೇಕಿರಿ. ನೋಡಿರಿ! ವಿಚಾರಿಸಿರಿ."

"ನಾನು ಎಲ್ಲವನ್ನೂ ವಿಚಾರಿಸಿರುವೆ."

"ವಿಚಾರಿಸಿದ್ದರೆ ಮುಗಿಯಿತು."

"ಒಳ್ಳೀದು. ಹಾಗಾದರೆ ನಾನು ಹೋಗುವೇನು."

"ಆಗಲಿ."

"ಇಲ್ಲ. ನೀವು ನಿಲ್ಲಿರಿ. ನಿಮ್ಮನ್ನು ಬಿಡಲಾರೆ" ಎಂದು ಅಕ್ಕಾ ಮರಿಯು ಕುಳಿತ ಕುಚೀರು ಮುಂದೆ ಅಡ್ಡಿಗಟ್ಟಿ ನಿಂತಳು. ಆದರೆ ಚಿನ್ನಯ್ಯನು ಅಕ್ಕಾಮರಿಯ ತೋಳು ಹೀಡಿದು ಪಕ್ಕಕ್ಕೆ ಸರಿಸಿ ಹೊರಬಿನು.

"ನೀವು ಹೋದರೆ ನನ್ನಾಣೆ ಇದೆ. ನನ್ನಾಣೆ!" ಎಂದು ಅಕ್ಕಾ ಮರಿಯು ಕಷ್ಟದಿಂದ ನುಡಿದಳು.

ಚಿನ್ನಯ್ಯನು ಹೋಗಿಯೇಬಿಟ್ಟಿನು.

ಪುಟ್ಟವೆನು ಅಳುವ ತನ್ನ ಮಗಳನ್ನು ಒಳಗೆ ಎಳೆದುಕೊಂಡು ಹೋಗಿ ಸಮಾಧಾನವನ್ನು ಮಾಡಹೆತ್ತಿದಳು.

ಆದರೆ ಎಂಥ ಆಶ್ಚರ್ಯದ ಸಂಗತಿ—

ಪುಟ್ಟವೆ-ಅಕ್ಕಾಮರಿಯವರು ತಾಲೂಕಿನಲ್ಲಿ ಬಂದು ನಿಂತು ದನ್ನು ತಾಲೂಕಿನ ಎಲ್ಲ ಬಾರ್ತಾಕ್ಕೆಣರು ಅರಿತಿರುವರು. ಚಿನ್ನಯ್ಯನ ಬರು-ಹೋಗುವದನ್ನೂ ನೋಡಿರುವರು. ಅವರ ವಿವರೇತ ಸಂಬಂಧ ವನ್ನು ತಿಳಿದಿರುವರು. ಇದು ಧರ್ಮವಳ್ಳ. ನೀತಿಯಲ್ಲ. ಅಚಾರವಳ್ಳ.

ಬ್ರಾಹ್ಮಣರ ಕರ್ಮವಲ್ಲ. ನಿಂದ್ಯವಾದುದು. ಹೀನಾಯವಾದುದು. ದೇವರು ಮೇಚ್ಚಲಾರ. ತಾವೂ ಮೇಚ್ಚಲಾರರು! ಆದರೂ ಏನೂ ನುಡಿಯತ್ತಿಲ್ಲ. ಒಂದು ಮಾತ್ರ ಆಡುತ್ತಿಲ್ಲ. ಅನ್ಯಾಯವನನ್ನು ನೋಡಿ ಆಡಲಾರದಂತಹ ದೌರ್ಬಲ್ಯ ಎಲ್ಲಿಯದು?

ಅಂದು ಮಗನ ಸುಳ್ಳ ಸಾವಿಗಾಗಿ ದೈರ್ಜಾಚಾರ್ಯರು ಶಸ್ತ್ರತ್ಯಾಗವನನ್ನು ಮಾಡಿದಂತೆ ಇಂದು ಅಕ್ಷಯವಿಯ ನಿಜವಾದ ಬ್ರಾಹ್ಮಣ್ಯದ ಸಾವಿಗೆ ಬ್ರಾಹ್ಮಣ ಸಮಾಜವು ಶಬ್ದತ್ಯಾಗವನನ್ನು ಮಾಡಿರಬೇಕು!

ಭೂದೇವಿಯೂ ಸುಮೃದ್ಧಿರುವಳು.

ಸೂರ್ಯನಾರಾಯಣನೂ ಮೌನಿಯಾಗಿರುವನು.

ಒಂದಿಷ್ಟು ರಾತ್ರಿಯಾಗಲು ಚಿನ್ನಯ್ಯನು ಬಾಗಿಲನ್ನು ಬಡಿದನು. ಪುಟ್ಟನ್ನನು ಸಿಟ್ಟೆನಿಂದ ಬಾಗಿಲು ತೆರೆಯಲಿಲ್ಲ. ತಡೆದು ಅಕ್ಷಯವಿಯು ಬಾಗಿಲು ತೆರೆದು ನಗುತ್ತ ಕರೆದುಕೊಂಡು ಒಳಗೆ ಹೋದಳು.

ರಾಜಣ್ಣನು ಕಕ್ಷನ ಮನೆಯಿಂದ ಹೊರಬಿದ್ದನೇನೋ ಸರ. ಅದರೆ ಎಲ್ಲಿಗೆ ಹೋಗುವದು? ಅನಸ್ತಿಗೆ ಈ ಚಿಂತೆಯು ಇರಲಿಲ್ಲ. ಎಲ್ಲರಕೆಂತಲೂ ಹೆಚ್ಚಾಗಿ ಚಿಂತಿಸಿದವನು ಅವನ ಕಕ್ಷನೇ! 'ರಾಜಣ್ಣನಿಗೆ ಇರಲು ಮನೆಯಿಲ್ಲ. ವುಲಗಲು ನೆಲವಿಲ್ಲ. ಉಣಿಲು ಕಾಳಿಲ್ಲ. ಉಡಲು ಬಟ್ಟೆಯಿಲ್ಲ. ಜೀವಿಸಲು ವಿಧ್ಯೆ-ಕಲೆ ಇಲ್ಲ. ಇಂಥವನು ಹೇಗೆ ಬದುಕಿಬೇಕು? ಎಲ್ಲಿ ವಾಸ ಮಾಡಬೇಕು? ಸಿಟ್ಟಿನ ಭರದಲ್ಲಿ ಹೋಗಿಂದು ನುಡಿದೆ. ಹೊರಗೆ ವಾಕಿದೆ. ಅವನೂ ಹೊದನು. ಅದರೆ ಎಲ್ಲಿಗೆ ಹೋಗುವನು? ಇನ್ನೊಂದು ನಾಲ್ಕುರು ದಿನಗಳವರೆಗೆ ಇಟ್ಟುಕೊಂಡಿದ್ದರೆ ನನಗೆ ತೊಂದರೆ ಇರಲಿಲ್ಲ. ಇಟ್ಟುಕೊಳ್ಳಬಹುದಿದ್ದಿತು. ಅದರೆ ಇಲ್ಲದ-ಸಲ್ಲದ ಉನಾಬರಿಯಿಂದ ನನ್ನ ಅವಮಾನವನ್ನು ಮಾಡಹತ್ತಿದರೆ ಹೇಗೆ ಇಟ್ಟುಕೊಳ್ಳುವದು? ಉಟ್ಟಿಕಾಳಿ ಅವನಿಂದ ನಿಂದೆಯನ್ನು ವಾಡಿಸಿಕೊಳ್ಳುವದು, ಹೇಗೆ ಸಾಧ್ಯ! ಸೀಡೆಯು ಹೋಯಿತು. ಎಲ್ಲಿಯೇ ಹೋಗಲಿ, ಹೇಗೇ ಬದುಕಲಿ, ಏನೇ ತಿನ್ನಲಿ, ನನಗೇನು? ಅಣ್ಣನ ಮಗನೇನೋ ನಿಜ. ಲೋಕಕ್ಕೆ ಹೊರತಾಗಿ ನಡೆದರೆ ತಾಳಲಾದಿತೇ? ಅವನ ಬಾಳು ಇನ್ನು ಮುಂದೆ ನಾಯಿಗಂತ ಕೀಳು. ಹೀಗಯೇ ಕೊರವರಂತೆ ತಿರುಗಿ ಒಂದು ದಿನ ನಾಯುವನು. ಸಾಯಲಿ. ಬಾಂಧರನೆಂಬ ಬುಣಕ್ಕೆ ಸ್ವಾನವಾಡಿ ದರೆ ಮುಗಿದು ಹೋಯಿತು' ಎಂದು ರಾಜಣ್ಣನ ಸಂಬಂಧ ಮರುಕೆ ಮಾತಾಡಿ ಕೊನೆಗೆ ಭವಿಷ್ಯ ನುಡಿದು ಸವಾಧಾನವನ್ನು ಹೊಂದಿದನು.

ಕಕ್ಷನ ಮನೆಯಿಂದ ಹೋರಬಿದ್ದ ರಾಜಣ್ಣ ಹೆನುಮನೆ ಗುಡಿಯವರೆಗೆ ಬಂದನು. ಗುಡಿಯು ಕಂಡಿತು. ಹೆನುಮಪ್ಪನು ಯಾವ ಕೈಯನ್ನು ಟೀಂಕದ ಮೇಲೆ ಇಟ್ಟಿರುವ, ಯಾವ ಕಾಲು ದಾರಿಸಿರುವ ಎಂಬುದನ್ನು ಜನ್ಮದಲ್ಲಿ ಕಂಡವನ್ನಲ್ಲ. ತಿಳಿದವನನ್ನಲ್ಲ. ಕ್ಕೆ ಮುಗಿಯುವದು ದೂರ ಉಳಿಯಿತು. ಅದರೆ ಗುಡಿಯ ಮುಂದೆ ಬಂದು, ಸಿಂತು, ಮೂರ್ತಿಯನ್ನು ನೋಡಲು ಸುಪ್ತ ಸಂಸ್ಕಾರಗಳ ಉದ್ದೀಕಿಂದ ದೇವರಿಗೆ ಕ್ಕೆ ಮುಗಿದನು. ಪ್ರದಕ್ಷಿಣೆಯನ್ನು ಹಾಕಿ ದನು. ಅಂಗಾರವನ್ನು ಹಚ್ಚಿಕೊಂಡನು. ಒಂದ್ದೆದು ನಿಮಿಷಗಳ ವರೆಗೆ ಕಟ್ಟಿಯ ಮೇಲೆ ಕುಳಿತನು. ಮುಂದೆ ಎದ್ದು ಪುನಃ ನಮಸ್ಕರಿಸಿ ಹೋರಬಿದ್ದನು. ಅಗ ಅದೇ ದಾರಿಯಿಂದ ಗುಳ್ಳವ್ವನ ತೋಟದ ಅಣ್ಣಪ್ಪನು ನಡೆದಿದ್ದನು. ರಾಜಣ್ಣನನ್ನು ನೋಡಿ “ಎಲ್ಲಿಗೆ ನಡೆದಿ ರಾಜಣ್ಣಿ?” ಎಂದು ಕೇಳಿದನು.

“ಕಕ್ಷನು ಮನೆಯಿಂದ ಹೋರಿಗೆ ಹಾಕಿದನು. ಇನ್ನೆಲ್ಲಿಗಾದರೂ ಹೋಗಬೇಕು.”

“ಏಕೆ?”

“ಅವನಿಗೂ ನನಗೂ ಕೂಡಿ ಬರಲಿಲ್ಲ. ಎಷ್ಟಾದೆರೂ ಕಕ್ಷನು ತಂದೆಯಾದಾನೇ? ನಾಲ್ಕು ದಿನ ಉಟ್ಟಿಕ್ಕೆ ಹಾಕಬಹುದು. ಬಹುಭಾದರೆ ಏದು ದಿನ. ಆರನೇಯ ದಿನ ನಾನಾಗಿ ಹೋರಬಿಇಳಿದ್ದರೆ ಅವನು ಹೇಳಬಹುದು. ಹೇಳಿದರೆ ತಪ್ಪೇನು? ಇಂದು ಹೋರಬಿದ್ದನು.”

“ಎಲ್ಲಿಗೆ ಹೋಗುವೆ?”

“ನಾನು ಇನ್ನೂ ವಿಚಾರಿಸಿಲ್ಲ.”

“ನನ್ನ ಸಂಗಡ ಬರುವೆ ಏನು?”

“ಹೂ. ಬರುವೇ.”

“ಎಲ್ಲಿಗೆಂದು ತಿಳಿದೆ?”

“ಎಲ್ಲಿಗೆ?” ಮುಖವನ್ನು ನೋಡಹತ್ತಿದನು.

“ಎಲ್ಲಮ್ಮನ ಜಾತ್ರೆಗೆ ಹೋರಿಟಿರಬೇವು! ನಾಲ್ಕಾರು ದಿನ

ಬೇಕಾಗಬಹುದು. ನಮ್ಮ ಸಂಗಡ ಬ್ರಹ್ಮವೇ ಏನು ?”

“ಹೋ, ಬರುವೇ.”

“ನಡೆ ಹಾಗಾದರೆ.”

ಇಷ್ಟರೂ ತೋರುತ್ತದೆ ಹಾದಿಯನ್ನು ಹಿಡಿದರು.

“ರಾಜಣ್ಣ, ನುಂದೆ ಏನು ಮಾಡಬೇಕೆಂದಿರುವೆ ?” ಎಂದು ಅವನ ವಿಚಾರನನ್ನು ತಿಳಿದುಕೊಳ್ಳಬೇಕೆಂದು ಅಣ್ಣಪ್ಪನು ಕೇಳಿದನು.

“ಏನು ಮಾಡುವದೆಂದರೀನು ?”

“ಅಲ್ಲ. ಹೇಗೆ ಬದುಕುವದು ?”

“ನನಗೂ ತಿಳಿಯದು ಅಣ್ಣಪ್ಪ. ಇನ್ನೇರಡು ಹೊಲಗಳಿದ್ದರೆ ಅವುಗಳನ್ನಾದರೂ ಮಾರಿ ನಾಲ್ಕೆಯುದು ವರುಷ ತಿನ್ನುಬಹುದಿದ್ದಿತು. ಅದರೆ ಶಿಲ್ಪ ಒಂದೂ ಖಳಿದಿಲ್ಲ. ಎಲ್ಲವೂ ತೀರಿನೆ. ಮನೆಯನ್ನೂ ಮಾರುವೇ.”

“ಯಾರಿಗೆ ?”

“ತೋರಿಗರ ಕೆಂಚನಿಗೆ.”

“ಎಷ್ಟು ರೂಪಾಯಿಗೆ ಮಾರಿದೆ ?”

“ನಲವತ್ತೀಳು ರೂಪಾಯಿಗೆ.”

“ಎಂಥ ದೊಡ್ಡ ಮನೆ ರಾಜಣ್ಣ !”

“ಮನೆಯಲ್ಲಿ ಇದಿತು ! ಎಲ್ಲ ಬಿದಿತು.”

“ಮನೆಯಲ್ಲಿದ್ದರೇನಾಯಿತು. ಇಷ್ಟ ವಿಸ್ತಾರವಾದ ಸೇಲವನ್ನು, ಉರ ಸದುವೆ ಇದ್ದುದನ್ನು ಇಷ್ಟ ಕಡವೆಯ ಬೆಲೆಗಿ ಮಾರುವದೇ ?”

“ಆ ಹೇಲುವ ಕೇರಿಯ ನೇತೆ ಯಾರು ಮನೆಯನ್ನು ಕಟ್ಟಿ ವರು ಅಣ್ಣಪ್ಪ !”

“ಬಿದ್ದಿನಿನ್ನು ಮನೆಯ ಕಲ್ಲು-ಮಟ್ಟಿನಿಂದ ಬೇಕಾದ ಹಾಗೆ ನಾಲ್ಕು ಮನೆಗಳನ್ನು ಕಟ್ಟಬಹುದು.”

“ಕೆಂಚನು ತನ್ನ ಹುಲ್ಲಿನ ಬಣವೆಯನ್ನು ಒಟ್ಟುಲು, ತಿಪ್ಪೆಯನ್ನು ಮಾಡಲು ಸೇಲ ಬೇಕೆಂದನು. ಕೊಟ್ಟಿಬಿಟ್ಟಿ. ಹೆಚ್ಚಿಯಲ್ಲಿ ಬಿಡ್ಡ

ಮನೆಯನ್ನು ಕಟ್ಟುವ ದಿಕ್ಕಿಲ್ಲ. ಇನ್ನು ಒಂ ನೆಲದ ಮೇಲೆ ಮನೆಯನ್ನು ಕಟ್ಟು ಯಾರು ಸ್ವಿಂತಾರು ?”

“ಅಂತೂ ಎಲ್ಲ ಹೊಲಗಳೂ ಹೋದವು.”

“ಹ್ಯಾ.”

“ಮನೆಯೂ ಹೋಯಿತು.”

“ಹೋದು.”

“ಇನ್ನೇನು ಉಳಿಯಿತು ?”

“ನಾನೊಬ್ಬನು ಉಳಿದಿರುವೆ.”

“ಹಾಗಲ್ಲ ರಾಜಣ್ಣ !” ಉತ್ತರದಿಂದ ಅಣ್ಣಪ್ಪನು ಬೆಷ್ಟನಾಗ ಸುಮೃದ್ಧಾದನು.

ಹಾಡಿಯು ಸಾಗುತ್ತಿದ್ದಿತು.

“ಅಕ್ಕಮೃದ್ಧವರು ಇನ್ನೂ ತವರು ಮನೆಯಲ್ಲಿರುವರೇನು ?”  
ವಿಷಯವನ್ನು ಬದಲಿಸಿ ಪ್ರಶ್ನಿಸಿದನು.

“ಎಲ್ಲಿ ಇರುವಳೋ ಯಾರು ಬಲ್ಲರು ? ಒಕ್ಕೇದು. ಅವಳು ಇಂಥಲ್ಲಿ ಇರುವಳಂದು ತಿಳಿದಾದರೂ ನಾನು ಏನು ಮಾಡಬಹುದು ! ಕರೆದು ತಂದು ಹೊಟ್ಟಿಗೆ ದಾಕುವ ಶಕ್ತಿ ನನ್ನಲ್ಲಿ. ನಾನೇ ನಿರ್ಗತಿಕ ನಾಗಿ ಅಲೆದಾಡುತ್ತಿರುವ್ವು. ಇದ್ದಲ್ಲಿ ಎರಡು ಹೊತ್ತು ಉಂಡು ತಿಂದು ಸುಖವಾಗಿದ್ದರೆ ನನ್ನ ಶರೀರವನ್ನು ಉಳಿಸಿದಂತೆ, ಎಂದು ತಿಳಿಯುವೆನ್ನಾ !”

“ಈಗ ಅವರು ತಾಲೂಕಿನಲ್ಲಿ ಇರುವರಂತೆ !”

“ತಾಲೂಕಿನಲ್ಲಿ ?”

“ಅವರೂ, ಪುಟ್ಟಪ್ಪವರರೂ ಕೂಡಿಯೇ ಇರುವರಂತೆ.”

“ನನಗೆ ಒಂದಿವ್ಯು ತಿಳಿದಿದ್ದಿತು. ಆದರೆ ವಿಚಾರಿಸಲಿಲ್ಲ. ಇದ್ದರೆ ಅದು ಒಕ್ಕೇಯದು.”

ಅಣ್ಣಪ್ಪನು ಯಾವದೋ ಒಂದು ಮಾತನ್ನು ಹೇಳಬೇಕೆಂದು ಇಷ್ಟೆಲ್ಲ ಪ್ರಸಂಗವನ್ನು ಬಿಚಿದ್ದನು. ಆದರೆ ಅದನ್ನು ನೇರ ವಾಗಿ ಹೇಳುವಂತೆಯೂ ಇರಲಿಲ್ಲ. ಮನಸಿನ ಕುತೂಹಲವು ಅದನ್ನು ಹೇಳಬೇಕು. ರಾಜಣ್ಣನ ಸ್ವಭಾವ ಪಾಕದ ಉತ್ತರಗಳನ್ನು ತಿಳಿದು

ಕೊಳ್ಳಬೇಕು ಎಂದು ತನಕಿಸುತ್ತಿದ್ದರು. ಆದರೆ ತಾನು ಹೇಳುವ ಸ್ತುಸಂಗದ ಅಸಮ್ಮತಿಗೆ ತಾಳ ಬೀಳುವಂತೆ ರಾಜಣ್ಣನ ಬಾಯಿಂದ ಉತ್ತರ ಬಂದರೆ ಅನುಕೂಲ, ಇಲ್ಲದಿದ್ದರೆ ತನ್ನ ಕುತ್ತಾಹೆಲಕ್ಕೆ ತಣ್ಣೀರು ಎರಚಿದಂತಲ್ಲವೇ? ಎಂದು ತಿಳಿದುಕೊಂಡು ಸುಮೃನಾದನು. ಉತ್ತಾಹಗೊಂಡ ಮನಸು ಇಷ್ಟರಿಂದ ಸುಮೃನಾಗಲಿಲ್ಲ. ಮತ್ತೆ ಅದೇ ಸಂಗತಿ, ಈದೇ ಮಾತುಗಳು ಗಂಟಲಿಗೆ ಬಂದು ಹಾಯಹತ್ತಿದವು.

“ತಾಲೂಕಿನಲ್ಲಿ ಅವರು ಇರಬೇಕಾದರೆ ಏಚು ಬಹಳ ಬರುತ್ತಿರಬೇಕು ರಾಜಣ್ಣಾ?” ಮತ್ತೆ ಕೇಳಿದನು.

“ಅಹುದು.”

“ಅವರು ಹೇಗೆ ಇರುವರೋ?”

“ನನ್ನ ಅತ್ಯೇಗೆ ವರುಷಕ್ಕೆ ಇಂತಿಪ್ಪ ಹಣ ಬರುವದು.”

“ಅದು ಎಷ್ಟಾದೀತು?”

“ಹುಡಿತದಿಂದ ಮಾಡಿದರೆ ಸಾಲದೇ?”

“ಚಿನ್ನಯ್ಯನವರೂ ಒಂದಿಪ್ಪ ನೀರವಾಗುವರಂತೆ?”

“ನನ್ನ ಹೊಲಗಳನ್ನು ಕಡವೆಯ ಬೆಲಿಗೆ ನುಂಗಿದವ ಕೊಡುತ್ತಿರಬಹುದು.”

ಅಣ್ಣಪ್ಪನಿಗೆ ಮಾತನ್ನು ಮುಂದೆ ಸಾಗಿಸಲು ಬೇಡಾಯಿತು. ಅವನ ಕುತ್ತಾಹೆಲವು ಹೇಸಿಕೊಂಡು, ನಿರುತ್ತಾಹಿಯಾಗಿ ಬಾಯನ್ನು ಹೊಲಿದುಕೊಂಡಿತು. ತೋಟಪ್ಪ ಬಂದಿತು. ಇಬ್ಬರೂ ಗುಡಿಸಲನ್ನು ಸೇರಿದರು.

ಸಂಚಯಾಗಲು ಅಣ್ಣಪ್ಪನು ಉಟಕ್ಕೆ ಎದ್ದನು. ಎರಡು ರೊಟ್ಟೆ ಮೇಲೆ ಒಂದಿಪ್ಪ ಪಲ್ಲಿಯನ್ನು ಇಟ್ಟುಕೊಂಡು ಹೊರಗೆ ಬಂದನು.

“ರಾಜಣ್ಣ, ನಿನ್ನ ಉಟ?” ಎಂದು ಕೇಳಿದನು.

“ಇನ್ನೂ ಅಗಿಲ್ಲ.”

“ಗಣಸು ಸುಟ್ಟು ಕೊಡಲೇನು?”

“ಆದೀತು. ಆದರೆ ರೊಟ್ಟಿಗಳಿಲ್ಲವೇ?”

“ಇವೆ.”

“ಸರ್ವರೋಂದು ಕೊಡು:

“ಸರ್ವು ರೋಟ್ಟಿಯನ್ನು ತಿನ್ನುವೆಯಾ ?”

“ಹೊ....ನಾನು ಅನೇಕ ಸಾರೆ ತಿಂದಿರುವೆ. ಪಚನವಾಗುವದು. ಒಂದು ದಿನ ಹೋಟ್ಟಿಯು ಕೆಟ್ಟಲ್ಲ. ತಲೆಯು ತಿರುಗಿಲ್ಲ. ಹೋಟ್ಟಿಯಲ್ಲಿ ಮಳಮಳ ಎಂದಿಲ್ಲ.”

“ಹಾಗಲ್ಲ. ನಮ್ಮ ಕುಲ ! ನಿಮ್ಮ ಕುಲ !”

“ಅಣ್ಣಿಪ್ಪ, ಕುಲಕ್ಕೆ ಅಷ್ಟು ಅಭಿಮಾನವಿದ್ದರೆ ಕ್ಯೆಯಲ್ಲಿಯ ನಿನ್ನ ರೋಟ್ಟಿ ಕಾಗದವಾಗಬೇಕು. ಬಾಯಿ ಚರ್ವಿಸಬಾರದು. ಗಂಟಲು ದಾರಿಯನ್ನು ಕೊಡಬಾರದು. ಹೋಟ್ಟಿಯು ಇಟ್ಟುಕೊಳ್ಳಬಾರದು. ನನಗೆ ಇಂಥ ಅನುಭವವು ಬಂದಿಲ್ಲ. ಪಚನವಾಗುವದು, ರಕ್ತ ವಾಗುವದು. ರೂಧಿಯನ್ನು ಮಾಡಿಕೊಂಡಿರುವೇನೆಂದು ತಿಳಿ. ಹಿಸಿದು ಇರುವೆ. ಕೊಡು” ಎಂದನು.

“ಅಲ್ಲ ರಾಜಣ್ಣ....”

“ಕುಲವು ಕೆಡುವದಿದ್ದರೆ ಕೆಡಲಿ. ಹಿಸಿವೆಯಿಂದ ನನ್ನನ್ನು ಏರುಗಿಸಬೇಡ. ಖವವಾಸದಿಂದ ಜೀವ ಹೋದರೆ ಇನ್ನೂ ಕೇಡು. ಇನ್ನುವನ್ನು ಕೊಟ್ಟಿದ್ದಕ್ಕೆ ನಿನಗೆ ಪುಣ್ಯ ಬರಲಿ. ನಿನ್ನ ರೋಟ್ಟಿಯನ್ನು ಇದ್ದದ್ದಕ್ಕೆ ನನಗೆ ಪಾಪ ಬರಲಿ” ಎಂದನು.

ಅಣ್ಣಿಪ್ಪನು ಆರಿಸಿ ಎರಡು ರೋಟ್ಟಿಗಳನ್ನು ಕೊಟ್ಟಿನು. ಮೇಲೆ ಇಂದಿಪ್ಪ ಪಲ್ಲಿ ಹಚ್ಚಿ ಎರಡು ಉರುಳಿಯಗಡ್ಡೆಯನ್ನು ಇಟ್ಟಿನು.

ಶಬ್ದರೂ ಏತದ ಮೇಲೆ ಕುಳಿತು ಸುಖಿದಿಂದ ತಿಂದರು. ಬಾರಿ ಮುಲ್ಲಿಯ ಸೀರಿನಿಂದ ಕೈ ತೊಳೆದುಕೊಂಡರು. ಬಾವಿಯಲ್ಲಿ ಇಂದು ಎಕಣ್ಣ ಸೀರು ಕುಡಿದರು. ಮೇಲೆ ಹತ್ತಿ ಗುಡಿಸಲಿಗೆ ಬಂದರು. ನಾತ್ರೀಯ ಸಿದ್ಧತೀಯನ್ನು ಮಾಡಿ ಮಲಗಿದರು. ರಾತ್ರಿದೇವಿಯು ಬ್ಬಿರ್ಗೂ ಸುಖಿದಿಂದ ನಿದ್ದೆಯನ್ನು ದಯಪಾಲಿಸಿದಳು.

ಬೆಳಗಿನಲ್ಲಿ ಚಕ್ಕಡಿಯನ್ನು ಹೊಡಿಕೊಂಡು ಜಾತ್ರೀಗೆ ಹೋದರು. ಎಜಣ್ಣನು ಜಾತ್ರೀಯಲ್ಲಿ ಅವನ ಸಂಗಡ ವಿನೇಕಿಯಾಗಿ ನಡೆದು

ಕೊಂಡನು. ಜಾತ್ರೀಯ ಪ್ರವಾಸದಿಂದ ಬಹುಳ ಸಂತೋಷವಾಯಿತು. ತಿರುಗಿ ಬಂದರು. ರಾಜಣ್ಣನು ಅವನ ತೋಟದಲ್ಲಿಯೇ ಸುಂತನು.

ಮುಂದೆ ಮತ್ತೆ ಎಂಟು ಹತ್ತು ದಿನ ರಾಜಣ್ಣನ ವಾಸ ತೋಟದಲ್ಲಿಯಿತು ಆ ನಂಬಿಗೆಯ ರೈತನು ಪುಟ್ಟ ಯಜಮಾನನೆಂದು ತಿಳಿದು ಆದರಾಧಿತ್ಯಕ್ಕೆ ಕಡವೆ ಮಾಡಲಿಲ್ಲ. ತನ್ನ ಹಾಸಿಗೆಯಲ್ಲಿ ಅಥ ಹಾಸಿಗೆಯನ್ನು ಅವನಿಗೆ ಕೊಟ್ಟನು. ಹೊಡಿಯಲು ಕಂಬಳಿಯನ್ನು ಕೊಟ್ಟನು. ತಾನು ತಿನ್ನುವ ರೊಟ್ಟಿಯಲ್ಲಿ ಅಥ ರೊಟ್ಟಿಯನ್ನು ಅವನಿಗೆ ಕೊಟ್ಟನು. ರಾಜಣ್ಣನ ಮೈಮೇಲಿನ ಅಂಗಿಯು ಬಹು ಹಂಡಿದ್ದಿತು. ಹೊಸದೊಂದು ಹೊಲಿಸಿಕೊಟ್ಟನು. ತೋಟದ ವರೆಗೆ ನಾವಲಿಗನನ್ನು ಕರೆಕಳುಹಿ ಕೂದಲು ಕತ್ತಲಿಸಿದನು.

ಅಂದು ನಾವಲಿಗನು “ರಾಜಣ್ಣ, ಚೆಂಡಿಕೆಯನ್ನು ಇಡಲೇನು?” ಎಂದು ಕೇಳಿದನು.

“ಅದೇಕೆ ಬಸವ್ಯ! ನನ್ನ ತಲೆಯಮೇಲೆ ಚೆಂಡಿಕೆಯನ್ನಿಷ್ಟು ತೀಘರ್ವಕ್ಕೆ ಅವಮಾನವಾದಂತೆ! ಕತ್ತಲಿಸಿ ಬಿಡು” ಎಂದನು.

“ಹಾಗಲ್ಲ ರಾಜಣ್ಣ! ಅಥಮಾವು ಟೊಪ್ಪಿಗೆಯ ಒಳಗೆ ಇರುವದು. ಜನರಿಗೆ ಕಾಣಿಸಿ ಪ್ರದರ್ಶಿಸಬೇಕಿಲ್ಲ. ಮತ್ತು ಏದು ಎಳೆಯ ಕೂದಲಿನಿಂದ ತಲೆಗೆ ಭಾರವಲ್ಲ.”

“ಭಾರದ ಪ್ರಶ್ನೆಯೇ ಇಲ್ಲ ಬಸವ್ಯ! ಏನೇನನ್ನೊ್ಯೇ ಹೊತ್ತು ಕೊಂಡು ತಿರುಗುವ ಈ ತಲೆಗೆ ಬದೆಳಿಯಿಂದ ಏಪ್ಯ ಭಾರವಾದಿತು? ಮಾನಾಪಮಾನದ ಮಾತನ್ನು ಹೇಳಿದೆ.”

“ಪ್ರಸಂಗದಲ್ಲಿ ಉಪಯೋಗವಾಗುವದು. ಬೇಡಾದರೆ ಕತ್ತಲಿಸಿ ಬಗೆಯಬಹುದು. ಒಂದು ವೇಳೆ ಬೇಕಾದರೆ ಅಂಟು ಹಚ್ಚಿ ಹೊಡಿಸಿ ಕೊಳ್ಳುವೆ ಏನು!”

ರಾಜಣ್ಣನು ನಗ ಹಡ್ಡಿದನು.

ಬಸವ್ಯನು ಮುಂದುವರೆದು “ಹಾರುವರ ತಲೆಯನ್ನು ಬೋಳು ಬೋಳಾಗಿ ಮಾಡುವದು ನನಗೂ ಸೇರದು. ನನ್ನ ಕತ್ತಲಿಸು ಅಂಥ ಅಥಮಾದ ಕೆಲಸವನು, ಮಾಡಿಲ್ಲ.”

ಕತ್ತರಿಯನ್ನು ಇಸಿದುಕೊಂಡು ಸೀಲದಮೇಲ್ಟಪ್ಪು “ಇದು ಪುಣಿದ ಕತ್ತರಿಯೇ ಸರ !” ಎಂದು ನಮಸ್ಕರಿಸಿದನು.

ಬಸಪ್ಪನು ಅಭಿಮಾನದಿಂದ ಕಿಸಕಿಸನೆ ನಗ ಹತ್ತಿದನು. .

“ಆದರೆ ಬಸಪ್ಪ, ಈ ಕತ್ತರಿಯು ಗಂಡನನ್ನು ಕಳೆದುಕೊಂಡ ಎನ್ನು ಜನ ಬ್ರಾಹ್ಮಣ ಹೆಂಗಸರ ಕೊಡಲನ್ನು ಕತ್ತರಿಸಿದ ಎಂಬುದನ್ನು ಹೇಳಲಿಲ್ಲ.”

“ಕತ್ತರಿಸಿದೆ. ಅದೂ ಧರ್ಮ.”

“ಹಾಗಾದರೆ ನನ್ನ ತಲೆಗೂ ಖಡೆಳೆ ಇಡು.”

ಹೀಗಾಗಿ ರಾಜಣ್ಣನ ತಲೆಯ ಮೇಲೆ ಹತ್ತಿಪ್ಪತ್ತು ವರುವಗಳ ನಂತರ ಚೆಂಡಿಕೆಯ ಪುನರುದ್ಧಾರವಾಯಿತು.

ಅಣ್ಣಪ್ಪನು ನೋಡಿ “ಇದೆನು ರಾಜಣ್ಣ, ತಲೆಯ ಮೇಲೆ ಉಳ್ಳೀಗಿಯ ಪುಜ್ಜ !” ಎಂದು ನಗರ್ಯಾಡಿದನು

“ನನ್ನಪಲ್ಲಿ, ಬಸಪ್ಪನವು” ಎಂದನು.

ಮತ್ತಿರಡು ದಿನಗಳು ಕಳೆದವು.

ಒಂದು ದಿನ ಒಬ್ಬ ಹೆಡುಗನು ರಾಜಣ್ಣನಿಗೆ ಒಂದು ಪತ್ರವನ್ನು ತಂದು ಕೊಟ್ಟನು.

“ಯಾರೆಡು ಪತ್ರ ?” ರಾಜಣ್ಣನು ಕೇಳಿದನು.

“ನನಗೆ ಗೊತ್ತಿಲ್ಲ. ಪೋಷ್ಟಮಾಸ್ಟರರು ನಿಮಗೆ ಮುಟ್ಟಿಸೆಂದು ಹೇಳಿದರು. ಬಂದು ಅ-ಗಂ ದಿನಗಳಾದವಂತೆ. ಇಂದು ನಾನು ಹೊಲಕ್ಕೆ ಹೋಗುವನವನಿದ್ದೆ. ನಿಂತು ತೋಟದಲ್ಲಿರುವಿರೆಂದು ತಿಳಿದು ಬಂದೆನು” ಎಂದು ನುಡಿದು ಹೊರಟನು.

ರಾಜಣ್ಣನು ಪತ್ರವನ್ನು ತಿರುತುಗಿಸಿ ನೋಡಿದನು. ಹೊರಳಿಸಿ ಹೊರಳಿಸಿ ನೋಡಿದನು. ಅಕ್ಕರಗಳು ತಿಳಿಯಲಿಲ್ಲ. ಕಲಿತ ಅಕ್ಕರಗಳೆಲ್ಲ ಮರೆತು ಹೋಗಿದ್ದವು. ಎನ್ನು ಪ್ರಯತ್ನಿಸಿದರೂ ಒಂದು ವಾಕ್ಯವಾಗಲಿ, ಒಂದು ಕಬ್ಬವಾಗಲಿ ಸರಾಗವಾಗಿ ಸಾಗಲಿಲ್ಲ. ಯಾರದೆಂಬೂ ತಿಳಿಯಲಿಲ್ಲ. ಮನಸು-ಓದಬೇಕು, ತಿಳಿದು ಕೊಳ್ಳಬೇಕು, ಎಂಬ ತನಕದಲ್ಲಿದ್ದಿತು.

“ಯಾರದು ಪತ್ರ ರಾಜಣ್ಣ ?” ಅಣ್ಣಪ್ಪ ಕೇಳಿದನು.

“ತಿಳಿಯಲೊಲ್ಲದು. ಆಕ್ಕರಗಳು ಹಾಗಲ ಬಳ್ಳಿಯಂತೆ ಹೆಣೆದು ಕೊಂಡಿವೆ.” ಪತ್ರವನ್ನು ನೋಡುತ್ತೇ ಹೇಳಿದನು.

“ಸೀನು ಸಾಲೆಯನ್ನು ಕಲಿತಿರುವೆ. ನನ್ನಂತೆ ಹುಂಬನೇ ?”

“ಕಲಿತೆ. ಎನ್ನ ಕಲಿತೆನಿಂಬುದೇ ತಿಳಿಯದು. ಸೀನಾದರೂ ಈದು !” ಎಂದು ಕೊಡ ಹೋದನು.

“ನುಹಾರಾಯಾ ! ನಾನೀಂದು ಸಾಲೆಯ ಕಟ್ಟಿಯನ್ನು ಓದಿರುವೆ. ಶೀನೇ ಪ್ರಯತ್ನಿಸು. ಓದಲಿಕ್ಕೆ ಬಂದಿತು” ಎಂದನು.

ಪತ್ರದ ಸಂಗತಿಯು ಇಬ್ಬಿರಿಗೂ ತಿಳಿಯಲ್ಲ. ಹಾಗೇ ಗುಡಿಸಲಿನ ಚಪ್ಪರವನ್ನು ಸೇರಿದರು.

ಮರುದಿನ ಎದ್ದು ಮುಖ ತೊಳೆದುಕೊಂಡು ಅಣ್ಣಪ್ಪನ ಸಂಗಡ ಸ್ವಾರ್ಥಿಯನ್ನು ತೀರಿಸಿ ಪತ್ರವನ್ನು ಓದಿಸಿಕೊಂಡು ಬರಲು ಉರಿ ಕಾದಿಯನ್ನು ಹಿಡಿದನು. ಆದರೆ ಉರಲ್ಲಿ ಯಾರಿಂದ ಪತ್ರವನ್ನು ಓದಿಸಬೇಕು? ಜಟಿಲವಾದ ಪ್ರಶ್ನೆಯಾಯಿತು. ಕಕ್ಕನ ಮನಗೆ ಹೊಗುವಂತಿಲ್ಲ. ದೊಡ್ಡಪ್ಪನ ಮನಗೆ ಕಾಲಿಡುವದು ಕಷ್ಟದ ಪ್ರಸಂಗ. ತನಗೆ ಓದಲಿಕ್ಕೆ ಬರುವದಿಲ್ಲವೆಂದು ಅವರಿವರಿಗೆ ತಿಳಿಯುವದು ಅವನಾನದ ಸಂಗತಿಯು! ಪ್ರೋಷ್ಟಮಾಸ್ತರನನ್ನೇ ಕೇಳಿದ ರಾಯಿತು! ಅವನು ಏನೆಂದರೂ ತಾಳಬಹುದು. ಉರವನ್ನಲ್ಲ ಎಂದು ಅವನ ಮನೆಯ ಕಡೆಗೆ ನಡೆದನು. ಆದರೆ ದಾರಿಯಲ್ಲಿ ದೊಡ್ಡಪ್ಪನು ಭಿಟ್ಟಿಯಾದನು.

“ಇನ್ನು ದಿನ ಎಲ್ಲಿದ್ದ ರಾಜಣ್ಣ ?” ಎಂದು ಮಾತಾಡಿಸಿಬಿಟ್ಟನು.

“ತೊಳೆದಲ್ಲಿದ್ದ ?” ಉಪಾಯವಿಲ್ಲದೆ ಸತ್ಯ ಸಂಗತಿಯನ್ನು ಹೇಳಿದನು.

ಆದರೆ ಅವಸರದಲ್ಲಿ ಪತ್ರವನ್ನು ಮುಚ್ಚಿಕೊಳ್ಳುವ ಮುಂದೆ ಅದು ಜಾರಿ ಕೆಳಗೆ ಬಿದ್ದಿತು.

“ಪತ್ರ ಬಂದು ಏಳಿಂಟು ದಿನವಾಯಿತು. ಏನು ಮಾಡುವದು? ಉಪಾಯವಿಲ್ಲ” ಎಂದು ದೊಡ್ಡಪ್ಪನ ಕೈಗೆ ಕೊಟ್ಟನು.

ಅವನು ಓದಿಕೊಂಡು “ನಿಮ್ಮ ಸೋದರ ಮಾವನು ತೀರಿಕೊಂಡ ಸಂತೆ. ನಿಮ್ಮ ತಾಯಿಯನ್ನು ಕರೆದುಕೊಂಡು ಬರಲು ಅವನ ಗೆಳೆಯರು ಬರೆದಿರುವರು. ಇಷ್ಟೇ ಇದೆ. ಎನಾಗಿದ್ದ ತಂತೆ!”

“ನನಗೂ ಗೊತ್ತಿಲ್ಲ....ಪತ್ರ....ಇಷ್ಟೇ ಗೊತ್ತು.”

“ಪತ್ರದಲ್ಲೇನಿದೆ. ಓಯಫಾಯಿಡಿನಿಂದ ತೀರಿರುವನಂತೆ, ಇದಕ್ಕೂ ಹೆಚ್ಚಾಗಿ ಏನಿಲ್ಲ.”

ವರ್ತದ ಸಂಗತಿಯು ಅನಾಯಾಸವಾಗಿ ತಿಳಿದದ್ದುಕ್ಕೆ ಸಂತೋಷ ಪಟ್ಟನು.

“ಸ್ವಾನದಿಂದ ಶುದ್ಧ” ದೊಡ್ಡಪ್ಪ ನುಡಿದನು.

“ಹೊದು.”

ನಾನು ನಿನ್ನನ್ನೇ ಹುಡುಕುತ್ತಿದ್ದೆ. ಅನಾಯಾಸವಾಗಿ ಈಕ್ಕೆ.”

“ಏಕೆ?”

“ಇಂದು ನಮ್ಮಲ್ಲಿ ಉಂಟಕ್ಕೆ ಭಾ.”

“ಏಕೆ ದೊಡ್ಡಪ್ಪ. ಉಂಟದ ಗೊಂದಲ.”

“ರಾಣಿಯ ಮದುವೆಯ ಗೊಂದಲ ಉಳಿದಿದ್ದಿತು. ಇಂದು ಅಳಿಯದೇವರು ಬಂದಿರುವರು. ಹಾಕಿಸಬೇಕೆಂದು ಮಾಡಿರುವೆ. ಅದಕ್ಕೆ ಇಲ್ಲೇ ಉಂಟ ಮಾಡು. ಅಳಿದೆ ನಮಲ್ಲಿಯೂ ನಾಲ್ಕುರು ದಿನ ಇರು.”

ರಾಜಣ್ಣನು ಸುಮ್ಮನೆ ನಿಂತನು.

“ವಿಚಾರಿಸಬೇಡ. ಬಂದುಬಿಡು. ನಿನ್ನ ದಾರಿಯನ್ನು ನಾನು ಸೋಡುವೆ. ನನಗೆ ಕೆಲಸವಿದೆ. ನಾನು ಹೋಗುವೆ” ಎಂದು ನುಡಿದು ಹೋಗಿಬಿಟ್ಟನು.

ಅಂದು ರಾಜಣ್ಣನ ಉಂಟ ದೊಡ್ಡಪ್ಪನ ಮನೆಯಲ್ಲಾಯಿತು.

ರಾಜಣ್ಣನ ಸಂಗಡ ಮನೆಯವರು ವಿಶೇಷವಾಗಿ ಯಾರೂ ಮಾತಾಡಲ್ಲ. ರಾಜಣ್ಣನಿಗೂ ಅವರ ಸಂಗಡ ಮಾತು, ಅವರ ಹತ್ತರ ಇರುವದು ಸೇರಲಿಲ್ಲ. ದೊಡ್ಡಪ್ಪನ ಮನೆಗೆ ಉಂಟಕ್ಕೆ ಹೋಗಿ ಯಾರೊಡನೆಯೂ ಮಾತನಾಡದಿರುವದು ಕಷ್ಟದ ಪ್ರಸಂಗ

ವೆಂದುಕೊಂಡನು. ಪಡಸಾಲೀಯ ಕಂಭಕ್ಕೆ ಒರಗಿ ಸುಮ್ಮನೆ ಕುಳಿತ್ತಿದ್ದನು. ಜಿಲ್ಲೆಯಿಂದ ಬಂದ ಅಡಿಗೆಯ ಸಣ್ಣ ನಾರಾಯಣಾಚಾರ್ಯರು ಒಳಗೆ ಹೊರಗೆ ಸುಳಿದಾಡುತ್ತಿದ್ದನು. ರಾಜಣ್ಣನು ಸೋಡಿದನು. ಅವನ ಸಂಗಡ ಅಡಿಗೆಯ ಮನೆಯವರಿಗೆ ಹೋದನು. ಪರಿಚಯ ವಾಯಿತು. ಕ್ರಾಂತಿಕಾರ್ಯದಲ್ಲಿ ಗೇರಿತನವಾಯಿತು. ಬೀಡಿಗಳ ವಿನಿಮಯ ವಾಯಿತು. ಮಾತಿನ ಕೊಡು ಕೊಂಬುಗಳಾದವು.

ನಾರಾಯಣಾಚಾರ್ಯರು ಸಂಗಡ ರಾಜಣ್ಣನ ಉಬ್ಬವಾಯಿತು. ರಾತ್ರಿ ಗುಡಿಯಲ್ಲಿ ಇಬ್ಬರ ಶರ್ಯಾನವಾಯಿತು. ಸಣ್ಣ ನಾರಾಯಣಾಚಾರ್ಯರು ನಾಲ್ಕುಪ್ಪುದು ತಾಸು ಒಲೆಯ ಜಳದ ಮುಂದೆ ಕುಳಿತು ಬೆವರು ಸುರಿಸಿ ಹೆಚ್ಚಾಗಿದ್ದನು. ನಿದ್ದೆ ಬೇಗ ಹತ್ತುಲಿಲ್ಲ. ಹರಟಿಯ ತವುಡನ್ನು ಬಿಚ್ಚಿದರು. ಬೀಡಿಗಳ ಹೋಗೆಯಿಂದ ಗುಡಿಯಲ್ಲಿ ಗುಗ್ಗಳ ವನ್ನು ಹಾಕಿದರು.

“ರಾಜಣ್ಣ, ಇಲ್ಲಿ ನಿಂತು ಏನು ಮಾಡುವೆ?” ಅಡಿಗೆಯವ ಕೇಳಿದನು.

“ಏನಿಲ್ಲ.”

“ನನ್ನ ಸಂಗಡ ಬರಬಾರದೇಕೆ?”

“ಬಂದೆ. ಮುಂದೆ?”

“ಹೋಟ್ಟಿ ತುಂಬ ಉಬ್ಬ, ಮೈತುಂಬ ಬಟ್ಟಿ, ಬೀಡಿಗೆ ಹೆಣ್ಣಿಗೆ ವಂತೆ ಮಾಡುವೆನು. ತಿಂಗಳನಲ್ಲಿ ಎರಡು ಸಿನ್ನೇಮಾ....”

“ಹೇಗೆ? ನನಗೆ ಏನೂ ಬರುವದಿಲ್ಲ.”

“ಮದುವೆ-ಮುಂಜಿಯ ಸುಗಿ ಯಲ್ಲಿ ಅಡಿಗೆಯನ್ನು ಮಾಡುವೆ. ನೀನು ಮೇಲಿನ ಕೆಲಸವನ್ನು ಮಾಡು. ಉಳಿದ ಸಮಯದಲ್ಲಿ ಹೋಟ್ಟಿಲಿನವರಿಗೆ ಫರಾಳದ ಜೀನಸುಗಳನ್ನು ಮಾಡಿಕೊಡುವೆ. ಅದರಿಂದ ಚಿಂತಿಯು ತಪ್ಪುವದು. ನಾನು ಇವೇ ಕೆಲಸಗಳನ್ನು ಮಾಡಿ ಸೂರಾರು ರೂಪಾಯಿಗಳನ್ನು ಸಂಪಾದಿಸುವೆನು.”

“ನನಗೆ ಮೇಲಿನ ಕೆಲಸ ಬರುವದಿಲ್ಲ.”

“ಮೇಲಿನ ಕೆಲಸವೆಂದರೇನು ತಿಳಿದುಕೊಂಡಿ?”

“ಅಡಿಗೆ”

“ಅಲ್ಲ. ನೀರು ಸೇದುವದು, ಎಲೆಗಳನ್ನು ಶೇಗೆಯುವದು, ಗೋಮಂಜ ಮಾಡುವದು. ಇವೇ ಹೇಳಿನ ಕೆಲಸಗಳು. ನನ್ನ ಅಡಿಗೆಯಾದ ಮೇಲೆ ನಾನೂ ನೇರವಾಗುವೆ. ನಾಲ್ಕು ದಿನ ದುಡಿದರೆ ತಿಂಗಳವರಿಗೆ ಕುಳಿತು ಉಣ್ಣಿವಷ್ಟು ಪ್ರಾಪ್ತಿ. ನಿನಗೆ ಯಾರಿಲ್ಲವೆಂದು ಹೇಳುವೆ. ಪ್ರಪಂಚದ ಜಂಜಾಟ ಇಲ್ಲದವರಿಗೆ ಈ ಕೆಲಸ ಬಹೆಳ ಉತ್ತಮ. ನನ್ನ ಕೈ ಕೆಳಗೆ ಒಬ್ಬನಿದ್ದನು. ಅವನು ಹೋದ ವರುಷ ಸತ್ತನು. ನನಗೆ ಅವನಿಲ್ಲದ್ದಕ್ಕೆ ಅನೇಕ ಕೆಲಸಗಳನ್ನು ಬಿಡಬೇಕಾಯಿತು. ಅಡಿಗೆಯವನ ಜತಿಗೆ ನೀರಿನವ ಇಲ್ಲದಿದ್ದರೆ ಬಹಳ ಅನಾನಃಕೂಲವಾಗುವದು. ಏನೆಂದೆ ? ”

“ನನಗೆ ರೂಢಿಯಿಲ್ಲ.”

“ರೂಢಿಯಿಲ್ಲ ನೂಡಿಸುವೆ. ಹೆಚ್ಚಿಯಲ್ಲಿ ಸಣ್ಣಾಗಿ ಸಾಯಾ ವದಕ್ಕಿಂತ ಪಟ್ಟಣದಲ್ಲಿ ಉಂಡು ತಿಂದು ತೊಟ್ಟು ಸಾಯಿ. ಏನೆಂದೆ ? ”

“ಏನು ಹೇಳಲಿ ? ”

“ಪಟ್ಟಣಗಳಲ್ಲಿ ದೊಡ್ಡದೊಡ್ಡ ವಕೀಲರಿರುವರು, ಡಾಕ್ಟರಿರುವರು, ಅಧಿಕಾರಿಗಳಿರುವರು, ಸಾವುಕಾರರಿರುವರು. ಮುದುವೇ ಮುಂಜೆಗಳನ್ನು ಹೈಭವದಿಂದ ಮಾಡುವ ಶ್ರೀಮಂತರಿರುವರು. ಏನು ಒಂದೋ ಎರಡೋ ! ಉತ್ತಮವಾದ ಉಣಿ, ಉತ್ತಮವಾಡ ನೋಟ ! ನಾಲ್ಕು ಉತ್ತಮ ಜಾತಿಯ ಹೆಣ್ಣಾಡೂಡರೂ ನೋಡಲಿಕ್ಕೆ ಸಿಕ್ಕಿತು. ಅವುಗಳಿಗೆ ಬೆಲೆಯನ್ನು ಕೊಡಬೇಕಾಗಿಲ್ಲ. ಸಂಜಿಯ ಸುಮಾರಿಗೆ ಉರ ಹೋರಗೆ ಆ ಸುಂದರಿಯರ ಪ್ರದರ್ಶನವಿರುವದು. ಹೆಚ್ಚಿಯಂದ ಅದೆವೋ ಜನರು ಹೇಳ ಖಚ್ಚಾಮಾಡಿ ನೋಡಲಿಕ್ಕೆ ಬರುವರು. ಇಲ್ಲೇಸಿದೆ ? ಕೆಂಚಿ, ಘಕೀರಿ, ದುರಗಿ, ಕರೆನ್ನ, ಶಾಟನ್ನ. ನೋಡಿದರ ಉಂಡ ಕೂಳು ಗಂಟಲಿಗೆ ಬರಬೇಕು. ಏನೆಂದೆ ? ”

“ಆಗಲಿ.” ನಗುತ್ತೆ ರಾಜಣ್ಣ ಉತ್ತರಿಸಿದನು.

ಮತ್ತು ತೆಗೆದುಕೊಂಡು ನಾರಾಯಣಾಚಾರ್ಯನು ಗೊರಕೆಯನ್ನು ಹೊಡಿಯ ಹತ್ತಿದನು. ದೇವರ ಗುಡಿಯ ಬೆಳಗನ ಉಪ್ಪಾರತಿಗೆ

ಎಚ್ಚರಾದರು. ತಮ್ಮ ಪ್ರತೀರ್ಥಿಗಳನ್ನು ತೇರಿಸಿ ತಾಲೂಕಿನ ಹಾದಿಯನ್ನು ಹಿಡಿದರು.

\* \* \* \*

ನಾಲ್ಕೆಟ್ರ್ಯಾದು ವರುಷಗಳು ಯಾವ ವಿಶೇಷ ಘಟನೆಯಲ್ಲದೆ ಸಾಗಿದವು. ರಾಜಣ್ಣನು ಸಣ್ಣ ನಾರಾಯಣಾಚಾರ್ಯನ ಬೆನ್ನು ಹತ್ತಿ, ಅವನ ಸರಾಯಕನಾಗಿ ಜಿಲ್ಲೆಗೆ ಬಂದನು. ಉಂಟ-ಉಡಿಗೆ, ಬೀಡಿ-ಕಡಿ, ಚಹೆ-ಕಾಪಿ, ಕೊಡಿದಾಗ ಸಿನಿಮಾ-ನಾಟಕಗಳು ಸರಾಗ ವಾಗಿ ನಡೆದುವು. ನಾರಾಯಣಾಚಾರ್ಯನು ತನ್ನ ಉರಿನವನ್ನೆಂದು ತಿಳಿದನು. ರಾಜಣ್ಣನೂ ಅವನನ್ನು ಸಂಬಿಗಿಯಿಂದ ಕಂಡನು. ಮದುವೆ-ಮುಂಜಿಗಳಲ್ಲಿ ನಾರಾಯಣನು ಅಟಗರುವನಾಗಿ ಮುಂದೆ ನಡೆದರೆ ರಾಜಣ್ಣನು ನೀರಿನವನಾಗಿ ಹಿಂದೆ ಕಾಳಿನ ಸವರ್ಚು-ಮೊಡ್ಡೆ ಕಡಬೆಯನ್ನು ಲಂಡ ಹಂಚಿಯಲ್ಲಿ ಶುತ್ತಿ. ಗಡೆಯಂತೆ ಹೆಗಲ ಮೇಲೆ ಹೊತ್ತುಕೊಂಡು ಬೆನ್ನು ಹತ್ತುತ್ತಿದ್ದನು. ಅಡಿಗೆಯವನು ಅಡಿಗೆಯನ್ನು ಮಾಡುತ್ತಿದ್ದನು. ನೀರಿನವ ಸೀರು ಸೇದಿ, ಉಂಟ ಎಲೆಗಳನ್ನು ತೆಗೆದು ಗೋಮುರು ಮಾಡುತ್ತಿದ್ದನು. ಕೆಲಸವಿಲ್ಲದ ಸಮಯದಲ್ಲಿ ಕಾಳು ಕಡ್ಡಿಗಳನ್ನು ತಂದು ಸ್ವತಃ ಕುದಿಸಿಕೊಂಡು ಒಂದು ಹೊತ್ತು ಉಣ್ಣಿದ್ದರು. ನಡುನಡುವೆ ಫುಲಹಾರ ಇಂಗಿಟುವರ ಕರೆಯು ಬರುತ್ತಿದ್ದರು. ನಾರಾಯಣನು ಹೊಗುತ್ತಿದ್ದನು. ಆಗ ರಾಜಣ್ಣನು ಸೇವು-ಚಕ್ಕಲಿಯ ಹಿಟ್ಟನ್ನು ಕಲಸಿ ಕೂಡುವದು, ಒಡೆ-ಇಡೆಯ ಹಿಟ್ಟನ್ನು ರುಬ್ಬಿ ಕೂಡುವದು, ಉರಳೀಗಡ್ಡೆ-ಬಂಧಾಟೆ-ಮೆಣಸಿನ ಕಾಯಿಗಳನ್ನು ಹಚ್ಚಿ ಕೂಡುವದು, ಸುಟ್ಟೆ ವಾತ್ತಿಗಳನ್ನು ಬೆಳಗುವದು ಇತ್ಯಾದಿ ಮೇಲಿನ ಕೆಲಸಗಳನ್ನು ಮಾಡುತ್ತಿದ್ದನು. ಈ ಹೊಸ ಬಗೆಯ ಬಾಳು ರಮ್ಮೆನೆನಿಸಿತು. ತನ್ನ ಮಾನಸಿಕ ಬಗೆಗೆ ಕೂದಿ ಬಂದಿತು. ಹಿಂದಿನ ಹಾಳು ಕಂತೆಯನ್ನೆಲ್ಲ ಮರಿತನು. ಹೆಂಡತಿ, ಮಗಳ ಹೆಸರೂ ಕನಸಿನಿಂದ ಅಳಿಸಿತು. ತನ್ನ ಹೆಳ್ಳಿ, ಹೊಲ-ಮನಸೆಗಳೆಲ್ಲ ಮರೆಪಿನ ಹೈತ್ರೆವನ್ನು ಆರಿಸಿದವು. ಜೀವನವು ಒಂದು ಕ್ರಮದಿಂದ, ಒಂದು ದಾರಿಯಿಂದ ಸಾಗಹತ್ತಿತು. ಭವಿಷ್ಯದ ಚಿಂತೆಯನ್ನು ಅವನು ಎಂದೂ

ಮಾಡಿದವನಲ್ಲ. ಅಲ್ಲಿದ್ದ ಕಲ್ಲು-ಮುಳ್ಳು, ಹೆಲಿ-ಕರಡಿ-ದರಿ ಕಂಡರೆ ಗಳನ್ನು ಕಲ್ಪಿಸಿದವನಲ್ಲ. ಜೀವನಕ್ಕೆ ನಾಕೆ ಎಂಬುವದು ಇದೆ! ಎಂದು ಉಚ್ಛ್ರಾತಿ ರಿಸಿದವನಲ್ಲ. ಉತ್ತರ ಆಯುಷ್ಯವನ್ನು ನಾರಾಯಣಾಚಾರ್ಯರ್ ನೇ ರೂಪಿಸುವಂತೆ ಬಂದನು. ಕೈಹಿಡಿದನು. ಕರೆದುಕೊಂಡು ನಡೆಯಹತ್ತಿದನು. ಅವನ ಸಹವಾಸದಲ್ಲಿ ಬೆಳಗು-ಸಂಜೀಗಳನ್ನು ಗುರುತಿಸುವವನ್ನು ಸಾಮಾನ್ಯ ಕಲ್ಪನೆಯು ಮಾತ್ರ ಉಳಿಯಿತು. ಹೆಸಿವೆ-ನೀರಡಿಕೆಗಳಿಗಾಗಿ ಅನ್ನ-ನೀರಾಗಳನ್ನು ದೇಹವೇ ಎಚ್ಚರಿಸುತ್ತಿದ್ದಿತು. ಎಲ್ಲಿಯದೇ ಅನ್ನ ಸಿಕ್ಕಲಿ ಹೊಟ್ಟಿಗೆ ತುಂಬಿಕೊಳ್ಳುತ್ತಿದ್ದನು. ಎಲ್ಲಿಯದೇ ನೀರು ಸಿಕ್ಕಲಿ, ಯಾವದೇ ಪಾತ್ರೀಯಲ್ಲಿ ತುಂಬಿರಲಿ ಕುಡಿದುಬಿಡುತ್ತಿದ್ದನು. ನಿದ್ದಿಬರಲು ಯಾವದೇ ನೆಲವು ನಡೆಯುತ್ತಿದ್ದಿತು. ನಿದ್ದಿಯೂ ಸಂಪನ್ಮೂಳಾಗಿ ಬಂದುಬಿಡುತ್ತಿದ್ದಿತು. ಪ್ರಾಕೃತ ಪ್ರಾಣಿಯಂತೆ ಎಲ್ಲವೂ ನಡೆದಿದ್ದವು.

ದೇವರಿಗಿಂತಲೂ ದಯಾವಂತನಾಗಿ, ದೈವಕ್ಕಿಂತಲೂ ಸಾಧುವಾಗಿ ನಾರಾಯಣಾಚಾರ್ಯನು ಗಂಟುಬಿಡಿದ್ದನು. ಅವನ ಸಹವಾಸವು ರಕ್ಖಾ ಕವಚವಾಗಿ ಕಂಡಿತು. ಅವನ ಕ್ರಮಕ್ಕೆ ಜೀವನು ಹೊಂದಿಕೊಂಡಿತು. ಅವನ ರಟ್ಟಿಯ ಸ್ವಾಯುಗಳಲ್ಲಿ ರಕ್ತವು ಇನ್ನೂ ಹರಿದಾಡುತ್ತಿದ್ದಿತು. ತೊಡೆಗಳಲ್ಲಿ ಇನ್ನೂ ಮಾಂಸವಿದ್ದಿತು. ಅವುಗಳ ಸಹಾಯದಿಂದ ನೀರು ಸೇದುತ್ತಿದ್ದನು. ನೆಲವನ್ನು ಬಳಿಯುತ್ತಿದ್ದನು. ಮಾನ, ನಾಚಿಕೆಗಳು ಉಳಿದಿರಲಿಲ್ಲ. ಕೀಳು-ಮೇಲೆಂಬ ಭಾವನೆಯು ಸುಳಿದಿರಲಿಲ್ಲ.

ಹೆಳ್ಳಿಯಲ್ಲಿ ತನ್ನ ಬಾಲ್ಯದ ಕೈತಿಗಳನ್ನು ಅಲ್ಲಿಯ ಹಿರಿ-ಕಿಂಯರು, ಹೆಂಗಸರು-ಗಂಡಸರು, ತನ್ನವರು-ಇತರರು, ಹಗಲು-ರಾತ್ರಿ ಸೋಡಿ ಸೋಡಿ ಅವನ ವ್ಯಕ್ತಿತ್ವವನ್ನು ಸಿಂದಿಸಿ, ಹೆಳದು, ಭೀಕಾಕಿ, ಭೂ ಉಗುಳ ಕಮರಿಸಬಿಟ್ಟಿದ್ದರು. ಭಾವನೆಯೂ ಮೊಂಡವಾಗಿದ್ದಿತು. ಇದೊಂದು ಸ್ತಾಭಾವಿಕ ಅನುಕೂಲವಾಯಿತು. ಅಂದು ಅವರು ತನ್ನನ್ನು ಉದ್ದೇಕಗೊಳಿಸುವಂತೆ ಮಾಡಿದ ಪ್ರಸಂಗಗಳು ಇಂದು ಶಾಫ್ಫನೀಯವಾಗಿ ಕಂಡವು.

ಮಂದುವೆ-ಮುಂಜಿಯ ಮನ್ನೆಯಲ್ಲಿ ಉಂಟಿದ ಎಲೆಯ ಮುಂದೆ

ಬಯಕೆಯ ತರುಣಿಯರು ಕಾರಿಕೋಂಡಿರಲಿ, ಚಿಕ್ಕಮಕ್ಕಳು ಮಲ-ಮಾತ್ರ ಮಾಡಿರಲಿ ಅವುಗಳನ್ನು ತೆಗೆಯುವ ಮುಂದೆ ರಾಜಣ್ಣನು ಸಂಕೋಚಪಟ್ಟಿಕೊಳ್ಳುತ್ತಿರಲಿಲ್ಲ. ಎಂಜಲ ಎಲೆಗಳ ಸಂಗಡ ಅದೂ ಎಂಜಲನೇಂದು ತಿಳಿಯುತ್ತಿದ್ದನು. ಬಳಿದುಬಿಡುತ್ತಿದ್ದನು. ಇದು ನಾರಾಯಣಾಚಾರ್ಯರ್ಸಿಗೆ ಸಹನವಾಗುತ್ತಿರಲಿಲ್ಲ. ಇದು ನಮ್ಮ ಕೆಲಸವಲ್ಲಿನೆಂದು ಅವನ ಗೃಹಿಕೆ. ಅವುಗಳನ್ನು ತೆಗೆಯಬೇಡ ಎಂದು ಅನೇಕ ಸಾರೆ ಹೇಳಿದ್ದನು. ಆದರೆ ರಾಜಣ್ಣನು ಕಸಬರಿಗೆಯ ಎಳಿತೆ ದಲ್ಲಿ ಎಲ್ಲವನ್ನೂ ಗುಡಿಸುತ್ತಿದ್ದನು. ಹೆಗಲ ಮೇಲೆ ಹೊತ್ತು ಹೊರಗೆ ಒಗೆದುಬಿಡುತ್ತಿದ್ದನು. ನಾರಾಯಣಾಚಾರ್ಯರ್ನು ಸಿಂಭಾಗಿ ಅಂಥ ಮನಸ್ಯ ಯಜಮಾನರ ಸಂಗಡ ಹೊಡಿದಾಡಿದ್ದನು. ಇದು ನಮ್ಮ ಕೆಲಸರ್ಲ, ಆದರ್ಥಾಗಿ ನಾವು ಬುದ್ದವರಲ್ಲ. ಇದು ಆನ್ಯಾಯ! ಎಂದು ಸುಜಿದಿದೆನು. ಆದರೆ ರಾಜಣ್ಣನ ವಿಶಾಲ ಭಾವನೆಯ ಸಮದೃಷ್ಟಿಯ ಮುಂದೆ ತಾನೇ ಮರುಕರ್ಣಿಸಿದನು. ಅವನು ಹೆಚ್ಚು ಆತ್ಮೀಯ ನಾಗಲು ಇದೂ ಕಾರಣವಾಯಿತು. ಆದರೆ ಒಬ್ಬ ಮಾತಿನಿಸಲುವಾಗಿ ಹೇಳಿಂದ ಹೇಳಲೆ ಅವರಿಬ್ಬರಲ್ಲಿ ಕಿರಿಯಾಗುತ್ತಿದ್ದಿತು. ಒಮ್ಮೆಯೈ ಪಿಕೋಕ್ಕೆ ಮೊರಿ ರಾಜಣ್ಣನು ಒಂದೆರಡು ಬಡಿತಗಳನ್ನಾಗಿಲಿ, ಒಬ್ಬಿಗೆಳಗಳನ್ನಾಗಿಲಿ, ಕೀವಿಯನ್ನು ಹಿಂಬಿಸಿ ಕೊಳ್ಳುವದಾಗಲಿ ಅನುಭವಿಸಬೇಕಾಗುತ್ತಿದ್ದಿತು.

ರಾಜಣ್ಣನ ಕೊರಳಲ್ಲಿ ಜನಿವಾರವೇ ನಿಲ್ಲುತ್ತಿರಲಿಲ್ಲ. ಅಂಗಿಯನ್ನು ಕಳೆದ ಹೇಳಲೆ ಅಂಗಿಯ ಸಂಗಡ ಹೊರಟು ಗೂಟಕ್ಕೆ ತೂಗು ಬೀಳುತ್ತಿದ್ದಿತು. ಇಲ್ಲವೇ ಮಲಗಿ ಎದ್ದು ಕೂಡಲೆ ಹಾಸಿಗೆಯ ಸುರುಳಿಯಲ್ಲಿ ಹುತಾಖಿಡುತ್ತಿದ್ದಿತು.

ಒಮ್ಮೆ ಇನಾಮದಾರರ ಮನಿಗೆ ಅಡಿಗಿಗೆ ಹೋಗಿದ್ದರು. ಒಂದಿಪ್ಪು ತಡವಾಗಿದಿತು. ನಾರಾಯಣನು ಬಟ್ಟಿಗಳನ್ನು ಕಳೆದು ಪಂಚೆಯನ್ನು ಉಟ್ಟಿಕೊಂಡು ಒಲೆಯನ್ನು ಹೊತ್ತಿಸಿದನು. ಕಟ್ಟಿಗೆಗಳು ದಣದಣ ಉರಿಯಹತ್ತಿದವು. ನೀರು ಅವಶ್ಯವಾಯಿತು.

ರಾಜಣ್ಣನು ಬಟ್ಟಿಗಳನ್ನು ಕಳೆದು ಸಂಚೆಯನ್ನು ತೊಯಿಸಿ,

ಪ್ರೀಗೆ ಹೆಚ್ಚಿಕೊಂಡು ಮದಿನೀರು ಸೇದಹತ್ತಿದನು. ನಾಲ್ಕುರು ಕೊಡು ನೀರು ಸೇದಿ ಪೀವಾಯಿಗೆ ತುಂಬಿದನು. ಒಲೆಯು ಹೊತ್ತಿತೆಂದು ನಾರಾಯಣಾಚಾರ್ಯನು ಸ್ವಾನಕ್ಕೆ ಬಂದನು. ಆಗ ಬಳ್ಳಿಲಮನೆ ಖುಲ್ಲಿದ್ದ ರಾಜಣ್ಣನನ್ನು ನೋಡಿದನು. ಕೊರಳ್ಳಲ್ಲಿ ಜನಿವಾರವಿರಲಿಲ್ಲ. ಖಟ್ಟಾಗಿ ‘ರಾಜಾ!’ ಎಂದು ಕಾಗಿದನು.

ನೀರು ತೋಡುವ ರಾಜಣ್ಣನು ‘ಏನು?’ ಎಂದು ತುಂಬಿದ ಕೊಡವನ್ನು ಹಾಗೆಯೇ ಹೆಗಲ ಮೇಲಿಟ್ಟುಕೊಂಡು ಕೇಳಿದನು.

“ಜನಿವಾರ?” ಬೆರಳುಮಾಡಿ ತೋರಿಸಿದನು.

ರಾಜಣ್ಣನು ಕೊರಳ್ಳನ್ನು ನೋಡಿಕೊಂಡನು. ಅದು ಇರಲಿಲ್ಲ. ನಡದ ಸುತ್ತು ಕೈಯಾಡಿಸಿದನು. ಸಿಕ್ಕಲಿಲ್ಲ. ಪಕಪಕನೆ ಕಣ್ಣಿಬಿಡುತ್ತೆ ಗಾಬರಿಯಿಂದ ನಿಂತನು.

“ಅಂಗಿಯ ಸಂಗಡ ಗಂಟಿನಲ್ಲಿ ಕಟ್ಟಿರುವೆ ಏನು? ನೋಡಿ ಕೊಂಡು ಬಾ!”

“ಗಂಟು ಒಳಗೆ ಉಳಿಯಿತು. ದಾರಿಯಲ್ಲಿ ಜನರಿರುವರು.” ಕೊಡವನ್ನು ಕೆಳಗಿಟ್ಟು ವೈಮೇಲೆ ಕೈಯಾಡಿಸಿಕೊಳ್ಳಹತ್ತಿದನು.

“ನೀನು ಬ್ರಾಹ್ಮಣನು ಅಹುದೋ ಅಲ್ಲವೋ?”

“ಹೀಗೇಕೆ ನಾರಾಯಣಾಚಾರ್ಯರೇ! ನಾನು ನಿಮಗೆ ಅನೇಕ ಸಾರೆ ಹೇಳಿರುವೆ. ಜನಿವಾರವು ಕೊರಳೊಳಗೆ ನಿಲ್ಲುವದಿಲ್ಲ. ಏನು ಮಾಡಲಿ? ರಟ್ಟಿಗೆ ಕಟ್ಟಿಕೊಂಡರೆ ಹೇಗೆ? ಎಂದೂ ಕೇಳಿರುವೆ. ನಿಮಗೆ ಗೊತ್ತಿದೆ.”

“ಒಂದು ಜನಿವಾರವನ್ನು ಕೊರಳೊಳಗೆ ಕಾಯ್ದುಕೊಳ್ಳುವ ಸಾಮಧ್ಯವಿಲ್ಲ. ಮಂತ್ರ-ತಂತ್ರ, ಪೂಜೆ ಪುರಸ್ಕಾರಗಳ ಮಾತ್ರ ದೂರ ಉಳಿಯಿತು.”

“ಹೌದು. ನನಗೆ ಅವು ಯಾವವೂ ಬರುವದಿಲ್ಲ.”

“ಅದಕ್ಕೇ ಕೇಳಿದುದು. ನೀನು ಬ್ರಾಹ್ಮಣನು ಹೌದೋ ಅಲ್ಲವೋ?”

“ನಿಮಗೆ ಹೇಗೆನಿಸುವದು?”

“ನನಗೆ ನೀನು ಬ್ರಹ್ಮಣನಲ್ಲವೆಂದೆನಿಸುವದು.”

“ತಲೆಯಮೇಲೆ ಚೆಂಡಿಕೆ ಇದೆಯಲ್ಲ !” ಎಂದು ತನ್ನ ಐದೆಳೆಯ ಕೂದಲಿನ ಚೆಂಡಿಕೆಯನ್ನು ಎತ್ತಿ ಹಿಡಿದು ತೋರಿಸಿದನು.

“ಅದೇನು ! ಅದು ಇಲ್ಲದಿದ್ದರೂ ನಡೆದಿತು.”

“ನನ್ನ ತಂದೆ-ತಾಯಿ ಬ್ರಹ್ಮಣರು ಅಹಂಕೋ ಅಲ್ಲವೋ ನೀವು ಹೆಳ್ಳಿಯಲ್ಲಿ ಕೇಳಿರುವಿರಿ. ಅದೊಂದೇ ಕಾರಣದಿಂದ ನಾನು ಬ್ರಹ್ಮಣ ಸೌಂದು ಸಿಮ್ಮೆ ಮುಂದೆ ಹೇಳಬಹುದು. ಅದಕ್ಕೂ ಹೇಚ್ಚಾಗಿ ನನ್ನ ಹತ್ತರ ಏನೂ ಇಲ್ಲ. ಅದರೆ ನನ್ನನ್ನು ಹೊರಗೆ ಹಾಕಬೇಡಿರಿ. ನೀವು ಹೇಳಿದಂತೆ ಕೇಳಬೇನು. ತಪ್ಪಾಗಿದ್ದರೆ ತಿದ್ದಿರಿ. ಸುಧಾರಿಸಿರಿ. ಬ್ರಹ್ಮಣನನ್ನಾಗಿ ಮಾಡಿಕೊಳ್ಳಿರಿ. ನಿಮ್ಮ ಹತ್ತರ ಇಟ್ಟುಕೊಳ್ಳಿರಿ” ಎಂದು ದೈನ್ಯದಿಂದ ನುಡಿದನು.

“ನೀನು ಬ್ರಹ್ಮಣನಾಗಬೇಕಾದರೆ ಮೂರು ಎಳೆಯ ಟೊಂಕದ ವರಿಗೆ ಇಳಬಿಡ್ಡ ದಾರವಾದರೂ ಬೇಕು. ಅದಿಲ್ಲದೆ ನಡೆಯಲಾರದು. ಅದು ಯಾವಾಗಲೂ ನಿನ್ನ ಕೊರಳಲ್ಲಿ ಇರಬೇಕು. ಹರಿದರೆ ಹೊಸ ದೊಂದನ್ನು ಹಾಕಿಕೊಳ್ಳಬಹುದು. ಮಂತ್ರ-ತಂತ್ರ ಬಾರದಿದ್ದರೆ ನಡೆದಿತು. ಅದನ್ನು ಪರೀಕ್ಷೆಸುವದಿಲ್ಲ. ಇದು ಎಲ್ಲರಿಗೂ ಕಾಣುವ ವಸ್ತು. ಕೊರಳಲ್ಲಿ ಕಾಣದಿದ್ದರೆ ಬ್ರಹ್ಮಣನಲ್ಲವೆಂದು ಸ್ವಷ್ಟವಾಗುವದು. ಈಗ ನೀನು ಬ್ರಹ್ಮಣನಲ್ಲ.”

“ಬ್ರಹ್ಮಣನಲ್ಲ!”

“ಜನಿವಾರವಿಲ್ಲದಿದ್ದರೆ ನನ್ನನ್ನು ನೀನು ಬಿಟ್ಟು ಹೋಗಬೇಕಾಗುವದು.”

“ಆಗದು ಆಚಾರ್ಯರೇ ! ನನ್ನನ್ನು ರಕ್ಷಿಸಬೇಕು. ಇದೊಂದು ಸಾರೆ ರಕ್ಷಿಸಿಂ” ಕೈ ಜೋಡಿಸಿ ನಿಂತನು.

“ಅದಿದ್ದರೆ ನಿನಗೆ ಎರಡು ಹೊತ್ತು ಉಟ್ಟಿ, ಬಟ್ಟಿ. ಇಲ್ಲದಿದ್ದರೆ ನಿನ್ನ ಹಾದಿ ನಿನಗೆ....ಮೂರೆಳೆಯ ದಾರವನ್ನು ಕಾಯ್ದುಕೊಳ್ಳುವವನ್ನು ಬುದ್ದಿ ಬೇಡವೇ ?”

“ಮೂರೆಳೆ ಏಕೆ ನಾರಾಯಣಾಚಾರ್ಯರೇ ! ಆರೆಳೆ ಹಾಕಿರಿ.

ಇನ್ನು ಮುಂದೆ ಪ್ರಯತ್ನಸೆಟ್ಟು ಕಾಯುವೆನು.”

“ಅರೀಳೆಯನ್ನು ಹಾಕಿಕೊಂಡಿ! ಅದು ಹೇಗೆ ಸಾಧ್ಯ! ಸಾವಿರ ರೂಪಾಯಿ ಖಚಾರದರೆ ಶೈಕ್ಷಿ! ಮಂದುವೆಯಾಗಬೇಕು! ಮಂದುವೆಯ ಹುಚ್ಚು ಹುಡಿಯಿತೇನು?”

“ಇಲ್ಲ ಮಾರಾಯಾ! ಯಾವ ಜನ್ಮವೂ ಮಂದುವೆಯಾಗಬಾರ ದೆಂದು ಹುಚ್ಚು ಹಿಡಿದಿದೆ. ಮುಂದೆ ಏನು ಮಾಡುವದು ಆಚಾರ್ಯರೇ?”

“ಸಾಧ್ಯಕ್ಕೆ ಇದನ್ನು ಹಾಕಿಕೊಂಡರಾಯಿತು” ಎಂದು ತನ್ನ ಕೊರಳೊಳಗಿನ ಒಂದು ಒಂಟಿ ಜನಿವಾರವನನ್ನು ತಿಗೆದು ರಾಜಣ್ಣನಿಗೆ ಕೊಟ್ಟುನು.

ರಾಜಣ್ಣನು ಕೊರಳಿಗೆ ಹಾಕಿಕೊಳ್ಳುತ್ತೇ “ಒಂದೇ ಹಾಕಿಕೊಂಡರೆ ಅಂಗಿಯನ್ನು ತೆಗೆಯುವ ಮುಂದೆ ಅಂಗಿಯ ಸಂಗಡ ಕಿತ್ತು ಹೋಗುವದು. ಏನು ಮಾಡಲಿ?” ಎಂದು ಕೇಳಿದನು.

“ಕರಿಣವಾಯಿತು ಮಾರಾಯಾ! ಜೋಡುವದರೂಮಾಡಿ ಮಾಲಾಕಾರದಿಂದ ಹಾಕಿಕೊಂಡಿ! ಕೆಳಗೆ ಇಳಬಿದ್ದ ಜೋತಾಡುವದಕ್ಕೆ ಮುಂಗೈಯನ್ನು ಹಾಕು. ಅಂದರೆ ಕೊರಳಿಗೆ ಹತ್ತಿಯಾಗಿ ಉಳಿಯುವದು.”

“ಮಾಲಾಕಾರವೆಂದರೆ?”

ನಾರಾಯಣಾಚಾರ್ಯನು ಹಣೆ ಹಣೆ ಬಡಿದುಕೊಂಡು ರಾಜಣ್ಣನ ಬಲಗೈ ಕೆಳಗಿನ ಜನಿವಾರವನನ್ನು ತಿಗೆದು ಕೊರಳಿಗೆ ಹಾಕಿಕೆಳಗಿನದನ್ನು ಹೊಸೆದು “ಇದು ಮಾಲಾಕಾರ?” ಎಂದನು.

“ಉರುಲು....ಉರುಲು....ಉರುಲು ಆಚಾರ್ಯರೇ!”

“ಬ್ರಾಹ್ಮಣನಾಗಬೇಕಾದರೆ ಜನಿವಾರದ ಈ ಉರುಲು ಇರಲೇಬೇಕು. ತಿಳಿಯಿತೇನು?”

“ಹಾ! ಒಳ್ಳೆಯ ಹಂಚಿಕೆ. ಇನ್ನು ಮುಂದೆ ಜನಿವಾರವು ಎಂದೂ ಹೊಗಲಾರದು. ಪ್ರಾಣ ಹೋಡರೂ ಜನಿವಾರವು ಕುತ್ತಿಗೆಗೆ ಉಳಿಯುವದು. ನೋಡಲೇ ಈ ವಿಚಾರವನನ್ನು ಸೀನುಹೇಳಿದ್ದರೆ ಜನಿವಾರದ ಗೊಂದಲವು ಏಳುತ್ತಿರಲಿಲ್ಲ.”

“ನೀರು ಸೇದು. ಅಡಿಗಿಗೆ ಹೊತ್ತಾಗಿದೆ” ಎಂದು ಪಂಚೆಯನ್ನು ತೋರಿಸಹಕ್ತಿ ದನು.

ರಾಜಣ್ಣನು ನೀರನ್ನು ಸೇದಲಿಕ್ಕೆ ಹೋದನು.

“ಹೊಗೆಯು ಬಹಳವಾಯಿತು. ಒಂದಿಷ್ಟು ಉರಿ ಮಾಡು ರಾಜಾ!” ನಾರಾಯಣಾಚಾರ್ಯನು ಅಪ್ಪಣೆಯನ್ನು ಕೊಟ್ಟನು.

ರಾಜಣ್ಣನು ಕೊಡವನ್ನಿಟ್ಟು ಉದಿ ಉರಿಮಾಡಿದನು.

“ಇಲ್ಲಿ ನೋಡು ರಾಜಾ!” ಆಚಾರ್ಯನು ಕರೆದನು.

“ನಾಳೆ ತಾಲೂಕಿಗೆ ಹೋಗಬೇಕಾಗಿದೆ. ಅಲ್ಲಿಯ ಆ ದೊಡ್ಡ ವಕೀಲರ ಮನೆಯಲ್ಲಿ ಮುಂಜೆಯಂತೆ. ಎರಡು ದಿನ ದೊಡ್ಡ ಅಡಿಗೆ. ೫೦-೬೦ ರೂಪಾಯಿಯ ಸಂಪಾದನೆ. ಇಲ್ಲಿಯ ಅಡಿಗೆಯನ್ನು ಬೇಗ ಮುಗಿಸಿ ಸಂಜೆಯು ಗಾಡಿಗೆ ತಾಲೂಕಿಗೆ ಹೋಗಬೇಕು” ಎಂದನು.

“ಅಜಾ ! ಅದರೆ ಒಂದಿಷ್ಟು ಹಷಿವೆ.”

“ನೀರು ತುಂಬು. ಬಾಯಿಗೆ ಹೇಳಿ ಉಂಡಿ-ಅವಲಕ್ಕೆ ತರಿಸುವೆ.”

“ಅಷ್ಟು ಮಾಡಿರಿ !” ಎಂದು ಕೊಡಕ್ಕೆ ಹಗ್ಗನನ್ನು ಬಿಗಿದನು.

ಚಿನ್ನಯ್ಯನು ಹೈದರು ವಿಕಾರದಿಂದ ಅಕಸ್ಮಿಕವಾಗಿ ತೀರಿ ಕೊಂಡ ಮೇಲೆ ಪ್ರಟ್ಟವೆನ ಕಣ್ಣಲ್ಲಿ ನೀರೂರಿದವು. ಅವಳು ಅವನಿಂದ ಅನೇಕ ಉಪಕಾರಗಳನ್ನು ಹೊಂದಿದ್ದಳು. ಅವನ ಸಹಾಯದಿಂದಲೇ ತನ್ನ ವಷಾಶನದ ಹೂವು ತಾಲೂಕಿನವರಿಗೆ ಬರುತ್ತಿದ್ದಿತು. ಜೀವಕ್ಕೆ ಒಂದು ಬಗೆಯ ಸ್ವಾಸ್ಥ್ಯವನ್ನು ತಂದುಕೊಂಡಿದ್ದಳು. ಚಿನ್ನಯ್ಯನು ಸಹಾಯ ಮಾಡಿದ್ದರೆ ತಾನೂ, ತನ್ನ ಮಗಳೂ, ಮೇಮ್ಮೆಗಳೂ ಅನಾಧರಾಗಿ ಉಳಿದು ಕೂಲಿಲ್ಲದೆ ಸಾಯಂಕಾದಿತು. ಕಷ್ಟದ ಕುಲುಮೆಯಲ್ಲಿ ಮುಳುಗೇಳಬೇಕಿದ್ದಿತು. ದುಃಖದ ಕಾಳಿ ಚೀನಲ್ಲಿ ಸುಟ್ಟಿ, ಬೂದಿಯಾಗಬೇಕಿದ್ದಿತು. ಆದರೆ ಯೋಗ್ಯ ಸಮಯದಲ್ಲಿ ನೀರವಾದನು. ಹೆಚ್ಚಿಯಂದ ತಾಲೂಕಿಗೆ ಕರೆದು ತಂದನು. ಮನೆ ಮಾಡಿ ಕೊಟ್ಟನು. ಜೀವನ ಸೌಖ್ಯಗಳನ್ನು ಒದಗಿಸಿದನು. ಆ ಉಪಕಾರದಿಂದಲೇ ಇಲ್ಲಿಯವರಿಗೆ ಸುಖದಿಂದ ದಿನಗಳನ್ನು ಕಳೆದರು. ಕೊನೆ ಕೊನೆಗೆ ಅವನ ಸಂಗಡ ಬಡಿದಾಡಿದರೂ, ವಾದ ಹೊಡಿದರೂ, ಸಿಟ್ಟು-ಸಿಡುಕುಗಳನ್ನು ಮಾಡಿದರೂ ಅವನು ಹೈದರುದ ಅಂತರಾಳದಲ್ಲಿ ಈ ವರಿಗೂ ಮೂಡಿ ನಿಂತ ಪ್ರತಿಮೆಯಾಗಿದ್ದನು. ಬ್ರಾಹ್ಮಣೇತರ ನಾಗಿದ್ದರೂ ರೂಪವು ಮೆಚ್ಚುವಂತಹುದು. ಮಾತು ಸರಳವಾದುದು. ಕೈ ಸಡಿಲಾದುದು. ದಯವುಳ್ಳವನು. ಪಾರಮಾಣಿಕನು. ನಂಬಿ ಗಸ್ತಿನು. ರಸಿಕನು. ಚಿಕ್ಕವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡು ದೇಹದ ಸ್ವಭಾವಿಕ ತ್ವರಿತವಾಗಿ ತಪ್ಪು ಹೆಚ್ಚಿಯನ್ನು ಇಟ್ಟಿರು.

ಸಹ ಲೋಕ ಲಜ್ಜೆಗೆ ಹೆದರಿಕೊಂಡು, ತನ್ನ ನೀರಳಿಗೆ ತಾನೇ ಭಯೆ ಪಟ್ಟು ಅಡಗಿ, ಅಡಗಿ ಬರುತ್ತಿದ್ದನು. ನಿಸುಕು ನಿಸುಕಿನಲ್ಲಿಯೇ ಹೋಗುತ್ತಿದ್ದನು. ಬೀದಿಯ ಮೇಲೆ ಪುಟ್ಟವ್ವನಾಗಲಿ, ಆಕ್ಷಮರ ಯಾಗಲಿ ಕಂಡರೆ ಪರಿಚಿತರಂತೆ ನಡೆದನು. ಕಣ್ಣಲ್ಲಿ ಆಗ ಅದೇ ಭಾವನೆ, ಮನದಲ್ಲಿ ಅದೇ ವಿಶ್ವಾಸ, ಬುದ್ಧಿಯಲ್ಲಿ ಅದೇ ತಿಳಿವಳಿಕೆ. ಭಯೆದಿಂದ ನಡುಗುವ ಅವರ ಹೃದಯಕ್ಕೆ ಬೀದಿಯ ಮೇಲೆ ನಿಂತಿದ್ದರೂ ಸಮಾಧಾನದ ಶಾಂತ ಜಲವನ್ನು ಸುರಿದು ಧೈರ್ಯವನ್ನು ಕೊಡುತ್ತಿದ್ದನು. ಹೃದಯ ವಿಕಾರದ ಸುದ್ದಿಯು ಬರಲು ಡಾಕ್ಟರರಿಗೂ ಹೊದಲು ಪುಟ್ಟವ್ವನು ಅವನ ಮನಿಗೆ ಓಡಿದಳು. ಆಳಗಳಿಂದ ಡಾಕ್ಟರರನ್ನು ಕರೆಯಿಸಿದಳು. ಉಪಾಯವಾಯಿತು. ಕೈಷಧವಾಯಿತು. ಚೆಚ್ಚು ಮದ್ದಾಯಿತು. ಆದರೆ ಬದುಕಲಿಲ್ಲ. ಸತ್ತನು. ಗೆಳೆಯರು ಅಂತ್ಯ ಸಂಸ್ಕಾರಕ್ಕೆ ತೊಡಗಿದರು. ಇತ್ತು ಪುಟ್ಟವ್ವನು ಮನಿಯ ಎಲ್ಲ ಪದಾರ್ಥಗಳನ್ನೂ ತನ್ನ ಮನಿಗೆ ಸಾಗಿಸಿದಳು. ಆಳು ಹೋಳು ಗಳಿಗೆ ಅಷ್ಟಪ್ಪ ಕೊಟ್ಟಿ ಸಮಾಧಾನ ಪಡಿಸಿದಳು. ದೂರದ ಅಣ್ಣ ತಮ್ಮಂದಿರು ಬರುವವ್ಯಾರಲ್ಲಿ ಮನಿಯು ಬರಿದಾಗಿದ್ದಿತು.

ಪುಟ್ಟವ್ವನಿಗೆ ಈಗ ತಾವಿದ್ದ ಮನಿಯು ದೊಡ್ಡ ದಾಯಿತು. ಬಾಡಿಗೆಯೂ ಬಹಳವೇನಿಸಹತ್ತಿತು. ಅಲ್ಲದೆ ಆ ಮನಿಯನ್ನು ಬಿಡಲೇ ಬೇಕಾಯಿತು. ಅದು ತನ್ನ ಸಮಾಜದವರ ಓಟಿಯಿಂದ, ದೇವರು-ದಿಂಡರು ಗುಡಿಗಳಿಂದ ದೂರಾಗುತ್ತಿದ್ದಿತು. ಚಿನ್ನಯ್ಯನು ಸತ್ತಮೇಲೆ ತನ್ನ ಸಮಾಜದವರ ನಡುವೆ ಹೋಗಿ ನಿಲ್ಲಬೇಕೆಂದು ಆಸಿಯಾಯಿತು. ಅದಕ್ಕೆ ಬ್ರಾಹ್ಮಣ ಕೇರಿಯಲ್ಲಿ ಒಂದು ಸಣ್ಣ ಮನಿಯನ್ನು ಬಾಡಿಗೆ ಯಿಂದ ಹಿಡಿದು ತಾಯಿ ಮಗಳು ಒಂದು ನಿಂತರು. ಬ್ರಾಹ್ಮಣ ಕೇರಿಯಲ್ಲಿ ವಾಸವಾಡಲು ಜನರು ಮನಿಯನ್ನು ಬಾಡಿಗೆಯಿಂದ ಹೋಟಿರಲ್ಲ! ತನಗೆ ಆನುಕೂಲ ಮಾಡಿಕೊಟ್ಟಿರಲ್ಲ! ಎಂಬ ಸಂತೋಷವೇ ಅಧಿಕವಾಯಿತು.

ಮೊದಲಿನ ಆಡಂಬರವೆಲ್ಲವನ್ನೂ ಬಿಟ್ಟರು. ಮನಿಯೊಳಗಿನ ಕುಚಿಕ ಮೇಜುಗಳನ್ನು ಮಾರಿದರು. ಪ್ಲಾಂಗು-ಮಂಚಗಳು ಹೋದವು.

ಬಾಗಿಲ ಕಟ್ಟಿಕಿಗಳ ಪರದೆಗಳು, ಪಲ್ಲಿಕಾಯಿಯನ್ನು ತರುವ ಕೈಚೀಲ ಗಳಾದವು. ತೀರ ಸಾದಾ ಸ್ವರೂಪದ ಮನೆಯಾಯಿತು. ಮನೆಯ ಮುಂದಿನ ಕಟ್ಟಿಯ ಹೇಳಿಗೆ ತುಳಣಿಯ ಗಿಡದ ಒಂದು ಬಾಸಿಯು ನಿಂತಿತು. ನಿತ್ಯ ಅದರ ಮುಂದೆ ಗೋಮಯ ರಂಗೋಲಿಯಾಯಿತು. ಹೊಸಲಿಗೆ ಸೆಗಣಿಯ ನೀರಿಸಿಂದ ಸಾರಿಸಿ ಅರಿಶಿಂ\_ಕುಂಕುಮ ವಾಯಿತು. ಬಾಗಿಲ ಮುಂದೆ ನೀರಿನ ಚೌಯಾಯಿತು. ಏಕಾದಶಿ, ದ್ವಾದಶಿ ತಿಧಿಗಳ ಎಣಿಕೆಗಳಾದವು. ಶ್ರವಿವಾರ ನಾರುತ್ತಿಯ ದರ್ಶನ ವಾಯಿತು. ಕಾಯಿ ಕವ್ವಾರದ ಸಮರ್ಪಣೆಯೂ ಆಯಿತು. ಜಾತಮಾರ್ಗಸದಲ್ಲಿ ಭಾಗವತಸಪ್ತಾಹದ ಶ್ರವಣವಾಯಿತು. ಪುಟ್ಟವ್ವನ ಹಡೆಯ ಹೇಳಿ ಅಂಗಾರದ ಗೆರೆಯಾಯಿತು. ಅಕ್ಕಾಮರಿಯ ತಲೆಯ ಹೇಳಿ ಸೆರಗು ಬಂದಿತು. ಉಭಯತರು ಕಟ್ಟಿಯಕ್ಕೂ ಕಟ್ಟಿಗೆ ಕುಳಿತುತ್ತೇ ಸಂತೋಷಪಟ್ಟಿರು.

ಬ್ರಾಹ್ಮಣ ಗಂಡಸರು ಮಾತ್ರ ಇನ್ನೂ ದಯಾದೃಷ್ಟಿಯಿಂದ ನೋಡುತ್ತಿರಲಿಲ್ಲ. ಏನೋಽಂದು ವಕ್ರದೃಷ್ಟಿ! ಕಣಲ್ಲಿ ಯಾವದೇ ಕೊಳೆ! ಮಾತಿನಲ್ಲಿ ಎಂಥದೋ ಕಾವು! ಉಟಕ್ಕೆ ಹೋಗುತ್ತಿರಲಿಲ್ಲ. ತಮ್ಮಲ್ಲಿಯೂ ಕರೆಯುತ್ತಿರಲಿಲ್ಲ. ತರುಣರು ಮಾತ್ರ ಆಗಾಗ ಮನೆಯ ಮುಂದೆ ಪುಳಿದಾಡುತ್ತಿದ್ದರು. ಪುಟ್ಟವ್ವನು ಇದೆಲ್ಲವನ್ನೂ ಅರಿತ್ತಿದ್ದಳು. ಆದರೆ ಪರೀಕ್ಷೆಸಿ ನೋಡಬೇಕೆಂದು ಹವಣಿಸಿರಲಿಲ್ಲ. ಸಾರ್ವಜನಿಕ ಬಾವಿಯಿಂದ ನೀರು ತರುತ್ತಿದ್ದಳು. ನೆಲವು ಬಂದಿಸ್ತು ಹಸಿಯಾಗುತ್ತಿದ್ದಿತು. ನೀರು ಸೇದ ಬಂದ ಬ್ರಾಹ್ಮಣರು ಅದರ ಹೇಳಿ ತಮ್ಮ ಕೊಡುಳಿಳಿಗಿನ ನೀರು ಸುರಿದು ಸೇರಿಕೊಂಡು ಹೋಗುತ್ತಿದ್ದರು. ಈ ತಾರತಮ್ಯ ಅವಳಿಗೆ ಸಾಕಾಗಿದ್ದಿತು. ಈ ಹ್ಯಾನ್ ಹೇತ್ವನ್ನು ಸಮಾಜದಲ್ಲಿ ಕೂಡಿಸಿಕೊಳ್ಳಲಿ! ಎಂದು ಅವಸರಪಟ್ಟಿರಲಿಲ್ಲ. ಯಾವದೋಂದು ಸಂಗತಿಗೂ ಆಕೆಯು ದಿನಗಳನ್ನು ಎಣಿಸುತ್ತಿದ್ದಳು. ತಾಳ್ಳಿಯ ಪರೀಕ್ಷೆಗೆ ನಿಲ್ಲಿಸುತ್ತಿದ್ದಳು. ಮುಂದೆ ಮುಂದೆ ಹೋದಂತೆ ಹಿಂದಿನ ಸಂಗತಿಗಳು ಮಸಕಾಗುವವೆಂದು ದೃಢವಾಗಿ ನಂಬಿದ್ದಳು.

ತನ್ನ ಮನೆಯಲ್ಲಿ ಇದ್ದವರೆಲ್ಲರೂ ಹೆಂಗಸರು. ಅಕ್ಕಾಮರಿಯು

ಮಕ್ಕಳಾದ ಬೇಬಿ, ಮೇರಿ ಇನ್ನೂ ಚಿಕ್ಕವರು. ಲಿಲ್ಲಿ ಮಾತ್ರ ಒಂದಿಷ್ಟು ದೊಡ್ಡವಳಾಗಿದ್ದಳು, ಶಾಲೆಗೆ ಹೋಗುತ್ತಿದ್ದಳು. ತನ್ನ ವರ್ಗದ ಓರಗೆಯವರನ್ನು ಮನಿಗೆ ಕರೆದು ತರುತ್ತಿದ್ದಳು. ತಾನೂ ಹೋಗುತ್ತಿದ್ದಳು. ಆ ಮನುಗಿಗೆ ಅದಾವವಾಸನೆಯೂ ಇರಲಿಲ್ಲ. ಬ್ರಾಹ್ಮಣ ರಂದೇ ಗಟ್ಟಿಮುಖ್ಯಾದ ಭಾವನೆ. ಬ್ರಾಹ್ಮಣ ಕುವರಿಯರು ಮಾಡುವ ಮೌನಗಾರಿಯ ಪ್ರತ, ತುಳಸಿಯ ಪೂಜೆ, ಗುರುವಾರ ಸಂಧಾಮನ ಹಾಡು ಸಾಗಿಸುತ್ತಿದ್ದಳು. ಶನಿವಾರ ಶನಿಮಹಾತ್ಮೀಯನ್ನು ಒದ್ದಿತ್ತಿದ್ದಳು. ಕಾತ್ಯೇಯ, ಆಷಾಧ ಮಾಸಗಳ ಏಕಾದಿಯನ್ನು ಸಾಧ್ಯವಾದಷ್ಟು ಶಕ್ತಿಯಿಂದ ನೇರವೇರಿಸುತ್ತಿದ್ದಳು. ತನ್ನ ಪ್ರತ, ತಾನು ದೇವಿಗೆ ಒಪ್ಪಿ ಸುವ ಭಕ್ತಿಗಳನ್ನು ತನ್ನ ಗೆಳೆಯರಲ್ಲಿ ಹೇಳುತ್ತಿದ್ದಳು. ಹೀಗೆ ಆ ಮನುಗು ಗೆಳೆಯರ ವಿಶ್ವಾಸ-ವೇಮವನ್ನು ವದೆದಿವಿಶ್ವಿತು.

ಮೂರನೆಯ ಮನುಗಃವಾದ ಮೇರಿಯು ಮುದು ಮುದಾಗಿದ್ದಿತು. ಅದನ್ನು ಎತ್ತಿಕೊಂಡು ಮುದಿಟ್ಟು, ಆದಿಸಲು ಇಸ್ತೇಕ ಗೆಳತಿಯರು ಮನಿಗೆ ಬರುತ್ತಿದ್ದರು. ನನಗೆ ತನಗೆಂದು ಆ ಮನುವನ್ನು ಎಳಿದಾಡುತ್ತಿದ್ದರು. ಈ ಎಳಿದಾಟದಿಂದ ಅಳಹತ್ತಲು ತಮ್ಮ ಮನಿಗೆ ಕರೆದು ಕೊಂಡು ಹೋಗುತ್ತಿದ್ದರು. ತಾಸೆರಡು ತಾಸುಗಳ ವರಿಗೆ ಇಟ್ಟು ಕೊಂಡು ಉಣಿಸಿ-ತಿನಿಸಿ ಮನಿಗೆ ತಂದು ಬಿಡುತ್ತಿದ್ದರು.

ಲಲ್ಲಿಯ ಕಂತನ್ಯ ಮಧುರವಾಗಿದ್ದಿತು. ಪುಟ್ಟಪ್ಪನ್ನು ಮೋಹನ್ಯಗಳನ್ನು ಹತ್ತರ ಆಲ್ಯಾರಿಸಿಕೊಂಡು ಕೆಲವು ದಾಸರ ಹಾಡುಗಳನ್ನು ಕಲಿಸಿದ್ದಳು. ನಿತ್ಯ ಅವುಗಳನ್ನು ಒಪ್ಪಿಸಿಕೊಳ್ಳುತ್ತಿದ್ದಳು. ಪಾರತಃ ಕಾಲದ ಉದಯರಾಗವನ್ನು ಹೇಳಿದ್ದಳು. ಮುಂಜಾನೆ ಬೇಗನೆ ಎಬ್ಬಿಸಿ ತನ್ನ ರಾಡಿನ ಸಂಗಡ ಅವಳ ದಸೆಯನ್ನೂ ಬೆರಿಸಿ ಕೊಳ್ಳುತ್ತಿದ್ದಳು. ಸಂಗಿತದ ಈ ಪ್ರಥಮ ಪರಿಶ್ರಮವು ಲಲ್ಲಿಗೆ ಬಹಳ ಅನುಕೂಲ ವಾಯಿತು. ಸಾಲೆಯಲ್ಲಿ ತನ್ನ ಓದುವ ಪುಸ್ತಕದೊಳಗಿನ ಹಾಡುಗಳನ್ನು ಮಧುರವಾಗಿ ನುಡಿಯುತ್ತಿದ್ದಳು. ಇದರಿಂದ ಸಾಲೆಯ ಅಕ್ಷಯವರ ಪ್ರೇಮವೂ ಸಂಪಾದನೆಯಾಗಿತ್ತು. ಪರೀಕ್ಷೆಯ ದಿನ ಸಾಹೇಬರ ಮುಂದೂ ಹಾಡು ಹೇಳಿಸಿ ಅಕ್ಷಯವರು ಪ್ರಶಂಸಿಯನ್ನು

ಪಡೆದಿದ್ದರು.

ಲಿಲ್ಲಿಯು ತನ್ನ ಗೆಳೆಯರ ಮನೆಗೆ ಹೋದ ಸಮಯದಲ್ಲಿ ಆ ಮಕ್ಕಳ ತಾಯಂದಿರು—‘ಹಾಡು ಹೇಳು ಮಗು?’ ಎಂದು ಆಗ್ರಹಿತವಾಗಿ ತ್ವರಿತವಾಗಿ ಹೇಳುತ್ತಿದ್ದಳು. ಆಗ ದಾಸರ ಒಂದಿರಿಗೆ ಹಾಡುಗಳನ್ನು ಹೇಳುತ್ತಿದ್ದಳು. ಆ ತಾಯಂದಿರು ಸಂತೋಷಪಟ್ಟು ಲಿಲ್ಲಿಯನ್ನು ಸ್ತುತಿಸಿ ತಮ್ಮ ಮಕ್ಕಳ, ತಿನಿಸು-ಉಣಿಸುಗಳನ್ನು ಕೊಡುತ್ತಿದ್ದರು. ಮತ್ತು ತಮ್ಮ ಮನೆಯ ವಿಶೇಷ ಪ್ರಸಂಗಗಳಲ್ಲಿ ಅವಳಿಗೆ ಉಂಟಕ್ಕೂ ಹೇಳುತ್ತಿದ್ದರು. ಅಂದು ರಾತ್ರಿಯ ಆರತಿಯ ಹಾಡು, ಹನೆಗೆ ಕರೆವ ಹಾಡು, ಮಂಗಳದ ಹಾಡು ಲಿಲ್ಲಿಯ ಪಾಲಿಗೆ ಕಟ್ಟಿಟ್ಟಿರುತ್ತಿದ್ದು.

ಈ ಮಕ್ಕಳ ಓಡಾಟದಿಂದ ನೀರೆಹೊರಿಯ ಕೆಲವು ಬ್ರಾಹ್ಮಣರು ಯರು ಅಕ್ಕಾಮರಿಯನ್ನು, ಪುಟ್ಟವ್ವನನ್ನು ಸಹಾನುಭೂತಿಯಿಂದ ಕಾಣಹಿತಿದರು. ಅಕ್ಕಾಮರಿಯು ಮುಂಬ್ರಾಗಲು ನೀರಿಮನೆಯ ಪಲ್ಲಕ್ಕೆನ್ನು ತನ್ನ ಮನೆಗೆ ಉಂಟಕ್ಕೆ ಕರೆಯಹಿತಿದಳು. ಮೊದ ವೊದಲು ಬಹಳ ಸಂಕೋಚನೆಸಹಿತಿತ್ತು. ದಿನಗಳು ಕಳಿದಂತೆ, ಬಳಕೆಯು ಹೆಚ್ಚಾಗಿ ಸ್ನೇಹ ಬೆಳೆಯಿತು. ಒಬ್ಬರು ಇನ್ನೊಬ್ಬರ ಮನೆಯ ಚಹ ಕುಡಿಯಹಿತಿದರು. ಚಹದ ಜತಿಗೆ ಉಪ್ಪಿಟ್ಟು ಬಂದಿತು. ಒಮ್ಮೆ ಇಡ್ಲಿ ಬಂದಿತು. ದೋಸಿ ಹಣಿಕಿಕ್ಕಿತು. ಉಂಟದ ಆಮಂತ್ರಣದವರಿಗೆ ಪ್ರಸಂಗವು ಬಂದಿತು.

ಅಕ್ಕಾಮರಿಯು ಮನೆಯಲ್ಲಿ ಸತ್ಯನಾರಾಯಣ ಪೂಜೆಯ ಹೊರತು ಉಂಟಕ್ಕೆ ಕರೆಯುವ ಸಾಭಾವಿಕ ಪ್ರಸಂಗಗಳು ತೀರ ಕಡಮೆಯಾಗಿದ್ದವು. ನವರಾತ್ರಿ, ದಸರೆ, ಹುಟ್ಟಿಮೆ, ದಾಸದತ್ತ ಇವು ಸಾರ್ವತ್ರಿಕ ಹೆಬ್ಬಿಗಳು. ಆಚಾರ್ಯರಾಗಲಿ, ಮುತ್ತೆಪ್ಪದೆಯರಾಗಲಿ ಸಿಕ್ಕುತ್ತಿರಲ್ಲಿ. ಮತ್ತು ಅವರನ್ನು ಕರೆದು ದೇವರ ಸ್ನೇಹಿತ್ಯ ಮಾಡಿಸೇ ಬಿಡುವೆ ಎಂದು ಹಟಿನನ್ನಿಟ್ಟುಕೊಂಡಿರಲ್ಲಿ. ತನ್ನಲ್ಲಿ ಉಂಟಕ್ಕೆ ಬರುವವರು ಮಂತ್ರ ಬಾರದ, ತಂತ್ರಪೂಜಕರಾದ ಸಾಮಾನ್ಯ ತರಗತಿಯ ಆಚಾರ್ಯರು. ಅವರೇ ವಿಶ್ವಾಸದಿಂದ ಉಂಟಕ್ಕೆ ಬಂದರೆ ಸಾಕೆಂದು ಆನಂದಪಟ್ಟಿದ್ದಳು. ಬೇರೆ ಯೋವದೇ

ಸುಸಂಗ ಒಂದು ನೇಳೆ ಬಂದರೆ ಅದನ್ನು ವೈಧವಾಗಿ ಬಿಡುತ್ತಿರಲಿಲ್ಲ. ನೀರೆಮನೆಯ ಭಾಗವ್ಯಾನ ಸೋಸಿಗೆ ಬೆಳೆದಿಂಗಳ ಕುಪ್ಪಸವನ್ನು ಮಾಡಿದೆಳು. ಪಲ್ಲಕ್ಕನ ಮಗಳನ್ನು ವನಭೋಜನಕ್ಕೆ ಕರೆದುಕೊಂಡು ಹೋಽದೆಳು. ರಾಧಕ್ಕನ ಮಗನಿಗೆ ಮುಂಜಿಯ ದಿನ ಧಾಲಿ, ತೀರ್ಥ ಸವಟ್ಟು, ಸಂಧಾರವಂದನೆಯ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟೆಳು. ನಾರಾಯಣ ದೇವರ ಗುಡಿಯ ಜೀಣೋರ್ದಾರಕ್ಕೆ ಹದಿನ್ಯೇದು ರೂಪಾಯಿ ಕೊಟ್ಟೆಳು.

ಜನರು ತಮ್ಮನ್ನು ದಯಾದೃಷ್ಟಿಯಿಂದ ನೋಡಹತ್ತಿದರೆಂದು ಆ ತಾಯಿ-ಮಗಳು ಆನಂದಪಡಹತ್ತಿದರು. ಹಿಂದೆ ಆದದ್ದೆಲ್ಲ ಕೈಪ್ಪಾರಣವೆಂದು ನುಡಿದು ನೀಮ್ಮದಿಯಾಗಿ ಇರಹತ್ತಿದರು.

ಪಲ್ಲಕ್ಕನು ತನ್ನ ಮಗನ ಮುಂಜಿನೆಯನ್ನು ಹಂಡಿದೆಳು. ತನ್ನ ಕಡೆಯ ಮಗನ ಮುಂಜಿಯನ್ನು ವೈಭವದಿಂದ ಮಾಡಬೇಕೆಂದು ಅವಳ ಆಶೆ. ಗಂಡನು ಅನುಕೂಲಸ್ಥಾನಿದ್ದನು. ಹೆಂಡತಿಯ ಬಯಕೆಗೆ ಎರಡು ಮಾತಾಪುರುತ್ವರಲಿಲ್ಲ. ಅವಳ ಆಶೆಯು ಏನೇನಿಡಿ ಎಲ್ಲವೂ ಸಾಂಗವಾಗಲಿ! ಎಂದು ಕೈ ಸಡಿಲು ಬಿಟ್ಟು ಹಣ ಖಚು ಮಾಡಲು ಸಿದ್ಧನಾಗಿದ್ದನು.

ಎಂಟು ಸೇರಿನ ಮಂಡಿಗೆ, ಒಪ್ಪಿದ್ದನು.

ಜಿಲ್ಲೆಬಿಯ ಪ್ರಸ್ಥ, ಸಮ್ಮತಿಸಿದ್ದನು.

ಇವುತ್ತೆ ದು ಗ್ರಾಸು, ಹೂ ಎಂದಿದ್ದನು.

ಬ್ಯಾಂಡಿನ ಮೇಳ, ತಲೆಹಾಕಿದ್ದನು.

ಅಂದು ಅಕ್ಕಾಮರಿಗೆ ಮತ್ತು ಆಕೆಯ ಎಲ್ಲವುಕ್ಕೆಳಿಗೆ ಉಟಕ್ಕೆ ಆಮಂತ್ರಿಸಿದ್ದೆಳು. ಅಕ್ಕಾಮರಿಯು ಸವಾರಭರಣಯಾಗಿ ಮತ್ತು ಇನ್ನು ಅಲಂಕರಿಸಿಕೊಂಡುಉಟಕ್ಕೆ ಹೋಽದೆಳು.

ಅಂದು ಸಣ್ಣ ನಾರಾಯಣಾಚಾರ್ಯನು ಅಡಿಗೆಯನ್ನು ಮಾಡಲು ಜಿಲ್ಲೆಯಿಂದ ಬಂದಿದ್ದನು. ‘ಪಕ್ಕಾನ್ನಗಳನ್ನು ಮಾಡಲು ಅವನ ಕೈ ಮೇಲು. ನಾರಾಯಣನ ಸಾರು ಕುಡಿದರೆ ನಾಲಗೆಯ ಕಿಲುಬು ಬಿಡುವದು. ಕರುಳಿನ ಹೊಲಸು ತೊಳೆಯುವದು, ಹೊಟ್ಟಿ

ಸ್ವಷ್ಟವಾಗುವದು. ಮಂಡಿಗೆಯನ್ನು ತಿನ್ನಬೇಕಾದರೆ ನಾರಾಯಣನ ಮಂಡಿಗೆಯನ್ನೇ ತಿನ್ನಬೇಕು! ಇಸ್ತತ್ತನಾಲ್ಕು ಹೊಂಡಿನ ತೂಕದ ಕಾಗದಕ್ಕೆಂತ ತೆಳ್ಳಿಗೆ! ಎಂದು ಎಲ್ಲರ ವರ್ಣನೆಯ ಮಾತಾಗಿದ್ದಿತು.

ತಾಲೂಕಿನ ದೊಡ್ಡದೊಡ್ಡ ಬ್ರಾಹ್ಮಣರ ಮನೆಗೆ ನಾರಾಯಣನೇ ಅಡಿಗೆಗೆ ಬರಬೇಕು. ಆ ತಾಲೂಕಿಗೆ ಅವನು ಬಹೇಳ ದಿನಗಳಿಂದ ಪ್ರಸಿದ್ಧ. ಮತ್ತು ಸ್ವಭಾವದಿಂದ ಒಳ್ಳೆಯನ. ಹೆಚ್ಚಾಗಿ ಇವನನ್ನೇ ಕರೆಹುತ್ತಿದ್ದರು. ಇಂದು ಮುಹಾಖೋಜನವೆಂದು ಪ್ಲಾಕ್‌ನ ಗಂಡನು ನಾರಾಯಣನನ್ನೇ ಕರೆಸಿದ್ದರು. ಜೊತೆಗೆ ರಾಜಣ್ಣನೂ ಬಂದಿದ್ದು.

ಎರಡು ಗಂಟೀಗೆ ಜನರು ಉಟಕ್ಕೆ ಕುಳಿತರು. ಎಲ್ಲ ಹಾಕಿದರು. ಬಡಿಸಿದರು. ಹತ್ತು ಕೊಡದ ಹಂಡೆ ತುಂಬಿದ ಸಾರಿನಲ್ಲಿ ತಳಕ್ಕೆ ಬೇಳೆಯನ್ನೇ ಉಳಿದವು. ಜನರು ಸುಲಿದದ್ದೇ ಸುರಿದದ್ದು. ನಾರಾಯಣನ ಪ್ರಶಂಸಿಯ ಸಂಗಡ ಉಟ ಮುಗಿಯಲು ನಾಲ್ಕು ಹೊಡೆಯಿತು. ಅಡಿಗೆಯನ್ನು ಮುಗಿಸಿ ಬಲೆಯ ಮೇಲೆ ಉಳಿದ ಜನರಿಗೆಂದು ಅನ್ನದ ಸಣ್ಣ ತಪ್ಪೇಲಿಯನ್ನು ಹೇರಿ ನಾರಾಯಣನು ಹಿತ್ತಿಲಲ್ಲಿ ಬಾವಿಯ ಕಟ್ಟಿಯ ಮೇಲೆ ಉಸ್ಸೆಂದು ಕುಳಿತನು. ಬೆವರು ಒರಿಕೊಳ್ಳು ಹತ್ತಿದನು. ಉಟ ಮಾಡಿದ ಹೆಂಗಸರು ಹಿತ್ತಿಲಿಗೆ ಕೈತೊಳೆಯಲು ಬಂದರು. ತೊಳೆದು ಹಿಂಡುಗಟ್ಟಿಕೊಂಡು ನಿಂತರು. ಆ ಮಾತು ಈ ಮಾತು ನಡೆಯಿತು.

ಹೆಂಗಸರಿಗೆ ಮೂಲತಃ ಮಾತು ಬೇಕು. ಅದರಲ್ಲಿ ಹೊಗೆಯಲ್ಲಿದ ಬಾನವು ಸಿಕ್ಕ ಮೇಲೆ ಕೇಳುವುದೇ? ಹರಟಿಯು ಸುಂದರವಾಗಿ ಸಾಗಿತು.

ರಾಜಣ್ಣನು ಉಂಡ ಎಲೆಗಳನ್ನು ಬಳಿದನು. ಬುಟ್ಟಿಯಲ್ಲಿ ತುಂಬಿ ಹೆಗಲಮೇಲೆ ಹೊತ್ತು ದೂರ ಚಲ್ಲಿ ಬಂದನು. ಬಿದ್ದ ಅನ್ನದ ಅಗುಳು, ಜಿಲೀಬಿಯ ಚೂರು, ಸಾರಿನ ನೀರು ಇತ್ಯಾದಿಗಳನ್ನು ಕಸಬರಿಗೆಯಿಂದ ಉಡುಗಿ ಬುಟ್ಟಿಯಲ್ಲಿ ತುಂಬಿದನು. ಆದರೆ ಗೋಮಯ ಮಾಡಲು ನೀರು ಇರಲಿಲ್ಲ. ಉಟಕ್ಕೆ ಬಂದವರು ಕೈ ತೊಳೆದು ತೀರಿಸಿದ್ದರು. ನೀರು ಸೇಡಲು ಹಿತ್ತಿಲಿಗೆ ಬಂದನು. ಅಲ್ಲಿ ಬಂದು ಹೆಂಗಸರ ತಂಡವು

ನೇರಳಲ್ಲಿ ನಿಂತು ಹರಟಿಯನ್ನು ಹೊಡಿಂಗುವದು ಕಣ್ಣಿಗೆ ಬಿಡ್ಡಿತು. ನಾನಾ ತರದ ಸೀರೆಗಳು, ಸೀರೆಗೆ ಹೊಂದಿಕೆಯಾಗುವಂತೆ ನಾನಾ ತರದ ಬಣ್ಣದ ಕುಪ್ಪಸಗಳು, ತಲೆತುಂಬ ಮಾಲೆ, ಕೈತುಂಬ ಬಂಗಾರದ ಮತ್ತು ರೀಸಿಮೆಯ ಬಳಿಗಳು. ಕಿನಿಯಲ್ಲಿ ಮುತ್ತಿನ ಮತ್ತು ವಜ್ರದ ಬಿಂಡೀಲೆ. ನುಗಿನಲ್ಲಿ ಹರಳಿನ ಮೂಗುಬಟ್ಟು, ಇಂಥ ಅಲಂಕಾರ ಮಂಡಿತರಾದ ಸೌಂದರ್ಯಶಾಲನಿಂಬರು ಒಮ್ಮೆಲೆ ಕಣ್ಣಿಗೆ ಕಂಡರು. ಆ ಶ್ರೀಮಂತ ಮನಿತನದ ದೇಹ ಮಕ್ಕಳ ರೂಪ ನೋಡುವಂತಹದು. ಮೃಬಣ್ಣಕ್ಕೆ ಬಟ್ಟಿಗಳು ಎದ್ದುಕಾಣಿತ್ತಿದ್ದವು. ಬಟ್ಟಿಗಳಿಗೆ ಆಭರಣ ಗಳು ಮಿಂಚುತ್ತಿದ್ದವು. ಆಭರಣಗಳಿಗೆ ಮೃಯು ಹಿನ್ನೆಲೆಯಾಗಿ ಚೆಲುವನ್ನು ಉಮ್ಮೆತ್ತಿದ್ದಿತು. ಅವರನ್ನು ನೋಡಿದರೆ ಕಣ್ಣಿಗೆ ಹಸಿವೆಯಾಗಬೇಕು. ಬುದ್ಧಿಗೆ ಉತ್ತೇಜನವಾಗಬೇಕು. ಕಲ್ಪನೆಗೆ ಕುಸುದೊಡೆಯಬೇಕು. ಇಂಥ ಸುಗಂಥಪ್ರೇರಿತ ಬಣ್ಣಿ ! ಅಂಥ ರೂಪ ! ಅಂಥ ಬಿಡಗು ! ಅಂಥ ಅಲಂಕಾರ ! ಆ ಸೌಂದರ್ಯದ ಗೂಡಿನಂತಹ ಶರೀರದಿಂದ ಕಿಲಕಿಲ ರವದ ಮಾತ್ರ, ಮಾತಿಗೊಮ್ಮೆ ಸುಲಿವಲ್ಲಿನ ಮಿಂಚು, ಕಣ್ಣಿನ ಶಾಂತಿ, ಮುಗಿನ ಹೊಳಪು, ಕೆನ್ನೆಯ ಕಸ್ತೂರಿ, ಕತ್ತಿನ ಕುಣಿತ, ಕೈಯ ಮನಿತ, ವಜ್ರದ ದರಳಿನ ಶಾಮನ ಬಿಲ್ಲು, ಕೊರಳ ಸರದ ತೂಗುವ್ಯಾಲೆ, ದಷ್ಟಿಯ ಶುಂಕಮನದ ಮಂಕು ! ಆರತಿ ಸದ್ಗೃಹ ಹೆಂಗಸರನ್ನು ರಾಜಣ್ಣನು ಕುತೂಹಲದಿಂದ ನೋಡಪ್ಪಿತ್ತಿದನು. ಅವರಲ್ಲಿಯೇ ಗೋಡೆಗೆ ನಿಂತು, ಎಲ್ಲಿರಿಗೂ ಹಾಸ್ಯ, ವಿನೋಡವನ್ನು ಪೂಡುವ, ನಡುಹರಿಯದ ಗುಲಾಬಿಯ ವಣಿದ ಸವಾರಲಂಕಾರಭೂಷಿತೊಂದ ಅ ಹೊಚ್ಚ ಹೊನ ಹೆಂಗಸನ್ನು ಎನೆ ಯಾದಿಸದೆ, ಕಣ್ಣಿ ಅಲುಗಿಸದೆ, ಬಾಯಿ ಶೇರಿದು, ಮುಗ್ಗಿನಾಗಿ, ಮೋನಿಖುಾಗಿ, ಮಂಕುಪೆದ್ದನಾಗಿ ಹೋಡಹತ್ತಿದನು. ಮತ್ತೂ ನೋಡಪ್ಪಿತ್ತಿದನು. ಇನ್ನೂ ನೋಡಪ್ಪಿತ್ತಿದನು. ಕಣ್ಣಿ ಕೀಳಲಿಲ್ಲ. ಮಾನಸ ಎಲ್ಲಿಯಲ್ಲಿಲ್ಲ. ಬುದ್ಧಿ ಸರಿದಾಡಲಿಲ್ಲ. ಒಂದೇಸನನೆ ನೋಡಹತ್ತಿದನು. ಎಂಥ ರೂಪ !!!

ಒಳಗೆ ಯಜನಾನರು ತೂಗುತ್ತಿದ್ದರು.

ರಾಜಣ್ಣನಿಗೆ ಎಚ್ಚರವಿಲ್ಲ.

ಯಜಮಾನಿಯೂ ಒದರಿದಳು.

ರಾಜಣ್ಣನು ಇನ್ನೂ ಕೀವುಡ.

ಯಜಮಾನರು ಮತ್ತು ಹೊಗಿದರು.

ರಾಜಣ್ಣನ ಬೀನ ತ್ವಾಯಾರವಸ್ಥಿಗೆ ಬಂದಿದ್ದಿತು.

ಯಜಮಾನಿಯು ಆಭರಣಿಸುತ್ತ ಹೊರಗೆ ಬಂದಳು.

ನಾರಾಯಣಾಚಾರ್ಯನು ಎದ್ದುಬಂದು ರಾಜಣ್ಣನ ಕೇನ್ನಿಗೆ ಭೀಟೀರೆಂದು ಬಿಗಿದು—“ಸೂಳೇಮಂಗನೇ, ಎಲೆ ಬಳಿದು ಎನ್ನ ಹೊತ್ತು ಯಿತು. ಗೋಮುಯ ಮಾಡದೆ ಹಾಗೇ ನಿಲ್ಲುವದೇ ! ಹೋಗು.” ಎಂದು ಭೀ....ಭೂ....ಹಾಕಿದನು.

ರಾಜಣ್ಣನು ಕೊಡವನ್ನು ಸೇದಿಕೊಂಡು ಒಳಗೆ ಹೋದನು. ಗೋಮುಯ ಮಾಡಿದನು. ತನಗೂ, ನಾರಾಯಣಾಚಾರ್ಯನಿಗೂ ಒಂದೊಂದು ಎಲೆ ಹಾಕಿದನು. ಬಡಿಸಿದ್ದಾ ಯಿತು. ಉಂಟಿವಾಯಿತು. ಎಲೆ ಅಡಿಕೆಯಾಯಿತು.

ನಾರಾಯಣಾಚಾರ್ಯನು ತನ್ನ ಹಣ ಮತ್ತು ಸಂಭಾವನೆ ಯನ್ನು ಪಡೆದುಕೊಂಡು ತಮ್ಮ ಉರಿಗೆ (ಜಿಲ್ಲೆಗೆ) ಬರಲು ಆವಸರ ಮಾಡಿ ಗಾಡಿಯನ್ನು ಹತ್ತಿದನು. ಜತೆಗೆ ರಾಜಣ್ಣನೂ ಇದನು.

ಗಾಡಿಯು ಜಿಲ್ಲೆಯ ಕಡೆಗೆ ಮುಖ ನಾಡಿ ಓಡಹತ್ತಿತು.

“ರಾಜಾ, ನೈ ವೇಲೆ ಎಚ್ಚರವಿಲ್ಲದೆ ಬಾವಿಯ ಕಟ್ಟಿಯ ಹತ್ತಿರ ನಿಂತು ಯಾರನ್ನು ನೋಡುತ್ತಿದ್ದೆ?” ನಾರಾಯಣಾಚಾರ್ಯನು ರಾಜಣ್ಣನನ್ನು ಕೇಳಿದನು.

“ಕಂಬದ ಹತ್ತಿರ ಇದ್ದ ಹೆಂಗಸನ್ನು ! ಎಂಥ ರೂಪ !”

“ಕಂಬದ ಹತ್ತಿರ !”

“ಹ....ಗೋಡೆಗೆ ನೆಂಬಿ ಕಂಬದ ಹತ್ತಿರ ಇದ್ದವಳು.”

“ಅದೇಕೋ ? ಆಕೆಯನ್ನು ಮದುವೆ ನಾಡಿಕೊಳ್ಳಬೇಕೆಂದು ಮನಸಾಗಿದ್ದಿತೇನು ?”

“ನಿಲ್ಲ !” ವಿಷಾದದಿಂದ ನುಡಿದನು.

“ಅಂದರೆ !”

“ನನಗೂ ಬಹ್ಯ ಅಂಥ ಚಲುವೆಯಾದ ಹೆಂಡತಿಯಿದ್ದಳು !”

“ಫೂ ಸೂಳೇನುಗನೇ ! ಅಂಥ ಹೆಣ್ಣು, ಹೆಂಡತಿಯಾಗಿ ಸಿಗ ಬೇಕಾದರೆ ರಾಜನುನೇತನದಲ್ಲಿ ಹುಟ್ಟಿ ಬರಬೇಕು !”

“ನಿಜವಾಗಿ !” ಮೆಲ್ಲಿಗೆ ನುಡಿದನು.

“ಕನಸಿನಲ್ಲೀನು ?” ನಗುತ್ತೆ ಕೇಳಿದನು.

“ಇಲ್ಲ. ನಿಜವಾಗಿ ಅಂಥ ಚೆಲುವೆಯಾದ ಹೆಂಡತಿ ಇದ್ದಳು.”

ಕಂಠವು ತುಂಬಿ ಬಂದಿತು.

“ಮುಂದೆ ?” ಬಂದಿಷ್ಟು ಆಳ್ಜ ಯರ್ದಿಂದ ನಾರಾಯಣಾ ಶಾಯರ್ ನು ಕೇಳಿದನು.

“ಹೋದಳು.” ಕೆಣ್ಣು ಹೆಸಿಯಾದವು.

“ನನಗೆ ಈವರೆಗೂ ಹೇಳಿಲ್ಲವಲ್ಲ !”

“ಹೇಗೆ ಹೇಳಲಿ ಆಶಾಯರೇ !” ನೀರು ಚಿಮ್ಮಿತು.

ನಾರಾಯಣಾಶಾಯರ್ ನಿಗೆ ಈಗ ನಿಜವೆನಿಸಿತು. ಮರುಗಿದನು.

“ರಾಜಣ್ಣ. ಅಂಥ ಚೆಲುವೆ !” ತುಟಿಯ ಮೇಲೆ ಬೆರಳಿಟ್ಟು ಕೇಳಿದನು.

“ಅಹುದು. ಇವಳಿಗೆ ಬಂದಿಷ್ಟು ವಯಸ್ಸಾಗಿದೆ. ದೇಹವು ಒಂದಿಷ್ಟು ಗಡುತರ. ನನ್ನ ಹೆಂಡತಿಯು ಇನ್ನೂ ಚಿಕ್ಕವಳು, ಮೈ ತೆಳ್ಳಿಗೆ. ಬಣ್ಣ ಅದೇ ಎನ್ನಬಹುದು. ಮೂರು ಈಕೆಯಂತೆಯೇ ಉದ್ದ. ನಯ-ನಾಜೂಕಾಗಿ ಇದ್ದಳು. ಅವಳ ರೂಪವು ಇನ್ನೂ ಕಣ್ಣ ಮುಂದಿದೆ. ಆ ರೂಪಕ್ಕೂ ಈ ರೂಪಕ್ಕೂ ಹೋಲಿಸಿ ಸೋಡು ತ್ತಿದ್ದೆ. ತನ್ನಯನಾಗಿದ್ದೆ. ನಿಮ್ಮ ಬಡಿತ....” ಎಂದು ಮುಖವನ್ನು ಮುಚ್ಚಿಕೊಂಡು ಅಳಹೆತ್ತಿದನು.

ನಾರಾಯಣಾಶಾಯರ್ ನಿಗೆ ಬಹಳ ಕೆಡಕೆನಿಸಿತು.

ಗಾಡಿಯು ಭುಗಿಭುಗಿಲೆಂದು ಜಲ್ಲೆಯ ಕಡೆಗೆ ಓಡುತ್ತಿದ್ದಿತು.



# ಜೀವರೀಗಿನ ಕೈಯೊತ್ತಿಗೆಗಳು೩೬

*೧. ಗೃಹಲಕ್ಷ್ಮಿ	....	ಅ. ನ. ಕೃ.
*೨. ಮಲ್ಲಿ	....	ದೇವುದು
*೩. ವಿನೋಜನೆ	....	ಸಿರಂಜನ
*೪. ಪರದೇಶಿ	....	ಕುಲಕರ್ಣ್ಣ ಬಿಂದುಮಾಧವನ
*೫. ಸ್ವಣರೇಖೆ	....	ವೀರಕೇಸರಿ
*೬. ಅಪಸ್ವರ	....	ಶ್ರೀವೇಣ
*೭. ರಾಯನು ಕಂಡ ರಂಗು	....	ಬೆಳ್ಳಿ ರಾವರುಚಂದ್ರರಾವು
೮. ರುಕ್ಷಿಣಿ	....	ಅ. ನ. ಕೃ.
*೯. ವಜ್ರಮಂಗುರ	....	ನಾ. ರಾಜಣ್ಣ
೧೦. ಕೇಳಬಗೆ ವನ	....	ತ. ರಾ. ಸು.
೧೧. ಸರೂಪ ಗಭ್ರದಲ್ಲಿ	....	ಸಿ. ಬಿ. ಚಂದ್ರಶೀಲುರ್
೧೨. ತೀರಿದ ಆಸೆ	....	ಸೇನ ಸನೀರಾಜಮಲ್ಲಿ
೧೩. ಪ್ರಕೃತಿ	....	ಶ್ರೀರಂಗ
೧೪. ಹೊಲು-ಮನೆ	....	ಶ್ರೀಕೃಷ್ಣ ವಾಟೀಲು

## ಆಜ್ಞಿನ್ನು

† “ದೇವದಾಸಿ”–“ಎಚ್ಚ ಮನಾಯಕ”	ದಿವಂಗತ ಶ. ಹಿರಿಷ್ಠಿ ರಾಮ್
ಗೊಂಡಾರಣ್ಯ	ಶಿವರಾಮ ಕಾರಂತ
ರಾಣೀ ಅಜಾಳ್ತಾ ತಾ	ನವಗಿರಿನಂದ

## ಮುಂಬಿರುವ ಕೈಯೊತ್ತಿಗೆಗಳು

ರಂಗಮೃಷ್ಣ ವಣರ	....	ಸಿರಂಜನ
ನಾಟ್ಯಸರಸ್ವತಿ ಶಾಂತಲಾದೇವಿ	....	ಅ. ನ. ಕೃ.
ತಾಯಿ ಮಹ್ಮಾಳು	....	ಅ. ನ. ಕೃ.

\* ಪ್ರತಿಗಳು ಮಂಗಿದಿನೆ.

† ಈ ಎರಡು ನಾಟಕಗಳನ್ನೂ ಒಂದೂವರೆ ರೂಪಾಯಿಗೆ ಒಂದೇ ಕೈಯೊತ್ತಿಗೆಯಾಗಿ ಪ್ರತಿಕಟಿಸಿ, ನಿವ್ವಾ ಉತ್ಪನ್ನವನ್ನು ‘ಶ್ರೀ ಹಿರಣ್ಯಯು ಸ್ವಾರ್ಥ ನಾಟಕ ಮಂಡಳಿ’ಯವರಿಗೆ ಒಸ್ತಿ ಸಲಾಗುವುದು.











